



**ಕರ್ನಾಟಕ ಆಹಾರ ಮತ್ತು ನಾಗರಿಕ  
ಸರಬರಾಜು ನಿಗಮ ನಿಯಮಿತ**  
(ಕರ್ನಾಟಕ ಸರ್ಕಾರದ ಅಧೀನ ಸಂಸ್ಥೆ)

**KARNATAKA FOOD AND CIVIL SUPPLIES  
CORPORATION LTD.**  
(Government of Karnataka Undertaking)

ನೋಂದಾಯಿತ ಕಛೇರಿ : 16/1, ಮಿಲ್ಲರ್ಸ್ ಟ್ಯಾಂಕ್ ಬೆಡ್ ಏರಿಯಾ, ವಸಂತನಗರ, ಬೆಂಗಳೂರು - 560 052.  
Regd. Office : 16/1, Millers Tank Bed Area, Vasanthanagar, Bengaluru - 560 052







Ph: 22200660  
Fax: 080-22266299, 22096688  
E-mail: info@kfcsc.com

**ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ**  
(ಕರ್ನಾಟಕ ಸರ್ಕಾರದ ಅಧೀನ ಸಂಸ್ಥೆ)  
**Karnataka Food and Civil Supplies Corporation Ltd.**  
(Government of Karnataka Undertaking)

ಸಂಖ್ಯೆ:ಕಆನಾಸನಿನಿ/ಕಂಕಾ/ಕೇಕ/49ವಾ.ಮ.ಸ/2023-24

ದಿನಾಂಕ: 13.06.2023

**ಟಿಪ್ಪಣಿ**

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ 2021-22ನೇ ಸಾಲಿನ ವಾರ್ಷಿಕ ವರದಿಯನ್ನು ಕಂಪನಿ ಕಾಯ್ದೆಯನ್ವಯ 30ನೇ ಸೆಪ್ಟೆಂಬರ್ 2022 ರೊಳಗಾಗಿ ನಿಗಮದ ವಾರ್ಷಿಕ ಮಹಾ ಸಭೆಯ ಮುಂದೆ ಮಂಡಿಸಿ ಒಪ್ಪಿಗೆ ಪಡೆದು ಮೂರು ತಿಂಗಳೊಳಗಾಗಿ ಅಂದರೆ, 31ನೇ ಡಿಸೆಂಬರ್ 2022 ರೊಳಗಾಗಿ ಕಂಪನಿ ಕಾಯ್ದೆ-2013ರ ಪರಿಚ್ಛೇದ-394ರನ್ವಯ ಶಾಸಕಾಂಗ ಸಭೆಯಲ್ಲಿ ಮಂಡಿಸಲು ಕಳುಹಿಸಬೇಕಾಗಿತ್ತು. ಆದರೆ, ಈ ಕೆಳಕಂಡ ಕಾರಣಗಳಿಂದ ವಾರ್ಷಿಕ ವರದಿಯನ್ನು ಸಲ್ಲಿಸುವುದು ವಿಳಂಬವಾಗಿರುತ್ತದೆ.

ನಿಗಮದ ಜಿಲ್ಲಾ ಕಛೇರಿಗಳಲ್ಲಿ ಲೆಕ್ಕಪತ್ರಗಳನ್ನು ನಿರ್ವಹಿಸುತ್ತಿದ್ದ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಯೋನಿವೃತ್ತಿ ಹೊಂದಿರುವುದರಿಂದ ಲೆಕ್ಕ ಪತ್ರಗಳನ್ನು ನಿರ್ವಹಿಸುವ ನುರಿತ ಸಿಬ್ಬಂದಿಗಳ ಸಂಖ್ಯೆ ಗಮನಾರ್ಹವಾಗಿ ಇಳಿಕೆಯಾಯಿತು. ಇದರ ಪರಿಣಾಮ, ಜಿಲ್ಲಾ ಕಛೇರಿಗಳಲ್ಲಿ ಲೆಕ್ಕಪತ್ರ ಸಿಬ್ಬಂದಿ ಕೊರತೆ ಉಂಟಾಗಿ ಲೆಕ್ಕಪತ್ರಗಳನ್ನು ತಯಾರಿಸುವುದು ತಡವಾಯಿತು. ಕಂಪನಿ ಕಾಯ್ದೆ-2013 ರನ್ವಯ ಲೆಕ್ಕಪತ್ರಗಳನ್ನು ಇಂಡಿಯನ್ ಅಕೌಂಟಿಂಗ್ ಸ್ಟಾಂಡರ್ಡ್ ಪ್ರಕಾರ ವರದಿ ಮಾಡಲು ಅವಶ್ಯಕ ಮಾಹಿತಿಯನ್ನು ಜಿಲ್ಲಾ ಕಛೇರಿಗಳಿಂದ ಒದಗಿಸಲು ತಡವಾಯಿತು.

ಈ ಮೇಲ್ಕಂಡ ಕಾರಣಗಳಿಂದ ನಿಗದಿತ ಸಮಯದಲ್ಲಿ ಲೆಕ್ಕಪತ್ರ ಕ್ರೋಡೀಕರಣ ನಡೆಸಲು ಸಾಧ್ಯವಾಗದೇ ಶಾಸನಬದ್ಧ ಲೆಕ್ಕಪರಿಶೋಧಕರು ಮತ್ತು ಭಾರತ ಸರ್ಕಾರದ ಮಹಾಲೇಖ ಪರಿಶೋಧಕರಿಂದ ನಿಗದಿತ ಅವಧಿಯಲ್ಲಿ ತಪಾಸಣೆ ನಡೆಸುವುದು ಸಾಧ್ಯವಾಗಲಿಲ್ಲ. ಆದ ಕಾರಣ ರಿಜಿಸ್ಟ್ರಾರ್ ಆಫ್ ಕಂಪನಿರವರಿಂದ ಡಿಸೆಂಬರ್-2022ರ ಕೊನೆಯವರೆಗೆ ವಾರ್ಷಿಕ ಮಹಾಸಭೆಯನ್ನು ನಡೆಸಲು ಕಾಲಾವಕಾಶ ಪಡೆಯಲಾಯಿತು. ಅದರಂತೆ, ದಿನಾಂಕ: 31.12.2022ರಂದು ವಾರ್ಷಿಕ ಮಹಾ ಸಭೆಯನ್ನು ನಡೆಸಿ ಅಂತಿಮ ಲೆಕ್ಕಪತ್ರ ಹಾಗೂ ಶಾಸನಬದ್ಧ ಲೆಕ್ಕ ಪರಿಶೋಧನಾ ವರದಿಯನ್ನು ಸಭೆಯ ಮುಂದೆ ಮಂಡಿಸಿ, ನಂತರ ಭಾರತ ಸರ್ಕಾರದ ಮಹಾ ಲೆಕ್ಕ ಪರಿಶೋಧಕರಿಂದ ಲೆಕ್ಕ ಪರಿಶೋಧನಾ ವರದಿ ಸ್ವೀಕೃತಿಯಾಗದೇ ಇದ್ದ ಕಾರಣ ಸಭೆಯನ್ನು ಮುಂದೂಡಲಾಯಿತು. ಅಂತಿಮವಾಗಿ ದಿನಾಂಕ: 27.03.2023 ರಂದು ನಡೆದ 49ನೇ ಮುಂದೂಡಲಾದ ವಾರ್ಷಿಕ ಮಹಾ ಸಭೆಯಲ್ಲಿ ಲೆಕ್ಕ ಪತ್ರಗಳಿಗೆ ಅಂಗೀಕಾರ ಪಡೆಯಲಾಯಿತು.

ವ್ಯವಸ್ಥಾಪಕ ನಿರ್ದೇಶಕರು

16/1, ಮಿಲ್ಲರ್ಸ್ ಟ್ಯಾಂಕ್ ಬೆಡ್ ಏರಿಯಾ, ವಸಂತನಗರ, ಬೆಂಗಳೂರು-560 052.  
16/1, Millers Tank Bed Area, Vasanthanagar, Bengaluru-560 052.





<b>Sl. No</b>	<b>CONTENTS</b>	<b>PAGE Nos</b>
01	Board of Directors 2021-22	1-2
02	Notice of the 49th Annual General Meeting	3
03	Board Report	4-17
04	Secretarial Audit Report	18-22
05	Graphs	23-24
06	Independent Auditors Report.	25-39
07	Annexure - A to the Auditors Report.	40-45
08	Annexure-B to the Auditors Report.	46-51
09	Annexure – C to the Auditors Report.	52-61
10	Replies to the Observation made by the Statutory Auditors for the year ending 31st March 2022	62-78
11	Balance Sheet as at 31-03-2022	79-81
12	Statement of changes in equity	82-83
13	Income and Expenditure statement for the year ended 31-03-2022	84
14	Cash flow Statement for the year ended 31-03-2022	85
15	Notes attached to forming part of the balance sheet and Income and Expenditure for the year ended 31-03-2022	86-128
16	Details of Property, Plant and Equipments – Annexure-1	129
17	Details of Lease hold Land Annexure – 2	130
18	A Details of land given on lease – Annexure – 3	130
19	Opening Stock	131
20	Purchase Value	132
21	Sales Value	133
22	Closing Stock Value	134
23	Comments of the comptroller & Auditor General of India	135-138
24	Replies to the comments of C&AG	139-143



25	49ನೇ ವಾರ್ಷಿಕ ಮಹಾ ಸಭೆಯ ನೋಟೀಸು	144
26	ಮಂಡಳಿ ವರದಿ	145-159
27	ಕಾರ್ಯಾಲಯದ ಲೆಕ್ಕಪತ್ರದ ವರದಿ	160-164
28	ಗ್ರಾಫ್	165-166
29	ಸ್ವತಂತ್ರ ಲೆಕ್ಕಪರಿಶೋಧಕರ ವರದಿ	167-180
30	ಲೆಕ್ಕ ಪರಿಶೋಧಕರ ವರದಿಗೆ ಅನುಬಂಧ-ಎ	181-186
31	ಲೆಕ್ಕ ಪರಿಶೋಧಕರ ವರದಿಗೆ ಅನುಬಂಧ-ಬಿ	187-192
32	ಲೆಕ್ಕ ಪರಿಶೋಧಕರ ವರದಿಗೆ ಅನುಬಂಧ-ಸಿ	193-202
33	ಶಾಸನಬದ್ಧ ಲೆಕ್ಕ ಪರಿಶೋಧರಿಂದ ಮಾಡಲಾದ ಅವಲೋಕನಗಳಿಗೆ ನಿಗಮದ ಉತ್ತರಗಳು	203-218
34	ಸಮತೋಲನಾ ಪಟ್ಟಿ	219-221
35	ಈಕ್ವಿಟಿಯಲ್ಲಿನ ಬದಲಾವಣೆಗಳ ತಃಖ್ತೆ	222-223
36	ಆದಾಯ ಮತ್ತು ವೆಚ್ಚದ ಲೆಕ್ಕ ಪತ್ರ	224
37	31ನೇ ಮಾರ್ಚ್ 2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ಹರಿವಿನ ತಃಖ್ತೆ	225
38	ದಿನಾಂಕ 31-03-2022ರಂದು ಇದ್ದ ಸಮತೋಲನಾ ಪಟ್ಟಿಯ ಭಾಗವಾಗಿರುವ ಹಾಗೂ 30-03-2022ರಂದು ಇದ್ದ ಆಯವ್ಯಯ ತಃಖ್ತೆಯ ಭಾಗವಾಗಿರುವ ಅಂಶಗಳಿಗೆ ಸಂಬಂಧಿಸಿದ ಟಿಪ್ಪಣಿಗಳು	226-267
39	ಅನುಬಂಧ-1 ಟಿಪ್ಪಣಿ-4 ಕಂಪನಿ ಕಾಯಿದೆ 2013ರ ಪ್ರಕಾರ ಆಸ್ತಿ, ನಿವೇಶನ ಮತ್ತು ಉಪಕರಣಗಳ ಮತ್ತು ಸವಕಳಿಗಳು	268
40	ಅನುಬಂಧ-2 ಭೋಗ್ಯಕ್ಕೆ ವಶಪಡಿಸಿಕೊಂಡಿರುವ ಜಮೀನಿನ ವಿವರಗಳು	269
41	ಅನುಬಂಧ-3 ಭೋಗ್ಯಕ್ಕೆ ನೀಡಲಾಗಿರುವ ನಿವೇಶನಗಳ ವರದಿ	269
42	ಪ್ರಾರಂಭಿಕ ದಾಸ್ತಾನು	270
43	ಖರೀದಿ ಮೌಲ್ಯ	271
44	ಮಾರಾಟ ಮೌಲ್ಯ	272
45	ಮುಕ್ತಾಯದ ದಾಸ್ತಾನು ಮೌಲ್ಯ	273
46	ಭಾರತೀಯ ಮಹಾ ಲೆಕ್ಕಪರಿಶೋಧಕರ ಸನ್ನದು ಲೆಕ್ಕಿಗರು ವಿಮರ್ಶೆಗಳು	274-277
47	ಭಾರತೀಯ ಮಹಾ ಲೆಕ್ಕಪಾಲರ ವಿಮರ್ಶೆಗಳಿಗೆ ನಿಗಮದ ಉತ್ತರಗಳು	278-282



**BOARD OF DIRECTORS/ಮಂಡಳಿ ನಿರ್ದೇಶಕರುಗಳು**

**CHAIRMAN/ಅಧ್ಯಕ್ಷರು**

01	<b>Shri A.S.Patil (Nadahalli), MLA</b> ಶ್ರೀ ಎ.ಎಸ್.ಪಾಟೀಲ್ (ನಡಹಳ್ಳಿ), ಮಾನ್ಯ ಶಾಸಕರು	27-07-2020 onwards
----	---	--------------------

**VICE CHAIRMAN/ಉಪಾಧ್ಯಕ್ಷರು**

01	<b>Shri Kiran Kodgi</b> ಮಾನ್ಯ ಶ್ರೀ ಕಿರಣ್ ಕೂಡಿ	10-12-2020 onwards
----	--	--------------------

**MANAGING DIRECTORS/ವ್ಯವಸ್ಥಾಪಕ ನಿರ್ದೇಶಕರುಗಳು**

01	<b>Shri Lakshmikanth Reddy, IAS</b> ಶ್ರೀ ಲಕ್ಷ್ಮೀಕಾಂತರೆಡ್ಡಿ, ಭಾ.ಆ.ಸೇ.	17-02-2021 to 05-06-2021
02	<b>Shri Shivananda Kapasi, IAS.</b> ಶ್ರೀ ಶಿವಾನಂದ ಕಾಪಶಿ, ಭಾ.ಆ.ಸೇ.	09-07-2021 to 12-07-2022

**DIRECTORS/ನಿರ್ದೇಶಕರುಗಳು**

Sl.No	Name	Period
01	<b>Shri B.H. Anilkumar, IAS</b> ಶ್ರೀ ಬಿ.ಹೆಚ್.ಅನಿಲ್‌ಕುಮಾರ್, ಭಾ.ಆ.ಸೇ.	07-12-2020 02-02-2022
02	<b>Shri Kapil Mohan, I.A.S.</b> ಶ್ರೀ ಕಪಿಲ್ ಮೋಹನ್, ಭಾ.ಆ.ಸೇ.	17-11-2021 to 19-09-2022
03	<b>Dr. Shamlalqbal, IAS</b> ಡಾ. ಶಮ್ಲಾಲ್‌ಕ್ವಾಲ್, ಭಾ.ಆ.ಸೇ.	25-09-2019 to 04-05-2022
04	<b>Shri K.Nitesh, IAS</b> ಶ್ರೀ ಕೆ.ನಿತೇಶ್, ಭಾ.ಆ.ಸೇ.,	26-09-2020 to 14-06-2022
05	<b>Shri Lakshmikanth Reddy, IAS</b> ಶ್ರೀ ಲಕ್ಷ್ಮೀಕಾಂತ್ ರೆಡ್ಡಿ, ಭಾ.ಆ.ಸೇ.	17-02-2021 to 05-06-2021
06	<b>Shri Shivananda Kapashi, IAS</b> ಶ್ರೀ ಶಿವಾನಂದ ಕಾಪಶಿ, ಭಾ.ಆ.ಸೇ	09-07-2021 to 12-07-2022
07	<b>Shri Basavaraj R. Somannavar, KAS</b> ಶ್ರೀ ಬಸವರಾಜ ಆರ್. ಸೋಮಣ್ಣನವರ್, ಕ.ಆ.ಸೇ.	08-09-2020 onwards
08	<b>Shri Sharana Basava F. Angadi</b> ಶ್ರೀ ಶರಣಬಸವ ಎಫ್. ಅಂಗಡಿ	25-11-2020 to 16-07-2022
09	<b>Shri Jayaprakash Shetty</b> ಶ್ರೀ ಜಯಪ್ರಕಾಶ್ ಶೆಟ್ಟಿ	25-11-2020 to 16-07-2022
10	<b>Shri Rajaram Gopal Bhatt</b> ಶ್ರೀ ರಾಜರಾಮ್‌ಗೋಪಾಲ್ ಭಟ್	25-11-2020 to 16-07-2022



11	<b>Shri Murali, K.M</b> ಶ್ರೀ ಮುರಳೀ ಕೆ.ಎಂ	25-11-2020 onwards
12	<b>Shri Gangahanumaiah.K</b> ಶ್ರೀ ಗಂಗಹನುಮಯ್ಯ ಕೆ.	27-11-2020 to 16-07-2022
13	<b>Shri Jayaram. H</b> ಶ್ರೀ ಜಯರಾಮ್. ಹೆಚ್.	27-11-2020 onwards
14	<b>Shri Ramachandra Gowda</b> ಶ್ರೀ ರಾಮಚಂದ್ರ ಗೌಡ	27-11-2020 onwards

**STATUTORY AUDITORS:-**

**M/s. S.S.B & Associates,  
Chartered Accountants**

**SECRETARIAL AUDITOR:-**

**KalaiVani S  
(Practicing Company Secretary)**

**COMPANY SECRETARY:-**

**Shri. Vijayakrishna K T  
(CONSULTANTS)**

**BANKERS:-**

**Indian Bank**





## NOTICE OF ADJOURNED ANNUAL GENERAL MEETING

Notice is hereby given that the 49th Adjourned Annual General Meeting of the Corporation will be held at 11.00 A.M. on Monday, the 27th day of March, 2023 at the Registered Office of the Corporation at No.16/l, Millers Tank Bed Area, Bangalore-560 052 to transact the following business, at shorter notice through Video Conference:

### ORDINARY BUSINESS:-

To receive, consider and adopt the Audited Financial Statements including the Balance Sheet for the year ended 31st March, 2022 and Statement of Income and Expenditure as on that date together with the notes thereto, Board's Report, the Auditors' Report and the Comments of the Comptroller and Auditor General of India.

By Order of the Board,  
For KARNATAKA FOOD AND CIVIL  
SUPPLIES CORPORATION LIMITED,

Sd/-

**Shivanand Kalakeri, IRS**

Managing Director

DIN: 09826846

Place: Bangalore

Date: 09.03.2023

### NOTES:

1. The 49th Annual General Meeting was held on 31st December, 2022 and was adjourned and accordingly, this 49th Adjourned Annual General Meeting is convened by giving Notice as per law.
2. A member entitled to attend and vote at the Meeting is entitled to appoint a proxy to attend and vote on a poll instead of himself/herself and such proxy shall not be a member of the Company; proxies in order to be effective, must be received by the Company at the Registered Office not less than 48 hours before the Meeting.
3. Consent from the Shareholders will be obtained for convening adjourned Annual General Meeting at shorter notice.



## BOARD'S REPORT

To

### The Members

The Directors have pleasure in presenting before you the Forty Ninth Annual Report of the Corporation together with the Audited Financial Statements for the year ended 31st March 2022.

### FINANCIAL SUMMARY/HIGHLIGHTS, OPERATIONS, STATE OF AFFAIRS:

(Rs. in Crores)

Particulars	2021-2022	2020-2021
Turnover (Income)	2839.18	2151.81
Income Before Interest and Depreciation	114.23	61.12
Less Interest paid	11.74	18.01
Less Provision for Depreciation	0.76	0.76
Excess Income over expenditure for the year	101.73	42.35
Prior years Income/ Expenses	-	-
Income before tax	101.73	42.35
Provision for Income Tax	0.68	0.79
Net Excess Income over expenditure after Tax	101.05	41.56
Other Comprehensive Income that will not be reclassified to Income and Expenditure.	(-)3.25	1.81
Total Comprehensive Income for the year.	97.80	43.36

The Corporation has achieved total turnover of Rs.2839.18 Crores during the year against Rs. 2151.81 Crores during the previous year.

As per the Statement of Income and Expenditure, the activities of the Corporation during the year have resulted in income of Rs.101.73 Crores as against the income of Rs.42.35 Crores during the previous year. After prior period adjustments, and Income Tax provision, the net comprehensive Income is Rs.97.80 Crores as against Rs.43.36 Crores during the previous year.

The expenditure on salaries and wages during the year amounted to Rs.28.34 Crores as against Rs.29.45 Crores during the previous year.



## STATE OF COMPANY'S AFFAIRS AND FUTURE OUTLOOK

### Activities of the Corporation:

Your Corporation was established with the prime objective of procurement and distribution of essential commodities through Public Distribution System. In keeping with the ethos of economic liberalization, open market competition, downsizing of the subsidies, etc. the Corporation has re-oriented itself to the changing economic scenario and has given itself the following new mission in addition to Public Distribution System:

- a) To make available essential commodities and other commodities to the public at reasonable prices through a network of Wholesale and Retail outlets.
- b) Market intervention to stabilize the prices/price protection to farmers under Minimum Support Price Operation.

As in the past, your Corporation continued to distribute essential commodities like Rice and Ragi/Jower under Public Distribution System both as Wholesale and Retail Nominees of the Government of Karnataka.

Further, the Corporation is operating Petroleum products under the dealership of Indian Oil Corporation Limited, Hindustan Petroleum Corporation and Bharath Petroleum Corporation. The Corporation has 07 LPG Dealership at the following places:

1. Lingarajpura-Bangalore North
2. Hebbal/Yeshwanthpura-Bangalore North.
3. Mangalore
4. Hassan
5. Chikkamangalore
6. Koppal
7. Chamarajnagara

Apart from LPG outlets the Corporation is also operating Petrol Bunk outlets at Banashankari–Bangalore South, Kolar and Chitradurga Districts.

The Corporation is also operating Auto LPG dispensing station at Kadhirenahalli-Bangalore South under the dealership of Indian Oil Petronas Private Limited (IPPL).

Presently, the Corporation owns 02 LPG storage Godowns of 12000 Kg (1450 sqft) capacity located at Lingarajpura which covers the LPG customers of Hebbal, Lingarajpura and Yeshwanthpur surrounding areas and 1 LPG godown of 12000 Kg (1450 sqft) capacity is located at Mangalore district.

As on 31st March 2022, the Corporation has 03 Kerosene oil points, 03 Petrol Bunks and 07 LPG and 01 Auto Gas unit.



### Mid-Day Meal Scheme (MDM):

The Government of Karnataka introduced the Mid-Day Meal (MDM) Scheme in the State during the year 2002-03. The main objective of the Scheme is to provide nutritious food to the students and this includes supplying of Rice, Toordal and RBD Palmolien/Sun Flower Oil. The Corporation is a nodal agency for this prestigious Government Scheme.

### Some of the highlights of the scheme are as follows:-

1. Free rice is distributed under MDM scheme for 1st to 8th Standard students, whereas for 9th to 10th standard students, the rice is being purchased from Food Corporation of India through OMSS(D) E–Auction.
2. Toordal and RBD Palmolien are supplied since 2011, Channagram since 2015 and Double Fortified with Vitamin A and D since 2017. The food grains and edible oil are purchased from registered suppliers through NCDEX E–Auction, whereas from June-2018 onwards Toordal is being purchased from NAFED and NCDEX E-Auction as per the Government direction.
3. The NTLR, Dharwad is appointed as a third party assayer for assaying the quality of Common Rice, Toordal and Edible oil and Salt.

The Corporation owns 35 godowns in the State. In some of the Districts, 37 separate godowns are handling MDM Scheme transaction. There are 204 PDS godowns among which some of the godowns are attached for transacting MDM food grains.

The total storage capacity of the Corporation is 360804 MTs, out of which 28959 MTs in capacity owned by the Corporation and 331845 MTs. in capacity are hired Godowns by the Corporation.

The Statement Showing the information of own godown, Government godowns and hired godowns from TAPCMS, APMC, SWC, CWC and private godowns and capacity in MTs as on 31-03-2022 is given below:

<b>KARNATAKA FOOD &amp; CIVIL SUPPLIES CORPORATION LTD.</b>																
No. 16/1, Millers Tank Bed area, Vasanthnagar, Bengaluru-52																
<b>Statement Showing the details of Godowns capacity in MTs 31.03.2022.</b>																
Sl. No	District	No. of W/P	OWN	Ca- capacity (MTs)	TAP- CMS	ca- capacity (Mts)	APMC	ca- capacity (Mts)	KSWC	ca- capacity (Mts)	CWC	ca- capacity (Mts)	Pri- vate & Other	capacity (Mts)	Total capacity (Mts)	Total No. of god- own
1	Bagalkote	8	1	500	1	750	2	3000	2	3000	-	-	7	5930	13180	13
2	Bangalore (N)	8	6	5100	-	-	-	-	-	-	-	-	4	2950	8050	10
3	Bangalore (S)	7	1	700	1	300	1	100	1	1668	-	-	7	3520	6288	11
4	Belgavi	10	-	-	-	-	13	6500	6	4650	1	800	6	1600	13550	26



5	Ballari	13	2	1200	5	3060	20	11366	2	3100	-	-	8	4090	22816	37
6	Bidar	6	2	1600	-	-	6	3000	-	-	-	-	9	9030	13630	17
7	Bijapura	10	2	920	4	1200	4	2650	5	8100	-	-	14	5360	18230	29
8	Chamarajanagara	9	2	1116	5	2906	9	2950	-	-	-	-	-	-	6972	16
9	Chikkaballapura	5	-	-	-	-	1	1000	4	9088	-	-	1	1000	11088	6
10	Chikamagaluru	9	2	1000	-	-	9	4500	-	-	-	-	2	850	6350	13
11	Chitradurga	6	1	400	1	300	13	7250	-	-	-	-	4	3150	11100	19
12	Davanagere	11	1	500	-	-	14	17250	-	-	-	-	-	-	17750	15
13	Dharwad	9	1	533	3	1333	9	7893	1	2000	-	-	-	-	11759	14
14	Gadag	6	-	-	-	-	7	4850	2	3000	-	-	9	2110	9960	18
15	Gulbarga	9	-	-	-	-	10	8960	1	2500	-	-	6	9700	21160	17
16	Hassan	10	-	-	9	4550	4	2900	4	4950	-	-	5	1450	13850	22
17	Haveri	4	-	-	4	1300	10	5000	1	1000	-	-	2	1200	8500	17
18	Karwar	5	1	400	-	-	8	3130	-	-	-	-	8	2110	5640	17
19	Kolar	6	3	5340	-	-	1	100	1	2500	-	-	3	4020	11960	8
20	Koppal	4	-	-	1	1300	6	3650	6	8500	-	-	7	1892	15342	20
21	Mandya	4	-	-	1	1000	2	1200	1	2000	-	-	3	5000	9200	7
22	Madikeri	2	-	-	-	-	3	1090	-	-	-	-	-	-	1090	3
23	Mangalore	5	-	-	1	800	5	2930	-	-	-	-	6	3946	7676	12
24	Mysore	10	-	-	1	1250	8	9013	2	6000	-	-	-	-	16263	11
25	Raichuru	5	1	5000	3	1550	10	7550	1	2000	-	-	14	9100	25200	29
26	Ramanagara	4	-	-	-	-	-	-	-	-	-	-	7	6650	6650	7
27	Shimoga	9	9	4650	2	750	8	4450	1	1500	-	-	2	950	12300	22
28	Tumkur	8	-	-	-	-	12	8850	3	7400	-	-	5	7950	24200	20
29	Yadgiri	2	-	-	-	-	3	3000	-	-	-	-	6	7000	10000	9
30	Udupi	-	-	-	-	-	2	700	-	-	-	-	1	350	1050	3
	<b>Total</b>	<b>204</b>	<b>35</b>	<b>28959</b>	<b>42</b>	<b>22349</b>	<b>200</b>	<b>134832</b>	<b>44</b>	<b>72956</b>	<b>1</b>	<b>800</b>	<b>146</b>	<b>100908</b>	<b>360804</b>	<b>468</b>

As per G.O. AANASA 23 RPR 2010, Bangalore, dated 11th June 2010, the Government of Karnataka has transferred the ownership of 46 Government Godowns to the Corporation. Out of 46 Godowns, the status of 5 Godowns are as under:-

1. Two Godowns at Humnabad in Bidar District are still under custody of TAPCMS. The High Court bench of Gulbarga has given direction to Deputy Commissioner (DC), Bidar to take action to vacate the Godowns and handed over to KFCSC by TAPCMS. Accordingly, the DC has issued order to TAPCMS. The TAPCMS have brought stay against the Deputy Commissioner's Order. In this connection, the concerned District Manager has requested Deputy Commissioner, Bidar for vacating the stay in District Session Court, Bidar.



2. The District Manager, Belgaum has mentioned in the letter dated 21-09-2015 that the existing Godown at Shahapur has been dismantled and vacant land has been handed over to Head Master, Govt Primary School, Shahapura. For obtaining alternate land of 1.00 acre on free of cost from Deputy Commissioner, the District Manager, Belgaum is pursuing with Deputy Commissioner's office.
3. One Godown at Deputy Commissioner's office premises at Bijapur is in dilapidated condition. Instead of this alternate land was requested. The District Manager, Bijapur, is pursuing with Deputy Commissioner's office, to obtain alternate land.
4. Godown at Kone Village in Karwar is in the possession of KFCSC. The Property Title of the Godown is still in favour of P.W.D. For this, the District Manager, Belgaum is pursuing with P.W.D. to transfer Property Title of the Godown in favour of Corporation.

#### **TRANSACTIONS IN NON-PDS COMMODITIES:**

Your Corporation continued to take up the transactions of NON-PDS commodities. These transactions resulted in a total turnover of Rs.67.14 Crores during the year.

#### **M.S.P. OPERATIONS:**

During the year KMS 2021-22, the Corporation has procured Paddy, Ragi and Hybrid Jowar under Minimum Support Price Operations. Details are given below.

<b>Commodity</b>	<b>Procured Qty in Qtls</b>
Paddy	313464.77
Ragi	2021939.18
Hybrid Jowar	1038858.90

#### **EVENTS SUBSEQUENT TO THE DATE OF FINANCIAL STATEMENTS:**

There are no material changes after 31st March, 2022 till the date of signing of this Report.

#### **CHANGE IN THE NATURE OF BUSINESS:**

There were no changes in the business of the Corporation during the year ended 31.03.2022.

#### **DIVIDEND:**

Your Directors have not recommended any dividend for the year.



### **AMOUNTS TRANSFERRED TO RESERVES:**

The Corporation has not transferred any amount to the Reserves during the year ended 31.03.2022.

### **CHANGES IN SHARE CAPITAL:**

There were no changes in the Capital Structure of the Corporation during the year under report. Capital structure remained as follows:

#### **The Authorized Capital of the Corporation:**

Rs. 6,00,00,000/- (Rupees Six Crores only) divided into 60,000 (Sixty Thousand only) Equity Shares of Rs.1,000/- (Rupees Thousand only) each.

#### **The Issued, Subscribed and Paid Up Capital of the Corporation:**

Rs. 3,25,00,000/- (Rupees Three Crores Twenty Five Lakhs only) divided into 32,500 (Thirty Two Thousand Five Hundred only) Equity Shares of Rs.1,000/- (Rupees Thousand only) each.

### **BOARD MEETINGS:**

The Meetings of the Board were held with a time gap of not more than 120 days between two consecutive Meetings. During the year under review 3 (Three) Meetings were held on 13-09-2021, 30-11-2021 and 13-01-2022.

The Agenda and notes thereon of the Meeting were circulated to the Directors in advance. Minutes of the Meetings of the Board of Directors are circulated amongst the Members of the Board for their perusal.

### **DIRECTORS:**

The Board of Directors comprised of the following as of the date of signing of this Board's Report:

1	Shri. A.S. Patil (Nadahalli) MLA	Chairperson
2	Shri. Kiran Koodgi	Vice Chairman
3	Dr. M.T.Reju IAS	Director,
4	Smt M Kanagavalli IAS	Director
5	Shri Mohamed Ikramulla Shariff IAS	Director
6	Shri Shivananda H. Kalakeri, IRS	Managing Director
7	Shri. Basavaraj R Somannanavar, KAS	Director
8	Shri Murali. K.M	Director
9	Shri Jayaram.H	Director
10	Shri Ramachandra Gowda	Director



**Names of the Directors served during the year 01-04-2021 to 31-03-2022**

Sl. No	Name	Period	
		From	To
1	Shri A.S.Patil (Nadahalli), MLA	27-07-2020	Onwards
2	Shri Kiran Koodgi, Vice Chairman	10-12-2020	Onwards
3	Shri B.H.Anilkumar, IAS	07-12-2020	02-02-2022
4	Shri Kapil Mohan IAS	17-11-2021	19-09-2022
5	Shri K.Nitesh, IAS	26-09-2020	14-06-2022
6	Dr.Shamla Iqbal, IAS	25-09-2019	04-05-2022
7	Shri. Lakshmikanth Reddy, IAS	17-02-2021	05-06-2021
8	Shri Shivananda Kapashi, IAS	09-07-2021	12-07-2022
9	Shri. Basavaraj R Somannavar, KAS	08-09-2020	Onwards
10	Shri Sharana Basava F.Angadi,	25-11-2020	16-07-2022
11	Shri Jayaprakash Shetty	25-11-2020	16-07-2022
12	Shri Rajaram Gopal Bhatt	25-11-2020	16-07-2022
13	Shri Murali K.M.	25-11-2020	Onwards
14	Shri Gangahanumaiah. K	27-11-2020	16-07-2022
15	Shri Jayaram. H	27-11-2020	Onwards
16	Shri Ramachandra Gowda	27-11-2020	Onwards

Shri. Shivananda Kapashi, IAS, ceased to be the Managing Directors on 12.07.2022.

**Following further changes on the composition of the Board Occurred after 31.03.2022.**

SI No	Name	Period	
		From	To
1	Dr. M.T.Reju, IAS	20-09-2022	Onwards
2	Shri. Mohamed Ikramulla Shariff, IAS	14-06-2022	Onwards
3	Smt Divya Prabhu GRJ, IAS.,	15-09-2022	22-10-2022
4	Smt M.Kanagavalli, IAS	05-05-2022	Onwards
5	Shri Shivananda Kalkeri, IRS	25-10-2022	Onwards

Your Board places on record its deep appreciation for the services rendered by the outgoing Directors.

**DECLARATION FROM INDEPENDENT DIRECTORS ON ANNUAL BASIS:**

Being a Government Company, since the Directors are appointed by the Government of Karnataka, this is not applicable.



**VIGIL MECHANISM:**

Being a “Government Company”, Section 177 (9) and (10) of the Companies Act, 2013 (the Act) is not applicable.

**DIRECTORS’ RESPONSIBILITY STATEMENT:**

**In pursuance of Section 134 (5) of the Companies Act, 2013, the Directors hereby confirm that:**

- (a) In the preparation of the annual accounts, the applicable accounting standards had been followed along with proper explanation relating to material departures;
- (b) The Directors had selected such accounting policies and applied them consistently and made judgments and estimates that are reasonable and prudent so as to give a true and fair view of the state of affairs of the corporation at the end of the financial year and of the profit and loss of the corporation for that period;
- (c) The Directors had taken proper and sufficient care for the maintenance of adequate accounting records in accordance with the provisions of this Act for safeguarding the assets of the corporation and for preventing and detecting fraud and other irregularities;
- (d) The Directors had prepared the annual accounts on a going concern basis; and
- (e) The Directors had devised proper systems to ensure compliance with the provisions of all applicable laws and that such systems were adequate and operating effectively.

**INFORMATION ABOUT THE FINANCIAL PERFORMANCE / FINANCIAL POSITION OF THE SUBSIDIARIES / ASSOCIATES/JV:**

The Corporation does not have any Subsidiaries, Associates or Joint Ventures.

**ANNUAL RETURN:**

As required pursuant to Section 92(3) of the Companies Act, 2013 and Rule 12 of the Companies (Management and Administration) Rules, 2014, read with Companies Act, 2013 amendment which is effective from 28th August 2020, the annual return in form MGT-7 has been placed in the website of the Corporation.

**STATUTORY AUDITORS:**

The Statutory Auditors of your Corporation are appointed by the Comptroller & Auditor General of India. Messrs S.S.B & Associates, Chartered Accountants were appointed as Statutory Auditors for the financial year 2021-22.



## SECRETARIAL AUDIT:

Pursuant to the provisions of Section 204 of the Companies Act, 2013 and the Companies (Appointment and Remuneration of Managerial Personnel) Rules, 2014, the Corporation has appointed Smt, Kalai Vani S, Bangalore, a Company Secretary in Practice to undertake the Secretarial Audit of the Corporation for the year 2021-22. The Report of the Secretarial Auditor in the Form MR-3 is annexed to this Report as **Annexure-I**.

## QUALIFICATIONS IN AUDIT REPORTS:

Explanations or comments on every qualification, reservation or adverse remark or disclaimer made by the Statutory Auditor in his report are attached as **Annexure-II**.

## CONSERVATION OF ENERGY, TECHNOLOGY ABSORPTION AND FOREIGN EXCHANGE OUT GO:

### (A) Conservation of energy:

Steps taken / impact on conservation of energy,	The Corporation does not carry on any activity involving consumption of power and uses only for office use. However, your Corporation has introduced various measures to conserve and minimize the use of energy wherever it is possible.
(i) Steps taken by the corporation for utilizing alternate sources of energy including waste generated	Nil
(ii) Capital investment on energy conservation equipment	Not Applicable
Total energy consumption and energy consumption per unit of production as per Form A	Not Applicable

### (B) Technology absorption:

Efforts in brief, made towards technology absorption, adaptation and innovation	Nil
Benefits derived as a result of the above efforts, e.g. product improvement, cost reduction, product development, import substitution, etc.	Not Applicable



In case of imported technology (imported during the last 5 years reckoned from the beginning of the financial year), following information may be furnished:	
Technology imported	Not Applicable
Year of Import	Not Applicable
Has technology been fully absorbed	Not Applicable
If not fully absorbed, areas where this has not taken place, reasons therefore and future plan of action	Not Applicable

### (C) Research and Development (R&D)

Specific areas in which R & D carried out by the corporation.	The Corporation has not carried out any research and development work during the course of the year.
Benefits derived as a result of the above R & D	Not Applicable
Future plan of action	Not Applicable
Expenditure on R & D	-
(a) Capital	Nil
(b) Recurring	Nil
(c) Total	Nil
(d) Total R & D expenditure as a percentage of total turnover	Nil

### (D) Foreign exchange earnings and Outgo

Activities relating to exports	Not Applicable
Initiatives taken to increase exports	Not Applicable
Development of new export markets for products and services	Not Applicable
Export plans	Not Applicable
Total Exchange used (Cash basis)	As on 31st March, 2022: Nil
Total Foreign Exchange Earned (Accrual Basis)	As on 31st March, 2022: Nil



#### **DISCLOSURE RELATING TO REMUNERATION OF EMPLOYEES:**

There are no employees receiving remuneration more than Rs.1,02,00,000/- (Rupees One Crore Two Lakhs only) per annum and /or Rs.8,50,000/-(Rupees Eight Lakhs Fifty Thousand only) per month. Therefore statement/disclosure pursuant to Sub Rule 5(2) of the Companies (Appointment and Remuneration of Managerial Personnel) Rules, 2014 is not required to be circulated to the members and is not attached to the Annual Report.

There are no employees posted and working in a country outside India, not being Directors or relatives, drawing more than Rs. 60,00,000/- (Rupees Sixty Lakhs only) per financial year or Rs. 5,00,000/-(Rupees Five Lakhs only) per month as the case may be. Therefore statement/disclosure pursuant to Sub Rule 5(3) of the Companies (Appointment and Remuneration of Managerial Personnel) Rules, 2014 is not required to be circulated to the members and is not attached to the Annual Report.

#### **DETAILS RELATING TO DEPOSITS, COVERING THE FOLLOWING:**

Your Corporation has not invited/accepted/renewed any deposits from the Public as defined under the provisions of the Companies Act, 2013 and accordingly, there were no deposits which were due for repayment on or before 31st March 2022.

#### **SIGNIFICANT AND MATERIAL ORDERS PASSED BY THE REGULATORS:**

There are no such events during the year.

#### **DETAILS OF ADEQUACY OF INTERNAL FINANCIAL CONTROLS:**

The Corporation is following adequate Internal Financial Controls with reference to the Financial Statements.

#### **PARTICULARS OF LOANS, GUARANTEES OR INVESTMENTS:**

The Corporation has not provided any loans, guarantees or made any investments, under the provision of Section 186 of the Companies Act, 2013.

#### **RISK MANAGEMENT POLICY:**

In today's economic environment, Risk Management is a very important part of business. The main aim of risk management is to identify, monitor and take precautionary measures in respect of the events that may pose risks for the business. Your Corporation risk management is embedded in the business processes.



## **CORPORATE SOCIAL RESPONSIBILITY POLICY:**

Since the Corporation is engaged fully on social objectives with non-profit motive, the Corporation has requested the Secretary, Ministry of Corporate Affairs (MCA) to grant exemption from the applicability of Section 135 of the Companies Act, 2013 and to grant exemption from spending on the Corporate Social Responsibility and to constitute Corporate Social Responsibility Committee. In reply, the MCA through its CSR Cell informed that there is no exemption for the State Government Companies including KFCSC. Hence, the Board formed the CSR Committee under the Chairmanship of Secretary, Food Civil Supplies and Consumers Affairs and Commissioner, Food Civil Supplies and Consumers Affairs and Managing Director, KFCSC are its Members.

The Company was in the process of searching relevant project to spend amount towards CSR. Due to Covid-19 pandemic the Company could not carry out the CSR activities.

## **DISCLOSURE UNDER THE SEXUAL HARASSMENT OF WOMEN AT WORKPLACE (PREVENTION, PROHIBITION AND REDRESSAL) ACT, 2013:**

Your Corporation has always believed in providing a safe and harassment free workplace for every individual working in Corporation premises through various interventions and practices. The Company always endeavours to create and provide an environment that is free from discrimination and harassment including sexual harassment. No complaint pertaining to sexual harassment was reported during the year. As per the Hon'ble Supreme Court direction in WP No.666-70/1992, action has been taken to form the 11 Members Committee to hear the grievances, if any of the women employees. The composition of the Committee is as follows:

01	Smt. G.S. Prema, Office Manager	Chairman
02	Smt. S.M. Radhamma, Office Manager	Vice Chairman
03	Shri. B. Prakash, Office Manager	Member Secretary
04	Smt. G.K. Anuradha. Office Manager	Member
05	Smt. Shalini.B. Nayak, Office Manager	Member
06	Smt. Shajiya Sulthan. I.Sheikh, Quality Inspector	Member
07	Smt. L.A. Gachhinamani, Senior Assistant	Member
08	Smt. Mamatha.L. Fernandis, Junior Assistant	Member
09	Smt M. Bharathi, Junior Assistant	Member
10	Smt. K. Jayalakshmi, Group 'D'	Member
11	Smt. H.G. Shobha, Social Service Committee	Non official Member



#### **RELATED PARTY TRANSACTIONS:**

The Corporation has not entered into any Related Party Transactions as per Section 188 of the companies Act 2013.

#### **MAINTENANCE OF COST RECORDS:**

Maintenance of cost records as specified by the Central Government under sub-section (1) of Section 148 of the Companies Act, 2013, is not applicable to the Corporation.

#### **INVESTORS' EDUCATION AND PROTECTION FUND:**

Pursuant to the applicable provisions of the Companies Act, 2013, read with the IEPF Authority (Accounting, Audit, Transfer and Refund) Rules, 2016 ("the IEPF Rules"), all unpaid or unclaimed Dividends are required to be transferred by the Corporation to the IEPF, established by the Government of India, after the completion of seven years. Further, according to the Rules, the Shares on which Dividend has not been paid or claimed by the Shareholders for seven consecutive years or more shall also be transferred to the Demat account of the IEPF Authority.

During the year under review there were no unpaid or unclaimed amounts required to be transferred to IEPF account

#### **COMPLIANCE WITH THE APPLICABLE SECRETARIAL STANDARDS:**

The Corporation has complied with Secretarial Standards issued by the Institute of Corporation Secretaries of India on Board Meetings and Annual General Meetings.

#### **REPORTING OF FRAUD:**

The Auditors of the Corporation have not reported any fraud as specified under Section 143(12) of the Companies Act, 2013. Further, no case of Fraud has been reported to the Management from any other sources.

#### **REVISION OF FINANCIAL STATEMENT OR THE REPORT:**

As per the Secretarial standards-4 in case the Corporation has revised its financial statement or the Report in respect of any of the three preceding financial years either voluntarily or pursuant to the order of a judicial authority, the detailed reasons for such revision shall be disclosed in the Report of the year as well as in the Report of the relevant financial year in which such revision is made.

In your Corporation there is no revision of Financial Statement took place in any of the three preceding financial years under consideration.



**CORPORATE INSOLVENCY RESOLUTION PROCESS INITIATED UNDER THE INSOLVENCY AND BANKRUPTCY CODE, 2016 (IBC):**

There is no such process initiated during the year, therefore said clause is not applicable to the Corporation.

**FAILURE TO IMPLEMENT ANY CORPORATE ACTION:**

There were no such events took place during the year under consideration.

**CREDIT RATING OF SECURITIES:**

Your Corporation has not obtained any rating from the credit rating agency for the securities during the year. Therefore, the said clause is not applicable to the Corporation.

**ACKNOWLEDGEMENTS:**

The Board of Directors wishes to place on record its appreciation for the sincere and dedicated efforts of all employees. Your Board of Directors would also like to thank the Shareholders, Bankers and other Business associates for their sustained support, patronage and cooperation.

By the order of the Board  
Karnataka Food and Civil Supplies Corporation Limited

**Sd/-**

**A.S. Patil (Nadahalli)**

**Chairman**

**DIN: 02360745**

**Address:** MLA, Muddebihala Constituency,  
Vijayapura District.

Date: 28.11.2022

Place: Bangalore



**KALAI VANI S**  
B.Com, MBA, ACS  
Company Secretary

#G002, Vinutha Vista Apartment,  
NGEF Main Road, Nagarabhavi,  
Bengaluru-560 072. Mob: 9972266442  
E-mail: Kalaivanis0511@gmail.com

Annexure-I

**Form No MR - 3**

**SECRETARIAL AUDIT REPORT  
FOR THE FINANCIAL YEAR ENDED 31.03.2022**

**[Pursuant to Section 204(1) of the Companies Act, 2013 and rule No 9 of the  
Companies (Appointment and Remuneration Personnel) Rules, 2014]**

To  
The Members  
Karnataka Food and Civil Supplies Corporation Limited  
16/1, Millers Tank Bed Area, Vasanthnagar  
Bangalore - 560 052

I have conducted the Secretarial Audit of the compliance of applicable statutory provisions and the adherence to good corporate practices by Karnataka Food and Civil Supplies Corporation Limited (CIN: U51220KA1973SGC002400) having its Registered Office at 16/1, Millers Tank Bed Area, Vasanthnagar, Bangalore – 560 052 (hereinafter called “the Company”).

Secretarial Audit was conducted in a manner that provided me a reasonable basis for evaluating the corporate conducts/statutory compliances and expressing my opinion thereon.

Based on my verification of the Company’s books, papers, minute books, forms and returns filed and other records maintained by the Company and also the information provided by the Company, its officers, agents and authorised representatives, during the conduct of Secretarial Audit, I hereby report that in my opinion, the Company has, during the audit period covering the financial year ended on March 31, 2022, complied with the statutory provisions listed hereunder and also that the Company has proper Board processes and compliance-mechanism in place to the extent, in the manner and subject to the reporting made hereinafter:

I have examined the Books, Papers, Minutes Books, Forms and Returns filed and other records maintained by the Company for the financial year ended on 31.03.2022 according to the provisions of:





- (i) The Companies Act, 2013 (the Act) and the rules made thereunder;
- (ii) There are no specific laws applicable to the Company pursuant to the business carried by the Company.
- (iii) The other general laws as may be applicable to the Company including the following:

**(1) Employer/Employee Related laws & Rules:**

- i. The Employment Exchanges (Compulsory notification of Vacancies) Act, 1959
- ii. The Apprentices Act, 1961
- iii. The Employees Provident Fund & Miscellaneous Provisions Act, 1952
- iv. The Employees State Insurance Act, 1948
- v. The Workmen's Compensation Act, 1923
- vi. The Maternity Benefits Act, 1961
- vii. The Payment of Gratuity Act, 1972
- viii. The Payment of Bonus Act, 1965
- ix. The Payment of Wages Act, 1936
- x. The Minimum Wages Act, 1948
- xi. The Child Labour (Regulation & Abolition) Act, 1970
- xii. The Contract Labour (Regulation & Abolition) Act, 1970
- xiii. Equal Remuneration Act, 1976
- xiv. The Sexual Harassment of Women at Work Place (Prevention, Prohibition & Redressal) Act, 2013
- xv. The Karnataka Shops & Establishments Act, 1961
- xvi. Persons with Disabilities (Equal Opportunities, Protection of Rights and Full Participation) Act, 1996
- xvii. The Industrial Establishments (National and Festival Holidays) Act, 1963
- xviii. The Karnataka Daily Wage Employees Welfare Act, 2012
- xix. For majority of Central Labour Laws the State has introduced Rules [names of each of the Rules is not included here]
- xx. The Environment Protection Act, 1986



## **(2) Economic/Commercial Laws & Rules:**

- i. The Indian Contract Act, 1872
- ii. The Indian Stamp Act, 1899
- iii. The Transfer of Property Act, 1882
- iv. The Central Goods and Services Tax Act, 2017

I have also examined compliances with the applicable clauses of the Secretarial Standards issued by the Institute of Company Secretaries of India on the Board and General Meetings i.e. SS - 1 and SS – 2.

I further state that during the period under review and based on my verification of the records maintained by the Company and also on the review of compliance reports/statements by respective department heads taken on record by the Board of Directors of the Company, in my opinion, adequate systems and process and control mechanism exist in the Company to monitor and ensure compliance with applicable labour laws, environmental laws and other applicable laws as mentioned above. Certain non material findings made during the course of the audit relating to the provisions of the Companies Act, Labour Laws were addressed suitably by the Management. Following observations have been brought before the Shareholders which are treated as material in nature:

1. The time gap between two Board Meetings is more than 120 days which is not in compliance with the Act.
2. The Company has not obtained Form MBP-1 from new Directors appointed. Further, the disclosures were not noted in 1st Meeting of the financial year i.e., 303rd Meeting held on 13th September, 2021.
3. The Company has not constituted the Nomination and Remuneration Committee as required pursuant to the provisions of Section 178 of the Act.
4. The Company has not formulated a standard Policy on the Sexual Harassment of Women at Workplace (Prevention, Prohibition and Redressal) Act and no Meetings were held during the year.
5. Annual Return was not filed before the Labour Department under the Prevention of Sexual Harassment at Work Place, Act, 2013.
6. The Company has not filed the Combined Annual Return in the Form U under Karnataka Shops and Establishments Act, 1961.



7. The Company is yet to obtain Certificate of Registration in Form II under Rule 18 under The Contract Labour (Regulation & Abolition) Act, 1970 and Contract Labour (Regulation & Abolition) (Karnataka) Rules 1974.
8. The Company has delayed the payment of Gratuity for certain Employees which is not in Compliance with the Payment of Gratuity Act, 1972 read with the Karnataka Payment of Gratuity Rules, 1973.

Further, I report that with regard to financial and taxation matters, I have relied on the Audit Report and the Internal Audit Report provided by the Statutory/Internal Auditor as the case may be.

I further report that the Board of Directors of the Company is duly constituted with proper balance of Executive Directors and Non-Executive Directors. The changes in the composition of the Board of Directors which took place during the period under review were carried out in compliance with the provisions of the Act except for filing the returns before the Ministry of Corporate Affairs.

Notice is given to all Directors to schedule the Board Meetings, agenda and detailed notes on agenda were not sent seven days in advance, and a system exists for seeking and obtaining further information and clarifications on the agenda items before the meeting and for meaningful participation at the meeting.

Majority decision is carried through while the dissenting members' views are captured and recorded as part of the minutes as per the practice followed. However, during the period under report, there was no such case instance.

I further report that there are adequate systems and processes in the Company commensurate with the size and operations of the Company to monitor and ensure compliance with applicable laws, rules, regulations and guidelines

**Sd/-**

**Kalaivani S**

ACS No 57112

CP No 22158

UDIN: A057112D002813008

Place: Bengaluru

Date: 27th December, 2022

**Note:** This report is to be read with my letter of even date which is annexed as 'ANNEXURE A' and forms an integral part of this report.



## **‘ANNEXURE - A’**

My report of even date is to be read along with this letter.

1. Maintenance of secretarial record is the responsibility of the Management of the Company. My responsibility is to express an opinion on these secretarial records based on my audit.
2. I have followed the audit practices and processes as were appropriate, to obtain reasonable assurance about the correctness of the contents of the Secretarial records. The verification was done on test basis to ensure that correct facts are reflected in the secretarial records. I believe that the processes and practices, I followed, provide a reasonable basis for my opinion.
3. I have not verified the correctness and appropriateness of financial records and books of accounts of the Company.
4. Where ever required, I have obtained the Management representation about the compliance of laws, rules and regulations and happening of events etc.
5. Compliance of the provisions of Corporate and other applicable laws, rules, regulations, standards is the responsibility of the Management. My examination was limited to the verification of procedures on test basis.
6. The Secretarial Audit report is neither an assurance as to the future viability of the company nor of the efficacy or effectiveness with which the Management has conducted the affairs of the Company.

Place: Bengaluru

Date: 27th December, 2022

**Sd/-**


**Kalaivani S**

ACS No 57112

CP No 22158




### Purchase and Sales Comparison from 2019-20 to 2021-22





### Percentage Turnover during the year 2021-22





**SSB & ASSOCIATES**  
Chartered Accountants

No. 27, Service Road, Between 2nd & 3rd Cross  
Pampamahakavi Road, Shankarapura, Bengaluru-560 004.  
Ph. No.: 080-43464700, E-mail: [ssb@yukthi.co.in](mailto:ssb@yukthi.co.in)

---

## **INDEPENDENT AUDITOR'S REPORT**

To the Members of Karnataka Food and Civil Supplies Corporation Limited

### **Report on the Audit of the Financial Statements**

#### **Adverse Opinion**

We have audited the financial statements of Karnataka Food and Civil Supplies Corporation Limited ("the Company"), which comprise of the Balance Sheet as on 31st March 2022, and the Income and Expenditure Account, Statement of Changes in Equity and Statement of Cash Flows for the year then ended, and Notes to Ind AS financial statements, including a summary of significant accounting policies and other explanatory information.

In our opinion and to the best of our information and according to the explanations given to us, because of the Significance of Matters discussed in the Basis for Adverse Opinion section of our report, the financial statements do not give the information required by the Companies Act, 2013 ("the Act") in the manner so required and do not give a true and fair view in conformity with the accounting principles generally accepted in India including the Indian Accounting Standards ("Ind AS") prescribed under Section 133 of the Act read with Companies (Indian Accounting Standards Rules) of the financial position of the Company as at 31 March 2022, and income/expenditure, changes in equity and its cash flows for the year ended on that date.

#### **Basis for Adverse Opinion**

- 1) The Company has titled the Profit and Loss Account as Income and Expenditure Account, which is not in accordance with the format provided under of Schedule III of the Companies Act, 2013.
- 2) Expenditure other than cost of Grain incurred by the Company while carrying out Minimum Support Price operations ("MSP operations") are being raised as Advances due from Government of India (Refer Note 3.15(a)(ii) of Notes to Accounts) instead of recognising the same as expenditure and any claim received by the company as income in the Income and Expenditure Account.
- 3) Non - confirmation of balances of Trade Receivables Rs.18.44 lacs, Sundry Creditors for Trade Rs.1,22,469.62 lacs, Advance/Loan - MSP- KSAMB Rs.97,431.16 lacs, Non-current financial asset Rs.1,31,316.40 lacs, Advance payment to suppliers Rs.15,771.77 lacs, Advance paid to Marketing Federation Rs.1,11,948 lacs and other Current Liabilities Rs.13,238.82 lacs as a result the consequential effect of reconciliation on the Financial Statements are not ascertainable.



- 4) The Company has not disclosed Ageing Schedule of Trade Payables for the current and previous financial year in accordance with schedule III of the Companies Act, 2013.
- 5) The Company has made provision of Rs.166.31 lacs as doubtful debts which is more than Trade Receivables of Credit Impaired of Rs.159.93 lacs and the details for the same has not been furnished to us.
- 6) The Company is not following uniform accounting policies for purchase of food grains on behalf of government and distribution of same to the public based on the government scheme which are as follows:
  - a) Mid Day Meal Scheme - the Company recognizes only administrative charges as income.
  - b) Public Distribution System Scheme - the Company recognizes cost of purchase as purchases and cost of purchase plus administrative charges as income.
  - c) Minimum Support Price Operations - the Company recognizes the cost of food grains and administrative charges as income but does not recognize incidental expenses recovered from the Government as income.

Consequently the impact on Gross Revenue and Expenditure in the Income and Expenditure Account will be impacted without effecting the profitability.

- 7) The company does not have one women director and independent directors as required under Section 149 of the Companies Act, 2013.

#### 8) **Property Plant and Equipment**

The Company has not provided the title deeds of land and lease agreements, consequently we are unable to verify whether the disclosure of land, leasehold land and leasehold buildings in Note 4 of notes to the financial statements are in agreement with the title deeds and agreements.

#### 9) **Capital Work-in Progress**

The company has classified project feasibility report expenses, market survey and other expenses under Capital Work in Progress. As we do not foresee any future benefits accruing to the company from the amount categorized under capital work in progress we are of the opinion that the same to be charged off to Income and Expenditure Account. Consequently assets are overstated by Rs. 77.35 lacs and profit also overstated to the same extent.





#### 10) **Provident Fund Dues**

We draw your attention to Note 32.3 of notes to the financial statements wherein the company has stated that it has filed appeal against the demand raised by PF authorities amounting to Rs. 2674.44 lacs in respect of loading and unloading workers for the period 2004-05 to 2015-16. Since the company has not provided the supporting of appeal filed and status of appeal, the impact of the same on financial statement is not ascertainable.

#### 11) **Deposits**

The company has deposited Rs. 40.64 lacs including interest on cases filed against the company. Since the details of the same are not made available by the company we are unable to verify the status of the cases and its impact on the financial statements. Further the company has also not disclosed any contingent liability relating to the said deposits.

#### 12) **Cost Recoverable from Government**

The company has made claims with Government of India, Food Corporation of India and Government of Karnataka for Minimum Support Price (MSP) and Public Distribution System (PDS) operations amounting to Rs.1,30,960.90 lacs under Other Non-Current Financial Assets and Rs.17,924.78 lacs under Other Current Financial Assets. These claims are long pending and are subject to confirmation from respective parties and its reconciliation. Consequently the impact of the same on the financial statements is not ascertainable.

#### 13) **Recoverable from staff towards shortages in inventory**

The company has created provision for doubtful advance amounting to Rs. 2,965.46 lacs as a result of shortages in Inventory. However, the company is claiming the same from both staff and Government of Karnataka and recognising the same as Income. Since the company has not made available the details of cases filed against the staff and record of recovery from staff, we are unable to ascertain the impact of the same on financial statements.

#### 14) **Inventories**

The company has neither physically verified the stock of inventory held in the State Warehouse Corporation and Millers nor has obtained certificate from them. Consequently, we are unable to comment on the value of inventory included in the stock valuation of 31st March 2022.



## 15) Cash and Cash Equivalents

- i) It was observed on verification of Bank Reconciliation Statements that reversal entries were not passed for cheques which are expired/stale cheques and the details are as follows :

District Name	Bank Name	Account Number	Amount of Stale Cheques (Rs. in Lacs)
Chikmagalur	Canara Bank	507214000009	8.02
	Canara Bank	507214000014	0.095
Gulbarga	Canara Bank	513214000007	24.70
	Canara Bank	513214000025	5.97
Mandya	Canara Bank	516214000009	0.092
Yadgir	Canara Bank	523214000004	0.38
<b>Total</b>			<b>39.26</b>

Consequently the cash at bank is understated by Rs.39.26 lacs and liability is also understated to the same extent.

- ii) We were unable to verify the bank reconciliation statements of Vijaypura District as bank statements were not made available for verification. Consequential effect could not be ascertained.
- iii) We are unable to verify the credit balance of Rs 139 lacs in State Bank of India Shivamogga, which is included in Balances with Bank in Current Accounts, as sufficient details were not made available.
- iv) The company has created provision against balance with banks amounting to Rs 56.68 lacs prior to Financial Year 2020-21 and has not provided details for the same and hence consequential impact on financial statements is not ascertainable.
- v) The company has disclosed Fixed deposit balance of Rs.1,38,823.73 lacs under balance with banks in current accounts whereas the same has to be disclosed as Fixed deposits under Cash and Cash Equivalents. Consequently, the disclosure is not in accordance with Schedule III of the Companies Act, 2013.
- vi) We draw your attention to Note 10.1 of Financial Statements wherein Rs. 82.52 lacs are deposits held against the order of the Court. However, the company has not disclosed the related Contingent Liabilities in the financial statements.



## 16) Current Tax Asset and Current Tax Liability

The Company has created provision for current tax based on Form 10B filed on 29th September 2022 on provisional and unapproved financial statements which in our opinion is not in accordance with Income Tax Act, 1961.

## 17) Other Equity

### i) Income and Expenditure Account

We draw your attention drawn to Note 15 Reserves and Surplus of Notes to the Financial Statements wherein the disclosure of breakup provided for Income and Expenditure Account of Rs. 1,105.07 lacs and Rs. -1,596.76 lacs of other comprehensive income is not matching.

### ii) Price Equalization/ Stabilization Fund (“PESF”)

a) We draw your attention is drawn to Note 15 of notes to the Financial Statements wherein the operation of Price Equalization/ Stabilization Fund (PESF) is disclosed. However, the methodology adopted for transfer to PESF account and then to PESF utilization account is not explained. Accordingly, we are unable to comment on the treatment disclosed in the said notes and its impact if any on the financial statements.

b) We observe that the opening balance, movement and closing balance of grants received account, Price Equalization/ Stabilization Fund (PESF) is not disclosed separately in Statement of Changes in Equity.

## 18) Non-Current Financial Liabilities

The company has obtained revolving fund from Karnataka State Agricultural Marketing Board and disclosed Rs.97,431.16 lacs as outstanding balance as on 31st March 2022 under Non Current Financial Liabilities. However,

i) it has not provided the loan statement/ balance confirmation certificate / agreement / loan document for Rs. 97,431.16 lacs.

ii) the disclosure should have been under borrowings and not under Non Current Financial Liabilities which is not in accordance with Schedule III of Companies Act, 2013.

iii) the company has not provided interest provision since many years. As the relevant details are not furnished to us we are unable to quantify the impact of the same on the financial statements.



#### 19) Trade Payables

The company has not disclosed details of Micro, Small and Medium Enterprises as required in Schedule III of the Companies Act, 2013.

#### 20) Other Financial Liabilities

##### i) Statutory Dues Payable

- a) The Statutory dues payable includes VAT input credit of Rs.26.58 lacs which is subject to reconciliation.
- b) The GST liability and input accounted in books and as per GST portal is not reconciled and consequently we are unable to comment on the amount of Rs.-35.44 lacs disclosed in financial statements and its impact on financial statements if any on reconciliation.
- c) We were unable to verify TDS applicability on transactions made by the company, Tax deduction and payment made as the information and documents were not made available to us.
- d) The company has not created provision for bonus from financial year 2018-19 and onwards. Since the details are not made available to us, its impact on financial statements are not ascertainable.

#### 21) Other Current Liabilities

- i) Advances received from Zilla Panchayat towards supply of food grains under Mid Day Meal Scheme is adjusted based on utilization certificates obtained by district offices. We are unable to comment on the amount utilized as the necessary utilization certificates were not made available to us.

#### 22) Revenue from Operations

- i) In the financial year 2020-21, due to diversion of stock acquired under APL scheme to various other welfare schemes, it was observed that there was excess recognition of differential cost of about. Rs.450 lacs. However in the current year we were not made available any information and explanations regarding the same and hence the consequential impact on the financial statement can not be ascertained.



## ii) Other Operating Revenue

During our verification, it was observed that differential cost recorded in the books of account for Public Distribution System Operations carried during the Financial Year 2021-22 is Rs 1,27,337.80 lacs and the differential cost claim submitted with the Government is Rs 1,18,005.56 lacs. The difference of Rs.9,332.24 lacs is subject to reconciliation and consequential adjustments if any is not ascertainable.

## 23) Other Income

### i) Interest Receipts

As per Circular dated 27.08.2019 issued by the Government of Karnataka, the Company is required to refund to Government of Karnataka the interest earned on unutilized grant invested by the Company in Fixed Deposits. However, we observe that the Company has treated the interest earned on unutilized grant as income and included in interest receipts and not disclosed the same as payable to the Government. Consequently, income is overstated and liability is understated to the same extent. We are unable to quantify the same since necessary details are not made available to us.

## 24) Purchases of Stock in Trade

As explained to us, Company procures food grains as per the specifications included in allotment letters/ orders issued by the Government. On comparison of stock procured as per stock books and purchase cost of stock with directions issued by the Government in allotment letters considerable variances were identified. On discussion with the Company it was explained to us that the purchase value recognized in the Income and Expenditure Account cannot be compared with allotment letter/ costing sheet due to the following reasons:

- A) Revised allotment issued by Deputy Director of Food subsequent to allotment letter issued by the Government
- B) Non-availability of food grains at rates prescribed by the Government in the open market, due to which excess payment may have to be paid.
- C) Revised allotment letter issued by Zilla Panchayat office at district level subsequent to allotment letter issued by Education Department for MDM Scheme.

The Company has not provided necessary documents in support of above submissions. Consequently we are unable to comment on the same.



**25) Corporate Social Responsibility (CSR):**

We draw your attention to Note 36 of Notes to the financial statements wherein it is mentioned that the Company has not made any provisions for expenses to be incurred towards CSR and accordingly the company has not fulfilled the provisions of section 135 of the Companies Act, 2013 and the rules made there under.

**26) Indian Accounting Standards (Ind AS) :**

**a) Ind AS - 109 Financial Instruments:**

The company for Impairment on Financial Assets as per Ind-AS 109 has to apply expected credit loss (ECL) model for measurement and recognition of impairment loss. However, as per the information and explanation given to us no ECL matrix was prepared for the period under audit for creating provision for loss allowance. Hence, we are unable to ascertain its impact, if any, on the financial statements.

**b) Ind AS - 2 Inventories:**

- i) The Company has not disclosed carrying amount of inventories pledged as security to avail borrowings as required by Ind AS-2 Inventories.
- ii) It was observed that the Company does not include incidental expenses such as transportation charges, market cess, incidental charges, labour charges incurred in bringing the inventories to their present location and condition in valuation of inventories, hence we are unable to evaluate the impact on the valuation of inventories and consequently its Impact on financial statements.

**c) Ind AS - 116 Leases:**

- i) Non-Compliance of Ind AS- 116 Leases with respect to Recognition, Measurement, Presentation and its disclosure.
- ii) The Company is depreciating the building constructed on the lease hold land as per useful life prescribed in Schedule II of Companies Act, 2013 and not as per tenure of lease as specified by Ind AS 116 Lease. As the details of the same are not provided by the company we are unable to quantify the same.
- iii) We draw your attention to Note 3.5 and Note 4 of notes to the Financial Statements, wherein the Company has capitalized the leasehold land stating that company shall acquire the same on completion of the lease period. Since, the leases agreements / letter of allotments were not made available to us, we are unable to comment whether the capitalization is in accordance with Ind AS-116 Leases.



**d) Ind AS - 20 Government Grants :**

- i) We draw your attention to Note 4.5 of notes to the Financial Statements wherein the company is yet to record 44 godowns received from Government of Karnataka in the books of account in accordance with Ind AS 20 Government Grants.
- ii) The company has received grants from the Government for purchase of computer and electronic equipment (Rs.4.50 lacs) and construction of godowns (Rs.5.64 lacs) which is grouped under other equity, instead of Deferred Income is not in accordance with Ind AS - 20 Government Grants.
- iii) Company has classified grant received from Government of Karnataka for repayment of working capital amounting to Rs. 400 crores utilized for Anna Bhagya Scheme under Trade Payables whereas the same should have been treated as income in accordance with Ind AS-20 Government Grants. Consequently Income is understated and Liability is overstated to the same extent.

**e) Ind AS - 36 Impairment of Assets:**

The Company has not carried out any assessment on Impairment of Assets as required under Ind AS 36 Impairment of Assets. Consequently the impact of impairment if any, on the Financial Statements cannot be ascertained.

**f) Ind AS - 12 Income taxes:**

The Company has not recognized Deferred Tax Asset/Liability as prescribed by Ind AS-12 Income taxes.

**g) Ind AS - 108 Operating Segments:**

The Company has not disclosed Total Assets and Liabilities for each reportable segment and information about revenue from external customers and major customers as required under Ind AS-108, Operating Segments.

**h) Ind AS 24 Related Party Disclosures:**

Being a Government company it has claimed exemption from disclosure requirements specified in paragraph 18 of Ind AS 24 Related Party Disclosures. However, we observe that the company has not disclosed the information of significant transactions as specified in paragraph 26 of the said Ind AS.



**i) Ind AS - 8 Accounting Policies:**

The Company has not made disclosure of prior period as required under paragraph 49 of Ind AS 8 Accounting Policies, Changes in Accounting Estimates and Errors.

**j) Ind AS - 37 Contingent Liabilities and Contingent Assets:**

i) The Company has not disclosed the nature and expected timing of outflows of obligation relating to provisions as required under paragraph 85 of Ind AS 37 Provisions, Contingent Liabilities and Contingent Assets.

ii) The Company has not disclosed Rs. 206.28 lacs as contingent liability in notes to the financial statement related to the appeal filed with Commissioner of Income Tax (Appeals) against the additions made in assessment order passed u/s 147 r.w.s 144B of the Income Tax Act, 1961 for the Assessment Year 2013-14.

**k) Ind AS - 16 Property Plant and Equipment:**

The Company is recognizing the sale consideration of Property Plant and Equipment directly in Income and Expenditure Account without reducing the same from gross block of the Property Plant and Equipment whereby profit or loss is not recognised in accordance with Ind AS- 16 Property Plant and Equipment. As the details of cost of Property Plant and Equipment sold are not made available by the company, the same cannot be quantified.

**l) Ind AS - 7 Cash Flows:**

The following are not in accordance with Ind AS - 7 Cash Flows:

a) Changes due to other comprehensive income is not disclosed in the cash flow statement

b) Adjustment for certain non-cash items such as guarantee commission payable to Government of Karnataka, interest recoverable from government, provision for staff shortages are not appropriately adjusted in the cashflow statement.

c) Provision for gratuity and leave encashment has been incorrectly disclosed under financing activities.

d) Increase/ decrease of Long term loans and advances has been disclosed under cash flow from investing activities whereas the same should have been disclosed under cash flow from operating activities.





**m) Ind AS-33 Earnings Per Share:**

The Company has not made the following disclosures as required under Ind AS-33:

- i) Basis and calculation of weighted average number of shares.
- ii) Separate disclosure of reconciliation between numerator component of EPS calculation and surplus as per income and expenditure account.

We conducted our audit in accordance with the Standards on Auditing (“SAs”) specified under section 143(10) of the Companies Act, 2013 (“the Act”). Our responsibilities under those Standards are further described in the Auditor’s Responsibilities for the Audit of the financial statements section of our report. We are independent of the Company in accordance with the Code of Ethics issued by the Institute of Chartered Accountants of India together with the ethical requirements that are relevant to our audit of the financial statements under the provisions of the Act and the Rules there under, and we have fulfilled our other ethical responsibilities in accordance with these requirements and the Code of Ethics. We believe that the audit evidence we have obtained is sufficient and appropriate to provide a basis for our Adverse opinion.

**Other Information [“Information Other than the Financial Statements and Auditor’s Report Thereon”]**

The Company’s Board of Directors are responsible for the Other information. The other information comprises the information included in the Company’s Annual Report but does not include the financial statements and our Auditor’s report thereon. The Other information is expected to be made available to us after the date of Auditor’s report.

Our opinion on the financial statements does not cover the Other information and we do not express any form of assurance conclusion thereon.

In connection with our audit of the financial statements, our responsibility is to read the other information identified above when it becomes available and, in doing so, consider whether the other information is materially inconsistent with the financial statements or our knowledge obtained in the audit, or otherwise appears to be materially misstated. If, based on the work we have performed, we conclude that there is a material misstatement of this other information, we are required to report that fact. However, as the Board’s Report is not made available to us, we have nothing to report.



### **Management's Responsibility for Financial Statements:**

The Company's Board of Directors is responsible for the matters stated in section 134(5) of the Act, with respect to the preparation of these financial statements that give a true and fair view of the financial position, financial performance, changes in equity and cash flows of the Company in accordance with the accounting principles generally accepted in India, including the accounting standards specified under section 133 of the Act. This responsibility also includes maintenance of adequate accounting records in accordance with the provisions of the Act for safeguarding of the assets of the Company and for preventing and detecting frauds and other irregularities; selection and application of appropriate implementation and maintenance of accounting policies; making judgments and estimates that are reasonable and prudent; and design, implementation and maintenance of adequate internal financial controls, that were operating effectively for ensuring the accuracy and completeness of the accounting records, relevant to the preparation and presentation of the financial statement that give a true and fair view and are free from material misstatement, whether due to fraud or error.

In preparing the financial statements, management is responsible for assessing the Company's ability to continue as a going concern, disclosing, as applicable, matters related to going concern and using the going concern basis of accounting unless management either intends to liquidate the Company or to cease operations, or has no realistic alternative but to do so.

Those Board of Directors are also responsible for overseeing the Company's financial reporting process.

### **Auditor's Responsibilities for the Audit of the Financial Statements**

Our objectives are to obtain reasonable assurance about whether the financial statements as a whole are free from material misstatement, whether due to fraud or error and to issue an auditor's report that includes our opinion. Reasonable assurance is a high level of assurance but is not a guarantee that an audit conducted in accordance with SAs will always detect a material misstatement when it exists. Misstatements can arise from fraud or error and are considered material if, individually or in the aggregate, they could reasonably be expected to influence the economic decisions of users taken on the basis of these financial statements.



As part of an audit in accordance with SAs, we exercise professional judgment and maintain professional scepticism through the audit. We also:

- Identify and assess the risks of material misstatement of the financial statements, whether due to fraud or error, design and perform audit procedures responsive to those risks, and obtain audit evidence that is sufficient and appropriate to provide a basis for our opinion. The risk of not detecting a material misstatement resulting from fraud is higher than for one resulting from error, as fraud may involve collusion, forgery, intentional omissions, misrepresentations, or the override of internal control.
- Obtain an understanding of internal control relevant to the audit in order to design audit procedures that are appropriate in the circumstances. Under section 143(3)(i) of the Companies Act, 2013, we are also responsible for expressing our opinion on whether the company has adequate internal financial controls system in place and the operating effectiveness of such controls.
- Evaluate the appropriateness of accounting policies used and the reasonableness of accounting estimates and related disclosures made by management.
- Conclude on the appropriateness of management's use of the going concern basis of accounting and, based on the audit evidence obtained, whether a material uncertainty exists related to events or conditions that may cast significant doubt on the Company's ability to continue as a going concern. If we conclude that a material uncertainty exists, we are required to draw attention in our auditor's report to the related disclosures in the financial statements or, if such disclosures are inadequate, to modify our opinion. Our conclusions are based on the audit evidence obtained up to the date of our auditor's report. However, future events or conditions may cause the Company to cease to continue as a going concern.
- Evaluate the overall presentation, structure and content of the financial statements, including the disclosures, and whether the financial statements represent the underlying transactions and events in a manner that achieves fair presentation.

We communicate with those charged with governance regarding, among other matters, the planned scope and timing of the audit and significant audit findings, including any significant deficiencies in internal control that we identify during our audit.

We also provide those charged with governance with a statement that we have complied with relevant ethical requirements regarding independence, and to communicate with them all relationships and other matters that may reasonably be thought to bear on our independence, and where applicable, related safeguards.



## Report on Other Legal and Regulatory Requirements

1. As required by the Companies (Auditor's Report) Order, 2020 ("the Order"), issued by the Central Government of India in terms of sub-section (11) of section 143 of the Companies Act, 2013, we give in the "Annexure-A" a statement on the matters specified in paragraphs 3 and 4 of the Order, to the extent applicable.
2. As required by Section 143(3) of the Act, we report that:
  - a. We have sought and obtained all the information and explanations which to the best of our knowledge and belief were necessary for the purposes of our audit except for matters referred to in Basis of Adverse Opinion above.
  - b. Except for the effects of the matters described in the Basis for Adverse Opinion paragraph above, proper books of account as required by law have been kept by the Company so far as it appears from our examination of those books.
  - c. The Balance Sheet, the Income and Expenditure Account including other comprehensive income (prepared in lieu of Statement of Profit and Loss), the Statement of Changes in Equity and the Statement of Cash Flows dealt with by this Report are in agreement with books of account.
  - d. Except for the effects of the matter described in the Basis for Adverse Opinion paragraph above, in our opinion, the aforesaid the financial statements comply with the Accounting Standards specified under Section 133 of the Act, read with Rule 7 of the Companies (Accounts) Rules, 2014.
  - e. The company is a Government Company and in terms of notification reference No. G.S.R 463(E) dated 05th June, 2015 issued by Ministry of Corporate Affairs for Government Companies, the provision of Section 164 (2) of the Companies Act, 2013 regarding disqualifications of directors is not applicable. Hence our comment on the same does not arise.
  - f. With respect to the adequacy of the internal financial controls over financial reporting of the Company and the operating effectiveness of such controls, refer to our separate Report in "Annexure-B".
  - g. The company is a Government Company and in terms of notification reference No. G.S.R 463(E) dated 05th June, 2015 issued by Ministry of Corporate Affairs for Government Companies, the provision of Section 197 of the Companies Act, 2013 is not applicable. Hence our comment on the same does not arise.



- h. With respect to other matters to be included in the Auditors report in accordance with rule 11 of the Companies (Audit and Auditors) Rules, 2014, in our opinion and to the best of our information and according to the explanations given to us:
- i. The Company has disclosed the impact of pending litigations on its financial position in its financial statements – Refer Note 32.1, 32.2, 32.3 to the financial statements.
  - ii. The Company did not have any long-term contracts as required under the applicable law or accounting standards and also not entered into any derivative contracts, accordingly no provision is required to be made in respect of material foreseeable losses.
  - iii. There were no amounts which were required to be transferred to the Investor Education and Protection Fund by the Company.
  - iv. The management has neither represented nor disclosed in Notes to the financial statements on the matter specified in Rule 11(e) (i) and Rule 11(e) (ii) of Companies (Audit and Auditors) Rules 2014. Hence our comment on material misstatement on the matters does not arise.
  - v. The company has not declared or paid dividend during the year under audit.
3. As required by Section 143 (5) of the Act, our submissions are as under:

We give in the “Annexure-C”, a statement on the compliance to Directions issued by the Comptroller and Audit General of India.

**For SSB & Associates**

Chartered Accountants

Firm's Regn.No. : 010372S

**Sd/-**

**K.Balaji**

Partner

Membership Number: 207783

UDIN: 22207783BFHKJK7440

Place: Bengaluru

Date: 12.12.2022



ANNEXURE-A TO THE AUDIT REPORT ON THE ACCOUNTS OF KARNATAKA FOOD AND CIVIL SUPPLIES CORPORATION LIMITED FOR THE YEAR ENDED 31.03.2022 REFERRED TO IN PARAGRAPH (1) OF REPORT ON OTHER LEGAL AND REGULATORY REQUIREMENTS OF OUR REPORT OF EVEN DATE

- i) a) (A) As per the information received by us, the district offices maintain the records of respective Property, Plant & Equipment. However, the Company has not maintained proper records showing full particulars including quantitative details and situation of Property, Plant & Equipment and the same has not been made available to us for our verification.
- (B) The company does not have any intangible assets, hence our comment on the same does not arise.
- b) Based on the information and explanation given to us by the Company, physical verification of Property, Plant & Equipment is carried out during the year. However, no records are made available to us to establish such verification. Consequently, we are unable to comment whether the discrepancies have been properly dealt with in the books of account.
- c) As informed to us, title deeds and related documents in respect of immovable property are held in the name of the Company and are available at District Offices. However, neither the District offices have confirmed holding of title deeds in the name of the Company nor the Company has maintained the title deed register and reconciled it with the book records/ financial books. We are also informed that details regarding properties in respect of which Khatha (revenue record) yet to be made/ transferred in the name of the Company are not directly available. Hence it is not possible to ascertain whether title deeds in respect of all immovable properties are held in the name of the Company and whether the Company has clear title for all the properties. Attention is drawn to Note 4.5 of notes to the financial statements regarding the Government of Karnataka order for transfer of godowns earmarked in the name of the Company.
- d) The Company has not revalued its Property, Plant and Equipment during the year. Hence, our comment on the same does not arise.
- e) As per the information and explanation given to us by the Company, there are no proceedings initiated or pending against the Company under Benami Transactions (Prohibition) Act, 1988 (45 of 1988) and rules made there under. Hence our comment on the same does not arise.



- ii) (a) The management during the year has physically verified the inventory lying at various godowns across the State except in respect stock held at godowns of Karnataka State Warehousing Corporation (KSWC) and Millers at reasonable intervals. The discrepancies that were noticed during the physical verification of Inventory were not material and the same has been properly dealt in the books of account.
- (b) According to the information and explanation given to us, the company has been sanctioned working capital limits in excess of Rs.5 crores, in aggregate from Indian Bank on the basis of security of current assets. In our opinion and according to the information and explanations given to us, the returns and other information wherever filed by the company with the bank had insignificant discrepancies and are not material when compared to books of account.
- iii) The company has not made any investments in, provided any guarantee or security or granted any loans or advances in the nature of loans, secured or unsecured, to companies, firms, Limited Liability Partnerships or any other parties during the year. Hence, our comment on the matters mentioned in sub clause (a) to (f) of clause (iii) of the order does not arise.
- iv) In our opinion and according to the information and explanations given to us, the Company has not made any transactions under section 185 of Companies Act, 2013.
- The Company has complied with the provisions of Section 186 of the Act in respect of investments provided and loans made. However it has not made or provided guarantee or security to any parties.
- v) The Company has not accepted any deposits from the public. Hence our comment on the compliance of provisions of sections 73 to 76 or any other relevant provisions of the Companies Act, 2013 and the rules framed there under does not arise.
- The Company Law Board or National Company Law Tribunal or Reserve Bank of India or any court or any other tribunal has not passed any order and hence our comment on the same does not arise.
- vi) In our opinion and according to information and explanations furnished to us, in our opinion the Central Government has not prescribed maintenance of cost records under sub-section (1) of section 148 of Companies Act, 2013 in respect of company's products
- vii) (a) According to the information and explanations given to us and on the basis of our examination of the records of the Company, amounts deducted/accrued in the books of account in respect of undisputed statutory dues including goods and services



tax, provident fund and income tax, have generally been regularly deposited by the Company with the appropriate authorities though there has been a slight delay in few cases. However, due to the complexity of the accounting software and relevant details not made available to us by the Company, we were unable to determine the incidence of Tax Deducted at Source on transactions entered into by the Company. There are no undisputed amounts payable in respect of statutory dues which have remained outstanding as at 31st March, 2022 for a period of more than six months from the date they became payable.

- (A) GST is not remitted on RCM basis for transportation services availed from transportation vendors while carrying out MSP operations.
- (B) Provident Fund outstanding as on 31st March, 2022 amounting to Rs.11.18 lacs.
- (C) Property tax is being paid by the Company on demand basis.
- (D) We observe from the TRACES portal that TDS demand of Rs. 2.54 lacs is pending for a period of more than 6 months and the same is pending for reconciliation.

Further company does not have any liability towards Sales tax, Service tax, Duty of excise and Custom Duty for the year under review.

- (b) According to the information and explanation given to us by the Company, there are no dues outstanding on account of any disputes in respect of statutory dues as at 31st March, 2022. except the following:

Name of the statute	Nature of the dues	Amount (in lacs)	Period to which it relates	Forum where dispute is pending	Remarks, if any
Income Tax Act, 1961	Income Tax Demand	Rs.92.11	FY 2007-08	CIT(A)	Rs. 92.11 lacs is as per rectification order dated 8th August, 2018.
Income Tax Act, 1961	Income Tax Demand	Rs.206.28	FY 2012-13	CIT(A)	-
Provident Fund, 1952	Provident Fund Demand	Rs. 2674.44	FY 2004-05 to 2014-15	-	The Company has not provided supporting of appeal filed and status of appeal.





- viii) The Company does not have any transactions not recorded in the books of account which have been surrendered or disclosed as income during the year in the tax assessments under the Income Tax Act, 1961. Hence our comment on the same does not arise.
- ix) (a) The Company has not defaulted in repayment of loans or other borrowings or in the payment of interest thereon to any lender except:
- A) Outstanding Interest payable to Government of Rs. 293 lacs and outstanding dues to Government of India of Rs. 97.22 lacs relating to loan under Centrally Sponsored Scheme.
- B) In respect of Advance/ Loan MSP-KSAMB
1. As per the guidelines of Karnataka State Agricultural Marketing Board (KSAMB), Repayment of Rs 97,431.16 lacs relating to procurement years upto 31.03.2022 is overdue. As explained to us by the Company, the same shall be payable on receipt of final settlement with Food Corporation of India/ Government of India.
  2. Total interest payable not provided and interest paid to KSAMB has not been made available to us by the Company and hence the quantification of the same is not possible.
- (b) The Company is not declared wilful defaulter by any bank or financial institution or other lender.
- (c) According to the information and explanations given to us and based on our examination of the records of the company, the Company has not obtained any term loan during the year and hence our comment on application of term loans funds does not arise.
- (d) According to the information and explanations given to us, and the procedures performed by us, and on an overall examination of the financial statements of the Company, funds raised on short-term basis have, prima facie, not been used during the year for long-term purposes by the Company.
- (e) The Company do not have any subsidiaries, associates or joint ventures and, hence our comment on taking funds from an entity or person on account of or to meet the obligations of its subsidiaries, associates or joint ventures does not arise.
- (f) The Company do not have any subsidiaries, associates or joint ventures and, hence our comment on raising loans on pledge held in its securities of subsidiaries, associates or joint ventures does not arise.



- x) (a) The Company has not raised any money by way of initial public offer or further public offer.
- (b) According to the information and explanations given to us and based on our examination of the records of the Company, the Company has not made preferential allotment or private placement of shares or fully or partially or optionally convertible debentures during the year. Hence our comment on the same does not arise.
- xi) (a) Based upon the audit procedures performed for the purpose of reporting the true and fair view of the financial statements and as per the information and explanations given by the management, we report that no fraud on or by the Company, by its officers or employees has been noticed or reported during the course of our audit except provision for shortage of inventory amounting to Rs. 88.40lacs made in the books of account during the financial year and consequent claim made on relevant employees.
- (b) No report has been filed by us in Form ADT-4 as per Section 143(12) of the Act since there were no instances of fraud by the company or any fraud on the company has been noticed or reported during the year.
- (c) No Whistle-blower complaints were received during the year by the auditor and hence our comment on the same does not arise.
- xii) The Company is not a Nidhi Company and hence our comment on matters mentioned in sub clause (a) to (c) of clause (xii) of the order does not arise.
- xiii) According to the information and explanations given to us and based on our examination of the records of the Company, transactions with related parties are in compliance with section 177 and 188 of the Companies Act, 2013. The Company has claimed exemption from disclosure requirements of related parties as per paragraph 24 of IND AS 24 Related Parties. However, the Company has not followed disclosed requirements as per paragraph 26 of the said IND AS.
- xiv) (a) In our opinion and based on our examination, the company has internal audit system commensurate with the size of the company and nature of its business which needs to be strengthened and enlarged . We observed lack of effectiveness in the internal audit system with respect to functioning between the company and the Internal Auditors.
- b) The report of Internal Auditor made available by the company were considered for the period under audit.



- xv) According to the information and explanations given to us and based on our examination of the records of the Company, it has not entered into any non-cash transactions with its directors or persons connected with them during the year and hence the compliance of provisions of section 192 of Companies Act, 2013 on this matter does not arise.
- xvi) The Company is not required to be registered under section 45-IA of the Reserve Bank of India Act, 1934 and hence the comment on clauses (b) to (d) of the order does not arise.
- xvii) The company has not incurred cash losses in the current and in the immediately preceding financial year.
- xviii) There has been no resignation of Company's Statutory Auditors during the financial year. Hence, our comment on the same does not arise.
- xix) According to the information and explanations given to us and on the basis of the financial ratios, ageing and expected dates of realization of financial assets and payment of financial liabilities, other information accompanying the financial statements, our knowledge of the Board of Directors and management plans and based on our examination of the evidence supporting the assumptions, nothing has come to our attention, which causes us to believe that any material uncertainty exists as on the date of the audit report that company is not capable of meeting its liabilities existing at the date of balance sheet as and when they fall due within a period of one year from the balance sheet date. We, however, state that this is not an assurance as to the future viability of the company. We further state that our reporting is based on the facts up to the date of the audit report and we neither give any guarantee nor any assurance that all liabilities falling due within a period of one year from the balance sheet date, will get discharged by the company as and when they fall due.
- xx) In our opinion the Company has not complied with the provisions of sub-section (5) of Section 135 of Companies Act, 2013.
- xxi) The reporting under clause (xxi) is not applicable to Standalone Financial Statements.

**For SSB & Associates**  
Chartered Accountants  
Firm's Regn.No. : 010372S

**Sd/-**  
**K.Balaji**  
Partner  
Membership Number: 207783  
UDIN: 22207783BFHKJK7440

Place: Bengaluru  
Date: 12.12.2022



## **ANNEXURE-B REFERRED TO IN PARAGRAPH 2 (f) UNDER THE HEADING “REPORT ON OTHER LEGAL AND REGULATORY REQUIREMENTS” OF OUR REPORT TO THE MEMBERS OF KARNATAKA FOOD AND CIVIL SUPPLIES CORPORATION LTD.**

We have audited the Internal Financial Controls over financial reporting of Karnataka Food and Civil Supplies Corporation Limited as of March 31, 2022 in conjunction with our audit of the financial Statements of the Company for the year ended on that date.

### **Management’s Responsibility for Internal Financial Controls**

The Company’s management is responsible for establishing and maintaining internal financial control based on the internal control over financial reporting criteria established by the Company considering the essential components of internal control stated in the Guidance Note on Audit of Internal Financial Controls over Financial Reporting issued by the Institute of Chartered Accountants of India (ICAI). These responsibilities include the design, implementation and maintenance of adequate internal financial controls that were operating effectively for ensuring the orderly and efficient conduct of its business, including adherence to company’s policies, the safeguarding of its assets, the prevention and detection of frauds and errors, the accuracy and completeness of the accounting records, and the timely preparation of reliable financial information, as required under the Companies Act, 2013.

### **Auditors’ responsibility**

Our responsibility is to express an opinion on the Company’s internal financial controls over financial reporting based on our audit. We conducted our audit in accordance with the Guidance Note on Audit of Internal Financial Controls over Financial Reporting (“the Guidance Note”) and the Standards on Auditing, to the extent applicable to an audit of internal financial controls, both issued by the Institute of Chartered Accountants of India. Those Standards and the Guidance Note require that we comply with the ethical requirements and plan and perform the audit to obtain reasonable assurance about whether adequate internal financial controls over financial reporting was established and maintained and if such controls operated effectively in all material respects.

Our audit involves performing procedures to obtain audit evidence about the adequacy of the internal financial controls system over financial reporting and their operating effectiveness. Our audit of internal financial controls over financial reporting includes obtaining an understanding of internal financial controls over financial reporting, assessing the risk that a material weakness exists, and testing and evaluating the design and operating effectiveness of internal control based on the assessed risk. The procedures selected depend on the auditors’ judgment, including the assessment of the risks of material misstatement of the financial statements, whether due to fraud or error.



We believe that the audit evidence we have obtained is sufficient and appropriate to provide a basis for our opinion on the Company's internal financial controls system over financial reporting.

### **Meaning of Internal Financial Controls over Financial Reporting**

A company's internal financial control over financial reporting is a process designed to provide reasonable assurance regarding the reliability of financial reporting and the preparation of financial statements for external purposes in accordance with generally accepted accounting principles. A company's internal financial control over financial reporting includes those policies and procedures that:

- A. Pertain to the maintenance of records that, in reasonable detail, accurately and fairly reflect the transactions and dispositions of the assets of the company;
- B. Provide reasonable assurance that transactions are recorded as necessary to permit preparation of financial statements in accordance with generally accepted accounting principles, and that receipts and expenditures of the company are being made only in accordance with authorizations of management and directors of the company; and
- C. Provide reasonable assurance regarding prevention or timely detection of unauthorized acquisition, use, or disposition of the company's assets that could have a material effect on the financial statements.

### **Inherent Limitations of Internal Financial Controls over Financial Reporting**

Because of the inherent limitations of internal financial controls over financial reporting, including the possibility of collusion or improper management override of controls, material misstatements due to error or fraud may occur and not be detected. Also, projections of any evaluation of the internal financial controls over financial reporting to future periods are subject to the risk that the internal financial control over financial reporting may become inadequate because of changes in conditions, or that the degree of compliance with the policies or procedures may deteriorate.

### **Basis of Adverse Opinion**

In our opinion, according to the information and explanations given to us and based on our audit procedures performed, the following material weaknesses have been identified in the operating effectiveness of the Company's Internal Financial Controls over Financial Reporting as at March 31, 2022.



- i. The company has not documented its internal control procedures. The Company has also not carried out any test to ascertain adequacy of internal financial controls over financial reporting and operating effectiveness of such control.
- ii. There is no accounts manual prescribing the procedures, systems to be followed in accounting for different transactions. Many of the journal entries found to be without proper details. Proper supporting schedules for a few items in the balance sheet with comparative figures have also not been furnished. The balances disclosed are not reviewed, are not reconciled and not confirmed for past many years.
- iii. Control and Process to comply with requirements of Schedule III to Companies act, 2013 and Ind AS have not been put in place.
- iv. Head office does not exercise proper control on District Offices with proper periodical inspection and monitoring of activities at District Offices. There is no proper interdepartmental co-ordination at Head office as also between Head office and District office.
- v. Further, entries passed at the time of consolidation of accounts (consolidation to mean the balances of Head office not updated in the physical accounts books received from District Offices) resulting in mismatch of balances disclosed in the district's accounts books and the balances as per books of accounts. Also certain adjustments are not accurately recorded in District Offices/Head Office accounts.
- vi. It is also observed that some of the balances are not supported by party wise list/details. District Offices found to have not maintained proper details for balances relating to a few accounts, not compiled proper schedules for closing balances.
- vii. No internal controls are implemented to ensure that the entire amount of differential cost recognized in the books of accounts is claimed with the Government. Further, the Company has not maintained any reconciliation of differential cost amount claimed and the amount recorded in the books of account.
- viii. We are of the opinion that adequate internal check procedures are not implemented to prevent stock pilferage, theft.
- ix. The Company has not implemented internal control procedures prescribing the methodology to be followed in preparing bank reconciliation statements, recording advances given to employees for carrying out MSP operations, etc due to which each district follows different methodologies for recording these transactions. Due to lack of internal controls, the accounting entries passed varies from district to district and in a few cases the entries recorded are not in accordance with accounting standards.



- x. The format in which asset details are maintained by the Company varies from district to district. The Company has not given directions to district offices to maintain details of fixed assets such as original cost, purchase price, depreciation, accumulated depreciation, salvage value in a standard format. In the absence of fixed asset register and the details required to be compiled as required by Companies Act, 2013, it might create room for pilferage of assets if not controlled by systematic verification and entries made regularly.
- xi. Presently, opening balances are manually incorporated into the books of account as a few closing entries of Financial Year 2020-21 are not recorded in the Books of account which in our opinion represents weakness in internal controls.
- xii. Internal auditors are not invited to attend meeting of Audit Committee, which met only once during the year.
- xiii. AG Inspection reports, audit reports and internal audit findings are not placed before the Audit Committee.
- xiv. The Company's policies, procedure, and internal control system relating to following areas were found to be deficient/ inadequate and /or not operating effectively in the following areas
  - a) Ineffective inventory/stock management (including proper monitoring, reporting and surprise verification of stock covering all units atleast once in a year), leading to shortages and/or excessive diriage.
  - b) Follow-up of receivables on account of MSP and PDS operations (Claim of differential cost), resulting in disallowances/ recoveries/errors in accounting.
  - c) Processing of bills and accounting of incidental charges, resulting in not recognition of income/ expenses.
  - d) Preparation of Bank reconciliation statements with adequate details.
  - e) Submission of claims / utilization certificates to government and reconciliation thereof with financial accounts.
- xv. Inadequate design of information technology (IT) general and application controls that prevent the information system from providing complete and accurate information consistent with financial reporting objectives and current needs as FIST software does not provide ledger wise balances of Group ledger.
- xvi. Failure of controls designed to safeguard assets from loss, damage, or misappropriation due to lack of segregation of duties among employees which results in the same person managing different positions.



- xvii. There appears to be no systems of checking inter district transfer, inter scheme transfers and inter category transfer within a scheme. Necessary information in respect thereof has also not been furnished to us. Hence, errors in claiming/ accounting of Differential cost may remain undetected.
- xviii. Failure to perform reconciliations of significant accounts. For example, Advance general, Sundry creditors General etc. ledgers are not reconciled to the general ledger account in a timely or accurate manner.
- xix. There is no Antifraud programs and controls to prevent stock shortages except physical verification of stock. Due to failure in implementation of internal controls, reconciliation of stock receipts, stock transfer inwards, stock transfer outwards and stock issues has not been reconciled by the district offices during the year.
- xx. As per the explanation given to us by the management, Advance general ledger balance is derived by automatic adjustment of advance received for sale and sundry debtor ledger. During audit we observed that no internal checks are implemented to evaluate the effectiveness of software in calculation of advance general ledger balance. Further, we observe that system calculated ledger balance doesn't match with our workings.
- xxi. The internal financial control with reference to the debtor's management i.e. obtaining periodical balance confirmation letters and reconciliation thereof including Government of India, Government of Karnataka and other organizations. Scrutiny and recovery of overdues is weak and needs to be improved upon to safeguard the interests of the Company and policy & procedure for write-off of old inoperative debit balances needs to be framed & implemented.
- xxii. There is no system established by company to verify and reconcile the grains quantity lifted from FCI with grains quantity allotted by government.'
- xxiii. There is no system of periodical review of accounts / outstanding balances for uniformity in accounting, adjustment and provisioning. There is no proper system of authorization of journal entries, including relating to identification and adjustment of prior year errors, write off/ write back of balances and year end entries.
- xxiv. Some of the accounting errors pointed out in predecessor auditor's audit report remains uncorrected.

These could potentially result in misstatement of assets and liabilities, as also non detection of shortages / misclassification / errors in time.





A 'material weakness' is a deficiency, or a combination of deficiencies, in internal financial control over financial reporting, such that there is a reasonable possibility that a material misstatement of the company's annual or interim Financial Statements will not be prevented or detected on a timely basis.

### **Adverse Opinion**

In our opinion, because of the effects/possible effects of the material weaknesses described above on the achievement of the objectives of the control criteria, the Company has not maintained adequate internal financial controls over financial reporting and such internal financial controls over financial reporting, were not operating effectively as of March 31, 2022 based on the internal control over financial reporting criteria established by the Company considering the essential components of internal control stated in Guidance Note on Audit of Internal Financial Controls Over Financial Reporting issued by the Institute of Chartered Accountants of India.

We have considered the material weaknesses identified and reported above in determining the nature, timing, and extent of audit tests applied in our audit of financial statements of the Company as at 31st March 2022 and these material weaknesses do not affect our opinion on the financial statements of the Company.

**For SSB & Associates**

Chartered Accountants

Firm's Regn.No. : 010372S

**Sd/-**

**K.Balaji**

Partner

Membership Number: 207783

UDIN: 22207783BFHKJK7440

Place: Bengaluru

Date: 12.12.2022



## **ANNEXURE-C TO THE AUDIT REPORT ON THE ACCOUNTS OF KARNATAKA FOOD AND CIVIL SUPPLIES CORPORATION LIMITED FOR THE YEAR ENDED 31.03.2022 REFERRED TO IN PARAGRAPH (3) OF REPORT ON OTHER LEGAL AND REGULATORY REQUIREMENTS OF OUR REPORT OF EVEN DATE**

Directions indicating the areas to be examined by the Statutory Auditors during the course of audit of annual accounts of Karnataka Food and Civil Supplies Corporation Limited for the year 2021-22 issued by the Comptroller & Auditor General of India under Section 143(5) of the Companies Act, 2013.

According to the information and explanations given to us we report as under:

<b>Sl. No.</b>	<b>Direction u/s 143(5) of the Companies Act, 2013</b>	<b>Auditor's reply on action taken on the directions</b>
1	Whether the company has system in place to process all the accounting transactions through IT system? If yes, the implications of processing of accounting transactions outside IT system on the integrity of the accounts along with the financial implications, if any may be stated.	<p>Based on the information and explanation provided to us, we state that the Company is using Financial Accounting and Stock Management System (FIST) Package Software for processing all accounting transactions.</p> <p>a) We were explained that Ind AS entries are not recorded in the books of account and effect to Ind AS adjustments is given directly in the financial statements. Due to this practice followed by the Company, the figures in the financial statements of the Company do not match with balances of books of accounts.</p> <p>b) Refer to Note 4.5 of accounts where in it is disclosed that certain Property, Plant and Equipment owned by the company are not recognized in the financial statements. Non recognition of certain PPE affects the integrity of the financial statements and has financial implications.</p>



		<p>c) The opening balances as at the beginning of the year (01.04.2021) reported to have been posted manually in FIST system at district offices, HO Unit offices, and Central Office, without updating the accounts as at the end of the preceding year (31st March 2021) and effect of Ind AS adjustments. We are informed that all opening balances have been checked by an external Chartered Accountant and found to be correct as such there is no financial implication.</p> <p>d) The FIST software does not provide details of the all sub ledger / Party wise ledger balances of Group ledger account like Advance General, District offices, Other Government Institutions, Staff advance, Sundry creditors etc.</p> <p>e) Consolidated transaction of receipts and issue of food grains effected at retail outlets prepared manually are entered in FIST system monthly at District office. In a few units/ petrol bunks purchases and credit sales found to have not been accounted/ entered in FIST regularly but are entered periodically a consolidated amount.</p> <p>We noticed that stock issues are recorded in the software at the beginning of the month even though physical stock was still lying in godowns and due to be delivered by the end of the month.</p> <p>Accordingly, this results in time lag / delay in processing. However, as informed to us this has not affected materially the integrity of accounts and has no material financial implications.</p>
--	--	---



		f) We observe that the reconciliation of bank balance appearing in Books of Account with balance as per bank statements has not been routed through the FIST software. The Company maintains this reconciliation outside the FIST software which in our opinion affects the integrity of accounts and has financial implications.
2	Whether there is any restructuring of an existing loan or cases of waiver/write off of debts/loans/interest etc. made by a lender to the company due to the company's inability to repay loan? If yes, the financial impact may be stated. Whether such cases are properly accounted for? (In case, lender is a Government company, then this direction is also applicable for statutory auditor of lender company).	Based on the information and explanation provided to us by the company, none of the debts / loans / etc have been restructured or waived or written off during the year.
3	Whether funds (grants/subsidy etc.) received/receivable for specific schemes from Central/State Government or its agencies were properly accounted for/utilized as per its term and conditions? List the cases of deviation.	<p>Funds received for specific schemes from the Central/State agencies have been properly accounted for/utilized as per the term and conditions except:</p> <p><b>a) Mid-day Meal Scheme</b></p> <p>For Mid-Day meal scheme, the Company receives advance from Zilla Panchayat office. As neither the utilization certificate nor the balance Confirmation from Zilla Panchayat office were furnished to us, we are unable to comment on advance received and amount spent for MDM scheme.</p>



	<p><b>b) Minimum Support Price subsidy</b></p> <p>The Company has received Rs.1341.84 crores towards provisional subsidy of Ragi for Financial Year 2020-21 inclusive of Rs. 517.84 crores payable to Karnataka Marketing Federation. During the Financial Year 2021-22, the Company has paid only Rs. 240 crores and balance of Rs. 277.84 crores is still pending which is not separately disclosed in books of account.</p> <p><b>c) Mukhya Mantri Anila Bhagya Yojana (MMABY)</b></p> <p>The Company receives grants from the Government of Karnataka under the Mukhya Mantri Anila Bhagya Scheme, we observe from the books of account that an amount of Rs 206.52 lacs remains unutilized as on 31st March 2022. As the amount received from Government under MMABY scheme and amount distributed to beneficiaries is under reconciliation, we are unable to comment on the utilization towards the scheme.</p> <p><b>d) Grant for Mixing Unit</b></p> <p>We draw your attention to Note 21.2 of notes to the financial statements regarding unutilized balance of Rs.600 lacs received during the year 2018-19 for establishing 5 mixing units for fortified rice in Mid Day Meal Scheme.</p> <p><b>e) Grant for Computerization</b></p> <p>We draw your attention to Note 20.3 of notes to the financial statements, wherein it is mentioned that out of a grant of Rs 508.32 lacs received for computerization of wholesale points an amount of Rs 200.20 lacs is unutilized and directions are awaited regarding its utilization.</p>
--	---



		<p><b>f) Grant for repayment of cash credit</b></p> <p>We draw your attention to Paragraph 26 (d) (iii) of Basis for Adverse Opinion reported in our Independent Auditor's Report, wherein we have reported about grant received from the Government for repayment of cash credit facility availed from Indian Bank.</p>
<b>Company Specific Directions</b>		
1	All the items with regard to Cash and Bank balances as in the Annexure-I shall be verified and report the cases of specific non-compliances.	Please refer Annexure – 1.
2	The Company has netted off the debit and credit balances while arriving at the balances under Advance payments to Suppliers, Trade payables, Outstanding Liabilities for expenses. Other Current Liabilities etc. Consequently, the balances under these items are not correct. Even though, Statutory Auditors have adversely commented the same, the netting off balances should be suitably rectified to reflect the correct balances.	The company has not still corrected and presented the balances which were net off debit and credit. We suggest them to take it at priority.
3	Whether the Company has lifted the quantity of food grains allotted by Government, the lifted quantities released to fair price shops at subsidized rates and the Company has reconciled the total quantity of food grains lifted and distributed.	During audit procedures carried out by us, we observe differences between the quantity lifted by company and quantity allotted by the government to company (Refer to Paragraph 24 of Basis for Adverse Opinion reported in our Independent Auditor's Report). As explained to us the Company has released food grains at subsidized rates to fair price shops. However, as the reconciliation of the total quantity of food grains lifted and distributed during the year were not furnished by the Company, we are unable to compare and confirm whether the total quantity of food grains lifted were distributed.



4	<p>Whether the Company has preferred the claim in time for differential cost with the Government and the amount of claim accepted/rejected has been properly accounted for in the books of the Company.</p>	<p>(a) As per the explanations given to us by the Company, there are no specific timelines within which claims are to be submitted to the Government. Further, we were informed by the Company that it has not made any Minimum Support Price (MSP) claims during the year. Hence, we are unable to comment on same.</p> <p>(b) We draw your attention to Paragraph 22 (ii) of Basis of adverse opinion reported in our Independent Auditor's Report regarding difference in PDS claims made to Government and Differential Cost accounted in Books of Account.</p>
5	<p>Comment on the existence of quality control system to check the quality of food grains to be distributed to beneficiaries. Any deficiencies resulting in supply of food grains not as per accepted quality norms shall be mentioned.</p>	<p>i) As per the information and explanation given to us, it has assigned quality inspector to check quality of Food grains acquired to distribute under MDM scheme. Also third party assayers are authorized by NCDEX to check the quality of Food grains procured from NCDEX. Further, graders from Agriculture department check the quality of food grains procured from farmers under MSPO.</p> <p>ii) As explained to us, the company is not responsible for the quality of food grains distributed to the beneficiaries as it is the responsibility of Department of Food &amp; Civil Supplies. However, it is the responsibility of the Company at wholesale/ retail points owned by the Company.</p> <p>As explained to us, if there is any complaint from the public regarding the low quality of food grains from the public from the wholesale/ retail outlets owned by the Corporation, then the Corporation is answerable to the Department and in such cases enquiry is initiated against the staff who is responsible for issue of low quality of food grains. We are informed that no deficiencies in the system of supply of food grains have been reported and no complaint against the Company has been received during the year.</p>



6	Whether the Company has refunded the interest earned on investment of unutilised Capital Grants as to GoK as stipulated vide Circular dt. 27.08.2019. If not done, reasons for the same may be explained.	We observe that as per the Circular dated 27.08.2019 the Company is required to refund the interest earned on investment of grant in fixed/flexi deposit to the Government on the unutilized portion. However, Company is not refunding the same and are being utilized for its working capital requirements.
---	---	---





## Annexure-1

Checklist on Internal Financial Control: For test check cases involving Cash and Bank Balances:

Sl. No	Items in checklist	Remarks
1	Whether all Banks Accounts/fixed Deposits have been opened with banks proper authorization and approvals as per the aforesaid declaration of powers?	Yes, all Bank accounts and Fixed Deposits have been opened with proper authorization and approvals.
2	Whether there was a periodical system of preparation of Bank reconciliation statement and whether they were produced for verification to audit?	Yes, the company follows manual process of Bank Reconciliation Statement and the same has been provided to us for verification.
3	Whether Bank reconciliation of the Main account and all subsidiary bank accounts were done?	Yes, except for those mentioned in point 17 (ii) of Basis for Adverse Opinion reported in our Independent Auditor's Report.
4	Was the authorisation to operate the bank accounts were given to a single signatory?	No, Authorization has been provided to two signatories.
5	Whether the interest for the entire duration of Fixed Deposits was accounted in the books of accounts ?	Yes, interest has been accounted for the entire duration in the Books of Account.
6	Whether physical verification of cash has taken place periodically?	As per information and explanation obtained from Management, physical verification of cash is done on a regular basis.
7	Whether the cash in hand as shown in the Balance Sheet tallies with the certificate of physical verification of cash ?	The Company does not have a policy of taking physical cash certificates from cashier for verification of cash.
8	Is there a register of Fixed Deposits showing amounts, maturity dates. rates of interest and dates for payment of interest?	The Company has maintained full particulars of fixed deposit register.
9	Is there a follow-up system to ensure that interest on Fixed Deposits is received on due dates?	Yes, the Company has an adequate follow up system to ensure that interest on Fixed Deposits is received on due date.



10	Is there a follow-up system to ensure that transfer of matured amount of Fixed Deposits is done without any delay?	Yes, the Fixed deposits are immediately renewed or encashed upon maturity based on requirements of the Company.
11	Whether bank confirmation statements are obtained periodically from the banks for all accounts: SB accounts. Current Accounts and Fixed deposits?	Yes, the Company is obtaining Bank confirmations annually.
12	Whether confirmations of balances in respect of all bank balances Tally with the Bank statements?	The bank reconciliation statement prepared by the company has been verified with the Books of Account and bank statement and found to be correct except for bank accounts maintained by Vijayapura District.
13	Whether fixed deposits and interests as per fixed deposits register tally with the confirmation certificate issued by the bank?	The Company has obtained confirmation for Fixed deposit and interest which is matching with the balances as per Books of Account.
14	Whether the confirmation statements received from banks are authenticated and in the letter head by the bank?	The confirmations statements are received in the letter head of the bank and the same is duly authenticated.
15	In case of any difference observed in the above check, whether the same was adjusted in the subsequent year?	Yes, the differences identified were adjusted in the subsequent year except paragraph 15 (i) and (ii) of Basis for adverse opinion reported in our Independent Auditor's Report.
16	Whether external confirmations were obtained from banks in the test checked cases, if so details thereof with.	Yes, on test check basis following external confirmations from bank were obtained from Banks and the details are as follows:



Sl. No	Bank Name	Account Number	Branch Name	Balance as on 31.03.2022 (Rs. In lakhs)	Type of Account	Date of confirmation
1	State Bank of India	32194154586	J.C Road, Bengaluru	9.45	Special Term deposit	18.06.2022
2	Canara Bank	0797301000114	Chama- rajanagar	475.61	Mid Day Meal account	26.07.2022
3	Canara Bank	0523301000084	Yadgiri	65.39	Mid Day Meal account	16.09.2022
4	Indian Bank	7180100632	K.G.Road, Bangalore	88,893.06	Fixed Deposit	29.06.2022
5	Canara Bank	130008543644	Thimmaiah Road, Bengaluru	4,738.29	Fixed Deposit	26.07.2022
6	Indian Bank	7186342464	K.G.Road, Bangalore	6,301.21	Fixed Deposit	29.06.2022

**For SSB & Associates**

Chartered Accountants

Firm's Regn.No. : 010372S

**Sd/-**

**K.Balaji**

Partner

Membership Number: 207783

UDIN: 22207783BFHKJK7440

Place: Bengaluru

Date: 12.12.2022

**REPLIES TO THE OBSERVATION MADE BY THE STATUTORY AUDITORS  
FOR THE YEAR ENDING 31ST MARCH 2022**



Observations of the Statutory Auditors	Ref. to Note No in Notes on Accounts	Replies of the Corporation
<p><b>Basis for Adverse Opinion</b></p> <p>1) The Company has titled the Profit and Loss Account as Income and Expenditure Account, which is not in accordance with the format provided under of Schedule III of the Companies Act, 2013.</p>		<p>As per section 2(40) (ii) of Companies act 2013, in the case of Companies carrying on any activity not for profit an income and expenditure account shall be laid before the Company at its Annual General Meeting Instead of Profit and Loss Account. Since the activities of the Corporation are charitable in nature and hence the corporation has been preparing Income&amp; Expenditure Account.</p>
<p>2) Expenditure other than cost of Grain incurred by the Company while carrying out Minimum Support Price operations (“MSP operations”) are being raised as Advances due from Government of India (Refer Note 3.15(a)(ii) of Notes to Accounts) instead of recognizing the same as expenditure and any claim received by the company as income in the Income and Expenditure Account.</p>	<p>Note 3.15(a)(ii)</p>	<p>The Observation made by the Auditors is a fact which has been followed by the Corporation Consistently from past years. The Policy Adopted in this regard has been disclosed in Notes on Accounts under Note 3.15(a)(ii)</p>
<p>3) Non-confirmation of balances of Trade Receivables Rs.18.44 lacs, Sundry Creditors for Trade Rs.1,22,469.62 lacs, Advance/Loan-MSP-KSAMB Rs.97,431.16lacs, Non-current financial asset Rs.1,31,316.40 lacs, Advance payment to suppliers Rs.15,771.77 lacs, Advance paid to Marketing Federation Rs.1,11,948 lacs and other Current Liabilities Rs.13,238.82lacs as a result the consequential effect of reconciliation on the Financial Statements are not ascertainable.</p>	<p>Note. 9,12,16,19,</p>	<p>The major amounts are receivable from Government/Government Institutions and similarly the major amounts also due to Government/Government Institutions and farmers. Hence Corporation has not obtained confirmation of balances as observed by auditors.</p>



<p>4) The Company has not disclosed Ageing Schedule of Trade Payables for the current and previous financial year in accordance with schedule III of the Companies Act, 2013.</p>	<p>Note 19</p>	<p>The Age wise/Party-wise details are available at district offices, but the consolidated of all the details of all the district offices are not available at Head Office</p>
<p>5) The Company has made provision of Rs.166.31 lacs as doubtful debts which is more than Trade Receivables of Credit Impaired of Rs.159.93 lacs and the details for the same has not been furnished to us.</p>	<p>Note . 9</p>	<p>The Observations made by the Auditors is noted. The difference will be verified and rectified during the current year.</p>
<p>6) The Company is not following uniform accounting policies for purchase of food grains on behalf of government and distribution of same to the public based on the government scheme which are as follows:</p> <ul style="list-style-type: none"> <li>a) Mid Day Meal Scheme - the Company recognizes only administrative charges as income.</li> <li>b) Public Distribution System Scheme - the Company recognizes cost of purchase as purchases and cost of purchase plus administrative charges as income.</li> <li>c) Minimum Support Price Operations - the Company recognizes the cost of food grains and administrative charges as income but does not recognize incidental expenses recovered from the Government as income. Consequently the impact on Gross Revenue and Expenditure in the Income and Expenditure Account will be impacted without effecting the profitability.</li> </ul>	<p>Note - 3.1</p>	<p>The accounting policy followed by the company consistently without any changes from previous years</p>



<p>7) The company does not have one women director and independent directors as required under Section 149 of the Companies Act, 2013.</p>	<p>Note. 31(ii)</p>	<p>The Company is a Government Company under the Companies Act, 1956/2013 and majority Share Capital of the Company is held by the Government of Karnataka. As per the Articles of Association of the Company, the authority to appoint all the Directors on the Board is in the hands of the Government of Karnataka. Since all the Directors have been nominated by the Government itself, the question of appointment of Women Director and Independent Directors separately does not arise.</p>
<p>8) Property Plant and Equipment The Company has not provided the title deeds of land and lease agreements, consequently we are unable to verify whether the disclosure of land, leasehold land and leasehold buildings in Note 4 of notes to the financial statements are in agreement with the title deeds and agreements.</p>	<p>Note.4</p>	<p>Title Deeds/Lease Agreements are held at district office only. Hence, these were not furnished to the audit.</p>
<p>9) Capital Work-in Progress The company has classified project feasibility report expenses, market survey and other expenses under Capital Work in Progress. As we do not foresee any future benefits accruing to the company from the amount categorized under capital work in progress we are of the opinion that the same to be charged off to Income and Expenditure Account. Consequently assets are overstated by Rs. 77.35 lacs and profit also overstated to the same extent.</p>	<p>Note.5</p>	<p>The major amount pertaining to pre-construction expenditure incurred towards fees for architect feasibility report and approval for plan etc., construction of scientific godown cum Megha complex office at Yeshwanthapura In view of the above the Corporation is hopeful of constructing the Scientific godown cum Megha Complex Office at Yeshwanthapura. Hence, the pre-construction expenditure included under Capital Work in progress is not required to be charged off to Income and Expenditure Account.</p>

<p>10) Provident Fund Dues</p> <p>We draw your attention to Note 32.3 of notes to the financial statements wherein the company has stated that it has filed appeal against the demand raised by PF authorities amounting to Rs. 2674.44 lacs in respect of loading and unloading workers for the period 2004-05 to 2015-16. Since the company has not provided the supporting of appeal filed and status of appeal, the impact of the same on financial statement is not ascertainable.</p>	<p>Note 32.3</p>	<p>The Audit observation is noted and the case is still pending with EPF. Appellate Tribunal. The Corporation is hopeful of getting favorable order. This fact has been disclosed under Note 32.3 of Notes to Financial Statements.</p>
<p>11) Deposits</p> <p>The company has deposited Rs. 40.64 lacs including interest on cases filed against the company. Since the details of the same are not made available by the company we are unable to verify the status of the cases and its impact on the financial statements. Further the company has also not disclosed any contingent liability relating to the said deposits.</p>		<p>The Observation is noted. This amount will be considered as Contingent Liability and disclosed accordingly in the accounts for 2022-23.</p>





<p>12) Cost Recoverable from Government</p> <p>The company has made claims with Government of India, Food Corporation of India and Government of Karnataka for Minimum Support Price (MSP) and Public Distribution System (PDS) operations amounting to Rs.1,30,960.90lacs under Other Non-Current Financial Assets and Rs.17,924.78 lacs under Other Current Financial Assets. These claims are long pending and are subject to confirmation from respective parties and its reconciliation. Consequently the impact of the same on the financial statements is not ascertainable.</p>	<p>Note 7 &amp; 11</p>	<p>The Claims of MSP made by the Corporation with GOI/GOK /FCI for the period 2010-11 to 2021-22 are settled provisionally. The Balance based on the final claims on audited Accounts are yet to be settled by GOI/FCI and on account of this an amount of Rs. 130960.90 Lakhs is still outstanding as on 31st March 2022 in the books of the Corporation. The Corporation has been seriously perusing with Government for re-imburement of the dues at an early date. Apart from this, an amount of Rs. 17924.78 Lakhs is due as on 31.03.2022 from State Government towards the pending bills of differential cost of food grains for the period from 2019-20 to 2020-21 out of this amount major portion of the amount has been received from Government during the current year and perusing with the state government for early re-imburement of remaining amount</p>
<p>13) Recoverable from staff towards shortages in inventory</p> <p>The company has created provision for doubtful advance amounting to Rs. 2,965.46 lacs as a result of shortages in Inventory. However, the company is claiming the same from both staff and Government of Karnataka and recognising the same as Income. Since the company has not made available the details of cases filed against the staff and record of recovery from staff, we are unable to ascertain the impact of the same on financial statements.</p>		<p>The Observation is noted.</p>





<p>14) Inventories</p> <p>The company has neither physically verified the stock of inventory held in the State Warehouse Corporation and Millers nor has obtained certificate from them. Consequently, we are unable to comment on the value of inventory included in the stock valuation of 31st March 2022.</p>	<p>The Observation is noted.</p>																														
<p>15) Cash and Cash Equivalents</p> <p>i) It was observed on verification of Bank Reconciliation Statements that reversal entries were not passed for cheques which are expired/stale cheques and the details are as follows :</p>	<p>i) Observation Noted, Considering the Three months validity of Cheque/Instruments. This will reconciled and reversed during 2022-23.</p>																														
<table border="1"> <thead> <tr> <th>District Name</th> <th>Bank Name</th> <th>Account Number</th> <th>Amount of Stale Cheques (Rs. in Lacs)</th> </tr> </thead> <tbody> <tr> <td rowspan="2">Chikmagalur</td> <td>Canara Bank</td> <td>507214000009</td> <td>8.02</td> </tr> <tr> <td>Canara Bank</td> <td>507214000014</td> <td>0.095</td> </tr> <tr> <td rowspan="2">Gulbarga</td> <td>Canara Bank</td> <td>513214000007</td> <td>24.70</td> </tr> <tr> <td>Canara Bank</td> <td>513214000025</td> <td>5.97</td> </tr> <tr> <td>Mandya</td> <td>Canara Bank</td> <td>516214000009</td> <td>0.092</td> </tr> <tr> <td>Yadgir</td> <td>Canara Bank</td> <td>523214000004</td> <td>0.38</td> </tr> <tr> <td colspan="3"><b>Total</b></td> <td><b>39.26</b></td> </tr> </tbody> </table> <p>Consequently the cash at bank is understated by Rs.39.26 lacs and liability is also understated to the same extent.</p> <p>ii) We were unable to verify the bank reconciliation statements of Vijayapura District as bank statements were not made available for verification. Consequential effect could not be ascertained.</p>	District Name	Bank Name	Account Number	Amount of Stale Cheques (Rs. in Lacs)	Chikmagalur	Canara Bank	507214000009	8.02	Canara Bank	507214000014	0.095	Gulbarga	Canara Bank	513214000007	24.70	Canara Bank	513214000025	5.97	Mandya	Canara Bank	516214000009	0.092	Yadgir	Canara Bank	523214000004	0.38	<b>Total</b>			<b>39.26</b>	<p>ii) The Bank Reconciliation Statement of Vijayapura was produce to Audit and found correct, but it has not been verified with the bank statement as it is not received from the bank.</p>
District Name	Bank Name	Account Number	Amount of Stale Cheques (Rs. in Lacs)																												
Chikmagalur	Canara Bank	507214000009	8.02																												
	Canara Bank	507214000014	0.095																												
Gulbarga	Canara Bank	513214000007	24.70																												
	Canara Bank	513214000025	5.97																												
Mandya	Canara Bank	516214000009	0.092																												
Yadgir	Canara Bank	523214000004	0.38																												
<b>Total</b>			<b>39.26</b>																												



<p>iii) We are unable to verify the credit balance of Rs 139 lacs in State Bank of IndiaShivamogga, which is included in Balances with Bank in Current Accounts, as sufficient details were not made available.</p> <p>iv) The company has created provision against balance with banks amounting to Rs 56.68 lacs prior to Financial Year 2020-21 and has not provided details for the same and hence consequential impact on financial statements is not ascertainable.</p> <p>v) The company has disclosed Fixed deposit balance of Rs.1,38,823.73lacs under balance with banks in current accounts whereas the same has to be disclosed as Fixed deposits under Cash and Cash Equivalents. Consequently, the disclosure is not in accordance with Schedule III of the Companies Act, 2013.</p> <p>vi) We draw your attention to Note 10.1 of Financial Statements wherein Rs. 82.52 lacs are deposits held against the order of the Court. However, the company has not disclosed the related Contingent Liabilities in the financial statements.</p>		<p>iii) Observation Noted. details will be made available during 2022-23</p> <p>iv) Noted</p> <p>v) As observed by Auditors this aspect will be looked into while finalizing 2022-23 Accounts</p> <p>vi) This amount represents the amount realized through Auction Sale of Low Quality of Toordal supplied by Supplier + Interest Accrued thereon as on 31.03.2022. The Cost of Toordal paid to the Supplier will be adjusted against the deposit amount based on the Court Order which will be pending for disposal as on 31.03.2022. Hence the question of disclosing the Contingent liability does not arise.</p>
	<p>Note No 10.1</p>	



<p>16) Current Tax Asset and Current Tax Liability</p> <p>The Company has created provision for current tax based on Form 10B filed on 29th September 2022 on provisional and unapproved financial statements which in our opinion is not in accordance with Income Tax Act, 1961.</p>		<p>As per Income tax Act Return of Income along with 10B has been filed within the due date based on the provisional accounts. However as provided in the Act the revised return on Income will be filed based on the Audited Financial Statements before the end of December 2022.</p>
<p>17) Other Equity</p> <p>i) Income and Expenditure Account</p> <p>We draw your attention drawn to Note 15 Reserves and Surplus of Notes to the Financial Statements wherein the disclosure of breakup provided for Income and Expenditure Account of Rs. 1,105.07 lacs and Rs. -1,596.76 lacs of other comprehensive income is not matching.</p> <p>ii) Price Equalization/ Stabilization Fund ("PESF")</p> <p>a) We draw your attention is drawn to Note 15 of notes to the Financial Statements wherein the operation of Price Equalization/ Stabilization Fund (PESF) is disclosed. However, the methodology adopted for transfer to PESF account and then to PESF utilization account is not explained. Accordingly, we are unable to comment on the treatment disclosed in the said notes and its impact if any on the financial statements.</p> <p>b) We observe that the opening balance, movement and closing balance of grants received account, Price Equalization/ Stabilization Fund (PESF) is not disclosed separately in Statement of Changes in Equity.</p>	<p>Note No. 15</p>	<p>i) The Observation made by the Auditor will be looked in to and corrected in 2022-23</p> <p>ii)</p> <p>a) The Observation is noted. The treatment of PESF in financial statement is explained under Note 15 on Notes to Accounts.</p> <p>b) The Observation is Noted and will be looked in to in 2022-23</p>



<p>18) Non-Current Financial Liabilities</p> <p>The company has obtained revolving fund from Karnataka State Agricultural Marketing Board and disclosed Rs.97,431.16 lacs as outstanding balance as on 31st March 2022 under Non Current Financial Liabilities. However,</p> <p>i) it has not provided the loan statement/ balance confirmation certificate / agreement / loan document for Rs. 97,431.16 lacs.</p>		<p>i) To carry out the MSP Operation in Karnataka the State Government has given Advance to the Corporation through KSAMB which is not a Loan amount. There is no any agreement made between the Corporation and KSAMB in this regard. However Certificate for the Balance Confirmation has not been obtained.</p> <p>ii) The Observation of the Auditors will be reviewed and correct disclosure will be made in 2022-23</p> <p>iii) No provision towards interest has been made as there is no guarantee of receipt of interest from Government.</p>
<p>ii) the disclosure should have been under borrowings and not under Non Current Financial Liabilities which is not in accordance with Schedule III of Companies Act, 2013.</p> <p>iii) the company has not provided interest provision since many years. As the relevant details are not furnished to us we are unable to quantify the impact of the same on the financial statements.</p>	<p>Note No.34.1</p>	<p>Disclosure has been made in this regard under Note 34.1 Notes on Accounts.</p>
<p>19) Trade Payables</p> <p>The company has not disclosed details of Micro, Small and Medium Enterprises as required in Schedule III of the Companies Act, 2013.</p>	<p>Note No.34.1</p>	<p>Disclosure has been made in this regard under Note 34.1 Notes on Accounts.</p>



<p>20) Other Financial Liabilities</p> <p>i) Statutory Dues Payable</p> <p>a) The Statutory dues payable includes VAT input credit of Rs.26.58 lacs which is subject to reconciliation.</p> <p>b) The GST liability and input accounted in books and as per GST portal is not reconciled and consequently we are unable to comment on the amount of Rs.-35.44lacs disclosed in financial statements and its impact on financial statements if any on reconciliation.</p> <p>c) We were unable to verify TDS applicability on transactions made by the company, Tax deduction and payment made as the information and documents were not made available to us.</p> <p>d) The company has not created provision for bonus from financial year 2018-19 and onwards. Since the details are not made available to us, its impact on financial statements are not ascertainable.</p>	<p>a) It needs reconciliation and the same will be reconciled during 2022-23</p> <p>b) This will be reconciled and considered while filing of GST Annual Return.</p> <p>c) Company is having the District-wise TDS payments and compliance of each district to be undertaken.</p> <p>d) The Observation Noted</p>
<p>21) Other Current Liabilities</p> <p>i) Advances received from ZillaPanchayat towards supply of food grains under Mid Day Meal Scheme is adjusted based on utilization certificates obtained by district offices. We are unable to comment on the amount utilized as the necessary utilization certificates were not made available to us.</p>	<p>Noted, Districtwise compliance will be done</p>



<p>22) Other Income</p> <p>i) Interest Receipts</p> <p>As per Circular dated 27.08.2019 issued by the Government of Karnataka, the Company is required to refund to Government of Karnataka the interest earned on unutilized grant invested by the Company in Fixed Deposits. However, we observe that the Company has treated the interest earned on unutilized grant as income and included in interest receipts and not disclosed the same as payable to the Government. Consequently, income is overstated and liability is understated to the same extent. We are unable to quantify the same since necessary details are not made available to us.</p>		<p>The Matter will be brought before the Board and thereafter action will be taken in this regard.</p>
<p>23) Purchases of Stock in Trade</p> <p>As explained to us, Company procures food grains as per the specifications included in allotment letters/orders issued by the Government. On comparison of stock procured as per stock books and purchase cost of stock with directions issued by the Government in allotment letters considerable variances were identified. On discussion with the Company it was explained to us that the purchase value recognized in the Income and Expenditure Account cannot be compared with allotment letter/ costing sheet due to the following reasons:</p> <p>A) Revised allotment issued by Deputy Director of Food subsequent to allotment letter issued by the Government</p> <p>B) Non-availability of food grains at rates prescribed by the Government in the open market, due to which excess payment may have to be paid.</p>		<p>The Observation of the Auditors is factual, However as observed by Auditors the supporting documents are available only at district offices and Hence, these could not be made available to Auditors</p>



<p>C) Revised allotment letter issued by ZillaPanchayat office at district level subsequent to allotment letter issued by Education Department for MDM Scheme.</p> <p>The Company has not provided necessary documents in support of above submissions. Consequently we are unable to comment on the same.</p>		
<p>24) Corporate Social Responsibility (CSR):</p> <p>We draw your attention to Note 36 of Notes to the financial statements wherein it is mentioned that the Company has not made any provisions for expenses to be incurred towards CSR and accordingly the company has not fulfilled the provisions of section 135 of the Companies Act, 2013 and the rules made there under.</p>	<p>Note No.36</p>	<p>Compliance to the CSR Activities were discussed in the 307th Board Meeting held on 28.11.2022. Company will take necessary steps accordingly.</p>
<p>25) Indian Accounting Standards (Ind AS) :</p> <p>a) Ind AS - 109 Financial Instruments:</p> <p>The company for Impairment on Financial Assets as per Ind-AS 109 has to apply expected credit loss (ECL) model for measurement and recognition of impairment loss. However, as per the information and explanation given to us no ECL matrix was prepared for the period under audit for creating provision for loss allowance. Hence, we are unable to ascertain its impact, if any, on the financial statements.</p>		<p>a) The Corporation has made provision for the amount receivable from Government considering doubtful for recovery. However, same may not be as per the standards prescribed by IND AS-109</p>



<p>b) Ind AS - 2 Inventories:</p> <p>i) The Company has not disclosed carrying amount of inventories pledged as security to avail borrowings as required by Ind AS-2 Inventories.</p> <p>ii) It was observed that the Company does not include incidental expenses such as transportation charges, market cess, incidental charges, labour charges incurred in bringing the inventories to their present location and condition in valuation of inventories, hence we are unable to evaluate the impact on the valuation of inventories and consequently its Impact on financial statements.</p> <p>c) Ind AS - 116 Leases:</p> <p>i) Non-Compliance of Ind AS- 116 Leases with respect to Recognition, Measurement, Presentation and its disclosure.</p> <p>ii) The Company is depreciating the building constructed on the lease hold land as per useful life prescribed in Schedule II of Companies Act, 2013 and not as per tenure of lease as specified by Ind AS 116 Lease. As the details of the same are not provided by the company we are unable to quantify the same.</p> <p>iii) We draw your attention to Note 3.5 and Note 4 of notes to the Financial Statements, wherein the Company has capitalized the leasehold land stating that company shall acquire the same on completion of the lease period. Since, the leases agreements / letter of allotments were not made available to us, we are unable to comment whether the capitalization is in accordance with Ind AS-116 Leases.</p>		<p>b) (i) This aspect has not been disclosed.</p> <p>b(ii) The Valuation of Inventory is done based on the price fixed by Government as per the Costing Sheet. In this regard the method of Valuation is disclosed under Note 3.2(ii) in Notes on Accounts.</p> <p>c (i) The Corporation has not complied with the provisions of IND AS-116 Leases.</p> <p>c (ii) It is submitted that, the Corporation has been depreciating the Building Constructed on Leasehold land at Head Office as per the tenure of Lease period.</p> <p>c (iii) It is submitted that, the documents of Lease Agreements, Letter of Allotments are available only at district offices of Corporation and hence, the same could not be produced for Audit.</p>
	<p>Note No.3.5</p>	





<p>d) Ind AS - 20 Government Grants :</p> <p>i) We draw your attention to Note 4.5 of notes to the Financial Statements wherein the company is yet to record 44 godowns received from Government of Karnataka in the books of account in accordance with Ind AS 20 Government Grants.</p> <p>ii) The company has received grants from the Government for purchase of computer and electronic equipment (Rs.4.50 lacs) and construction of godowns (Rs.5.64 lacs) which is grouped under other equity, instead of Deferred Income is not in accordance with Ind AS - 20 Government Grants.</p> <p>iii) Company has classified grant received from Government of Karnataka for repayment of working capital amounting to Rs. 400 crores utilized for Anna Bhagya Scheme under Trade Payables whereas the same should have been treated as income in accordance with Ind AS-20 Government Grants. Consequently Income is understated and Liability is overstated to the same extent.</p> <p>e) Ind AS - 36 Impairment of Assets: The Company has not carried out any assessment on Impairment of Assets as required under Ind AS 36 Impairment of Assets. Consequently the impact of impairment if any, on the Financial Statements cannot be ascertained.</p>	<p>Note No.4.5</p>	<p>d(i) The Government has transferred the Godowns at free of cost (without ascertaining the cost). Hence, the same has not been accounted but disclosed in the accounts</p> <p>d(ii) The Observation is noted, action will be taken to account the deferred income in accordance with Ind AS -20 in the year 2022-23</p> <p>d(iii) As observed by Auditors the amount of Rs. 400.00 received from GOK is not a Grant and it is repayable to Government. Hence, it is treated as liability and accounted under trade payables in the financial statement.</p> <p>e) The corporation has not complied with Ind AS-36 Impairment of Assets.</p>
---	--------------------	---



<p>f) Ind AS-12 Income taxes: The Company has not recognized Deferred Tax Asset/ Liabilities as prescribed by Ind AS-12 Income taxes.</p> <p>g) Ind AS-108 Operating Segments: The Company has not disclosed Total Assets and Liabilities for each reportable segment and information about revenue from external customers and major customers as required under Ind AS-108, Operating Segments.</p> <p>h) Ind AS 24 Related Party Disclosures: Being a Government company it has claimed exemption from disclosure requirements specified in paragraph 18 of Ind AS 24 Related Party Disclosures. However, we observe that the company has not disclosed the information of significant transactions as specified in paragraph 26 of the said Ind AS.</p> <p>i) Ind AS - 8 Accounting Policies: The Company has not made disclosure of prior period as required under paragraph 49 of Ind AS 8 Accounting Policies, Changes in Accounting Estimates and Errors.</p> <p>j) Ind AS - 37 Contingent Liabilities and Contingent Assets: The Company has not disclosed the nature and expected timing of outflows of obligation relating to provisions as required under paragraph 85 of Ind AS 37 Provisions, Contingent Liabilities and Contingent Assets.</p>	<p>Note No3.10</p>	<p>f) Corporation has disclosed that, No accounting treatment has been made for deferred tax in view of the fact that, timing difference with respect to Non-PDS activities are not significant.</p> <p>g) The reasons for non-disclosure has been disclosed in detail under note 3.10 of notes to accounts.</p> <p>h) The Observation is noted, it will be looked in to in the year 2022-23</p> <p>i) The Audit Observation is noted.</p> <p>j) (i) The Audit Observation is noted.</p>
---	--------------------	--



<p>ii) The Company has not disclosed Rs. 206.28 lacs as contingent liability in notes to the financial statement related to the appeal filed with Commissioner of Income Tax (Appeals) against the additions made in assessment order passed u/s 147 r.w.s 144B of the Income Tax Act, 1961 for the Assessment Year 2013-14.</p> <p>k) Ind AS- 16 Property Plant and Equipment: The Company is recognizing the sale consideration of Property Plant and Equipment directly in Income and Expenditure Account without reducing the same from gross block of the Property Plant and Equipment whereby profit or loss is not recognized in accordance with Ind AS- 16 Property Plant and Equipment. As the details of cost of Property Plant and Equipment sold are not made available by the company, the same cannot be quantified.</p> <p>l) Ind AS-7 Cash Flows: The following are not in accordance with Ind AS - 7 Cash Flows: a) Changes due to other comprehensive income is not disclosed in the cash flow statement b) Adjustment for certain non-cash items such as guarantee commission payable to Government of Karnataka, interest recoverable from government, provision for staff shortages are not appropriately adjusted in the cashflow statement.</p>	<p>Note No.33</p>	<p>J(ii) The Audit Observation is noted ..</p> <p>k) The Audit Observation is noted .</p> <p>l) The Audit Observation is noted.</p>
--	-------------------	---



<p>c) Provision for gratuity and leave encashment has been incorrectly disclosed under financing activities.</p> <p>d) Increase/ decrease of Long term loans and advances has been disclosed under cash flow from investing activities whereas the same should have been disclosed under cash flow from operating activities.</p>			
<p>m) Ind AS-33 Earnings Per Share: The Company has not made the following disclosures as required under Ind AS-33:</p> <p>i) Basis and calculation of weighted average number of shares.</p> <p>ii) Separate disclosure of reconciliation between numerator component of EPS calculation and surplus as per income and expenditure account.</p>		<p>m) The observation is noted for future guidance</p>	

**ANNEXTURE “A” “B” & “C” TO THE INDEPENDENT AUDITORS REPORT.**

All the observations and comments made by the Auditors in the above said annexures enclosed to the Audit Report are noted

**For KFCSC LTD**  
Sd/-  
**MANAGING DIRECTOR**

**For KFCSC LTD**  
Sd/-  
**CHAIRMAN**



**Karnataka Food & Civil  
Supplies Corporation Limited  
Bengaluru**



**BALANCE SHEET  
&  
INCOME & EXPENDITURE STATEMENT  
for the year 2021-22**



## KARNATAKA FOOD AND CIVIL SUPPLIES CORPORATION LIMITED

CIN: U51220KA1973SGC002400

Regd. Office No. 56, 16/1, Millers Tank Bed Area, Vasanthnagar, Bengaluru-560 052

### BALANCE SHEET

(amounts rounded off in lakhs unless otherwise stated)

Amount in Lakhs

	Particulars	Note No	As at 31st March 2022	As at 31st March 2021	As at 1st April 2020
<b>I</b>	<b>ASSETS</b>				
<b>1</b>	<b>NON CURRENT ASSETS</b>				
	(a) Property Plant and Equipment & Intangible Assets	4	1,284.20	1,335.67	1,316.98
	(b) Capital work-in-progress	5	77.35	57.65	57.65
	(c) Financial Assets				
	(i) Investments	6	0.00	0.00	0.00
	(ii) Others	7	1,31,316.40	1,03,974.10	89,805.04
			<b>1,32,677.95</b>	<b>1,05,367.42</b>	<b>91,179.67</b>
<b>2</b>	<b>CURRENT ASSETS</b>				
	(a) Inventories	8	63,682.07	96,814.65	20,952.69
	(b) Financial Assets				
	(i) Trade Receivables	9	18.44	20.36	715.99
	(ii) Cash and Cash Equivalents	10	2,69,634.46	80,894.62	22,053.23
	(iii) Others	11	1,30,175.39	30,481.75	31,446.64
	(c) Current Tax Assets	12	331.64	253.67	275.43
	(d) Other Current Assets	13	15,789.49	8,778.91	4,158.33
			<b>4,79,631.48</b>	<b>2,17,243.96</b>	<b>79,602.31</b>
	<b>TOTAL ASSETS</b>		<b>6,12,309.43</b>	<b>3,22,611.38</b>	<b>1,70,781.98</b>



<b>II EQUITY AND LIABILITIES</b>					
<b>EQUITY</b>					
(a)	Equity Share Capital	14	325.00	325.00	325.00
(b)	Other Equity	15	28,616.56	18,836.85	14,499.88
			28,941.56	19,161.85	14,824.88
<b>LIABILITIES</b>					
<b>1 NON-CURRENT LIABILITIES</b>					
(a)	Financial Liabilities				
	(i) Other Financial Liabilities	16	97,436.56	97,436.56	59,525.29
(b)	Provisions	17	1,627.06	1,965.22	3,261.33
			99,063.62	99,401.77	62,786.62
<b>2 CURRENT LIABILITIES</b>					
(a)	Financial Liabilities				
	(i) Borrowings	18	-	2,953.15	38,549.76
	(ii) Trade Payables				
	a. total outstanding dues of creditors other than micro enterprises and small enterprises	19	1,22,469.62	1,54,672.94	39,534.08
	(iii) Other Financial Liabilities	20	3,47,672.22	6,339.67	6,139.42
(b)	Other Current Liabilities	21	13,238.82	39,307.17	8,402.55
(c)	Provisions	22	775.93	695.28	482.11
(d)	Current Tax Liabilities		147.68	79.54	62.56
			4,84,304.26	2,04,047.76	93,170.48
	<b>TOTAL EQUITY AND LIABILITIES</b>		<b>6,12,309.43</b>	<b>3,22,611.38</b>	<b>1,70,781.98</b>

See Accompanying Notes to the financial statements

Refer our report of even date

**For and on behalf of the Board of Directors**

**For S S B & Associates**  
Chartered Accountants  
FIRM REG. NO.: 010372S

**Sd/-**  
**K. Balaji**  
Partner  
Membership No. 207783

**Sd/-**  
**K.M. Muralidhara**  
Director  
DIN: 09465403

**Sd/-**  
**Basavaraj R. Somannanavar**  
Director  
DIN: 09159029

Place: Bengaluru  
Date : 12.12.2022

Place: Bengaluru  
Date : 28.11.2022



## KARNATAKA FOOD AND CIVIL SUPPLIES CORPORATION LIMITED

CIN: U51220KA1973SGC002400

Regd. Office No. 56, 16/1, Millers Tank Bed Area, Vasanthnagar, Bengaluru-560 052

### STATEMENT OF CHANGES IN EQUITY

#### A. EQUITY SHARE CAPITAL

##### (1) Current Reporting Period

Amount in Lakhs

Balance as on 1st April 2021	Changes in Equity Share capital due to prior period errors	Restated Balance at 1st April 2021	Changes in Equity Share Capital during the current Year	Balance as on 31st March 2022
325.00	-	325.00	-	325.00

##### (2) Previous Reporting Period

Amount in Lakhs

Balance as on 1st April 2020	Changes in Equity Share capital due to prior period errors	Restated Balance at the Beginning of Previous Reporting Period	Changes in Equity Share Capital during the Previous Year	Balance as on 31st March 2021
325	-	325	-	325

#### B. Other Equity

##### (1) Current Reporting Period

Amount in Lakhs

	Share Application money pending allotment	Equity Component of Compound Financial instrument	Reserves and surplus				Other Comprehensive Income	Money received against share warrants	Total
			Capital Reserve	Securities Premium	Other Reserves	Retained earnings	Other items of other comprehensive income / (expense)		
Balance as on 1st April 2021			14.27	-	231.27	19,862.89	-2,347.90		17,760.54
Changes in accounting policy or prior period errors							1,076.32		1,076.32
Restated balance at the beginning of the reporting period	-	-	14.27	-	231.27	19,862.89	-1,271.58	-	18,836.85
Total Comprehensive Income for the year	-	-	14.27	-	231.27	19,862.89	-1,271.58	-	18,836.85
Dividends									
Transfer to Retained Earnings									-
Add Profit/(loss) for the year						10,104.88	-325.18		9,779.70
Any other Change									
Balance as at 31st March 2022	-	-	14.27	-	231.27	29,967.77	-1,596.76	-	28,616.56





**(2) Previous Reporting Period**

**Rs in lakhs**

	Share Application money pending allotment	Equity Component of Compound Financial instrument	Reserves and surplus				Other Comprehensive Income	Money received against share warrants	Total
			Capital Reserve	Securities Premium	Other Reserves	Retained earnings	Other items of other comprehensive income / (expense)		
Balance as on 1st April 2020	-	-	14.27	-	231.27	15,707.25	-6,767.77		9,185.02
Changes in accounting policy or prior period errors	-	-					5,314.86		5,314.86
Restated balance at the beginning of the reporting period	-	-	14.27	-	231.27	15,707.25	-1,452.91	0.00	14,499.88
Total Comprehensive Income for the year	-	-	14.27	-	231.27	15,707.25	-1,452.91	0.00	14,499.88
Dividends	-	-					-		0.00
Transfer to Retained Earnings	-	-					-		0.00
Add Profit/(loss) for the year			-	-	-	4,155.65	181.32		4,336.97
Any other Change	-	-					0.00		0.00
Balance as at 31st March 2021	-	-	14.27	-	231.27	19,862.89	-1,271.58	0.00	18,836.85



## KARNATAKA FOOD AND CIVIL SUPPLIES CORPORATION LIMITED

CIN: U51220KA1973SGC002400

Regd. Office No. 56, 16/1, Millers Tank Bed Area, Vasanthnagar, Bengaluru-560 052

### INCOME AND EXPENDITURE ACCOUNT

(amounts rounded off in lakhs unless otherwise stated)

Amount in Lakhs

Particulars		Note No	For the year 2021-22	For the year 2020-21
I	Revenue from Operations	23	2,83,918.85	2,15,181.40
II	Other Income	24	1,413.94	1,254.50
<b>III</b>	<b>Total Income (I + II)</b>		<b>2,85,332.80</b>	<b>2,16,435.90</b>
IV	EXPENSES			
	Purchases of stock-in-trade	25	2,34,037.98	2,79,229.73
	Changes in inventories of stock-in-trade	26	33,132.31	-75,865.99
	Employee benefits expense	27	3,875.87	4,017.60
	Finance Cost	28	1,181.99	1,948.98
	Depreciation and amortisation expenses	1	75.81	76.23
	Other Expenses	29	2,855.83	2,794.16
	<b>Total Expenses (IV)</b>		<b>2,75,159.78</b>	<b>2,12,200.71</b>
V	Excess of Income over Expenditure before exceptional items and tax (III-IV)		10,173.02	4,235.19
VI	Exceptional items		-	-
VII	Excess Income/(Expenditure) before tax (V-VI)		10,173.02	4,235.19
VIII	Tax Expenses			
	(i) Current Tax		68.14	79.54
	(ii) Deferred Tax		-	-
IX	Income/(Expenditure) for the period from continuing operations (VII-VIII)		10,104.88	4,155.65
X	Excess Income/(Expenditure) from discontinued operations		-	-
XI	Tax Expense of discontinued operations		-	-
XII	Excess Income/(Expenditure) for discontinued operations (after tax) (X-XI)		-	-
XIII	Excess Income/(Expenditure) for the period (IX + XII)		10,104.88	4,155.65
XIV	Other Comprehensive income			
	A (i) Items that will not be reclassified to profit or loss	30	-325.18	181.32
	(ii) Income tax relating to items that will not be reclassified to profit or loss			
	B (i) Items that will be reclassified to profit or loss			
	(ii) Income tax relating to items that will be reclassified to profit or loss			
XV	Total Comprehensive income for the period (XIII + XIV)		9,779.70	4,336.97
XVI	Earnings per equity share (for continuing operations)			
	(i) Basic		0.31	0.13
	(ii) Diluted		0.31	0.13
XVII	Earnings per equity share (for discontinued operations)			
	(i) Basic		-	-
	(ii) Diluted		-	-
XVIII	Earnings per equity share (for discontinued and continuing operations)			
	(i) Basic		0.31	0.13
	(ii) Diluted		0.31	0.13

See Accompanying Notes to the financial statements

Refer our report of even date

For and on behalf of the Board of Directors

**For S S B & Associates**

Chartered Accountants  
FIRM REG. NO.: 010372S

Sd/-

**K. Balaji**

Partner  
Membership No. 207783  
Place: Bengaluru  
Date : 12.12.2022

Sd/-

**K.M. Muralidhara**

Director  
DIN: 09465403  
Place: Bengaluru  
Date : 28.11.2022

Sd/-

**Basavaraj R. Somannavar**

Director  
DIN: 09159029



## CASH FLOW STATEMENT

(amounts rounded off in lakhs unless otherwise stated)

Amount in Lakhs

Particulars	31.03.2022		31.03.2021	
<b>Cash Flow From Operating Activities</b>				
Excess of Income over Expenditure/(Excess of Expenditure over Income)		10,173.02		4,235.19
<b>Adjustments for:</b>				
Depreciation and Amortization	75.81		76.23	
Gain / (loss) on disposal of property, plant and equipment	(0.24)		(1.50)	
Finance income	(1,311.20)		(397.12)	
Impairment loss, net of reversals on financial assets	-		-	
Finance costs	1,174.05	(61.58)	1,801.50	1,479.11
<b>Operating Profit before working capital changes</b>		<b>10,111.44</b>		<b>5,714.31</b>
<b>Working Capital Changes:</b>				
(Increase)/Decrease in Trade Receivables	1.92		695.63	
(Increase)/Decrease in Other Financial Assets	-99,693.64		(3,662.24)	
(Increase)/Decrease in Other Current Assets	(7,010.58)		6.55	
(Increase)/Decrease in Inventories	33,132.59		(75,861.96)	
Increase/(Decrease) in Trade Payables	(32,203.32)		1,15,138.86	
Increase/(Decrease) in Other Financial Liabilities	3,41,332.54		200.25	
Increase/(Decrease) in Other Current liabilities	(26,068.36)		30,904.62	
Increase/(Decrease) in Other Current Provisions	80.65		213.17	
Taxation	(77.97)	2,09,493.83	(40.79)	67,594.09
<b>Cash Flow from Operating Activities</b>		<b>2,19,605.27</b>		<b>73,308.40</b>
<b>Cash Flow before Extra Ordinary Items</b>		<b>2,19,605.27</b>		<b>73,308.40</b>
Extra Ordinary items		-		-
<b>Net Cash Flow from Operating Activities (A)</b>		<b>2,19,605.27</b>		<b>73,308.40</b>
<b>Cash Flow from Investing Activities</b>				
Purchase of Fixed Assets	(24.34)		(94.92)	
(Increase)/Decrease in capital work-in-progress	(19.69)		-	
(Increase)/Decrease in Long Term Advances	(27,342.30)		(14,169.07)	
(Increase)/Decrease in Other Financial Liabilities	-		37,911.27	
Proceed from Sale of assets	0.24		1.50	
Interest Income	1,311.20	(26,074.89)	397.12	24,045.91
<b>Net Cash Flow from Investing Activities (B)</b>		<b>(26,074.89)</b>		<b>24,045.91</b>
<b>Cash Flow from Financing Activities</b>				
Increase/(Decrease) in Long Term Provisions	(663.33)		(1,114.79)	
Interest Paid	(1,174.05)	(1,837.38)	(1,801.50)	(2,916.30)
<b>Net Cash Flow from Financing Activities (C)</b>		<b>(1,837.38)</b>		<b>(2,916.30)</b>
<b>Net Increase/(Decrease) in Cash and Cash Equivalents (A+B+C)</b>		<b>1,91,693.00</b>		<b>94,438.01</b>
<b>Opening Cash and Cash Equivalents</b>				
Cash/ Cheques on Hand	13.90		14.84	
Balance with Scheduled Banks	80,880.05		22,037.71	
Short Term Borrowings	(2,953.15)		(38,549.76)	
Amount in Transit	0.68	77,941.47	0.68	(16,496.54)
<b>Closing Cash and Cash Equivalents</b>		<b>2,69,634.47</b>		<b>77,941.47</b>
Cash/ Cheques on Hand	11.84		13.90	
Balances with Scheduled Banks	2,68,919.79		80,880.05	
Short Term Borrowings	-		(2,953.15)	
Amount in Transit	702.83	2,69,634.46	0.68	77,941.47

An amount of Rs. Rs. 82.52 lakh (PY. Rs. 78.78) included in other Bank balances are deposits held against the order of the Court and the same is not available for use of the Corporation.

Refer our report of even date

For and on behalf of the Board of Directors

**For S S B & Associates**  
Chartered Accountants  
FIRM REG. NO.: 010372S

**Sd/- K. Balaji**  
Partner  
Membership No. 207783

**Sd/- K.M. Muralidhara**  
Director  
DIN: 09465403

**Sd/- Basavaraj R. Somannanavar**  
Director  
DIN: 09159029

Place: Bengaluru  
Date : 12.12.2022

Place: Bengaluru  
Date : 28.11.2022



## **KARNATAKA FOOD AND CIVIL SUPPLIES CORPORATION LIMITED**

**CIN: U51220KA1973SGC002400**

**Regd. Office No. 56, 16/1, Millers Tank Bed Area, Vasanthnagar, Bengaluru-560 052**

### **NOTES ATTACHED TO FORMING PART OF THE BALANCE SHEET AS AT 31.03.2022 AND INCOME & EXPENDITURE STATEMENT FOR THE YEAR ENDED 31.03.2022**

#### **1. Corporate Information:**

The Corporation was incorporated under the provisions of the Companies Act, 1956 as a fully owned Corporation of Government of Karnataka. The Corporation was established with the prime objective of procurement and distribution of essential commodities through public distribution system. In addition, the Corporation is also involved in market intervention to stabilize the prices/price protection to farmers under Minimum Support Price operations as a whole sale nominee of the State Government. The Corporation also operates petrol bunk outlets, LPG dealerships and Auto LPG dispensing stations. The Corporation is also involved in distributing food grains under the Midday Meal Scheme for school children.

#### **2. Basis of Preparation of Financial Statements:**

##### **Compliance with IND AS**

- i. These financial statements comply in all material aspects with Indian Accounting Standards (IND AS) notified under Section 133 of the Companies Act, 2013 (the Act) [Companies (Indian Accounting Standard) Rules, 2015] and other relevant provisions of the Act.
- ii. These financial statements are presented in Indian rupees, which is the functional currency and all the values are rounded to the nearest Lakh, except when otherwise indicated.
- iii. These financial statements are prepared under the historical cost convention on the accrual basis unless otherwise indicated.
- iv. The preparation of the Financial Statements in conformity with Ind AS requires the Management to make estimates and assumptions considered in the reported amounts of assets and liabilities (including contingent liabilities) and the reported income and expenses during the year. The Management believes that the estimates used in preparation of the Financial Statements are prudent and reasonable. Future results could differ due to these estimates and the differences between the actual results and the estimates are recognized in the periods in which the results are known/ materialize.



Estimates and underlying assumptions are reviewed on an ongoing basis. Information about critical judgments in applying accounting policies, as well as estimates and assumptions that have significant effect to the carrying amounts of assets and liabilities at each balance sheet date are discussed below:

**a) Fair Value of Financial Instruments**

Fair value is the price that would be received to sell an asset or paid to transfer a liability in an orderly transaction between market participants at the measurement date regardless of whether that price is directly observable or estimated using another valuation technique. Fair value measurements under Ind AS are categorized into Level 1, 2, or 3 based on the degree to which the inputs to the fair value measurements are observable and the significance of the inputs to the fair value measurement in its entirety, which are described as follows :

Level 1: quoted prices (unadjusted) in active markets for identical assets or liabilities that the Company can access at measurement date.

Level 2: inputs other than quoted prices included in Level 1 that are observable for the asset or liability, either directly or indirectly

Level 3: inputs for the asset or liability that are not based on observable market data (unobservable inputs) that the Company can access at measurement date

Information about the valuation techniques and inputs used in determining the fair value of various assets and liabilities are disclosed in Notes to Accounts 37

**b) Business Model Assessment**

Classification and measurement of financial assets depends on the results of the business model test.

The entity determines the business model at a level that reflects how groups of financial assets are managed together to achieve a particular business objective. This assessment includes judgement reflecting all relevant evidence including how the performance of assets is evaluated and measured.

Monitoring is part of the entity's continuous assessment of whether the business model for which the remaining assets are held continues to be appropriate and if not appropriate whether there has been a change in the business model and so a prospective change to the classification of those assets.



**c) Useful life and expected residual value of assets**

Property plant and Equipment, Other intangible assets and Investment Property represent a significant portion of the assets of the entity. Depreciation and amortization is derived after determining an estimate of an asset's expected useful life and the expected residual value at the end of its life. The useful lives and residual values of entity's assets are determined by management at the time the asset is acquired and reviewed periodically at the end of each financial year. The life of the assets are based on the historical information with similar assets as well as anticipation of future events, which may impact their life, such as changes in technology.

**d) Defined Benefit Plans**

The cost of the defined benefit plans and the present value of the defined benefit obligations are based on actuarial valuation using the projected unit credit method. An actuarial valuation involves making various assumptions that may differ from actual developments in the future. These include the determination of the discount rate, future salary increases and mortality rates. Due to the complexities changes involved in the valuation and its long term nature, a defined benefit obligation is highly sensitive to changes in these assumptions. All assumptions are reviewed at each reporting date.

**e) Provision and Contingent Liabilities**

The management of the entity exercises judgement in measuring and recognising provisions and contingent liabilities related to pending litigations and outstanding claims.

Judgment is necessary in assessing the likelihood that a pending claim will succeed, or a liability will arise, and to quantify the possible range of the financial settlement. Because of the inherent uncertainty in this evaluation process, actual losses may be different from the originally estimated provision.

- v) Government receivables have been treated as long term and non-current, while differential costs expected to be received in the next 12 months are treated as current assets.
- vi) Other current assets and current liabilities have been valued at respective transaction values, as they are receivable or payable within the next 12 months of closure of financial statements.



## 2.1 Historical cost convention

The financial statements have been prepared on a historical cost basis, except for the following:

- Defined benefit plans – plan assets measured at fair value;

## 3. Significant Accounting Policies:

This note provides a list of the significant accounting policies adopted in the preparation of these financial statements. These policies have been consistently applied to all the years presented, unless otherwise stated.

### 3.1 REVENUE RECOGNITION:

Ind AS 115 Revenue from Contracts with Customers outlines a single comprehensive model of accounting for revenue arising from contracts with customers and supersedes previous revenue recognition guidance found within Ind AS. The Group recognizes revenue from contracts with customers with a 5 step model as set out in Ind AS 115:

**Step 1:** Identify contract(s) with a customer: A contract is defined as an agreement between two or more parties that creates enforceable rights and obligations and sets out the criteria for every contract that must be met.

**Step 2:** Identify performance obligations in the contract: A performance obligation is a promise in a contract with a customer to transfer a good or service to the customer.

**Step 3:** Determine the transaction price: The transaction price is the amount of consideration to which the Company expects to be entitled in exchange for transferring promised goods or services to a customer, excluding amounts collected on behalf of third parties.

**Step 4:** Allocate the transaction price to the performance obligations in the contract: For a contract that has more than one performance obligation, the Company allocates the transaction price to each performance obligation in an amount that depicts the amount of consideration to which the Company expects to be entitled in exchange for satisfying each performance obligation.

**Step 5:** Recognize revenue when the company satisfies the performance obligation



**Specific Policies for the Company's different sources of revenue are explained below**

**Public Distribution System ("PDS activities")**

The Corporation is the nodal agency for procurement and distribution of foodgrains to fair price dealers who subsequently distribute the same to the public. The Government issues allotment letters to the Corporation on a monthly basis specifying the quantities to be procured, rates at which the same must be procured, locations at which the quantity must be stored, parties to whom the foodgrains must be distributed. The nature of contract between the Corporation and the Government with regard to PDS activities is akin to a bill and hold arrangements wherein the seller bills the product to the customer but retains physical possession of the product. As per the guidelines prescribed in Ind AS 115, revenue in case of bill and hold arrangements must be recognized when customer obtains control of the goods and following conditions are satisfied:

- a) the reason for the bill-and-hold arrangement must be substantive (for example, the customer has requested the arrangement);
- b) the product must be identified separately as belonging to the customer;
- c) the product currently must be ready for physical transfer to the customer; and
- d) the entity cannot have the ability to use the product or to direct it to another customer

In the instant case as all the above conditions are satisfied, the Corporation recognizes revenue on procurement and on receipt of foodgrains in the godowns.

**Sale of petroleum, diesel, liquified petroleum gas, kerosene, auto gas, sale of foodgrains to hostels, sales to TAPCMS**

The Corporation recognizes revenue in the above-mentioned cases on issue of goods to the customers.

**Midday Meal Scheme**

The Corporation has been entrusted with a Government program to supply food grain and other items under the mid-day meals scheme by way of several Government Orders. Although the contract satisfies the requirements of Ind AS 115, Revenue from contracts with customers, it is merely required to execute the contract on behalf of the Government against which consideration is payable as a specified percentage of the work executed. Further, payments are also received towards procurement. The substance of the transaction is to execute a program rather than sell the goods. The Corporation merely acts as a custodian on behalf of the Government, The Corporation purchase grains in its own name, for and on





behalf of the Government for commercial convenience, but the entire control of the goods apparently lies with the Government. Hence, purchase made under the program are directly debited to the Government account and only the administrative charges are considered for revenue recognition on completion of the respective performance obligations. This policy has been adopted to comply with the requirements of substance over form. Earlier the administration charges were recognized on the basis of procurement of the items.

**Others:**

- a) Expenses accruing in a financial year and ascertainable with reasonable accuracy on cut-off date are provided for in the accounts.
- b) Incomes accruing in a financial year and realizable with reasonable certainty on cut-off date, are taken into account.
- c) Differential cost claims (being subsidy receivable from Government under various Government sponsored schemes) are accounted as under:-
  - i. In respect of rice & wheat under PDS, on the basis of quantities received from Food Corporation of India (F.C.I.)
  - ii. In respect of rice & wheat under OMSS, on the basis of quantities received from Food Corporation of India (F.C.I.)
  - iii. In respect of toor dhal purchased through NCDEX and NAFED for purchase under PDS other than MDS on the basis of allotment.
  - iv. In respect of ragi, white jowar & paddy/rice procured under Minimum Support Price Operation (M.S.P.O.) & levy rice on allotment to PDS.
  - v. In respect of sugar on the basis of quantity purchased from sugar factories and NCDEX platform.
- d) Sale of food grains, sugar, salt and palmolein oil are accounted on delivery at issue price.
- e) Administrative charges are recognized as income in respect of Minimum Support Price Operation (MSPO) on procurement of maize, ragi, white jowar and bajra on the basis of quantity procured and in respect of other eligible government sponsored scheme like Akshara Dasoha (Mid-Day Meals scheme), on distribution.



### 3.2 INVENTORIES:

- I. Stock-in-trade is valued at lower of cost (excluding input VAT/GST) or Net Realizable Value (NRV) except for used gunny bags which are valued at estimated realizable value.
- II. Closing stock consists of certain commodities which are valued at NIL based on the Zero costing sheet.
- III. Valuation with respect to various items of stock-in-trade are determined as follows:

Sl. No.	Commodity	Method of valuation
1	Food Grains	
	(a) OMSS rice/wheat, toordhal and other than APL additional/special	As per latest costing sheet of the State Government by adding applicable administrative charges and/or reducing differential cost and margin.
	(b) APL additional/special	As per latest costing sheet approved by State Government by adding applicable administration charges and transportation charges.
	(c) Rice procured from NCDEX	At average cost
	(d) Ragi & sugar procured from NCDEX	At cost
	(e) SC/ST Hostels, BCM Hostels	BPL rate fixed by Government of Karnataka
	(f) Economic cost rice/wheat	At cost
2	Sugar/ragi	Lower of cost or NRV
3	L.P.G. refills	At cost determined on FIFO basis.
4	Petrol/Diesel/ Auto gas/ Lubricants	At cost determined on FIFO basis.
5	Kerosene Oil	As per latest invoice & lower of cost or NRV
6	(a) Minimum Support Price Stock	At Minimum Support Price fixed by Government of India / Government of Karnataka



	(b) Hulled Rice (MSP Paddy)	Quantity of stock of paddy will be reconverted as hulled rice at conversion rate of 67% and valued accordingly.
7	Levy Rice	At Mill Point Levy price fixed by Government of India / Government of Karnataka
8	Non-Controlled items	At cost

IV. Stock- in -Transit is carried at purchase cost inclusive of input GST.

### 3.3 CASH FLOW STATEMENTS:

Cash Flow Statement has been prepared under Indirect Method as per IND AS 7.

### 3.4 DEPRECIATION ACCOUNTING:

- a) Depreciation has been charged on Fixed Assets on Straight-line Method at the rates and in the manner prescribed in Schedule II to the Companies Act, 2013. In respect of building on leasehold land, the assets are written off over the lease period.
- b) That portion of depreciation which relates to the Assets acquired out of Government/ Other grants/subsidies is being withdrawn from Capital Reserve.
- c) Depreciation on assets acquired/sold/discarded during the year is provided from/up to the month the asset is acquired/sold/discarded.
- d) Minimum depreciation is provided up to 95% of the acquisition cost/revalued amount as per Companies Act, 2013 and balance 5% of the value is retained in the books.

### 3.5 PROPERTY PLANT AND EQUIPMENT

- a) Fixed assets are stated at actual cost (unless otherwise stated). The assets received free of cost are not reckoned in the accounts but disclosed by way of note in the year of receipt.
- b) Fixed assets include cost of Lease hold land which is stated based on the letters of allotment / agreement to lease. The same is not amortized as the Corporation acquires the asset once the lease period is completed.

#### Capital Work -in- progress

- c) Pre-construction expenses and cost of assets not put to use as at the Balance Sheet date are disclosed under capital work- in- progress. Assets are capitalized when they are ready for use/put to use.



### 3.6 GOVERNMENT GRANTS:

Government/other grants/subsidies received for acquisition of fixed assets are accounted under current liabilities initially and thereafter transferred to Capital Reserve after fulfilling the obligations. Periodically Capital Reserve to the extent of depreciation claimed during the year on such assets is effected to changes in other equity.

### 3.7 INVESTMENTS:

Long-term investments are valued at cost. Provision, if any, is made to recognize a decline other than a temporary decline in the value of long-term investments. Current investments, if any, are valued at lower of cost or fair market value.

### 3.8 EMPLOYEE BENEFITS:

- (i) **Provident Fund:** Contributions payable to the Provident Fund in terms of Employees Provident Funds and Miscellaneous Provision Act, 1952 by the Corporation, which is a defined contribution scheme, are charged to Income and Expenditure Account.
- (ii) **Gratuity:** Gratuity is a defined benefit obligation for all eligible employees. The Corporation has taken group gratuity policy from Life Insurance Corporation of India. The Liability for future Gratuity Benefit is accounted based on actuarial valuation at the end of each financial year.
- (iii) **Leave Encashment:** Leave encashment which is a defined benefit for eligible employees is based on actuarial valuation at the financial year.
- (iv) **Super Annuation Benefits:** It is a Defined Contribution Plan. Employees of the Corporation are participants of superannuation scheme. The Corporation makes/ provides at pre-determined rate of contribution to the superannuation fund administered by Life Insurance Corporation of India and the same is charged to Income and Expenditure statement. The Corporation has no further obligation/s to the scheme beyond its contribution.
- (v) **Terminal Benefits:** Terminal Benefits (including termination under Voluntary Retirement Scheme) are expensed in the year of termination of employment.

### 3.9 BORROWING COST:

Borrowing costs that are directly attributable to the acquisition, construction or production of qualifying assets and are capitalized as part of the cost of the asset. In respect of funds which are borrowed generally and used for the purpose of obtaining



qualifying assets, the borrowing cost is determined by applying weighted average rate of the borrowing cost of the respective year. Other borrowing costs are recognised as expenditure in the year in which they are incurred.

### **3.10 SEGMENT REPORTING:**

- a) The Corporation has identified three business segments viz. PDS items, MSP items and Non-PDS items. Revenue and expenses have been identified to respective segments on the basis of operating activities of the Corporation. Non-allocable revenue and expenses to a segment but relate to the Corporation as a whole, has been disclosed as un-allocable revenue and expenses on a reasonable basis.
- b) There is neither reportable customer segment nor geographical segment as they do not cross threshold limit as defined in Indian Accounting Standard – 108. Further, it is not practical to identify assets and liabilities to any particular segment as the existing records relating to them do not aid the segment reporting of such assets and liabilities. Hence, there is no policy relating to them.
- c) It is not practicable to prepare segment cashflow statement on account of absence of accounting record to segregate the same.

### **3.11 LEASES:**

The amount incurred during the operating lease period are expensed in the year of Accrual. Receipts during the operating lease period are treated as revenue on accrual basis.

### **3.12 ACCOUNTING FOR TAXES ON INCOME:**

The Corporation has been treated as Public Charitable Institution and granted registration under Section 12AA of the Income Tax Act, 1961 but as the Corporation carries out certain Non-PDS activities, provision for income tax has been made on an estimated basis. However, no accounting treatment has been made for Deferred Tax in view of the fact that timing difference w.r.t Non-PDS activities are not significant.

### **3.13 CURRENT VERSUS NON-CURRENT CLASSIFICATION**

The Corporation presents assets and its liabilities in the balance sheet based on current/non-current classification as follows:

- a) An asset is treated as current when it is:
  - i. expected to be realized or intended to be sold or consumed in normal operating cycle;



- ii. Expected to be realized within twelve months after the reporting period, or
- iii. Cash or cash equivalent unless restricted from being exchanged or used to settle a liability for at least twelve months after the reporting period.

All other assets are classified as non-current.

b) A liability is treated as current when it is:

- i. Expected to be settled in normal operating cycle
- ii. It is due to be settled within twelve months after the reporting period.

All other liabilities are classified as non-current.

### **3.14 PROVISIONS, CONTINGENT LIABILITIES AND CONTINGENT ASSETS:**

a) Provision is recognized when

- i. The Corporation has a present obligation as a result of past event;
- ii. It is probable that an outflow of resources embodying economic benefits will be required to settle the obligation and
- iii. A reliable estimate can be made of the amount of the obligation.

b) Contingent liabilities are disclosed by way of Notes to accounts.

c) Contingent assets are neither recognized nor disclosed.

### **3.15 SALES/ PURCHASES:**

(a)

- (i) Purchases include direct expenditure like freight/ transportation charges, administration charges payable to Government (under certain schemes) and handling charges.
- (ii) Expenditure, other than cost of grain, incurred on procurement of paddy/rice & levy rice and coarse grains like ragi, white jowar (other than maize and bajra) up to Crop year 2012-13 are being raised as advances due from GOI. Cost of grain and incidental charges incurred on procurement of paddy/rice & levy rice and coarse like ragi and white jowar during the crop year 2013-14 is accounted under Advance from GOK as the same is recoverable as differential cost from GOK on allotment.



For the year from 2014-15 up to 2021-22, expenditure other than cost of grain incurred on procurement of paddy/rice & levy rice and coarse grains like ragi and white jowar are being raised as advances due from GOI and not recognized as expenses in financial statement.

- (iii) Purchase and Sales exclude Input VAT/GST and Output VAT/GST respectively.
- (iv) The Coarse grains like Ragi, White Jowar & Paddy /Rice procured under MSP Operation of GOI along with Levy Rice and intended to be utilized for Public Distribution System (PDS) within the State are accounted as Purchase and Sales of the Corporation.
- (v) Recoveries on account of shortages are disclosed under Other Operating Income.
- (vi) The purchase in respect of Akshara Dasoha (Mid Day Meals scheme) and National Nutrition Project is treated as Advance to the concerned Zilla Panchayath and Women & Children Welfare Department respectively.
- (vii) The difference payable to/receivable from the Government on account of revision of issue price of PDS items relating to stock held as on the effective date of revision is adjusted in purchase price in case of upward revision and in sales price in case of downward revision.

### 3.16 Financial Instruments

**Date of Recognition:** Financial assets and liabilities are recognized in the Company's balance sheet when the Company becomes a party to the contractual provisions of the instrument.

**Initial Recognition and Measurement:** All Financial assets are recognised initially measured at transaction value which equates fair value.

**Subsequent classification and Measurement:** Financial Assets are subsequently measured and classified into the following categories based on the business model and the contractual characteristics:

#### i) **Financial Assets carried at amortized cost**

A financial asset that meets the following two conditions is measured at amortized cost (net of any written down value for impairment) unless the asset is designated at FVTPL.

Business model test: The objective of the Company's business model is to hold the financial asset to collect the contractual cash flows (rather than to sell the instrument prior to its contractual maturity to realize its fair value changes).



Cash flow characteristics test: The contractual terms of the financial asset give rise on specified dates to cash flows that are solely payments of principal and interest on the principal amount outstanding.

**ii) Financial assets at Fair Value through Comprehensive Income**

Financial assets that are held within a business model whose objective is both to collect the contractual cash flows and to sell the assets are subsequently measured in Other Comprehensive Income ('OCI'). Movements in the carrying amount of such financial assets are recognised in Other Comprehensive Income ('OCI') except dividend income which is recognised in profit and loss. Amounts recognised in OCI are not subsequently transferred to profit and loss account.

The entity's investment in equity instruments are measured at fair value through Other Comprehensive Income the amounts so recognised will not be subsequently reclassified into profit and loss account.

**iii) Financial assets at Fair Value Through Profit and Loss (FVTPL)**

Financial assets, which do not meet the criteria for categorization as at amortized cost or as FVOCI, are measured at FVTPL. Subsequent changes in fair value are recognised in profit and loss account.

**Financial Liabilities**

Financial liabilities are measured at amortized cost. The carrying amounts are determined based on the EIR method. Interest expense is recognized in the profit and loss account. Any gain or loss on derecognition of a financial liability is also recognized in the profit and loss account.

**3.17 Credit Risk attributes**

The Company is a wholly owned by Government of Karnataka and was incorporated with the objective for distribution of foodgrains and providing food security to its citizens. The Government of Karnataka/ India earmarks funds from its respective budgets for sponsoring various schemes such as Public Distribution Systems, Minimum Support Price Operations, Midday Meal Scheme in order ensuring food security of its citizens. The amounts earmarked by the Government ensures availability of adequate financial resources to the Company for carrying out the Company's activities. From the above-mentioned modus operandi, it is evident that the activities carried out by the Corporation are basically implementation of Government sponsored schemes and hence the credit risk of the Company is negligible.





Liquidity risk is the risk that the Company will encounter difficulty in meeting the obligations associated with its financial liabilities that are settled by delivering cash or another financial asset. The Company's approach to managing liquidity is to ensure, as far as possible, that it will have sufficient liquidity to meet its liabilities when they are due, under both normal and stressed conditions, without incurring unacceptable losses or risking damage to the Company's reputation. As the Company is wholly owned by the Government of Karnataka, it is expected that adequate funds would be infused by the Government for meeting financial liabilities. Notwithstanding the same, the Company has adequate cash and cash equivalents to meet any liabilities

Market risk is the risk that changes in market prices, such as foreign exchange rates, interest rates and equity prices, which will affect the Company's income or the value of its holdings of financial instruments. Since the Company is not exposed to any changes in market prices, interest rates and equity prices it is not exposed to any market risk

The Company is not exposed to currency risk as there were no transactions involving foreign currency. The functional currency of the Company is primarily INR. Since the Company does not have any unhedged foreign currency exposure at the year end, it is not exposed to currency risk.

Interest rate risk is the risk that the fair value of future cash flows of a financial instrument will fluctuate because of changes in market interest rates. The Company does not have any borrowings and hence is not exposed to interest rate risk.

### **Earnings Per Share**

The Company reports basic and diluted earnings per equity share. Basic Earnings per Share is computed by dividing Net Profit after Tax by the Weighted Average Number of Equity shares outstanding during the year. For the purpose of calculating diluted earnings per share, the net profit or loss for the year attributable to equity share holders and the weighted average number of shares outstanding during the year are adjusted for the effects of all dilutive potential equity shares.

### **Prior period Errors**

The Corporation from the date of adoption of Ind AS on 01 April 2017 till 31 March 2021 had recognized non-current advances and non-current financial liabilities by applying Fair Value Through Other Comprehensive Income ("FVTOCI") method as prescribed by Ind AS 109 Financial Instruments.



During the statutory audit of FY 2020-21, it was mentioned by the independent auditor that the method adopted by the Corporation for initial and subsequent measurement of financial instruments is not in accordance with principles of Ind AS 109 for the following reasons:

- a) As per Ind AS 109, financial liabilities must only be recognized by adopting the amortization method except in a few specific cases wherein they can be recognized vby adopting FVTPL method. Given the same, recognition of financial liabilities through FVTOCI method is not in accordance with Ind AS-109
- b) As per Ind AS 109, financial assets other than trade receivables are to be recognized at fair value. In the instant case as financial assets of the Corporation would satisfy the definition of trade receivable and hence there is no requirement to make any fair value adjustments to financial assets.

Given the above, Corporation after considering the above facts has not made any fair value adjustments to its financial assets/ liabilities during the year and has even made retrospective restatement in the financial statements for the respective amounts in the financial statements



## NOTE

### 4 PROPERTY, PLANT AND EQUIPMENT

4.1 The Corporation has elected to measure property, plant and equipment as at the previous GAAP carrying amount i.e. on 31.03.2016 as it's deemed cost.

4.2 Details of Property, Plant and Equipment is enclosed as Annexure 1

4.3 Details of lease hold land held by the Corporation is enclosed as Annexure 2

4.4 Details of land given by the Corporation for lease is enclosed as Annexure 3

4.5 The Corporation is privy to 44 godowns granted by Government of Karnataka vide Government Order No. FCS.23 RPR 2010, for storage of food grains at various locations. The Corporation has obtained 38 godowns by way of transfer (Khata transfer is effected for 11 godowns). The Corporation is yet to account for it as per the requirements of Ind AS 20, Accounting for Government Grants and Disclosure of Government Assistance.

### 5 CAPITAL WORK-IN-PROGRESS

Rs. in lakhs

Particulars	31st Mar 2022	31st Mar 2021	1st April 2020
Investment in Construction of Building	77.35	57.65	57.65

### CWIP Aging Schedule

Rs in lakhs

CWIP	Amount in CIP for a period of				Total
	Less than 1 Year	1-2 Years	2-3 Years	More than 3 Years	
Projects in Progress	19.69	-	-	57.65	77.35
Projects temporarily suspended					

### 6. NON CURRENT INVESTMENTS

Rs. in lakhs

Particulars	31st Mar 2022	31st Mar 2021	1st April 2020
Investment in Equity Instruments (Fully Paidup)			
Un quoted			
1 Shares in Karnataka Co-Operative Apex Bank Ltd., (Shares of Re. 100 each)	0.00	0.00	0.00
<b>Total</b>	<b>0.00</b>	<b>0.00</b>	<b>0.00</b>



## 7. NON-CURRENT FINANCIAL ASSETS - OTHERS

Rs. in lakhs

Particulars	31st Mar 2022	31st Mar 2021	1st April 2020
- Capital Advances (a)	-		-
Advances other than Capital Advances			
- Security Deposits (b)	346.91	339.98	332.79
Less Provision for doubtful Deposits	-0.86	-0.86	-0.86
<b>Security Deposits - Net (b)</b>	<b>346.05</b>	<b>339.12</b>	<b>331.93</b>
- Other Advances (c)			
a. Cost recoverable from Government	1,41,937.57	1,14,336.35	99,971.81
Less Provision for doubtful advances	-10,976.67	-10,710.81	-10,506.73
<b>Net advance recoverable from Government</b>	<b>1,30,960.90</b>	<b>1,03,625.54</b>	<b>89,465.08</b>
b. Recoverable from Staff towards shortages	2,965.46	2,923.92	2,972.88
Less Provision for doubtful advances	-2,965.46	-2,923.92	-2,972.88
Net advance recoverable from Staff	-	-	-
Other Advances - Net (c)	1,30,960.90	1,03,625.54	89,465.08
<b>Total (a) + (b) + (c)</b>	<b>1,31,306.95</b>	<b>1,03,964.65</b>	<b>89,797.00</b>
- Bank Deposits with more than 12 months Maturity (d)	9.45	9.45	8.03
<b>Total (a) + (b) + (c)+ (d)</b>	<b>1,31,316.40</b>	<b>1,03,974.10</b>	<b>89,805.04</b>

7.1 Where amounts are not ascertained but deemed recoverable from staff, on account of shortages, are recognised on receipt basis as and when received.

7.2 Receivable towards MSP operations and supply of sugar through PDS has been treated as non-current. Full provision, for dues outstanding upto F.Y 2009-10, has been made as final costing sheets have been issued. Final costing sheets have not yet been prepared for operational years after 2009-10.

## 8. INVENTORIES

Rs. in lakhs

Particulars	31st Mar 2022	31st Mar 2021	1st April 2020
Stock in Trade	63,678.37	96,810.68	20,944.68
Stock in Transit	3.70	3.97	8.01
<b>Total</b>	<b>63,682.07</b>	<b>96,814.65</b>	<b>20,952.69</b>



## 9. TRADE RECEIVABLES

Rs. in lakhs

Particulars	31st Mar 2022	31st Mar 2021	1st April 2020
a. Trade Receivables considered good - Secured	-	-	-
b. Trade Receivables considered good - Unsecured;	24.82	26.74	722.36
c. Trade Receivables which have significant increase in Credit Risk	-	-	-
d. Trade Receivables - credit impaired	159.93	159.93	159.93
	184.75	186.67	882.29
<b>Less Allowance for doubtful debts</b>	<b>-166.31</b>	<b>-166.31</b>	<b>-166.31</b>
<b>Total</b>	<b>18.44</b>	<b>20.36</b>	<b>715.99</b>

### Trade Receivables ageing schedule 2021-22

Rs in lakhs

Particulars	Outstanding for following periods from due date of payment					Total
	Less than 6 months	6 months- 1 Year	1-2 Years	2-3 Years	More than 3 Years	
(i) Undisputed Trade Receivables -considered good	-	-	-	-	-	-
(ii) Undisputed Trade Receivables -considered doubtful	7.49	-	0.58	8.04	168.65	184.75
(iii) Disputed Trade Receivables considered good	-	-	-	-	-	-
(iv) Disputed Trade Receivables considered doubtful	-	-	-	-	-	-

### Trade Receivables ageing schedule 2020-21

Rs in lakhs

Particulars	Outstanding for following periods from due date of payment					Total
	Less than 6 months	6 months- 1 Year	1-2 Years	2-3 Years	More than 3 Years	
(i) Undisputed Trade Receivables -considered good	-	-	-	-	-	-
(ii) Undisputed Trade Receivables -considered doubtful	4.70	-	-	-	181.96	186.67
(iii) Disputed Trade Receivables considered good	-	-	-	-	-	-
(iv) Disputed Trade Receivables considered doubtful	-	-	-	-	-	-



## 10. CASH AND CASH EQUIVALENTS

Rs in lakhs

Particulars	31st Mar 2022	31st Mar 2021	1st April 2020
Balances with Banks			
- in Current Accounts	2,68,893.95	80,857.95	22,020.25
Less: Provision	-56.68	-56.68	-56.68
<b>Balance</b>	<b>2,68,837.27</b>	<b>80,801.27</b>	<b>21,963.57</b>
Deposit balances			
Deposits with maturity of more than twelve months	-	-	-
Deposits with maturity over three months to twelve months	82.52	78.78	74.14
Deposits with maturity of less than three months	-	-	-
<b>Total Balances with Banks</b>	<b>2,68,919.79</b>	<b>80,880.05</b>	<b>22,037.71</b>
Cash on hand	11.84	13.90	14.84
Others:			
Amount-in-Transit including Remittances	702.83	0.68	0.68
<b>Total</b>	<b>2,69,634.46</b>	<b>80,894.62</b>	<b>22,053.23</b>

10.1 An amount of Rs.82.52 lakh (PY. Rs. 78.78 lakh) included in other Bank balances are deposits held against the order of the Court and the same is not available for use of the Corporation.

10.2 Bank Balance in Current Accounts includes Rs. 207.21 lakh (PY. Rs. 688.69 lakh) which relates to MMABY Scheme.

## 11. OTHER FINANCIAL ASSETS

Rs in lakhs

Particulars	31st Mar 2022	31st Mar 2021	1st April 2020
Advances other than Capital Advances			
- Other Advances			
a. Cost recoverable from Governments	17,924.78	13,472.94	15,737.63
b. Interest recoverable from Government	-	16,904.16	15,678.20
c. Interest accrued on Bank Deposits	203.58	2.17	3.02
d. Advance recoverable from Staff	60.39	70.50	27.79
e. Rent receivables	84.54	77.89	46.67
f. Insurance claims receivable	-	-	-0.77
g. Advance paid to Marketing Federation	1,11,948.00	-	-
h. Interest Accrued on Flexi Deposit			
Less Provision for doubtful advances	-45.90	-45.90	-45.90
- Security Deposits	-	-	-
<b>Total</b>	<b>1,30,175.39</b>	<b>30,481.75</b>	<b>31,446.64</b>



The Corporation is under a rearbitration dispute against a supplier, for an amount of Rs. 237.96 lakh against supplies made during 2009-10. The stock has been auctioned as per the directions of the Court and the money received, amounting to Rs. 82.52 lakh (including accrued interest of Rs. 16.79 lakh) has been held on fixed deposits (refer note 10.1).

## 12. CURRENT TAX ASSET(NET)

Rs in lakhs

Particulars	31st Mar 2022	31st Mar 2021	1st April 2020
Current Tax	331.64	253.67	275.43
<b>Total</b>	<b>331.64</b>	<b>253.67</b>	<b>275.43</b>

## 13. OTHER CURRENT ASSETS

Rs in lakhs

Particulars	31st Mar 2022	31st Mar 2021	1st April 2020
Others:			
a. Prepaid Expenses	17.72	102.27	108.82
b. Advance payment to suppliers	15,771.77	8,676.64	4,049.51
<b>Total</b>	<b>15,789.49</b>	<b>8,778.91</b>	<b>4,158.33</b>

## 14. EQUITY SHARE CAPITAL

Rs in lakhs

Particulars	31st Mar 2022	31st Mar 2021	1st April 2020
Authorised Equity Share Capital 60,000 Equity Shares of Rs. 1000/- Each	600.00	600.00	600.00
ISSUED, SUBSCRIBED AND PAID UP CAPITAL:			
Opening Balance:			
32500 Equity Shares of Rs. 1000/- each fully paid up	325.00	325.00	325.00
Issued during the year	-	-	-
Closing Balance:			
32500 Equity Shares of Rs. 1000/- each fully paid up	325.00	325.00	325.00
<b>Total</b>	<b>325.00</b>	<b>325.00</b>	<b>325.00</b>

### The Details of Shareholders holding more than 5 % Shares:

Particulars	No. of Shares	No. of Shares	No. of Shares
STATE GOVERNMENT OF KARNATAKA	32,500	32,500	32,500
% Holding	100%	100%	100%



## OTHER EQUITY

Rs in lakhs

### 15. RESERVES AND SURPLUS

Particulars	31st Mar 2022	31st Mar 2021	1st April 2020
Grant received for purchase of computer and electronic equipment	4.50	5.59	6.67
Grant received for construction of godowns	5.64	6.31	6.98
Grant received for purchase of Diesel Generator	-	-	-
Capital Profit on sale of assets	0.61	0.61	0.61
General Reserve	231.27	231.27	231.27
Income & Expenditure Account	1,105.07	1,103.31	-3,052.34
Other items of other comprehensive income / (expense)	-1,596.76	-1,271.58	-1,452.91
Price Equalisation/Stabilisation Fund	-	-	-
Price Equalisation/Stabilisation Fund Utilised A/c	28,866.22	18,761.34	18,759.58
	<b>28,616.56</b>	<b>18,836.85</b>	<b>14,499.88</b>

#### Grant received for purchase of computer and electronic equipment

Rs in lakhs

Particulars	31st Mar 2022	31st Mar 2021	1st April 2020
Opening Balance	5.59	6.67	21.47
Grants received during the year	-	-	-
Transferred to Income and Expenditure Account	1.09	1.09	14.79
<b>Closing Balance</b>	<b>4.50</b>	<b>5.59</b>	<b>6.67</b>

#### Grant received for construction of godowns

Rs in lakhs

Particulars	31st Mar 2022	31st Mar 2021	1st April 2020
Opening Balance	6.31	6.98	7.65
Grants received during the year	-	-	-
Transferred to Income and Expenditure Account	0.67	0.67	0.67
<b>Closing Balance</b>	<b>5.64</b>	<b>6.31</b>	<b>6.98</b>

#### Grant received for purchase of Diesel Generator

Rs in lakhs

Particulars	31st Mar 2022	31st Mar 2021	1st April 2020
Opening Balance	-	-	0.37
Grants received during the year	-	-	-
Transferred to Income and Expenditure Account	-	-	0.37
<b>Closing Balance</b>	<b>-</b>	<b>-</b>	<b>-</b>





### Capital Profit on sale of assets

Rs in lakhs

Particulars	31st Mar 2022	31st Mar 2021	1st April 2020
Opening Balance	0.61	0.61	0.61
Additions during the year	-	-	-
Transferred to Income and Expenditure Account	-	-	-
<b>Closing Balance</b>	<b>0.61</b>	<b>0.61</b>	<b>0.61</b>

### General Reserve

Rs in lakhs

Particulars	31st Mar 2022	31st Mar 2021	1st April 2020
Opening Balance	231.27	231.27	231.27
Additions during the year	-	-	-
Transferred to Income and Expenditure Account	-	-	-
<b>Closing Balance</b>	<b>231.27</b>	<b>231.27</b>	<b>231.27</b>

### Income & Expenditure Account

Rs in lakhs

Particulars	31st Mar 2022	31st Mar 2021	1st April 2020
Opening Balance	-168.27	-4,505.25	-3,276.47
Excess of Income over Expenditure/(Excess of Expenditure over income) for the year	10,104.88	4,155.65	-1,083.40
Other items of other comprehensive income / (expense)	-325.18	181.32	-145.38
Transfer from Grant received for purchase of computer and electronic equipment	1.09	1.09	14.79
Transfer from Grant received for construction of godowns	0.67	0.67	0.67
Transfer from Grant received for purchase of Diesel Generator	-	-	0.37
Transfer to Price Equalisation/Stabilisation Fund	10,104.88	1.76	15.83
<b>Closing Balance</b>	<b>-491.69</b>	<b>-168.27</b>	<b>-4,505.25</b>

Opening balance includes items of other comprehensive expense amounting to Rs. 1271.58 lakh (01/04/2021) and Rs. 1452.9 lakh (01/04/2020).



## Price Equalisation/Stabilisation Fund

Rs in lakhs

Particulars	31st Mar 2022	31st Mar 2021	1st April 2020
Opening Balance	-	-	-
Transfer from Income & Expenditure Account	10,104.88	1.76	15.83
Transfer to Price Equalisation/Stabilisation Fund Utilised Account	10,104.88	1.76	15.83
<b>Closing Balance</b>	-	-	-

## Price Equalisation/Stabilisation Fund Utilised Account

Rs in lakhs

Particulars	31st Mar 2022	31st Mar 2021	1st April 2020
Opening Balance	18,761.34	18,759.58	18,743.75
Current Year Utilisation	10,104.88	1.76	15.83
<b>Closing Balance</b>	<b>28,866.22</b>	<b>18,761.34</b>	<b>18,759.58</b>

Excess of income over expenditure (net of prior period adjustments) of the Corporation from the year 1995-96 has been transferred to the Price Equalisation / Stabilisation Fund (P.E.S.F.) as contemplated in the amended article No.22 of Articles of Association and from there to Price Equalisation/ Stabilisation Fund Utilised Account on the lines indicated in the Government Order NO.FTD 232 FCS 92 dated 29.11.1996 issued by the Government of Karnataka and as per the decision of the P.E.S.F. Committee. As there was no surplus amount available after utilisation of funds as per the Government Order, the Corporation has not remitted any amount from the said fund to Government Account.

## NON CURRENT LIABILITIES

### 16. OTHER FINANCIAL LIABILITIES

Rs in lakhs

Particulars	31st Mar 2022	31st Mar 2021	1st April 2020
Advance/Loan-MSP-KSAMB	97,431.16	97,431.16	59,519.89
Less: Fair value changes	-	-	-
<b>Net Advance/Loan-MSP-KSAMB</b>	<b>97,431.16</b>	<b>97,431.16</b>	<b>59,519.89</b>
Rent Deposits received	5.40	5.40	5.40
<b>Total</b>	<b>97,437</b>	<b>97,437</b>	<b>59,525</b>

16.1 The loan / advance - MSP from KSAMB includes Rs.544 lakhs received against incentives given to farmers for FY 2012-13 and FY 2013-14. However, pending confirmation from KSAMB, the amount is not adjusted against claims receivable which is disclosed under Other Current Assets.



16.2 No adjustment in the account has been made for interest on funds received from KSAMB for the years 2001-02 to 2005-06 claimed, pending final decision /settlement. No adjustment in the account has been made for claim by KSAMB for an amount of Rs.231.54 lakhs towards interest portion (relating to crop year 2005-06) as the liability for payment of interest portion arises only after full and final settlement by GOI and on completion of reconciliation, as also on final decision regarding sharing of interest.

16.3 Revolving fund has been received from KSAMB for conducting MSP operations on behalf of the government, as Nodal Agency. The repayment depends on receivables from Government (note 7) and as such has been treated as due after 3 years. No provision towards interest on such loan has been made as there are no indication of receipt of interest from the Government. No concession can be determined at this stage, on any interest relief, on account of this uncertainty. Therefore, recognition of any government grant, on this account, does not arise at this stage. The company may be contingently liable to the extent of Rs. 231.54 lakh as the claim is already pending from KSAMB (refer note 16.2).

## 17. PROVISIONS

Rs in lakhs

Particulars	31st Mar 2022	31st Mar 2021	1st April 2020
Provisions			
- for Employee Benefit Obligations			
Towards Leave Encashment	1,260.90	1,439.06	2,196.00
Towards Gratuity	366.16	526.15	1,065.33
<b>Total</b>	<b>1,627.06</b>	<b>1,965.22</b>	<b>3,261.33</b>

17.1 Information as required under IND-AS 19 is furnished in Note No. 27.3.

## CURRENT LIABILITIES

### 18. BORROWINGS

Rs in lakhs

Particulars	31st Mar 2022	31st Mar 2021	1st April 2020
Loans repayable on demand from Banks - Secured	-	2,953.15	38,549.76
Loans repayable on demand from Others - Unsecured	-	-	-
<b>Total</b>	<b>-</b>	<b>2,953.15</b>	<b>38,549.76</b>



The Company has availed the following facilities from bank:

Amount in lakh

Particulars	LIMITS		
	2021-22	2020-21	2019-20
From Indian Bank against hypothecation of stocks in godowns, book debts and receivable from Government.	30,000.00	40,000.00	70,000.00

As against the above limits the following is the outstanding as at the end of the year

Particulars	Outstanding Amount		
	2021-22	2020-21	2019-20
From Indian Bank against hypothecation of stocks in godowns, book debts and receivable from Government. This loan is guaranteed by State Government of Karnataka	-	2,953.15	38,549.76

#### 19. TRADE PAYABLES

Amount in lakh

Particulars	31st Mar 2022	31st Mar 2021	1st April 2020
Sundry Creditors for Trade			
a. total outstanding dues of micro enterprises and small enterprises	-	-	-
b. total outstanding dues of creditors other than micro enterprises and small enterprises	1,22,469.62	1,54,672.94	39,534.08
<b>Total</b>	<b>1,22,469.62</b>	<b>1,54,672.94</b>	<b>39,534.08</b>

Sundry creditors include a debit balance of Rs. 179.90 lakh (PY 179.90 lakh) due to non-reconciliation of Bank Accounts in Shimoga District.



## 20. OTHER FINANCIAL LIABILITIES

Amount in lakh

Particulars	31st Mar 2022	31st Mar 2021	1st April 2020
a) Advance from Govt., of Karnataka for purchase of Rice from Haryana	100.00	100.00	100.00
b) Interest payable to Government	293.00	293.00	293.00
c) Towards salary Arrears	-	-	-
d) Security and Trade Deposits from customers and contractors	783.91	1,016.70	783.70
e) Interest accrued and due under centrally sponsored scheme	97.22	97.22	97.22
f) JDFS 3.5% Polished Rice	11.15	11.15	11.15
h) Statutory dues Payable	-52.62	-19.48	-29.74
i) Outstanding liability for Expenses	4,462.32	4,636.85	4,679.86
j) Advance received for MSP Operations	3,41,777.03	4.03	4.03
k) Legal metrology department	200.20	200.20	200.20
<b>Total</b>	<b>3,47,672.22</b>	<b>6,339.67</b>	<b>6,139.42</b>

20.1 Interest Accrued and Due under Central sponsored schemes Rs.97.22 lakh (Previous year Rs.97.22 lakh) represents interest (inclusive of penal interest) on loans sanctioned for purchase of mobile vans and for construction of godowns sanctioned by Government of India upto 30-9-2004 (date of full repayment) in respect of which the Corporation has sought waiver, which is under correspondence with Government.

20.2 The Corporation has received a sum of Rs. 214.64 lakh in the year 2004-05, which represents 50% of interest received from FCI relating to MSP operations, as per costing sheet (2000-01). The matter is subject to that AG's comments that the amount has to be passed on to KSAMB. In view of this and the fact that own funds have also been used towards such operations and pending decision regarding the balance claim, the amount so received is classified under Security and Trade Deposits.

20.3 The company has received Grants from the GOK amounting to Rs. 508.32 lakh towards computerization of wholesale point. The entire grant amount was spent, however, a portion of the grant amount of Rs. 200.20 lakh is awaiting instructions from competent authorities and therefore treated as other financial liabilities.



## 21. OTHER CURRENT LIABILITIES

Amount in lakh

Particulars	31st Mar 2022	31st Mar 2021	1st April 2020
Other Advances - received against purchase	12,638.82	38,707.17	7,802.55
Grants received - received against opening unit for Fortified MDM Rice	600.00	600.00	600.00
<b>Total</b>	<b>13,238.82</b>	<b>39,307.17</b>	<b>8,402.55</b>

21.1 The balance advance remaining outstanding towards Mid-day Meals Scheme as at the end of the year was Rs. 11,866.63 lakh (PY 36,460.4 lakh) and is included in Other Advances - received against purchase.

21.2 An amount of Rs. 600 lakh received as grants for construction of unit for fortified MDM rice has been treated as current liabilities, as conditions attached to such grant are yet to be complied.

## 22. PROVISIONS

Particulars	31st Mar 2022	31st Mar 2021	1st April 2020
i) Towards Leave Encashment	616.32	483.21	103.83
ii) Towards Gratuity	159.61	212.07	378.28
<b>Total</b>	<b>775.93</b>	<b>695.28</b>	<b>482.11</b>

## 23. REVENUE FROM OPERATIONS

Amount in lakh

The Company derives the following types of revenue

Particulars	31st Mar 2022	31st Mar 2021
Sale of Products		
- PDS Commodity	30,621.27	32,325.86
- MSP commodities	998.19	469.54
- Non PDS commodities	8,684.71	6,713.96
- Other PDS commodity	3,426.52	2,845.05
- Other Commodity	-	-
<b>Sub total (A)</b>	<b>43,730.69</b>	<b>42,354.41</b>
Other Operating Revenues		
- Differential Cost		
a. PDS Commodity	1,28,810.10	1,67,856.71
b. MSP commodities	1,10,001.97	4,328.45
- Commission/Incentives	61.16	59.64
- Administrative Charges	1,226.53	527.90
- Recovery towards Shortages	88.40	54.29
<b>Sub total (B)</b>	<b>2,40,188.17</b>	<b>1,72,826.99</b>
<b>Total (A+B)</b>	<b>2,83,918.85</b>	<b>2,15,181.40</b>



## 24. OTHER INCOME

Amount in lakh

Particulars	31st Mar 2022	31st Mar 2021
Forfeited EMD	-	-
Forfeited Gratuity	-	14.32
Forfeited Superannuation	-	-
Other Income	37.20	762.77
Insurance Claims	-	-
Interest Receipts	1,311.20	397.12
Rent Receipts	55.12	53.61
Installation/Service Charges	3.52	4.97
Penalty Receipts	6.67	20.21
Profit on Sale of Assets	0.24	1.50
<b>TOTAL</b>	<b>1,413.94</b>	<b>1,254.50</b>

## 25. PURCHASES OF STOCK-IN-TRADE

Particulars	31st Mar 2022	31st Mar 2021
Purchases - Traded Goods	2,34,037.98	2,79,229.73
<b>TOTAL</b>	<b>2,34,037.98</b>	<b>2,79,229.73</b>

## 26. CHANGES IN INVENTORIES OF STOCK-IN-TRADE

Amount in lakh

Particulars	31st Mar 2022	31st Mar 2021
Traded Goods - Opening Balance	96,810.68	20,944.68
Traded Goods - Closing Balance	63,678.37	96,810.68
<b>Total Changes in Inventories of Stock in Trade</b>	<b>33,132.31</b>	<b>-75,865.99</b>

## 27. EMPLOYEE BENEFIT EXPENSE

Particulars	31st Mar 2022	31st Mar 2021
Salary, Wages and Bonus	2,833.77	2,945.22
Contribution to Provident Fund	310.95	345.62
Contribution to Superannuation Fund	79.62	102.14
Gratuity	113.15	180.34
Leave Compensation	518.96	435.19
Staff Welfare Expenses	19.44	9.07
<b>TOTAL</b>	<b>3,875.87</b>	<b>4,017.60</b>



27.1 The Corporation has a policy of making available the following significant benefits to its employees:-

- a Contribution under State Plans (defined contribution plans) such as provident fund and pension in terms of Employees' Provident Funds and Miscellaneous Provisions Act, 1952 and medical insurance in terms of Employees State Insurance Act, 1948.
- b Compensated absence such as eligibility for earned leave, which is allowed to be accumulated and/or encashed as per Corporations' rule. The Corporation has not funded the obligation under this long term benefit.
- c Gratuity on superannuation of employment - The Corporation has taken Master Policy from Life Insurance Corporation of India (LIC) to fund this defined benefit plan. The premium paid under the said policy includes premium for life cover which is treated as staff welfare expenses.
- d Superannuation benefit- The Corporation has taken policy with an insurance company to fund this post employment benefit plan in respect of employees not eligible for bonus. The premium paid is a defined contribution as fixed by the Board of Directors of the Corporation from time to time.

27.2 Contribution towards superannuation fund of the employees, maintained by LIC, in respect of deputed employees are not recoverable from organization to which they are deputed. Hence, contributions made by the company on their behalf have been charged as periodic expense in the Income & Expenditure Account.





## 27.3 OTHER DISCLOSURES AS PER IND AS 19

Amount in lakh

Particulars		As on 31.03.2022		As on 31.03.2021	
		Gratuity (Funded)	Leave encashment (unfunded)	Gratuity (Funded)	Leave encashment (unfunded)
<b>Changes in present value of obligation:</b>					
(i)	Present value of obligation as on 01.04.2021	3,418.36	1,922.27	4,179.98	2,300.37
(ii)	Current service cost	104.82	37.92	107.28	36.08
(iii)	Interest Cost	204.11	113.76	249.58	136.12
(iv)	Actuarial losses/(Gains)	357.54	277.03	-153.56	17.34
(v)	Prior Service Costs	-	-	-	-
(vi)	Benefits paid/availed	-788.90	-473.76	-964.92	-567.63
(vii)	Present value of obligation as on 31.03.2022	3,295.93	1,877.22	3,418.36	1,922.27
<b>Changes in fair value of plan assets:</b>					
(i)	Fair value of plan assets as on 01.04.2021	2,680.13	-	2,736.37	-
(ii)	Expected return on plan assets (interest credited)	176.91	-	175.93	-
(iii)	Contribution by Corporation	670.38	473.76	704.99	567.63
(iv)	Benefits paid (disbursement by LIC)	-788.90	-473.76	-964.92	-567.63
(v)	Actuarial Gain/(loss)	32.36	-	27.76	-
(vi)	Fair value of plan assets as on 31.03.2022	2,770.89	-	2,680.13	-
	(**) Held in insured management fund of LIC				
<b>Liabilities recognized in Balance Sheet:</b>					
(i)	Present value of obligation as on 31.03.2021	3,295.93	1,877.22	3,418.36	1,922.27
(ii)	Fair value of plan asset	2,770.89	-	2,680.13	-
(iii)	Present value of unfunded obligation	525.04	1,877.22	738.23	1,922.27
(iv)	Amount in the Balance Sheet – Liability	525.04	1,877.22	738.23	1,922.27
<b>Total expenses recognized in Income and Expenditure A/c:</b>					
(i)	Current service cost	104.82	37.92	107.28	36.08
(ii)	Interest cost	204.84	113.76	73.65	136.12
(iii)	Expected return on plan asset	-209.27	-	-27.76	-
(iv)	Actuarial losses /(gain)	357.54	277.03	-153.56	17.34
(v)	Past Service Cost	-	-	-	-
(vi)	Total expense recognized in Income and Expenditure A/c	457.93	428.71	-0.39	189.53
	(*) Included in Salaries and Wages				
	Shown as Earned leave encashment (provision)				



<b>Total expenses recognised in Other Comprehensive Income</b>					
(i)	Actuarial (Gain)/Loss due to financial assumption changes in DBO	-20.66	-	-19.77	-
(ii)	Actuarial (Gain)/Loss due to experience on DBO	378.20	-	-133.79	-
(iii)	Return on plan assets (greater)/less than discount rate	-32.36	-	-27.76	-
(iv)	Total Actuarial (gain)/loss included in OCI	325.18	-	-181.32	-
<b>The principal actuarial assumption as on 31.3.2022</b>					
(i)	Discount rate	7.03%	7.03%	6.75%	6.75%
(ii)	Expected return on assets	6.51%	0.00%	6.51%	0.00%
(iii)	Salary escalation (*)	7.00%	7.00%	7.00%	7.00%
	(*) Estimate for future salary increases takes into account inflation, seniority, promotion and other relevant factors.				
(iv)	Retirement age	60	60	60	60
(v)	Valuation method	Projected Unit Credit Method			

Benefits obligations are estimated using the Projected Unit Credit method. Under this method each participant's benefits under the plan are attributed to years of service, taking into consideration future salary increase and the plan's benefit allocation formula.

If an employee's service in later years will lead to a materially higher level of benefit than in earlier years, these benefits are attributed on a straight-line basis. A description of the calculation follows:

An individual's estimated attributed benefits for valuation purposes related to a particular separation date (e.g. expected date of retirement, leaving service or death) is the benefit described under the plan based on credited service as at the measurement date, but determined using the projected salary that would be used in the calculation estimate of the benefit on the expected separation date.

The benefit attributed to an individual's service during a plan year is the excess of the attributed benefit for valuation purposes at the end of the plan year over the attributed benefit for valuation purposes at the beginning of the plan year. Both attributed benefits are estimated from the same projections to the various anticipated separation dates.



An individual's estimated benefit obligation is the present value of the attributed benefit for valuation purposes at the beginning of the year, and the service cost is the present value of the benefit attributed to the year of service in the plan year. If multiple decrements are used, the benefit obligation and the service cost for an individual are the sum of the component benefit obligations and service costs associated with the various anticipated separation dates. Such benefit obligations and service costs reflect the estimated attributed benefits and the probability of the individual separating on those dates.

In all cases, the benefit obligation is the total present value of the individual's attributed benefits for valuation purposes at the measurement date, and the service cost is the total present value of the individual's benefits attributable to service during the year. If multiple decrements are used, the present values take into account the probability of the individual leaving employment at the various anticipated separation dates.

<b>Maturity profile of defined benefit obligation:</b>	<b>31.03.2022</b>	<b>31.03.2021</b>
Projected Benefit Obligation	3,296	3,418
Accumulated Benefits Obligation	2,833	2,889
	<b>Discounted values / PV</b>	
Within 1 Year	1,019	
1-2 Year	61	
2-3 Year	624	
3-4 Year	377	
4-5 Year	258	
Next 5 year pay-outs (6-10 years)	327	
Pay-outs above 10 years	78	
	2,745	
Vested benefit Obligation as on 31-03-2022	3,268.63	



## Sensitivity Analysis for the period ending 31st March 2022

The DBO would have been affected by 100 basis points changes in the actuarial assumptions namely discount rates, salary growth, Attrition & Mortality is shown below

	% in crease in DBO	Liability	Increase in DBO
DISCOUNT RATE +100 basis points	-0	3,222.18	-74
DISCOUNT RATE -100 basis points	0	3,375.91	80
SALARY GROWTH +100 basis points	0	3,374.38	78
SALARY GROWTH -100 basis points	-0	3,220.97	-75
ATTRITION RATE +100 basis points	-0	3,290.83	-5
ATTRITION RATE-100 basis points	0	3,301.33	5
MORTALITY RATE 10% UP	-0	3,295.53	-0

The DBO have computed by using P.U.C method. If an employee's service in later years will lead to a materially higher level of benefit than in earlier years, these benefits are attributed on a straight-line basis. The limitations are that in assessing the change other parameters are kept constant. As some of the assumptions may be correlated, it is unlikely that changes in assumptions will occur in isolation of one another.

There is no change from the previous period in the methods and assumptions used in the preparation of above analysis, except that the base rates have changed.

## 28. FINANCE COSTS

Amount in lakh

Particulars	31st Mar 2022	31st Mar 2021
Interest	1,174.05	1,801.50
Other Borrowing Costs		
- Bank Charges	3.84	4.24
- Guarantee Commission	4.10	143.24
<b>TOTAL</b>	<b>1,181.99</b>	<b>1,948.98</b>



## 29. OTHER EXPENSES

Amount in lakh

Particulars	31st Mar 2022	31st Mar 2021
Advertisement Charges	2.70	33.27
Communication Expenses	19.66	24.23
Conveyance Charges	7.40	6.05
Data Entry Operating Charges	402.16	364.03
Electricity and Water Charges	27.15	28.69
General Charges	30.20	34.30
Insurance	69.64	46.50
Lab Analysis Charges	0.22	0.06
Legal and Professional Charges	89.61	138.43
Membership and Periodicals	0.49	0.98
Miscellaneous Expenses	61.90	34.56
Office/Godown Expenses	29.71	38.57
Packing Charges	1.67	0.31
Payment to Statutory Auditors	6.33	6.33
Printing and Stationery	27.07	37.72
Provision for doubtful recovery of advances	307.40	207.01
Rates & Taxes	127.41	155.83
Remuneration to Chairman/Vice Chairman	27.60	14.49
Rent	1,397.02	1,405.58
Repairs	19.78	8.43
Sitting Fees to Directors	0.92	0.58
Travelling Expenses	28.25	31.72
Vehicle Maintenance	86.12	93.73
Watch and Ward	85.42	82.76
<b>TOTAL</b>	<b>2,855.83</b>	<b>2,794.16</b>



### 30. ITEMS THAT WILL NOT BE RECLASSIFIED TO INCOME AND EXPENDITURE ACCOUNT

Amount in lakh

Particulars	31st Mar 2022	31st Mar 2021
Remeasurements of post employment benefit obligations	-325.18	181.32
<b>TOTAL</b>	<b>-325.18</b>	<b>181.32</b>

### 31 Related Party Disclosures - IND AS 24

(1) The company is a Government Related Entity as defined in Ind AS 24 - Related Party Disclosures. The company has availed exemption from disclosures as provided in Para 25 of the Standard. The information as required by Para 26 of the Standard is as under:

Sl No	Particulars	Figures at the end of current reporting period	Figures at the end of previous reporting period
	Name of the Government	Government of Karnataka	
	Nature of Relationship with the entity	100% Shareholder of the company	

Nature and Amount of each individually significant transaction

#### Other Related Parties With Whom The Company Had Transactions:

##### (i) Key Management Personnel:

Name	Designation
Shri Kapil Mohan, IAS	Additional Chief Secretary to Government of Karnataka
Shri B.H Anil Kumar	Additional Chief Secretary to Government of Karnataka
Dr Shamla Iqbal, IAS	Commissioner, Food Civil Supplies & Consumer Affairs Department
Shri K Nitish, IAS	Director, Deputy Secretary, Finance Department

##### (ii) Directors

Name	Designation
Shri A S Patil	Chairman
Shri Kiran Kodgi	Vice Chairman
Shri Shivanand Bheemappa Kapashi, IAS	Managing Director
Shri Basavaraj R Sommanavar, KAS	General Manager and Director
Shri Sharanabasava F Angadi	Director
Shri Rajaram Gopal Bhat	Director
Shri Jayaprakash Shetty	Director
Shri Murali K M	Director
Shri Hanumathappa Jayaram	Director
Shri Gangahanumayya	Director
Shri C D Ramchandragouda	Director
K T Vijayakrishna	Company Secretary



**Disclosure of the Transactions between the Company and Related Parties and the Status of outstanding balances of loans and investments are as follows:**

Amount in lacs

Sl No	Particulars	Figures at the end of current reporting period	Figures at the end of previous reporting period
<b>1</b>	<b>Remuneration to Chairmen</b>		
	<b>Shri A S Patil</b>		
	i) Salaries and Allowances	4.90	2.84
	ii) Reimbursement of Medical Expenses & Others	21.00	10.73
<b>2</b>	<b>Remuneration to Managing Director</b>		
	<b>Shri Shivananda Bheemappa Kapashi</b>		
	i) Salaries and Allowances	10.63	-
	ii) Reimbursement of Medical Expenses	0.37	-
<b>3</b>	<b>Remuneration to General Manager</b>		
	<b>Shri Basavaraj R Somannavar</b>		
	i) Salaries and Allowances	13.34	13.27
	ii) Reimbursement of Medical Expenses	-	-
	iii) Leave salary & pension Contribution	-	-
	iv) Others	-	-
<b>4</b>	<b>Sitting Fees to the Directors</b>		
	Sitting fee to directors paid during the year.	0.92	0.58
<b>5</b>	<b>Remuneration and Professional Charges paid to Company Secretary</b>	3.05	1.92

**32 CONTINGENT LIABILITIES & COMMITMENTS TO THE EXTENT NOT PROVIDED FOR**

**32.1 CONTINGENT LIABILITIES**

Amount in lakhs

Particulars	As at 31.03.2022	As at 31.03.2021
(a) In respect of storage charges for Khariff Marketing Season 2000-01 to 2003-04 Claimed by State Warehousing Corporation but not accepted by the Company	186.53	186.53
(b) Others:- Also Claims against the Corporation not acknowledged as debt to the extent ascertainable -Ref Note 33	20.95	20.95
(c) Interest liability to KSAMB (Refer Note 16.3)	231.54	231.54
(d) Unutilised Grant (Refer 20.3 and Note 21.2)	800.2	800.2



### 32.2 Income Tax – Status of assessments

(i) The Assessing Officer has passed Rectification Order u/s 154 for the A.Y. 2008-09 resulting in a demand of Rs. 106.78 lakh. The Corporation has filed an appeal before CIT(A) against the Order.

32.3 Provident Fund Authorities have raised a demand of Rs. 2674.44 lakhs towards Provident Fund dues in respect of loading & unloading workers for the period 2004-05 to 2015-16 and have recovered an amount of Rs. 203.12 lakhs (included in Note No.7). The Corporation has preferred an appeal before the Employee Provident Fund Appellate Tribunal, which has stayed the operation of the order. The same has not been provided for in the accounts, as the Corporation is hopeful of getting favourable order.

### 33 Provision, Contingent liabilities and Contingent assets Amount in lakh

(a)

Movement of Provisions	Leave Encashment	Gratuity
Balance as on 1-4-2021	1,922	738
Add: Amount provided	429	458
<b>Total</b>	<b>2,351</b>	<b>1,196</b>
Less: Amount contributed /Incurred /charged/amount reversed	474	670
Balance as on 31-3-2022	1,877	526

(b) Contingent Liabilities referred to in Note 32 and 11 are dependent upon outcome of court/arbitration/ out of court settlement, development, disposal of appeals/ reference application and settlement in terms of contractual obligation respectively. No reimbursement is expected in such cases except relating to claims of State Warehousing Corporation, which is reimbursable by Government of India.

(c) The Corporation is in possession of the leased property from Chithradurga Urban Development Authority which has been sub leased to HPC limited in spite of there being no sub lease clause in the original lease agreement. The company may be contingently liable in case HPCL suffers any loss or damage on account of an act to sub-lease without authority. It is not possible to determine the amount for which the company would be contingently liable.

(d) The Corporation has obtained Land bearing No. 16/I, Millars Tank Bed area on lease from BBMP and constructed Administrative Building on the afforesaid piece of land. A portion of the Building has been given on Rent to Karnataka Alemari & Are Alemari Development Corporation by the company. Inspite of there being no sublease clause





in the original lease Agreement. The Company may be contingently liable in case of any loss or damage on account of act to sub-lease without authority. It is not possible to determine the amount for which the company would be contingently liable.

### **34 ADDITIONAL INFORMATION**

- 34.1 According to the information available with the Corporation, there are no dues as on 31-3-2022 to suppliers who are registered as micro, small or medium enterprise under the Micro, Small and Medium Enterprises Development Act, 2006. However the process for Identification of suppliers who are registered as per this act will be taken in the ensuing year.
- 34.2 Sundry Creditors for trade , Advance from Government, Security and Trade Deposits, Outstanding liabilities, Sundry Debtors and Advances and deposits (which are stated net of debit/credit balances) are as per books and are subject to confirmation.
- 34.3 The Corporation has been set up in terms of the order of the Government of Karnataka to act as its agent and as per Clause 22 of Articles of Association of the Corporation, all its income belong to Price Equalisation/Stabilisation Fund (PESF), Department of Food & Civil Supplies. The Management is therefore of the view that all its activities are for public charitable purposes- advancement of object of general public utility and no part of income is eligible to income tax as relating to trading / commercial business activity in terms of amendment made by Finance Act 2008 to Sec 2(15) of IT Act relating to definition of the term 'Charitable purpose'. Further as per the opinion of the tax experts, the activities of the Corporation cannot be termed to be an activity falling under Advancement of object of general public utility and that the main object of the Corporation could be termed as Relief of the poor and accordingly the amendment made to Section 13(8) is not applicable to the Corporation. However, the Corporation has been making a provision towards income tax in respect of estimated income from non PDS activity (viz., LPG & Petroleum products excluding Kerosene) as a measure of abundant precaution.

### **35 Leases**

LEASE RENT INCOME:

Future minimum lease payments/rent receivable under non cancellable operating lease is as under



	2021-22	2020-21
(i) not later than one year	35.63	29.96
(ii) later than one year and not later than five years	190.81	184.40
(iii) later than five years	333.86	374.21
<b>LEASE RENT EXPENDITURE:</b>		
Future lease rent payable under non cancellable lease	2021-22	2020-21
(i) not later than one year	1.44	1.32
(ii) later than one year and not later than five years	2.88	4.32
(iii) later than five years	-	-

### 36 Corporate Social Responsibility:-

The Corporation has claimed the exemption in this regard from GOI as the Corporation is treated as Public Charitable Trust under Income Tax Act 1961. The Corporation has received communication from GOI dated 16.07.2018 that “ presently there is no exemption for State Government Undertaking including the subject Corporation”. The Board has accordingly constituted CSR Committee on 26.09.2018. The Company has not provided for expenses towards CSR.

- 37 The Operating Cycle for the purpose of classification of assets and liabilities as current and non current has been considered as 12 months.
- 38 Break up of Opening Stock, purchases, sales and Closing Stock under broad heads is furnished in Annexure-IV
- 39 This Financial Statements are authorized by Board of Directors on 28th November 2022 in Board Meeting for issue to Shareholders and other interested Stakeholders. After issue of this financial statements, Members have the power to amend the financial statements if there is a need to do so.

Refer our report of even date

**For and on behalf of the Board of Directors**

**For S S B & Associates**  
Chartered Accountants  
FIRM REG. NO.: 010372S

**Sd/-**  
**K. Balaji**  
Partner  
Membership No. 207783

**Sd/-**  
**K.M. Muralidhara**  
Director  
DIN: 09465403

**Sd/-**  
**Basavaraj R. Somannanavar**  
Director  
DIN: 09159029

Place: Bengaluru  
Date : 12.12.2022

Place: Bengaluru  
Date : 28.11.2022



#### NOTE 40 : DISCLOSURES UNDER IND AS 108

Year ended March 31, 2022

Year ended March 31, 2021

Particulars	PDS	MSP	NON PDS	TOTAL
Revenues	1,64,146	1,11,000	8,685	2,83,830
	2,03,615	4,798	6,714	2,15,127
Identifiable Operating Expenses	1,43,972	1,15,020	8,179	2,67,170
	1,60,813	36,357	6,194	2,03,364
Segment Operating Incomes	20,174	-4,020	506	16,660
	42,802	-31,559	520	11,763
Unallocable Income				191
Unallocable Expenses				6,808
Operating Income				10,044
Interest				1,182
Interest Income				1,311
Income before Tax				10,173
Tax Expense				68
Net Income				10,105

#### Note 41. Fair Value Measurements of Financial Instruments

a) The following table shows the valuation techniques used in the measurement of financial instruments :

SI No	Financial Asset/ Liability	Category	Figures at the end of current reporting period	Figures at the end of previous reporting period	Fair Value Hierarchy	Valuation Technique and key input	Significant Un-observable input
1	<b>Financial Assets</b> Unquoted Equity Investments (other than Subsidiaries/ Associates/ Joint Ventures)	Financial Instruments designated at FVOCI	0	0	Level 3	In case of Unquoted Equity Shares, book value of shares is calculated on the basis of audited annual accounts of respective entities. However in cases where the audited annual accounts is not available the investment is valued at cost.	

The fair value of financial instruments has been classified into 3 categories depending on the inputs used in the valuation technique.



The categories used are as follows:

Level 1: Quoted prices for identical instruments in an active market

Level 2 : Directly or indirectly observable market inputs, other than level 1 inputs

Level 3 : Inputs which are not based on observable market data

The fair value of the financial liabilities included in level 3 categories have been determined in accordance with generally accepted pricing models based on a discounted cash flow analysis. The significant input being discount rate is calculated as follows:

1. In case of Rent Deposits : Marginal cost lending rate(MCLR) of State Bank Of India.

### Fair Value Measurements

Amount in lakhs

a) The carrying value and fair value of financial instruments by category are as follows:

Particulars	31 March 2022		31 March 2021	
	Carrying Amounts	Fair Values	Carrying values	Fair values
Financial assets measured at fair value:	-	-	-	-
(a) Investments				
Unquoted and Entities delisted from stock exchange				
Karnataka Co-operative Apex Bank Limited	0.00	0.00	0.00	0.00
Total Equity Instruments	0.00	0.00	0.00	0.00
Financial Assets not measured at Fair Value				
(a) Cash and cash equivalents	2,69,634.46	2,69,634.46	80,894.62	80,894.62
(b) Bank Balance other than (a) above	-	-	-	-
(c) Receivables				
(i) Trade Receivables	18.44	18.44	20.36	20.36
(ii) Other Receivables		-		-
(d) Amounts receivable from State/ Central Government	2,61,491.79	2,61,491.79	1,34,455.85	1,34,455.85
	5,31,144.69	5,31,144.69	2,15,370.83	2,15,370.83
Total Financial Assets	5,31,144.69	5,31,144.69	2,15,370.83	2,15,370.83
Financial liabilities not measured at fair value:				
(a) Amount due to KSAMB	97,436.56	97,436.56	97,436.56	97,436.56
	97,436.56	97,436.56	97,436.56	97,436.56
<b>Total Financial Liabilities</b>	<b>97,436.56</b>	<b>97,436.56</b>	<b>97,436.56</b>	<b>97,436.56</b>



## 42 Ratio Analysis

Particulars	Base	As at 31 March 2022	As at 31 March 2021	% of Variance	Reason for Variance
(a) Current Ratio	Current Assets/Current Liabilities	0.99	1.06	-6.98%	
(b) Debt-Equity Ratio	Total Debt / Shareholders Equity	-	0.15	-100.00%	The improvement in debt equity ratio is due to Repayment of Short Term Borrowings.
(c) Debt Service Coverage Ratio	Earnings available for debt service/ Debt service	2.76	0.17	1558.21%	The improvement in debt service coverage ratio is due to high base effect of borrowings. The average borrowings of previous year was significantly higher than the average borrowings of the current year due to which DSCR of previous year is low
(d) Return on Equity Ratio	(Net Profit After taxes - Preference Dividend)/ Average Share holder's equity	0.42	0.24	71.80%	The improvement in return on equity ratio is due to increased profitability which in turn is due to higher turnover and better capacity utilisation.
(e) Inventory Turnover Ratio	COGS/ Average inventory	3.33	3.45	-3.60%	
(f) Trade Receivables Turnover Ratio	Net Credit sales/ Average Trade Receivables	1.43	1.68	14.55%	The improvement in trade receivables turnover ratio is due to , realisation of dues and efficient management of trade receivables.
(g) Trade Payables Turnover Ratio	Net Credit purchase/ Average Trade Payables	-	-	0.00%	The Company makes advance payment (except for non-controlled commodities and a few MDM items) for majority of purchases and hence Trade Payable Ratio is not applicable
(h) Net capital Turnover Ratio	Net Sales / Average Working Capital	66.62	-1,157.00	105.76%	The improvement in net capital turnover ratio is due to repayment of short term borrowings during the year
(i) Net Profit Ratio	Net Profit/ Net Sales	0.04	0.02	84.29%	The improvement in net profit ratio is primarily due to better capacity utilisation.
(j) Return on capital employed	Earnings before interest and tax / Capital Employed	0.39	0.28	39.55%	The uptick in return on capital employed is essentially due to higher earnings resulting from higher turnover.
(k) Return on Investment	Earnings before interest and tax / Total Equity				Not applicable



Particulars	Base	As at 31 March 2021	As at 31 March 2020	% of Variance	Reason for Variance
(a) Current Ratio	Current Assets/Current Liabilities	1.06	0.85	24.61%	
(b) Debt-Equity Ratio	Total Debt / Shareholders Equity	0.15	2.60	-94.07%	The improvement in debt equity ratio is due to Repayment of Short Term Borrowings.
(c) Debt Service Coverage Ratio	Earnings available for debt service/ Debt service	0.17	0.06	173.63%	The improvement in debt service coverage ration is due to high base effect of borrowings. The average borrowings of previous year was significantly higher than the average borrowings of the current year due to which DSCR of previous year is low.
(d) Return on Equity Ratio	(Net Profit After taxes - Preference Dividend)/ Average Share holder's equity	0.24	-0.05	607.85%	The improvement in return on equity ratio is due to increased profitability which in turn is due to higher turnover and better capacity utilisation.
(e) Inventory Turnover Ratio	COGS/ Average inventory	3.45	17.02	-79.71%	The deterioration in inventory turnover ratio is due to increased MSP activity during the year
(f) Trade Receivables Turnover Ratio	Net Credit sales/ Average Trade Receivables	1.68	2.54	-33.95%	
(g) Trade Payables Turnover Ratio	Net Credit purchase/ Average Trade Payables	-	-	0.00%	
(h) Net capital Turnover Ratio	Net Sales / Average Working Capital	-1,157.00	-14.12	8092.92%	The improvement in working capital is due to repayment of short-term borrowings
(i) Net Profit Ratio	Net Profit/ Net Sales	0.02	-0.00	-652.38%	The improvement in net profit ratio is primarily due to better capacity utilisation.
(j) Return on capital employed	Earnings before interest and tax / Capital Employed	0.28	0.03	950.73%	The uptick in return on capital employed is essentially due to higher earnings resulting from higher turnover.
(k) Return on Investment	Earnings before interest and tax / Total Equity				Not applicable



## Annexure-I

### Property, Plant and Equipment and Intangible Assets

Rs in lacs

Sl. No.	Nature of Asset	Gross Block				Depreciation Block				Net Block		
		As at 01.04.2021	Additions	Change due to Revaluation	Deletions 31.03.2022	As at 31.03.2022	Upto 01.04.2021	For the Period	Deletions	Upto 31.03.2022	As at 31.03.2022	As at 31.03.2021
	<b>Property, Plant and Equipment</b>											
1	Land	222.35	-	-	-	222.35	-	-	-	-	222.35	222.35
	Previous Year	222.35	-	-	-	222.35	-	-	-	-	222.35	222.35
2	Leasehold Land	181.03	-	-	-	181.03	-	-	-	-	181.03	181.03
	Previous Year	181.03	-	-	-	181.03	-	-	-	-	181.03	181.03
3	Leasehold Building	223.59	-	-	-	223.59	182.18	10.07	-	192.25	31.34	41.40
	Previous Year	223.59	-	-	-	223.59	172.12	10.07	-	182.18	41.40	51.47
4	Building	1,097.27	-	-	-	1,097.27	375.58	35.51	-	411.09	686.18	721.69
	Previous Year	1,047.42	49.85	-	-	1,097.27	341.40	34.18	-	375.58	721.69	706.02
5	Motor Car	346.45	3.01	-	-	349.46	271.04	14.20	-	285.24	64.22	75.41
	Previous Year	323.48	22.97	-	-	346.45	258.62	12.41	-	271.04	75.41	64.86
6	Furniture & Equipments	168.03	0.50	-	-	168.53	148.42	2.51	-	150.93	17.60	19.61
	Previous Year	163.96	4.07	-	-	168.03	144.99	3.43	-	148.42	19.61	18.96
7	Computers	509.87	6.78	-	-	516.65	467.26	9.12	-	476.38	40.27	42.61
	Previous Year	494.88	14.99	-	-	509.87	454.83	12.43	-	467.26	42.61	40.05
8	Plant & Machinery	170.66	12.50	-	-	183.16	145.00	3.61	-	148.61	34.55	25.66
	Previous Year	168.79	1.87	-	-	170.66	142.08	2.92	-	145.00	25.66	26.72
9	Office Equipments	20.10	1.56	-	-	21.66	14.19	0.81	-	15.00	6.66	5.91
	Previous Year	18.92	1.18	-	-	20.10	13.40	0.79	-	14.19	5.91	5.52
	<b>Total</b>	<b>2,939.34</b>	<b>24.35</b>	-	-	<b>2,963.69</b>	<b>1,603.67</b>	<b>75.83</b>	-	<b>1,679.50</b>	<b>1,284.19</b>	<b>1,335.67</b>
	Previous Year	2,844.42	94.92	-	-	2,939.34	1,527.45	76.23	-	1,603.68	1,335.67	1,316.98



## Annexure 2

### Details of Lease hold Land

Name of the Place	Date of lease deed	Site Measurement in Square Feet	Cost in lakh	Lease Period	Remarks
Shimoga, Shimoga District	09-11-2004	18,000.00	3.60	11 years	Godown constructed
Bhadravathi, Shimoga District	24-04-2008	6,300.00	3.43	11 years	Godown constructed
Shikaripura, Shimoga District	1995-96	4,000.00	0.32	11 years	Godown constructed
Sagar, Shimoga District	23-04-2007	6,000.00	3.96	10 years	Godown constructed
Hosanagara, Shimoga District	23-04-2007	10,400.00	3.47	10 years	Godown constructed
Soraba, Shimoga District	26-03-2009	7,605.00	2.51	10 years	Godown constructed
Honnali, Davanagere district	2004-05	10,000.00	0.50	10 years	Lease period is over. Godown is constructed. Further action has to be taken to get the sale deed.
Bangarpet, Kolar district	26-10-2007	36,907.50	3.53	10 years	Lease period is over. No further action has been taken for renewal
Navanagara, Bagalkote district	10-04-2007	7,750.02	2.13	10 years	Lease period is over.
Beerur/Kadur, Chikmagalur district	05-10-2010	55,686.00	16.94	10 years	Lease period is over.
Gangavathi, Koppal district .	30-06-2010	21,780.00	21.22	10 years	Lease period is over.
Kenchana katte, Chitradurga district	12-06-2009	3,268.96	37.96	30 years	Lease period is yet to be completed
Bagalkote	11-09-2012	87,090.80	23.33	10 years	Lease period is yet to be completed
Bellary	01-04-2007	9,796.00	36.35	30 years	Lease period is yet to be completed
K R Nagar, Mysore district	28-12-2012	3,150.00	18.08	10 years	Lease period is yet to be completed
Turvekere, Tumkur district.	26-11-2011	6,653.38	3.70	10 years	Lease period is yet to be completed
<b>Total</b>			<b>181.03</b>		

### Details of Land given on Lease

Place of land held by Corporation	Name of the Lessee	Area of land given on lease in Sq. Ft	Lease Period	Lease rent receipt during 2021-22
Banashankari, Bangalore South	Indian Oil Corporation(IOC)	18,341	30 years	Rs. 114611.02 per month
Kenchana katte, Chitradurga district	Hindustan petroleum Corporation (HPC)	1,225	29 years	Rs. 25,000.00 per month
Kadirena halli, Bangalore South	Indian oil Petronus Private Limited (IPPL)	20,017	30 years	Rs. 1,57,485.00 per month
Bangara pet, Kolar district	Indian Oil Corporation(IOC)	26,620	30 years	Rs. 10,593.08 per month

## Annexure 3





**KARNATAKA FOOD AND CIVIL SUPPLIES CORPORATION LIMITED**  
**Break up of Opening Stock, Purchases, Sales and Closing stock**

**Annexure IV**

**1) OPENING STOCK**

Amount in Lakhs

COMMODITY		AS AT 01.04.2021	AS AT 01.04.2020
<b>A)</b>	<b>PDS Commodities:</b>		
1	Rice	1,868.23	847.13
2	Wheat	407.91	75.28
3	Sugar	-	-
4	Ragi	-	-
5	Palmoil	-	0.02
6	Salt	0.14	0.14
7	Toordhal	0.05	0.24
8	Toor	-	-
9	Sun Flower Oil	-	-
10	Green Gram	-	-
	<b>Total</b>	<b>2,276.33</b>	<b>922.80</b>
<b>B)</b>	<b>MSP Commodities:</b>		
1	MSP-Maize	-	-
2	MSP-Ragi	77,205.52	18,691.27
3	MSP-Rice	11.29	11.29
4	MSP-Paddy/Rice	7,452.72	998.40
5	Levy Rice	-	-
6	Jowar	9,712.50	213.77
	<b>Total</b>	<b>94,382.03</b>	<b>19,914.73</b>
<b>C)</b>	<b>Non PDS Commodities</b>		
1	L.P.G.Refills	33.60	17.22
2	Auto Gas/Fuel /Lubricants/Accessories	101.99	79.45
		<b>135.59</b>	<b>96.67</b>
<b>D)</b>	<b>Other-PDS</b>		
1	Kerosene	10.38	3.36
2	Empty Gunnies	6.36	7.13
3	Others	-	-
	<b>Total</b>	<b>16.73</b>	<b>10.48</b>
<b>E)</b>	<b>Stock In Transit</b>	3.97	8.01
	<b>Total</b>	<b>96,814.65</b>	<b>20,952.69</b>



## 2) PURCHASE VALUE

Amount in lakh

COMMODITY		Year ended 31.03.2022	Year ended 31.03.2021
<b>A)</b>	<b>PDS Commodity:</b>		
1	Rice	85,195.69	96,068.27
2	Wheat	52,976.52	63,040.89
3	Jowar	1.67	-
4	Ragi	451.16	240.93
5	Salt	-	-
6	Palmoline Oil	-0.17	-
7	Toor Dhal	-	2.63
8	Transportation charges	10.37	39.88
9	Labour & Handling charges	1.42	1.62
10	Storage & fumigation charges	0.10	0.13
	<b>sub total</b>	<b>1,38,636.75</b>	<b>1,59,394.35</b>
<b>B)</b>	<b>MSP commodity:</b>		
1	MSP Ragi	43,597.88	89,819.43
2	MSP-Paddy	4,230.14	8,631.08
3	MSP-Rice	1,879.95	475.69
4	MSP- Empty Gunny	0.18	0.01
5	MSP Jowar	32,802.77	11,859.10
6	Transportation charges	-	0.58
7	Storage & fumigation charges	-	-
8	Market Cess	-	-
9	MSP Milling Charges	0.98	38.20
10	MSP Labour & Handling charges	-	-
	<b>sub total</b>	<b>82,511.90</b>	<b>1,10,824.10</b>
<b>C)</b>	<b>Non PDS commodity:</b>		
1	LPG Refills	4,776.26	3,480.37
2	LPG Stoves	4.80	5.68
3	LPG Accessories	10.37	8.65
4	Petrol	1,526.80	1,236.92
5	Diesel	1,340.24	1,115.00
6	Lubricants	4.88	2.13
7	Auto Gas	518.89	381.23
8	Non PDS Transpotation Charges	2.14	2.70
9	Non PDS Labour & Handling charges	-	-0.01
10	Other Non-controlled Commodities	-	-
	<b>sub total</b>	<b>8,184.38</b>	<b>6,232.67</b>
<b>D)</b>	<b>Other PDS :</b>		
1	Kerosene	4,534.49	2,683.39
2	Other PDS Transportation charges	170.46	95.21
	<b>sub total</b>	<b>4,704.94</b>	<b>2,778.61</b>
<b>E)</b>	<b>Other Commodity:</b>		
1	Seized Rice	-	-
2	Seized wheat	-	-
3	Seized Toordhal	-	-
	<b>sub total</b>	-	-
	<b>Total</b>	<b>2,34,037.98</b>	<b>2,79,229.73</b>



### 3) SALES VALUE

Amount in lakh

COMMODITY		Year ended 31.03.2022	Year ended 31.03.2021
A)	PDS Commodity:		
1	Rice	14,782.97	14,690.35
2	Wheat	15,838.30	17,632.74
3	Chana	-	0.00
4	Ragi	-	-
5	Salt	-	-
6	Palmoline Oil	-	0.07
7	Green Gram	-	-
8	Sunflower oil	-	-
9	Toordhal	-	2.69
10	Toor	-	-
11	Jowar	-	-
	<b>sub total</b>	<b>30,621.27</b>	<b>32,325.86</b>
B)	MSP commodities:		
1	MSP-Rice	58.12	118.33
2	MSP-Ragi	879.60	351.21
3	MSP-Jowar	60.47	-
	<b>sub total</b>	<b>998.19</b>	<b>469.54</b>
C)	Non PDS commodities:		
1	LPG Refills	4,955.10	3,843.88
2	LPG Stoves	6.19	7.81
3	LPG Accessories	11.58	12.34
4	Petrol	1,557.84	1,273.19
5	Diesel	1,386.88	1,137.14
6	Lubricants	214.87	3.38
7	Auto Gas	552.25	436.23
8	Non Controlled Commodities	-	-
	<b>sub total</b>	<b>8,684.71</b>	<b>6,713.96</b>
D)	Other PDS commodity:		
1	Kerosene	3,421.91	2,834.08
2	Empty Gunnies	4.60	10.96
	<b>sub total</b>	<b>3,426.52</b>	<b>2,845.05</b>
E)	Other Commodity:		
1	Seized commodities	-	-
	<b>sub total</b>	<b>-</b>	<b>-</b>
	<b>GRAND TOTAL</b>	<b>43,730.69</b>	<b>42,354.41</b>



#### 4) CLOSING STOCK VALUE

Amount in lakh

COMMODITY		AS AT 31.03.2022	AS AT 31.03.2021
<b>A)</b>	<b>PDS Commodities:</b>		
1	Rice	1,351.95	1,868.23
2	Wheat	278.30	407.91
3	Sugar	-	-
4	Ragi	-	-
5	Palmoil	-	-
6	Salt	-	0.14
7	Toordhal	-	0.05
8	Green Gram	-	-
	<b>Sub Total</b>	<b>1,630.25</b>	<b>2,276.33</b>
<b>B)</b>	<b>MSP Commodities:</b>		
1	MSP-Maize	-	-
2	MSP-Ragi	34,297.37	77,205.52
3	MSP-Rice	-	11.29
4	MSP-Paddy/Rice	6,081.36	7,452.72
5	Levy Rice	-	-
6	Jowar	21,495.36	9,712.50
	<b>Sub Total</b>	<b>61,874.10</b>	<b>94,382.03</b>
<b>C)</b>	<b>Non PDS Commodities</b>		
1	L.P.G.Refills	35.82	33.60
2	Auto Gas/Fuel /Lubricants/Accessories	105.46	101.99
	<b>Sub Total</b>	<b>141.28</b>	<b>135.59</b>
<b>D)</b>	<b>Other-PDS</b>		
1	Kerosene	27.55	10.38
2	Empty Gunnies	5.20	6.36
3	Others	-	-
	<b>Sub Total</b>	<b>32.74</b>	<b>16.73</b>
<b>E)</b>	<b>Stock In Transit</b>	3.70	3.97
	<b>Total</b>	<b>63,682.07</b>	<b>96,814.65</b>



भारतीय लेखापरीक्षा और लेखा विभाग  
Indian Audit & Accounts Department



प्रधान महालेखाकार का कार्यालय (लेखापरीक्षा-1) कर्नाटक  
Office of the Principal Accountant General (Audit-I),  
Karnataka Bengaluru

**BY REGISTERED POST**  
**CONFIDENTIAL**

No. PAG(Audit-I)/AMG-2/SPSU-CC/A-16(2)/2022-23/329

Date : 27.02.2023

To,  
The Managing Director,  
Karnataka Food and Civil Supplies Corporation Limited,  
Bengaluru

**Sub** : Comments of the Comptroller & Auditor General of India under Section 143(6)(b) of the Companies Act, 2013 on the accounts of **Karnataka Food and Civil Supplies Corporation Limited, Bengaluru** for the year ended **31 March 2022**.

Sir,

I forward herewith **Comments** under Section 143(6)(b) of the Companies Act, 2013 on the accounts of **Karnataka Food and Civil Supplies Corporation Limited, Bengaluru** for the year ended **31 March 2022**.

2. A copy of the proceedings of the Annual General Meeting adopting the certified accounts, Auditors Reports thereon and the Comments of the Comptroller and Auditor General of India may be forwarded to this office immediately after the conclusion of the Annual General Meeting. Six copies of the printed Annual Reports may also be sent to this office.
3. Receipt of the letter and the enclosures may please be acknowledged.

Yours faithfully,

Sd/-  
(SMITA GOPAL)  
ACCOUNTANT GENERAL  
(AUDIT-I)  
KARNATAKA, BENGALURU



## **COMMENTS OF THE COMPTROLLER AND AUDITOR GENERAL OF INDIA UNDER SECTION 143(6)(b) OF THE COMPANIES ACT, 2013 ON THE FINANCIAL STATEMENTS OF KARNATAKA FOOD AND CIVIL SUPPLIES CORPORATION LIMITED, BENGALURU FOR THE YEAR ENDED 31 MARCH 2022.**

The preparation of financial statements of **Karnataka Food and Civil Supplies Corporation Limited, Bengaluru** for the year ended **31 March 2022** in accordance with the financial reporting framework prescribed under the Companies Act, 2013 (Act) is the responsibility of the management of the Company. The statutory auditor appointed by the Comptroller and Auditor General of India under Section 139(5) of the Act is responsible for expressing opinion on the financial statements under section 143 of the Act based on independent audit in accordance with the standards on auditing prescribed under Section 143(10) of the Act. This is stated to have been done by them vide their Audit Report dated **12 December 2022**.

I, on behalf of the Comptroller and Auditor General of India, have conducted a supplementary audit of the financial statements of **Karnataka Food and Civil Supplies Corporation Limited, Bengaluru** for the year ended **31 March 2022** under Section 143(6)(a) of the Act. This supplementary audit has been carried out independently without access to the working papers of the statutory auditors and is limited primarily to inquiries of the statutory auditors and Company personnel and a selective examination of some of the accounting records.

Based on my supplementary audit, I would like to highlight the following significant matters under section 143(6)(b) of the Act which have come to my attention and which in my view are necessary for enabling better understanding of the financial statements and the related audit report.

### **I. Comments on Financial Position**

#### **1. Balance Sheet**

**Note No. 7-Others-Non-Current Financial Assets-Rs. 1,31,316.40 lakh.**

**Provision for doubtful advances Rs. 10,976.67 lakh.**

**Net Advance recoverable from Government Rs. 1,30,960.90 lakh.**

A reference is invited to Note 7.2 wherein it has been stated that Receivable towards MSP operations and supply of sugar through PDS is treated as non-current and full provision, for dues outstanding up to F.Y. 2009-10, has been made as final costing sheets have been issued.

On test check of the detailed schedule, short provision of Rs. 2681.72 lakh has been observed which resulted in understatement of provision for doubtful advances,



overstatement of Net advance recoverable from Government and Profit before tax by Rs. 2681.72 lakhs.

## 2. Balance Sheet

### Assets

**Note No.7-Others - Rs. 1,31,316.40 lakh**

**Net other Advances-Cost Recoverable from Government-Rs. 1,30,960.90 lakh.**

The above includes, Rs. 10456.75 lakh shown as receivable from the Government of India/Food Corporation of India in the books of accounts of the Corporation towards incidental expenses and differential cost receivable towards carrying out Open Market Sugar/Levy Sugar operations.

Out of the above, claim of Rs. 6760.78 lakh was rejected by Government of India and an amount of Rs. 2333.30 lakh shown as pending claims towards levy sugar. Thus, there is a difference of Rs. 1362.67 lakh between amount as per records and amount claimed which remain un-reconciled resulted in over-statement of cost recoverable from Government.

## 3. Assets

### Non-Current Assets

#### Financial Assets-

**Note No. 7-Others-Rs. 1,31,316.40 lakh**

**Net Other Advances-Cost Recoverable from Government-Rs. 1,30,960.90 lakh**

During the year 2020-21, the final settlement of MSP Ragi for the period Financial Year 2014-15 was completed and the Corporation received an amount of Rs. 2913.70 lakh as against Rs. 3465.74 lakh receivable as per the books of accounts. The balance amount of Rs. 552.05 lakh being no longer receivable should be charged to Profit & Loss Account. This has resulted in overstatement of Cost recoverable from Government and Profit for the year Rs. 552.05 lakh.

## 4. Balance Sheet

### Current Assets

**Note No. 13-Other Current Assets-Rs. 15,789.49 lakh**

**Advance Payment to suppliers-Rs. 15,771.77 lakh**

This includes Rs. 3,850.85 lakh being advance towards supply of toor dal by NAFED included under Trade Payables (Debit Balance Note No. 19) (Rs. 3311.20 lakh during 2018-19 to Rs. 539.65 lakh 2019-20) as per the directions of the Government for issue under Public Distribution System.



The Company has not accounted the above amount in the books of accounts as purchases and this balance remains unadjusted due to the fact that the purchase price was approved by Government without considering charges and without changing issue price. Non-adjustment of advances pertaining to the transaction resulted in overstatement of Other Current Assets and understatement of Trade Payables by Rs. 3850.85 lakh.

#### **5. Independent Auditors' Report**

The Corporation has netted off the debit and credit balances while arriving at the balances. The netting off the balances is not in compliance to the requirements of Ind As-1, Presentation of Financial Statements. Further, the Statutory Auditor while giving compliance to Directions u/s 143 (5) of Companies Act, 2013 (Specific Directions-Item No.2) has stated that the Company presented the balances which were net off debit & credit. This, non-compliance of Ind AS should have been commented by Statutory Auditors.

**For and on behalf of the  
Comptroller & Auditor General of India**

**Sd/-  
(SMITA GOPAL)  
ACCOUNTANT GENERAL (AUDIT-I)  
KARNATAKA, BENGALURU**

Date: 27 February 2023.





## Karnataka Food & Civil Supplies Corporation Ltd., Bengaluru

### REPLIES TO THE COMMENTS OF COMPTROLLER & AUDITOR GENERAL OF INDIA U/S 143(6)(b) OF COMPANIES ACT 2013

	Comments	Reply of the Corporation
1	<p><b>Balance Sheet</b></p> <p><b>Note No.7-Others -Non-Current Financial Assets- – Rs.131316.40 lakh.</b></p> <p><b>Provision for doubtful advances Rs. 10,976.67 lakhs</b></p> <p><b>Net Advance recoverable from Government:Rs.130960.90 lakh</b></p> <p>A reference is invited to Note 7.2 wherein it has been stated that Receivable towards MSP operations and supply of sugar through PDS is treated as non-current and full provision,for dues outstanding up to F.Y. 2009-10, has been made as final costing sheets have been issued.</p> <p>On test check of the detailed schedule, short provision of Rs.2,681.72 lakh has been observed which resulted in understatement of provision for doubtful advances, overstatement of Net advance recoverable from Government and Profit before tax by Rs.2,681.72 lakhs.</p>	<p>The Observation made by the Auditors towards the short provision made by the Corporation for Recoverable from Government is noted. It is assured that, the provision will be made by the Corporation for Rs.2,681.72 Lakhs in its Books of account in 2022-23.</p>



	Comments	Reply of the Corporation
2	<p><b>Balance Sheet</b></p> <p><b>Assets</b></p> <p><b>Note No.7 -Others- Rs.131316.40 lakh</b></p> <p><b>Net Other Advances- Cost Recoverable from Government- Rs.130960.90 lakh</b></p> <p>The above includes, Rs.10456.75 lakh shown as receivable from the Government of India/Food Corporation of India in the books of accounts of the Corporation towards incidental expenses and differential cost receivable towards carrying out Open Market Sugar/Levy Sugar operations.</p> <p>Out of the above, claim of Rs.6760.78 lakh was rejected by Government of India and an amount of Rs.2333.30 lakh shown as pending claims towards levy sugar. Thus, there is a difference of Rs.1362.67 lakh between amount as per records and amount claimed which remain unreconciled resulted in over-statement of cost recoverable from Government.</p>	<p>The Audit Observation is noted. Regarding the pending Open Market Sugar Claims of Rs. 6,760.78 Lakh as on 31.03.2022, it is submitted that the Corporation has made several correspondences with Government of India through State Government for early settlement. But the Government of India has failed to consider the claims and refund the amount to the Corporation due to the reason that, the sufficient Levy Sugar Stock was available with the State Government for issue under public distribution for the Period October 2013 to March 2014. Accordingly, the matter will be brought before the Board for decision and then it will be taken with State Government for refund of this amount to the Corporation.</p> <p>The Corporation is hopeful of getting the amount from Karnataka State Government.</p> <p>As far as Levy Sugar is concerned, the Corporation has been regularly pursuing with Food corporation of India for early settlement and hopeful of getting the amount. Hence, under the circumstance provision is not required to be made for pending Open Market/Levy Sugar claims as pointed out by Auditors.</p> <p>Further, Rs. 1,362.67 lakh is the difference between the balance as per books and the balance as per actual claims will be reconciled in 2022-23.</p>



	Comments	Reply of the Corporation
3	<p><b>Assets</b></p> <p><b>Non-Current Assets</b></p> <p><b>Financial Assets</b></p> <p><b>Note No.07 -Others-Rs.131316.40 lakh</b></p> <p><b>Net Other Advances- Cost Recoverable from Government-Rs.130960.90 lakh</b></p> <p>During the year 2020-21, the final settlement of MSP Ragi for the period Financial Year 2014-15 was completed and the Corporation received an amount of Rs.2913.70 lakh as against Rs.3465.74 lakh receivable as per the books of accounts. The balance amount of Rs.552.05 lakh being no longer receivable should be charged to Profit &amp; Loss Account.</p> <p>This has resulted in overstatement of Cost recoverable from Government and profit for the year by Rs. 552.05 lakh.</p>	<p>The Audit Observation is noted. The provision will be made in the Books of account in 2022-23 for non-receipt of amount of Rs.552.05 Lakh towards the MSP claims of Ragi for the year 2014-15.</p>



	Comments	Reply of the Corporation
4	<p><b>Balance Sheet</b></p> <p><b>Current Assets</b></p> <p><b>Note No.13-Other Current Assets-- Rs.15789.49 lakh</b></p> <p><b>Advance Payment to suppliers- Rs.15771.77 lakh</b></p> <p>This includes Rs.3850.85 lakh being advance towards supply of toor dal by NAFED included under Trade Payables (Debit Balance Note No.19) (Rs.3311.20 lakh during 2018-19 to Rs.539.65 lakh in 2019-20) as per the directions of the Government for issue under Public Distribution System.</p> <p>The Company has not accounted the above amount in the books of accounts as purchases and this balance remains unadjusted due to the fact that the purchase price was approved by Government without considering conversion charges and without changing issue price. Non-adjustment of advances pertaining to the transaction resulted in overstatement of Other Current Assets and understatement of Trade Payables by Rs.3850.85 lakh.</p>	<p>The Audit enquiry is noted. During 2018-19 &amp; 2019-20 NAFED has supplied Toordal to the Corporation under Price Support Scheme(PSS) as per the directions of the Government for issue under PDS. In this regard, initially an advance amount was paid by the Corporation to NAFED towards the cost of Toor and incidental charges for converting Toor in to Toordal. In turn NAFED has supplied Toordal to the Corporation and the value of purchases for the quantity received was recorded in the Books of account as per the purchase rate fixed by Government, and the same has been adjusted against the advance paid to NAFED in the books of the Corporation (both advance payment and adjustment has been accounted under sundry creditors account).</p> <p>If at all the purchases had to be accounted it should have been accounted in the Financial Year 2018-19 and 2019-20 being the Financial Year in which Toor Dal was supplied. As the conversion charges was not approved by the Government the same has been kept pending since then. The instant matter will be kept for the Board discussion (if required) and will be dealt as per the Board decision and will be dealt in the accounts accordingly in the financial year 2022-23.</p>



	<b>Comments</b>	<b>Reply of the Corporation</b>
<b>5</b>	<b>Independent Auditors' Report</b>  The Corporation has netted off the debit and credit balances while arriving at the balances. The netting off the balances is not in compliance to the requirements of Ind AS- 1, Presentation of Financial Statements. Further, the Statutory Auditor while giving compliance to Directions u/s 143 (5) of Companies Act. 2013 (Specific Directions- Item No.2) has stated that the Company presented the balances which were net off debit & credit.  This, non-compliance of Ind AS should have been commented by Statutory Auditors.	The Corporation hereby submits that it has undertaken an extensive exercise to reconcile the balances which has been highlighted in enquiry. Upon such reconciliation the Corporation shall determine the debit and credit balances and its adjustments against existing balances. Upon such reconciliation, we will arrive at the correct balances and will reflect against specific heads and accordingly disclosure shall be made in line with Ind AS- 1 "Presentation of Financial Statements".

**For KFCSC LTD**

**Sd/-  
MANAGING DIRECTOR**

**For KFCSC LTD**

**Sd/-  
CHAIRMAN**



### ಮುಂದೂಡಿದ ವಾರ್ಷಿಕ ಮಹಾಸಭೆಯ ಸೂಚನಾಪತ್ರ

ನಿಗಮದ 49ನೇ ವಾರ್ಷಿಕ ಮಹಾಸಭೆಯು ಈ ಕೆಳಗೆ ವಿವರಿಸಿದ ಕಲಾಪಗಳನ್ನು ನಡೆಸಲು ದಿನಾಂಕ 27ನೇ ಮಾರ್ಚ್ 2023ರಂದು ಬೆಳಿಗ್ಗೆ 11.00ಕ್ಕೆ ನಿಗಮದ ನೋಂದಾಯಿತ ಕಚೇರಿ ಸಂಖ್ಯೆ-16/I, ಮಿಲ್ಲರ್ಸ್ ಟ್ಯಾಂಕ್‌ಬೆಡ್ ಏರಿಯಾ, ಬೆಂಗಳೂರು-560 052 ಇಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅಲ್ಪಾವಧಿ ತಿಳುವಳಿಕೆ ಮೂಲಕ ನಡೆಸಲಾಗುವುದೆಂದು ಸರ್ವ ಷೇರುದಾರರಿಗೆ ಈ ಮೂಲಕ ತಿಳಿಸಲಾಗಿದೆ.

ಸಾಮಾನ್ಯ ಕಲಾಪಗಳು:

1. ದಿನಾಂಕ 31-03-2022ಕ್ಕೆ ಅಂತ್ಯಗೊಂಡ ವರ್ಷದ ಲೆಕ್ಕ ಪರಿಶೋಧನೆಗೊಳಪಟ್ಟ ಆ ದಿನಾಂಕದಂದಿನ ಆದಾಯ ಮತ್ತು ಖರ್ಚು ತಃಖ್ತೆ, ಬ್ಯಾಲೆನ್ಸ್ ಶೀಟ್ ಹಾಗೂ ಸಂಬಂಧಿಸಿದ ಟಿಪ್ಪಣಿ ಮತ್ತು ಲಗತ್ತುಗಳೊಂದಿಗೆ, ಆಡಳಿತ ಮಂಡಳಿ ವರದಿ, ಲೆಕ್ಕ ಪರಿಶೋಧಕರ ವರದಿ, ಭಾರತದ ಲೆಕ್ಕ ಮಹಾ ಪರಿಶೋಧಕರು ಹಾಗೂ ಮಹಾ ಲೇಖಪಾಲರ ವ್ಯಾಖ್ಯಾನ ಇವುಗಳನ್ನು ಸ್ವೀಕರಿಸಿ ಪರ್ಯಾಲೋಚಿಸಿ ಅಂಗೀಕರಿಸುವುದು.

ಮಂಡಳಿಯ ಆದೇಶಾನುಸಾರ

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ

ಸಹಿ/

ಶಿವಾನಂದ ಕಲಕೇರಿ ಭಾ.ಕ.ಸೇ.,

ವ್ಯವಸ್ಥಾಪಕ ನಿರ್ದೇಶಕರು

DIN :09826846

ಸ್ಥಳ: ಬೆಂಗಳೂರು  
ದಿನಾಂಕ: 09.03.2023

ಟಿಪ್ಪಣಿ:-

1. 49ನೆಯ ವಾರ್ಷಿಕ ಮಹಾಸಭೆಯು 31 ಡಿಸೆಂಬರ್ 2022ರಂದು ನಡೆಯಿತು ಮತ್ತು ಮುಂದೂಡಲಾಯಿತು ಮತ್ತು ಅದರಂತೆ ಈ 49ನೆಯ ಮುಂದೂಡಿದ ವಾರ್ಷಿಕ ಮಹಾಸಭೆಯನ್ನು ಕಾನೂನು ರೀತ್ಯಾ ನೋಟೀಸು ನೀಡಿ ಆಯೋಜಿಸಲಾಗಿದೆ.
2. ಸಭೆಗೆ ಹಾಜರಾಗಲು ಹಾಗೂ ಮತದಾನ ಮಾಡಲು ಅರ್ಹತೆಯುಳ್ಳ ಸದಸ್ಯರು ತಮ್ಮ ಪರವಾಗಿ ಹಾಜರಾಗಲು ಮತ್ತು ಮತದಾನ ಮಾಡಲು ಬೇರೊಬ್ಬರನ್ನು ನೇಮಕ ಮಾಡಬಹುದು ಹಾಗೂ ಆ ರೀತಿ ನೇಮಕಗೊಂಡ ವ್ಯಕ್ತಿ ಷೇರುದಾರರಾಗಿರಬೇಕೆಂಬ ನಿಯಮವಿರುವುದಿಲ್ಲ. ಆದರೆ ಪ್ರಾಕ್ತಿ ಪತ್ರವನ್ನು ನಿಗಮದ ನೋಂದಾಯಿತ ಕಚೇರಿಯಲ್ಲಿ ಸಭೆಗೆ ನಿಗದಿಪಡಿಸಿದ ಸಮಯಕ್ಕಿಂತ ಕನಿಷ್ಠ 48 ಗಂಟೆಗಳೊಳಗಾಗಿ ತಲುಪಿಸಬೇಕಾಗಿರುತ್ತದೆ.
3. ಮುಂದೂಡಿದ ವಾರ್ಷಿಕ ಮಹಾಸಭೆ ಆಯೋಜಿಸಲು ಅಲ್ಪಾವಧಿ ಸೂಚನಾ ಪತ್ರಕ್ಕೆ ಷೇರುದಾರರಿಂದ ಅಲ್ಪಾವಧಿ ತಿಳುವಳಿಕೆ ಮೂಲಕ ಷೇರುದಾರರ ಒಪ್ಪಿಗೆ ಪತ್ರವನ್ನು ಪಡೆಯಲಾಗುವುದು.



**ಮಂಡಳಿಯ ವರದಿ**

ಸದಸ್ಯರಿಗೆ,

ಮಂಡಳಿಯ ನಿರ್ದೇಶಕರು ನಿಗಮದ 49ನೇ ವರ್ಷದ ವಾರ್ಷಿಕ ವರದಿಯನ್ನು 31ನೇ ಮಾರ್ಚ್ 2022ಕ್ಕೆ ಕೊನೆಯಾದ ವರ್ಷಕ್ಕೆ ಲೆಕ್ಕಪರಿಶೋಧಿತ ಹಣಕಾಸಿನ ವಿವರಣಾ ಪಟ್ಟಿಯೊಂದಿಗೆ ತಮ್ಮ ಮುಂದೆ ಪ್ರಸ್ತುತಪಡಿಸಲು ಹರ್ಷಿಸುತ್ತಾರೆ.

ಆರ್ಥಿಕ ಸಾರಾಂಶ/ಮುಖ್ಯಾಂಶಗಳು, ಕಾರ್ಯಾಚರಣೆಗಳು, ವ್ಯವಹಾರಗಳ ವಾಸ್ತವ ಸ್ಥಿತಿಗತಿಗಳು:

(ರೂ.ಕೋಟಿಗಳಲ್ಲಿ)

ವಿವರಗಳು	2021-2022	2020-2021
ವಹಿವಾಟು (ಆದಾಯ)	2839.18	2151.81
ಬಡ್ಡಿ ಮತ್ತು ಸವಕಳಿಗೂ ಮುನ್ನ ಆದಾಯ	114.23	61.12
ಕಳೆಯಿರಿ: ಪಾವತಿಸಿದ ಬಡ್ಡಿ	11.74	18.01
ಕಳೆಯಿರಿ: ಸವಕಳಿಗಾಗಿ ಅವಕಾಶ	0.76	0.76
ಪ್ರಸಕ್ತ ವರ್ಷದಲ್ಲಿ ವೆಚ್ಚಕ್ಕೆ ಮೀರಿದ ಆದಾಯ	101.73	42.35
ಕಳೆದ ವರ್ಷದ ಆಯವ್ಯಯಗಳು	-	-
ತೆರಿಗೆಗೂ ಮುನ್ನ ಆದಾಯ	101.73	42.35
ಆದಾಯ ತೆರಿಗೆಗೆ ಅವಕಾಶ	0.68	0.79
ತೆರಿಗೆಯ ನಂತರದಲ್ಲಿ ವೆಚ್ಚಕ್ಕೆ ಮೀರಿದ ಆದಾಯದ ನಿವ್ವಳ ಹೆಚ್ಚಳ	101.05	41.56
ಆದಾಯ ಮತ್ತು ವೆಚ್ಚಗಳಡಿಯಲ್ಲಿ ಪುನರ್ವಿಂಗಡಲಾಗದ ಇತರೆ ಸಮಗ್ರ ಆದಾಯ	(-3.25)	1.81
ಪ್ರಸಕ್ತ ವರ್ಷದಲ್ಲಿ ಒಟ್ಟು ಸಮಗ್ರ ಆದಾಯ	97.80	43.36

ಮಂಡಳಿಯು ಕಳೆದ ವರ್ಷ ರೂ. 2151.81 ಕೋಟಿಗಳಷ್ಟು ನಿವ್ವಳ ವಹಿವಾಟು ನಡೆಸಿದ್ದರೆ, ಈ ವರ್ಷ ರೂ.2839.19 ಕೋಟಿ ವಹಿವಾಟು ನಡೆಸಿರುತ್ತದೆ.

ಆಯವ್ಯಯ ಪಟ್ಟಿಯ ಪ್ರಕಾರ ಮಂಡಳಿಯ ಚಟುವಟಿಕೆಗಳ ಫಲಿತಾಂಶದಿಂದಾಗಿ ಕಳೆದ ವರ್ಷದ ರೂ. 42.35 ಕೋಟಿಗಳಿಗೆದುರಾಗಿ ಈ ವರ್ಷ ರೂ.101.73 ಕೋಟಿ ಲಾಭ ದಾಖಲಿಸಲಾಗಿದೆ. ಮುಂಗಡ ತೆರಿಗೆಗಳು ಮತ್ತು ಆದಾಯ ತೆರಿಗೆ ಪಾವತಿಯ ಮುಂಗಡದ ತೆಗೆದಿರುವಿಕೆಯ ನಂತರ ಸಮಗ್ರ ಆದಾಯವು ಕಳೆದ ವರ್ಷದ ರೂ. 43.36 ಕೋಟಿಗಳಿಗೆದುರಾಗಿ ಈ ವರ್ಷ ರೂ. 97.80 ಕೋಟಿ ದಾಖಲಾಗಿದೆ.

ವೇತನಗಳು ಮತ್ತು ವಂತಿಗಳ ಮೇಲಿನ ವೆಚ್ಚವು ಕಳೆದ ವರ್ಷ ರೂ. 29.45 ಕೋಟಿಗಳಿಗೆದುರಾಗಿ ಈ ವರ್ಷ ರೂ. 28.34 ಕೋಟಿಗಳಾಗಿದೆ.



ನಿಗಮದ ಚಟುವಟಿಕೆಗಳ ಸ್ಥಿತಿ ಮತ್ತು ಮುನ್ನೋಟ

### 01. ನಿಗಮದ ಚಟುವಟಿಕೆಗಳು

ನಿಮ್ಮ ಸಂಸ್ಥೆಯು ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ನಾಗರಿಕರ ಅವಶ್ಯಕ ಸಾಮಗ್ರಿಗಳನ್ನು ಸಂಗ್ರಹಿಸುವ ಮತ್ತು ವಿತರಿಸುವ ಪ್ರಧಾನ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆಯಾಗಿದೆ. ಆರ್ಥಿಕ ಉದಾರೀಕರಣ, ಮುಕ್ತ ಮಾರುಕಟ್ಟೆಯ ಸ್ಪರ್ಧೆ, ಸಹಾಯಧನಗಳ ಕಡಿತ ಮೊದಲಾದ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆಯು ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಗನುಗುಣವಾಗಿ ಹೊಸ ಹೊಂದಾಣಿಕೆಗಳನ್ನು ತಾನಾಗಿಯೇ ಮಾಡಿಕೊಂಡಿದೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಜೊತೆಯಲ್ಲೇ ಕೆಳಕಂಡ ಹೊಸ ಯೋಜನೆಗಳನ್ನೂ ರೂಪಿಸಿಕೊಂಡಿದೆ:

- ಅ) ಸಾರ್ವಜನಿಕರಿಗೆ ಅತ್ಯಾವಶ್ಯಕವಾಗಿರುವ ದಿನಸಿ ಪದಾರ್ಥಗಳು ಮತ್ತು ಇನ್ನಿತರ ಗೃಹೋಪಯೋಗಿ ಪದಾರ್ಥಗಳನ್ನು ನ್ಯಾಯಯುತ ಬೆಲೆಯಲ್ಲಿ ಸಗಟು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳ ಜಾಲದ ಮೂಲಕ ದೊರೆಯುವಂತೆ ಮಾಡುವುದು.
- ಆ) ಕನಿಷ್ಠ ಬೆಂಬಲ ಬೆಲೆ ಕಾರ್ಯಾಚರಣೆ ಮೂಲಕ ಬೆಲೆ ಸ್ಥಿರೀಕರಣ/ ರೈತರಿಗೆ ಬೆಲೆ ಸುರಕ್ಷತೆ ಒದಗಿಸುವುದಕ್ಕಾಗಿ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶ ಮಾಡುವುದು.

ಈ ಹಿಂದೆ ಇದ್ದಂತೆಯೇ ನಿಮ್ಮ ಸಂಸ್ಥೆಯು ಅಕ್ಕಿ ಮತ್ತು ರಾಗಿ/ಜೋಳ ಮೊದಲಾದ ಅತ್ಯಗತ್ಯ ವಸ್ತುಗಳನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಸಗಟು ಹಾಗೂ ಚಿಲ್ಲರೆ ಎರಡೂ ಬಗೆಯಲ್ಲಿ ಕರ್ನಾಟಕ ಸರ್ಕಾರದ ಪ್ರತಿನಿಧಿಗಳಾಗಿ ವಿತರಿಸುವುದನ್ನು ಮುಂದುವರಿಸಿದೆ.

ಅಲ್ಲದೆ, ಸಂಸ್ಥೆಯು ಪೆಟ್ರೋಲಿಯಂ ಉತ್ಪನ್ನಗಳನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ಹಿಂದೂಸ್ತಾನ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಸಂಸ್ಥೆಗಳ ಡೀಲರ್‌ಶಿಪ್ ಮೂಲಕ ನಿರ್ವಹಿಸುತ್ತಿದೆ. ಸಂಸ್ಥೆಯು ಈ ಕೆಳಕಂಡ ಸ್ಥಳಗಳಲ್ಲಿ ಒಟ್ಟು 07 ಎಲ್‌ಪಿಜಿ ವಿತರಣಾ ಘಟಕಗಳನ್ನು ಹೊಂದಿದೆ:

1. ಲಿಂಗರಾಜಪುರ- ಬೆಂಗಳೂರು ಉತ್ತರ
2. ಹೆಬ್ಬಾಳ/ಯಶವಂತಪುರ- ಬೆಂಗಳೂರು ಉತ್ತರ
3. ಮಂಗಳೂರು
4. ಹಾಸನ
5. ಚಿಕ್ಕಮಗಳೂರು
6. ಕೊಪ್ಪಳ
7. ಚಾಮರಾಜನಗರ

ಎಲ್‌ಪಿಜಿ ಘಟಕಗಳು ಮಾತ್ರವಲ್ಲದೆ ಸಂಸ್ಥೆಯು ಬನಶಂಕರಿ- ಬೆಂಗಳೂರು ದಕ್ಷಿಣ, ಕೋಲಾರ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಪೆಟ್ರೋಲ್ ಬಂಕ್‌ಗಳನ್ನು ಹೊಂದಿದೆ.

ನಿಗಮವು ಆಟೋ ಎಲ್‌ಪಿಜಿ ವಿತರಣಾ ಘಟಕವನ್ನು ಕದಿರೇನಹಳ್ಳಿ-ಬೆಂಗಳೂರು ದಕ್ಷಿಣ ಇಲ್ಲಿ ಇಂಡಿಯನ್ ಆಯಿಲ್ ಪೆಟ್ರೋನಾಸ್ ಪ್ರೈವೇಟ್ ಲಿಮಿಟೆಡ್ ಅವರ ಸಹಯೋಗದೊಂದಿಗೆ ನಿರ್ವಹಿಸುತ್ತಿದೆ.

ಪ್ರಸ್ತುತ ನಿಗಮವು 12,000 ಕೆಜಿ ಸಾಮರ್ಥ್ಯದ 02 ಎಲ್‌ಪಿಜಿ ದಾಸ್ತಾನು ಗೋದಾಮುಗಳನ್ನು (1450 ಚದರ ಅಡಿ) ಲಿಂಗರಾಜಪುರದಲ್ಲಿ ಹೊಂದಿದೆ. ಇದರ ಮೂಲಕ ಲಿಂಗರಾಜಪುರ, ಹೆಬ್ಬಾಳ, ಯಶವಂತಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಗ್ರಾಹಕರ ಎಲ್‌ಪಿಜಿ ಅಗತ್ಯತೆಯನ್ನು ಪೂರೈಸುತ್ತಿದೆ. ಇನ್ನೊಂದು 12,000 ಕೆಜಿ ಸಾಮರ್ಥ್ಯದ ಎಲ್‌ಪಿಜಿ ದಾಸ್ತಾನು ಗೋದಾಮು (1450 ಚದರ ಅಡಿ) ಮಂಗಳೂರು ಜಿಲ್ಲೆಯಲ್ಲಿದೆ.





ಮಾರ್ಚ್ 31 2022ರಂತೆ ನಿಗಮವು 03 ಸೀಮೆ ಎಣ್ಣೆ ಪಾಯಿಂಟ್‌ಗಳು, 03 ಪೆಟ್ರೋಲ್ ಬಂಕ್‌ಗಳನ್ನು ಹಾಗೂ 07 ಎಲ್‌ಪಿಜಿ ಮತ್ತು 01 ಆಟೋ ಗ್ಯಾಸ್ ಘಟಕಗಳನ್ನು ಹೊಂದಿದೆ.

**ಮಧ್ಯಾಹ್ನದ ಬಿಸಿಯೂಟ ಯೋಜನೆ:**

ಕರ್ನಾಟಕ ಸರ್ಕಾರವು 2002-03ನೇ ಸಾಲಿನಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ರಾಜ್ಯದಲ್ಲಿ ಆರಂಭಿಸಿತು. ಶಾಲಾ ಮಕ್ಕಳಿಗೆ ಉತ್ತಮ ಪೋಷಕಾಂಶ ಭರಿತ ಆಹಾರವನ್ನು ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದ್ದು ಇದು ಅಕ್ಕಿ, ತೊಗರಿಬೇಳೆ, ಸಂಸ್ಕರಿಸಿದ ತಾಳೆ ಎಣ್ಣೆ/ಸೂರ್ಯಕಾಂತಿ ಎಣ್ಣೆ ಸರಬರಾಜನ್ನು ಒಳಗೊಂಡಿದೆ. ಘನ ಸರ್ಕಾರದ ಈ ಪ್ರತಿಷ್ಠಿತ ಯೋಜನೆಗೆ ನಿಗಮವು ನೋಡಲ್ ಏಜೆನ್ಸಿಯಾಗಿದೆ.

**ಯೋಜನೆಯ ಕೆಲವು ಪ್ರಮುಖ ಅಂಶಗಳು ಈ ಕೆಳಗಿನಂತಿವೆ:**

1. ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಉಚಿತವಾಗಿ ಅಕ್ಕಿಯನ್ನು ವಿತರಿಸಲಾಗುತ್ತಿದೆ. 9ನೇ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳಿನಲ್ಲಿಯೂ ಒಎಂಎಸ್‌ಎಸ್ (ಡಿ) ಇ-ಹರಾಜಿನ ಮೂಲಕ ಅಕ್ಕಿಯನ್ನು ಖರೀದಿಸಲಾಗುತ್ತಿದೆ.
2. 2011 ರಿಂದ ತೊಗರಿಬೇಳೆ ಮತ್ತು ಸಂಸ್ಕರಿಸಿದ ತಾಳೆ ಎಣ್ಣೆಗಳನ್ನು, 2015 ರಿಂದ ಕಡಲೆಬೇಳೆಯನ್ನು ಹಾಗೂ 2017ರಿಂದ ದ್ವಿಗುಣ ಬಲವರ್ಧಿತ ವಿಟಮಿನ್-ಎ ಮತ್ತು ಡಿ ಗಳನ್ನು ವಿತರಿಸಲಾಗುತ್ತಿದೆ. ಈ ಆಹಾರ ಧಾನ್ಯಗಳು ಮತ್ತು ಖಾದ್ಯ ತೈಲಗಳನ್ನು ಎನ್‌ಸಿಡಿಇಎಕ್ಸ್ ನ ಇ-ಹರಾಜಿನ ಮುಖಾಂತರ ನೋಂದಾಯಿತ ಪೂರೈಕೆದಾರರಿಂದ ಖರೀದಿಸಲಾಗುತ್ತಿದೆ. ಆದರೆ ಜೂನ್ 2018ರ ನಂತರ ತೊಗರಿಬೇಳೆಯನ್ನು ಸರ್ಕಾರದ ನಿರ್ದೇಶನದಂತೆ ಎನ್‌ಎಎಫ್‌ಇಡಿ ಮತ್ತು ಎನ್‌ಸಿಡಿಇಎಕ್ಸ್ ಅವರಿಂದ ಖರೀದಿಸಲಾಗುತ್ತಿದೆ.
3. ಸಾಮಾನ್ಯ ಅಕ್ಕಿ, ಕಡಲೆಬೇಳೆ, ಖಾದ್ಯತೈಲ ಮತ್ತು ಉಪ್ಪುಗಳ ಗುಣಮಟ್ಟವನ್ನು ಪರೀಕ್ಷೆ ಮಾಡಲು ಎನ್‌ಟಿಎಲ್‌ಆರ್, ಧಾರವಾಡ ಇವರನ್ನು ಗುಣಮಟ್ಟ ಮೌಲ್ಯಮಾಪನಕ್ಕೆ ಮೂರನೇ ವ್ಯಕ್ತಿಯನ್ನಾಗಿ ಆಯ್ಕೆ ಮಾಡಲಾಗಿದೆ.

ನಿಗಮವು ರಾಜ್ಯದಲ್ಲಿ 35 ಗೋದಾಮುಗಳ ಮಾಲಿಕತ್ವವನ್ನು ಹೊಂದಿದೆ. ಕೆಲವು ಜಿಲ್ಲೆಗಳಲ್ಲಿ 37 ಪ್ರತ್ಯೇಕ ಗೋದಾಮುಗಳು ಮಧ್ಯಾಹ್ನದ ಬಿಸಿಯೂಟ ಯೋಜನೆಯ (ಎಂಡಿಎಂ) ವ್ಯವಹಾರವನ್ನು ನಿರ್ವಹಿಸುತ್ತಿದೆ. 204 ಪಿಡಿಎಸ್ ಗೋದಾಮುಗಳಲ್ಲಿ ಕೆಲವು ಗೋದಾಮುಗಳನ್ನು ಜಂಟಿಯಾಗಿ ಮಧ್ಯಾಹ್ನದ ಬಿಸಿಯೂಟದ ಯೋಜನೆಯ ಸರಕುಗಳ ವಹಿವಾಟು ನಡೆಸಲು ಹೊಂದಿಸಲಾಗಿದೆ.

ನಿಗಮದ ಒಟ್ಟಾರೆ ಸಂಗ್ರಹಣಾ ಸಾಮರ್ಥ್ಯವು 360804 ಮೆಟ್ರಿಕ್ ಟನ್‌ಗಳಷ್ಟಿದ್ದು, ಅದರಲ್ಲಿ 28959 ಮೆಟ್ರಿಕ್ ಟನ್‌ಗಳಷ್ಟನ್ನು ನಿಗಮವು ಸ್ವಂತ ಮತ್ತು 331845 ಮೆಟ್ರಿಕ್ ಟನ್‌ಗಳಷ್ಟನ್ನು ಬಾಡಿಗೆ ಗೋದಾಮುಗಳಲ್ಲಿಯೂ ನಿಗಮದ ವತಿಯಿಂದ ನಿರ್ವಹಿಸಿಕೊಂಡು ಬರಲಾಗುತ್ತಿದೆ.

ಮಾರ್ಚ್ 31, 2022ರಲ್ಲಿದ್ದಂತೆ ನಿಗಮದ ಸ್ವಂತ ಗೋದಾಮು, ಸರ್ಕಾರಿ ಗೋದಾಮು ಮತ್ತು ಟಿಎಪಿಸಿಎಂಎಸ್, ಎಪಿಎಂಸಿ, ಸಿಡಬ್ಲ್ಯುಸಿ ಮತ್ತು ಖಾಸಗಿ ಗೋದಾಮುಗಳು ಹಾಗೂ ಮೆಟ್ರಿಕ್ ಟನ್‌ಗಳಲ್ಲಿ ಅವುಗಳ ದಾಸ್ತಾನು ಸಾಮರ್ಥ್ಯವನ್ನು ಈ ಕೆಳಗೆ ನೀಡಲಾಗಿದೆ.



**ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ**  
 ನಂ. 16/1, ಮಿಲ್ಲ್ಸ್‌ಫ್ ಟ್ಯಾಂಕ್ ಬೆಡ್ ವರಿಯಾ, ವಸಂತನಗರ, ಬೆಂಗಳೂರು- 560052  
**31.03.2022ರಲ್ಲಿ ಇದ್ದಂತೆ ಗೋದಾಮುಗಳ ಸಾಮರ್ಥ್ಯ ವಿವರ, ಮೆಟ್ರಿಕ್ ಟನ್‌ಗಳಲ್ಲಿ**

ಕ್ರ. ಸಂ	ಜಿಲ್ಲೆ	ಸ.ಕೇ. ಸಂಖ್ಯೆ	ಶಿಸ್ಟೆಂಟ್	ಸಾಮರ್ಥ್ಯ (ಮೆಟ್ರಿಕ್ ಟನ್)	ಟಿಎಪಿ- ಸಿಎಂ ಎಸ್	ಸಾಮರ್ಥ್ಯ (ಮೆಟ್ರಿಕ್ ಟನ್)	ನಿರೀಕ್ಷಿಸಿದ	ಸಾಮರ್ಥ್ಯ (ಮೆಟ್ರಿಕ್ ಟನ್)	ಕೆಎಸ್ ಡಬ್ಲ್ಯುಸಿ	ಸಾಮರ್ಥ್ಯ (ಮೆಟ್ರಿಕ್ ಟನ್)	ಸಿಡಬ್ಲ್ಯುಸಿ	ಸಾಮರ್ಥ್ಯ (ಮೆಟ್ರಿಕ್ ಟನ್)	ಖಾಸಗಿ ಮತ್ತು ಇತರ	ಸಾಮರ್ಥ್ಯ (ಮೆಟ್ರಿಕ್ ಟನ್)	ಒಟ್ಟು ಸಾಮರ್ಥ್ಯ (ಮೆಟ್ರಿಕ್ ಟನ್)	ಒಟ್ಟು ಗೋದಾಮು ಗಳ ಸಂಖ್ಯೆ
1	ಬಾಗಲಕೋಟೆ	8	1	500	1	750	2	3000	2	3000	-	-	7	5930	13180	13
2	ಬೆಂಗಳೂರು ಉತ್ತರ	8	6	5100	-	-	-	-	-	-	-	-	4	2950	8050	10
3	ಬೆಂಗಳೂರು ದಕ್ಷಿಣ	7	1	700	1	300	1	100	1	1668	-	-	7	3520	6288	11
4	ಬೆಳಗಾವಿ	10	-	-	-	-	13	6500	6	4650	1	800	6	1600	13550	26
5	ಬಳ್ಳಾರಿ	13	2	1200	5	3060	20	11366	2	3100	-	-	8	4090	22816	37
6	ಬೀದರ್	6	2	1600	-	-	6	3000	-	-	-	-	9	9030	13630	17
7	ಬಿಜಾಪುರ	10	2	920	4	1200	4	2650	5	8100	-	-	14	5360	18230	29
8	ಚಾಮರಾಜನಗರ	9	2	1116	5	2906	9	2950	-	-	-	-	-	-	6972	16
9	ಚಿಕ್ಕಬಳ್ಳಾಪುರ	5	-	-	-	-	1	1000	4	9088	-	-	1	1000	11088	6
10	ಚಿಕ್ಕಮಗಳೂರು	9	2	1000	-	-	9	4500	-	-	-	-	2	850	6350	13
11	ಚಿತ್ರದುರ್ಗ	6	1	400	1	300	13	7250	-	-	-	-	4	3150	11100	19
12	ದಾವಣಗೆರೆ	11	1	500	-	-	14	17250	-	-	-	-	-	-	17750	15
13	ಧಾರವಾಡ	9	1	533	3	1333	9	7893	1	2000	-	-	-	-	11759	14
14	ಗದಗ	6	-	-	-	-	7	4850	2	3000	-	-	9	2110	9960	18
15	ಗುಲ್ಬರ್ಗಾ	9	-	-	-	-	10	8960	1	2500	-	-	6	9700	21160	17
16	ಹಾಸನ	10	-	-	9	4550	4	2900	4	4950	-	-	5	1450	13850	22
17	ಹಾವೇರಿ	4	-	-	4	1300	10	5000	1	1000	-	-	2	1200	8500	17
18	ಕಾರವಾರ	5	1	400	-	-	8	3130	-	-	-	-	8	2110	5640	17
19	ಕೋಲಾರ	6	3	5340	-	-	1	100	1	2500	-	-	3	4020	11960	8
20	ಕೊಪ್ಪಳ	4	-	-	1	1300	6	3650	6	8500	-	-	7	1892	15342	20
21	ಮಂಡ್ಯ	4	-	-	1	1000	2	1200	1	2000	-	-	3	5000	9200	7
22	ಮಡಿಕೇರಿ	2	-	-	-	-	3	1090	-	-	-	-	-	-	1090	3
23	ಮಂಗಳೂರು	5	-	-	1	800	5	2930	-	-	-	-	6	3946	7676	12
24	ಮೈಸೂರು	10	-	-	1	1250	8	9013	2	6000	-	-	-	-	16263	11
25	ರಾಯಚೂರು	5	1	5000	3	1550	10	7550	1	2000	-	-	14	9100	25200	29
26	ರಾಮನಗರ	4	-	-	-	-	-	-	-	-	-	-	7	6650	6650	7
27	ಶಿವಮೊಗ್ಗ	9	9	4650	2	750	8	4450	1	1500	-	-	2	950	12300	22
28	ತುಮಕೂರು	8	-	-	-	-	12	8850	3	7400	-	-	5	7950	24200	20
29	ಯಾದಗಿರಿ	2	-	-	-	-	3	3000	-	-	-	-	6	7000	10000	9
30	ಉಡುಪಿ	-	-	-	-	-	2	700	-	-	-	-	1	350	1050	3
	<b>ಒಟ್ಟು</b>	<b>204</b>	<b>35</b>	<b>28959</b>	<b>42</b>	<b>22349</b>	<b>200</b>	<b>134832</b>	<b>44</b>	<b>72956</b>	<b>1</b>	<b>800</b>	<b>146</b>	<b>100908</b>	<b>360804</b>	<b>468</b>

ಸರ್ಕಾರದ ಆದೇಶ ಸಂಖ್ಯೆ: ಎಎಎನ್‌ಎಎಸ್‌ಎ 23 ಆರ್‌ಪಿಆರ್ 2010, ದಿನಾಂಕ: 11ನೇ ಜೂನ್ 2010 ರ ಪ್ರಕಾರ ಕರ್ನಾಟಕ ಸರ್ಕಾರವು ಒಟ್ಟು 46 ಸರ್ಕಾರಿ ಗೋದಾಮುಗಳ ಮಲೀಕತ್ವವನ್ನು ಕರ್ನಾಟಕ ಸರ್ಕಾರವು ನಿಗಮಕ್ಕೆ ವರ್ಗಾಯಿಸಿದೆ. 46 ಗೋದಾಮುಗಳ ಪೈಕಿ 5 ಗೋದಾಮುಗಳ ಸ್ಥಿತಿ ಈ ಕೆಳಗಿನಂತಿವೆ:-



1. ಬೀದರ್ ಜಿಲ್ಲೆಯ ಹುಮ್ಮಾಬಾದನಲ್ಲಿರುವ ಎರಡು ಗೋದಾಮುಗಳು ಇನ್ನೂ ಟಿಎಪಿಸಿಎಂಎಸ್ ವಶದಲ್ಲಿವೆ. ಮಾನ್ಯ ಉಚ್ಚ ನ್ಯಾಯಾಲಯದ ಕಲಬುರಗಿ ಪೀಠವು ಮಾನ್ಯ ಜಿಲ್ಲಾಧಿಕಾರಿಗಳು ಈ ಗೋದಾಮುಗಳನ್ನು ಟಿಎಪಿಸಿಎಂಎಸ್‌ನವರಿಂದ ತೆರವು ಗೊಳಿಸಿ, ಸದರಿ ಗೋದಾಮುಗಳನ್ನು ನಿಗಮದ ವಶಕ್ಕೆ ನೀಡುವಲ್ಲಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಬೀದರ್ ಜಿಲ್ಲೆ, ಬೀದರ್ ಇವರಿಗೆ ನಿರ್ದೇಶಿಸಿದೆ. ಅದರಂತೆ ಜಿಲ್ಲಾಧಿಕಾರಿಗಳು ಟಿಎಪಿಸಿಎಂಎಸ್ ಸಂಸ್ಥೆಗೆ ಆದೇಶವನ್ನು ನೀಡಿರುತ್ತಾರೆ. ಟಿಎಪಿಸಿಎಂಎಸ್ ಸಂಸ್ಥೆಯು ಜಿಲ್ಲಾಧಿಕಾರಿಯವರ ಆದೇಶಕ್ಕೆ ತಡೆಯಾಜ್ಞೆಯನ್ನು ತಂದಿರುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ವ್ಯವಸ್ಥಾಪಕರು ಬೀದರ್ ಜಿಲ್ಲೆಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಯವರನ್ನು ಕೋರಿರುತ್ತಾರೆ.
2. ಜಿಲ್ಲಾ ವ್ಯವಸ್ಥಾಪಕರು, ಬೆಳಗಾವಿ ಇವರು ದಿನಾಂಕ: 21.09.2015ರ ತಮ್ಮ ಪತ್ರದಲ್ಲಿ ಶಹಾಪುರದಲ್ಲಿರುವ ಗೋದಾಮನ್ನು ಕೆಡವಿ ಹಾಕಲಾಗಿದೆ ಹಾಗೂ ಆ ಖಾಲಿ ಜಾಗವನ್ನು ಶಹಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿರುತ್ತಾರೆ. ಇದಕ್ಕೆ ಬದಲಾಗಿ, ಒಂದು ಎಕರೆ ನಿವೇಶನವನ್ನು ಉಚಿತವಾಗಿ ಜಿಲ್ಲಾಧಿಕಾರಿಯವರಿಂದ ಮಂಜೂರು ಮಾಡಿಸಿಕೊಳ್ಳಲು ಬೆಳಗಾವಿಯ ಜಿಲ್ಲಾ ವ್ಯವಸ್ಥಾಪಕರು ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸಿರುತ್ತಾರೆ.
3. ವಿಜಯಪುರದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿರುವ ಒಂದು ಗೋದಾಮು ಶಿಥಿಲಾವಸ್ಥೆಯಲ್ಲಿದೆ. ಶಿಥಿಲಗೊಂಡಿರುವ ಇದರ ಬದಲಿಗೆ ಪರ್ಯಾಯ ಜಮೀನಿನ ಕೋರಿಕೆಯನ್ನು ಸಲ್ಲಿಸಲಾಗಿದೆ. ವಿಜಯಪುರ ಜಿಲ್ಲೆಯ ಜಿಲ್ಲಾ ವ್ಯವಸ್ಥಾಪಕರು ಬದಲಿ ನಿವೇಶನವನ್ನು ಪಡೆದುಕೊಳ್ಳಲು ಜಿಲ್ಲಾಧಿಕಾರಿಯವರೊಂದಿಗೆ ಸಂಪರ್ಕದಲ್ಲಿದ್ದಾರೆ.
4. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೋಣೆ ಗ್ರಾಮದಲ್ಲಿರುವ ಗೋದಾಮು ಕೆಎಫ್‌ಸಿಎಸ್‌ಸಿ ವಶದಲ್ಲಿದೆ. ಆದರೂ ಗೋದಾಮಿನ ಮಾಲಿಕತ್ವವು ಇನ್ನೂ ಲೋಕೋಪಯೋಗಿ ಇಲಾಖೆಯ ಹೆಸರಿನಲ್ಲಿಯೇ ಇದೆ. ಈ ವಿಷಯವಾಗಿ ಜಿಲ್ಲಾ ವ್ಯವಸ್ಥಾಪಕರು, ಉತ್ತರ ಕನ್ನಡ ಇವರು ಗೋದಾಮಿನ ಮಾಲಿಕತ್ವವನ್ನು ನಿಗಮದ ಹೆಸರಿಗೆ ವರ್ಗಾಯಿಸುವುದಕ್ಕಾಗಿ ಲೋಕೋಪಯೋಗಿ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ಸಾರ್ವಜನಿಕ ವಿತರಣಾ ವ್ಯವಸ್ಥೆ ಹೊರತಾದ ಅನಿಯಂತ್ರಿತ ಸರಕುಗಳಲ್ಲಿ ವಹಿವಾಟುಗಳು

ಸಾರ್ವಜನಿಕ ವಿತರಣಾ ವ್ಯವಸ್ಥೆ ಹೊರತಾದ ಸರಕುಗಳಲ್ಲಿ ವಹಿವಾಟುಗಳನ್ನು ವಹಿಸಿಕೊಳ್ಳುವುದನ್ನು ನಿಮ್ಮ ನಿಗಮವು ಮುಂದುವರಿಸಿತು. ಪ್ರಸಕ್ತ ವರ್ಷದ ಒಟ್ಟು ವಹಿವಾಟಿನಲ್ಲಿ ರೂ. 67.14 ಕೋಟಿ ಈ ವಹಿವಾಟು ದಾಖಲಾಗಿದೆ.

ಕನಿಷ್ಠ ಬೆಂಬಲ ಬೆಲೆಯ ಕಾರ್ಯಾಚರಣೆಗಳು :

2021-22ನೇ ಕೆಎಂಎಸ್ ಆರ್ಥಿಕ ವರ್ಷದಲ್ಲಿ ನಿಗಮವು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಭತ್ತ, ಹೈಬ್ರಿಡ್ ಜೋಳಗಳನ್ನು ಖರೀದಿಸಿರುತ್ತದೆ. ವಿವರಗಳು ಕೆಳಗಿನಂತಿವೆ.

ಸರಕು	ಸಂಗ್ರಹಿತ ಪ್ರಮಾಣ ಕ್ವಿಂಟಲ್‌ಗಳಲ್ಲಿ
ಭತ್ತ	313464.77
ರಾಗಿ	2021939.18
ಹೈಬ್ರಿಡ್ ಜೋಳ	1038858.90



**ಹಣಕಾಸು ವಿವರಣೆಗಳ ದಿನಾಂಕದ ನಂತರದಲ್ಲಿನ ಘಟನೆಗಳು :**

31ನೇ ಮಾರ್ಚ್ 2022ರ ನಂತರ ಈ ವರದಿಗೆ ಸಹಿ ಹಾಕುವ ದಿನದವರೆಗೂ ಯಾವುದೇ ಗಮನಾರ್ಹ ಬದಲಾವಣೆಗಳಾಗಿರುವುದಿಲ್ಲ.

**ವಹಿವಾಟಿನ ಸ್ವರೂಪದಲ್ಲಿನ ಬದಲಾವಣೆಗಳು:**

31.3.2022 ರಂದು ಕೊನೆಗೊಂಡ ಆರ್ಥಿಕ ವರ್ಷದಲ್ಲಿ ನಿಗಮದ ವಹಿವಾಟಿನಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳೂ ಇರುವುದಿಲ್ಲ.

**ಲಾಭಾಂಶ:**

ನಿಮ್ಮ ನಿರ್ದೇಶಕರು ಈ ವರ್ಷಕ್ಕೆ ಯಾವುದೇ ಲಾಭಾಂಶವನ್ನು ಶಿಫಾರಸ್ಸು ಮಾಡಿರುವುದಿಲ್ಲ.

**ಮೀಸಲುಗಳಿಗೆ ವರ್ಗಾವಣೆಯಾದ ಮೊತ್ತ:**

31.03.2022 ರಂದು ಕೊನೆಗೊಂಡ ಆರ್ಥಿಕ ವರ್ಷಕ್ಕೆ ನಿಗಮವು ಯಾವುದೇ ಮೊತ್ತವನ್ನು ಮೀಸಲುಗಳಿಗೆ ವರ್ಗಾಯಿಸಿರುವುದಿಲ್ಲ.

**ಷೇರು ಬಂಡವಾಳದಲ್ಲಿನ ಬದಲಾವಣೆಗಳು:**

ವರದಿಯಲ್ಲಿ ನಮೂದಿಸಿರುವಂತೆ ಪ್ರಸ್ತುತ ವರದಿ ವರ್ಷದಲ್ಲಿ ನಿಗಮದ ಬಂಡವಾಳ ಕ್ರಮದಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ಬಂಡವಾಳ ಪದ್ಧತಿಯು ಈ ಕೆಳಗಿನಂತೆಯೇ ಉಳಿದಿರುತ್ತದೆ.

**ನಿಗಮದ ಅಧಿಕೃತ ಬಂಡವಾಳ ಮೊತ್ತ:**

ರೂ. 6,00,00,000/- (ಆರು ಕೋಟಿ ರೂಪಾಯಿಗಳು ಮಾತ್ರ) ಗಳನ್ನು ರೂ. 1,000/- (ಒಂದು ಸಾವಿರ ರೂಪಾಯಿಗಳು ಮಾತ್ರ) ಮುಖಬೆಲೆಯುಳ್ಳ 60,000 (ಅರವತ್ತು ಸಾವಿರ ಮಾತ್ರ) ಸಮಾನ ಷೇರುಗಳಾಗಿ ವಿಭಜಿಸಲಾಗಿದೆ.

**ನಿಗಮವು ಬಿಡುಗಡೆಗೊಳಿಸಿದ, ಚಂದಾಗೊಳಿಸಿದ (ಹೂಡಿಕೆದಾರರು ವರ್ಗಾಯಿಸಿದ) ಮತ್ತು ಸಂದಾಯವಾದ ಒಟ್ಟು ಬಂಡವಾಳ ಮೊತ್ತ:**

ರೂ. 3,25,00,000/- (ಮೂರು ಕೋಟಿ ಇಪ್ಪತ್ತೈದು ಲಕ್ಷ ರೂಪಾಯಿಗಳು ಮಾತ್ರ) ಗಳನ್ನು ರೂ. 1,000/- (ಒಂದು ಸಾವಿರ ರೂಪಾಯಿಗಳು ಮಾತ್ರ) ಮುಖಬೆಲೆಯುಳ್ಳ 32,500 (ಮೂವತ್ತೆರಡು ಸಾವಿರದ ಐದನೂರು ಮಾತ್ರ) ಸಮಾನ ಷೇರುಗಳಾಗಿ ವಿಭಜಿಸಲಾಗಿದೆ.

**ಮಂಡಳಿಯ ಸಭೆಗಳು:**

ಮಂಡಳಿಯ ಸಭೆಗಳನ್ನು ಸತತ ಎರಡು ಸಭೆಗಳ ನಡುವೆ 120 ದಿನಗಳಿಗಿಂತ ಹೆಚ್ಚಿನ ಸಮಯದ ಅಂತರ ಇರದಂತೆ ನಿಯಮಿತವಾಗಿ ನಡೆಸಲಾಯಿತು. ಪರಿಶೀಲನೆಯಲ್ಲಿರುವ ಕ್ಯಾಲೆಂಡರ್ ವರ್ಷದಲ್ಲಿ 3 (ಮೂರು) ಸಭೆಗಳು 13-09-2021, 30-11-2021 ಹಾಗೂ 13-01-2022ರಂದು ನಡೆದವು.

ಈ ಸಭೆಗಳ ಕಾರ್ಯಸೂಚಿ ಮತ್ತು ಟಿಪ್ಪಣಿಗಳನ್ನು ಎಲ್ಲಾ ನಿರ್ದೇಶಕರಿಗೆ ಮುಂಚಿತವಾಗಿಯೇ ರವಾನಿಸಲಾಗಿರುತ್ತದೆ. ಸಭೆಯ ನಡವಳಿಗಳನ್ನು ಮಂಡಳಿಯ ನಿರ್ದೇಶಕರಿಗೆ ಅವರ ಅವಗಾಹನೆಗಾಗಿ ಕಳುಹಿಸಲಾಗಿರುತ್ತದೆ.



**ನಿರ್ದೇಶಕರು:**

ಮಂಡಳಿಯ ಈ ವರದಿ ಸಹಿ ಮಾಡಿದ ದಿನಾಂಕದಂದು ಈ ಕೆಳಕಂಡ ನಿರ್ದೇಶಕರ ಮಂಡಳಿಯನ್ನು ಹೊಂದಿರುತ್ತದೆ.

1	ಶ್ರೀ ಎ.ಎಸ್.ಪಾಟೀಲ್ (ನಡಹಳ್ಳಿ), ಶಾಸಕರು	ಅಧ್ಯಕ್ಷರು
2	ಶ್ರೀ ಕಿರಣ್ ಕೂಡಗಿ	ಉಪಾಧ್ಯಕ್ಷರು
3	ಡಾ. ಎಂ.ಟಿ. ರೇಜು, ಐಎಎಸ್	ನಿರ್ದೇಶಕರು
4	ಶ್ರೀಮತಿ ಕನಗವಲ್ಲಿ, ಐಎಎಸ್	ನಿರ್ದೇಶಕರು
5	ಶ್ರೀ ಮಹಮ್ಮದ್ ಇಕ್ರಮುಲ್ಲಾ ಷರೀಫ್, ಐಎಎಸ್	ನಿರ್ದೇಶಕರು
6	ಶ್ರೀ ಶಿವಾನಂದ ಹೆಚ್.ಕಲ್ಕೇರಿ, ಐಆರ್‌ಎಸ್	ವ್ಯವಸ್ಥಾಪಕ ನಿರ್ದೇಶಕರು
7	ಶ್ರೀ ಬಸವರಾಜ್ ಆರ್.ಸೋಮಣ್ಣನವರ್, ಕೆಎಎಸ್	ನಿರ್ದೇಶಕರು
8	ಶ್ರೀ ಮುರಳಿ ಕೆ.ಎಂ	ನಿರ್ದೇಶಕರು
9	ಶ್ರೀ ಜಯರಾಮ್ ಹೆಚ್	ನಿರ್ದೇಶಕರು
10	ಶ್ರೀ ರಾಮಚಂದ್ರ ಗೌಡ	ನಿರ್ದೇಶಕರು

**ದಿನಾಂಕ 01-04-2021ರಿಂದ 31-03-2022ರವರೆಗೆ ನಿಗಮದಲ್ಲಿ ಸೇವೆ ಸಲ್ಲಿಸಿದ ನಿರ್ದೇಶಕರ ಹೆಸರು**

ಕ್ರ.ಸಂ	ಹೆಸರು	ಅವಧಿ	
		ಇಂದ	ವರೆಗೆ
1	ಶ್ರೀ ಎ.ಎಸ್. ಪಾಟೀಲ್ (ನಡಹಳ್ಳಿ), ಶಾಸಕರು	27-07-2020	ಮುಂದುವರಿದಿದ್ದಾರೆ
2	ಶ್ರೀ ಕಿರಣ್ ಕೂಡಗಿ, ಉಪಾಧ್ಯಕ್ಷರು	10-12-2020	ಮುಂದುವರಿದಿದ್ದಾರೆ
3	ಶ್ರೀ ಬಿ.ಎಚ್. ಅನಿಲ್‌ಕುಮಾರ್, ಐಎಎಸ್	07-12-2020	02-02-2022
4	ಶ್ರೀ ಕಪಿಲ್ ಮೋಹನ್, ಐಎಎಸ್	17-11-2021	19-09-2022
5	ಶ್ರೀ ಕೆ. ನಿತೇಶ್, ಐಎಎಸ್	26-09-2020	14-06-2022
6	ಡಾ. ಶಾಮ್ಲಾ ಇಕ್ಬಾಲ್, ಐಎಎಸ್	25-09-2019	04-05-2022
7	ಶ್ರೀ ಲಕ್ಷ್ಮೀಕಾಂತ ರೆಡ್ಡಿ, ಐಎಎಸ್	17-02-2021	05-06-2021
8	ಶ್ರೀ ಶಿವಾನಂದ ಕಾಪಶಿ, ಐಎಎಸ್	09-07-2021	12-07-2022
9	ಶ್ರೀ ಬಸವರಾಜ್.ಸೋಮಣ್ಣನವರ್, ಕೆಎಎಸ್	08-09-2020	ಮುಂದುವರಿದಿದ್ದಾರೆ
10	ಶ್ರೀ ಶರಣ ಬಸವ ಎಫ್. ಅಂಗಡಿ	25-11-2020	16-07-2022
11	ಶ್ರೀ ಜಯಪ್ರಕಾಶ್ ಶೆಟ್ಟಿ	25-11-2020	16-07-2022
12	ಶ್ರೀ ರಾಜಾರಾಮ ಗೋಪಾಲ್ ಭಟ್	25-11-2020	16-07-2022
13	ಶ್ರೀ ಮುರಳಿ ಕೆ.ಎಂ.	25-11-2020	ಮುಂದುವರಿದಿದ್ದಾರೆ
14	ಶ್ರೀ ಗಂಗಹನುಮಯ್ಯ ಕೆ.	27-11-2020	16-07-2022
15	ಶ್ರೀ ಜಯರಾಮ್ ಎಚ್.	27-11-2020	ಮುಂದುವರಿದಿದ್ದಾರೆ
16	ಶ್ರೀ ರಾಮಚಂದ್ರ ಗೌಡ	27-11-2020	ಮುಂದುವರಿದಿದ್ದಾರೆ

ಶ್ರೀ ಶಿವಾನಂದ ಕಾಪಶಿ, ಐಎಎಸ್, ಅವರು 12.07.2022ರ ನಂತರ ವ್ಯವಸ್ಥಾಪಕ ನಿರ್ದೇಶಕರಾಗಿರುವುದಿಲ್ಲ.



31.03.2022ರ ನಂತರ ಮಂಡಳಿಯ ಸಂಯೋಜನೆಯಲ್ಲಿ ಈ ಕೆಳಕಂಡಂತೆ ಬದಲಾವಣೆಯಾಗಿದೆ

ಕ್ರ.ಸಂ	ಹೆಸರು	ಅವಧಿ	
		ಇಂದ	ವರೆಗೆ
1	ಡಾ. ಎಂ.ಟಿ. ರೇಜು, ಐಎಎಸ್	20-09-2022	ಮುಂದುವರಿದಿದ್ದಾರೆ
2	ಶ್ರೀ ಮಹಮ್ಮದ್ ಇಕ್ರಮುಲ್ಲಾ ಷರೀಫ್, ಐಎಎಸ್	14-06-2022	ಮುಂದುವರಿದಿದ್ದಾರೆ
3	ಶ್ರೀಮತಿ ದಿವ್ಯಾ ಪ್ರಭು ಜಿಆರ್‌ಜೆ, ಐಎಎಸ್	15-09-2022	22-10-2022
4	ಶ್ರೀಮತಿ ಎಂ.ಕನಗವಲ್ಲಿ, ಐಎಎಸ್	05-05-2022	ಮುಂದುವರಿದಿದ್ದಾರೆ
5	ಶ್ರೀ ಶಿವಾನಂದ ಕಲ್ಲೇರಿ, ಐಆರ್‌ಎಸ್	25-10-2022	ಮುಂದುವರಿದಿದ್ದಾರೆ

ನಿಗಮಿತ ನಿರ್ದೇಶಕರುಗಳ ಸೇವೆಯನ್ನು ನಿಮ್ಮ ಮಂಡಳಿಯು ಮುಕ್ತವಾಗಿ ಶ್ಲಾಘಿಸಿರುವುದನ್ನು ದಾಖಲಿಸುತ್ತದೆ.

**ವಾರ್ಷಿಕ ನೀತಿಯ ಅನುಸಾರ ಸ್ವತಂತ್ರ ನಿರ್ದೇಶಕರ ಘೋಷಣೆ:**

ಸಂಸ್ಥೆಯು ಸರ್ಕಾರಿ ಕಂಪನಿ ಆಗಿರುವುದರಿಂದ ಮತ್ತು ಸಂಸ್ಥೆಯ ನಿರ್ದೇಶಕರು ಕರ್ನಾಟಕ ಸರ್ಕಾರದಿಂದ ನೇಮಿಸಲ್ಪಡುವುದರಿಂದಲೂ ಸಂಸ್ಥೆಗೆ ಈ ನೀತಿಯು ಅನ್ವಯಿಸುವುದಿಲ್ಲ.

**ಜಾಗೃತ ವ್ಯವಸ್ಥೆ:**

ಸಂಸ್ಥೆಯು ಸರ್ಕಾರಿ ಕಂಪನಿ ಆಗಿರುವುದರಿಂದ ಕಂಪನಿಗಳ ಕಾಯ್ದೆ 2013 (ದಿ ಆ್ಯಕ್ಟ್) ರ ಪರಿಚ್ಛೇದ 177 (9) ಮತ್ತು (10) ಅನ್ವಯಿಸುವುದಿಲ್ಲ.

**ನಿರ್ದೇಶಕರ ಜವಾಬ್ದಾರಿ ಹೇಳಿಕೆ**

**ಕಂಪನಿಗಳ ಕಾಯ್ದೆ, 2013ರ ಪರಿಚ್ಛೇದ 134 (5) ರ ಪ್ರಕಾರ ನಿರ್ದೇಶಕರು ಈ ಕೆಳಗಿನಂತೆ ದೃಢಪಡಿಸುತ್ತಾರೆ:**

- (ಎ) ವಾರ್ಷಿಕ ಲೆಕ್ಕಪತ್ರದ ಪಟ್ಟಿಯನ್ನು ತಯಾರಿಸುವ ಸಂದರ್ಭದಲ್ಲಿ ವಾಸ್ತವಿಕ ಲಾಭನಷ್ಟಗಳ ಸ್ಪಷ್ಟ ವಿವರಣೆಗಳೊಂದಿಗೆ ಅನ್ವಯಿತ ಲೆಕ್ಕಾಚಾರದ ಹಂತಗಳನ್ನು ಬಳಸಲಾಗಿದೆ.
- (ಬಿ) ನಿರ್ದೇಶಕರು ಅತ್ಯುತ್ತಮ ಲೆಕ್ಕಪತ್ರ ನೀತಿಯನ್ನೇ ಆಯ್ದುಕೊಳ್ಳಬೇಕು ಮತ್ತು ಅವನ್ನು ಯುಕ್ತ ರೀತಿಯಲ್ಲಿ ಬಳಸಿಕೊಂಡು ನಿಗಮವು ಆ ವ್ಯವಹಾರಿಕ ಕಾಲಾವಧಿಯ ಅಂತ್ಯದಲ್ಲಿ ಸಾಧಿಸಿದ ಲಾಭ-ನಷ್ಟಗಳ ಸ್ಥಿತಿ ಮತ್ತು ನಿಗಮದ ವಹಿವಾಟಿನ ವಸ್ತುಸ್ಥಿತಿಗಳ ನೈಜ ಮತ್ತು ಪಾರದರ್ಶಕವಾದ ನೋಟವನ್ನು ಒದಗಿಸುವ ನ್ಯಾಯಯುತವೂ ದೂರದೃಷ್ಟಿಯುಳ್ಳದ್ದೂ ಆದ ತೀರ್ಮಾನಗಳು ಹಾಗೂ ಲೆಕ್ಕಪತ್ರಗಳನ್ನು ಕೈಗೊಳ್ಳಲಾಗಿದೆ.
- (ಸಿ) ನಿರ್ದೇಶಕರು ಸಂಸ್ಥೆಯ ಆಸ್ತಿಪಾಸ್ತಿಗಳನ್ನು ರಕ್ಷಿಸಲು ಹಾಗೂ ಇತರೆ ಅಕ್ರಮ/ವಂಚನೆಗಳನ್ನು ತಡೆಗಟ್ಟಲು/ಪತ್ತೆಹಚ್ಚಲು ಸರಿಯಾದ ಮತ್ತು ಸುರಕ್ಷಿತ ರೀತಿಯಲ್ಲಿ ಲೆಕ್ಕಪತ್ರದ ದಾಖಲಾತಿಗಳನ್ನು ಇಡುವುದರ ಬಗ್ಗೆ ಎಚ್ಚರಿಕೆಗಳನ್ನು ತೆಗೆದುಕೊಳ್ಳುವ ಜೊತೆಗೆ ಈ ಕಾನೂನಿನ ಮುನ್ನೆಚ್ಚರಿಕೆಗಳನ್ನು ಪಾಲಿಸಲಾಗಿದೆ.
- (ಡಿ) ನಿರ್ದೇಶಕರು ವಾರ್ಷಿಕ ಲೆಕ್ಕಪತ್ರಗಳನ್ನು ವಿಶೇಷ ಕಾರ್ಯಾಸಕ್ತಿಯಿಂದ ತಯಾರಿಸುತ್ತಾರೆ ಹಾಗೂ



(ಇ) ನಿರ್ದೇಶಕರು ದೂರುಗಳನ್ನು ಪರಿಹರಿಸಲು ಸಂಸ್ಥೆಗೆ ಅನ್ವಯಿತವಾಗುವ ಎಲ್ಲಾ ನಿಯಮಗಳ ಮುನ್ನೂಚನೆಗಳನ್ನೂ ಗಮನದಲ್ಲಿಟ್ಟುಕೊಂಡು ಸರಿಯಾದ ಪರಿಹಾರ ಪದ್ಧತಿಗಳನ್ನು ಕಂಡುಕೊಳ್ಳಲಾಗಿದೆ ಮತ್ತು ಅಂತಹ ಪರಿಹಾರ ಪದ್ಧತಿಗಳು ಯಥೋಚಿತವಾಗಿದ್ದು ಪರಿಣಾಮಕಾರಿಯಾಗಿ ಅನ್ವಯಿಸಲ್ಪಟ್ಟಿರುತ್ತದೆ.

**ಸಹವರ್ತಿಗಳ/ಪಾಲುದಾರರ/ಜಂಟಿ ಭಾಗಸ್ಕರ ಆರ್ಥಿಕ ಸಾಧನೆ/ಆರ್ಥಿಕ ಸ್ಥಿತಿಯ ಬಗೆಗಿನ ಮಾಹಿತಿ:**

ಸಂಸ್ಥೆಯು ಯಾವುದೇ ಸಹವರ್ತಿಗಳನ್ನಾಗಲೀ, ಪಾಲುದಾರರನ್ನಾಗಲೀ, ಜಂಟಿ ಸಹಭಾಗಿತ್ವವನ್ನಾಗಲೀ ಹೊಂದಿರುವುದಿಲ್ಲ.

**ವಾರ್ಷಿಕ ತಃಖ್ತೆ:**

ಕಂಪನಿಗಳ ಕಾಯ್ದೆ, 2013ರ ಪರಿಚ್ಛೇದ 92(3) ಮತ್ತು ಕಂಪನಿಗಳ ಕಾಯ್ದೆ (ಆಡಳಿತ ಮತ್ತು ನಿರ್ವಹಣೆ) ಕಾನೂನು, 2014ರ ನಿಯಮ 12(1) ಪ್ರಕಾರ, ಕಂಪನಿ ಕಾಯ್ದೆಯೊಂದಿಗೆ ಓದಲಾದ 2013 ತಿದ್ದುಪಡಿ 28 ಆಗಸ್ಟ್ 2020ರಿಂದ ಅನ್ವಯವಾಗುವ ಓದಲಾದ ತಿದ್ದುಪಡಿ ಎಂ.ಜಿ.ಟಿ. 7ರಲ್ಲಿ ವಾರ್ಷಿಕ ತಃಖ್ತೆ ನಿಗಮದ ವೆಬ್‌ಸೈಟ್ (ಜಾಲತಾಣ)ನಲ್ಲಿ ಹಾಕಲಾಗಿದೆ.

**ಶಾಸನಬದ್ಧ ಲೆಕ್ಕಪರಿಶೋಧಕರು:**

ಸಂಸ್ಥೆಯ ಸ್ಥಾಪಿತ ಲೆಕ್ಕಪತ್ರ ಪರಿಶೋಧಕರನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮತ್ತು ಮಹಾಲೇಖಪಾಲರು ನೇಮಕ ಮಾಡುತ್ತಾರೆ. ಅದರಂತೆ ಮೆಸಸ್ ಎಸ್.ಎಸ್.ಬಿ ಆಂಡ್ ಅಸೋಸಿಯೇಟ್ಸ್, ಇವರನ್ನು ಲೆಕ್ಕ ಪರಿಶೋಧಕರು ಇವರನ್ನು ಪ್ರಸ್ತುತ ಹಣಕಾಸು ವರ್ಷ 2021-2022 ಕ್ಕೆ ಸ್ವತಂತ್ರ ಲೆಕ್ಕ ಪರಿಶೋಧಕರನ್ನಾಗಿ ನೇಮಿಸಲಾಗಿದೆ.

**ಕಾರ್ಯದರ್ಶಿಗಳ ಲೆಕ್ಕ ಪರಿಶೋಧನೆ:**

ಕಂಪನಿಗಳ ಕಾಯ್ದೆ 2013ರ ಪರಿಚ್ಛೇದ 204 ರ ಪ್ರಕಾರ ಹಾಗೂ ಕಂಪನಿಗಳ ನಿಯಮಗಳು (ವ್ಯವಸ್ಥಾಪನಾ ವ್ಯಕ್ತಿಗಳ ನೇಮಕಾತಿಗಳು ಮತ್ತು ವೇತನ/ಗೌರವಧನ) 2014ರ ಪ್ರಕಾರ ಕಂಪನಿಯು ಶ್ರೀಮತಿ ಕಲೈ ವಾಣಿ ಎಸ್ ಬೆಂಗಳೂರು, ಕಂಪನಿ ಕಾರ್ಯದರ್ಶಿಗಳು, ಬೆಂಗಳೂರು ಇವರನ್ನು ಕಂಪನಿಯ ಕಾರ್ಯದರ್ಶಿಗಳು ಎಂದು 2021-22ನೇ ಸಾಲಿನ ಕಂಪನಿಯ ಕಾರ್ಯದರ್ಶಿಗಳ ಲೆಕ್ಕ ಪರಿಶೋಧನೆ ನಡೆಸಲು ನೇಮಿಸಲಾಗಿದೆ. ಕಾರ್ಯದರ್ಶಿಗಳ ಲೆಕ್ಕ ಪರಿಶೋಧನಾ ವರದಿಯನ್ನು ನಮೂನೆ ಎಂ.ಆರ್-3 ರಲ್ಲಿ ಅನುಬಂಧ I ರಲ್ಲಿ ವರದಿಯನ್ನು ಲಗತ್ತಿಸಲಾಗಿದೆ

**ಲೆಕ್ಕಪತ್ರ ಪರಿಶೋಧನಾ ವರದಿಯಲ್ಲಿನ ಅರ್ಹತೆಗಳು:**

ಶಾಸನಬದ್ಧ ಲೆಕ್ಕ ಪರಿಶೋಧಕರಿಂದ ನೀಡಲಾದ ವರದಿಯಲ್ಲಿ ನೀಡಲಾಗಿರುವ ಪ್ರತಿಯೊಂದು ಅರ್ಹತೆ, ಮೀಸಲಾತಿ ಅಥವಾ ವ್ಯತಿರಿಕ್ತ ಅಭಿಪ್ರಾಯ/ ಹಕ್ಕು ನಿರಾಕರಣೆಗಳ ಮೇಲೆ ನೀಡಲಾದ ಮಂಡಳಿಯು ಎಲ್ಲಾ ವಿವರಣೆಗಳು ಅಥವಾ ಟಿಪ್ಪಣಿಗಳನ್ನು ಇದರೊಂದಿಗೆ ಅನುಬಂಧ II ಎಂದು ಲಗತ್ತಿಸಿದೆ.



ಇಂಧನ ಸಂರಕ್ಷಣೆ, ತಂತ್ರಜ್ಞಾನ ಅಳವಡಿಕೆ ಹಾಗೂ ವಿದೇಶಿ ವಿನಿಮಯ ಹೊರ ಹರಿವು:

(ಎ) ಇಂಧನ ಸಂರಕ್ಷಣೆ:

ಇಂಧನ ಸಂರಕ್ಷಣೆ ಗಾಗಿ ತೆಗೆದುಕೊಳ್ಳಲಾದ ಕ್ರಮಗಳು/ ಇಂಧನ ಸಂರಕ್ಷಣೆ ಮೇಲೆ ಪರಿಣಾಮ	ಸಂಸ್ಥೆಯ ಕಚೇರಿಯ ಉದ್ಯೋಗಕ್ಕಾಗಿ ಇಂಧನ ಬಳಕೆಯನ್ನು ಒಳಗೊಂಡ ಯಾವುದೇ ಚಟುವಟಿಕೆಗಳನ್ನು ನಡೆಸುತ್ತಿಲ್ಲ ಆದರೂ ನಿಮ್ಮ ಸಂಸ್ಥೆಯು ಸಾಧ್ಯವಿರುವ ಕಡೆಗಳಲ್ಲಿ ಇಂಧನ ಬಳಕೆಯನ್ನು ಸಂರಕ್ಷಿಸಲು ಮತ್ತು ಕಡಿಮೆಗೊಳಿಸುವಂತಹ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
(i) ತ್ಯಾಜ್ಯ ಮರುಬಳಕೆಯನ್ನೊಳಗೊಂಡಂತೆ ವಿವಿಧ ಇಂಧನ ಮೂಲಗಳನ್ನು ಉಪಯೋಗಿಸಿಕೊಳ್ಳುವ ನಿಟ್ಟಿನಲ್ಲಿ ಸಂಸ್ಥೆಯಿಂದ ತೆಗೆದುಕೊಳ್ಳಲಾದ ಕ್ರಮಗಳು	-ಇಲ್ಲ-
(ii) ಇಂಧನ ಸಂರಕ್ಷಣೆ ಉಪಕರಣದ ಮೇಲೆ ಬಂಡವಾಳ ಹೂಡಿಕೆ	-ಅನ್ವಯವಾಗುವುದಿಲ್ಲ-
ಒಟ್ಟು ಇಂಧನ ಬಳಕೆ ಮತ್ತು ನಮೂನೆ-ಎಯ ಪ್ರಕಾರ ಉತ್ಪತ್ತಿಯಾದ ಪ್ರತಿಯೊಂದು ಯುನಿಟ್‌ಗೆ ಬಳಕೆ	-ಅನ್ವಯವಾಗುವುದಿಲ್ಲ-

(ಬಿ) ತಂತ್ರಜ್ಞಾನದ ಅಳವಡಿಕೆ:

ತಂತ್ರಜ್ಞಾನ ಅಳವಡಿಕೆ, ರೂಪಾಂತರ ಹಾಗೂ ನಾವಿನ್ಯತೆಗೆ ಮಾಡಿದ ಪ್ರಯತ್ನಗಳು ಸಂಕ್ಷಿಪ್ತವಾಗಿ	-ಇಲ್ಲ-
ಮೇಲ್ಕಂಡ ಪ್ರಯತ್ನಗಳ ಫಲವಾಗಿ ಸಾಧಿಸಿದ ಪ್ರಯೋಜನಗಳು, ಉದಾ: ಉತ್ಪನ್ನಗಳ ಹೆಚ್ಚಳ, ಬೆಲೆ ಇಳಿಕೆ, ಉತ್ಪನ್ನಗಳ ಅಭಿವೃದ್ಧಿ, ರಫ್ತು ಹೆಚ್ಚಳ ಇತ್ಯಾದಿ	-ಅನ್ವಯವಾಗುವುದಿಲ್ಲ-
ಯಾವುದಾದರೂ ತಂತ್ರಜ್ಞಾನವನ್ನು ಆಮದು ಮಾಡಿಕೊಂಡಿದ್ದಲ್ಲಿ (ಕಳೆದ 5 ವರ್ಷಗಳ ಅವಧಿಯಲ್ಲಿ ಆಮದು ಮಾಡಿಕೊಂಡಿದ್ದು ಆರ್ಥಿಕ ವರ್ಷದ ಆರಂಭದಿಂದಲೂ ಬಳಸುತ್ತಿದ್ದಲ್ಲಿ) ಈ ಕೆಳಗಿನ ಮಾಹಿತಿಗಳನ್ನು ಒದಗಿಸಬಹುದು:	
ಆಮದು ಮಾಡಿಕೊಂಡ ತಂತ್ರಜ್ಞಾನ	-ಅನ್ವಯವಾಗುವುದಿಲ್ಲ-
ಆಮದು ಮಾಡಿಕೊಂಡ ವರ್ಷ	-ಅನ್ವಯವಾಗುವುದಿಲ್ಲ-
ಈ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲಾಗಿದೆಯೇ?	-ಅನ್ವಯವಾಗುವುದಿಲ್ಲ-
ಒಂದು ವೇಳೆ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳದಿದ್ದಲ್ಲಿ, ಅದನ್ನು ಅಳವಡಿಸಿಕೊಳ್ಳಲಾಗದ ಪ್ರದೇಶಗಳು ಎಲ್ಲಿವೆ, ಅದಕ್ಕೆ ಕಾರಣಗಳು ಮತ್ತು ಭವಿಷ್ಯದ ಕ್ರಮದ ರೂಪರೇಷೆಗಳು	-ಅನ್ವಯವಾಗುವುದಿಲ್ಲ-





(ಸಿ) ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ)

ನಿಗಮದಿಂದ ಸಂಶೋಧನೆ ಮತ್ತು ಅಭಿವೃದ್ಧಿ (ಆರ್&ಡಿ) ಅನ್ನು ಕೈಗೆತ್ತಿಕೊಂಡಿರುವ ನಿರ್ದಿಷ್ಟ ಪ್ರದೇಶಗಳು ಸಂಶೋಧನೆ ಮತ್ತು ಅಭಿವೃದ್ಧಿ (ಆರ್&ಡಿ) ಅನ್ನು ಕೈಗೆತ್ತಿಕೊಂಡಿರುವ ನಿರ್ದಿಷ್ಟ ಪ್ರದೇಶಗಳು	ಸಂಸ್ಥೆಯು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಸಂಸ್ಥೆಯು ಈ ವರ್ಷದ ಅವಧಿಯಲ್ಲಿ ಯಾವುದೇ ಸಂಶೋಧನೆಗಳನ್ನಾಗಲೀ ಅಭಿವೃದ್ಧಿಯನ್ನಾಗಲೀ ಕೈಗೊಂಡಿರುವುದಿಲ್ಲ.
ಮೇಲ್ಕಂಡ ಸಂಶೋಧನೆ ಮತ್ತು ಅಭಿವೃದ್ಧಿಗಳ ಫಲವಾಗಿ ದೊರೆತ ಪ್ರಯೋಜನಗಳು	-ಅನ್ವಯವಾಗುವುದಿಲ್ಲ-
ಭವಿಷ್ಯದ ಕ್ರಮದ ಯೋಜನೆಗಳು	-ಅನ್ವಯವಾಗುವುದಿಲ್ಲ-
ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ವೆಚ್ಚ	-
(ಎ) ಬಂಡವಾಳ	-ಇಲ್ಲ-
(ಬಿ) ಆವರ್ತನ	-ಇಲ್ಲ-
(ಸಿ) ಒಟ್ಟು	-ಇಲ್ಲ-
(ಡಿ) ಒಟ್ಟು ವಹಿವಾಟಿನ ಮೇಲಿನ ಸಂ./ಅ. ವೆಚ್ಚದ ಶೇಕಡಾ	-ಇಲ್ಲ-

(ಡಿ) ವಿದೇಶಿ ವಿನಿಮಯದ ಗಳಿಕೆ ಮತ್ತು ಹೊರಹರಿವು :

ರಫ್ತಿಗೆ ಸಂಬಂಧಿಸಿದ ಚಟುವಟಿಕೆಗಳು	-ಅನ್ವಯವಾಗುವುದಿಲ್ಲ-
ರಫ್ತನ್ನು ಹೆಚ್ಚಿಸಲು ತೆಗೆದುಕೊಳ್ಳಲಾದ ಉಪಕ್ರಮಗಳು	-ಅನ್ವಯವಾಗುವುದಿಲ್ಲ-
ಉತ್ಪನ್ನಗಳಿಗೆ ಮತ್ತು ಸೇವೆಗಳಿಗೆ ಅಭಿವೃದ್ಧಿಪಡಿಸಲಾದ ಹೊಸ ರಫ್ತು ಮಾರುಕಟ್ಟೆಗಳ ಅಭಿವೃದ್ಧಿ	-ಅನ್ವಯವಾಗುವುದಿಲ್ಲ-
ರಫ್ತು ಯೋಜನೆಗಳು	-ಅನ್ವಯವಾಗುವುದಿಲ್ಲ-
ಒಟ್ಟು ಉಪಯೋಗಿಸಲಾದ ವಿದೇಶೀ ವಿನಿಮಯ (ಹಣದ ರೂಪದಲ್ಲಿ)	ಮಾರ್ಚ್ 31 2022 ರಂತೆ : ಇಲ್ಲ
ರಫ್ತಿಗೆ ಸಂಬಂಧಿಸಿದ ಚಟುವಟಿಕೆಗಳು	ಮಾರ್ಚ್ 31 2022 ರಂತೆ : ಇಲ್ಲ

ಸಿಬ್ಬಂದಿ ವರ್ಗದ ವೇತನಕ್ಕೆ ಸಂಬಂಧಿಸಿದ ಪ್ರಕಟಣೆ:

ವಾರ್ಷಿಕವಾಗಿ ರೂ.1,02,00,000 (ರೂ. ಒಂದು ಕೋಟಿ ಎರಡು ಲಕ್ಷ) ಮತ್ತು/ಅಥವಾ ರೂ.8,50,000/- (ರೂ. ಎಂಟು ಲಕ್ಷ ಐವತ್ತು ಸಾವಿರ) ಮಾಸಿಕ ಸಂಬಳ ಪಡೆಯುವ ಉದ್ಯೋಗಿಗಳಿರುವುದಿಲ್ಲ. ಹೀಗಾಗಿ ಕಂಪನಿ (ಆಡಳಿತ ವ್ಯಕ್ತಿಗಳ ನೇಮಕಾತಿ ಮತ್ತು ಸಂಬಳ) ನಿಯಮಾವಳಿ 2014ರ ಉಪ-ನಿಯಮ 5(2)ರಲ್ಲಿ ಅನ್ವಯಿಸುವಂತೆ ಹೇಳಿಕೆ/ಘೋಷಣೆಯನ್ನು ಸದಸ್ಯರಿಗೆ ಹಂಚುವ ಅಗತ್ಯತೆ ಇರುವುದಿಲ್ಲ ಮತ್ತು ವಾರ್ಷಿಕ ವರದಿಯೊಂದಿಗೆ ಅದನ್ನು ಲಗತ್ತಿಸಲಾಗಿಲ್ಲ.

ಆರ್ಥಿಕ ವರ್ಷವೊಂದಕ್ಕೆ ರೂ.60,00,000 (ರೂ. ಅರುವತ್ತು ಲಕ್ಷ) ಮತ್ತು/ಅಥವಾ ರೂ.5,00,000/- (ರೂ. ಐದು ಲಕ್ಷ) ಮಾಸಿಕ ಸಂಬಳ ಪಡೆಯುವ ನಿರ್ದೇಶಕರು ಅಥವಾ ಸಂಬಂಧಪಟ್ಟವರು ಭಾರತ ದೇಶದ ಒಳಗಾಗಲಿ ಹೊರಗಾಗಲೀ ಕಾರ್ಯನಿರ್ವಹಿಸುವ ಯಾವುದೇ ಉದ್ಯೋಗಿಗಳು ಇರುವುದಿಲ್ಲ. ಹೀಗಾಗಿ ಕಂಪನಿ (ಆಡಳಿತ ವ್ಯಕ್ತಿಗಳ ನೇಮಕಾತಿ ಮತ್ತು ಸಂಬಳ) ನಿಯಮಾವಳಿ 2014ರ ಉಪ-ನಿಯಮ 5(3)ರಲ್ಲಿ ಅನ್ವಯಿಸುವಂತೆ ಹೇಳಿಕೆ/ಘೋಷಣೆಯನ್ನು ಸದಸ್ಯರಿಗೆ ಹಂಚುವ ಅಗತ್ಯತೆ ಇರುವುದಿಲ್ಲ ಮತ್ತು ವಾರ್ಷಿಕ ವರದಿಯೊಂದಿಗೆ ಅದನ್ನು ಲಗತ್ತಿಸಲಾಗಿಲ್ಲ.



**ಲೇವಣಿಗಳಿಗೆ ಸಂಬಂಧಿಸಿದ ವಿವರಗಳು, ಈ ಕೆಳಗಿನವುಗಳನ್ನೊಳಗೊಂಡಿವೆ:**

ನಿಗಮವು ಕಂಪನಿಗಳ ಕಾಯ್ದೆ, 2013ರ ಉಪಬಂಧಗಳಲ್ಲಿ ವಿವರಿಸಿರುವ ಪ್ರಕಾರ, ಸಾರ್ವಜನಿಕರಿಂದ ಯಾವುದೇ ಲೇವಣಿಯನ್ನು ಆಹ್ವಾನಿಸಿರುವುದಾಗಲಿ, ಸ್ವೀಕರಿಸುವುದಾಗಲಿ, ನವೀಕರಿಸಿರುವುದಾಗಲಿ ಮಾಡಿರುವುದಿಲ್ಲ. ಆದ್ದರಿಂದ, 31ನೇ ಮಾರ್ಚ್ 2022 ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಯಾವುದೇ ಲೇವಣಿಗಳೂ ಮರುಪಾವತಿಗೆ ಬಾಕಿ ಇರುವುದಿಲ್ಲ.

**ನಿಯಂತ್ರಕರಿಂದ ಅಂಗೀಕರಿಸಲಾದ ಗಮನಾರ್ಹ ಮತ್ತು ಭೌತಿಕ ಆದೇಶಗಳು:**

ಈ ವರ್ಷ ಅಂತಹ ಯಾವುದೇ ಘಟನೆಗಳೂ ನಡೆದಿರುವುದಿಲ್ಲ.

**ನಿಗಮದ ಆಂತರಿಕ ಆರ್ಥಿಕ ನಿಯಂತ್ರಣದ ಪರ್ಯಾಯ ವಿವರಗಳು:**

ನಿಗಮವು ಆರ್ಥಿಕ ವಿವರಣಪಟ್ಟಿಗೆ ಸಂಬಂಧಿಸಿದಂತೆ ಸಮರ್ಪಕವಾದ ಆಂತರಿಕ ಆರ್ಥಿಕ ನಿಯಂತ್ರಣಗಳನ್ನು ಅನುಸರಿಸುತ್ತಿದೆ.

**ಸಾಲಗಳು, ಆಧಾರಗಳು ಅಥವಾ ಬಂಡವಾಳ ಹೂಡಿಕೆಯ ವಿವರಗಳು:**

ಕಂಪನಿಗಳ ಕಾಯ್ದೆ, 2013ರ ಪರಿಚ್ಛೇದ 186ರ ನಿಯಮಗಳ ಪ್ರಕಾರ ನಿಗಮವು ಯಾವುದೇ ಸಾಲಗಳು, ಖಾತರಿ ಅಥವಾ ಯಾವುದೇ ಹೂಡಿಕೆಗಳನ್ನು ಮಾಡಿರುವುದಿಲ್ಲ ಹಾಗೂ ಯಾವುದೇ ನೀಡಿರುವುದಿಲ್ಲ.

**ಅಪಾಯ ನಿರ್ವಹಣಾ ನೀತಿ:**

ಇಂದಿನ ಹಣಕಾಸು ವಾತಾವರಣದಲ್ಲಿ ವ್ಯವಹಾರದಲ್ಲಿ ಅಪಾಯ ನಿರ್ವಹಣೆಯು ಪ್ರಮುಖ ಭಾಗವಾಗಿರುತ್ತದೆ. ಅಪಾಯ ನಿರ್ವಹಣೆಯ ಪ್ರಮುಖ ಗುರಿ ವ್ಯವಹಾರಕ್ಕೆ ಅಪಾಯ ತಂದೊಡ್ಡಬಲ್ಲ ಘಟನೆಗಳಿಗೆ ಸಂಬಂಧಿಸಿದಂತೆ ಗುರುತಿಸುವುದು, ಮೇಲ್ವಿಚಾರಣೆ ಮತ್ತು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವುದಾಗಿದೆ. ನಿಮ್ಮ ನಿಗಮದ ಅಪಾಯ ನಿರ್ವಹಣೆಯು ವ್ಯವಹಾರ ಪ್ರಕ್ರಿಯೆಯಲ್ಲಿ ಮಿಲಿತಗೊಂಡಿದೆ.

**ಸಾಮಾಜಿಕ ಸಾಂಸ್ಥಿಕ ಜವಾಬ್ದಾರಿ ನೀತಿ:**

ನಿಗಮವು ಸಂಪೂರ್ಣವಾಗಿ ಸಾಮಾಜಿಕ ಉದ್ದೇಶಗಳೊಂದಿಗೆ ಯಾವುದೇ ಲಾಭದ ಉದ್ದೇಶವಿಲ್ಲದೇ ಪೂರ್ಣ ತೊಡಗಿಸಿಕೊಂಡಿರುವುದರಿಂದ ನಿಗಮವು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (ಎಂಸಿಎ)ದ ಕಾರ್ಯದರ್ಶಿಯವರಲ್ಲಿ ಕಂಪನಿ ಕಾಯ್ದೆ 2013ರ ಸೆಕ್ಷನ್ 135 ಅನ್ವಯಿಸುವುದರಿಂದ ವಿನಾಯ್ತಿ ನೀಡುವಂತೆ ಮತ್ತು ಸಾಮಾಜಿಕ ಸಾಂಸ್ಥಿಕ ಜವಾಬ್ದಾರಿ ಅಡಿಯಲ್ಲಿ ಖರ್ಚು ಮಾಡುವುದಕ್ಕೆ ವಿನಾಯ್ತಿ ಮಂಜೂರು ಮಾಡುವಂತೆ ಹಾಗೂ ಸಾಮಾಜಿಕ ಸಾಂಸ್ಥಿಕ ಜವಾಬ್ದಾರಿ ಸಮಿತಿ ರಚಿಸಲು ವಿನಾಯಿತಿ ಕೋರಿ ಮನವಿ ಮಾಡಿತ್ತು. ಉತ್ತರವಾಗಿ ಎಂಸಿಎ ತನ್ನ ಸಿಎಸ್‌ಆರ್ ಕೋಶದ ಮೂಲಕ ಮಾಹಿತಿ ನೀಡಿದ್ದೇನೆಂದರೆ ಕೆಎಫ್‌ಸಿಎಸ್‌ಸಿ ಸೇರಿದಂತೆ ಯಾವುದೇ ರಾಜ್ಯ ಸರ್ಕಾರಿ ಸಂಸ್ಥೆಗಳಿಗೂ ಯಾವುದೇ ವಿನಾಯ್ತಿ ಇಲ್ಲವೆಂದು ತಿಳಿಸಿತ್ತು. ಅಂತೆಯೇ ಕಾರ್ಯದರ್ಶಿ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಮತ್ತು ಆಯುಕ್ತರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತು ವ್ಯವಸ್ಥಾಪಕ ನಿರ್ದೇಶಕರು ಕೆಎಫ್‌ಸಿಎಸ್‌ಸಿ ಇವರನ್ನೊಳಗೊಂಡ ಸಮಿತಿ ರಚಿಸಲಾಯಿತು.

ಸಿಎಸ್‌ಆರ್ ಮೇಲೆ ಹಣ ಖರ್ಚು ಮಾಡಲು ಸೂಕ್ತ ಯೋಜನೆಗಾಗಿ ಹುಡುಕಾಟ ನಡೆಸುವ ಪ್ರಕ್ರಿಯೆಯಲ್ಲಿದೆ. ಕೋವಿಡ್-19 ಜಾಗತಿಕ ಪಿಡುಗಿನ ಕಾರಣದಿಂದಾಗಿ ಕಂಪನಿಯು ಯಾವುದೇ ಸಿಎಸ್‌ಆರ್ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗಿಲ್ಲ.



**ಕೆಲಸದ ಸ್ಥಳದಲ್ಲಿ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಮಹಿಳೆಯರ ಲೈಂಗಿಕ ಕಿರುಕುಳದ ತಡೆಗಟ್ಟುವಿಕೆಯ ಕಾಯ್ದೆ 2013 ಅಡಿಯಲ್ಲಿ ಪ್ರಕಟಣೆ :**

ನಿಮ್ಮ ನಿಗಮವು ನಿಗಮದ ಆವರಣದಲ್ಲಿ ಕೆಲವೊಂದು ಮಧ್ಯಸ್ಥಿಕೆ ಮತ್ತು ಪದ್ಧತಿಗಳೊಂದಿಗೆ ಕೆಲಸ ಮಾಡುವ ಎಲ್ಲ ವ್ಯಕ್ತಿಗಳಿಗೂ ಸುರಕ್ಷಿತವಾದ ಮತ್ತು ಕಿರುಕುಳ ರಹಿತ ಕೆಲಸದ ಸ್ಥಳ ಒದಗಿಸುವುದರಲ್ಲಿ ಯಾವತ್ತೂ ನಂಬಿಕೆ ಹೊಂದಿದೆ. ಲೈಂಗಿಕ ಕಿರುಕುಳವೂ ಸೇರಿದಂತೆ ಇನ್ನಾವುದೇ ತಾರತಮ್ಯ ಮತ್ತು ಕಿರುಕುಳ ರಹಿತವಾದ ವಾತಾವರಣ ಒದಗಿಸಲು ಕಂಪನಿಯೂ ಸದಾ ಪ್ರಯತ್ನಿಸುವುದು. ವರ್ಷದ ಅವಧಿಯಲ್ಲಿ ಲೈಂಗಿಕ ಕಿರುಕುಳದ ಕುರಿತಂತೆ ಯಾವುದೇ ದೂರುಗಳು ಬಂದಿರುವುದಿಲ್ಲ. ರಿಟ್ ಅರ್ಜಿ ಸಂ. 666-70/1992ನಲ್ಲಿ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಮಹಿಳಾ ಉದ್ಯೋಗಿಗಳ ದೂರುಗಳೇನಾದರೂ ಇದ್ದಲ್ಲಿ ಅವುಗಳನ್ನು ಆಲಿಸಲು 11 ಸದಸ್ಯರ ಸಮಿತಿಯನ್ನು ರಚಿಸಲು ಕ್ರಮ ಕೈಗೊಳ್ಳಲಾಗಿದೆ. ಸಮಿತಿಯ ಸಂಯೋಜನೆಯು ಈ ಕೆಳಗಿನಂತಿದೆ:

01	ಶ್ರೀಮತಿ ಜಿ.ಎಸ್. ಪ್ರೇಮ, ಕಚೇರಿ ವ್ಯವಸ್ಥಾಪಕಿ	ಅಧ್ಯಕ್ಷೆ
02	ಶ್ರೀಮತಿ ಎಸ್.ಎಂ. ರಾಧಮ್ಮ, ಕಚೇರಿ ವ್ಯವಸ್ಥಾಪಕಿ	ಉಪಾಧ್ಯಕ್ಷೆ
03	ಶ್ರೀ. ಬಿ. ಪ್ರಕಾಶ್, ಕಚೇರಿ ವ್ಯವಸ್ಥಾಪಕರು	ಸದಸ್ಯ ಕಾರ್ಯದರ್ಶಿ
04	ಶ್ರೀಮತಿ ಜಿ.ಕೆ. ಅನುರಾಧ, ಕಚೇರಿ ವ್ಯವಸ್ಥಾಪಕಿ	ಸದಸ್ಯೆ
05	ಶ್ರೀಮತಿ ಶಾಲಿನಿ.ಬಿ.ನಾಯಕ್, ಕಚೇರಿ ವ್ಯವಸ್ಥಾಪಕಿ	ಸದಸ್ಯೆ
06	ಶ್ರೀಮತಿ ಷರಿಯಾ ಸುಲ್ತಾನ್.ಐ.ಷೇಕ್, ಗುಣಮಟ್ಟ ಪರಿವೀಕ್ಷಕರು	ಸದಸ್ಯೆ
07	ಶ್ರೀಮತಿ ಎಲ್.ಎ. ಗಚ್ಚಿನಮನಿ, ಹಿರಿಯ ಸಹಾಯಕರು	ಸದಸ್ಯೆ
08	ಶ್ರೀಮತಿ ಮಮತ ಎಲ್. ಫರ್ನಾಂಡಿಸ್, ಕಿರಿಯ ಸಹಾಯಕಿ	ಸದಸ್ಯೆ
09	ಶ್ರೀಮತಿ ಎಂ. ಭಾರತಿ, ಕಿರಿಯ ಸಹಾಯಕಿ	ಸದಸ್ಯೆ
10	ಶ್ರೀಮತಿ ಕೆ. ಜಯಲಕ್ಷ್ಮಿ, ವೃಂದ 'ಡಿ'	ಸದಸ್ಯೆ
11	ಶ್ರೀಮತಿ ಹೆಚ್.ಜಿ. ಶೋಭ, ಸಮಾಜ ಸೇವಾ ಸಮಿತಿ	ಅಧಿಕಾರೇತರ ಸದಸ್ಯೆ

**ಸಂಬಂಧಿಸಿದ ಪಕ್ಷಗಳ ವ್ಯವಹಾರಗಳು:**

ಕಂಪನಿ ಕಾಯ್ದೆ 2013ರ ಸೆಕ್ಷನ್ 188ರ ಪ್ರಕಾರ ನಿಗಮವು ಯಾವುದೇ ಸಂಬಂಧಿತ ಪಕ್ಷದ ವ್ಯವಹಾರಗಳನ್ನು ನಡೆಸಿರುವುದಿಲ್ಲ.

**ಖರ್ಚಿನ ದಾಖಲೆಗಳ ನಿರ್ವಹಣೆ:**

ಕಂಪನಿ ಕಾಯ್ದೆ 2013ರ ಸೆಕ್ಷನ್ 148 ಸಬ್‌ಸೆಕ್ಷನ್ (1)ರ ಪ್ರಕಾರ ಕೇಂದ್ರ ಸರ್ಕಾರವು ಸೂಚಿಸಿದಂತೆ ಖರ್ಚಿನ ದಾಖಲೆಗಳ ನಿರ್ವಹಣೆ ನಿಗಮಕ್ಕೆ ಅನ್ವಯಿಸುವುದಿಲ್ಲ.

**ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿ:**

ಕಂಪನಿ ಕಾಯ್ದೆ 2013ರ ಅನ್ವಯವಾಗುವ ನಿಬಂಧನೆಗಳಿಗನುಸಾರವಾಗಿ, ಐಇಪಿಎಫ್ (IEPF) ಪ್ರಾಧಿಕಾರ (ಲೆಕ್ಕಪತ್ರ, ಲೆಕ್ಕ ಪರಿಶೋಧನೆ, ವರ್ಗಾವಣೆ ಮತ್ತು ಮರುಪಾವತಿ) ನಿಯಮಗಳು, 2016 ("ಡಿ ಐಇಪಿಎಫ್ ರೂಲ್ಸ್") ಇದರೊಂದಿಗೆ ಓದಲಾದಂತೆ ಎಲ್ಲಾ ಪಾವತಿಸಿದ ಅಥವಾ ಕ್ಲೇಮ್ ಮಾಡದ ಲಾಭಾಂಶಗಳನ್ನು ನಿಗಮವು ಏಳು ವರ್ಷಗಳು ಪೂರ್ಣಗೊಂಡ ಬಳಿಕ ಭಾರತ ಸರ್ಕಾರದಿಂದ ಸ್ಥಾಪಿತವಾದ ಐಇಪಿಎಫ್‌ಗೆ ನಿಗಮವು ವರ್ಗಾಯಿಸಬೇಕು. ಮೇಲಾಗಿ, ನಿಯಮಗಳಿಗನುಸಾರವಾಗಿ, ಸತತ ಏಳು ವರ್ಷಗಳ ಅಥವಾ ಹೆಚ್ಚು ಕಾಲ ಲಾಭಾಂಶ ಪಾವತಿಸದ ಅಥವಾ ಕ್ಲೇಮ್ ಮಾಡದ ಷೇರುಗಳನ್ನು ಕೂಡ ಐಇಪಿಎಫ್ ಪ್ರಾಧಿಕಾರದ ಡಿಮ್ಯಾಟ್ ಖಾತೆಗೆ ವರ್ಗಾಯಿಸಬೇಕು.



ಪರಾಮರ್ಶೆ (ವರದಿ ಮಾಡುವ) ವರ್ಷದಲ್ಲಿ ಐಇಪಿಎಫ್ ಖಾತೆಗೆ ವರ್ಗಾಯಿಸಬೇಕಾದ ಯಾವುದೇ ಪಾವತಿ ಮಾಡದ ಅಥವಾ ಕ್ಲೇಮ್ ಮಾಡದ ಯಾವುದೇ ಮೊತ್ತಗಳು ಇರುವುದಿಲ್ಲ.

**ಅನ್ವಯವಾಗುವ ಸೆಕ್ರೆಟೇರಿಯಲ್ (ಕಾರ್ಯದರ್ಶಿಯ) ಮಾನದಂಡಗಳ ಅನುಸರಣೆ:**

ಮಂಡಳಿ ಸಭೆಗಳು ಮತ್ತು ವಾರ್ಷಿಕ ಮಹಾಸಭೆಗಳಲ್ಲಿ ನಿಗಮವು ಭಾರತೀಯ ನಿಗಮ ಕಾರ್ಯದರ್ಶಿಗಳ ಸಂಸ್ಥೆ ನೀಡಿರುವ ಕಾರ್ಯದರ್ಶಿಯ ಮಾನದಂಡಗಳ ಅನುಸರಣೆ ಮಾಡಿದೆ.

**ಕಂಪೆನಿಗಳ ಕಾಯ್ದೆ, 2013 ರ ಸೆಕ್ಷನ್ 143 ರ ಉಪ-ಕಲಂ (12) ರ ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ಮಾಡಬೇಕಾದವುಗಳ ಹೊರತಾದ ಲೆಕ್ಕಪರಿಶೋಧಕರು ವರದಿ ಮಾಡಿದ ವಂಚನೆಗಳ ಬಗ್ಗೆ ವಿವರಗಳು**

ಕಂಪೆನಿ ಕಾಯ್ದೆ, 2013 ರ ಸೆಕ್ಷನ್ 143 ರ ಉಪಕಲಂ (12) ರ ಅಡಿಯಲ್ಲಿ ಲೆಕ್ಕಪರಿಶೋಧಕರು ಯಾವುದೇ ವಂಚನೆಗಳನ್ನು ವರದಿ ಮಾಡಿಲ್ಲ.

**ವಂಚನೆ ವರದಿ :**

ಕಂಪೆನಿಗಳ ಕಾಯ್ದೆ, 2013 ರ ಸೆಕ್ಷನ್ 143 ರ ಉಪ ಸೆಕ್ಷನ್ (12) ರ ಅಡಿಯಲ್ಲಿ ಸೂಚಿಸಿರುವಂತೆ ನಿಗಮದ ಲೆಕ್ಕಪರಿಶೋಧಕರು ಯಾವುದೇ ವಂಚನೆಯನ್ನು ವರದಿ ಮಾಡಿಲ್ಲ. ಮೇಲಾಗಿ, ಯಾವುದೇ ಮೂಲಗಳಿಂದ ಆಡಳಿತ ಮಂಡಳಿಗೆ ವಂಚನೆಯ ಯಾವುದೇ ಪ್ರಕರಣ ವರದಿ ಆಗಿರುವುದಿಲ್ಲ.

**ಹಣಕಾಸು ವಿವರಣಾ ಪಟ್ಟಿಯ ಅಥವಾ ವರದಿಯ ಪರಿಷ್ಕರಣೆ :**

ಕಾರ್ಯದರ್ಶಿಯ ಮಾನದಂಡಗಳು-4 (ಸೆಕ್ರೆಟೇರಿಯಲ್ ಸ್ಟಾಂಡರ್ಡ್ಸ್-4) ರ ಪ್ರಕಾರ ನಿಗಮವು ತನ್ನ ಹಣಕಾಸಿನ ವಿವರಣಾ ಪಟ್ಟಿ ಅಥವಾ ವರದಿಯನ್ನು ಹಿಂದಿನ ಮೂರು ವಿತ್ತೀಯ ವರ್ಷಗಳಲ್ಲಿ ಸ್ವಯಂಪ್ರೇರಿತವಾಗಿ ಅಥವಾ ನ್ಯಾಯಾಂಗ ಪ್ರಾಧಿಕಾರದ ಯಾವುದೇ ಆದೇಶಕ್ಕೆ ಅನುಸಾರವಾಗಿ ಅಂತಹ ಪರಿಷ್ಕರಣೆಗೆ ವಿವರವಾದ ಕಾರಣಗಳನ್ನು ವರ್ಷದ ವರದಿಯಲ್ಲಿ ಜೊತೆಗೆ ಪರಿಷ್ಕರಣೆ ಮಾಡಿದ ಸಂಬಂಧಿಸಿದ ವಿತ್ತೀಯ/ಹಣಕಾಸು ವರ್ಷದ ವರದಿಯಲ್ಲಿ ಪ್ರಕಟಿಸಬೇಕು.

ನಿಮ್ಮ ನಿಗಮದಲ್ಲಿ ಪರಿಗಣನೆಯಲ್ಲಿರುವ ಹಿಂದಿನ ಮೂರು ವರ್ಷಗಳಲ್ಲಿ ಯಾವುದೇ ವರ್ಷದಲ್ಲೂ ಹಣಕಾಸು ವಿವರಣಾ ಪಟ್ಟಿಯಲ್ಲಿ ಯಾವುದೇ ಪರಿಷ್ಕರಣೆ ಮಾಡಲಾಗಿಲ್ಲ.

**ದಿವಾಳಿ ಮತ್ತು ದಿವಾಳಿತನ ಸಂಹಿತೆ, 2016 (ಐಬಿಸಿ) ಅಡಿಯಲ್ಲಿ ಸಾಂಸ್ಥಿಕ ದಿವಾಳಿ ನಿರ್ಣಯ ಪ್ರಕ್ರಿಯೆ ಪ್ರಾರಂಭಿಸಿರುವುದು :**

ವರ್ಷದ ಅವಧಿಯಲ್ಲಿ ಅಂತಹ ಯಾವುದೇ ಪ್ರಕ್ರಿಯೆ ಆರಂಭಿಸಿರುವುದಿಲ್ಲ. ಆದುದರಿಂದ ಈ ಅನುಚ್ಛೇದವು ನಿಗಮಕ್ಕೆ ಅನ್ವಯಿಸುವುದಿಲ್ಲ.

**ಯಾವುದೇ ಸಾಂಸ್ಥಿಕ ಕ್ರಮ ಕೈಗೊಳ್ಳಲು ವೈಫಲ್ಯತೆ :**

ಪರಿಗಣನೆಯಲ್ಲಿರುವ ವರ್ಷದಲ್ಲಿ ಅಂತಹ ಯಾವುದೇ ಘಟನೆಗಳು ಇರುವುದಿಲ್ಲ.



**ಸೆಕ್ಯೂರಿಟಿಗಳಿಗೆ ಕ್ರೆಡಿಟ್ ರೇಟಿಂಗ್:**

ವರ್ಷದ ಅವಧಿಯಲ್ಲಿ ಸೆಕ್ಯೂರಿಟಿಗಳಿಗೆ ನಿಗಮವು ಯಾವುದೇ ಕ್ರೆಡಿಟ್ ರೇಟಿಂಗ್ (ಬಾಂಡ್‌ಗೆ ಸ್ವತಂತ್ರ ಮೌಲ್ಯಮಾಪನ) ಏಜೆನ್ಸಿಗಳಿಂದ ಯಾವುದೇ ರೇಟಿಂಗ್ ಪಡೆದಿರುವುದಿಲ್ಲ, ಆದುದರಿಂದ ಈ ಅನುಚ್ಛೇದವು ನಿಗಮಕ್ಕೆ ಅನ್ವಯಿಸುವುದಿಲ್ಲ.

**ಕೃತಜ್ಞತೆ ಸಮರ್ಪಣೆ:**

ಕಂಪನಿಯ ಎಲ್ಲಾ ಉದ್ಯೋಗಿಗಳ ಶ್ರದ್ಧೆ ಮತ್ತು ಸಮರ್ಪಿತ ಸೇವೆಗಾಗಿ ಆಡಳಿತ ಮಂಡಳಿ ನಿರ್ದೇಶಕರು ತಮ್ಮ ಮೆಚ್ಚುಗೆಯನ್ನು ದಾಖಲಿಸಲು ಬಯಸುತ್ತಾರೆ. ಷೇರುದಾರರು, ಬ್ಯಾಂಕರುಗಳು, ಹಾಗೂ ಇತರೇ ವ್ಯವಹಾರ ಸಹವರ್ತಿಗಳ ನಿರಂತರ ಬೆಂಬಲ, ಪ್ರೋತ್ಸಾಹ ಹಾಗೂ ಸಹಕಾರಕ್ಕಾಗಿಯೂ ಕೃತಜ್ಞತೆ ಸಮರ್ಪಿಸಲು ಬಯಸುತ್ತಾರೆ.

ಮಂಡಳಿಯ ಆದೇಶಾನುಸಾರ

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ,

ಸಹಿ/-

ಎಎಸ್ ಪಾಟೀಲ್ (ನಡಹಳ್ಳಿ)

ಅಧ್ಯಕ್ಷರು

DIN: 02360745

ವಿಳಾಸ: ಶಾಸಕರು, ಮುದ್ದೇಬಿಹಾಳ ಕ್ಷೇತ್ರ

ವಿಜಯಪುರ ಜಿಲ್ಲೆ.

ದಿನಾಂಕ : 28.11.2022

ಸ್ಥಳ: ಬೆಂಗಳೂರು



ಕಲ್ಪೆ ವಾಣಿ ಎಸ್  
ಬಿ.ಕಾಂ, ಎಂಬಿಎ, ಎಸಿಎಸ್  
ಕಂಪನಿ ಕಾರ್ಯದರ್ಶಿ

#ಜಿ002, ವಿನುತ ವಿಸ್ತ ಅಪಾರ್ಟ್‌ಮೆಂಟ್,  
ಎನ್‌ಜಿಇಎಫ್ ಮುಖ್ಯ ರಸ್ತೆ, ನಾಗರಭಾವಿ,  
ಬೆಂಗಳೂರು - 560 072, ಮೊಬೈಲ್: 9972266442  
ಇ-ಮೇಲ್: kalaivanis0511@gmail.com

ನಮೂನೆ ಸಂಖ್ಯೆ ಎಂಆರ್ - 3

31.03.2022ಕ್ಕೆ ಕೊನೆಗೊಂಡ ಹಣಕಾಸು ವರ್ಷಕ್ಕೆ  
ಕಾರ್ಯದರ್ಶಿಯ (ಸೆಕ್ರೆಟೇರಿಯಲ್) ಲೆಕ್ಕ ಪರಿಶೋಧನಾ ವರದಿ

[ಕಂಪನಿಗಳ ಕಾಯ್ದೆ, 2013 ರ ಸೆಕ್ಷನ್ 204(1) ಮತ್ತು ಕಂಪನಿಗಳ ನಿಯಮ ಸಂಖ್ಯೆ 9  
(ನೇಮಕಾತಿ ಮತ್ತು ಸಂಭಾವನೆ ಸಿಬ್ಬಂದಿ) ನಿಯಮಗಳು, 2014]

ಗೆ,

ಸದಸ್ಯರು

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ  
16/1, ಮಿಲ್ಲ್ಸ್ ಟ್ಯಾಂಕ್ ಬೆಡ್ ಏರಿಯಾ, ವಸಂತನಗರ  
ಬೆಂಗಳೂರು - 560 052

ನಾನು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ (ಸಿಐಎನ್: ಯು51220ಕೆಎ1973ಎಸ್‌ಜಿಸಿ002400)  
ಇದರ ನೋಂದಾಯಿತ ಕಚೇರಿಯಾದ 16/1, ಮಿಲ್ಲ್ಸ್ ರಸ್ತೆ, ಬೆಂಗಳೂರು - 560 052. (ಇನ್ನು ಮುಂದೆ "ಕಂಪನಿ" ಎಂದು  
ಕರೆಯಲಾಗುತ್ತದೆ) ಈ ಸ್ಥಳದಲ್ಲಿ ಇದರ ಅನ್ವಯವಾಗುವ ಶಾಸನಬದ್ಧ ನಿಬಂಧನೆಗಳ ಅನುಸರಣೆ ಮತ್ತು ಉತ್ತಮ ಕಾರ್ಪೊರೇಟ್  
ಅಭ್ಯಾಸಗಳ ಅನುಸರಣೆಯ ಸೆಕ್ರೆಟೇರಿಯಲ್ ಲೆಕ್ಕ ಪರಿಶೋಧನೆಯನ್ನು ನಡೆಸಿದ್ದೇನೆ.

ಕಾರ್ಯದರ್ಶಿ ಲೆಕ್ಕ ಪರಿಶೋಧನೆಯನ್ನು ಕಾರ್ಪೊರೇಟ್ ನಡವಳಿಕೆಗಳು/ಶಾಸನಬದ್ಧ ಅನುಸರಣೆಗಳ ಮೌಲ್ಯಮಾಪನ ಕೈಗೊಳ್ಳಲು  
ಮತ್ತು ಅದರ ಮೇಲೆ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ನನಗೆ ಯುಕ್ತವಾದ ಆಧಾರವನ್ನು ಒದಗಿಸುವ ರೀತಿಯಲ್ಲಿ ನಡೆಸಲಾಯಿತು.

ಕಾರ್ಯದರ್ಶಿಯ ಲೆಕ್ಕ ಪರಿಶೋಧನೆ ವೇಳೆ ಕಂಪನಿಯ ಪುಸ್ತಕಗಳು, ಕಾಗದಪತ್ರಗಳು, ನಡವಳಿ ಪುಸ್ತಕಗಳು, ನಮೂನೆಗಳು ಮತ್ತು  
ಸಲ್ಲಿಕೆಯಾದ ರಿಟರ್ನ್‌ಗಳು ಹಾಗೂ ಮತ್ತು ಕಂಪನಿಯು ನಿರ್ವಹಿಸುವ ಇತರ ದಾಖಲೆಗಳ ನನ್ನ ಪರಿಶೀಲನೆಯ ಆಧಾರದ ಮೇಲೆ  
ಮತ್ತು ಕಂಪನಿಯು ಅದರ ಅಧಿಕಾರಿಗಳು, ಏಜೆಂಟ್‌ಗಳು ಮತ್ತು ಅಧಿಕೃತ ಪ್ರತಿನಿಧಿಗಳು ಒದಗಿಸಿದ ಮಾಹಿತಿಯ ಆಧಾರದ ಮೇಲೆ,  
ನಾನು ಈ ಮೂಲಕ ವರದಿ ಮಾಡುವುದೇನೆಂದರೆ ನನ್ನ ಅಭಿಪ್ರಾಯದಲ್ಲಿ, ಕಂಪನಿಯು ಮಾರ್ಚ್ 31, 2022 ರಂದು ಕೊನೆಗೊಂಡ  
ಹಣಕಾಸು ವರ್ಷದ ಲೆಕ್ಕ ಪರಿಶೋಧನೆಯ ಅವಧಿಯಲ್ಲಿ, ಇಲ್ಲಿ ಪಟ್ಟಿ ಮಾಡಲಾದ ಶಾಸನಬದ್ಧ ನಿಬಂಧನೆಗಳನ್ನು ಅನುಪಾಲನೆ  
ಮಾಡಿದೆ ಮತ್ತು ಕಂಪನಿಯ ಮಟ್ಟಿಗೆ ಮತ್ತು ಈ ಕೆಳಗೆ ಮಾಡಲಾದ ವರದಿಗೆ ಒಳಪಟ್ಟಿರುವಂತೆ ಸೂಕ್ತವಾದ ಮಂಡಳಿ ಪ್ರಕ್ರಿಯೆಗಳು  
ಮತ್ತು ಅನುಸರಣೆ-ಕ್ರಮಗಳನ್ನು ಹೊಂದಿದೆ:

31.03.2022 ರಂದು ಕೊನೆಗೊಂಡ ಹಣಕಾಸು ವರ್ಷದಲ್ಲಿ ಕಂಪನಿಯು ನಿರ್ವಹಿಸಿದ ಪುಸ್ತಕಗಳು, ಕಾಗದಪತ್ರಗಳು/ದಾಖಲೆಗಳು,  
ನಡವಳಿ ಪುಸ್ತಕಗಳು, ನಮೂನೆಗಳು ಮತ್ತು ಸಲ್ಲಿಸಲಾದ ರಿಟರ್ನ್‌ಗಳು ಮತ್ತು ಇತರ ದಾಖಲೆಗಳನ್ನು ನಾನು ನಿಬಂಧನೆಗಳ ಪ್ರಕಾರ  
ಪರಿಶೀಲಿಸಿದ್ದೇನೆ:

(i) ಕಂಪನಿಗಳ ಕಾಯ್ದೆ, 2013 (ಆಕ್ಟ್) ಮತ್ತು ಅದರಡಿಯಲ್ಲಿ ಮಾಡಲಾಗಿರುವ ನಿಯಮಗಳು;

(ii) ಕಂಪನಿಯು ನಡೆಸುವ ವ್ಯವಹಾರಕ್ಕೆ ಅನುಗುಣವಾಗಿ ಕಂಪನಿಗೆ ಅನ್ವಯವಾಗುವ ಯಾವುದೇ ನಿರ್ದಿಷ್ಟ ಕಾನೂನುಗಳಿಲ್ಲ.



(iii) ಈ ಕೆಳಗಿನವುಗಳನ್ನು ಒಳಗೊಂಡಂತೆ ಕಂಪನಿಗೆ ಅನ್ವಯಿಸಬಹುದಾದ ಇತರ ಸಾಮಾನ್ಯ ಕಾನೂನುಗಳು:

(1) ಉದ್ಯೋಗದಾತ/ಉದ್ಯೋಗಿ ಸಂಬಂಧಿತ ಕಾನೂನುಗಳು ಮತ್ತು ನಿಯಮಗಳು:

- i. ಉದ್ಯೋಗ ವಿನಿಮಯಗಳ (ಖಾಲಿ ಹುದ್ದೆಗಳ ಕಡ್ಡಾಯ ಅಧಿಸೂಚನೆ) ಕಾಯ್ದೆ, 1959
- ii. ಅಪ್ರೆಂಟಿಸ್ ಕಾಯ್ದೆ, 1961
- iii. ಉದ್ಯೋಗಿಗಳ ಭವಿಷ್ಯ ನಿಧಿ ಮತ್ತು ವಿವಿಧ ನಿಬಂಧನೆಗಳ ಕಾಯ್ದೆ, 1952
- iv. ನೌಕರರ ರಾಜ್ಯ ವಿಮಾ ಕಾಯ್ದೆ, 1948
- v. ಕಾರ್ಮಿಕರ ಪರಿಹಾರ ಕಾಯ್ದೆ, 1923
- vi. ಪ್ರಸೂತಿ ಸೌಲಭ್ಯಗಳ ಕಾಯ್ದೆ, 1961
- vii. ಗ್ರಾಚ್ಯುಟಿ ಪಾವತಿ ಕಾಯ್ದೆ, 1972
- viii. ಬೋನಸ್ ಪಾವತಿ ಕಾಯ್ದೆ, 1965
- ix. ವೇತನ ಪಾವತಿ ಕಾಯ್ದೆ, 1936
- x. ಕನಿಷ್ಠ ವೇತನ ಕಾಯ್ದೆ, 1948
- xi. ಬಾಲಕಾರ್ಮಿಕ (ನಿಯಂತ್ರಣ ಮತ್ತು ನಿರ್ಮೂಲನೆ) ಕಾಯ್ದೆ, 1970
- xii. ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ನಿರ್ಮೂಲನೆ) ಕಾಯ್ದೆ, 1970
- xiii. ಸಮಾನ ವೇತನ ಕಾಯ್ದೆ, 1976
- xiv. ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ, 2013
- xv. ಕರ್ನಾಟಕ ಮಳಿಗೆಗಳು ಮತ್ತು ಸಂಸ್ಥೆಗಳ ಕಾಯ್ದೆ, 1961
- xvi. ಏಕಲಾಂಗ ವ್ಯಕ್ತಿಗಳು (ಸಮಾನ ಅವಕಾಶಗಳು, ಹಕ್ಕುಗಳ ರಕ್ಷಣೆ ಮತ್ತು ಪೂರ್ಣ ಭಾಗವಹಿಸುವಿಕೆ) ಕಾಯ್ದೆ, 1996
- xvii. ಕೈಗಾರಿಕಾ ಸಂಸ್ಥೆಗಳು (ರಾಷ್ಟ್ರೀಯ ಮತ್ತು ಉತ್ಪನ್ನ ರಜಾದಿನಗಳು) ಕಾಯ್ದೆ, 1963
- xviii. ಕರ್ನಾಟಕ ದಿನಗೂಲಿ ನೌಕರರ ಕಲ್ಯಾಣ ಕಾಯ್ದೆ, 2012
- xix. ಬಹುಪಾಲು ಕೇಂದ್ರ ಕಾರ್ಮಿಕ ಕಾನೂನುಗಳಿಗೆ ರಾಜ್ಯವು ನಿಯಮಗಳನ್ನು ಪರಿಚಯಿಸಿದೆ [ಪ್ರತಿಯೊಂದು ನಿಯಮಗಳ ಹೆಸರುಗಳನ್ನು ಇಲ್ಲಿ ಸೇರಿಸಲಾಗಿಲ್ಲ]
- xx. ಪರಿಸರ ಸಂರಕ್ಷಣೆ ಕಾಯ್ದೆ, 1986

(2) ಆರ್ಥಿಕ/ವಾಣಿಜ್ಯ ಕಾನೂನುಗಳು ಮತ್ತು ನಿಯಮಗಳು:

- i. ಭಾರತೀಯ ಒಪ್ಪಂದ ಕಾಯ್ದೆ, 1872
- ii. ಭಾರತೀಯ ಮುದ್ರಾಂಕ ಕಾಯ್ದೆ, 1899
- iii. ಆಸ್ತಿ ವರ್ಗಾವಣೆ ಕಾಯ್ದೆ, 1882
- iv. ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ, 2017



ಮಂಡಳಿ ಮತ್ತು ಸಾಮಾನ್ಯ ಸಭೆಗಳಲ್ಲಿ ಭಾರತೀಯ ಕಾರ್ಯದರ್ಶಿಗಳ ಸಂಸ್ಥೆ (ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ) ಹೊರಡಿಸಿದ ಕಾರ್ಯದರ್ಶಿ ಮಾನದಂಡಗಳ ಅನ್ವಯವಾಗುವ ಷರತ್ತುಗಳ ಅನುಪಾಲನೆಯನ್ನು ಅಂದರೆ ಎಸ್‌ಎಸ್ - 1 ಮತ್ತು ಎಸ್‌ಎಸ್- 2 ನಾನು ಪರಿಶೀಲಿಸಿದ್ದೇನೆ.

ಪರಿಶೀಲನೆಯ ಅವಧಿಯಲ್ಲಿ ಮತ್ತು ಕಂಪನಿಯ ನಿರ್ವಹಿಸಿದ ದಾಖಲೆಗಳ ನನ್ನ ಪರಿಶೀಲನೆಯ ಆಧಾರದ ಮೇಲೆ ಮತ್ತು ಕಂಪನಿಯ ನಿರ್ದೇಶಕರ ಮಂಡಳಿಯಿಂದ ದಾಖಲೆಗೆ ತೆಗೆದುಕೊಂಡ ಆಯಾ ವಿಭಾಗದ ಮುಖ್ಯಸ್ಥರ ಅನುಪಾಲನಾ ವರದಿಗಳು/ಹೇಳಿಕೆಗಳ ಪರಿಶೀಲನೆಯ ಆಧಾರದ ಮೇಲೆ ನನ್ನ ಅಭಿಪ್ರಾಯದಂತೆ, ಅನ್ವಯವಾಗುವ ಕಾರ್ಮಿಕ ಕಾನೂನುಗಳು, ಪರಿಸರ ಕಾನೂನುಗಳು ಮತ್ತು ಮೇಲೆ ತಿಳಿಸಿದ ಇತರ ಅನ್ವಯವಾಗುವ ಕಾನೂನುಗಳ ಮೇಲ್ವಿಚಾರಣೆ ಮತ್ತು ಅನುಪಾಲನೆಯನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ವ್ಯವಸ್ಥೆಗಳು ಮತ್ತು ಪ್ರಕ್ರಿಯೆ ಮತ್ತು ನಿಯಂತ್ರಣ ಕಾರ್ಯವಿಧಾನವು ಕಂಪನಿಯಲ್ಲಿ ಅಸ್ತಿತ್ವದಲ್ಲಿದೆ. ಕಂಪನಿಗಳ ಕಾಯ್ದೆ, ಕಾರ್ಮಿಕ ಕಾಯ್ದೆಗಳಿಗೆ ನಿಬಂಧನೆಗಳಿಗೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧನೆ ವೇಳೆ ಕಂಡುಬಂದ ಅವಾಸ್ತವಿಕ ವಿಚಾರಗಳಿಗೆ ಸಂಬಂಧಿಸಿದಂತೆ ಆಡಳಿತ ಮಂಡಳಿಯು ಸಮರ್ಪಕವಾಗಿ ನಿರ್ವಹಿಸಿದೆ. ಈ ಕೆಳಗಿನ ಅವಲೋಕನಗಳನ್ನು ಷೇರುದಾರರ ಮುಂದೆ ತರಲಾಗಿದೆ, ಇವುಗಳನ್ನು ಸ್ವರೂಪದಲ್ಲಿ ಭೌತಿಕ ಎಂದು ಪರಿಗಣಿಸಲಾಗಿದೆ :

1. ಮಂಡಳಿಯ ಎರಡು ಸಭೆಗಳ ನಡುವಿನ ಸಮಯದ ಅಂತರವು 120 ದಿನಗಳಿಗಿಂತ ಹೆಚ್ಚಿದ್ದು ಇದು ಕಾಯ್ದೆಯ ಅನುಪಾಲನೆಗೆ ಅನುಗುಣವಾಗಿಲ್ಲ.
2. ನೇಮಕ ಮಾಡಲಾದ ಹೊಸ ನಿರ್ದೇಶಕರಿಂದ ಕಂಪನಿಯು ನಮೂನೆ ಎಂಬಿಪಿ-1 ನ್ನು ಪಡೆದುಕೊಂಡಿಲ್ಲ. ಇಷ್ಟೇ ಅಲ್ಲದೇ, ಹಣಕಾಸು ವರ್ಷದ 1ನೇ ಸಭೆಯಲ್ಲಿ ಅಂದರೆ 13 ಸೆಪ್ಟೆಂಬರ್, 2021 ರಂದು ನಡೆದ 303ನೇ ಸಭೆ ಪ್ರಕಟಣೆಗಳನ್ನು ಗಮನಿಸಲಾಗಿಲ್ಲ.
3. ಕಾಯ್ದೆಯ ಸೆಕ್ಷನ್ 178 ರ ನಿಬಂಧನೆಗಳ ಅನುಸಾರವಾಗಿ ಕಂಪನಿಯು ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿಯನ್ನು ರಚಿಸಿಲ್ಲ.
4. ಕಂಪನಿಯು ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆಯ ಮೇಲೆ ಪ್ರಮಾಣಿತ ನೀತಿಯನ್ನು ರೂಪಿಸಿಲ್ಲ ಮತ್ತು ವರ್ಷದಲ್ಲಿ ಯಾವುದೇ ಸಭೆಗಳನ್ನು ನಡೆಸಲಾಗಿಲ್ಲ.
5. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ ಕಾಯ್ದೆ, 2013 ರ ಅಡಿಯಲ್ಲಿ ಕಾರ್ಮಿಕ ಇಲಾಖೆಯ ಮುಂದೆ ವಾರ್ಷಿಕ ರಿಟರ್ನ್‌ ಸಲ್ಲಿಸಲಾಗಿಲ್ಲ.
6. ಕರ್ನಾಟಕ ಮಳಿಗೆಗಳು ಮತ್ತು ಸಂಸ್ಥೆಗಳ ಕಾಯ್ದೆ, 1961ರ ಅಡಿಯಲ್ಲಿ ಕಂಪನಿಯು ಸಂಯೋಜಿತ ವಾರ್ಷಿಕ ರಿಟರ್ನ್‌ಗಳನ್ನು ನಮೂನೆ ಯು ನಲ್ಲಿ ಸಲ್ಲಿಸಿಲ್ಲ.
7. ಗುತ್ತಿಗೆ ಕಾರ್ಮಿಕರ (ನಿಯಂತ್ರಣ ಮತ್ತು ನಿರ್ಮೂಲನೆ) ಕಾಯ್ದೆ 1970ರ ನಿಯಮ 18 ಮತ್ತು ಗುತ್ತಿಗೆ ಕಾರ್ಮಿಕರ (ನಿಯಂತ್ರಣ ಮತ್ತು ನಿರ್ಮೂಲನೆ) ನಿಯಮ 1974ರಡಿಯಲ್ಲಿ ಕಂಪನಿಯು ಇನ್ನಷ್ಟೇ ನೋಂದಣಿ ಪ್ರಮಾಣಪತ್ರವನ್ನು ನಮೂನೆ 11 ರಲ್ಲಿ ಪಡೆಯಬೇಕಿದೆ.
8. ಕೆಲವೊಂದು ಉದ್ಯೋಗಿಗಳಿಗೆ ಕಂಪನಿಯು ಉಪದಾನ (ಗ್ರಾಚುಯಿಟಿ) ಪಾವತಿಯನ್ನು ವಿಳಂಬ ಮಾಡಿದ್ದು ಕರ್ನಾಟಕ ಗ್ರಾಚುಟಿ ಪಾವತಿ ನಿಯಮಗಳು 1973ರೊಂದಿಗೆ ಓದಲಾದ ಗ್ರಾಚುಟಿ ಪಾವತಿ ಕಾಯ್ದೆ 1972ರ ಅನುಪಾಲನೆಗೆ ಅನುಸಾರವಾಗಿಲ್ಲ.

ಮೇಲಾಗಿ, ಹಣಕಾಸು ಮತ್ತು ತೆರಿಗೆ ವಿಷಯಗಳಿಗೆ ಸಂಬಂಧಿಸಿದಂತೆ, ನಾನು ಲೆಕ್ಕಪರಿಶೋಧನಾ ವರದಿ ಮತ್ತು ಶಾಸನಬದ್ಧಾಂತರಿಕ ಲೆಕ್ಕಪರಿಶೋಧಕರು ಒದಗಿಸಿದ ಆಂತರಿಕ ಲೆಕ್ಕಪರಿಶೋಧನಾ ವರದಿಯನ್ನು ಅವಲಂಬಿಸಿದ್ದೇನೆ ಎಂದು ನಾನು ವರದಿ ಮಾಡುತ್ತೇನೆ.





ಮೇಲಾಗಿ ನಾನು ವರದಿ ಮಾಡುವುದೇನೆಂದರೆ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಕಾರ್ಯನಿರ್ವಾಹಕರಲ್ಲದ ನಿರ್ದೇಶಕರ ಸರಿಯಾದ ಸಮತೋಲನದೊಂದಿಗೆ ಕಂಪನಿಯ ನಿರ್ದೇಶಕರ ಮಂಡಳಿಯು ರಚಿತವಾಗಿದೆ. ಪರಾಮರ್ಶೆ ಅವಧಿಯಲ್ಲಿ ನಡೆದ ನಿರ್ದೇಶಕರ ಮಂಡಳಿಯ ಸಂಯೋಜನೆಯಲ್ಲಿ ಬದಲಾವಣೆಗಳನ್ನು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಮುಂದೆ ರಿಟರ್ನ್ಸ್ ಸಲ್ಲಿಸುವುದನ್ನು ಹೊರತುಪಡಿಸಿ, ಕಾಯ್ದೆಯ ನಿಬಂಧನೆಗಳ ಅನುಪಾಲನೆಗೆ ಅನುಸಾರವಾಗಿ ಕೈಗೊಳ್ಳಲಾಗಿದೆ.

ಮಂಡಳಿಯ ಸಭೆಗಳನ್ನು ನಿಗದಿಪಡಿಸಲು ಎಲ್ಲಾ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ, ಕಾರ್ಯಸೂಚಿ ಮತ್ತು ವಿವರವಾದ ಟಿಪ್ಪಣಿಗಳನ್ನು ಏಳು ದಿನಗಳ ಮುಂಚಿತವಾಗಿ ಕಳುಹಿಸಲಾಗಿಲ್ಲ. ಸಭೆಯಲ್ಲಿ ಅರ್ಥಪೂರ್ಣ ಭಾಗವಹಿಸುವಿಕೆಗಾಗಿ ಸಭೆಯ ಮೊದಲು ಕಾರ್ಯಸೂಚಿಯ ಅಂಶಗಳ ಕುರಿತು ಹೆಚ್ಚಿನ ಮಾಹಿತಿ ಮತ್ತು ಸ್ಪಷ್ಟೀಕರಣಗಳನ್ನು ಕೇಳುವ ಮತ್ತು ಪಡೆಯುವ ವ್ಯವಸ್ಥೆಯು ಅಸ್ತಿತ್ವದಲ್ಲಿದೆ.

ಭಿನ್ನ ಅಭಿಪ್ರಾಯದ ಸದಸ್ಯರ ಅಭಿಪ್ರಾಯಗಳನ್ನು ಸಂಗ್ರಹಿಸಿ ನಡವಳಿಗಳ ಭಾಗವಾಗಿ ದಾಖಲಿಸುವ ಪದ್ಧತಿಯಂತೆ ಬಹುಮತದ ನಿರ್ಧಾರ ಕೈಗೊಳ್ಳಲಾಗುವುದು. ಆದಾಗ್ಯೂ ವರದಿಯ ಅವಧಿಯಲ್ಲಿ ಅಂತಹ ಯಾವುದೇ ಪ್ರಕರಣ ಕಂಡು ಬಂದಿಲ್ಲ.

ಅನ್ವಯವಾಗುವ ಕಾನೂನುಗಳು, ನಿಯಮಗಳು, ನಿಬಂಧನೆಗಳು ಮತ್ತು ಮಾರ್ಗಸೂಚಿಗಳ ಅನುಪಾಲನೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಖಚಿತಪಡಿಸಿಕೊಳ್ಳಲು ಕಂಪನಿಯ ಗಾತ್ರ ಮತ್ತು ಕಾರ್ಯಾಚರಣೆಗಳಿಗೆ ಅನುಗುಣವಾಗಿ ಕಂಪನಿಯಲ್ಲಿ ಸಾಕಷ್ಟು ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳಿವೆ ಎಂದು ನಾನು ವರದಿ ಮಾಡುತ್ತೇನೆ.

ಸ್ಥಳ: ಬೆಂಗಳೂರು  
ದಿನಾಂಕ: 27ನೇ ಡಿಸೆಂಬರ್, 2022

ಸಹಿ/ ಕಲ್ಯಾಣಿ ಎಸ್  
ಎಸಿಎಸ್ ಸಂಖ್ಯೆ 57112  
ಸಿಪಿ ಸಂಖ್ಯೆ 22158  
ಯುಡಿಐಎನ್: ಎಒ057112ಡಿ002813008

ಗಮನಿಸಿ: 'ಅನುಬಂಧ ಎ' ಎಂದು ಅನುಬಂಧಿಸಲಾದ ಸಮ ದಿನಾಂಕದ ನನ್ನ ಪತ್ರದೊಂದಿಗೆ ಈ ವರದಿಯನ್ನು ಓದಬೇಕಾಗಿದೆ ಮತ್ತು ಈ ವರದಿಯ ಅವಿಭಾಜ್ಯ ಅಂಗವಾಗಿದೆ.



### ‘ಅನುಬಂಧ - ಎ’

ಸಮ ದಿನಾಂಕದ ನನ್ನ ವರದಿಯನ್ನು ಈ ಪತ್ರದೊಂದಿಗೆ ಓದಬೇಕಿದೆ.

1. ಕಾರ್ಯದರ್ಶಿಯ ದಾಖಲೆಗಳನ್ನು ನಿರ್ವಹಿಸುವುದು ಕಂಪನಿಯ ಆಡಳಿತದ ಜವಾಬ್ದಾರಿಯಾಗಿರುತ್ತದೆ. ಈ ಕಾರ್ಯದರ್ಶಿಯ ದಾಖಲೆಗಳ ಮೇಲೆ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ನನ್ನ ಜವಾಬ್ದಾರಿಯಾಗಿರುತ್ತದೆ.
2. ಕಾರ್ಯದರ್ಶಿಯ ದಾಖಲೆಗಳ ವಿಷಯಗಳು ಸರಿಯಾಗಿರುವ ಬಗ್ಗೆ ಸಮಂಜಸವಾದ ಭರವಸೆಯನ್ನು ಪಡೆಯಲು ನಾನು ಲೆಕ್ಕ ಪರಿಶೋಧನೆಯ ಅಭ್ಯಾಸಗಳು ಮತ್ತು ಪ್ರಕ್ರಿಯೆಗಳನ್ನು ಸೂಕ್ತವಾಗಿ ಅನುಸರಿಸಿದ್ದೇನೆ. ಕಾರ್ಯದರ್ಶಿಯ ದಾಖಲೆಗಳಲ್ಲಿ ಸರಿಯಾದ ನಿಜಾಂಶಗಳು ಪ್ರತಿಫಲಿಸುತ್ತವೆ ಎಂದು ಖಚಿತಪಡಿಸಿಕೊಳ್ಳಲು ಪರೀಕ್ಷೆಯ ಆಧಾರದ ಮೇಲೆ ಪರಿಶೀಲನೆಯನ್ನು ಮಾಡಲಾಗಿದೆ. ನಾನು ಅನುಸರಿಸಿದ ಪ್ರಕ್ರಿಯೆಗಳು ಮತ್ತು ಪದ್ಧತಿಗಳು ನನ್ನ ಅಭಿಪ್ರಾಯಕ್ಕೆ ಸಮಂಜಸವಾದ ಆಧಾರ ಒದಗಿಸುತ್ತವೆ ಎಂದು ನಾನು ನಂಬುತ್ತೇನೆ.
3. ಕಂಪನಿಯ ಹಣಕಾಸು ದಾಖಲೆಗಳು ಮತ್ತು ಲೆಕ್ಕಪತ್ರ ಪುಸ್ತಕದ ನಿಖರತೆ ಮತ್ತು ಸೂಕ್ತತೆಯನ್ನು ನಾನು ಪರಿಶೀಲಿಸಿಲ್ಲ.
4. ಕಾನೂನುಗಳ ಅನುಪಾಲನೆ, ನಿಯಮಗಳು ಮತ್ತು ನಿಬಂಧನೆಗಳು ಮತ್ತು ಘಟನೆಗಳ ಸಂಭವಿಸುವಿಕೆ ಅನುಸರಣೆಯ ಬಗ್ಗೆ ಎಲ್ಲೆಲ್ಲಿ ಅವಶ್ಯಕವಿದೆಯೋ ಅಲ್ಲಲ್ಲಿ ನಾನು ಆಡಳಿತದ ಪ್ರತಿನಿಧಿತ್ವವನ್ನು ಪಡೆದುಕೊಂಡಿರುತ್ತೇನೆ.
5. ಕಾರ್ಪೊರೇಟ್ ಮತ್ತು ಇತರ ಅನ್ವಯವಾಗುವ ಕಾನೂನುಗಳು, ನಿಯಮಗಳು, ನಿಬಂಧನೆಗಳು, ಮಾನದಂಡಗಳು ನಿರ್ವಹಣೆಯ ಜವಾಬ್ದಾರಿಯ ನಿಬಂಧನೆಗಳ ಅನುಪಾಲನೆಯು ಕಂಪನಿಯ ಆಡಳಿತದ ಜವಾಬ್ದಾರಿಯಾಗಿರುತ್ತದೆ. ನನ್ನ ತಪಾಸಣೆಯು ಪರೀಕ್ಷಾ ಆಧಾರದ ಪರಿಶೀಲನೆಗಷ್ಟೇ ಸೀಮಿತವಾಗಿತ್ತು.
6. ಸೆಕ್ರೆಟೇರಿಯಲ್ ಲೆಕ್ಕ ಪರಿಶೋಧನಾ ವರದಿಯು ಕಂಪನಿಯ ಭವಿಷ್ಯದ ಕಾರ್ಯಸಾಧ್ಯತೆಗಳ ಭರವಸೆಯಾಗಿರುವುದಿಲ್ಲ ಅಥವಾ ಕಂಪನಿಯ ಆಡಳಿತ ಮಂಡಳಿಯು ವ್ಯವಹಾರಗಳನ್ನು ಎಷ್ಟು ಪರಿಣಾಮಕಾರಿಯಾಗಿ ಅಥವಾ ಸಮರ್ಥವಾಗಿ ನಡೆಸಿರುವುದಿಲ್ಲ.

ಸ್ಥಳ: ಬೆಂಗಳೂರು

ದಿನಾಂಕ: 27ನೇ ಡಿಸೆಂಬರ್, 2022


ಸಹಿ/ ಕಲ್ಯಾಣಿ ಎಸ್

ಎಸಿಎಸ್ ಸಂಖ್ಯೆ 57112

ಸಿಪಿ ಸಂಖ್ಯೆ 22158

ಯುಡಿಐಎನ್: ಎಒ057112ಡಿ002813008



ಖರೀದಿ ಮತ್ತು ಮಾರಾಟ ಹೊರಲೆಕೆ 2019-20ರಂದ 2021-22



ರೂ. ಲಕ್ಷಗಳಲ್ಲಿ



ಶೇಷವಾರು ವಹಿವಾಟು - 2021-22





## ಸ್ವತಂತ್ರ ಲೆಕ್ಕಪರಿಶೋಧಕರ ವರದಿ

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸದಸ್ಯರಿಗೆ,

ಹಣಕಾಸು ವಿವರಣ ಪಟ್ಟಿಯ ಲೆಕ್ಕಪರಿಶೋಧನೆಯ ಮೇಲೆ ವರದಿ

ಪ್ರತಿಕೂಲ ಅಭಿಪ್ರಾಯ

ಕರ್ನಾಟಕ ಆಹಾರ ಸರಬರಾಜು ನಿಗಮ ನಿಯಮಿತದ ("ದಿ ಕಂಪನಿ") ಮಾರ್ಚ್ 31ಕ್ಕೆ 2022ಕ್ಕೆ ಕೊನೆಗೊಂಡ ಬ್ಯಾಲೆನ್ಸ್ ಶೀಟ್ ಹಾಗೂ ಆದಾಯ ಮತ್ತು ಖರ್ಚುಗಳ ತಃಖ್ತೆ, ಈ ಕ್ಷಿತಿ ಬದಲಾವಣೆ ಕುರಿತಾದ ವಿವರಣಾ ಪಟ್ಟಿ ಮತ್ತು ಆರ್ಥಿಕ ವರ್ಷದ ಕೊನೆಗೊಂಡ ಅವಧಿಗೆ ನಗದು ಹರಿವಿನ ವಿವರಣಾ ಪಟ್ಟಿ ಹಾಗೂ ಪ್ರಮುಖ ಲೆಕ್ಕಪತ್ರ ನೀತಿಗಳು ಮತ್ತು ಇತರೇ ವಿವರಣಾತ್ಮಕ ಮಾಹಿತಿಗಳನ್ನೊಳಗೊಂಡಂತೆ ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿಗಳನ್ನು ಒಳಗೊಂಡಿರುವ Ind AS ಹಣಕಾಸು ವಿವರಣಾ ಪಟ್ಟಿಗಳನ್ನೊಳಗೊಂಡ ಹಣಕಾಸು ವಿವರಣಾ ಪಟ್ಟಿಗಳ ಲೆಕ್ಕಪರಿಶೋಧನೆಯನ್ನು ನಾವು ಮಾಡಿದ್ದೇವೆ.

ನಮ್ಮ ಅಭಿಪ್ರಾಯದಲ್ಲಿ ಮತ್ತು ನಮ್ಮ ಅತ್ಯುತ್ತಮ ಮಾಹಿತಿಯಂತೆ ಮತ್ತು ನಮಗೆ ನೀಡಿದ ವಿವರಣೆಗಳ ಪ್ರಕಾರ, ಪ್ರತಿಕೂಲ ಅಭಿಪ್ರಾಯ ವರದಿಯ ಆಧಾರದ ಮೇಲೆ ಚರ್ಚಿಸಲಾದ ವಿಷಯಗಳ ಮಹತ್ವದಿಂದಾಗಿ, ಸ್ವತಂತ್ರ ಹಣಕಾಸು ಹೇಳಿಕೆಗಳು ಕಂಪನಿಗಳ ಕಾಯ್ದೆ, 2013 ("ಕಾಯ್ದೆ") ಯೊಂದಿಗೆ ಓದಲಾದ ಕಾಯ್ದೆಯ ಸೆಕ್ಷನ್ 133ರ ಅಡಿಯಲ್ಲಿ ಸೂಚಿಸಲಾಗಿರುವ (ಭಾರತೀಯ ಲೆಕ್ಕಪತ್ರ ಮಾನದಂಡ ನಿಯಮಗಳು) ಭಾರತೀಯ ಲೆಕ್ಕಪರಿಶೋಧಕ ಮಾನದಂಡಗಳನ್ನು ("ಇಂಡ್ ಎಎಸ್") ಒಳಗೊಂಡಂತೆ ಅಗತ್ಯವಿರುವ ರೀತಿಯಲ್ಲಿ ಮಾಹಿತಿಗಳನ್ನು ನೀಡುವುದಿಲ್ಲ ಮತ್ತು ಕಂಪನಿಗಳ (ಭಾರತೀಯ ಲೆಕ್ಕಪತ್ರ ಮಾನದಂಡ ನಿಯಮಗಳು) ಮಾರ್ಚ್ 31, 2022ರ ವೇಳೆಗೆ ಕಂಪನಿಯ ಆರ್ಥಿಕ ಸ್ಥಿತಿ, ಆದಾಯ/ವೆಚ್ಚ ಖಾತೆ, ಈ ಕ್ಷಿತಿ ಯಲ್ಲಿನ ಬದಲಾವಣೆಗಳು ಮತ್ತು ಅದರ ಹಣದ ಹರಿವು ಆ ದಿನಾಂಕದಂದು ಮುಕ್ತಾಯವಾದ ವರ್ಷದಂದು ಕೊನೆಗೊಂಡಂತೆ ಭಾರತದಲ್ಲಿ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪರಿಶೋಧಕ ತತ್ವಗಳಿಗೆ ಅನುಗುಣವಾಗಿ ನಿಜವಾದ ಮತ್ತು ನ್ಯಾಯಯುತ ದೃಷ್ಟಿಕೋನವನ್ನು ನೀಡುವುದಿಲ್ಲ.

ಪ್ರತಿಕೂಲ ಅಭಿಪ್ರಾಯಕ್ಕೆ ಆಧಾರ

- 1) ಲಾಭ ಮತ್ತು ನಷ್ಟದ ತಖ್ತೆಯನ್ನು ಕಂಪನಿಯು ಆದಾಯ ಮತ್ತು ಖರ್ಚು ತಖ್ತೆಯಾಗಿ ಶೀರ್ಷಿಕೆ ನೀಡಿದ್ದು ಕಂಪನಿ ಕಾಯ್ದೆ 2013ರ ಅನುಸೂಚಿ (ಷೆಡ್ಯೂಲ್) III ರ ಅಡಿಯಲ್ಲಿ ನೀಡಲಾದ ನಮೂನೆಗೆ ಅನುಸಾರವಾಗಿ ಇರುವುದಿಲ್ಲ.
- 2) ಕನಿಷ್ಠ ಬೆಂಬಲ ಬೆಲೆ ಕಾರ್ಯಾಚರಣೆಗಳ ವೇಳೆ ("ಎಂಎಸ್‌ಪಿ ಆಪರೇಷನ್ಸ್") ಧಾನ್ಯಗಳ ಬೆಲೆಯನ್ನು ಹೊರತಾಗಿ ಕಂಪನಿಗೆ ತಗುಲಿದ ಖರ್ಚುಗಳನ್ನು ಖರ್ಚು ಎಂದು ಗುರುತಿಸದೇ ಭಾರತ ಸರ್ಕಾರದಿಂದ ಮುಂಗಡ ಬಾಕಿ (ಲೆಕ್ಕಪತ್ರಗಳಿಗೆ ಟಿಪ್ಪಣಿಯ ಟಿಪ್ಪಣಿ 3.15 (a (ii) ಗಮನಿಸಿ) ಮತ್ತು ಕಂಪನಿಯು ಸ್ವೀಕರಿಸಿದ ಯಾವುದೇ ಕ್ಲೇಮುಗಳನ್ನು ಆದಾಯವೆಂದು ಎಂದು ಪ್ರಕಟಿಸಲಾಗಿದೆ).
- 3) ವ್ಯಾಪಾರ ಸ್ವೀಕೃತಿಯ ದೃಢೀಕೃತವಲ್ಲದ ಬಾಕಿ ರೂ.18.44 ಲಕ್ಷ, ವ್ಯಾಪಾರಕ್ಕಾಗಿ ಸನ್‌ಡ್ರಿ ಕ್ರೆಡಿಟರ್ಸ್ ರೂ.1,22,469.62 ಲಕ್ಷ, ಮುಂಗಡ/ಸಾಲ; -ಎಂಎಸ್‌ಪಿ-ಕೆಎಸ್‌ಎಎಂಬಿ ರೂ. 97,431.16 ಲಕ್ಷ, ಚಾಲ್ತಿಯಲ್ಲದ ಹಣಕಾಸು ಆಸ್ತಿ ರೂ.1,31,316.40 ಲಕ್ಷ, ಸರಬರಾಜುದಾರರಿಗೆ ಮುಂಗಡ ಪಾವತಿ ರೂ.1,11,948 ಲಕ್ಷ ಹಾಗೂ ಹಣಕಾಸು ಪಟ್ಟಿಗಳ ಮೇಲೆ ಹೊಂದಾಣಿಕೆಯ ಸಾಂದರ್ಭಿಕ ಪರಿಣಾಮಗಳ ಫಲಿತಾಂಶವಾಗಿ ಇತರೇ ಚಾಲ್ತಿ ಹೊಣೆಗಾರಿಕೆಗಳು ರೂ.13,236.82 ಲಕ್ಷ ಖಚಿತವಾಗಿಲ್ಲ.



- 4) ಚಾಲ್ತಿ ಮತ್ತು ಹಿಂದಿನ ಹಣಕಾಸು ವರ್ಷಗಳಿಗೆ ಕಂಪನಿ ಕಾಯ್ದೆ, 2013ರ ಅನುಸೂಚಿ IIIರ ಅನುಸಾರವಾಗಿ ವ್ಯಾಪಾರ ಪಾವತಿಗಳಿಗೆ ಕಂಪನಿಯ ಖಾತೆಗಳ ಸ್ವೀಕೃತಿಯ ಅನುಸೂಚಿ (ಎಜಿಂಗ್ ಷೆಡ್ಯೂಲ್)ಯನ್ನು ಕಂಪನಿ ಪ್ರಕಟಿಸಿಲ್ಲ.
- 5) ಕಂಪನಿಯು ರೂ.166.31 ಲಕ್ಷವನ್ನು ಅನುಮಾನಾಸ್ಪದ ಋಣಭಾರ/ಸಾಲ ಎಂದು ಅವಕಾಶ ಮಾಡಿದ್ದು ಇದು ವ್ಯಾಪಾರ ಸ್ವೀಕೃತಿಯ ವಸೂಲಾತಿ ಮಾಡಲಾಗದ ರೂ.159.93 ಲಕ್ಷಕ್ಕಿಂತ ಅಧಿಕವಾಗಿದ್ದು ಇದರ ವಿವರಗಳನ್ನು ನಮಗೆ ಒದಗಿಸಿಲ್ಲ.
- 6) ಸರ್ಕಾರದ ಪರವಾಗಿ ಆಹಾರಧಾನ್ಯಗಳ ಖರೀದಿ ಮತ್ತು ಇದನ್ನು ಸಾರ್ವಜನಿಕರಿಗೆ ಸರ್ಕಾರದ ಯೋಜನೆ ಆಧರಿಸಿ ವಿತರಿಸಲು ಕಂಪನಿಯು ಏಕರೂಪದ ಲೆಕ್ಕಪತ್ರ ನೀತಿಯನ್ನು ಅನುಸರಿಸುತ್ತಿಲ್ಲ ಇದು ಕೆಳಗಿನಂತಿದೆ.
  - ಎ) ಮಧ್ಯಾಹ್ನದ ಬಿಸಿಯೂಟ ಯೋಜನೆ : ಕಂಪನಿಯು ಕೇವಲ ಆಡಳಿತಾತ್ಮಕ ವೆಚ್ಚವನ್ನು ಮಾತ್ರ ಆದಾಯವಾಗಿ ಪರಿಗಣಿಸುತ್ತದೆ.
  - ಬಿ) ಸಾರ್ವಜನಿಕ ವಿತರಣಾ ವ್ಯವಸ್ಥೆ ಯೋಜನೆ : ಕಂಪನಿಯು ಖರೀದಿ ವೆಚ್ಚವನ್ನು ಖರೀದಿಗಳು ಎಂಬುದಾಗಿಯೂ ಮತ್ತು ಖರೀದಿ ವೆಚ್ಚಗಳು ಮತ್ತು ಆಡಳಿತಾತ್ಮಕ ವೆಚ್ಚಗಳನ್ನು ಆದಾಯವಾಗಿ ಗುರುತಿಸುತ್ತದೆ.
  - ಸಿ) ಕನಿಷ್ಠ ಬೆಂಬಲ ಬೆಲೆ ಕಾರ್ಯಾಚರಣೆಗಳು : ಕಂಪನಿಯು ಆಹಾರ ಧಾನ್ಯಗಳ ವೆಚ್ಚ ಮತ್ತು ಆಡಳಿತಾತ್ಮಕ ವೆಚ್ಚವನ್ನು ಆದಾಯವಾಗಿ ಗುರುತಿಸುತ್ತದೆ ಆದರೆ ಸರ್ಕಾರದಿಂದ ವಸೂಲಾತಿ ಮಾಡಿದ ಸಾಂದರ್ಭಿಕ ವೆಚ್ಚಗಳನ್ನು ಆದಾಯವೆಂದು ಗುರುತಿಸುವುದಿಲ್ಲ.ಹಾಗಾಗಿ ಆದಾಯ ಮತ್ತು ಖರ್ಚಿನ ತಖ್ತೆಯಲ್ಲಿ ನಿವ್ವಳ ರೆವಿನ್ಯೂ ಮತ್ತು ವೆಚ್ಚಗಳ ಮೇಲೆ ಪ್ರಭಾವವು ಲಾಭದಾಯಕತೆಯ ಮೇಲೆ ಪರಿಣಾಮ ಬೀರದೇ ಪ್ರಭಾವ ಬೀರಲಿದೆ.
- 7) ಕಂಪನಿ ಕಾಯ್ದೆ 2013ರ ಪರಿಚ್ಛೇದ 149ರ ಅಡಿಯಲ್ಲಿ ಅಗತ್ಯವಿರುವಂತೆ ಕಂಪನಿಯು ಒಬ್ಬರು ಮಹಿಳಾ ನಿರ್ದೇಶಕರನ್ನು ಮತ್ತು ಸ್ವತಂತ್ರ ನಿರ್ದೇಶಕರನ್ನು ಹೊಂದಿರುವುದಿಲ್ಲ.
- 8) ಸ್ವತ್ತು ಸ್ಥಾವರ ಮತ್ತು ಉಪಕರಣ

ಜಮೀನು/ಭೂಮಿ ಮತ್ತು ಗುತ್ತಿಗೆ ಒಪ್ಪಂದಗಳ ಕರಾರು ಪತ್ರಗಳನ್ನು ಕಂಪನಿಯು ಒದಗಿಸಿರುವುದಿಲ್ಲ, ಹಾಗಾಗಿ ಹಣಕಾಸು ವಿವರಣಾ ಪಟ್ಟಿಗಳ ಟಿಪ್ಪಣಿ 4ರಲ್ಲಿನ ಜಮೀನು, ಗುತ್ತಿಗೆ ಹೊಂದಿದ ಜಮೀನು ಹಾಗೂ ಲೀಸ್ ಹೊಂದಿದ ಕಟ್ಟಡಗಳು ಹಕ್ಕುಪತ್ರ ಮತ್ತು ಒಪ್ಪಂದಗಳಿಗೆ ಅನುಸಾರವಾಗಿದೆಯೇ ಎಂದು ಪರಿಶೀಲಿಸಲು ನಮಗೆ ಸಾಧ್ಯವಾಗಿಲ್ಲ.
- 9) ಪ್ರಗತಿಯಲ್ಲಿರುವ ಕಾಮಗಾರಿಗಳ ಬಂಡವಾಳ

ಕಂಪನಿಯು ಯೋಜನಾ ಕಾರ್ಯಸಾಧ್ಯತಾ ವರದಿ ವೆಚ್ಚಗಳನ್ನು, ಮಾರುಕಟ್ಟೆ ಸಮೀಕ್ಷೆ ಮತ್ತು ಇತರ ವೆಚ್ಚಗಳನ್ನು ಪ್ರಗತಿಯಲ್ಲಿರುವ ಕಾಮಗಾರಿಗಳ ಬಂಡವಾಳ ವೆಚ್ಚಗಳ ಅಡಿಯಲ್ಲಿ ವರ್ಗೀಕರಿಸಿದೆ. ಪ್ರಗತಿಯಲ್ಲಿರುವ ಕಾಮಗಾರಿ ಬಂಡವಾಳ ಅಡಿಯಲ್ಲಿ ಮಾಡಲಾದ ವರ್ಗೀಕರಿಸಿದ ಮೊತ್ತಕ್ಕೆ ಕಂಪನಿಗೆ ಭವಿಷ್ಯದಲ್ಲಿ ಯಾವುದೇ ಲಾಭಗಳು ಸಂಚಿತವಾಗುವುದನ್ನು ನಾವು ಎದುರು ನೋಡದ ಕಾರಣ ಇದನ್ನು ಆದಾಯ ಮತ್ತು ಖರ್ಚಿನ ತಖ್ತೆಗೆ ವಿಧಿಸುವ ಅಭಿಪ್ರಾಯವನ್ನು ನಾವು ಹೊಂದಿದ್ದೇವೆ. ಹಾಗಾಗಿ ಸ್ವತ್ತುಗಳನ್ನು ರೂ.77.35 ಲಕ್ಷ ಮತ್ತು ಅಷ್ಟೇ ಮೊತ್ತಕ್ಕೆ ಉತ್ತೇಜಿಸಲಾಗಿದೆ.
- 10) ಭವಿಷ್ಯನಿಧಿ ಬಾಕಿ

ಹಣಕಾಸು ವಿವರಣಾ ಪಟ್ಟಿಯ ಟಿಪ್ಪಣಿ 32.3ರತ್ತ ತಮ್ಮ ಗಮನ ಸೆಳೆಯುತ್ತೇವೆ ಅಲ್ಲಿ 2004-05ರಿಂದ 2015-16ರವರೆಗಿನ ಅವಧಿಯಲ್ಲಿ ಸರಕು ತುಂಬಿಸುವ ಮತ್ತು ಇಳಿಸುವ ಕಾರ್ಮಿಕರ ಸಂಬಂಧಿಸಿದಂತೆ ಭವಿಷ್ಯ ನಿಧಿ ಪ್ರಾಧಿಕಾರಿಗಳು ರೂ.2674.44 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು ಕಂಪನಿಯು ಮೇಲ್ಮನವಿ ಸಲ್ಲಿಸಿದೆ ಎಂದು ತಿಳಿಸಿದೆ. ಸಲ್ಲಿಸಲಾದ ಮೇಲ್ಮನವಿಯ ಪ್ರತಿಯನ್ನು ಮತ್ತು ಪ್ರಸ್ತುತ ಸ್ಥಿತಿಯ ಕಂಪನಿಯು ನೀಡದೇ ಇರುವುದರಿಂದ ಇದರ ಕುರಿತಾಗಿ ಹಣಕಾಸು ವಿವರಣಾ ಪಟ್ಟಿ ಮೇಲೆ ಪ್ರಭಾವವನ್ನು ಖಚಿತಪಡಿಸಿಕೊಳ್ಳಲಾಗದು.



11) ಠೇವಣಿಗಲು

ಕಂಪನಿಯು ರೂ.49.64 ಲಕ್ಷ ರೂಗಲನ್ನು ಕಂಪನಿ ವಿರುದ್ಧ ಸಲ್ಲಿಸಲಾದ ಪ್ರಕರಣಗಲ ಮೇಲಿನ ಬಡ್ಡಿಯೂ ಸೇರಿದಂತೆ ಠೇವಣಿ ಇರಿಸಿದೆ. ಕಂಪನಿಯು ಪ್ರಕರಣದ ವಿವರಗಲನ್ನು ಲಭ್ಯವಾಗಿರಲಾದ ಕಾರಣ ಪ್ರಕರಣಗಲ ಪ್ರಸ್ತುತ ಸ್ಥಿತಿ ಮತ್ತು ಹಣಕಾಸು ವಿವರಣಾ ಪಟ್ಟಿ ಮೇಲೆ ಪ್ರಭಾವವನ್ನು ಪರಿಶೀಲಿಸಲು ನಮಗೆ ಸಾಧ್ಯವಾಗುವುದಿಲ್ಲ. ಮೇಲಾಗಿ ಹೇಳಲಾದ ಠೇವಣಿಗಲಿಗೆ ಕಂಪನಿಯು ಯಾವುದೇ ಅನಿಶ್ಚಿತ ಹೊಣೆಗಾರಿಕೆಯನ್ನು ಪ್ರಕಟಪಡಿಸಿಲ್ಲ.

12) ಸರ್ಕಾರದಿಂದ ವಸೂಲಿ ಮಾಡಬಹುದಾದ ವೆಚ್ಚ

ಕಂಪನಿಯು ಭಾರತ ಸರ್ಕಾರ, ಭಾರತೀಯ ಆಹಾರ ನಿಗಮ ಹಾಗೂ ಕರ್ನಾಟಕ ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಕಾರ್ಯಾಚರಣೆಗಾಗಿ ರೂ.1,30,960 ಲಕ್ಷಗಲನ್ನು ಚಾಲ್ತಿ ಹಣಕಾಸು ಸ್ವತ್ತುಗಲು ಮತ್ತು ರೂ.17,924.78 ಲಕ್ಷಗಲನ್ನು ಇತರೇ ಚಾಲ್ತಿ ಹಣಕಾಸು ಸ್ವತ್ತುಗಲ ಅಡಿಯಲ್ಲಿ ಹಕ್ಕೊತ್ತಾಯ (ಕ್ಲೇಮ್) ಸಲ್ಲಿಸಿದೆ. ಀ ಕ್ಲೇಮುಗಲು ದೀರ್ಘಾವಧಿ ಬಾಕಿ ಇದ್ದು ಸಂಬಂಧಿಸಿದ ಪಕ್ಷಗಲಿಂದ ದೃಢೀಕರಣ ಮತ್ತು ಸಮನ್ವಯ (ವ್ಯಾಜ್ಯ ಪರಿಹಾರ)ಕೊಳ್ಳಪಟ್ಟಿದೆ. ಹಾಗಾಗಿ ಹಣಕಾಸು ವಿವರಣಾ ಪಟ್ಟಿ ಮೇಲೆ ಇದರ ಪ್ರಭಾವವನ್ನು ಖಚಿತಪಡಿಸಿಕೊಳ್ಳಲಾಗದು.

13) ದಾಸ್ತಾನಿನಲ್ಲಿ ಕೊರತೆಗೆ ಸಿಬ್ಬಂದಿ ಕಡೆಯಿಂದ ಮಾಡಬಹುದಾದ ವಸೂಲಿ

ಕಂಪನಿಯು ದಾಸ್ತಾನಿನಲ್ಲಿ ಕೊರತೆ ಪರಿಣಾಮವಾಗಿ ರೂ.2,965.46 ಲಕ್ಷಗಲಷ್ಟು ಮೊತ್ತವನ್ನು ಸಂದೇಹಾಸ್ಪದ ಮುಂಗಡವಾಗಿ ತೆಗೆದಿರಿಸಲು ಅವಕಾಶ ಮಾಡಿದೆ. ಆದರೂ, ಕಂಪನಿಯು ಇದನ್ನು ಸಿಬ್ಬಂದಿ ಮತ್ತು ಕರ್ನಾಟಕ ಸರ್ಕಾರ ಎರಡರಿಂದಲೂ ಕ್ಲೇಮ್ ಮಾಡುತ್ತಿದ್ದು ಆದಾಯ ಎಂದು ಗುರುತಿಸಿದೆ. ಕಂಪನಿಯು ಸಿಬ್ಬಂದಿ ವಿರುದ್ಧ ಹೂಡಲಾದ ಮೊಕದ್ದಮೆಯ ಕುರಿತಾಗಿ ಮತ್ತು ಸಿಬ್ಬಂದಿಯಿಂದ ಮಾಡಲಾದ ವಸೂಲಿ ಕುರಿತು ವಿವರಗಲನ್ನು ನೀಡದೇ ಇರುವ ಕಾರಣಕ್ಕಾಗಿ ಹಣಕಾಸು ವಿವರಣಾ ಪಟ್ಟಿ ಮೇಲೆ ಅದರ ಪ್ರಭಾವವನ್ನು ಖಚಿತಪಡಿಸಿಕೊಳ್ಳಲು ನಮಗೆ ಸಾಧ್ಯವಾಗಿಲ್ಲ.

14) ದಾಸ್ತಾನುಗಲು

ಕಂಪನಿಯು ರಾಜ್ಯದ ಉಗ್ರಾಣ (ವೇರ್‌ಹೌಸ್)ದಲ್ಲಿ ಮತ್ತು ಗಿರಣಿ (ಮಿಲ್ಲರ್)ಗಲಲ್ಲಿ ಇರುವ ದಾಸ್ತಾನಿನ ಸಂಗ್ರಹವನ್ನು ಭೌತಿಕವಾಗಿ ಪರಿಶೀಲಿಸಿಲ್ಲ ಅಥವಾ ಅವರಿಂದ ಪ್ರಮಾಣಪತ್ರ ಪಡೆದುಕೊಂಡಿಲ್ಲ. ಹೀಗಾಗಿ, 31 ಮಾರ್ಚ್ 2022ರ ದಾಸ್ತಾನು ಮೌಲ್ಯಮಾಪನದ ದಾಸ್ತಾನಿನ ಮೌಲ್ಯದ ಮೇಲೆ ಟಿಪ್ಪಣಿ ಮಾಡಲು ನಮಗೆ ಸಾಧ್ಯವಾಗಿಲ್ಲ.

15) ನಗದು ಮತ್ತು ನಗದು ಸಮಾನಗಲು

i) ಅವಧಿ ಮುಗಿದ/ ಹಳೆಯದಾದ ಚೆಕ್‌ಗಲಿಗೆ ರಿವರ್ಸ್‌ಲ್ ನಮೂದುಗಲನ್ನು ಪಾಸ್ ಮಾಡಲಾಗಿಲ್ಲ ಎಂಬುದನ್ನು ಬ್ಯಾಂಕ್‌ನ ಹೊಂದಾಣಿಕೆ ಹೇಳಿಕೆಗಲ ಪರಿಶೀಲನೆ ವೇಳೆ ಗಮನಿಸಲಾಗಿದ್ದು ವಿವರಗಲು ಀ ರೀತಿಯಾಗಿವೆ:

ಜಿಲ್ಲೆಯ ಹೆಸರು	ಬ್ಯಾಂಕ್ ಹೆಸರು	ಖಾತೆ ಸಂಖ್ಯೆ	ಸ್ಟೇಲ್ ಚೆಕ್‌ಗಲ ಮೊತ್ತ (ಲಕ್ಷ ರೂ.ಗಲಲ್ಲಿ)
ಚಿಕ್ಕಮಗಳೂರು	ಕೆನರಾ ಬ್ಯಾಂಕ್	507214000009	8.02
	ಕೆನರಾ ಬ್ಯಾಂಕ್	507214000014	0.095
ಗುಲ್ಬರ್ಗಾ	ಕೆನರಾ ಬ್ಯಾಂಕ್	513214000007	24.70
	ಕೆನರಾ ಬ್ಯಾಂಕ್	513214000025	5.97
ಮಂಡ್ಯ	ಕೆನರಾ ಬ್ಯಾಂಕ್	516214000009	0.092
ಯಾದಗಿರಿ	ಕೆನರಾ ಬ್ಯಾಂಕ್	523214000004	0.38
<b>ಒಟ್ಟು</b>			<b>39.26</b>

ಪರಿಣಾಮವಾಗಿ ಬ್ಯಾಂಕ್‌ನಲ್ಲಿನ ನಗದು ರೂ.39.26 ಲಕ್ಷಗಲನ್ನು ಕಡಿಮೆ ಮಾಡಲಾಗಿದೆ ಮತ್ತು ಹೊಣೆಗಾರಿಕೆಯನ್ನು ಕೂಡಾ ಅದೇ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ.



- ii) ಬ್ಯಾಂಕ್ ವಿವರಣಾ ಪಟ್ಟಿಗಳನ್ನು ನಮ್ಮ ಪರಿಶೀಲನೆಗೆ ನೀಡದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಬ್ಯಾಂಕ್ ಹೊಂದಾಣಿಕೆ ವಿವರಣಾ ಪಟ್ಟಿಯ ಪರಿಶೀಲನೆ ಸಾಧ್ಯವಾಗಿಲ್ಲ. ಸಾಂದರ್ಭಿಕ ಪರಿಣಾಮಗಳನ್ನು ಖಚಿತಪಡಿಸಿಕೊಳ್ಳಲಾಗಲಿಲ್ಲ.
- iii) ಸಾಕಷ್ಟು ವಿವರಗಳು ಲಭ್ಯವಿಲ್ಲದ ಕಾರಣ ಶಿವಮೊಗ್ಗದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿನ ಚಾಲ್ತಿ ಖಾತೆಯಲ್ಲಿನ ಶಿಲ್ಕು ಲೆಕ್ಕಗಳಲ್ಲಿ ಸೇರಿಸಲಾಗಿರುವ ಶಿಲ್ಕು ರೂ.139 ಲಕ್ಷದ ಪರಿಶೀಲಿಸಲು ಸಾಧ್ಯವಾಗಿಲ್ಲ.
- iv) ಹಣಕಾಸು ವರ್ಷ 2020-21ಕ್ಕೂ ಮುನ್ನ ಕಂಪನಿಯು ರೂ.56.68 ಲಕ್ಷವನ್ನು ಬ್ಯಾಂಕ್‌ಗಳಲ್ಲಿ ಶಿಲ್ಕುಗಳಿಗೈದುರಾಗಿ ಅವಕಾಶವನ್ನು ಮಾಡಿಕೊಂಡಿದೆ ಮತ್ತು ಅದಕ್ಕೆ ವಿವರಗಳನ್ನು ಒದಗಿಸಲಿಲ್ಲ. ಹೀಗಾಗಿ ಹಣಕಾಸು ವಿವರಣಾ ಪಟ್ಟಿ ಮೇಲೆ ಸಾಂದರ್ಭಿಕ ಪ್ರಭಾವವನ್ನು ಖಚಿತಪಡಿಸಿಕೊಳ್ಳಲಾಗಲಿಲ್ಲ.
- v) ಕಂಪನಿಯು ಬ್ಯಾಂಕ್‌ಗಳ ಚಾಲ್ತಿ ಖಾತೆಗಳಲ್ಲಿ ರೂ.1,38,823.73 ಲಕ್ಷ ಸ್ಥಿರ ಠೇವಣಿಯ ಶಿಲ್ಕನ್ನು ಪ್ರಕಟಿಸಿರುವುದನ್ನು ನಗದು ಮತ್ತು ನಗದು ಸಮಾನಗಳ ಅಡಿಯಲ್ಲಿ ಸ್ಥಿರ ಠೇವಣಿ ಎಂದು ಪ್ರಕಟಿಸಬೇಕಿದೆ. ಆದುದರಿಂದ ಈ ಪ್ರಕಟಣೆಯು ಕಂಪನಿ ಕಾಯ್ದೆ 2013ರ ಪ್ರಕಾರ ಇಲ್ಲ.
- vi) ರೂ.82.52 ಲಕ್ಷವನ್ನು ನ್ಯಾಯಾಲಯದ ಆದೇಶಕ್ಕೆದುರಾಗಿ ಠೇವಣಿಯಾಗಿ ಹೊಂದಿದ್ದು ಹಣಕಾಸು ವಿವರಣಾ ಪಟ್ಟಿಯ ಟಿಪ್ಪಣಿ 10.1 ಕ್ಕೆ ನಿಮ್ಮ ಗಮನ ಸೆಳೆಯಲು ಬಯಸುತ್ತೇವೆ. ಹೀಗಿದ್ದರೂ ಕಂಪನಿಯು ಹಣಕಾಸು ವಿವರಣಾ ಪಟ್ಟಿಯಲ್ಲಿ ಸಂಬಂಧಿತ ಸಂಭವನೀಯ ಹೊಣೆಗಾರಿಕೆಗಳನ್ನು ಪ್ರಕಟಿಸಿಲ್ಲ.

16) ಚಾಲ್ತಿ ತೆರಿಗೆ ಸ್ವತ್ತು ಮತ್ತು ಚಾಲ್ತಿ ತೆರಿಗೆ ಹೊಣೆಗಾರಿಕೆ

ಕಂಪನಿಯು ಚಾಲ್ತಿ ತೆರಿಗೆಗೆ ಕಂಪನಿಯು ಅವಕಾಶವನ್ನು 29ನೇ ಸೆಪ್ಟೆಂಬರ್ 2022ರಂದು ಸಲ್ಲಿಸಿದ ತಾತ್ಕಾಲಿಕ ಮತ್ತು ಅನುಮೋದಿಸಿದ ಹಣಕಾಸು ವಿವರಣಾ ಪಟ್ಟಿಗಳ ಮೇಲೆ ನಮೂನೆ 10ಬಿ ಆಧರಿಸಿ ಸಲ್ಲಿಸಿದ್ದು ನಮ್ಮ ಅಭಿಪ್ರಾಯದಂತೆ ಇದು ಆದಾಯ ತೆರಿಗೆ ಕಾಯ್ದೆ, 1961ಕ್ಕೆ ಅನುಸಾರವಾಗಿಲ್ಲ.

17) ಇತರೆ ಈಚ್ಚಿಟಿ

i) ಆದಾಯ ಮತ್ತು ಖರ್ಚು ಖಾತೆ

ವಿಂಗಡಣೆಯ ಪ್ರಕಟಣೆಗೆ ಒದಗಿಸಲಾದ ಆದಾಯ ಮತ್ತು ಖರ್ಚಿನ ಲೆಕ್ಕಕ್ಕೆ ಇತರೇ ಸಮಗ್ರ ಆದಾಯ ರೂ.1,105.07 ಲಕ್ಷ ಮತ್ತು ರೂ.1596.76 ಲಕ್ಷ ಹೊಂದಾಣಿಕೆ ಆಗದೇ ಇರುವ ಹಣಕಾಸು ವಿವರಣಾ ಪಟ್ಟಿಯ ಟಿಪ್ಪಣಿ 15 ಮೀಸಲು ಮತ್ತು ಹೆಚ್ಚುವರಿ ಟಿಪ್ಪಣಿಗಳ ಮೇಲೆ ನಿಮ್ಮ ಗಮನ ಸೆಳೆಯಬಯಸುತ್ತೇವೆ.

ii) ಬೆಲೆ ಸಮಾನೀಕರಣ/ಸ್ಥಿರೀಕರಣ ನಿಧಿ ("ಪಿಇಎಸ್‌ಎಫ್")

ಎ) ಬೆಲೆ ಸಮಾನೀಕರಣ/ಸ್ಥಿರೀಕರಣ ನಿಧಿ ("ಪಿಇಎಸ್‌ಎಫ್") ಕಾರ್ಯಾಚರಣೆ ಪ್ರಕಟಿಸಲಾಗಿರುವ ಹಣಕಾಸು ವಿವರಣಾ ಪಟ್ಟಿಗೆ ಟಿಪ್ಪಣಿ 15ರ ಮೇಲೆ ತಮ್ಮ ಗಮನ ಸೆಳೆಯಬಯಸುತ್ತೇವೆ. ಹೀಗಿದ್ದರೂ, ಪಿಇಎಸ್‌ಎಫ್ ಖಾತೆಗೆ ವರ್ಗಾವಣೆ ಮತ್ತು ನಂತರ ಪಿಇಎಸ್‌ಎಫ್ ಬಳಕೆ ಖಾತೆಗೆ ವರ್ಗಾವಣೆಗೆ ಅಳವಡಿಸಲಾಗಿರುವ ಕ್ರಮಾನುಸರಣಿ/ವಿಧಾನದ ಕುರಿತು ವಿವರಿಸಲಾಗಿಲ್ಲ. ಅದರಂತೆ, ಈ ಟಿಪ್ಪಣಿಗಳಲ್ಲಿ ಪ್ರಕಟಿಸಲಾದ ವ್ಯವಹಾರಗಳ ಕುರಿತು ಮತ್ತು ಹಣಕಾಸು ವಿವರಣಾ ಪಟ್ಟಿ ಮೇಲೆ ಅದರ ಯಾವುದೇ ಪ್ರಭಾವ ಇದ್ದಲ್ಲಿ ಅದರ ಕುರಿತು ವ್ಯಾಖ್ಯಾನಿಸಲು ಸಾಧ್ಯವಾಗಿಲ್ಲ.





ಬಿ) ಆರಂಭಿಕ ಶಿಲ್ಕು, ಸಂಚಲನ ಮತ್ತು ಅನುದಾನ ಸ್ವೀಕೃತಿ ಖಾತೆಯ ಅಂತಿಮ ಶಿಲ್ಕು, ಬೆಲೆ ಸಮಾನೀಕರಣ/ಸ್ಥಿರೀಕರಣ ನಿಧಿ (ಪಿಇಎಸ್‌ಎಫ್) ಯನ್ನು ಈಕ್ಷಿಟ ಬದಲಾವಣೆ ವಿವರಣ ಪಟ್ಟಿಯಲ್ಲಿ ಪ್ರತ್ಯೇಕವಾಗಿ ಪ್ರಕಟಿಸಿಲ್ಲ ಎಂಬುದನ್ನು ನಾವು ಗಮನಿಸಿದ್ದೇವೆ.

18) ಚಾಲ್ತಿ ಅಲ್ಲದ ಹಣಕಾಸು ಹೊಣೆಗಾರಿಕೆಗಳು

ಕಂಪನಿಯು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯಿಂದ ಆವರ್ತ ನಿಧಿಯನ್ನು ಪಡೆದುಕೊಂಡಿದೆ ಮತ್ತು ರೂ.97,431.16 ಲಕ್ಷವನ್ನು 31 ಮಾರ್ಚ್ 2022ಕ್ಕೆ ಚಾಲ್ತಿ ಅಲ್ಲದ ಹಣಕಾಸು ಹೊಣೆಗಾರಿಕೆಗಳ ಅಡಿಯಲ್ಲಿ ವಸೂಲಾತಿಗೆ ಬಾಕಿ ಎಂದು ಘೋಷಿಸಿದೆ. ಆದಾಗ್ಯೂ

- i) ಅದು ರೂ.97,431.16 ಲಕ್ಷಕ್ಕೆ ಸಾಲ ವಿವರಣ ಪಟ್ಟಿ/ ಶಿಲ್ಕು, ಶಿಲ್ಕು ದೃಢೀಕರಣ ಪ್ರಮಾಣಪತ್ರ/ ಒಪ್ಪಂದ/ ಸಾಲ ದಾಖಲೆ ಒದಗಿಸಿಲ್ಲ.
- ii) ಘೋಷಣೆಯು ಎರವಲು ಅಡಿಯಲ್ಲಿ ಆಗಬೇಕಿತ್ತು ಮತ್ತು ಕಂಪನಿ ಕಾಯ್ದೆ, 2013ರ ಅನುಚ್ಛೇದ IIIರ ಅನುಸಾರವಾಗಿ ಚಾಲ್ತಿ ಅಲ್ಲದ ಹಣಕಾಸು ಹೊಣೆಗಾರಿಕೆಗಳ ಅಡಿಯಲ್ಲಿ ಅಲ್ಲ
- iii) ಕಂಪನಿಯು ಹಲವಾರು ವರ್ಷಗಳಿಂದ ಬಡ್ಡಿ ಅವಕಾಶವನ್ನು ಒದಗಿಸಿಲ್ಲ. ಸಂಬಂಧಿಸಿದ ವಿವರಗಳನ್ನು ನಮಗೆ ಒದಗಿಸದ ಕಾರಣ ಹಣಕಾಸು ವಿವರಣಾ ಪಟ್ಟಿ ಮೇಲೆ ಅದರ ಪ್ರಭಾವವನ್ನು ಪ್ರಮಾಣೀಕರಿಸಲು ನಮಗೆ ಸಾಧ್ಯವಾಗಿಲ್ಲ.

19) ವ್ಯವಹಾರ ಪಾವತಿ/ಸಂದಾಯಗಳು

ಕಂಪನಿಯು ಕಂಪನಿ ಕಾಯ್ದೆ, 2013ರ ಅನುಚ್ಛೇದ III ರನ್ವಯ ಅಗತ್ಯವಿರುವಂತೆ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ವಿವರಗಳನ್ನು ಒದಗಿಸಿಲ್ಲ.

20) ಇತರೇ ಹಣಕಾಸು ಹೊಣೆಗಾರಿಕೆಗಳು

i) ಶಾಸನಬದ್ಧ ಬಾಕಿ ಪಾವತಿಸಬೇಕಾದುದು

- ಎ) ಪಾವತಿಸಬೇಕಾದ ಶಾಸನಬದ್ಧ ಬಾಕಿಗಳಲ್ಲಿ ರೂ.26.58 ಲಕ್ಷ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಬಾಕಿ ಜಮೆ (ಇನ್‌ಪುಟ್ ಕ್ರೆಡಿಟ್) ಒಳಗೊಂಡಿದೆ.
- ಬಿ) ಜಿಎಸ್‌ಟಿ ಹೊಣೆಗಾರಿಕೆ ಮತ್ತು ಜಿಎಸ್‌ಟಿ ಪೋರ್ಟಲ್ ಪ್ರಕಾರ ಲೆಕ್ಕ ಪುಸ್ತಕಗಳಲ್ಲಿ (ಇನ್ ಬುಕ್) ದಾಖಲು ಮಾಡಲಾದ ಉತ್ಪಾದನಾ ವೆಚ್ಚ (ಇನ್‌ಪುಟ್) ಹೊಂದಾಣಿಕೆ ಮಾಡಲಾಗಿಲ್ಲ ಮತ್ತು ಪರಿಣಾಮವಾಗಿ ಹಣಕಾಸು ವಿವರಣ ಪಟ್ಟಿಯಲ್ಲಿ ಪ್ರಕಟಿಸಲಾಗಿರುವ ರೂ.-35.44 ಲಕ್ಷದ ಮೇಲೆ ಮತ್ತು ಹೊಂದಾಣಿಕೆಯಲ್ಲಿ ಏನಾದರೂ ಹಣಕಾಸು ವಿವರಣಾ ಪಟ್ಟಿ ಮೇಲೆ ಪರಿಣಾಮವನ್ನು ಟಿಪ್ಪಣಿ ಮಾಡಲು ಸಾಧ್ಯವಾಗಿಲ್ಲ.
- ಸಿ) ಕಂಪನಿಯು ಮಾಡಿರುವ ವ್ಯವಹಾರಗಳ ಮೇಲೆ ಅನ್ವಯವಾಗುವ ಟಿಡಿಎಸ್ (ಮೂಲದಲ್ಲೇ ತೆರಿಗೆ ಕಡಿತ), ತೆರಿಗೆ ಕಡಿತ ಮತ್ತು ಮಾಹಿತಿಯಂತೆ ಮಾಡಿದ ಪಾವತಿ ಪರಿಶೀಲಿಸಲು ಸಾಧ್ಯವಾಗಿಲ್ಲ ಮತ್ತು ಮತ್ತು ನಮಗೆ ದಾಖಲೆಗಳನ್ನು ಒದಗಿಸಿಲ್ಲ.
- ಡಿ) ಕಂಪನಿಯು ಹಣಕಾಸು ವರ್ಷ 2018-19ರಿಂದ ಮತ್ತು ನಂತರ ಬೋನಸ್‌ಗೆ ಅವಕಾಶವನ್ನು ಉಂಟು ಮಾಡಿಲ್ಲ. ನಮಗೆ ವಿವರಗಳನ್ನು ಒದಗಿಸದ ಕಾರಣ ಹಣಕಾಸು ವಿವರಣಾ ಪಟ್ಟಿ ಮೇಲೆ ಅದರ ಪರಿಣಾಮವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ.



21) ಇತರೇ ಚಾಲ್ತಿ ಹೊಣೆಗಾರಿಕೆಗಳು

i) ಮಧ್ಯಾಹ್ನದ ಬಿಸಿಯೂಟ ಯೋಜನೆ ಅಡಿಯಲ್ಲಿ ಸರಬರಾಜು ಮಾಡಲಾದ ಆಹಾರ ಧಾನ್ಯಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್‌ಗಳಿಂದ ಸ್ವೀಕರಿಸಲಾದ ಮುಂಗಡಗಳನ್ನು ಜಿಲ್ಲಾ ಕಚೇರಿಗಳಿಂದ ಪಡೆಯಲಾದ ಬಳಕೆ ಪ್ರಮಾಣ ಪತ್ರದ ಆಧಾರದಲ್ಲಿ ಹೊಂದಾಣಿಕೆ ಮಾಡಲಾಗಿದೆ. ಅಗತ್ಯವಿರುವ ಬಳಕೆ ಪ್ರಮಾಣಪತ್ರಗಳನ್ನು ನಮಗೆ ಒದಗಿಸಿದ ಕಾರಣ ಬಳಕೆ ಮಾಡಲಾದ ಮೊತ್ತದ ಕುರಿತು ವ್ಯಾಖ್ಯಾನಿಸಲು ನಮಗೆ ಸಾಧ್ಯವಾಗಿಲ್ಲ.

22) ಕಾರ್ಯಾಚರಣೆಗಳಿಂದ ರಾಜಸ್ವ (ಆದಾಯ)

i) ಹಣಕಾಸು ವರ್ಷ 2020-21ರಲ್ಲಿ, ಎಪಿಎಲ್ (ಬಡತನ ರೇಖೆಗಿಂತ ಮೇಲಿರುವ) ಯೋಜನೆ ಅಡಿಯಲ್ಲಿ ಪಡೆಯಲಾದ ದಾಸ್ತಾನನ್ನು ಇತರೇ ಬೇರೆ ಯೋಜನೆಗಳಿಗೆ ಬದಲಾವಣೆ/ಮಾರ್ಗಪಲ್ಲಟ ಮಾಡಿದ್ದರಿಂದ ಬೇರೆ ಬೇರೆ ವೆಚ್ಚಗಳಲ್ಲಿ ಸುಮಾರು ರೂ.450 ಲಕ್ಷಗಳಷ್ಟು ಹೆಚ್ಚುವರಿ ವೆಚ್ಚವನ್ನು ಗುರುತಿಸಲಾಗಿತ್ತು. ಹೀಗಿದ್ದರೂ ಈ ಸಾಲಿನಲ್ಲಿ ಈ ಕುರಿತು ನಮಗೆ ಯಾವುದೇ ಮಾಹಿತಿ ಮತ್ತು ವಿವರಣೆಗಳನ್ನು ಮಮಗೆ ಲಭ್ಯ ಮಾಡದ ಕಾರಣ ಮತ್ತು ಈ ಕಾರಣಕ್ಕಾಗಿ ಹಣಕಾಸು ವಿವರಣ ಪಟ್ಟಿ ಮೇಲೆ ಪರಿಣಾಮವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ.

ii) ಇತರೇ ಕಾರ್ಯಾಚರಣೆಗಳಿಂದ ರಾಜಸ್ವ

ನಮ್ಮ ಪರಿಶೀಲನೆ ವೇಳೆ, ಹಣಕಾಸು ವರ್ಷ 2021-22ರ ಅವಧಿಯಲ್ಲಿ ಸಾರ್ವಜನಿಕ ವಿರಣಾ ವ್ಯವಸ್ಥೆಗೆ ದಾಖಲಿಸಿದ ವೆಚ್ಚದಲ್ಲಿನ ವ್ಯತ್ಯಾಸವು ರೂ.1,27,337.80 ಲಕ್ಷಗಳಾಗಿದೆ ಮತ್ತು ಸರ್ಕಾರಕ್ಕೆ ಸಲ್ಲಿಸಲಾದ ವೆಚ್ಚದಲ್ಲಿನ ವ್ಯತ್ಯಾಸದ ಮೊತ್ತವು ರೂ 1,18,005.56 ಲಕ್ಷಗಳಾಗಿದೆ. ರೂ.9,332.24 ಲಕ್ಷ ಮೊತ್ತದ ವ್ಯತ್ಯಾಸವು ಹೊಂದಾಣಿಕೆಗೆ ಒಳಪಡುವಂತಹುದಾಗಿದೆ ಮತ್ತು ಯಾವುದಾದರೂ ಸಾಂದರ್ಭಿಕ ಹೊಂದಾಣಿಕೆಗಳು ಇದ್ದಲ್ಲಿ ಖಚಿತಪಡಿಸಿಕೊಳ್ಳಲಾಗದು.

23) ಇತರೇ ಆದಾಯ

i) ಬಡ್ಡಿ ಸ್ವೀಕೃತಿಗಳು

ಕರ್ನಾಟಕ ರಾಜ್ಯ ಸರ್ಕಾರವು 27.08.2019ರಂದು ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಬಳಕೆ ಮಾಡಲಾಗದ ಮೊತ್ತವನ್ನು ಸ್ಥಿರ ಠೇವಣಿಯಲ್ಲಿ ಮಾಡಲಾದ ಹೂಡಿಕೆ ಮೊತ್ತದ ಮೇಲೆ ಗಳಿಕೆಯಾದ ಬಡ್ಡಿಯನ್ನು ಸರ್ಕಾರಕ್ಕೆ ಮರುಪಾವತಿ ಮಾಡಬೇಕು. ಹೀಗಿದ್ದರೂ, ಕಂಪನಿಯು ಬಳಕೆಯಾಗದ ಅನುದಾನದ ಮೇಲಿನ ಬಡ್ಡಿಯನ್ನು ಆದಾಯವೆಂದು ಪರಿಗಣಿಸಿದ್ದು ಇದನ್ನು ಬಡ್ಡಿ ಸ್ವೀಕೃತಿಗಳಲ್ಲಿ ಸೇರಿಸಿದೆ ಮತ್ತು ಸರ್ಕಾರಕ್ಕೆ ಪಾವತಿಸಬೇಕಾದುದು ಎಂದು ಘೋಷಿಸಿಲ್ಲ. ಪರಿಣಾಮವಾಗಿ ಆದಾಯವು ಉತ್ತೇಜಿತವಾಗಿದೆ ಮತ್ತು ಹೊಣೆಗಾರಿಕೆಯು ಅಷ್ಟೇ ಪ್ರಮಾಣದಲ್ಲಿ ಕಡಿಮೆಯಾಗಿದೆ. ನಮಗೆ ಅಗತ್ಯ ವಿವರಗಳನ್ನು ನೀಡದ ಕಾರಣ ಇದನ್ನು ಪ್ರಮಾಣೀಕರಿಸಲು ನಮಗೆ ಸಾಧ್ಯವಾಗಿಲ್ಲ.

24) ವ್ಯವಹಾರದಲ್ಲಿ ಷೇರು ಖರೀದಿಗಳು

ನಮಗೆ ವಿವರಿಸಿರುವಂತೆ ಸರ್ಕಾರವು ಹೊರಡಿಸಿದ ಹಂಚಿಕೆ ಪತ್ರಗಳ/ನೀಡಲಾದ ಆದೇಶಗಳ ಪ್ರಕಾರ ಆಹಾರ ಧಾನ್ಯಗಳನ್ನು ಸಂಗ್ರಹಿಸುತ್ತದೆ. ಸ್ಟಾಕ್ ಬುಕ್‌ಗಳ (ದಾಸ್ತಾನು ಪುಸ್ತಿಕೆ) ಪ್ರಕಾರ ಸಂಗ್ರಹಿಸಿದ ಧಾನ್ಯಗಳ ದಾಸ್ತಾನು ಮತ್ತು ಸರ್ಕಾರವು ಹಂಚಿಕೆ ಪತ್ರಗಳಲ್ಲಿ ನೀಡಿದ ನಿರ್ದೇಶನಗಳೊಂದಿಗೆ ಮಾಡಿದ ಖರೀದಿ ವೆಚ್ಚಗಳಲ್ಲಿ ಗಣನೀಯ ವ್ಯತ್ಯಾಸಗಳನ್ನು ಗುರುತಿಸಲಾಯಿತು. ಕಂಪನಿಯೊಂದಿಗೆ ಮಾತುಕತೆ ವೇಳೆ ಆದಾಯ ಮತ್ತು ಖರ್ಚಿನ ತಃಖ್ತೆಯಲ್ಲಿ ಗುರುತಿಸಲಾದ ಖರೀದಿ ಮೌಲ್ಯವನ್ನು ಹಂಚಿಕೆ ಪತ್ರ/ವೆಚ್ಚ ವಿವರಣ ಪಟ್ಟಿಯೊಂದಿಗೆ ಈ ಕೆಳಗಿನ ಕಾರಣಗಳಿಗಾಗಿ ಹೋಲಿಕೆ ಮಾಡಲಾಗದು.



ಎ) ಸರ್ಕಾರ ನೀಡಿದ ಹಂಚಿಕೆ ಪತ್ರದ ಬಳಿಕ ಆಹಾರ ಉಪನಿರ್ದೇಶಕರು ನೀಡಿದ ಪರಿಷ್ಕೃತ ಹಂಚಿಕೆ

ಬಿ) ಸರ್ಕಾರವು ಮುಕ್ತ ಮಾರುಕಟ್ಟೆಯಲ್ಲಿ ನಿಗದಿ ಮಾಡಿದ ಬೆಲೆಗೆ ಆಹಾರ ಧಾನ್ಯಗಳು ಲಭ್ಯವಿಲ್ಲದೇ ಇರುವುದು, ಈ ಕಾರಣಕ್ಕಾಗಿ ಹೆಚ್ಚುವರಿ ಮೊತ್ತ ಪಾವತಿ ಮಾಡಬೇಕಾಗಬಹುದು.

ಸಿ) ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಶಿಕ್ಷಣ ಇಲಾಖೆ ನೀಡಿದ ಹಂಚಿಕೆ ಪತ್ರದ ಬಳಿಕ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯ್ತಿ ಕಚೇರಿಯು ನೀಡಿದ ಪರಿಷ್ಕೃತ ಹಂಚಿಕೆ ಪತ್ರ.

ಈ ಮೇಲಿನ ಮಂಡನೆಗಳಿಗೆ ಅಗತ್ಯ ದಾಖಲೆಗಳನ್ನು ಕಂಪನಿಯು ಒದಗಿಸಿಲ್ಲ ಪರಿಣಾಮವಾಗಿ ನಾವು ಯಾವುದೇ ವ್ಯಾಖ್ಯಾನ/ಟಿಪ್ಪಣಿ ಮಾಡಲು ಸಾಧ್ಯವಾಗಿಲ್ಲ.

**25) ಸಾಂಸ್ಥಿಕ (ಕಾರ್ಪೊರೇಟ್) ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್)**

ಹಣಕಾಸು ವಿವರಣಾ ಪಟ್ಟಿಗಳ ಟಿಪ್ಪಣಿ 36ರತ್ತ ನಿಮ್ಮ ಗಮನ ಸೆಳೆಯಲಾಗಿದ್ದು, ಅದರಲ್ಲಿ ಕಂಪನಿಯು ಸಿಎಸ್‌ಆರ್‌ಗೆ ಮಾಡಬೇಕಾದ ವೆಚ್ಚಗಳಿಗೆ ಯಾವುದೇ ನಿಬಂಧನೆಗಳನ್ನು ಮಾಡಿಲ್ಲ ಮತ್ತು ಅದರ ಪ್ರಕಾರ ಕಂಪನಿಯು ಕಂಪನಿ ಕಾಯ್ದೆ, 2013ರ ನಿಬಂಧನೆಗಳನ್ನು ಈ ನಿಟ್ಟಿನಲ್ಲಿ ಈಡೇರಿಸಿಲ್ಲ. ನಮ್ಮ ಅಭಿಪ್ರಾಯವನ್ನು ಮಾರ್ಪಡಿಸಲಾಗಿದೆ.

**26) ಭಾರತೀಯ ಲೆಕ್ಕಪತ್ರ ಮಾನದಂಡಗಳು (ಇಂಡ್ ಎಎಸ್) :**

**ಎ) ಇಂಡ್ ಎಎಸ್-109 ಹಣಕಾಸಿನ ಒಪ್ಪಂದಗಳು**

ಇಂಡ್- ಎಎಸ್ 109ರ ಪ್ರಕಾರ ಹಣಕಾಸಿನ ಸ್ವತ್ತುಗಳ ಮೇಲೆ ದುರ್ಬಲತೆಗಾಗಿ ಮತ್ತು ದುರ್ಬಲತೆಯ ನಷ್ಟ ಗುರುತಿಸಲು ಕಂಪನಿಯು ನಿರೀಕ್ಷಿತ ಬಾಕಿ ನಷ್ಟ (ಕ್ರೆಡಿಟ್ ಲಾಸ್) ಮಾದರಿಯನ್ನು ಅನ್ವಯಿಸಬೇಕು. ಹೀಗಿದ್ದರೂ, ನಮಗೆ ನೀಡಿರುವ ಮಾಹಿತಿ ಮತ್ತು ವಿವರಣೆಗಳ ಪ್ರಕಾರ ನಿರೀಕ್ಷಿತ ಸಾಲ ನಷ್ಟ ಮಾದರಿ (ಇಸಿಎಲ್ ಮ್ಯಾಟ್ರಿಕ್ಸ್) ಯನ್ನು ಲೆಕ್ಕಪರಿಶೋಧನಾ ಅವಧಿಗೆ ನಷ್ಟ ಭತ್ಯೆ ಅವಕಾಶ ಸೃಷ್ಟಿಗಾಗಿ ಸಿದ್ಧಪಡಿಸಲಾಗಿಲ್ಲ. ಹೀಗಾಗಿ, ಹಣಕಾಸು ವಿವರಣಾ ಪಟ್ಟಿ ಮೇಲೆ ನಾವು ಇದರ ಪ್ರಭಾವವನ್ನು, ಯಾವುದೇ ಆದರೂ ಇದ್ದಲ್ಲಿ ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ.

**ಬಿ) ಇಂಡ್ ಎಎಸ್-2 ದಾಸ್ತಾನುಗಳು:**

i) ಇಂಡ್ ಎಎಸ್-2 ದಾಸ್ತಾನುಗಳಿಗೆ ಅಗತ್ಯವಿರುವಂತೆ ಸಾಲಗಳನ್ನು ಪಡೆಯಲು ಭದ್ರತೆಯಾಗಿ ಅಡಮಾನ ಮಾಡಿದ ಮಾಡಿದ ಜಮಾ ಖರ್ಚು ಪಟ್ಟಿಯಲ್ಲಿನ ದಾಖಲಿಸಿದ ದಾಸ್ತಾನುಗಳ ಮೊತ್ತವನ್ನು ಕಂಪನಿಯು ಬಹಿರಂಗಪಡಿಸಿಲ್ಲ.

ii) ಸಾಗಾಟ ವೆಚ್ಚಗಳು, ಮಾರುಕಟ್ಟೆ ಸುಂಕ (ಸೆಸ್), ಸಾಂದರ್ಭಿಕ ವೆಚ್ಚಗಳು, ಪ್ರಸ್ತುತ ಸ್ಥಳಕ್ಕೆ ದಾಸ್ತಾನುಗಳನ್ನು ತರಲು ತಗುಲಿದ ಕಾರ್ಮಿಕರ ವೆಚ್ಚಗಳು ಮತ್ತು ದಾಸ್ತಾನುಗಳ ಮೌಲ್ಯಮಾಪನಕ್ಕೆ ಷರತ್ತುಗಳು ಮೊದಲಾದ ಸಾಂದರ್ಭಿಕ ವೆಚ್ಚಗಳನ್ನು ಸೇರಿಸಿಕೊಳ್ಳದೇ ಇರುವುದನ್ನು ಗಮನಿಸಲಾಯಿತು, ಹೀಗಾಗಿ ದಾಸ್ತಾನುಗಳ ಮೌಲ್ಯ ನಿರ್ಧಾರದ ಮೇಲೆ ಪ್ರಭಾವ ಮತ್ತು ಪರಿಣಾಮವಾಗಿ ಹಣಕಾಸು ವಿವರಣಾ ಪಟ್ಟಿ ಮೇಲೆ ಅದರ ಪ್ರಭಾವವನ್ನು ಮೌಲ್ಯ ಮಾಪನ ಮಾಡಲು ನಮಗೆ ಸಾಧ್ಯವಾಗಲಿಲ್ಲ.



ಸಿ) ಇಂಡ್ ಎಎಸ್-16 ಗುತ್ತಿಗೆಗಳು :

- i) ಗುರುತಿಸುವಿಕೆ, ಮಾಪನ, ಪ್ರಸ್ತುತಿ ಹಾಗೂ ಅದರ ಘೋಷಣೆಗೆ ಸಂಬಂಧಿಸಿದಂತೆ ಇಂಡ್ ಎಎಸ್- 116 ಗುತ್ತಿಗೆಗಳ ಅನುಪಾಲನೆ ಮಾಡಿಲ್ಲ.
- ii) ಗುತ್ತಿಗೆ (ಲೀಸ್) ಹೊಂದಿದ ಭೂಮಿಯಲ್ಲಿ ನಿರ್ಮಾಣ ಮಾಡಲಾದ ಕಟ್ಟಡವನ್ನು ಕಂಪನಿ ಕಾಯ್ದೆ 2013, ಅನುಚ್ಛೇದ IIರಲ್ಲಿ ಸೂಚಿಸಿರುವ ಉಪಯುಕ್ತತೆ ಅವಧಿ ಪ್ರಕಾರ ಮತ್ತು ಇಂಡ್ ಎಎಸ್ 116 ಗುತ್ತಿಗೆ ಅಡಿಯಲ್ಲಿ ಸೂಚಿಸಲಾಗಿರುವ ಗುತ್ತಿಗೆ ಅವಧಿ ಪ್ರಕಾರದಲ್ಲಿ ಅಲ್ಲ ಕಂಪನಿಯು ಸವಕಳಿ ಮಾಡುತ್ತಿದೆ. ಕಂಪನಿಯು ವಿವರಗಳನ್ನು ಒದಗಿಸದ ಕಾರಣ ಇದನ್ನು ಪ್ರಮಾಣೀಕರಿಸಲು ನಮಗೆ ಸಾಧ್ಯವಾಗಿಲ್ಲ.
- iii) ಗುತ್ತಿಗೆ ಅವಧಿಯ ಮುಕ್ತಾಯಗೊಂಡ ಬಳಿಕ ಕಂಪನಿಯು ಈ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಹೇಳಿಕೆಯ ಮೂಲಕ ಕಂಪನಿಯು ಈ ಗುತ್ತಿಗೆಯನ್ನು ಬಂಡವಾಳ ಮಾಡಿಕೊಳ್ಳುವ ಹಣಕಾಸು ವಿವರಣಾ ಪಟ್ಟಿಯ ಟಿಪ್ಪಣಿ 3.5 ಮತ್ತು 4ರ ಕುರಿತು ನಾವು ತಮ್ಮ ಗಮನ ಸೆಳೆಯಬಯಸುತ್ತೇವೆ. ಆದಾಗ್ಯೂ, ಗುತ್ತಿಗೆ ಒಪ್ಪಂದವು ಪರಿಶೀಲನೆಗೆ ಲಭ್ಯವಾಗದ ಕಾರಣ ಗುತ್ತಿಗೆ ಒಪ್ಪಂದವು ಗುತ್ತಿಗೆ ಅವಧಿಯ ಕೊನೆಯಲ್ಲಿ ಕಂಪನಿಯು ಭೂಮಿಯನ್ನು ಬಂಡವಾಳೀಕರಿಸುವುದು ಇಂಡ್ ಎಎಸ್-116 ಗುತ್ತಿಗೆಗಳ ಪ್ರಕಾರವೇ ಎಂದು ಖಚಿತಪಡಿಸಲು ನಮಗೆ ಸಾಧ್ಯವಾಗುತ್ತಿಲ್ಲ.

ಡಿ) ಇಂಡ್ ಎಎಸ್-20 ಸರ್ಕಾರಿ ಅನುದಾನಗಳು

- i) ಹಣಕಾಸು ವಿವರಣಾ ಪಟ್ಟಿಯ ಟಿಪ್ಪಣಿ 4.5 ರ ಕುರಿತು ತಮ್ಮ ಗಮನ ಸೆಳೆಯುತ್ತೇವೆ. ಅಲ್ಲಿ ಇಂಡ್ ಎಎಸ್ 20ರ ಪ್ರಕಾರ ಲೆಕ್ಕಪತ್ರ ಪುಸ್ತಿಕೆಯಲ್ಲಿ ಕರ್ನಾಟಕ ಸರ್ಕಾರದಿಂದ ಪಡೆಯಲಾಗಿರುವ 44 ಗೋದಾಮುಗಳನ್ನು ಕಂಪನಿಯು ಇನ್ನಷ್ಟೇ ದಾಖಲಿಸಬೇಕಿದೆ.
- ii) ಕಂಪನಿಯು ಕರ್ನಾಟಕ ಸರ್ಕಾರದಿಂದ ಅನುದಾನವನ್ನು ಕಂಪ್ಯೂಟರ್‌ಗಳ ಖರೀದಿ ಮತ್ತು ಇಲೆಕ್ಟ್ರಾನಿಕ್ಸ್ ಉತ್ಪನ್ನಗಳ ಖರೀದಿಗೆ (ರೂ.4.5ಲಕ್ಷ) ಮತ್ತು ಗೋದಾಮುಗಳ ನಿರ್ಮಾಣಕ್ಕಾಗಿ (ರೂ.5.64 ಲಕ್ಷ) ಸ್ವೀಕರಿಸಿದ್ದು ಇವುಗಳನ್ನು ಇಂಡ್ ಎಎಸ್ -20 ಸರ್ಕಾರಿ ಅನುದಾನಗಳ ಪ್ರಕಾರ ಇನ್ನೂ ಸ್ವೀಕೃತಿಯಾಗದ ಆದಾಯದ ಬದಲಾಗಿ ಇತರೇ ಈಕ್ವಿಟಿಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ.
- iii) ಕರ್ನಾಟಕ ಸರ್ಕಾರದಿಂದ ಸ್ವೀಕೃತವಾದ ವ್ಯಾಪಾರ ಪಾವತಿಗಳ ಅಡಿಯಲ್ಲಿ ಅನ್ನಭಾಗ್ಯಕ್ಕಾಗಿ ಉಪಯೋಗಿಸಿದ ರೂ.400 ಕೋಟಿ ಮೊತ್ತದಷ್ಟಾಗುವ ಅನುದಾನವನ್ನು ಕಂಪನಿಯು ದುಡಿಯುವ ಬಂಡವಾಳದ ವಾಪಸ್ಸಿಗೆ ಎಂದು ವರ್ಗೀಕರಿಸಿದ್ದು ಇಂಡ್ ಎಎಸ್-20 ಸರ್ಕಾರಿ ಅನುದಾನಗಳ ಪ್ರಕಾರ ಆದಾಯ ಎಂದು ಪರಿಗಣಿಸಬೇಕಿತ್ತು. ಪರಿಣಾಮವಾಗಿ ಆದಾಯವನ್ನು ಕಡಿಮೆ ಹೇಳಲಾಗಿದೆ ಮತ್ತು ಅದೇ ಪ್ರಮಾಣದಲ್ಲಿ ಹೊಣೆಗಾರಿಕೆಯನ್ನು ಅತಿಯಾಗಿ ಹೇಳಲಾಗುತ್ತಿದೆ.

ಇ) ಇಂಡ್ ಎಎಸ್-36 ಸ್ವತ್ತುಗಳ ದುರ್ಬಲತೆ :

ಇಂಡ್ ಎಎಸ್ 36 ಅಡಿಯಲ್ಲಿ ಅಗತ್ಯವಿರುವಂತೆ ಕಂಪನಿಯು ಯಾವುದೇ ಸ್ವತ್ತುಗಳ ದುರ್ಬಲತೆಯ ಮೌಲ್ಯ ನಿಗದಿ ಮಾಡಿಲ್ಲ. ಪರಿಣಾಮವಾಗಿ ಹಣಕಾಸು ವಿವರಣಾ ಪಟ್ಟಿ ಮೇಲೆ ದುರ್ಬಲತೆಯ ಯಾವುದಾದರೂ ಪ್ರಭಾವಗಳಿದ್ದಲ್ಲಿ ಖಚಿತಪಡಿಸಲಾಗಿಲ್ಲ.



ಎಫ್) ಇಂಡ್ ಎಎಸ್-12 ಆದಾಯ ತೆರಿಗೆಗಳು :

ಇಂಡ್ ಎಎಸ್-12 ಆದಾಯ ತೆರಿಗೆಗಳಲ್ಲಿ ಸೂಚಿಸಿರುವಂತೆ ಕಂಪನಿಯು ಕಂಪನಿಯು ಮುಂದೂಡಲ್ಪಟ್ಟ ತೆರಿಗೆ ಸ್ವತ್ತು/ ಹೊಣೆಗಾರಿಕೆಯನ್ನು ಗುರುತಿಸಿಲ್ಲ.

ಜಿ) ಇಂಡ್ ಎಎಸ್-108 ಕಾರ್ಯಾಚರಣೆ ವಲಯಗಳು:

ಪ್ರತಿಯೊಂದು ವರದಿ ಮಾಡಬೇಕಾದ ವಲಯಕ್ಕೆ ಕಂಪನಿಯು ಒಟ್ಟು ಸ್ವತ್ತುಗಳನ್ನು ಮತ್ತು ಹೊಣೆಗಾರಿಕೆಗಳನ್ನು ಮತ್ತು ಬಾಹ್ಯ ಗ್ರಾಹಕರಿಂದ ಮತ್ತು ಪ್ರಮುಖ ಗ್ರಾಹಕರಿಂದ ಆದಾಯದ ಕುರಿತು ಇಂಡ್ ಎಎಸ್ -108 ಕಾರ್ಯಾಚರಣೆ ವಲಯಗಳು ಅಡಿಯಲ್ಲಿ ಅಗತ್ಯವಿರುವಂತೆ ಬಹಿರಂಗಪಡಿಸಿಲ್ಲ.

ಹೆಚ್) ಇಂಡ್ ಎಎಸ್ 24- ಸಂಬಂಧಿತ ಪಕ್ಷಗಳ ಪ್ರಕಟಣೆಗಳು:

ಇಂಡ್ ಎಎಸ್ 24 ಸಂಬಂಧಿತ ಪಕ್ಷಗಳ ಪ್ರಕಟಣೆಗಳ ಪ್ಯಾರಾ 18ರಲ್ಲಿ ಸೂಚಿಸಿರುವಂತೆ ಪ್ರಕಟಣೆ ಅಗತ್ಯತೆಗಳಿಂದ ವಿನಾಯ್ತಿಯನ್ನು ಸರ್ಕಾರಿ ಕಂಪನಿಯಾಗಿ ಕ್ಲೇಮ್ ಮಾಡಿದೆ. ಹೀಗಿದ್ದರೂ ಹೇಳಲಾದ ಇಂಡ್ ಎಎಸ್‌ನ ಪ್ಯಾರಾ 26ರಲ್ಲಿ ನಿರ್ದಿಷ್ಟಪಡಿಸಿರುವಂತೆ ಕಂಪನಿಯು ಗಮನಾರ್ಹ ವಹಿವಾಟುಗಳನ್ನು ಪ್ರಕಟಿಸದೇ ಇರುವುದನ್ನು ನಾವು ಗಮನಿಸಿದ್ದೇವೆ.

ಐ) ಇಂಡ್ ಎಎಸ್ -8 ಲೆಕ್ಕ ನೀತಿಗಳು :

ಇಂಡ್ ಎಎಸ್-8ರ 49ನೇ ಖಂಡಿಕೆ ಅಡಿಯಲ್ಲಿ ಅಗತ್ಯವಿರುವಂತೆ ಲೆಕ್ಕಾಚಾರದ ಅಂದಾಜುಗಳು ಮತ್ತು ಲೋಪಗಳಲ್ಲಿ ಕಂಪನಿಯು ಹಿಂದಿನ ಅವಧಿಯ ಪ್ರಕಟಣೆ ಮಾಡಿರುವುದಿಲ್ಲ.

ಜಿ) ಇಂಡ್ ಎಎಸ್-37 ಸಂಭವನೀಯ ಹೊಣೆಗಾರಿಕೆಗಳು ಮತ್ತು ಸಂಭವನೀಯ ಸ್ವತ್ತುಗಳು

i) ಇಂಡ್ ಎಎಸ್-37ರ ಅವಕಾಶಗಳ ಖಂಡಿಕೆ 85ರ ಸಂಭವನೀಯ ಹೊಣೆಗಾರಿಕೆಗಳು ಮತ್ತು ಸಂಭವನೀಯ ಸ್ವತ್ತುಗಳು ಅಡಿಯಲ್ಲಿ ಅವಶ್ಯವಿರುವ ಬಾಧ್ಯತೆಯ ಹೊರಹರಿವಿನ (ಹೊಣೆಗಾರಿಕೆಯು ಪ್ರಸ್ತುತ ಬಾಧ್ಯತೆ ಆಗಿದ್ದು ತೀರುವಳಿ ಬಾಧ್ಯತೆಯ ಹೊರಹರಿವು) ಸ್ವಭಾವ ಮತ್ತು ನಿರೀಕ್ಷಿತ ಸಮಯವನ್ನು ಕಂಪನಿಯು ಪ್ರಕಟಿಸಿಲ್ಲ.

ii) ಪರಿಶೀಲನಾ ವರ್ಷ 2013-14ಕ್ಕೆ ಆದಾಯ ತೆರಿಗೆ ಆಯುಕ್ತರಲ್ಲಿ (ಮೇಲ್ಮನವಿ) ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 144 ಬಿ ಯೊಂದಿಗೆ ಓದಲಾದ ಸೆಕ್ಷನ್ 147ರ ಅಡಿಯಲ್ಲಿ ಮೌಲ್ಯಮಾಪನದ ಸೇರ್ಪಡೆಗಳ ಮೇಲೆ ಮಾಡಲಾದ ಆದೇಶದ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗೆ ಸಂಬಂಧಿಸಿದಂತೆ ಕಂಪನಿಯು ಹಣಕಾಸು ವಿವರಣಾ ಪಟ್ಟಿಯ ಟಿಪ್ಪಣಿಯಲ್ಲಿ ರೂ. 206.28 ಲಕ್ಷವನ್ನು ಸಂಭವನೀಯ ಹೊಣೆಗಾರಿಕೆ ಎಂದು ಪ್ರಕಟಿಸಿಲ್ಲ.

ಕೆ) ಇಂಡ್ ಎಎಸ್-16 ಸ್ವತ್ತು ಸ್ಥಾವರ ಮತ್ತು ಉಪಕರಣಗಳು

ಕಂಪನಿಯು ಸ್ವತ್ತು ಸ್ಥಾವರ ಮತ್ತು ಉಪಕರಣಗಳ ಸ್ವತ್ತಿನ ಖರೀದಿಗೆ ಪಾವತಿಸಬೇಕಾದ ಒಟ್ಟು ಮೊತ್ತವನ್ನು (ಸೇಲ್ ಕನ್ನಡರೇಶನ್) ಆದಾಯ ಮತ್ತು ವೆಚ್ಚದ ತಖ್ತೆಯಲ್ಲಿ ಸ್ವತ್ತು ಸ್ಥಾವರ ಮತ್ತು ಉಪಕರಣಗಳ ನಿವ್ವಳ ವಿಭಾಗದಿಂದ ಕಡಿಮೆ ಮಾಡದೇ ಎಲ್ಲಿ ಇಂಡ್ ಎಎಸ್-16 ಸ್ವತ್ತು ಸ್ಥಾವರ ಪ್ರಕಾರ ಆದಾಯ ಮತ್ತು ನಷ್ಟವನ್ನು ಗುರುತಿಸದೇ ಕಂಪನಿಯು ನೇರವಾಗಿ ಗುರುತಿಸುವುದು. ಮಾರಾಟವಾದ ಸ್ವತ್ತಿನ ಬೆಲೆ, ಸ್ಥಾವರ ಮತ್ತು ಉಪಕರಣಗಳ ಬೆಲೆಯ ವಿವರಗಳನ್ನು ಕಂಪನಿಯು ಲಭ್ಯವಾಗಿಸದ ಕಾರಣ, ಇದನ್ನು ಪ್ರಮಾಣೀಕರಿಸಲು ಸಾಧ್ಯವಾಗಲಿಲ್ಲ.



ಎಲ್) ಇಂಡ್ ಎಎಸ್-7 ಹಣದ ಹರಿವು :

ಇಂಡ್ ಎಎಸ್-7 ಹಣದ ಹೊರ ಹರಿವು ಪ್ರಕಾರ ಈ ಕೆಳಗಿನವು ಇಲ್ಲ:

ಎ) ಇತರೇ ಸಮಗ್ರ ಆದಾಯದಿಂದಾದ ಬದಲಾವಣೆಯನ್ನು ಹಣದ ಹರಿವಿನ ವಿವರಣ ಪಟ್ಟಿಯಲ್ಲಿ ಪ್ರಕಟಿಸಲಾಗಿಲ್ಲ.

ಬಿ) ಹಣಕಾಸೇತರ ನಮೂದುಗಳಾದ ಕರ್ನಾಟಕ ಸರ್ಕಾರಕ್ಕೆ ಪಾವತಿಸಬೇಕಾದ ಗ್ಯಾರಂಟಿ ಕಮಿಷನ್, ಸರ್ಕಾರದಿಂದ ವಸೂಲಾತಿ ಮಾಡಬೇಕಾದ ಬಡ್ಡಿ, ಸಿಬ್ಬಂದಿ ಕೊರತೆಗಳಿಗೆ ಅವಕಾಶಗಳನ್ನು ಹಣಕಾಸು ಹರಿವಿನ ವಿವರಣಾ ಪಟ್ಟಿಯಲ್ಲಿ ಸಮರ್ಪಕವಾಗಿ ಹೊಂದಾಣಿಕೆ ಮಾಡಿಲ್ಲ.

ಸಿ) ಗ್ರಾಚ್ಯುಯಿಟಿ ಅವಕಾಶ ಮತ್ತು ರಜೆ ನಗದೀಕರಣಗಳನ್ನು ಹಣಕಾಸಿನ ಚಟುವಟಿಕೆಗಳ ಅಡಿಯಲ್ಲಿ ತಪ್ಪಾಗಿ ಪ್ರಕಟಿಸಲಾಗಿದೆ.

ಡಿ) ದೀರ್ಘಾವಧಿ ಸಾಲದ ಹೆಚ್ಚಳ ಅಥವಾ ಕಡಿತ ಮತ್ತು ಮುಂಗಡಗಳನ್ನು ಹೂಡಿಕೆ ಚಟುವಟಿಕೆಗಳ ಹಣದ ಹರಿವಿನ ಅಡಿಯಲ್ಲಿ ಪ್ರಕಟಿಸಲಾಗಿದ್ದು, ಆದರೆ ಇದು ಕಾರ್ಯಾಚರಣೆ ಚಟುವಟಿಕೆಗಳ ಹಣದ ಹರಿವಿನ ಅಡಿಯಲ್ಲಿ ಪ್ರಕಟಿಸಬೇಕಾಗಿತ್ತು.

ಎಂ) ಇಂಡ್ ಎಎಸ್ -33 ಪ್ರತಿ ಷೇರಿಗೆ ಗಳಿಕೆ :

ಇಂಡ್ ಎಎಸ್-33ರಲ್ಲಿ ಅಗತ್ಯವಿರುವಂತೆ ಕಂಪನಿಯು ಕೆಳಗಿನವುಗಳನ್ನು ಪ್ರಕಟಿಸಿಲ್ಲ.

i) ನಿರೀಕ್ಷಿತ ಸರಾಸರಿ ಷೇರುಗಳ ಸಂಖ್ಯೆಯ ಆಧಾರ ಮತ್ತು ಲೆಕ್ಕಾಚಾರ

ii) ಆದಾಯ ಮತ್ತು ವೆಚ್ಚದ ತಖ್ತೆಯ ಪ್ರಕಾರ ಇಪಿಎಸ್ ಲೆಕ್ಕಾಚಾರದ ಅಂಶ ಮತ್ತು ಹೆಚ್ಚುವರಿ ನಡುವಿನ ಹೊಂದಾಣಿಕೆಯ ಪ್ರತ್ಯೇಕ ಪ್ರಕಟಣೆ

ನಾವು ಕಂಪನಿಗಳ ಕಾಯ್ದೆ, 2013ರ ಪರಿಚ್ಛೇದ 143(10) ರ ಅಡಿಯಲ್ಲಿ ನಿರ್ದಿಷ್ಟಪಡಿಸಿರುವ ಲೆಕ್ಕಪರಿಶೋಧನೆಯ ಮಾನದಂಡ (ಎಸ್ಎ)ಗಳಿಗೆ ಅನುಗುಣವಾಗಿ ನಾವು ನಮ್ಮ ಲೆಕ್ಕ ಪರಿಶೋಧನೆಯನ್ನು ನಡೆಸಿದ್ದೇವೆ ಈ ಮಾನದಂಡಗಳ ಅಡಿಯಲ್ಲಿ ನಮ್ಮ ಜವಾಬ್ದಾರಿಗಳನ್ನು ನಮ್ಮ ವರದಿಯ ಹಣಕಾಸು ವಿವರಣಾ ಪಟ್ಟಿಯ ಲೆಕ್ಕಪರಿಶೋಧಕರ ಜವಾಬ್ದಾರಿಗಳಲ್ಲಿ ಮತ್ತಷ್ಟು ವಿವರಿಸಲಾಗಿದೆ. ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ) ಹೊರಡಿಸಿದ ನೀತಿ ಸಂಹಿತೆಯ ಅನುಸಾರವಾಗಿ ನಾವು ಕಂಪನಿಯಿಂದ ಸ್ವತಂತ್ರರಾಗಿದ್ದೇವೆ ಜೊತೆಗೆ ಕಾಯ್ದೆಯ ಉಪಬಂಧಗಳ ಅಡಿಯಲ್ಲಿ ಹಣಕಾಸು ವಿವರಣಾ ಪಟ್ಟಿಯ ಮತ್ತು ನಮ್ಮ ಲೆಕ್ಕಪರಿಶೋಧನೆಗೆ ನೈತಿಕ ಅಗತ್ಯತೆಗಳಿಗೆ ಸಂಗತವಾದ ಮತ್ತು ಇದಕ್ಕೆ ಅಗತ್ಯತೆಗಳಿಗೆ ತಕ್ಕಂತೆ ಮತ್ತು ನೀತಿ ಸಂಹಿತೆ. ನಾವು ಪಡೆದಿರುವ ಲೆಕ್ಕಪರಿಶೋಧನಾ ಸಾಕ್ಷ್ಯಾಧಾರಗಳು ಪರ್ಯಾಪ್ತವಾಗಿದೆ ಮತ್ತು ನಮ್ಮ ಪ್ರತಿಕೂಲ ಹೇಳಿಕೆಗಳಿಗೆ ಆಧಾರ ಒದಗಿಸಲು ಸಮರ್ಪಕವಾಗಿವೆ ಎಂದು ನಾವು ನಂಬುತ್ತೇವೆ.

ಇತರೇ ಮಾಹಿತಿ ["ಹಣಕಾಸು ವಿವರಣಾ ಪಟ್ಟಿ ಹೊರತಾಗಿ ಇತರ ಮಾಹಿತಿ ಮತ್ತು ಅದರ ಮೇಲೆ ಲೆಕ್ಕ ಪರಿಶೋಧನಾ ವರದಿ"]

ಕಂಪನಿಯ ನಿರ್ದೇಶಕರ ಮಂಡಳಿಯು ಇತರ ಮಾಹಿತಿಗೆ ಜವಾಬ್ದಾರವಾಗಿರುತ್ತದೆ. ಇತರ ಮಾಹಿತಿಯು ಮಂಡಳಿಯ ವಾರ್ಷಿಕ ವರದಿಯಲ್ಲಿ ಒಳಗೊಂಡಿರುವ ಮಾಹಿತಿಯನ್ನು ಒಳಗೊಂಡಿದೆ, ಆದರೆ ಹಣಕಾಸಿನ ಹೇಳಿಕೆಗಳು ಮತ್ತು ನಮ್ಮ ಲೆಕ್ಕ ಪರಿಶೋಧಕರ ವರದಿಯನ್ನು ಒಳಗೊಂಡಿಲ್ಲ. ಹಣಕಾಸಿನ ಹೇಳಿಕೆಗಳ ಮೇಲಿನ ನಮ್ಮ ಅಭಿಪ್ರಾಯವು ಇತರ ಮಾಹಿತಿಯನ್ನು ಒಳಗೊಂಡಿರುವುದಿಲ್ಲ ಇತರೇ ಮಾಹಿತಿಗಳನ್ನು ನಮಗೆ ಲೆಕ್ಕಪರಿಶೋಧಕರ ವರದಿ ಬಳಿಕ ಲಭ್ಯವಾಗುವ ನಿರೀಕ್ಷೆಯಿದೆ.



ಹಣಕಾಸಿನ ಹೇಳಿಕೆಗಳ ಮೇಲಿನ ನಮ್ಮ ಅಭಿಪ್ರಾಯವು ಇತರ ಮಾಹಿತಿಯನ್ನು ಒಳಗೊಂಡಿರುವುದಿಲ್ಲ ಮತ್ತು ನಾವು ಅದರ ಮೇಲೆ ಯಾವುದೇ ರೀತಿಯ ಭರವಸೆಯ ತೀರ್ಮಾನವನ್ನು ವ್ಯಕ್ತಪಡಿಸುವುದಿಲ್ಲ.

ಹಣಕಾಸಿನ ವಿವರಣಾ ಪಟ್ಟಿ ಮೇಲೆ ಹೇಳಿಕೆಗಳ ನಮ್ಮ ಲೆಕ್ಕಪರಿಶೋಧನೆಗೆ ಸಂಬಂಧಿಸಿದಂತೆ, ಮೇಲೆ ಗುರುತಿಸಲಾದ ಇತರ ಮಾಹಿತಿಯನ್ನು ಓದುವುದು ನಮ್ಮ ಜವಾಬ್ದಾರಿಯಾಗಿದೆ ಮತ್ತು ಹಾಗೆ ಮಾಡುವಾಗ, ಇತರ ಮಾಹಿತಿಯು ಹಣಕಾಸಿನ ಹೇಳಿಕೆಗಳೊಂದಿಗೆ ಭೌತಿಕವಾಗಿ ಅಸಮಂಜಸವಾಗಿದೆಯೇ ಅಥವಾ ಆಡಿಟ್‌ನಲ್ಲಿ ಪಡೆದ ನಮ್ಮ ಜ್ಞಾನ ಅಥವಾ ವಸ್ತುತಃ ತಪ್ಪಾಗಿ ತೋರುತ್ತಿದೆಯೇ ಎಂದು ಪರಿಗಣಿಸಿ, ಲೆಕ್ಕ ಪರಿಶೋಧನೆ ಅಥವಾ ಇಲ್ಲದಿದ್ದರೆ ವಸ್ತುನಿಷ್ಠವಾಗಿ ತಪ್ಪಾಗಿ ಅರ್ಥೈಸಲಾಗಿದೆ. ನಾವು ನಿರ್ವಹಿಸಿದ ಕೆಲಸದ ಆಧಾರದ ಮೇಲೆ, ಈ ಇತರ ಮಾಹಿತಿಯ ವಸ್ತುನಿಷ್ಠ ತಪ್ಪು ತಿಳಿವಳಿಕೆ ಇದೆ ಎಂದು ನಾವು ತೀರ್ಮಾನಿಸಿದರೆ, ನಾವು ಆ ಸತ್ಯವನ್ನು ವರದಿ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾವು ವರದಿ ಮಾಡಬೇಕಾಗಿರುವುದು ಏನೂ ಇರುವುದಿಲ್ಲ.

**ಹಣಕಾಸು ವಿವರಣಾ ಪಟ್ಟಿಗೆ ಆಡಳಿತದ ಜವಾಬ್ದಾರಿಗಳು :**

ಕಂಪನಿಯ ನಿರ್ದೇಶಕರ ಮಂಡಳಿಯು ಕಂಪನಿಗಳ ಕಾಯಿದೆ, ಸೆಕ್ಷನ್ 134 (5) ನಲ್ಲಿ ಹೇಳಲಾದ ವಿಷಯಗಳಿಗೆ ಸಂಬಂಧಿಸಿದಂತೆ ಈ ಹಣಕಾಸು ವಿವರಣಾ ಪಟ್ಟಿಗೆ ಸಂಬಂಧಿಸಿದಂತೆ ನಿಜವಾದ ಮತ್ತು ನ್ಯಾಯೋಚಿತ ದೃಷ್ಟಿಕೋನವನ್ನು ನೀಡುವ ಹಣಕಾಸಿನ ಸ್ಥಿತಿ, ಕಾಯ್ದೆಯ ಸೆಕ್ಷನ್ 133 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಲೆಕ್ಕ ಪರಿಶೋಧನೆಯ ನಿರ್ದಿಷ್ಟ ಮಾನದಂಡಗಳನ್ನು ಒಳಗೊಂಡಂತೆ ಭಾರತದಲ್ಲಿ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪತ್ರ ತತ್ವಗಳಿಗೆ ಅನುಗುಣವಾಗಿ ಕಂಪನಿಯ ಹಣಕಾಸಿನ ಕಾರ್ಯಕ್ರಮತೆ, ಈಕ್ವಿಟಿ ಮತ್ತು ನಗದು ಹರಿವಿನಲ್ಲಿನ ಬದಲಾವಣೆಗಳ ವಿಷಯಗಳಿಗೂ ಜವಾಬ್ದಾರನಾಗಿರುತ್ತದೆ.. ಈ ಜವಾಬ್ದಾರಿಯು ಕಂಪನಿಯ ಆಸ್ತಿಗಳನ್ನು ರಕ್ಷಿಸಲು ಮತ್ತು ವಂಚನೆಗಳು ಮತ್ತು ಇತರ ಅಕ್ರಮಗಳನ್ನು ತಡೆಗಟ್ಟಲು ಮತ್ತು ಪತ್ತೆಹಚ್ಚಲು ಕಾಯಿದೆಯ ಸಾಕಷ್ಟು ಲೆಕ್ಕಪತ್ರ ದಾಖಲೆಗಳ ನಿರ್ವಹಣೆಯನ್ನು ಸಹ ಒಳಗೊಂಡಿದೆ; ಸರಿಯಾದ ಲೆಕ್ಕಪತ್ರ ನೀತಿಗಳ ಆಯ್ಕೆ ಮತ್ತು ಅನ್ವಯ; ಸಮಂಜಸವಾದ ಮತ್ತು ವಿವೇಕಯುತವಾದ ತೀರ್ಪುಗಳು ಮತ್ತು ಅಂದಾಜುಗಳನ್ನು ಮಾಡುವುದು; ಮತ್ತು ಲೆಕ್ಕಪರಿಶೋಧಕ ದಾಖಲೆಗಳ ನಿಖರತೆ ಮತ್ತು ಸಂಪೂರ್ಣತೆಯನ್ನು ಬಿಚಿತಪಡಿಸಿಕೊಳ್ಳಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣಗಳ ವಿನ್ಯಾಸ, ಅನುಷ್ಠಾನ ಮತ್ತು ನಿರ್ವಹಣೆ, ನಿಜವಾದ ನ್ಯಾಯೋಚಿತ ದೃಷ್ಟಿಕೋನವನ್ನು ನೀಡುವ ಮತ್ತು ವಂಚನೆ ಅಥವಾ ದೋಷದಿಂದ, ವಸ್ತುನಿಷ್ಠ ತಪ್ಪು ಗ್ರಹಿಕೆಯಿಂದ ಮುಕ್ತವಾಗಿದೆ.

ಕಂಪನಿಯನ್ನು ಸಮಾಪನಗೊಳಿಸಲು ಅಥವಾ ಕಾರ್ಯಾಚರಣೆ ನಿಲ್ಲಿಸಲು ಅಥವಾ ನಿಲ್ಲಿಸಲು ಉದ್ದೇಶಿಸಿದ ಅಥವಾ ಹಾಗೆ ಮಾಡುವುದನ್ನು ಬಿಟ್ಟು ವಾಸ್ತವಿಕ ಪರ್ಯಾಯವಿಲ್ಲದ ಹೊರತಾಗಿ ಹಣಕಾಸಿನ ಹೇಳಿಕೆಗಳನ್ನು ಸಿದ್ಧಪಡಿಸುವಲ್ಲಿ, ಆಡಳಿತ ಮಂಡಳಿಯು, ಆರ್ಥಿಕ ಸ್ಥಿರತೆಗೆ ಸಂಬಂಧಿಸಿದ ವಿಷಯಗಳನ್ನು ಬಹಿರಂಗಪಡಿಸುವುದು ಮತ್ತು ಲೆಕ್ಕ ಪರಿಶೋಧನೆಯ ಆರ್ಥಿಕ ಸ್ಥಿರತೆ ಆಧಾರವನ್ನು ಬಳಸಿಕೊಂಡು ಮುಂದುವರಿಯುವ ಕಂಪನಿಯ ಸಾಮರ್ಥ್ಯವನ್ನು ನಿರ್ಣಯಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಕಂಪನಿಯ ಹಣಕಾಸು ವರದಿ ಪ್ರಕ್ರಿಯೆಯ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಆ ನಿರ್ದೇಶಕ ಮಂಡಳಿಯು ಹೊಂದಿದೆ.

**ಹಣಕಾಸಿನ ವಿವರಣಾ ಪಟ್ಟಿಗಳ ಲೆಕ್ಕ ಪರಿಶೋಧನೆಗಾಗಿ ಲೆಕ್ಕ ಪರಿಶೋಧಕರ ಜವಾಬ್ದಾರಿಗಳು**

ನಮ್ಮ ಉದ್ದೇಶಗಳು ಒಟ್ಟಾರೆಯಾಗಿ ಹಣಕಾಸಿನ ಹೇಳಿಕೆಗಳು ವಂಚನೆ ಅಥವಾ ದೋಷದಿಂದಾಗಿ ವಸ್ತುನಿಷ್ಠ ತಪ್ಪುಗ್ರಹಿಕೆಯಿಂದ ಮುಕ್ತವಾಗಿವೆಯೇ ಎಂಬುದರ ಕುರಿತು ಸಮಂಜಸವಾದ ಭರವಸೆಯನ್ನು ಪಡೆಯುವುದಾಗಿದೆ ಮತ್ತು ನಮ್ಮ ಅಭಿಪ್ರಾಯವನ್ನು ಒಳಗೊಂಡಿರುವ ಲೆಕ್ಕ ಪರಿಶೋಧಕರ ವರದಿಯನ್ನು ನೀಡುವುದಾಗಿದೆ. ಸಮಂಜಸವಾದ ಭರವಸೆಯು ಉನ್ನತ ಮಟ್ಟದ ಆಶ್ವಾಸನೆಯಾಗಿದೆ. ಆದರೆ ಲೆಕ್ಕಪತ್ರ ಮಾನದಂಡ(ಎಸ್‌ಎ)ಗಳಿಗೆ ಅನುಗುಣವಾಗಿ ನಡೆಸಲಾದ ಲೆಕ್ಕ ಪರಿಶೋಧನೆಯು ಅಸ್ತಿತ್ವದಲ್ಲಿರುವುದಾಗಿ ಯಾವಾಗಲೂ ವಸ್ತುನಿಷ್ಠ ತಪ್ಪು ಗ್ರಹಿಕೆಯನ್ನು ಪತ್ತೆ ಮಾಡುತ್ತದೆ ಎಂಬುದಕ್ಕೆ ಖಾತರಿಯಿಲ್ಲ. ತಪ್ಪುಗ್ರಹಿಕೆಗಳು ವಂಚನೆ ಅಥವಾ ದೋಷದಿಂದ ಉಂಟಾಗಬಹುದು ಮತ್ತು ಪ್ರತ್ಯೇಕವಾಗಿ ಅಥವಾ ಒಟ್ಟಾರೆಯಾಗಿ, ಈ ಹಣಕಾಸು ವಿವರಣಾ ಪಟ್ಟಿಗಳ ಆಧಾರದ ಮೇಲೆ ತೆಗೆದುಕೊಳ್ಳುವ ಬಳಕೆದಾರರ ಆರ್ಥಿಕ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತವೆ ಎಂದು ನ್ಯಾಯೋಚಿತವಾಗಿ ನಿರೀಕ್ಷಿಸಬಹುದು.



ಎಸ್‌ಎಗಳಿಗೆ ಅನುಗುಣವಾಗಿ ಲೆಕ್ಕ ಪರಿಶೋಧನೆಯ ಭಾಗವಾಗಿ, ನಾವು ವೃತ್ತಿಪರ ತೀರ್ಪುಗಳನ್ನು ನಿರ್ವಹಿಸುತ್ತೇವೆ ಮತ್ತು ಲೆಕ್ಕ ಪರಿಶೋಧನೆಯ ಉದ್ದಕ್ಕೂ ವೃತ್ತಿಪರ ಸಂದೇಹವನ್ನು ಕಾಪಾಡಿಕೊಳ್ಳುತ್ತೇವೆ. ನಾವು ಕೂಡ:

- ವಂಚನೆ ಅಥವಾ ದೋಷದಿಂದಾಗಿ ಹಣಕಾಸಿನ ವಿವರಣಾ ಪಟ್ಟಿಗಳ ವಸ್ತುನಿಷ್ಠ ತಪ್ಪುಗ್ರಹಿಕೆಯ ಅಪಾಯಗಳನ್ನು ಗುರುತಿಸಿ ಮತ್ತು ನಿರ್ಣಯಿಸಿ, ಆ ಅಪಾಯಗಳಿಗೆ ಸ್ಪಂದಿಸುವ ಲೆಕ್ಕ ಪರಿಶೋಧನೆಯ ಕಾರ್ಯವಿಧಾನಗಳನ್ನು ವಿನ್ಯಾಸಗೊಳಿಸಿ ಮತ್ತು ನಿರ್ವಹಿಸಿ ಮತ್ತು ನಮ್ಮ ಅಭಿಪ್ರಾಯಕ್ಕೆ ಆಧಾರವನ್ನು ಒದಗಿಸಲು ಸಾಕಷ್ಟು ಮತ್ತು ಸೂಕ್ತವಾದ ಲೆಕ್ಕ ಪರಿಶೋಧನೆಯ ಪುರಾವೆಗಳನ್ನು ಪಡೆದುಕೊಳ್ಳುತ್ತೇವೆ. ವಂಚನೆಯಿಂದ ಉಂಟಾಗುವ ವಸ್ತುನಿಷ್ಠ ತಪ್ಪುಗ್ರಹಿಕೆಯನ್ನು ಕಂಡುಹಿಡಿಯದಿರುವ ಅಪಾಯವು ವಂಚನೆ, ನಕಲಿ, ಉದ್ದೇಶಪೂರ್ವಕ ಲೋಪಗಳು, ತಪ್ಪು ನಿರೂಪಣೆಗಳು ಅಥವಾ ಆಂತರಿಕ ನಿಯಂತ್ರಣದ ಅತಿಕ್ರಮಣವನ್ನು ಒಳಗೊಂಡಿರುವುದರಿಂದ ದೋಷದಿಂದ ಉಂಟಾಗುವುದಕ್ಕಿಂತಲೂ ಹೆಚ್ಚಿನದಾಗಿರುತ್ತದೆ.
- ಸಂದರ್ಭಗಳಲ್ಲಿ ಸೂಕ್ತವಾದ ಲೆಕ್ಕ ಪರಿಶೋಧನೆ ಕಾರ್ಯವಿಧಾನಗಳನ್ನು ವಿನ್ಯಾಸಗೊಳಿಸಲು ಲೆಕ್ಕ ಪರಿಶೋಧನೆಗೆ ಸಂಬಂಧಿಸಿದ ಆಂತರಿಕ ನಿಯಂತ್ರಣದ ತಿಳಿವಳಿಕೆಯನ್ನು ಪಡೆದುಕೊಳ್ಳುತ್ತೇವೆ. ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 143 (3) (i) ಅಡಿಯಲ್ಲಿ, ಕಂಪನಿಯು ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆಯೇ ಮತ್ತು ಅಂತಹ ನಿಯಂತ್ರಣಗಳ ಕಾರ್ಯಾಚರಣೆಯ ಪರಿಣಾಮಕಾರಿತ್ವದ ಬಗ್ಗೆ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ನಾವು ಜವಾಬ್ದಾರಾಗಿರುತ್ತೇವೆ.
- ಬಳಸಲಾದ ಲೆಕ್ಕ ನೀತಿಗಳ ಔಚಿತ್ಯತೆಯನ್ನು ಮತ್ತು ಲೆಕ್ಕಾಚಾರದ ಅಂದಾಜುಗಳ ನ್ಯಾಯೋಚಿತತೆಯನ್ನು ಮತ್ತು ಆಡಳಿತವು ಮಾಡಿರುವ ಸಂಬಂಧಿತ ಪ್ರಕಟಣೆಗಳ ನಾವು ಮೌಲ್ಯಮಾಪನ ಮಾಡಿದ್ದೇವೆ.
- ಲೆಕ್ಕ ಪರಿಶೋಧನೆಯ ಆರ್ಥಿಕ ಸ್ಥಿರತೆಯ ಆಧಾರವನ್ನು ನಿರ್ವಹಣೆಯ ಬಳಕೆಯ ಸೂಕ್ತತೆಯ ಮೇಲೆ ತೀರ್ಮಾನಿಸಿ ಮತ್ತು ಪಡೆದ ಲೆಕ್ಕ ಪರಿಶೋಧನೆಯ ಪುರಾವೆಗಳ ಆಧಾರದ ಮೇಲೆ, ಘಟನೆಗಳು ಅಥವಾ ಪರಿಸ್ಥಿತಿಗಳಿಗೆ ಸಂಬಂಧಿಸಿದ ವಸ್ತುನಿಷ್ಠ ಅನಿಶ್ಚಿತತೆಯು ಅಸ್ತಿತ್ವದಲ್ಲಿದೆಯೇ, ಇದು ಕಂಪನಿಯು ಆರ್ಥಿಕ ಸ್ಥಿರತೆಯೊಂದಿಗೆ ಮುಂದುವರಿಯುವ ಸಾಮರ್ಥ್ಯದ ಮೇಲೆ ಗಮನಾರ್ಹವಾದ ಅನುಮಾನವನ್ನು ಉಂಟುಮಾಡುತ್ತದೆ. ವಸ್ತುನಿಷ್ಠ ಅನಿಶ್ಚಿತತೆ ಅಸ್ತಿತ್ವದಲ್ಲಿದೆ ಎಂದು ನಾವು ತೀರ್ಮಾನಿಸಿದರೆ, ಹಣಕಾಸಿನ ವಿವರಣಾ ಪಟ್ಟಿಗಳಲ್ಲಿನ ಸಂಬಂಧಿತ ಪ್ರಕಟಣೆಗಳಿಗೆ ಅಥವಾ ಅಂತಹ ಪ್ರಕಟಣೆಗಳು ಅಸಮರ್ಪಕವಾಗಿದ್ದರೆ, ನಮ್ಮ ಅಭಿಪ್ರಾಯವನ್ನು ಮಾರ್ಪಡಿಸಲು ನಾವು ನಮ್ಮ ಲೆಕ್ಕ ಪರಿಶೋಧಕರ ವರದಿಯಲ್ಲಿ ಗಮನ ಸೆಳೆಯುವ ಅಗತ್ಯವಿದೆ. ನಮ್ಮ ತೀರ್ಮಾನಗಳು ನಮ್ಮ ಲೆಕ್ಕ ಪರಿಶೋಧಕರ ವರದಿಯ ದಿನಾಂಕದವರೆಗೆ ಪಡೆದ ಲೆಕ್ಕ ಪರಿಶೋಧನೆಯ ಪುರಾವೆಗಳನ್ನು ಆಧರಿಸಿವೆ. ಆದಾಗ್ಯೂ, ಭವಿಷ್ಯದ ಘಟನೆಗಳು ಅಥವಾ ಪರಿಸ್ಥಿತಿಗಳು ಕಂಪನಿಯು ಆರ್ಥಿಕ ಸ್ಥಿರತೆಯಾಗಿ ಮುಂದುವರಿಯುವುದನ್ನು ನಿಲ್ಲಿಸಲು ಕಾರಣವಾಗಬಹುದು.
- ಪ್ರಕಟಣೆಗಳೂ ಸೇರಿದಂತೆ ಹಣಕಾಸು ವಿವರಣಾ ಪಟ್ಟಿಗಳ ಒಟ್ಟಾರೆ ಪ್ರಸ್ತುತಿ, ರಚನೆ ಮತ್ತು ವಿಷಯವನ್ನು ಮೌಲ್ಯಮಾಪನ ಮಾಡುತ್ತೇವೆ ಮತ್ತು ಹಣಕಾಸಿನ ಹೇಳಿಕೆಗಳು ನ್ಯಾಯಯುತ ಪ್ರಸ್ತುತಿಯನ್ನು ಸಾಧಿಸುವ ರೀತಿಯಲ್ಲಿ ಆಧಾರವಾಗಿರುವ ವಹಿವಾಟುಗಳು ಮತ್ತು ಘಟನೆಗಳನ್ನು ಪ್ರತಿನಿಧಿಸುತ್ತವೆಯೇ ಎಂಬುದನ್ನು ಪರಿಶೀಲಿಸುತ್ತೇವೆ.

ನಮ್ಮ ಲೆಕ್ಕ ಪರಿಶೋಧನೆಯ ಸಮಯದಲ್ಲಿ ನಾವು ಗುರುತಿಸುವ ಆಂತರಿಕ ನಿಯಂತ್ರಣದಲ್ಲಿನ ಯಾವುದೇ ಗಮನಾರ್ಹ ನ್ಯೂನತೆಗಳನ್ನು ಒಳಗೊಂಡಂತೆ, ಇತರ ವಿಷಯಗಳ ಜೊತೆಗೆ, ಲೆಕ್ಕ ಪರಿಶೋಧನೆಯ ಯೋಜಿತ ವ್ಯಾಪ್ತಿ ಮತ್ತು ಸಮಯ ಮತ್ತು ಗಮನಾರ್ಹವಾದ ಲೆಕ್ಕ ಪರಿಶೋಧನೆಯ ಅವಿಷ್ಕಾರಗಳಿಗೆ ಸಂಬಂಧಿಸಿದಂತೆ ಆಡಳಿತ ಮಂಡಳಿಯ ಜೊತೆ ನಾವು ಸಂವಹನ ನಡೆಸುತ್ತೇವೆ.





ಆಡಳಿತದ ಆರೋಪ ಹೊತ್ತಿರುವವರಿಗೆ ನಾವು ಸ್ವಾತಂತ್ರ್ಯದ ಬಗ್ಗೆ ಸಂಬಂಧಿತ ನೈತಿಕ ಅವಶ್ಯಕತೆಗಳನ್ನು ಅನುಸರಿಸಿದ್ದೇವೆ ಎಂಬ ವಿವರಣೆಯೊಂದಿಗೆ ಮತ್ತು ನಮ್ಮ ಸ್ವಾತಂತ್ರ್ಯದ ಮೇಲೆ ಸಮಂಜಸವಾಗಿ ಇರಬಹುದಾದ ಎಲ್ಲಾ ಸಂಬಂಧಗಳು ಮತ್ತು ಇತರ ವಿಷಯಗಳನ್ನು ನಾವು ಒದಗಿಸುತ್ತೇವೆ ಮತ್ತು ಅನ್ವಯವಾಗುವ ಕಡೆಗಳಲ್ಲಿ ಸಂಬಂಧಿಸಿದ ಸುರಕ್ಷತೆಗಳನ್ನು ಕುರಿತು ಅವರೊಂದಿಗೆ ಸಂವಹನ ನಡೆಸುತ್ತೇವೆ.

**ಇತರ ಕಾನೂನಾತ್ಮಕ ಮತ್ತು ನಿಯಂತ್ರಕ ಅಗತ್ಯತೆಗಳ ಕುರಿತು ವರದಿ**

1. ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 143 ರ ಉಪ-ವಿಭಾಗ (11) ರ ಪ್ರಕಾರ ಭಾರತದ ಕೇಂದ್ರ ಸರ್ಕಾರವು ಹೊರಡಿಸಿದ ಕಂಪನಿಗಳ (ಲೆಕ್ಕ ಪರಿಶೋಧಕರ ವರದಿ) ಆದೇಶ, 2020 ("ದಿ ಆರ್ಡರ್") ರಲ್ಲಿ ಕೇಳಿರುವಂತೆ ಕಂಡಿಕೆ 3 ಮತ್ತು 4 ರಲ್ಲಿ ಸೂಚಿಸಿರುವ ಅನ್ವಯವಾಗುವ ವಿಷಯಗಳಿಗೆ ಸಂಬಂಧಿಸಿ ಒಂದು ಹೇಳಿಕೆಯನ್ನು ನಾವು "ಅನುಬಂಧ ಎ" ಯಲ್ಲಿ ನೀಡಿರುತ್ತೇವೆ.
2. ಕಾಯಿದೆಯ ಸೆಕ್ಷನ್ 143 (3) ಗೆ ಅಗತ್ಯವಿರುವಂತೆ, ನಾವು ವರದಿ ಮಾಡುವುದೇನೆಂದರೆ:
  - ಎ. ಮೇಲಿನ ಪ್ರತಿಕೂಲ ಅಭಿಪ್ರಾಯದ ಆಧಾರದಲ್ಲಿ ಉಲ್ಲೇಖಿಸಿರುವ ವಿಷಯಗಳನ್ನು ಹೊರತುಪಡಿಸಿ ನಮ್ಮ ಲೆಕ್ಕಪರಿಶೋಧನೆಯ ಉದ್ದೇಶಗಳಿಗಾಗಿ ನಮ್ಮ ಜ್ಞಾನ ಮತ್ತು ನಂಬಿಕೆಗೆ ಅಗತ್ಯವಿರುವ ಎಲ್ಲಾ ಮಾಹಿತಿ ಮತ್ತು ವಿವರಣೆಗಳನ್ನು ನಾವು ಹುಡುಕಿದ್ದೇವೆ ಮತ್ತು ಪಡೆದುಕೊಂಡಿದ್ದೇವೆ.
  - ಬಿ. ಪ್ರತಿಕೂಲ ಹೇಳಿಕೆಯ ಆಧಾರದ ಮೇಲಿನ ವಿಷಯಗಳ ಪರಿಣಾಮವನ್ನು ಹೊರತುಪಡಿಸಿದಂತೆ ಈ ಪುಸ್ತಕಗಳ ನಮ್ಮ ಪರಿಶೀಲನೆಯಿಂದ ಇದು ಕಂಡು ಬರುವಂತೆ ಕಾನೂನಿನ ಪ್ರಕಾರ ಅಗತ್ಯವಿರುವ ಸರಿಯಾದ ಖಾತೆಯ ಪುಸ್ತಕಗಳನ್ನು ಕಂಪನಿಯು ಇಲ್ಲಿಯವರೆಗೆ ನಿರ್ವಹಿಸಿದೆ.
  - ಸಿ. ಜಮಾ ಖರ್ಚಿನ ಪಟ್ಟಿ ಬ್ಯಾಲೆನ್ಸ್ ಶೀಟ್, ಇತರೇ ಸಮಗ್ರ ಆದಾಯವೂ ಸೇರಿದಂತೆ (ಲಾಭ ಮತ್ತು ನಷ್ಟದ ತಖ್ತೆಗಳಿಗೆ ಬದಲಾಗಿ ಸಿದ್ಧಪಡಿಸಲಾಗಿದೆ) ಆದಾಯ ಮತ್ತು ವೆಚ್ಚದ ತಃಖ್ತೆ, ಈ ಪಟ್ಟಿಯಲ್ಲಿನ ಬದಲಾವಣೆಗಳ ವಿವರಣೆ ಪಟ್ಟಿ ಹಾಗೂ ಈ ವರದಿಯ ಮೂಲಕ ವ್ಯವಹರಿಸಿದ ನಗದು ಹರಿವಿನ ವಿವರಣಾ ಪಟ್ಟಿಯು ಖಾತೆಯ ಪುಸ್ತಕಗಳೊಂದಿಗೆ ಒಪ್ಪಿತವಾಗಿವೆ.
  - ಡಿ. ಮೇಲಿನ ಪ್ರತಿಕೂಲ ಅಭಿಪ್ರಾಯದ ಆಧಾರದ ಮೇಲೆ ನಿರ್ದಿಷ್ಟಪಡಿಸಿದ ವಿಷಯಗಳ ದೃಷ್ಟಿಯನ್ನು ಹೊರತುಪಡಿಸಿ, ನಮ್ಮ ಅಭಿಪ್ರಾಯದಲ್ಲಿ, ಮೇಲಿನ ಹಣಕಾಸಿನ ವಿವರಣಾ ಪಟ್ಟಿಗಳು ಕಾಯ್ದೆಯ ಸೆಕ್ಷನ್ 133 ರ ಅಡಿಯಲ್ಲಿ ಕಂಪನಿಗಳ (ಲೆಕ್ಕಪತ್ರ) ನಿಯಮಗಳು, ನಿಯಮ 7ರೊಂದಿಗೆ ಓದಲಾದ ಕಂಪನಿಯ (ಲೆಕ್ಕಪತ್ರ) ನಿಯಮಗಳು, 2014ರ ಅನ್ವಯ ನಿರ್ದಿಷ್ಟಪಡಿಸಿದ ಭಾರತೀಯ ಲೆಕ್ಕಪತ್ರ ಮಾನದಂಡಗಳನ್ನು ಅನುಪಾಲನೆ ಮಾಡಿದೆ.
  - ಇ. ಕಂಪನಿಯು ಸರ್ಕಾರಿ ಕಂಪನಿಯಾಗಿದ್ದು ಸರ್ಕಾರಿ ಕಂಪನಿಗಳ ಸಾಂಸ್ಥಿಕ ವ್ಯವಹಾರಗಳ ಸಚಿವಾಲಯ (ಮಿನಿಸ್ಟ್ರಿ ಆಫ್ ಕಾರ್ಪೊರೇಟ್ ಅಫೇರ್ಸ್)ವು ಹೊರಡಿಸಿರುವ ಅಧಿಸೂಚನೆ ಉಲ್ಲೇಖ ಸಂಖ್ಯೆ ಜಿ.ಎಸ್.ಆರ್.463(ಇ) ದಿನಾಂಕ 5ನೇ ಜೂನ್, 2015, ನಿರ್ದೇಶಕರ ಅನುಮತಿ ಸಂಬಂಧ ಹೊರಡಿಸಿರುವ ಕಂಪನಿ ಕಾಯ್ದೆ, 2013ರ ಸೆಕ್ಷನ್ 164(2) ಉಪಬಂಧವು ಅನ್ವಯವಾಗುವುದಿಲ್ಲ. ಹೀಗಾಗಿ ಈ ಕುರಿತು ನಮ್ಮ ವ್ಯಾಖ್ಯಾನ ಅನ್ವಯಿಸುವುದಿಲ್ಲ.
  - ಎಫ್. ಕಂಪನಿಯ ಹಣಕಾಸು ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಸಮರ್ಪಕತೆ ಮತ್ತು ಅಂತಹ ನಿಯಂತ್ರಣಗಳ ಕಾರ್ಯನಿರ್ವಹಣೆಯ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿದಂತೆ, "ಅನುಬಂಧ-ಬಿ" ಯಲ್ಲಿನ ನಮ್ಮ ಪ್ರತ್ಯೇಕ ವರದಿಯನ್ನು ನೋಡಬಹುದು.



ಜಿ. ಕಂಪನಿಯು ಸರ್ಕಾರಿ ಕಂಪನಿಯಾಗಿದ್ದು ಸರ್ಕಾರಿ ಕಂಪನಿಗಳ ಸಾಂಸ್ಥಿಕ ವ್ಯವಹಾರಗಳ ಸಚಿವಾಲಯ (ಮಿನಿಸ್ಟ್ರಿ ಆಫ್ ಕಾರ್ಪೊರೇಟ್ ಅಫೇರ್ಸ್)ವು ಹೊರಡಿಸಿರುವ ಅಧಿಸೂಚನೆ ಉಲ್ಲೇಖ ಸಂಖ್ಯೆ ಜಿ.ಎಸ್.ಆರ್.463(ಇ) ದಿನಾಂಕ 5ನೇ ಜೂನ್, 2015, ಕಂಪನಿ ಕಾಯ್ದೆ, 2013ರ ಸೆಕ್ಷನ್ 197ರ ಉಪಬಂಧವು ಅನ್ವಯವಾಗುವುದಿಲ್ಲ. ಹೀಗಾಗಿ ಈ ಕುರಿತು ನಮ್ಮ ವ್ಯಾಖ್ಯಾನ ಅನ್ವಯಿಸುವುದಿಲ್ಲ.

ಹೆಚ್.ಕಂಪನಿಗಳ (ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪರಿಶೋಧಕರು) ನಿಯಮಗಳು, 2014 ರ ನಿಯಮ 11 ರ ಪ್ರಕಾರ ಲೆಕ್ಕ ಪರಿಶೋಧಕರ ವರದಿಯಲ್ಲಿ ಸೇರಿಸಬೇಕಾದ ಇತರ ವಿಷಯಗಳಿಗೆ ಸಂಬಂಧಿಸಿದಂತೆ, ನಮ್ಮ ಅಭಿಪ್ರಾಯದಲ್ಲಿ ಮತ್ತು ನಮ್ಮ ಅತ್ಯುತ್ತಮ ಮಾಹಿತಿ ಮತ್ತು ನಮಗೆ ನೀಡಿದ ವಿವರಣೆಗಳ ಪ್ರಕಾರ:

- i. ಕಂಪನಿಯು ತನ್ನ ಹಣಕಾಸಿನ ಸ್ಥಿತಿಯ ಮೇಲೆ ಬಾಕಿ ಉಳಿದಿರುವ ವ್ಯಾಜ್ಯಗಳ ಪರಿಣಾಮವನ್ನು ತನ್ನ ಹಣಕಾಸಿನ ವಿವರಣಾಪಟ್ಟಿಗಳಲ್ಲಿ ಬಹಿರಂಗಪಡಿಸಿದೆ - ಹಣಕಾಸು ವಿವರಣಾ ಪಟ್ಟಿಗಳಿಗೆ ಟಿಪ್ಪಣಿ 32.1, 32.2, 32.3, ಅನ್ನು ನೋಡಬಹುದು.
- ii. ಅನ್ವಯವಾಗುವ ಕಾನೂನು ಅಡಿಯಲ್ಲಿ ಅಥವಾ ಲೆಕ್ಕಪತ್ರ ಮಾನದಂಡಗಳ ಅಡಿಯಲ್ಲಿ ಅಗತ್ಯವಿರುವಂತೆ ಕಂಪನಿಯು ಯಾವುದೇ ದೀರ್ಘಾವಧಿಯ ಒಪ್ಪಂದವನ್ನು ಹೊಂದಿಲ್ಲ ಮತ್ತು ಯಾವುದೇ ಸ್ವತ್ತು ಆಧಾರಿತ ಒಪ್ಪಂದ (ಡಿರೈವೇಟಿವ್ ಕಾಂಟ್ರಾಕ್ಟ್)ಗಳನ್ನು ಮಾಡಿಕೊಂಡಿಲ್ಲ, ಅದರಂತೆ ವಸ್ತು ನಿರೀಕ್ಷಿತ ನಷ್ಟಗಳಿಗೆ ಸಂಬಂಧಿಸಿದಂತೆ ಯಾವುದೇ ಉಪಬಂಧಗಳನ್ನು ಮಾಡಬೇಕಾದ ಅಗತ್ಯವಿಲ್ಲ.
- iii. ಕಂಪನಿಯು ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿಗೆ ವರ್ಗಾಯಿಸಬೇಕಾದ ಯಾವುದೇ ಮೊತ್ತಗಳು ಇಲ್ಲ.
- iv. ಹಣಕಾಸು ವಿವರಣಾ ಪಟ್ಟಿಗಳಿಗೆ ಟಿಪ್ಪಣಿಗಳಲ್ಲಿ ಆಡಳಿತವು ಕಂಪನಿಗಳ (ಲೆಕ್ಕಪರಿಶೋಧನೆ ಮತ್ತು ಲೆಕ್ಕಪರಿಶೋಧಕರು) ನಿಯಮಗಳು 2014ರ ನಿಯಮ 11(ಇ)(i) ಮತ್ತು 11(ಇ)(ii)ರಲ್ಲಿ ಸೂಚಿಸಿರುವ ವಿಷಯಗಳನ್ನು ಪ್ರತಿನಿಧಿಸಿಲ್ಲ ಅಥವಾ ಬಹಿರಂಗಪಡಿಸಿಲ್ಲ. ಹೀಗಾಗಿ ವಿಷಯಗಳ ಮೇಲೆ ಸೂಕ್ತವಾಗಿ ಪರಿಗಣನೆ ಮಾಡದ ಕುರಿತು ನಮ್ಮ ವ್ಯಾಖ್ಯಾನ ಅನ್ವಯಿಸುವುದಿಲ್ಲ.
- v. ಲೆಕ್ಕಪರಿಶೋಧನೆ ಪ್ರಸಕ್ತ ವರ್ಷದಲ್ಲಿ ಕಂಪನಿಯು ಲಾಭಾಂಶವನ್ನು ಘೋಷಿಸಿಲ್ಲ ಅಥವಾ ಪಾವತಿಸಿಲ್ಲ.

3. ಕಾಯ್ದೆಯ ಸೆಕ್ಷನ್ 143(5)ಯಲ್ಲಿ ಅಗತ್ಯವಿರುವಂತೆ , ನಮ್ಮ ನಿವೇದನೆಗಳು ಕೆಳಗಿನಂತಿವೆ.

“ಅನುಬಂಧ ಸಿ” ಯಲ್ಲಿ ನಾವು ಭಾರತದ ನಿಯಂತ್ರಕರು ಮತ್ತು ಮಹಾಲೇಖಪಾಲರು ಹೊರಡಿಸಿರುವ ನಿರ್ದೇಶನಗಳ ಅನುಪಾಲನೆಗೆ ವಿವರಣೆ (ಹೇಳಿಕೆ) ನೀಡಿದ್ದೇವೆ.

ಎಸ್‌ಎಸ್‌ಬಿ & ಅಸೋಸಿಯೇಟ್ಸ್ ಪರವಾಗಿ  
ಲೆಕ್ಕಪರಿಶೋಧಕರು  
ಸಂಸ್ಥೆ ನೋಂ.ಸಂ.:010372ಎಸ್

ಸಹಿ/  
ಕೆ. ಬಾಲಾಜಿ  
ಪಾಲುದಾರರು  
ಸದಸ್ಯತ್ವ ಸಂಖ್ಯೆ: 207783  
UDIN: 22207783BFHKJK7440

ಸ್ಥಳ: ಬೆಂಗಳೂರು  
ದಿನಾಂಕ: 12.12.2022



**31.03.2022ಕ್ಕೆ ಕೊನೆಗೊಂಡ ವರ್ಷದ ನಮ್ಮ ಲೆಕ್ಕ ಪರಿಶೋಧನಾ ವರದಿ ಮೇಲೆ ಅನುಬಂಧ-ಎ**

**ಉಲ್ಲೇಖ ವರದಿಯ ಕಂಡಿಕೆ (1) ಇತರೇ ಕಾನೂನಾತ್ಮಕ ಮತ್ತು ನಿಯಂತ್ರಕ ಅಗತ್ಯಗಳ ನಮ್ಮ ಸಮ ದಿನಾಂಕದ ವರದಿ**

- i) ಎ) (ಎ) ನಾವು ಪಡೆದಿರುವ ಮಾಹಿತಿಯ ಪ್ರಕಾರ, ಸಂಬಂಧಿಸಿದ ಜಮೀನು/ಸ್ವತ್ತು, ಸ್ಥಾವರ ಮತ್ತು ಉಪಕರಣಗಳ ದಾಖಲೆಗಳನ್ನು ಜಿಲ್ಲೆಗಳಲ್ಲಿರುವ ಕಚೇರಿಗಳು ನಿರ್ವಹಿಸುತ್ತವೆ. ಹೀಗಿದ್ದರೂ, ಸ್ವತ್ತು, ಸ್ಥಾವರ ಮತ್ತು ಉಪಕರಣಗಳ ಪರಿಮಾಣಾತ್ಮಕ ವಿವರಗಳು ಮತ್ತು ಸ್ವತ್ತು, ಸ್ಥಾವರ, ಉಪಕರಣಗಳ ಸ್ಥಿತಿಗಳನ್ನು ತೋರಿಸುವ ಸೂಕ್ತ ದಾಖಲೆಗಳನ್ನು ಕಂಪನಿಯು ನಿರ್ವಹಿಸಿಲ್ಲ ಮತ್ತು ಇದನ್ನು ನಮ್ಮ ಪರಿಶೀಲನೆಗಾಗಿ ನಮಗೆ ಲಭ್ಯವಾಗಿಸಿಲ್ಲ
- (ಬಿ) ಕಂಪನಿಗೆ ಯಾವುದೇ ಅಗೋಚರ ಸ್ವತ್ತುಗಳು ಇರುವುದಿಲ್ಲ, ಹೀಗಾಗಿ ಇದರ ಕುರಿತು ನಮ್ಮ ವ್ಯಾಖ್ಯಾನ ಅನ್ವಯಿಸುವುದಿಲ್ಲ.
- ಬಿ) ಕಂಪನಿಯು ನಮಗೆ ನೀಡಿರುವ ಮಾಹಿತಿ ಮತ್ತು ವಿವರಣೆಯನ್ನು ಆಧರಿಸಿ, ಸ್ವತ್ತು/ಜಮೀನು, ಸ್ಥಾವರ ಹಾಗೂ ಉಪಕರಣಗಳ ಭೌತಿಕ ಪರಿಶೀಲನೆಯನ್ನು ವರ್ಷದ ಅವಧಿಯಲ್ಲಿ ಮಾಡಲಾಯಿತು. ಹೀಗಿದ್ದರೂ ಅಂತಹ ಪರಿಶೀಲನೆಯನ್ನು ದೃಢೀಕರಿಸಲು ನಮಗೆ ಯಾವುದೇ ದಾಖಲೆಗಳು ಲಭ್ಯಗೊಳಿಸಿಲ್ಲ. ಪರಿಣಾಮವಾಗಿ ಲೆಕ್ಕ ಪುಸ್ತಕಗಳಲ್ಲಿ ವ್ಯತ್ಯಾಸಗಳನ್ನು ಸಮರ್ಪಕವಾಗಿ ನಿಭಾಯಿಸಲಾಗಿದೆಯೇ ಎಂಬುದರ ಕುರಿತು ಟಿಪ್ಪಣಿ ಮಾಡಲು ನಮಗೆ ಸಾಧ್ಯವಾಗಿಲ್ಲ.
- ಸಿ) ನಮಗೆ ಮಾಹಿತಿ ನೀಡಿರುವಂತೆ ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಕ್ರಯಪತ್ರಗಳು ಮತ್ತು ಸಂಬಂಧಿತ ದಾಖಲೆಗಳು ಕಂಪನಿಯ ಹೆಸರಲ್ಲಿ ಹೊಂದಲಾಗಿದೆ ಮತ್ತು ಜಿಲ್ಲಾ ಕಚೇರಿಗಳಲ್ಲಿ ಲಭ್ಯವಿದೆ. ಆದಾಗ್ಯೂ, ಜಿಲ್ಲಾ ಕಚೇರಿಗಳು ಜಿಲ್ಲಾ ಕಚೇರಿಗಳು ಕ್ರಯಪತ್ರಗಳನ್ನು ಕಂಪನಿಯ ಹೆಸರಲ್ಲಿ ಹೊಂದಿರುವುದನ್ನು ದೃಢಪಡಿಸಿರುವುದಿಲ್ಲ ಅಥವಾ ಕಂಪನಿಯು ಕ್ರಯಪತ್ರಗಳ ರಿಜಿಸ್ಟರ್ (ದಾಖಲೆ ಪುಸ್ತಕ)ನ್ನು ನಿರ್ವಹಿಸಿರುವುದಿಲ್ಲ ಮತ್ತು ಇದನ್ನು ಲೆಕ್ಕ ದಾಖಲೆಗಳು/ಹಣಕಾಸು ಪುಸ್ತಕಗಳೊಂದಿಗೆ ತಾಳೆ ಮಾಡಿಲ್ಲ. ಆಸ್ತಿಗಳಿಗೆ ಸಂಬಂಧಿಸಿದಂತೆ ವಿವರಗಳಿಗೆ ಸಂಬಂಧಿಸಿದಂತೆ ಖಾತಾ (ಕಂದಾಯ ದಾಖಲೆ) ಇನ್ನಷ್ಟೇ ಮಾಡಬೇಕಿದೆ/ ಕಂಪನಿಗೆ ವರ್ಗಾಯಿಸಬೇಕಿರುವುದು ನೇರವಾಗಿ ಲಭ್ಯವಿರುವುದಿಲ್ಲ ಎಂದೂ ನಮಗೆ ಮಾಹಿತಿ ನೀಡಲಾಗಿದೆ. ಹೀಗಾಗಿ ಕಂಪನಿಯ ಎಲ್ಲಾ ಸ್ಥಿರಾಸ್ತಿಯ ಕ್ರಯಪತ್ರಗಳು ಕಂಪನಿಯ ಹೆಸರಲ್ಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಕಂಪನಿಯ ಹೆಸರಲ್ಲಿ ಗುರುತಿಸಲಾದ ಗೋದಾಮುಗಳ ವರ್ಗಾವಣೆ ಸಂಬಂಧಿಸಿದ ಕರ್ನಾಟಕ ಸರ್ಕಾರದ ಆದೇಶ ಕುರಿತಂತೆ ಹಣಕಾಸು ವಿವರಣಾ ಪಟ್ಟಿಗೆ ಟಿಪ್ಪಣಿಗಳ ಟಿಪ್ಪಣಿ 4.5ಕ್ಕೆ ಗಮನ ಸೆಳೆಯಲಾಗಿದೆ.
- ಡಿ) ಕಂಪನಿಯು ತನ್ನ ಆಸ್ತಿ/ಸ್ವತ್ತು, ಸ್ಥಾವರ ಮತ್ತು ಉಪಕರಣಗಳನ್ನು ವರ್ಷದ ಅವಧಿಯಲ್ಲಿ ಮರುಮೌಲ್ಯಮಾಪನ ಮಾಡಿಲ್ಲ. ಹೀಗಾಗಿ ಅದರ ಮೇಲೆ ನಮ್ಮ ವ್ಯಾಖ್ಯಾನ/ಟಿಪ್ಪಣಿ ಅನ್ವಯಿಸುವುದಿಲ್ಲ.
- ಇ) ಕಂಪನಿಯು ನಮಗೆ ನೀಡಿರುವ ಮಾಹಿತಿ ಮತ್ತು ವಿವರಗಳಂತೆ , ಬೇನಾಮಿ ವ್ಯವಹಾರಗಳ (ನಿಷೇಧ) ಅಧಿನಿಯಮ, 1988 (1988ರ 45) ಮತ್ತು ಅದರಡಿಯಲ್ಲಿ ಮಾಡಲಾದ ನಿಯಮಗಳಡಿಯಲ್ಲಿ ಕಂಪನಿ ವಿರುದ್ಧ ಯಾವುದೇ ಪ್ರಕರಣಗಳನ್ನು ಆರಂಭಿಸಿರುವುದಿಲ್ಲ ಅಥವಾ ಬಾಕಿ ಇರುವುದಿಲ್ಲ. ಹೀಗಾಗಿ ಇದರ ಮೇಲೆ ನಮ್ಮ ವ್ಯಾಖ್ಯಾನ/ಟಿಪ್ಪಣಿ ಅನ್ವಯಿಸುವುದಿಲ್ಲ.
- ii) ಎ) ವರ್ಷದ ಅವಧಿಯಲ್ಲಿ ಆಡಳಿತವು ಕರ್ನಾಟಕ ರಾಜ್ಯ ವೇರ್‌ಹೌಸಿಂಗ್ ಕಾರ್ಪೊರೇಷನ್ (ಕೆಎಸ್‌ಡಬ್ಲ್ಯುಸಿ) ಮತ್ತು ಮಿಲ್ಲರ್‌ಗಳ (ಗಿರಣಿಗಳ) ಹೊರತಾಗಿ ರಾಜ್ಯದಾದ್ಯಂತ ವಿವಿಧ ಗೋದಾಮುಗಳಲ್ಲಿರುವ ದಾಸ್ತಾನನ್ನು ಸಮಂಜಸವಾದ ಮಧ್ಯಂತರಗಳಲ್ಲಿ ಭೌತಿಕವಾಗಿ ಪರಿಶೀಲಿಸಿದೆ. ಭೌತಿಕ ಪರಿಶೀಲನೆ ವೇಳೆ ಗಮನಿಸಲಾದ ವ್ಯತ್ಯಾಸಗಳು ಗಣನೀಯವಾಗಿರಲಿಲ್ಲ ಮತ್ತು ಇದನ್ನು ಲೆಕ್ಕ ಪುಸ್ತಕಗಳಲ್ಲಿ ಸಮರ್ಪಕವಾಗಿ ನಿಭಾಯಿಸಲಾಗಿದೆ.



ಬಿ) ನಮಗೆ ನೀಡಿದ ಮಾಹಿತಿ ಮತ್ತು ವಿವರಣೆ ಪ್ರಕಾರ, ಕಂಪನಿಯ ಪ್ರಸ್ತುತ ಆಸ್ತಿಗಳ/ಸ್ವತ್ತುಗಳ ಭದ್ರತೆಯ ಆಧಾರದ ಮೇಲೆ ಭಾರತೀಯ ಬ್ಯಾಂಕ್‌ಗಳಿಂದ ಒಟ್ಟಾರೆಯಾಗಿ ರೂ.5 ಕೋಟಿಗೂ ಹೆಚ್ಚಿನ ದುಡಿಯುವ ಬಂಡವಾಳವನ್ನು ಮಂಜೂರು ಮಾಡಲಾಗಿದೆ ನಮ್ಮ ಅಭಿಪ್ರಾಯದಲ್ಲಿ ಮತ್ತು ನಮಗೆ ನೀಡಲಾದ ವಿವರಣೆಗಳ ಪ್ರಕಾರ ಕಂಪನಿಯು ಎಲ್ಲೆಲ್ಲಿ ತನ್ನ ರಿಟರ್ನ್ಸ್ ಮತ್ತು ಇತರೇ ಮಾಹಿತಿಗಳನ್ನು ಬ್ಯಾಂಕ್‌ನೊಂದಿಗೆ ಸಲ್ಲಿಸಿದೆಯೋ ಅಲ್ಲಿ ಗೌಣವಾದ ವ್ಯತ್ಯಾಸಗಳನ್ನು ಹೊಂದಿದೆ ಮತ್ತು ಲೆಕ್ಕ ಪುಸ್ತಿಕೆಗಳಿಗೆ ಹೋಲಿಸಿದಾಗ ಗಣನೀಯವಲ್ಲ.

iii) ವರ್ಷದ ಅವಧಿಯಲ್ಲಿ ಕಂಪನಿಯು ಯಾವುದೇ ಕಂಪನಿಗಳಿಗೆ, ಸಂಸ್ಥೆಗಳು, ನಿಯಮಿತ ಹೊಣೆಗಾರಿಕೆ ಪಾಲುದಾರಿಕೆಗಳು ಅಥವಾ ಇನ್ನಾವುದೇ ಪಕ್ಷಗಳಿಗೆ ಹೂಡಿಕೆಗಳನ್ನು ಮಾಡಿರುವುದಿಲ್ಲ, ಯಾವುದೇ ಸಾಲಗಳ ಮೇಲೆ ಸಾಲಗಳ ಸ್ವಭಾವತಃ ಗ್ಯಾರಂಟಿ ಅಥವಾ ಭದ್ರತೆ ಒದಗಿಸಿಲ್ಲ, ಯಾವುದೇ ಸಾಲಗಳು ಸಾಲಗಳ ಸ್ವರೂಪದಲ್ಲಿ ಯಾವುದೇ ಮುಂಗಡ ನೀಡಿರುವುದಿಲ್ಲ. ಹೀಗಾಗಿ ಆದೇಶದ ಕಲಮು (iii)ರ ಉಪಕಲಮು (ಎ) ನಿಂದ (ಎಫ್)ನಲ್ಲಿ ನಮೂದಿಸಲಾದ ವಿಷಯಗಳ ಮೇಲೆ ಟಿಪ್ಪಣಿಯು ಅನ್ವಯಿಸುವುದಿಲ್ಲ.

iv) ನಮ್ಮ ಅಭಿಪ್ರಾಯದಲ್ಲಿ ಮತ್ತು ನಮಗೆ ನೀಡಲಾದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ ಕಂಪನಿ ಕಾಯ್ದೆ, 2013ರ ಸೆಕ್ಷನ್ 185ರ ಅಡಿಯಲ್ಲಿ ಕಂಪನಿಯು ಯಾವುದೇ ವ್ಯವಹಾರಗಳನ್ನು ಮಾಡಿಲ್ಲ.

ಒದಗಿಸಲಾದ ಹೂಡಿಕೆಗಳು ಮತ್ತು ಮಾಡಲಾದ ಸಾಲಗಳಿಗೆ ಸಂಬಂಧಿಸಿದಂತೆ ಕಾಯ್ದೆಯ ಸೆಕ್ಷನ್ 186 ಉಪಬಂಧಗಳನ್ನು ಕಂಪನಿಯು ಅನುಪಾಲನೆ ಮಾಡಿದೆ. ಆದಾಗ್ಯೂ ಕಂಪನಿಯು ಯಾವುದೇ ಪಕ್ಷಗಳಿಗೆ ಗ್ಯಾರಂಟಿ ಅಥವಾ ಭದ್ರತೆಯನ್ನು ಮಾಡಿಲ್ಲ ಅಥವಾ ಒದಗಿಸಿಲ್ಲ.

v) ಕಂಪನಿಯು ಸಾರ್ವಜನಿಕರಿಂದ ಯಾವುದೇ ಠೇವಣಿಗಳನ್ನು ಪಡೆದಿಲ್ಲ. ಹೀಗಾಗಿ ಕಂಪನಿ ಕಾಯ್ದೆ, 2003ರ ಸೆಕ್ಷನ್ 73 ರಿಂದ 76ರ ಉಪಬಂಧಗಳ ಅಥವಾ ಇತರೇ ಯಾವುದೇ ಸಮರ್ಪಕ ಉಪಬಂಧಗಳ ಮತ್ತು ಅದರಡಿಯಲ್ಲಿ ಮಾಡಲಾದ ನಿಯಮಗಳ ಅನುಪಾಲನೆ ಮೇಲೆ ನಮ್ಮ ಟಿಪ್ಪಣಿ ಅನ್ವಯಿಸುವುದಿಲ್ಲ.

ಕಂಪನಿ ನ್ಯಾಯ ಮಂಡಳಿ ಅಥವಾ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಟ್ರಿಬ್ಯೂನಲ್) ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಯಾವುದೇ ನ್ಯಾಯಾಲಯ ಅಥವಾ ಯಾವುದೇ ಟ್ರಿಬ್ಯೂನಲ್ ಯಾವುದೇ ಆದೇಶಗಳನ್ನು ನೀಡಿರುವುದಿಲ್ಲ ಹೀಗಾಗಿ ಅದರ ಮೇಲೆ ನಮ್ಮ ಟಿಪ್ಪಣಿ ಅನ್ವಯಿಸುವುದಿಲ್ಲ.

vi) ನಮ್ಮ ಅಭಿಪ್ರಾಯ ಮತ್ತು ನಮಗೆ ನೀಡಲಾದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, ನಮ್ಮ ಅಭಿಪ್ರಾಯದಲ್ಲಿ ಕಂಪನಿ ಕಾಯ್ದೆ, 2013ರ ಸೆಕ್ಷನ್ 148 ಸಬ್ ಸೆಕ್ಷನ್ (1)ರ ಅಡಿಯಲ್ಲಿ ಕೇಂದ್ರ ಸರ್ಕಾರವು ಕಂಪನಿಯ ಉತ್ಪನ್ನಗಳಿಗೆ ಸಂಬಂಧಿಸಿದಂತೆ ನಿರ್ವಹಣಾ ವೆಚ್ಚ ದಾಖಲೆಗಳ ನಿರ್ವಹಣೆ ಸೂಚಿಸಿರುವುದಿಲ್ಲ.

vii) ಎ) ನಮಗೆ ಒದಗಿಸಿರುವ ಮಾಹಿತಿ ಮತ್ತು ನೀಡಿರುವ ವಿವರಣೆಗಳ ಪ್ರಕಾರ ಮತ್ತು ಕಂಪನಿಯ ದಾಖಲೆಗಳನ್ನು ಪರಿಶೀಲಿಸಿದ ಆಧಾರದಲ್ಲಿ ಸರಕು ಮತ್ತು ಸೇವಾ ತೆರಿಗೆ ಸೇರಿದಂತೆ, ಭವಿಷ್ಯ ನಿಧಿ ಹಾಗೂ ಆದಾಯ ತೆರಿಗೆ ಮೊದಲಾದ ವಿವಾದಾತೀತ ಶಾಸನಬದ್ಧ ಬಾಕಿಗಳನ್ನು ಸಾಮಾನ್ಯವಾಗಿ ಸಂಬಂಧಿಸಿದ ಪ್ರಾಧಿಕಾರಗಳಲ್ಲಿ ಕಂಪನಿಯು ಕೆಲವೊಂದು ಪ್ರಕರಣಗಳಲ್ಲಿ ಸ್ವಲ್ಪ ವಿಳಂಬವಾಗಿದ್ದರೂ ನಿಯಮಿತವಾಗಿ ಪಾವತಿಸಿದೆ. ಆದಾಗ್ಯೂ, ಲೆಕ್ಕಪತ್ರ ತಂತ್ರಾಂಶದ ಸಂಕೀರ್ಣತೆ ಮತ್ತು ಕಂಪನಿಯು ನಮಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದ ಕಾರಣ ಕಂಪನಿಯಿಂದ ನಮೂದಿಸಲಾದ ವ್ಯವಹಾರಗಳ ಮೂಲದಲ್ಲೇ ತೆರಿಗೆ ಕಡಿತದ ಪ್ರಕರಣಗಳನ್ನು ಗೊತ್ತುಪಡಿಸಲು ಸಾಧ್ಯವಾಗಿಲ್ಲ. ಶಾಸನಬದ್ಧ ಬಾಕಿಗಳಿಗೆ ಸಂಬಂಧಿಸಿದಂತೆ 31 ಮಾರ್ಚ್, 2022ರ ಪ್ರಕಾರ ಅವುಗಳ ಪಾವತಿಗೆ ಅಂತಿಮ ದಿನಾಂಕದಿಂದ 6 ತಿಂಗಳಿಗೂ ಹೆಚ್ಚು ಅವಧಿಯ ವಿವಾದಾತೀತ ಪಾವತಿ ಬಾಕಿ ಇರುವುದಿಲ್ಲ.



(ಎ) ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಕಾರ್ಯಾಚರಣೆ ನಡೆಸುವ ವೇಳೆ ಸಾರಿಗೆ ಮಾರಾಟಗಾರರಿಂದ ಪಡೆದ ಸೇವೆಗೆ ಆರ್‌ಸಿಎಂ ಆಧಾರದಲ್ಲಿ ಜಿಎಸ್‌ಟಿ ಪಾವತಿಸಿರುವುದಿಲ್ಲ.

(ಬಿ) ಮಾರ್ಚ್ 31, 2022ರ ಪ್ರಕಾರ ಇರುವ ಭವಿಷ್ಯ ನಿಧಿ ಬಾಕಿ ರೂ.11.18 ಲಕ್ಷ ಮೊತ್ತದಷ್ಟಾಗುತ್ತದೆ.

(ಸಿ) ಬೇಡಿಕೆ ಆಧಾರದಲ್ಲಿ ಆಸ್ತಿ ತೆರಿಗೆಯನ್ನು ಕಂಪನಿಯು ಪಾವತಿಸುತ್ತಿದೆ.

(ಡಿ) ಟ್ರೇಸರ್ ಜಾಲತಾಣದಿಂದ ನಾವು ಗಮನಿಸುವುದೇನೆಂದರೆ ರೂ.2.54 ಲಕ್ಷ ಟಿಡಿಎಸ್ ಬೇಡಿಕೆ ಹೊಂದಾಣಿಕೆಗೆ ಬಾಕಿ ಇರುತ್ತದೆ.

ಮೇಲಾಗಿ ಪರಿಶೀಲನೆಯ ಅಡಿಯಲ್ಲಿನ ಸಾಲಿನಲ್ಲಿ ಕಂಪನಿಯು ಮಾರಾಟ ತೆರಿಗೆ, ಅಬಕಾರಿ ಸುಂಕ ಹಾಗೂ ಕಸ್ತಮ್ಸ್ ಸುಂಕದ ಪರವಾಗಿ ಯಾವುದೇ ಹೊಣೆಗಾರಿಕೆ ಹೊಂದಿರುವುದಿಲ್ಲ

ಬಿ) ಕಂಪನಿಯು ನಮಗೆ ನೀಡಿರುವ ಮಾಹಿತಿ ಮತ್ತು ನಮಗೆ ನೀಡಿರುವ ವಿವರಣೆಗಳ ಪ್ರಕಾರ, ಶಾಸನಬದ್ಧ ಬಾಕಿಗಳ ಮೇಲೆ ಮಾರ್ಚ್ 31, 2022ರಂತೆ ಈ ಕೆಳಗಿನವುಗಳನ್ನು ಹೊರತಾಗಿ ಯಾವುದೇ ಬಾಕಿ ಉಳಿದಿರುವುದಿಲ್ಲ :

ಶಾಸನಾತ್ಮಕ ಹೆಸರು	ಬಾಕಿಗಳ ಸ್ವಭಾವ	ಮೊತ್ತ (ಲಕ್ಷಗಳಲ್ಲಿ)	ಅದು ಸಂಬಂಧಿಸುವ ಅವಧಿ	ವಿವಾದ ಬಾಕಿ ಇರುವ ವೇದಿಕೆ	ಷರಾ, ಏನಾದರೂ ಇದ್ದರೆ
ಆದಾಯ ತೆರಿಗೆ ಕಾಯ್ದೆ, 1961	ಆದಾಯ ತೆರಿಗೆ ಬೇಡಿಕೆ	ರೂ.92.11	2007-08 ವರ್ಷಕ್ಕೆ	ಸಿಐಟಿ (ಎ)	ತಿದ್ದುಪಡಿ ಆದೇಶ ದಿನಾಂಕ 8ನೇ ಆಗಸ್ಟ್ 2018ರಂತೆ ರೂ. 92.11 ಲಕ್ಷ
ಆದಾಯ ತೆರಿಗೆ ಕಾಯ್ದೆ, 1961	ಆದಾಯ ತೆರಿಗೆ ಬೇಡಿಕೆ	ರೂ.206.28	2012-13 ವರ್ಷಕ್ಕೆ	ಸಿಐಟಿ (ಎ)	-
ಭವಿಷ್ಯ ನಿಧಿ, 1952	ಭವಿಷ್ಯ ನಿಧಿ ಬೇಡಿಕೆ	ರೂ.2674.44	2004-05 ರಿಂದ 2014-15 ವರ್ಷಕ್ಕೆ	-	ಕಂಪನಿಯು ಸಲ್ಲಿಸಲಾದ ಮೇಲ್ಮನವಿಯ ಬೆಂಬಲ ಮತ್ತು ಮೇಲ್ಮನವಿಯ ಪ್ರಸ್ತುತ ಸ್ಥಿತಿ ಒದಗಿಸಿಲ್ಲ.

viii) ಆದಾಯ ತೆರಿಗೆ ಕಾಯ್ದೆ, 1961 ಅಡಿಯಲ್ಲಿ ತೆರಿಗೆ ಮೌಲ್ಯಮಾಪನ ವರ್ಷದಲ್ಲಿ ಲೆಕ್ಕ ತೇವ್ವಿ ಪುಸ್ತಿಕೆಯಲ್ಲಿ ದಾಖಲು ಮಾಡದೇ ಇರುವ ಒಪ್ಪಿಸಿದ ಯಾವುದೇ ವಹಿವಾಟುಗಳನ್ನು ಅಥವಾ ಆದಾಯ ಎಂದು ಘೋಷಣೆ ಮಾಡದ ಕಂಪನಿಯು ಹೊಂದಿಲ್ಲ. ಹೀಗಾಗಿ ಅದರ ಮೇಲೆ ನಮ್ಮ ವ್ಯಾಖ್ಯಾನವು ಅನ್ವಯಿಸುವುದಿಲ್ಲ.

ix) ಎ) ಕಂಪನಿಯು ಯಾವುದೇ ಸಾಲ ಮರುಪಾವತಿ ಅಥವಾ ಇತರೇ ಸಾಲಗಳು ಅಥವಾ ಅದರ ಮೇಲಿನ ಇತರೇ ಬಡ್ಡಿ ಪಾವತಿಯಲ್ಲಿ ಸಾಲದಾತರಿಗೆ ಈ ಕೆಳಕಂಡ ಹೊರತಾಗಿ ಸುಸ್ತಿ ಆಗಿಲ್ಲ:

ಎ) ರೂ.293 ಲಕ್ಷ ಸರ್ಕಾರಕ್ಕೆ ಪಾವತಿಸಬೇಕಾದ ಬಾಕಿ ಬಡ್ಡಿ ಮತ್ತು ಭಾರತ ಸರ್ಕಾರಕ್ಕೆ ಕೇಂದ್ರ ಪ್ರಾಯೋಜಿತ ಯೋಜನೆಯಡಿಯಲ್ಲಿ ಸಾಲಕ್ಕೆ ಸಂಬಂಧಿತ ಬಾಕಿ ರೂ.97.22 ಲಕ್ಷ



ಬಿ) ಎಂಎಸ್‌ಪಿ-ಕೆಎಸ್‌ಎಎಂಬಿ ಮುಂಗಡ/ಸಾಲಕ್ಕೆ ಸಂಬಂಧಿಸಿದಂತೆ

1. ಕರ್ನಾಟಕ ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿ (ಕೆಎಸ್‌ಎಎಂಬಿ) ನಿರ್ದೇಶನಗಳ ಪ್ರಕಾರ ,31.03.2022ರ ವರೆಗಿನ ಸಂಗ್ರಹ ವರ್ಷಗಳ ಮರುಪಾವತಿ ರೂ.97,431.16 ಲಕ್ಷ ಅವಧಿ ಮೀರಿ ಬಾಕಿ ಇದೆ. ನಮಗೆ ಕಂಪನಿಯು ವಿವರಿಸಿರುವಂತೆ ಭಾರತೀಯ ಆಹಾರ ನಿಗಮ/ ಭಾರತ ಸರ್ಕಾರದೊಂದಿಗೆ ಅಂತಿಮ ಇತ್ಯರ್ಥದ ಬಳಿಕ ಅದನ್ನು ಪಾವತಿಸಬೇಕಿದೆ.
2. ಒಟ್ಟು ಪಾವತಿಸಬೇಕಿರುವ ಬಡ್ಡಿ ನಮಗೆ ಒದಗಿಸಿಲ್ಲ ಮತ್ತು ಕೆಎಸ್‌ಎಎಂಬಿಗೆ ಪಾವತಿಸಿದ ಬಡ್ಡಿ ನಮಗೆ ಕಂಪನಿಯಿಂದ ಲಭ್ಯವಾಗಿಸಿಲ್ಲ ಮತ್ತು ಹೀಗಾಗಿ ಇದರ ಪ್ರಮಾಣೀಕರಣ ಸಾಧ್ಯವಾಗುವುದಿಲ್ಲ.

ಬಿ) ಕಂಪನಿಯು ಉದ್ದೇಶಪೂರ್ವಕ ಸುಸ್ತಿದಾರ ಎಂದು ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಅಥವಾ ಇತರೇ ಸಾಲದಾತ ಘೋಷಿಸಿಲ್ಲ.

ಸಿ) ಮಾಹಿತಿ ಪ್ರಕಾರ ಮತ್ತು ನಮಗೆ ನೀಡಲಾದ ವಿವರಣೆಗಳ ಪ್ರಕಾರ ಮತ್ತು ಕಂಪನಿಯ ದಾಖಲೆಗಳನ್ನು ನಾವು ಪರಿಶೀಲಿಸಿದ ಪ್ರಕಾರ, ವರ್ಷದ ಅವಧಿಯಲ್ಲಿ ಕಂಪನಿಯು ಯಾವುದೇ ಅವಧಿ ಸಾಲವನ್ನು ಪಡೆದಿಲ್ಲ ಮತ್ತು ಹೀಗಾಗಿ ಅವಧಿ ಸಾಲ ನಿಧಿ ಅನ್ವಯಿತೆ ಮೇಲೆ ನಮ್ಮ ವ್ಯಾಖ್ಯಾನ ಅನ್ವಯಿಸುವುದಿಲ್ಲ.

ಡಿ) ಮಾಹಿತಿ ಪ್ರಕಾರ ಮತ್ತು ನಮಗೆ ನೀಡಲಾದ ವಿವರಣೆಗಳ ಪ್ರಕಾರ ಮತ್ತು ನಾವು ನಡೆಸಿದ ಕ್ರಮಗಳ ಪ್ರಕಾರ, ಕಂಪನಿಯ ಹಣಕಾಸು ವಿವರಣಾ ಪಟ್ಟಿಯ ಸಮಗ್ರ ಪರಿಶೀಲನೆ ಪ್ರಕಾರ ಅಲ್ಪಾವಧಿ ಆಧಾರದ ಮೇಲೆ ಪಡೆಯಲಾದ ನಿಧಿಯನ್ನು, ಮೇಲ್ನೋಟಕ್ಕೆ, ದೀರ್ಘಾವಧಿ ಉದ್ದೇಶಗಳಿಗಾಗಿ ವರ್ಷದ ಅವಧಿಯಲ್ಲಿ ಕಂಪನಿಯಿಂದ ಬಳಸಲ್ಪಟ್ಟಿಲ್ಲ.

ಇ) ಕಂಪನಿಯು ಯಾವುದೇ ಅಧೀನ ಸಂಸ್ಥೆಗಳು, ಸಹವರ್ತಿಗಳು ಅಥವಾ ಜಂಟಿ ಉದ್ದಿಮೆಗಳನ್ನು ಹೊಂದಿರುವುದಿಲ್ಲ ಮತ್ತು ಹೀಗಾಗಿ ಯಾವುದೇ ಸಂಸ್ಥೆ ಅಥವಾ ವ್ಯಕ್ತಿಯಿಂದ ಹಣಕಾಸಿನಲ್ಲಿ ಇದರ ಅಧೀನ ಸಂಸ್ಥೆಗಳ, ಸಹಸಂಸ್ಥೆಗಳ ಅಥವಾ ಜಂಟಿ ಉದ್ದಿಮೆಗಳ ಜವಾಬ್ದಾರಿಯನ್ನು ಹೊಂದಿಸುವ ಸಲುವಾಗಿ ಪಡೆಯುವ ಕುರಿತು ನಮ್ಮ ವ್ಯಾಖ್ಯಾನವು ಅನ್ವಯಿಸುವುದಿಲ್ಲ.

ಎಫ್) ಕಂಪನಿಯು ಯಾವುದೇ ಅಧೀನ ಸಂಸ್ಥೆಗಳು, ಸಹವರ್ತಿಗಳು ಅಥವಾ ಜಂಟಿ ಉದ್ದಿಮೆಗಳನ್ನು ಹೊಂದಿರುವುದಿಲ್ಲ ಮತ್ತು ಹೀಗಾಗಿ ಸಹಸಂಸ್ಥೆಗಳ, ಸಹವರ್ತಿಗಳು ಅಥವಾ ಜಂಟಿ ಉದ್ದಿಮೆಗಳಿಂದ ತನ್ನ ಸೆಕ್ಯೂರಿಟೀಸ್‌ಗಳಲ್ಲಿ ಅಡಮಾನದ ಮೇಲೆ ಸಾಲ ಎತ್ತುವ ಕುರಿತು ನಮ್ಮ ವ್ಯಾಖ್ಯಾನ ಅನ್ವಯಿಸುವುದಿಲ್ಲ.

x) ಎ) ಕಂಪನಿಯು ಆರಂಭಿಕ ಸಾರ್ವಜನಿಕ ಮುಕ್ತ ಷೇರುಗಳ ವಿಧಾನದ ಮೂಲಕ ಅಥವಾ ಇನ್ನಷ್ಟು ಸಾರ್ವಜನಿಕ ಮುಕ್ತ ಷೇರುಗಳ ಮೂಲಕ ಹಣ ಎತ್ತುವಳಿ ಮಾಡಿಲ್ಲ.

ಬಿ) ಮಾಹಿತಿ ಪ್ರಕಾರ ಮತ್ತು ನಮಗೆ ನೀಡಲಾದ ವಿವರಣೆಗಳ ಪ್ರಕಾರ ಮತ್ತು ಕಂಪನಿಯ ದಾಖಲೆಗಳನ್ನು ನಾವು ಪರಿಶೀಲಿಸಿದ ಪ್ರಕಾರ, ಕಂಪನಿಯು ಯಾವುದೇ ಆದ್ಯತೆಯ ಹಂಚಿಕೆ ಅಥವಾ ಷೇರುಗಳ ಖಾಸಗಿ ಹಣ ಹೂಡಿಕೆ ಅಥವಾ ಸಂಪೂರ್ಣವಾಗಿ ಅಥವಾ ಭಾಗಶಃ ಅಥವಾ ಐಚ್ಛಿಕವಾಗಿ ಪರಿವರ್ತನೀಯ ಡಿಬೆಂಚರ್/ಸಾಲಪತ್ರವನ್ನು ವರ್ಷದ ಅವಧಿಯಲ್ಲಿ ಮಾಡಿಲ್ಲ. ಹೀಗಾಗಿ ಇದರ ಕುರಿತು ನಮ್ಮ ವ್ಯಾಖ್ಯಾನ ಉದ್ಭವಿಸುವುದಿಲ್ಲ.

xi) ಎ) ಹಣಕಾಸಿನ ವಿವರಣಾ ಪಟ್ಟಿಗಳ ನಿಜವಾದ ಮತ್ತು ನ್ಯಾಯೋಚಿತ ದೃಷ್ಟಿಕೋನವನ್ನು ವರದಿ ಮಾಡುವ ಉದ್ದೇಶಕ್ಕಾಗಿ ನಡೆಸಿದ ಲೆಕ್ಕಪರಿಶೋಧನೆ ಪದ್ಧತಿಯ ಆಧಾರದ ಮೇಲೆ ಮತ್ತು ಆಡಳಿತವು ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳಂತೆ, ಕಂಪನಿಯ ಮೇಲೆ ಅಥವಾ ಕಂಪನಿಯಿಂದ, ಅಧಿಕಾರಿಗಳು ಅಥವಾ ಉದ್ಯೋಗಿಗಳಿಂದ ಹಣಕಾಸು



ವರ್ಷದಲ್ಲಿ ಲೆಕ್ಕತಃಖ್ತಿ ಪುಸ್ತಿಕೆಯಲ್ಲಿ ಮಾಡಲಾದ ರೂ.88.40 ಲಕ್ಷದಷ್ಟು ಮೊತ್ತದಷ್ಟಾಗುವ ದಾಸ್ತಾನಿನಲ್ಲಿನ ಕೊರತೆಗೆ ಅವಕಾಶ ಮತ್ತು ಸಂಬಂಧಿಸಿದ ಉದ್ಯೋಗಿಗಳ ಮೇಲೆ ತತ್ಪರಿಣಾಮ ಮಾಡಲಾದ ಕ್ಲೇಮ್ ಹೊರತಾಗಿ ನಮ್ಮ ಲೆಕ್ಕ ಪರಿಶೋಧನೆ ಅವಧಿ ವೇಳೆ ಯಾವುದೇ ವಂಚನೆ ಗಮನಕ್ಕೆ ಬಂದಿರುವುದಿಲ್ಲ ಅಥವಾ ವರದಿ ಆಗಿರುವುದಿಲ್ಲ.

ಬಿ) ವರ್ಷದ ಅವಧಿಯಲ್ಲಿ ಕಂಪನಿಯಿಂದ ಅಥವಾ ಕಂಪನಿ ಮೇಲೆ ಯಾವುದೇ ವಂಚನೆ ಪ್ರಕರಣಗಳು ಇಲ್ಲದ ಕಾರಣದಿಂದಾಗಿ ಕಾಯ್ದೆಯ ಸೆಕ್ಷನ್ 143(12)ರ ಪ್ರಕಾರ ನಮೂನೆ ಎಡಿಟಿ-4ರಲ್ಲಿ ನಮ್ಮಿಂದ ವರದಿ ಸಲ್ಲಿಸಲಾಗಿಲ್ಲ.

ಸಿ) ವರ್ಷದ ಅವಧಿಯಲ್ಲಿ ಅಕ್ರಮಗಳ ಕುರಿತು ಮಾಹಿತಿದಾರರಿಂದ (ರಟ್ಟುಗಾರರಿಂದ) ಯಾವುದೇ ದೂರುಗಳನ್ನು ಲೆಕ್ಕಪರಿಶೋಧಕರು ಪಡೆದಿಲ್ಲ ಮತ್ತು ಹೀಗಾಗಿ ಈ ಕುರಿತು ನಮ್ಮ ಯಾವುದೇ ವ್ಯಾಖ್ಯಾನ ಉದ್ಭವಿಸುವುದಿಲ್ಲ.

xii) ಕಂಪನಿಯು ನಿಧಿ ಕಂಪನಿ ಅಲ್ಲ ಮತ್ತು ಹೀಗಾಗಿ ಆದೇಶದ ಅನುಚ್ಛೇದ (xii)ರ ಉಪ ಅನುಚ್ಛೇದ (ಎ)ನಿಂದ (ಸಿ)ನಲ್ಲಿ ಉಲ್ಲೇಖಿಸಲಾದ ವಿಷಯಗಳ ಮೇಲೆ ನಮ್ಮ ವ್ಯಾಖ್ಯಾನ ಅನ್ವಯಿಸುವುದಿಲ್ಲ.

xiii) ಮಾಹಿತಿ ಪ್ರಕಾರ ಮತ್ತು ನಮಗೆ ನೀಡಲಾದ ವಿವರಣೆಗಳ ಪ್ರಕಾರ ಮತ್ತು ಕಂಪನಿಯ ದಾಖಲೆಗಳನ್ನು ನಾವು ಪರಿಶೀಲಿಸಿದ ಪ್ರಕಾರ, ಸಂಬಂಧಿಸಿದ ಪಕ್ಷಗಳೊಂದಿಗೆ ವಹಿವಾಟುಗಳು ಕಂಪನಿ ಕಾಯ್ದೆ, 2013ರ ಸೆಕ್ಷನ್ 177 ಮತ್ತು 188ರ ಅನುಪಾಲನೆಯಾಗಿದೆ. ಇಂಡ್ ಎಎಸ್ 24 ರ ಖಂಡಿಕೆ 24ರ ಪ್ರಕಾರ ಪ್ರಕಾರ ಕಂಪನಿಯು ಸಂಬಂಧಿತ ಪಕ್ಷಗಳ ಪ್ರಕಟಣೆ ಅಗತ್ಯತೆಗಳಿಂದ ವಿನಾಯ್ತಿ ಪಡೆದಿದೆ. ಆದಾಗ್ಯೂ, ಇದೇ ಇಂಡ್ ಎಎಸ್ ಖಂಡಿಕೆ 26ರ ಪ್ರಕಾರ ಕಂಪನಿಯು ಪ್ರಕಟಣೆ ಅಗತ್ಯತೆಗಳನ್ನು ಕಂಪನಿಯು ಪಾಲಿಸಿಲ್ಲ.

xiv) ಎ) ನಮ್ಮ ಅಭಿಪ್ರಾಯದಲ್ಲಿ ಮತ್ತು ನಮ್ಮ ಪರಿಶೀಲನೆಯ ಆಧಾರದಲ್ಲಿ, ಕಂಪನಿಯ ಗಾತ್ರಕ್ಕೆ ಮತ್ತು ಬಲಪಡಿಸಬೇಕಾದ ಮತ್ತು ವಿಸ್ತರಿಸಬೇಕಾದ ವ್ಯವಹಾರಕ್ಕೆ ಅನುಗುಣವಾದಂತೆ ಆಂತರಿಕ ಲೆಕ್ಕಪರಿಶೋಧನೆ ವ್ಯವಸ್ಥೆ ಹೊಂದಿದೆ. ಕಂಪನಿ ಮತ್ತು ಆಂತರಿಕ ಲೆಕ್ಕ ಪರಿಶೋಧಕರ ನಡುವಿನ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಆಂತರಿಕ ಲೆಕ್ಕ ಪರಿಶೋಧನೆ ವ್ಯವಸ್ಥೆಯಲ್ಲಿ ಪರಿಣಾಮಕಾರಿತ್ವದ ಕೊರತೆಯನ್ನು ನಾವು ಗಮನಿಸಿದ್ದೇವೆ.

ಬಿ) ಕಂಪನಿಯು ಲಭ್ಯವಿರುವ ಆಂತರಿಕ ಲೆಕ್ಕಪರಿಶೋಧಕರ ವರದಿಯನ್ನು ಲೆಕ್ಕಪರಿಶೋಧನೆ ಕೆಳಗಿನ ಅವಧಿಗೆ ಪರಿಗಣಿಸಲಾಗಿದೆ.

xv) ಮಾಹಿತಿ ಪ್ರಕಾರ ಮತ್ತು ನಮಗೆ ನೀಡಲಾದ ವಿವರಣೆಗಳ ಪ್ರಕಾರ ಮತ್ತು ಕಂಪನಿಯ ದಾಖಲೆಗಳನ್ನು ನಾವು ಪರಿಶೀಲಿಸಿದ ಪ್ರಕಾರ, ಕಂಪನಿಯು ನಿರ್ದೇಶಕರು ಅಥವಾ ಅವರೊಂದಿಗೆ ವರ್ಷದ ಅವಧಿಯಲ್ಲಿ ಸಂಪರ್ಕ ಹೊಂದಿದ ವ್ಯಕ್ತಿಗಳೊಂದಿಗೆ ಯಾವುದೇ ನಗದು ರಹಿತ ವಹಿವಾಟು ನಡೆಸಿಲ್ಲ. ಹೀಗಾಗಿ ಕಂಪನಿಯು ಕಾಯ್ದೆಯ 192ನೇ ಕಲಮಿನ ನಿಬಂಧನೆಗಳ ಅನುಪಾಲನೆ ಈ ವಿಷಯದಲ್ಲಿ ಅನ್ವಯಿಸುವುದಿಲ್ಲ.

xvi) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ, 1934 ರ ಸೆಕ್ಷನ್ 45-ಬಿಎ ಅಡಿಯಲ್ಲಿ ಕಂಪನಿಯು ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ. ಹೀಗಾಗಿ ಆದೇಶದ ಅನುಚ್ಛೇದ (ಬಿ) ಮತ್ತು (ಡಿ) ಮೇಲಿನ ವ್ಯಾಖ್ಯಾನ ಅನ್ವಯಿಸುವುದಿಲ್ಲ.

xvii) ಹಣಕಾಸು ವರ್ಷದಲ್ಲಿ ಮತ್ತು ತಕ್ಷಣದ ಹಿಂದಿನ ಹಣಕಾಸು ವರ್ಷದಲ್ಲಿ ಕಂಪನಿಯು ಯಾವುದೇ ನಗದು ನಷ್ಟವನ್ನು ಹೊಂದಿಲ್ಲ.

xviii) ಕಂಪನಿಯ ಶಾಸನಬದ್ಧ ಲೆಕ್ಕಪರಿಶೋಧಕರು ಹಣಕಾಸು ವರ್ಷದಲ್ಲಿ ರಾಜೀನಾಮೆ ನೀಡಿರುವುದಿಲ್ಲ. ಹೀಗಾಗಿ ಅದರ ಮೇಲೆ ನಮ್ಮ ಟಿಪ್ಪಣಿ ಅನ್ವಯವಾಗುವುದಿಲ್ಲ.



xix) ನಮ್ಮ ಅಭಿಪ್ರಾಯದಲ್ಲಿ ಮತ್ತು ನಮಗೆ ನೀಡಿರುವ ಮಾಹಿತಿ ಮತ್ತು ವಿವರಣೆಗಳ ಪ್ರಕಾರ ಮತ್ತು ಹಣಕಾಸು ಅನುಪಾತಗಳು, ಮುಕ್ತಾಯಗೊಂಡ ಮತ್ತು ಹಣಕಾಸು ಸ್ವತ್ತುಗಳ ನಗದೀಕರಣದ ನಿರೀಕ್ಷಿತ ದಿನಾಂಕಗಳು ಮತ್ತು ಹಣಕಾಸು ಹೊಣೆಗಾರಿಕೆಗಳ ಪಾವತಿ, ಹಣಕಾಸು ವಿವರಣಾ ಪಟ್ಟಿಗಳ ಇತರೇ ಮಾಹಿತಿ, ಆಡಳಿತ ಮಂಡಳಿ ನಿರ್ದೇಶಕರ ಕುರಿತು ನಮ್ಮ ತಿಳುವಳಿಕೆ ಮತ್ತು ಆಡಳಿತ ಮಂಡಳಿ ಯೋಜನೆಗಳು, ಊಹೆಗಳನ್ನು ಬೆಂಬಲಿಸಿದ ಪುರಾವೆಗಳ ಮೇಲೆ ನಮ್ಮ ಪರೀಕ್ಷೆಗಳನ್ನು ಆಧರಿಸಿ, ನಮ್ಮ ಗಮನಕ್ಕೆ ಯಾವುದೂ ಬಂದಿಲ್ಲದೇ ಇರುವುದರಿಂದ ಲೆಕ್ಕಪರಿಶೋಧನೆ ದಿನಾಂಕದಂತೆ ಕಂಪನಿಯು ಯಾವುದೇ ಹೊಣೆಗಾರಿಕೆಗಳನ್ನು/ಋಣಬಾಧ್ಯತೆಗಳನ್ನು ಆದಾಯ ಮತ್ತು ಖರ್ಚುಗಳ ಮಾಹಿತಿ ಪಟ್ಟಿ (ಬ್ಯಾಲೆನ್ಸ್ ಶೀಟ್) ದಿನಾಂಕದಂತೆ ಮತ್ತು ಬ್ಯಾಲೆನ್ಸ್ ಶೀಟ್ ದಿನಾಂಕದಿಂದ ಒಂದು ವರ್ಷದ ಅವಧಿಯೊಳಗೆ ಅವುಗಳು ಬಾಕಿ ಬೀಳುವಂತಹ ಯಾವುದೇ ಹಣಕಾಸು ಅನಿಶ್ಚಿತತೆಯನ್ನು ಹೊಂದಿಲ್ಲ ಎಂದು ನಾವು ನಂಬುವಂತೆ ಮಾಡುತ್ತದೆ. ನಾವು ಇನ್ನಷ್ಟು ಹೇಳುವುದೇನೆಂದರೆ ನಮ್ಮ ವರದಿಯು ಲೆಕ್ಕ ಪರಿಶೋಧನಾ ವರದಿಯ ದಿನಾಂಕದ ವರೆಗಿನ ಸತ್ಯಾಸತ್ಯತೆಗಳನ್ನು ಆಧರಿಸಿದೆ ಮತ್ತು ಬ್ಯಾಲೆನ್ಸ್ ಶೀಟ್ ದಿನಾಂಕದಿಂದ ಒಂದು ವರ್ಷದ ಅವಧಿಯೊಳಗೆ ಬಾಕಿ ಬೀಳುವಂತಹ ಎಲ್ಲಾ ಹೊಣೆಗಾರಿಕೆಗಳನ್ನು ಕಂಪನಿಯು ತೀರಿಸುತ್ತದೆ ಎಂದು ನಾವು ಯಾವುದೇ ಖಾತರಿ ಅಥವಾ ಭರವಸೆಗಳನ್ನು ನೀಡುವುದಿಲ್ಲ.

xx) ನಮ್ಮ ಅಭಿಪ್ರಾಯದಂತೆ ಕಂಪನಿ ಕಾಯ್ದೆ, 2013ರ ಸೆಕ್ಷನ್ 135ರ ಉಪ ಸೆಕ್ಷನ್ (5)ರ ಉಪಬಂಧಗಳನ್ನು ಕಂಪನಿಯು ಅನುಪಾಲನೆ ಮಾಡಿಲ್ಲ

xxi) ಸ್ವತಂತ್ರ ಹಣಕಾಸು ವಿವರಣಾ ಪಟ್ಟಿಗೆ ಅನುಚ್ಛೇದ (xxi)ರ ಅಡಿಯಲ್ಲಿ ವರದಿಗಾರಿಕೆ ಅನ್ವಯಿಸುವುದಿಲ್ಲ.

ಎಸ್‌ಎಸ್‌ಬಿ & ಅಸೋಸಿಯೇಟ್ಸ್ ಪರವಾಗಿ  
ಲೆಕ್ಕಪರಿಶೋಧಕರು  
ಸಂಸ್ಥೆ ನೋಂ.ಸಂ.:010372ಎಸ್

ಸಹಿ/-

ಕೆ. ಬಾಲಾಜಿ

ಪಾಲುದಾರರು

ಸದಸ್ಯತ್ವ ಸಂಖ್ಯೆ: 207783

UDIN: 22207783BFHKJK7440

ಸ್ಥಳ: ಬೆಂಗಳೂರು

ದಿನಾಂಕ: 12.12.2022





ಅನುಬಂಧ-ಬಿ ಖಂಡಿಕೆ 2(ಎಫ್)ರಲ್ಲಿ ಉಲ್ಲೇಖ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಸದಸ್ಯರಿಗೆ ನಮ್ಮ ವರದಿಯ “ಇತರೇ ಕಾನೂನಾತ್ಮಕ ಮತ್ತು ನಿಯಂತ್ರಕ ಅಗತ್ಯತೆಗಳ ಮೇಲಿನ ಅಗತ್ಯತೆಗಳು” ಶೀರ್ಷಿಕೆ ಅಡಿಯಲ್ಲಿ

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಹಣಕಾಸು ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣ ಕುರಿತಂತೆ ಮಾರ್ಚ್ 31, 2022ರಂತೆ ಕಂಪನಿಯ ಹಣಕಾಸು ವಿವರಣಾ ಪಟ್ಟಿಗಳ ಮೇಲೆ ನಮ್ಮ ಲೆಕ್ಕಪರಿಶೋಧನೆ ಜೊತೆಗೆ ಆ ದಿನಾಂಕದಂದು ಕೊನೆಗೊಂಡ ವರ್ಷದ ಲೆಕ್ಕಪರಿಶೋಧನೆ ಕೈಗೊಂಡಿದ್ದೇವೆ.

**ಆಂತರಿಕ ಹಣಕಾಸು ನಿಯಂತ್ರಣಗಳ ಮೇಲೆ ಆಡಳಿತ ಮಂಡಳಿ ಜವಾಬ್ದಾರಿ**

ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಹೊರಡಿಸಿದ ಹಣಕಾಸು ವರದಿಗಾರಿಕೆಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಮಾರ್ಗದರ್ಶನ ಟಿಪ್ಪಣಿಯಲ್ಲಿ ಹೇಳಲಾದ ಆಂತರಿಕ ನಿಯಂತ್ರಣದ ಅಗತ್ಯ ಅಂಶಗಳನ್ನು ಪರಿಗಣಿಸಿ ಕಂಪನಿಯು ಸ್ಥಾಪಿಸಿದ ಹಣಕಾಸು ವರದಿ ಮಾನದಂಡಗಳ ಮೇಲಿನ ಆಂತರಿಕ ನಿಯಂತ್ರಣದ ಆಧಾರದ ಮೇಲೆ ಆಂತರಿಕ ಹಣಕಾಸಿನ ನಿಯಂತ್ರಣವನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಕಂಪನಿಯು ಆಡಳಿತವು ಹೊಂದಿದೆ. ಕಂಪನಿ ಕಾಯ್ದೆ, 2013 ರ ಅಡಿಯಲ್ಲಿ ಅಗತ್ಯವಾಗಿರುವಂತೆ ಆಂತರಿಕ ಹಣಕಾಸು ನಿಯಂತ್ರಣಗಳ ವಿನ್ಯಾಸ, ಅನುಷ್ಠಾನ ಮತ್ತು ನಿರ್ವಹಣೆ ಮೊದಲಾದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕಂಪನಿಯ ನೀತಿಗಳನ್ನು ಪಾಲಿಸುವ, ಅದರ ಸ್ವತ್ತುಗಳನ್ನು ಸುರಕ್ಷಿತವಾಗಿಸುವ, ಅವ್ಯವಹಾರ ಮತ್ತು ತಪ್ಪುಗಳ ನಿಯಂತ್ರಣ ಮತ್ತು ಪತ್ತೆ, ಸೇರಿದಂತೆ ಲೆಕ್ಕಪತ್ರ ದಾಖಲೆಗಳ ನಿಖರತೆ ಮತ್ತು ಪರಿಪೂರ್ಣತೆ ಹಾಗೂ ಹಣಕಾಸು ಮಾಹಿತಿಗಳ ಸಕಾಲಿಕ ತಯಾರಿಕೆ ಈ ಜವಾಬ್ದಾರಿಗಳಲ್ಲಿ ಸೇರಿವೆ. ನಮ್ಮ ಲೆಕ್ಕಪರಿಶೋಧನೆ ಆಧಾರಿಸಿ ಹಣಕಾಸಿನ ವರದಿಗಾರಿಕೆಯ ಮೇಲೆ ಕಂಪನಿಯು ಆಂತರಿಕ ಹಣಕಾಸು ನಿಯಂತ್ರಣಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ. ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಹೊರಡಿಸಿದ ಹಣಕಾಸು ವರದಿಗಾರಿಕೆಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಮಾರ್ಗದರ್ಶನ ಟಿಪ್ಪಣಿ ಮತ್ತು ಲೆಕ್ಕಪರಿಶೋಧನೆಯ ಮಾನದಂಡಗಳ ಅನುಸಾರ ನಾವು ನಮ್ಮ ಲೆಕ್ಕಪರಿಶೋಧನೆಯನ್ನು ನಡೆಸಿದ್ದೇವೆ ಮತ್ತು ಎರಡೂ ಮಾನದಂಡಗಳನ್ನು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಪ್ರಕಟಿಸಿದೆ.

**ಲೆಕ್ಕಪರಿಶೋಧಕರ ಜವಾಬ್ದಾರಿ**

ಆ ಮಾನದಂಡಗಳು ಮತ್ತು ಮಾರ್ಗದರ್ಶನ ಟಿಪ್ಪಣಿ ನಾವು ನೈತಿಕ ಅವಶ್ಯಕತೆಗಳನ್ನು ಅನುಪಾಲನೆ ಮಾಡುವುದನ್ನು ಮತ್ತು ಹಣಕಾಸಿನ ವರದಿಗಾರಿಕೆಯ ಮೇಲೆ ಸಾಕಷ್ಟು ಆಂತರಿಕ ಹಣಕಾಸಿನ ನಿಯಂತ್ರಣಗಳನ್ನು ಸ್ಥಾಪಿಸಲಾಗಿದೆಯೇ ಮತ್ತು ನಿರ್ವಹಿಸಲಾಗಿದೆಯೇ ಮತ್ತು ಅಂತಹ ನಿಯಂತ್ರಣಗಳು ಎಲ್ಲಾ ವಸ್ತು ವಿಷಯಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆಯೇ ಎಂಬ ಬಗ್ಗೆ ಸಮರ್ಥನೀಯವಾದ ಭರವಸೆ ಪಡೆಯಲು ನಾವು ಲೆಕ್ಕಪರಿಶೋಧನೆಯನ್ನು ಯೋಜಿಸುತ್ತೇವೆ ಮತ್ತು ನಿರ್ವಹಿಸುತ್ತೇವೆ.

ನಮ್ಮ ಲೆಕ್ಕ ಪರಿಶೋಧನೆಯು ಹಣಕಾಸು ವರದಿಗಾರಿಕೆಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಪರ್ಯಾಪ್ತತೆ ಕುರಿತಂತೆ ಮತ್ತು ಅವುಗಳ ಕಾರ್ಯಾಚರಣೆಯ ಪರಿಣಾಮಾತ್ಮಕತೆ ಕುರಿತಂತೆ ಲೆಕ್ಕಪರಿಶೋಧನೆಯ ಸಾಕ್ಷಿಗಳನ್ನು ಪಡೆಯುವುದು. ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳನ್ನು ಅರಿತುಕೊಳ್ಳುವುದು, ಭೌತಿಕ ದೌರ್ಬಲ್ಯಗಳು ಅಸ್ತಿತ್ವದಲ್ಲಿದೆಯೇ ಎಂಬ ಅಪಾಯವನ್ನು ನಿರ್ಧರಿಸುವುದು, ಮತ್ತು ನಿರ್ಧರಿಸಿದ ಅಪಾಯದ ಆಧಾರದ ಮೇಲೆ ಆಂತರಿಕ ನಿಯಂತ್ರಣದ ವಿನ್ಯಾಸ ಮತ್ತು ಕಾರ್ಯಾಚರಣೆಯ ಪರಿಣಾಮಕಾರಿತ್ವವನ್ನು ಪರೀಕ್ಷಿಸುವುದು ಮತ್ತು ಮೌಲ್ಯಮಾಪನ ಮಾಡುವುದನ್ನು ಒಳಗೊಂಡಿದೆ. ವಂಚನೆ ಅಥವಾ ತಪ್ಪಿನಿಂದಾಗಿ ಹಣಕಾಸು ಹೇಳಿಕೆಗಳ ಅಂಶಗಳನ್ನು ತಪ್ಪಾಗಿ ಅರ್ಥೈಸುವ ಅಪಾಯಗಳ ಮೌಲ್ಯಮಾಪನವೂ ಸೇರಿದಂತೆ ಆಯ್ಕೆ ಮಾಡಲಾದ ವಿಧಾನವು ಲೆಕ್ಕಪರಿಶೋಧಕರ ತೀರ್ಮಾನದ ಮೇಲೆ ಅವಲಂಬಿತವಾಗಿರುತ್ತದೆ.

ಹಣಕಾಸಿನ ವರದಿಗಾರಿಕೆಯ ಮೇಲೆ ಕಂಪನಿಯು ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯಲ್ಲಿನ ನಮ್ಮ ಲೆಕ್ಕಪರಿಶೋಧನೆಯ ಅಭಿಪ್ರಾಯಕ್ಕೆ ಆಧಾರವನ್ನು ಒದಗಿಸಲು ನಾವು ಪಡೆದ ಲೆಕ್ಕಪರಿಶೋಧನೆಯ ಪುರಾವೆಗಳು ಸಾಕಷ್ಟಿವೆ ಮತ್ತು ಸೂಕ್ತವಾಗಿವೆಯೆಂದು ನಾವು ನಂಬುತ್ತೇವೆ.



### ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಅರ್ಥ

ಹಣಕಾಸಿನ ವರದಿಯ ಮೇಲೆ ಕಂಪನಿಯ ಆಂತರಿಕ ಹಣಕಾಸು ನಿಯಂತ್ರಣವು ವಿಶ್ವಾಸಾರ್ಹತೆ ಮತ್ತು ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪರಿಶೋಧಕ ತತ್ವಗಳಿಗೆ ಅನುಸಾರವಾಗಿ ಬಾಹ್ಯ ಉದ್ದೇಶಗಳಿಗಾಗಿ ಹಣಕಾಸು ಹೇಳಿಕೆಗಳನ್ನು ಸಿದ್ಧಪಡಿಸುವ ಬಗ್ಗೆ ಸಮರ್ಥನೀಯವಾದ ಭರವಸೆ ನೀಡಲು ವಿನ್ಯಾಸಗೊಳಿಸಲಾದ ಪ್ರಕ್ರಿಯೆಯಾಗಿದೆ. ಹಣಕಾಸಿನ ವರದಿಯ ಮೇಲೆ ಕಂಪನಿಯ ಆಂತರಿಕ ಹಣಕಾಸು ನಿಯಂತ್ರಣವು ಆ ನೀತಿಗಳು ಮತ್ತು ಕಾರ್ಯವಿಧಾನಗಳನ್ನು ಒಳಗೊಂಡಿದೆ:

- ಎ. ಕಂಪನಿಯ ಸ್ವತ್ತುಗಳ ವಹಿವಾಟು ಮತ್ತು ವಿಲೇವಾರಿಗಳನ್ನು ಸಮರ್ಥನೀಯವಾದ ವಿವರ, ನಿಖರವಾಗಿ ಮತ್ತು ತಕ್ಕಮಟ್ಟಿಗೆ ಪ್ರತಿಬಿಂಬಿಸುವ ದಾಖಲೆಗಳ ನಿರ್ವಹಣೆಗೆ ಸಂಬಂಧಿಸಿದಂತೆ;
- ಬಿ. ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪರಿಶೋಧಕ ತತ್ವಗಳಿಗೆ ಅನುಗುಣವಾಗಿ ಹಣಕಾಸು ಹೇಳಿಕೆಗಳನ್ನು ದಾಖಲಿಸಲಾಗಿದೆ ಮತ್ತು ಕಂಪನಿಯ ಸ್ವೀಕೃತಿಗಳು ಮತ್ತು ವೆಚ್ಚಗಳನ್ನು ಕಂಪನಿಯ ಮತ್ತು ನಿರ್ದೇಶಕರ ಅನುಮತಿಗೆ ಅನುಗುಣವಾಗಿ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಸಮರ್ಥನೀಯವಾದ ಭರವಸೆ ನೀಡುವುದು; ಹಾಗೂ
- ಸಿ. ಹಣಕಾಸು ವಿವರಣಾ ಪಟ್ಟಿಗಳ ಮೇಲೆ ಭೌತಿಕ ಪರಿಣಾಮ ಬೀರಬಹುದಾದ ಕಂಪನಿಯ ಆಸ್ತಿಗಳ ಅನಧಿಕೃತ ಸ್ವಾಧೀನ, ಬಳಕೆ ಅಥವಾ ವಿಲೇವಾರಿ ತಡೆಗಟ್ಟುವಿಕೆ ಅಥವಾ ಸಮಯೋಚಿತವಾಗಿ ಪತ್ತೆಹಚ್ಚುವ ಬಗ್ಗೆ ಸಮರ್ಥನೀಯವಾದ ಭರವಸೆ ನೀಡುವುದು.

### ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಅಂತರ್ಗತ ಮಿತಿಗಳು

ಹಣಕಾಸಿನ ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಅಂತರ್ಗತ ಮಿತಿಗಳ ಕಾರಣ, ಒಳಸಂಚೂ ಸೇರಿದಂತೆ ಅಥವಾ ಆಡಳಿತದ ಮಿತಿ ಮೀರಿದ ನಿಯಂತ್ರಣಗಳ ಯುಕ್ತವಲ್ಲದ ನಿರ್ವಹಣೆ, ತಪ್ಪು ಅಥವಾ ವಂಚನೆಯಿಂದಾಗಿ ಭೌತಿಕ ತಪ್ಪು ಹೇಳಿಕೆ ಸಂಭವಿಸಬಹುದು ಮತ್ತು ಪತ್ತೆಯಾಗದೇ ಇರಬಹುದು. ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಮೇಲಿನ ಯಾವುದೇ ಮೌಲ್ಯಮಾಪನದ ಭವಿಷ್ಯದ ಅಂದಾಜುಗಳು ಅಪಾಯಕ್ಕೆ ಗುರಿಯಾಗಬಹುದು. ಹಣಕಾಸಿನ ವರದಿ ಮೇಲೆ ಆಂತರಿಕ ಹಣಕಾಸು ಹೇಳಿಕೆಗಳು, ಪರಿಸ್ಥಿತಿಯಲ್ಲಿನ ಬದಲಾವಣೆಗಳು ಅಥವಾ ತತ್ವಗಳೊಂದಿಗೆ ಅನುಪಾಲನೆ ದರ್ಜೆ ಅಥವಾ ಪದ್ಧತಿಗಳು ಬಿಗಡಾಯಿಸಬಹುದು.

### ವ್ಯತಿರಿಕ್ತ ಅಭಿಪ್ರಾಯಕ್ಕೆ ಆಧಾರ

ನಮ್ಮ ಅಭಿಪ್ರಾಯದಂತೆ, ನಮಗೆ ನೀಡಿದ ಮಾಹಿತಿ ಮತ್ತು ಒದಗಿಸಿದ ವಿವರಣೆಗಳ ಪ್ರಕಾರ ಮತ್ತು ನಾವು ನಿರ್ವಹಿಸಿದ ಲೆಕ್ಕಪರಿಶೋಧನಾ ಪ್ರಕ್ರಿಯೆಗಳಂತೆ ಮಾರ್ಚ್ 31, 2022ರಂತೆ ಹಣಕಾಸಿನ ವರದಿಗಾರಿಕೆ ಮೇಲೆ ಕಂಪನಿಯ ಆಂತರಿಕ ಹಣಕಾಸು ನಿಯಂತ್ರಣಗಳ ಕಾರ್ಯನಿರ್ವಹಣಾ ಪರಿಣಾಮಕಾರಿತ್ವದ ಮೇಲೆ ಈ ಕೆಳಗಿನ ಭೌತಿಕ ನ್ಯೂನತೆಗಳನ್ನು ಗುರುತಿಸಲಾಗಿದೆ.

- i. ಕಂಪನಿಯು ಆಂತರಿಕ ನಿಯಂತ್ರಣ ಪದ್ಧತಿಗಳನ್ನು ದಾಖಲು ಮಾಡಿಲ್ಲ. ಹಣಕಾಸು ವರದಿಗಾರಿಕೆ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಪರ್ಯಾಪ್ತತೆ ಮತ್ತು ಅಂತಹ ನಿಯಂತ್ರಣದ ಕಾರ್ಯಾಚರಣೆಯ ಪರಿಣಾಮಕಾರಿತ್ವದ ಕುರಿತು ಖಚಿತಪಡಿಸಿಕೊಳ್ಳಲು ಕಂಪನಿಯು ಯಾವುದೇ ಪರೀಕ್ಷೆಗಳನ್ನು ನಡೆಸಿಲ್ಲ.
- ii. ಬೇರೆ ಬೇರೆ ವಹಿವಾಟುಗಳಿಗೆ ಅನುಸರಿಸಬೇಕಾದ ಲೆಕ್ಕಪತ್ರ ಪದ್ಧತಿಗಳನ್ನು ಸೂಚಿಸುವ ಕುರಿತು ಲೆಕ್ಕಪತ್ರ ಕೈಪಿಡಿ ಇರುವುದಿಲ್ಲ. ಹಲವಾರು ಜರ್ನಲ್‌ಗಳ ನಮೂದು ಸೂಕ್ತ ದಾಖಲೆಗಳಿಲ್ಲದೇ ಇರುವುದು ಕಂಡು ಬಂದಿದೆ. ಆದಾಯ ಮತ್ತು ಖರ್ಚಿನ ತಖ್ತೆ (ಬ್ಯಾಲನ್ಸ್ ಶೀಟ್)ನ ಕೆಲವು ವಿಷಯಗಳಿಗೆ ಸೂಕ್ತ ಬೆಂಬಲಿತ ಅನುಬಂಧಗಳು ತುಲನಾತ್ಮಕ ಅಂಕಿಗಳೊಂದಿಗೆ ಒದಗಿಸಲಾಗಿಲ್ಲ. ಪ್ರಕಟಿಸಲಾದ ಶಿಲ್ಕುಗಳನ್ನು ಪುನರ್‌ಪರಿಶೀಲಿಸಿಲ್ಲ, ಹೊಂದಾಣಿಕೆ ಮಾಡಿಲ್ಲ ಮತ್ತು ಕಳೆದ ಹಲವು ವರ್ಷಗಳಲ್ಲಿ ದೃಢೀಕರಿಸಿಲ್ಲ.



- iii. ಕಂಪನಿ ಕಾಯ್ದೆ, 2013ರ ಅನುಚ್ಛೇದ IIIರ ಮತ್ತು ಇಂಡ್ ಎಎಸ್‌ಗಳ ಅಗತ್ಯಗಳ ಅನುಪಾಲನೆಗೆ ನಿಯಂತ್ರಣ ಮತ್ತು ಪ್ರಕ್ರಿಯೆಯನ್ನು ಕ್ರಮಬದ್ಧಗೊಳಿಸಿಲ್ಲ.
- iv. ಜಿಲ್ಲಾ ಕಚೇರಿಗಳ ನಿಯಮಿತ ತಪಾಸಣೆ ಮತ್ತು ಜಿಲ್ಲಾ ಕಚೇರಿಗಳ ಚಟುವಟಿಕೆಗಳ ಮೇಲ್ವಿಚಾರಣೆ ಮಾಡುವುದರೊಂದಿಗೆ ಕೇಂದ್ರ ಕಚೇರಿಯು ಜಿಲ್ಲಾ ಕಚೇರಿಗಳ ಮೇಲೆ ಸೂಕ್ತ ನಿಯಂತ್ರಣ ಹೊಂದಿರುವುದಿಲ್ಲ. ಕೇಂದ್ರ ಕಚೇರಿ ಮತ್ತು ಜಿಲ್ಲಾ ಕಚೇರಿ ನಡುವೆ ಸೂಕ್ತ ಅಂತರ್ ಇಲಾಖಾ ಸಮನ್ವಯತೆ ಇರುವುದಿಲ್ಲ.
- v. ಮೇಲಾಗಿ, ಲೆಕ್ಕಪತ್ರಗಳ ಕ್ರೋಢೀಕರಣದ (ಕ್ರೋಢೀಕರಣ ಎಂದರೆ ಜಿಲ್ಲಾ ಕೇಂದ್ರಗಳಿಂದ ಪಡೆದ ಭೌತಿಕ ಲೆಕ್ಕ ತಪ್ಪೆ ಪುಸ್ತಿಕೆಗಳಲ್ಲಿ ಕೇಂದ್ರ ಕಚೇರಿಯ ಶಿಲ್ಕನ್ನು ಪರಿಷ್ಕರಿಸಲಾಗಿಲ್ಲ) ವೇಳೆ ಅಂಗೀಕರಿಸಲಾದ ನಮೂದುಗಳು (ಎಂಟ್ರೀಸ್) ಜಿಲ್ಲಾ ಲೆಕ್ಕ ತಪ್ಪೆ ನಮೂದು ಪುಸ್ತಿಕೆಗಳಲ್ಲಿ ಪ್ರಕಟಿಸಲಾದ ಶಿಲ್ಕುಗಳಿಗೆ ಮತ್ತು ಲೆಕ್ಕ ತಪ್ಪೆ ಪುಸ್ತಿಕೆಗಳ ಪ್ರಕಾರ ಶಿಲ್ಕುಗಳಿಗೆ ತಾಳೆ ಆಗುವುದಿಲ್ಲ. ಕೆಲವೊಂದು ಹೊಂದಾಣಿಕೆಗಳು ಜಿಲ್ಲಾ ಕಚೇರಿ/ಕೇಂದ್ರ ಕಚೇರಿಯಲ್ಲಿ ಸಮರ್ಪಕವಾಗಿ ದಾಖಲು ಮಾಡಿಲ್ಲ.
- vi. ಕೆಲವೊಂದು ಶಿಲ್ಕುಗಳನ್ನು ಪಕ್ಷವಾರು (ಪಾರ್ಟಿ) ಪಟ್ಟಿ/ವಿವರಗಳೊಂದಿಗೆ ಬೆಂಬಲಿಸದೇ ಇರುವುದು ಗಮನಕ್ಕೆ ಬಂದಿದೆ. ಕೆಲವೊಂದು ಖಾತೆಗಳಿಗೆ ಸಂಬಂಧಿಸಿದಂತೆ ಶಿಲ್ಕುಗಳ ಸೂಕ್ತ ವಿವರಗಳನ್ನು ಜಿಲ್ಲಾ ಕಚೇರಿಗಳು ನಿರ್ವಹಿಸದೇ ಇರುವುದು, ಅಂತಿಮ ಶಿಲ್ಕಿಗೆ (ಕ್ಲೋಸಿಂಗ್ ಬ್ಯಾಲನ್ಸ್) ಸೂಕ್ತವಾದ ವೇಳಾಪಟ್ಟಿಯ ವಿವರಗಳನ್ನು ಸಂಗ್ರಹಿಸದೇ ಇರುವುದು ಕಂಡು ಬಂದಿದೆ.
- vii. ಲೆಕ್ಕತಪ್ಪೆ ಪುಸ್ತಿಕೆಯಲ್ಲಿ ಗುರುತಿಸಲಾದ ವ್ಯತ್ಯಾಸದ ವೆಚ್ಚದ ಸಂಪೂರ್ಣ ಮೊತ್ತವನ್ನು ಸರ್ಕಾರದೊಂದಿಗೆ ಕ್ಲೇಮ್ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಯಾವುದೇ ಆಂತರಿಕ ನಿಯಂತ್ರಣಗಳನ್ನು ಅಳವಡಿಸಿಲ್ಲ. ಮೇಲಾಗಿ, ಕ್ಲೇಮ್ ಮಾಡಲಾದ ವ್ಯತ್ಯಾಸದ ವೆಚ್ಚದ ಮೊತ್ತವನ್ನು ಮತ್ತು ಲೆಕ್ಕತಪ್ಪೆ ಪುಸ್ತಿಕೆಯಲ್ಲಿ ದಾಖಲು ಮಾಡಲಾದ ಮೊತ್ತದ ಹೊಂದಾಣಿಕೆಯನ್ನು ಕಂಪನಿಯು ನಿರ್ವಹಿಸಿಲ್ಲ.
- viii. ದಾಸ್ತಾನು ಸೋರಿಕೆ, ಕಳವು ತಡೆಯಲು ಸಾಕಷ್ಟು ಆಂತರಿಕ ತಪಾಸಣೆ ಪದ್ಧತಿಗಳನ್ನು ಅಳವಡಿಸಿಲ್ಲ ಎಂದು ನಾವು ಅಭಿಪ್ರಾಯಪಡುತ್ತೇವೆ.
- ix. ಬ್ಯಾಂಕ್ ಹೊಂದಾಣಿಕೆ ವಿವರಣಾ ಪಟ್ಟಿಗಳು, ಎಂಎಸ್‌ಪಿ ಕಾರ್ಯಾಚರಣೆಗಳನ್ನು ನಡೆಸಲು ಉದ್ಯೋಗಿಗಳಿಗೆ ಪಾವತಿಸಲಾದ ಮುಂಗಡದ ದಾಖಲಾತಿ ಮಾಡುವುದು, ಇತರೇ ಸಿದ್ಧಪಡಿಸಲು ಅನುಸರಿಸಬೇಕಾದ ವಿಧಾನಗಳನ್ನು ಸೂಚಿಸುವ ಆಂತರಿಕ ನಿಯಂತ್ರಣ ಪದ್ಧತಿಗಳನ್ನು ಕಂಪನಿಯು ಅಳವಡಿಸಿಲ್ಲ, ಈ ಕಾರಣದಿಂದಾಗಿ ಈ ವಹಿವಾಟುಗಳನ್ನು ದಾಖಲಿಸಲು ಪ್ರತಿಯೊಂದು ಜಿಲ್ಲೆಯು ವಿವಿಧ ವಿಧಾನಗಳನ್ನು ಅನುಸರಿಸುತ್ತವೆ. ಆಂತರಿಕ ನಿಯಂತ್ರಣದ ಕೊರತೆಯಿಂದಾಗಿ, ಲೆಕ್ಕದ ನಮೂದುಗಳು ಜಿಲ್ಲೆಯಿಂದ ಜಿಲ್ಲೆಗೆ ಬದಲಾಗುತ್ತಿದೆ ಮತ್ತು ಕೆಲವೊಂದು ಪ್ರಕರಣದಲ್ಲಿ ದಾಖಲಿ ಮಾಡಲಾಗಿರುವ ನಮೂದುಗಳು ಲೆಕ್ಕಪತ್ರ ಮಾನದಂಡಗಳಿಗೆ ಅನುಸಾರವಾಗಿಲ್ಲ.
- x. ಕಂಪನಿಯು ಸ್ವತ್ತಿನ ವಿವರಗಳನ್ನು ನಿರ್ವಹಿಸಿರುವ ನಮೂನೆಯು ಜಿಲ್ಲೆಯಿಂದ ಜಿಲ್ಲೆಗೆ ಬದಲಾಗುತ್ತದೆ. ಮೂಲ ವೆಚ್ಚ, ಖರೀದಿ ಬೆಲೆ, ಸವಕಳಿ, ಸಂಚಿತ ಸವಕಳಿ, ರಕ್ಷಿತ ಸ್ವತ್ತಿನ ಮೌಲ್ಯ ಮೊದಲಾದವುಗಳ ವಿವರಗಳನ್ನು ನಿಗದಿತ ನಮೂನೆಯಲ್ಲಿ ನಿರ್ವಹಿಸಲು ಕಂಪನಿಯು ಜಿಲ್ಲಾ ಕಚೇರಿಗಳಿಗೆ ನಿರ್ದೇಶನಗಳನ್ನು ನೀಡಿಲ್ಲ. ಸ್ಥಿರಾಸ್ತಿ ರಿಜಿಸ್ಟರ್ ಮತ್ತು ಕಂಪನಿ ಕಾಯ್ದೆ, 2013ರ ಅಗತ್ಯವಿರುವ ವಿವರಗಳು ಇಲ್ಲದೇ ಇರುವುದರಿಂದ ಕ್ರಮಬದ್ಧ ಪರಿಶೀಲನೆ ಮತ್ತು ನಿಯಮಿತವಾಗಿ ನಮೂದುಗಳನ್ನು ಮಾಡದೇ ಇದ್ದಲ್ಲಿ ಸ್ವತ್ತುಗಳ ಸೋರಿಕೆಗೆ ಅವಕಾಶ ಮಾಡಿಕೊಡಬಹುದು.
- xi. ಪ್ರಸ್ತುತ, ಲೆಕ್ಕ ತಪ್ಪೆ ಪುಸ್ತಿಕೆಗೆ ಆರಂಭಿಕ ಶಿಲ್ಕುಗಳನ್ನು ಕೈಯಾರೆ ಅಳವಡಿಸಿದ್ದು ಹಣಕಾಸು ವರ್ಷ 2020-21ರ ಮುಕ್ತಾಯ ನಮೂದುಗಳನ್ನು ಲೆಕ್ಕ ತಪ್ಪೆ ಪುಸ್ತಿಕೆಯಲ್ಲಿ ದಾಖಲಿಸದೇ ಇರುವುದು ನಮ್ಮ ಅಭಿಪ್ರಾಯದಲ್ಲಿ ಆಂತರಿಕ ನಿಯಂತ್ರಣಗಳ ದೌರ್ಬಲ್ಯತೆಯನ್ನು ಪ್ರತಿನಿಧಿಸುತ್ತದೆ.



- xii. ಲೆಕ್ಕಪರಿಶೋಧನ ಸಮಿತಿ ಸಭೆಗೆ ಆಂತರಿಕ ಲೆಕ್ಕ ಪರಿಶೋಧಕರುಗಳು ಭಾಗವಹಿಸಲು ಆಹ್ವಾನಿಸಿಲ್ಲ, ವರ್ಷದಲ್ಲಿ ಇದು ಒಂದೇ ಬಾರಿ ಸಭೆ ಸೇರಿದೆ.
- xiii. ಎಜಿ ತಪಾಸಣಾ ವರದಿಗಳು, ಲೆಕ್ಕಪರಿಶೋಧನ ವರದಿಗಳು ಮತ್ತು ಆಂತರಿಕ ಲೆಕ್ಕ ಪರಿಶೋಧನ ಶೋಧನಗಳನ್ನು ಲೆಕ್ಕಪರಿಶೋಧನ ಸಮಿತಿ ಮುಂದೆ ಇಟ್ಟಿರುವುದಿಲ್ಲ.
- xiv. ಈ ಕೆಳಗಿನ ಪ್ರದೇಶಗಳಿಗೆ ಸಂಬಂಧಿಸಿದ ಕಂಪನಿಯ ನೀತಿಗಳು, ಪದ್ಧತಿ/ಕಾರ್ಯವಿಧಾನ ಹಾಗೂ ಆಂತರಿಕ ನಿಯಂತ್ರಣ ವ್ಯವಸ್ಥೆಗಳು ಕೊರತೆಯಿರುವುದು/ ಅಸಮರ್ಪಕವಾಗಿರುವುದು ಮತ್ತು/ ಅಥವಾ ಕೆಳಗಿನ ಪ್ರದೇಶಗಳಲ್ಲಿ ಸಮರ್ಪಕವಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದೇ ಇರುವುದು ಕಂಡು ಬಂದಿದೆ.
- ಎ) ಪರಿಣಾಮಕಾರಿಯಲ್ಲದ (ನಿಷ್ಪರಿಣಾಮಕಾರಿ) ದಾಸ್ತಾನು/ ಸಂಗ್ರಹ ನಿರ್ವಹಣೆ (ಕನಿಷ್ಠ ವರ್ಷಕ್ಕೊಂದು ಬಾರಿಯಾದರೂ ಸೂಕ್ತ ಮೇಲ್ವಿಚಾರಣೆ, ವರದಿಗಾರಿಕೆ ಮತ್ತು ಎಲ್ಲ ಘಟಕಗಳನ್ನು ಒಳಗೊಂಡಂತೆ ದಾಸ್ತಾನಿನ ಅಚ್ಚರಿಯ ಪರಿಶೀಲನೆ ಒಳಗೊಂಡಂತೆ) ಕೊರತೆಗಳು ಮತ್ತು/ಅಥವಾ ಹೆಚ್ಚುವರಿ ಒಣಗುವಿಕೆಗೆ ಕಾರಣವಾಗುತ್ತದೆ.
- ಬಿ) ಎಂಎಸ್‌ಪಿ ಮತ್ತು ಪಿಡಿಎಸ್ ಕಾರ್ಯಾಚರಣೆಗಳಿಂದಾಗಿ (ವ್ಯತ್ಯಾಸದ ವೆಚ್ಚದ ಕ್ಲೇಮ್) ಸ್ವೀಕಾರಾರ್ಹಗಳ ಅನುಸರಣೆ, ಲೆಕ್ಕಗಳಲ್ಲಿ ಅಸ್ವೀಕೃತಿಗಳು/ ವಸೂಲಾತಿಗಳು/ತಪ್ಪುಗಳಿಗೆ ಕಾರಣವಾಗುತ್ತದೆ.
- ಸಿ) ಬೆಲೆಪಟ್ಟಿಗಳ (ಬಿಲ್) ಪರಿಷ್ಕರಣೆ ಮತ್ತು ಸಾಂದರ್ಭಿಕ ವೆಚ್ಚಗಳ ಲೆಕ್ಕ ಮಾಡುವುದು ಆದಾಯ/ ಖರ್ಚುಗಳನ್ನು ಗುರುತಿಸದೇ ಇರಲು ಕಾರಣವಾಗುತ್ತದೆ.
- ಡಿ) ಪರ್ಯಾಪ್ತ (ಸಾಕಷ್ಟು) ವಿವರಗಳೊಂದಿಗೆ ಬ್ಯಾಂಕ್ ಹೊಂದಾಣಿಕೆ ವಿವರಣಾ ಪಟ್ಟಿಗಳ ತಯಾರಿ.
- ಇ) ಸರ್ಕಾರಕ್ಕೆ ಕ್ಲೇಮ್‌ಗಳ/ ಬಳಕೆ ಪ್ರಮಾಣಪತ್ರಗಳ ಸಲ್ಲಿಕೆ ಮತ್ತು ಹಣಕಾಸಿನ ಲೆಕ್ಕಗಳೊಂದಿಗೆ ಅದಕ್ಕೆ ಹೊಂದಾಣಿಕೆ.
- xv. ಮಾಹಿತಿ ತಂತ್ರಜ್ಞಾನದ (ಐಟಿ) ಸಾಮಾನ್ಯವಾಗಿ ಅಸಮರ್ಪಕ ವಿನ್ಯಾಸ ಮತ್ತು ಹಣಕಾಸು ವರದಿಗಾರಿಕೆಯ ಉದ್ದೇಶದೊಂದಿಗೆ ಸ್ಥಿರವಾಗಿರುವ ಸಂಪೂರ್ಣ ಮತ್ತು ನಿಖರ ಮಾಹಿತಿ ಒದಗಿಸುವುದನ್ನು ತಡೆಯುವ ಅನ್ವಯಿಕ ನಿಯಂತ್ರಣಗಳು ಮತ್ತು ಗುಂಪು ಖಾತಾ ಪುಸ್ತಕದ (ಗ್ರೂಪ್ ಲೆಡ್ಜರ್) ಖಾತಾವಾರು ಶಿಲ್ಕುಗಳನ್ನು ಒದಗಿಸದೇ ಇರುವುದರಿಂದ ಫಿಸ್ಟ್ ತಂತ್ರಾಂಶದ ಪ್ರಸ್ತುತ ಅಗತ್ಯತೆಗಳು.
- xvi. ಉದ್ಯೋಗಿಗಳ ನಡುವೆ ಕರ್ತವ್ಯಗಳ ಹಂಚಿಕೆ ಇಲ್ಲದೇ ಇರುವುದರಿಂದ ನಷ್ಟ, ಹಾನಿ, ಅಥವಾ ದುರುಪಯೋಗಗಳಿಂದ ಸ್ವತ್ತುಗಳ ಸುರಕ್ಷತೆಗೆ ವಿನ್ಯಾಸಗೊಳಿಸಲಾದ ನಿಯಂತ್ರಣಗಳ ವೈಫಲ್ಯದಿಂದಾಗಿ ಒಂದೇ ವ್ಯಕ್ತಿ ಬೇರೆ ಬೇರೆ ಹುದ್ದೆಗಳನ್ನು ನಿರ್ವಹಿಸಲು ಕಾರಣವಾಗುತ್ತದೆ.
- xvii. ಯೋಜನೆಯೊಳಗೇ ಅಂತರ ಜಿಲ್ಲಾ ವರ್ಗಾವಣೆ, ಅಂತರ್ ಯೋಜನೆಗಳ ವರ್ಗಾವಣೆ ಮತ್ತು ಅಂತರ್ ವರ್ಗೀಯ ವರ್ಗಾವಣೆಯನ್ನು ಪರಿಶೀಲಿಸಲು ವ್ಯವಸ್ಥೆಗಳು ಕಂಡುಬರುತ್ತಿಲ್ಲ. ಅದಕ್ಕೆ ಸಂಬಂಧಿಸಿದ ಅಗತ್ಯ ಮಾಹಿತಿಗಳನ್ನು ನಮಗೆ ಒದಗಿಸಿಲ್ಲ. ಹೀಗಾಗಿ, ಕ್ಲೇಮ್ ಮಾಡುವುದರಲ್ಲಿ/ ವ್ಯತ್ಯಾಸದ ವೆಚ್ಚದ ಲೆಕ್ಕ ಮಾಡುವಲ್ಲಿ ತಪ್ಪುಗಳು ಪತ್ತೆಯಾಗದೇ ಉಳಿಯುವುದು.
- xviii. ನಿರ್ದಿಷ್ಟ ಖಾತೆಗಳ ಹೊಂದಾಣಿಕೆಯನ್ನು ಮಾಡಲು ವೈಫಲ್ಯ. ಉದಾಹರಣೆಗೆ, ಮುಂಗಡ ಮೊತ್ತ (ಅಡ್ವಾನ್ಸ್ ಜನರಲ್), ಸಂಕ್ಷಿಪ್ತ ಸಾಲದಾತರ ಮೊತ್ತ (ಸಂಕ್ಷಿಪ್ತ ಕ್ರೆಡಿಟರ್ಸ್ ಜನರಲ್) ಇತ್ಯಾದಿ, ಖಾತೆಗಳನ್ನು ಸಾಮಾನ್ಯ ಖಾತೆ ಪುಸ್ತಕಗಳಿಗೆ ಸಕಾಲಿಕವಾಗಿ ಅಥವಾ ನಿಖರವಾದ ರೀತಿಯಲ್ಲಿ ಹೊಂದಾಣಿಕೆ ಮಾಡಲಾಗಿಲ್ಲ.



- xix. ದಾಸ್ತಾನಿನ ಭೌತಿಕ ಪರಿಶೀಲನೆ ಹೊರತಾಗಿ ದಾಸ್ತಾನಿನಲ್ಲಿನ ಕೊರತೆಗಳನ್ನು ತಡೆಗಟ್ಟಲು ಯಾವುದೇ ವಂಚನೆ ವಿರೋಧಿ ಕಾರ್ಯಕ್ರಮಗಳು ಮತ್ತು ನಿಯಂತ್ರಣಗಳಿಲ್ಲ. ಆಂತರಿಕ ನಿಯಂತ್ರಣಗಳನ್ನು ಅನುಷ್ಠಾನಗೊಳಿಸಲು ವಿಫಲವಾದ ಕಾರಣ ದಾಸ್ತಾನು ಸಮೀಕ್ಷೆಗಳ ಹೊಂದಾಣಿಕೆ, ದಾಸ್ತಾನು ವರ್ಗಾವಣೆ ಆವಕಗಳು, ದಾಸ್ತಾನು ವರ್ಗಾವಣೆ ರವಾನೆಗಳು ಹಾಗೂ ದಾಸ್ತಾನು ಸಮಸ್ಯೆಗಳನ್ನು ವರ್ಷದ ಅವಧಿಯಲ್ಲಿ ಜಿಲ್ಲಾ ಕಚೇರಿಗಳು ಹೊಂದಾಣಿಕೆ ಮಾಡಿಲ್ಲ.
- xx. ಆಡಳಿತದಿಂದ ನಮಗೆ ನೀಡಿರುವ ವಿವರಣೆಯಂತೆ, ಮಾರಾಟಕ್ಕಾಗಿ ಸ್ವೀಕರಿಸಿದ ಮುಂಗಡ ಮತ್ತು ಸಂಧಿ ಸಾಲಗಾರರ ಖಾತೆ ಪುಸ್ತಕದಿಂದ ಮುಂಗಡ ಸಾಮಾನ್ಯ ಶಿಲ್ಕುಗಳನ್ನು ಸ್ವಯಂಚಾಲಿತ ಹೊಂದಾಣಿಕೆಯಿಂದ ಪಡೆಯಲಾಗುವುದು. ಮುಂಗಡ ಸಾಮಾನ್ಯ ಖಾತೆ ಪುಸ್ತಕ ಶಿಲ್ಕುಗಳ ಲೆಕ್ಕಾಚಾರಕ್ಕೆ ತಂತ್ರಾಂಶದ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡಲು ಆಂತರಿಕ ತಪಾಸಣೆಗಳನ್ನು ಅಳವಡಿಸದೆ ಇರುವುದನ್ನು ನಾವು ಲೆಕ್ಕಪರಿಶೋಧನೆ ವೇಳೆ ಗಮನಿಸಿದ್ದೇವೆ. ಮೇಲಾಗಿ, ಯಾಂತ್ರಿಕ ಲೆಕ್ಕಾಚಾರದ ಖಾತೆಪುಸ್ತಕ ಸಾಮಾನ್ಯ ಶಿಲ್ಕು ನಮ್ಮ ಕಾರ್ಯನಿರ್ವಹಣೆಯೊಂದಿಗೆ ಹೊಂದಾಣಿಕೆಯಾಗುವುದಿಲ್ಲ.
- xxi. ಸಾಲಗಾರರ ನಿರ್ವಹಣೆಯನ್ನು ಉಲ್ಲೇಖಿಸಿ ಆಂತರಿಕ ಹಣಕಾಸು ನಿಯಂತ್ರಣ ಅಂದರೆ ನಿಯಮಿತವಾಗಿ ಬಾಕಿ ದೃಢೀಕರಣ ಪತ್ರಗಳನ್ನು ಪಡೆಯುವುದು ಮತ್ತು ಭಾರತ ಸರ್ಕಾರ, ಕರ್ನಾಟಕ ಸರ್ಕಾರ ಮತ್ತು ಇತರೇ ಸಂಸ್ಥೆಗಳಿಂದ ಅದರ ಮೇಲೆ ಹೊಂದಾಣಿಕೆ. ಅವಧಿ ಮೀರಿದ ಬಾಕಿ ಪರಿಶೀಲನೆ ಮತ್ತು ವಸೂಲಾತಿ ದುರ್ಬಲವಾಗಿದೆ ಮತ್ತು ಕಂಪನಿಯ ಹಿತಾಸಕ್ತಿಯನ್ನು ಕಾಪಾಡಲು ಉತ್ತಮಪಡಿಸಬೇಕಾಗಿದೆ ಮತ್ತು ಹಳೆಯ ಕಾರ್ಯಾಚರಣೆಯಲ್ಲಿಲ್ಲದ ಬಾಕಿಗಳನ್ನು ಮನ್ನಾ ಮಾಡಲು ನೀತಿ ಮತ್ತು ಪದ್ಧತಿಗಳನ್ನು ರೂಪುಗೊಳಿಸಿದ ಅಳವಡಿಸಬೇಕಿದೆ.
- xxii. ಸರ್ಕಾರದಿಂದ ಮಂಜೂರಾದ ಆಹಾರಧಾನ್ಯಗಳನ್ನು ಎಫ್‌ಸಿಐ (ಭಾರತೀಯ ಆಹಾರ ನಿಗಮ)ದಿಂದ ಎತ್ತುವಳಿ ಮಾಡಲಾದ ಪ್ರಮಾಣವನ್ನು ಪರಿಶೀಲಿಸಲು ಮತ್ತು ಹೊಂದಾಣಿಕೆ ಮಾಡಲು ಯಾವುದೇ ವ್ಯವಸ್ಥೆಗಳನ್ನು ಕಂಪನಿಯು ಅನುಷ್ಠಾನಗೊಳಿಸಿಲ್ಲ.
- xxiii. ಲೆಕ್ಕಪತ್ರ, ಹೊಂದಾಣಿಕೆ ಮತ್ತು ಸರಬರಾಜುಗಳಲ್ಲಿ ಏಕರೂಪತೆಗಾಗಿ ಲೆಕ್ಕಪತ್ರಗಳ/ ಬಾಕಿ ಉಳಿಕೆಗಳ ನಿಯಮಿತ ಅವಲೋಕನದ ವ್ಯವಸ್ಥೆ ಇರುವುದಿಲ್ಲ. ಈ ಹಿಂದಿನ ವರ್ಷಗಳ ತಪ್ಪುಗಳನ್ನು ಗುರುತಿಸುವುದು ಮತ್ತು ಹೊಂದಾಣಿಕೆ ಮಾಡುವುದು, ಬಾಕಿಗಳ ಮನ್ನಾ/ಬಾಕಿಗಳ ಮೊತ್ತ ಸೇರ್ಪಡೆ ಮತ್ತು ವರ್ಷಾಂತದ ನಮೂದುಗಳಿಗೆ ಸಂಬಂಧಿಸಿರುವುದು ಸೇರಿದಂತೆ ಜರ್ನಲ್‌ಗಳ ನಮೂದುಗಳನ್ನು ದೃಢೀಕರಣಗೊಳಿಸುವ ವ್ಯವಸ್ಥೆ ಇರುವುದಿಲ್ಲ.
- xxiv. ಹಿಂದಿನ ಲೆಕ್ಕಪರಿಶೋಧಕರ ಲೆಕ್ಕಪರಿಶೋಧನೆ ವರದಿಯಲ್ಲಿ ಸೂಚಿಸಲಾದ ಕೆಲವೊಂದು ಲೆಕ್ಕಪತ್ರ ತಪ್ಪುಗಳು ತಿದ್ದುಪಡಿ ಆಗದೇ ಉಳಿದಿದೆ. ಇವುಗಳು ಸಂಭಾವ್ಯವಾಗಿ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳ ತಪ್ಪು ವಿವರಣೆಗೆ, ಜೊತೆಗೆ ಕೊರತೆಗಳು ಪತ್ತೆ ಆಗದಿರುವುದು/ ತಪ್ಪು ಲೆಕ್ಕಾಚಾರ/ ಸಮಯದಲ್ಲಿ ತಪ್ಪುಗಳಿಗೆ ಕಾರಣವಾಗಬಹುದು.

'ಭೌತಿಕ ದೌರ್ಬಲ್ಯತೆ'ಯು ಹಣಕಾಸಿನ ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣದಲ್ಲಿನ ಒಂದು ನ್ಯೂನತೆಯಾಗಿದೆ, ಅಥವಾ ನ್ಯೂನತೆಗಳ ಸಂಯೋಜನೆಯಾಗಿದೆ, ಅಂದರೆ ನಿಯಮಿತ ಆಧಾರದಲ್ಲಿ ಕಂಪನಿಯ ವಾರ್ಷಿಕ ಅಥವಾ ಮಧ್ಯಂತರ ಹಣಕಾಸು ವಿವರಣಾ ಪಟ್ಟಿಯ ಭೌತಿಕ ತಪ್ಪು ವಿವರಣೆಯನ್ನು ತಪ್ಪಿಸಲಾಗದು ಅಥವಾ ಸಕಾಲಿಕವಾಗಿ ಪತ್ತೆ ಮಾಡಲಾಗದು.

#### ಪ್ರತಿಕೂಲ ಅಭಿಪ್ರಾಯ

ನಮ್ಮ ಅಭಿಪ್ರಾಯದಂತೆ, ನಿಯಂತ್ರಣ ಮಾನದಂಡಗಳ ಉದ್ದೇಶಗಳ ಸಾಧನೆ ಮೇಲೆ ವಿವರಿಸಲಾದ ಭೌತಿಕ ದೌರ್ಬಲ್ಯಗಳ ಪರಿಣಾಮ/ಸಂಭಾವ್ಯ ಪರಿಣಾಮಗಳ ಕಾರಣ, ಹಣಕಾಸು ವರದಿಗಾರಿಕೆ ಮೇಲೆ ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣಗಳನ್ನು ಕಂಪನಿಯು ನಿರ್ವಹಿಸಿಲ್ಲ ಮತ್ತು ಮಾರ್ಚ್ 31, 2022ರಂತೆ ಹಣಕಾಸು ವರದಿಗಾರಿಕೆಯ ಮಾನದಂಡಗಳ ಮೇಲೆ ಆಂತರಿಕ



ಹಣಕಾಸು ನಿಯಂತ್ರಣಗಳನ್ನು ಆಧರಿಸಿ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಹೊರಡಿಸಿದ ಹಣಕಾಸಿನ ವರದಿಗಾರಿಕೆ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಮಾರ್ಗದರ್ಶಿ ಟಿಪ್ಪಣಿಗಳ ಅಗತ್ಯ ಮಾನದಂಡಗಳನ್ನು ಪರಿಗಣಿಸಿ ಹಣಕಾಸಿನ ವರದಿಗಾರಿಕೆ ಮೇಲೆ ಅಂತಹ ಆಂತರಿಕ ಹಣಕಾಸು ನಿಯಂತ್ರಣಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.

31 ಮಾರ್ಚ್ 2022ರಂತೆ ಕಂಪನಿಯ ಹಣಕಾಸು ವಿವರಣಾ ಪಟ್ಟಿಯ ನಮ್ಮ ಲೆಕ್ಕ ಪರಿಶೋಧನೆಯಲ್ಲಿ ಅನ್ವಯಿಸಲಾದ ಸ್ವರೂಪ, ಸಮಯ ಮತ್ತು ಲೆಕ್ಕಪರಿಶೋಧನೆ ಪರೀಕ್ಷೆಗಳ ವ್ಯಾಪ್ತಿಯನ್ನು ನಿರ್ಧರಿಸುವಲ್ಲಿ ಮೇಲೆ ಗುರುತಿಸಲಾದ ಮತ್ತು ವರದಿ ಮಾಡಿದ ಭೌತಿಕ ದೌರ್ಬಲ್ಯಗಳನ್ನು ನಾವು ಪರಿಗಣಿಸಿದ್ದೇವೆ ಮತ್ತು ಈ ದೌರ್ಬಲ್ಯಗಳು ಕಂಪನಿಯ ಹಣಕಾಸು ವಿವರಣಾ ಪಟ್ಟಿಯ ಮೇಲೆ ನಮ್ಮ ಅಭಿಪ್ರಾಯದ ಮೇಲೆ ಪರಿಣಾಮ ಬೀರುವುದಿಲ್ಲ.

ಎಸ್‌ಎಸ್‌ಬಿ & ಅಸೋಸಿಯೇಟ್ಸ್ ಪರವಾಗಿ

ಲೆಕ್ಕಪರಿಶೋಧಕರು

ಸಂಸ್ಥೆ ನೋಂ.ಸಂ.:010372ಎಸ್

ಸಹಿ/-

ಕೆ. ಬಾಲಾಜಿ

ಪಾಲುದಾರರು

ಸದಸ್ಯತ್ವ ಸಂಖ್ಯೆ: 207783

UDIN: 22207783BFHKJK7440

ಸ್ಥಳ: ಬೆಂಗಳೂರು

ದಿನಾಂಕ: 12.12.2022



ಅನುಬಂಧ-ಸಿ 31.03.2022ಕ್ಕೆ ಕೊನೆಗೊಂಡ ವರ್ಷಕ್ಕೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಲೆಕ್ಕತಖ್ತಿಯ ಲೆಕ್ಕಪರಿಶೋಧನಾ ವರದಿಯ ಖಂಡಿಕೆ (3)ರ ಉಲ್ಲೇಖದಂತೆ ಕಾನೂನಾತ್ಮಕ ಮತ್ತು ನಿಯಂತ್ರಕ ಅಗತ್ಯತೆಗಳ ಕುರಿತು ನಮ್ಮ ಸಮ ದಿನಾಂಕದ ವರದಿಗೆ

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ 2021-22ನೇ ಸಾಲಿನ ಲೆಕ್ಕ ತಖ್ತಿಯ ಲೆಕ್ಕಪರಿಶೋಧನೆಯ ಸಂದರ್ಭದಲ್ಲಿ ಕಂಪನಿ ಕಾಯ್ದೆ, 2013ರ ಸೆಕ್ಷನ್ 143(5)ರ ಅಡಿಯಲ್ಲಿ ಶಾಸನಬದ್ಧ ಲೆಕ್ಕ ಪರಿಶೋಧಕರು ಪರಿಶೀಲಿಸಬೇಕಾದ ಭಾರತೀಯ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ಹೊರಡಿಸಿದ ವಿಷಯಗಳನ್ನು ಸೂಚಿಸುವ ನಿರ್ದೇಶನಗಳು

ನಮಗೆ ನೀಡಲಾದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ ನಾವು ಈ ಕೆಳಗಿನಂತೆ ವರದಿ ಮಾಡುತ್ತೇವೆ:

ಕ್ರ. ಸಂ.	ಕಂಪನಿ ಕಾಯ್ದೆ, 2013ರ ಸೆಕ್ಷನ್ 143(5)ರ ಅಡಿಯಲ್ಲಿ ನಿರ್ದೇಶನಗಳು	ನಿರ್ದೇಶನಗಳ ಮೇಲೆ ಕೈಗೊಂಡ ಕ್ರಮಗಳ ಕುರಿತು ಲೆಕ್ಕಪರಿಶೋಧಕರ ಉತ್ತರ
1	<p>ಕಂಪನಿಯು ಐಟಿ ವ್ಯವಸ್ಥೆಯ ಮೂಲಕ ಎಲ್ಲಾ ಲೆಕ್ಕಪತ್ರ ವಹಿವಾಟುಗಳ ಪರಿಷ್ಕರಣೆಗೆ ವ್ಯವಸ್ಥೆಯನ್ನು ಹೊಂದಿದೆಯೇ? ಹೌದು ಎಂದಾದಲ್ಲಿ, ಐಟಿ ವ್ಯವಸ್ಥೆಯ ಹೊರಗಿನ ಲೆಕ್ಕಪರಿಶೋಧಕ ವಹಿವಾಟುಗಳ ಪರಿಷ್ಕರಣೆಯ ಪರಿಣಾಮಗಳು ಲೆಕ್ಕಪತ್ರದ ಪ್ರಾಮಾಣಿಕತೆ ಮೇಲೆ ಮತ್ತು ಹಣಕಾಸಿನ ಪರಿಣಾಮಗಳು ಯಾವುದಾದರೂ ಇದ್ದರೆ ನಮೂದಿಸಬಹುದು.</p>	<p>ನಮಗೆ ಒದಗಿಸಲಾದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, ಕಂಪನಿಯು ಹಣಕಾಸು ಲೆಕ್ಕಾಚಾರ ಮತ್ತು ಸ್ಟಾಕ್ ನಿರ್ವಹಣಾ ವ್ಯವಸ್ಥೆ (ಫೈನಾನ್ಸಿಯಲ್ ಅಕೌಂಟಿಂಗ್ ಮತ್ತು ಸ್ಟಾಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಫಿಸ್ಟ್) ಪ್ಯಾಕೇಜ್ ತಂತ್ರಾಂಶವನ್ನು ಎಲ್ಲ ಲೆಕ್ಕಾಚಾರದ ವಹಿವಾಟುಗಳಿಗೆ ಬಳಸುತ್ತದೆ ಎಂದು ನಾವು ಹೇಳುತ್ತೇವೆ.</p> <p>ಎ) ನಮಗೆ ವಿವರಣೆ ನೀಡಲಾಗಿರುವುದೇನೆಂದರೆ ಇಂಡ್ ಎಎಸ್ ನಮೂದುಗಳನ್ನು ಲೆಕ್ಕ ಪುಸ್ತಿಕೆಗಳಲ್ಲಿ ದಾಖಲು ಮಾಡಲಾಗಿಲ್ಲ ಇಂಡ್ ಎಎಸ್ ಹೊಂದಾಣಿಕೆಗಳಿಗೆ ಪರಿಣಾಮಗಳನ್ನು ನೇರವಾಗಿ ಹಣಕಾಸು ವಿವರಣಾ ಪಟ್ಟಿಯಲ್ಲಿ ನೀಡಲಾಗಿದೆ. ಕಂಪನಿಯು ಈ ಪದ್ಧತಿ ಅನುಸರಿಸುವುದರಿಂದ, ಕಂಪನಿಯ ಹಣಕಾಸು ವಿವರಣಾ ಪಟ್ಟಿಯ ಅಂಕಿಗಳು ಲೆಕ್ಕ ಪುಸ್ತಿಕೆಗಳ ಶಿಲ್ಕುನೊಂದಿಗೆ ತಾಳೆ ಆಗುವುದಿಲ್ಲ.</p> <p>ಬಿ) ಕಂಪನಿ ಒಡತನದ ಕೆಲವೊಂದು ಸ್ವತ್ತುಗಳು, ಸ್ಥಾವರ ಮತ್ತು ಉಪಕರಣಗಳ (ಪಿಪಿಇ) ನ್ನು ಹಣಕಾಸು ವಿವರಣಾ ಪಟ್ಟಿಯಲ್ಲಿ ಗುರುತಿಸಲಾಗಿಲ್ಲವೆಂದು ಪ್ರಕಟಿಸಿರುವ ಟಿಪ್ಪಣಿ 4.5 ಉಲ್ಲೇಖ ನೋಡಿ. ಕೆಲವೊಂದು ಪಿಪಿಇಗಳನ್ನು ಗುರುತಿಸದೇ ಇರುವುದು ಹಣಕಾಸು ವಿವರಣಾ ಪಟ್ಟಿಯ ಪ್ರಾಮಾಣಿಕತೆಯ ಮೇಲೆ ಪರಿಣಾಮವಾಗುತ್ತದೆ ಮತ್ತು ಹಣಕಾಸಿನ ಪರಿಣಾಮಗಳನ್ನು ಹೊಂದಿದೆ.</p>



	<p>ಸಿ) ವರ್ಷದ ಆರಂಭದಲ್ಲಿ (01.04.2021) ಜಿಲ್ಲಾ ಕಚೇರಿಗಳು, ಕೇಂದ್ರ ಕಚೇರಿ ಘಟಕ ಕಚೇರಿಗಳು ಹಾಗೂ ಕೇಂದ್ರ ಕಚೇರಿಗಳಲ್ಲಿ ಆರಂಭಿಕ ಶಿಲ್ಕು ಫಿಷ್ಟ್ ವ್ಯವಸ್ಥೆಯಲ್ಲಿ (ತಂತ್ರಾಂಶ), ಮತ್ತು ಕಳೆದ ವರ್ಷದ ಕೊನೆಯಲ್ಲಿ (31 ಮಾರ್ಚ್ 2021) ಲೆಕ್ಕಗಳನ್ನು ಮತ್ತು ಇಂಡ್ ಎಎಸ್ ಹೊಂದಾಣಿಕೆಗಳ ಪರಿಣಾಮವನ್ನು ಅಪ್‌ಡೇಟ್ ಮಾಡದೇ ಕೈಯ್ಯಾರೆ ದಾಖಲಿಸಲಾಗಿದೆ. ಎಲ್ಲಾ ಆರಂಭಿಕ ಶಿಲ್ಕುಗಳನ್ನು ಬಾಹ್ಯ ಲೆಕ್ಕ ಪರಿಶೋಧಕರಿಂದ ಪರಿಶೀಲಿಸಲಾಗಿದೆ ಮತ್ತು ಎಲ್ಲವೂ ಸರಿಯಾಗಿದೆ ಅಲ್ಲದೇ ಯಾವುದೇ ಹಣಕಾಸಿನ ಪರಿಣಾಮ ಇಲ್ಲವೆಂದು ನಮಗೆ ಮಾಹಿತಿ ನೀಡಲಾಗಿದೆ.</p> <p>ಡಿ) ಎಲ್ಲಾ ಉಪ ಲೆಕ್ಕ ಇತರೇ ಸರ್ಕಾರಿ ಎಲ್ಲಾ ಉಪ ನಮೂದು (ಖಾತೆ) ಪುಸ್ತಕಗಳು/ ಗುಂಪು ಖಾತೆ ಪುಸ್ತಕಗಳ ಖಾತೆ ಪಕ್ಷವಾರು ಖಾತೆಗಳಾದ ಅಡ್ವಾನ್ಸ್ ಜನರಲ್ (ಯಾವುದೇ ಮೂಲಧನ ಮುಂಗಡ), ಜಿಲ್ಲಾ ಕಚೇರಿಗಳು, ಇತರೇ ಸರ್ಕಾರಿ ಸಂಸ್ಥೆಗಳು, ಸಿಬ್ಬಂದಿ ಮುಂಗಡ, ಸಂಡ್ರಿ ಕ್ರೆಡಿಟರ್ಸ್ ಇತ್ಯಾದಿ ಪುಸ್ತಕಗಳ ವಿವರಗಳನ್ನು ಫಿಷ್ಟ್ ತಂತ್ರಾಂಶವು ಒದಗಿಸುವುದಿಲ್ಲ.</p> <p>ಇ) ಕ್ರೋಡೀಕೃತ ವಹಿವಾಟು ಸ್ವೀಕೃತಿಗಳು ಮತ್ತು ಚಿಲ್ಲರೆ ಮಳಿಗೆಗಳಲ್ಲಿ ನೀಡಲಾದ ಆಹಾರಧಾನ್ಯಗಳ ವಿವರಗಳನ್ನು ಪ್ರತೀ ತಿಂಗಳು ಜಿಲ್ಲಾ ಕೇಂದ್ರಗಳಲ್ಲಿ ಕೈಯ್ಯಾರೆ ತಯಾರಿಸಿ ಫಿಷ್ಟ್ ತಂತ್ರಾಂಶದಲ್ಲಿ ನಮೂದು ಮಾಡಲಾಗುವುದು. ಕೆಲವೊಂದು ಘಟಕಗಳಲ್ಲಿ/ಪೆಟ್ರೋಲ್ ಬಂಕ್‌ಗಳಲ್ಲಿ ಖರೀದಿಗಳು ಮತ್ತು ಸಾಲ ಮಾರಾಟಗಳನ್ನು ಲೆಕ್ಕ ಮಾಡಿರುವುದಿಲ್ಲ/ ಫಿಷ್ಟ್ ತಂತ್ರಾಂಶದಲ್ಲಿ ನಿಯಮಿತವಾಗಿ ನಮೂದು ಮಾಡಿರುವುದಿಲ್ಲ ಆದರೆ ನಿಯತಕಾಲಿಕವಾಗಿ ಕ್ರೋಡೀಕೃತ ಮೊತ್ತವನ್ನು ದಾಖಲಿಸಲಾಗುತ್ತದೆ.</p> <p>ಉಗ್ರಾಣಗಳಲ್ಲಿ ದಾಸ್ತಾನು ಭೌತಿಕ ಸಂಗ್ರಹ ಇನ್ನೂ ಬಿದ್ದಿದ್ದರೂ ಮತ್ತು ತಿಂಗಳಾಂತ್ಯದಲ್ಲಿ ಸರಬರಾಜು ಮಾಡಬೇಕಿದ್ದರೂ ಸಂಗ್ರಹ ಸಮಸ್ಯೆಗಳನ್ನು ತಂತ್ರಾಂಶದಲ್ಲಿ ತಿಂಗಳ ಆರಂಭದಲ್ಲೇ ನಮೂದು ಮಾಡಿರುವುದನ್ನು ನಾವು ಗಮನಿಸಿದ್ದೇವೆ.</p> <p>ಅದರಂತೆ, ಇದು ಪ್ರಕ್ರಿಯೆಯಲ್ಲಿ ಸಮಯದ ವಿಳಂಬ/ ತಡವಾಗಲು ಕಾರಣವಾಗುತ್ತದೆ. ಹೀಗಿದ್ದರೂ ನಮಗೆ ತಿಳಿಸಿದ ಪ್ರಕಾರ ಇದು ಖಾತೆಗಳ ಪ್ರಾಮಾಣಿಕತೆಯ ಮೇಲೆ ಭೌತಿಕವಾಗಿ ಪರಿಣಾಮ ಬೀರಿಲ್ಲ ಮತ್ತು ಭೌತಿಕವಾಗಿ ಹಣಕಾಸಿನ ಪರಿಣಾಮಗಳಿಲ್ಲ.</p>
--	---





		<p>ಎಫ್) ನಾವು ಗಮನಿಸುವುದೇನೆಂದರೆ ಬ್ಯಾಂಕ್ ವಿವರಣಾ ಪಟ್ಟಿಗಳ ಪ್ರಕಾರ ಲೆಕ್ಕತಪ್ಪಿಗಳಲ್ಲಿ ಕಂಡು ಬರುವ ಬ್ಯಾಂಕ್ ಶಿಲ್ಕುಗಳ ಹೊಂದಾಣಿಕೆಯನ್ನು ಫಿಸ್ಟ್ ಮುಖಾಂತರ ಮಾಡಲಾಗಿಲ್ಲ. ಕಂಪನಿಯು ಈ ಹೊಂದಾಣಿಕೆಯನ್ನು ಫಿಸ್ಟ್ ತಂತ್ರಾಂಶದ ಹೊರಗೆ ಮಾಡುವುದರಿಂದ ನಮ್ಮ ಅಭಿಪ್ರಾಯದಲ್ಲಿ ಇದು ಲೆಕ್ಕಾಚಾರಗಳ ಪ್ರಾಮಾಣಿಕತೆ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆರ್ಥಿಕ ಪರಿಣಾಮಗಳನ್ನು ಹೊಂದಿರುವುದು.</p>
2	<p>ಸಾಲವನ್ನು ಮರುಪಾವತಿಸಲು ಕಂಪನಿಯ ಅಸಮರ್ಥತೆಯಿಂದಾಗಿ ಅಸ್ತಿತ್ವದಲ್ಲಿರುವ ಸಾಲದ ಯಾವುದೇ ಪುನರ್‌ರಚನೆ ಅಥವಾ ಮನ್ನಾ ಪ್ರಕರಣಗಳು/ಋಣ/ಸಾಲಗಳು/ಬಡ್ಡಿ ಇತ್ಯಾದಿಗಳನ್ನು ಸಾಲಗಾರರು ಕಂಪನಿಗೆ ಮಾಡಿರುವರೇ? ಹೌದು ಎಂದಾದಲ್ಲಿ, ಹಣಕಾಸಿನ ಪರಿಣಾಮವನ್ನು ನಮೂದಿಸಬಹುದು. ಇಂತಹ ಪ್ರಕರಣಗಳು ಸಮರ್ಪಕವಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆಯೇ? (ಒಂದೊಮ್ಮೆ ಸಾಲ ಒದಗಿಸುವವರು ಸರ್ಕಾರಿ ಸಂಸ್ಥೆ ಆಗಿದ್ದರೆ ಇದೇ ಮಾರ್ಗಸೂಚಿಯು ಸಾಲ ನೀಡುವ ಕಂಪನಿಯ ಶಾಸನಬದ್ಧ ಲೆಕ್ಕಪರಿಶೋಧಕರಿಗೂ ಅನ್ವಯವಾಗುವುದು).</p>	<p>ಕಂಪನಿಯಿಂದ ನಮಗೆ ಒದಗಿಸಿರುವ ಮಾಹಿತಿ ಮತ್ತು ವಿವರಣೆಗಳನ್ನು ಆಧರಿಸಿ, ವರ್ಷದ ಅವಧಿಯಲ್ಲಿ ಯಾವುದೇ ಋಣಭಾರಗಳು/ವಸೂಲಾತಿಯಾಗದ ಸಾಲಗಳು/ ಇತರೇ ಪುನರ್‌ರಚಿಸಲಾಗಿಲ್ಲ ಅಥವಾ ಮುಕ್ತಗೊಳಿಸಲಾಗಿಲ್ಲ/ಮನ್ನಾ ಮಾಡಲಾಗಿಲ್ಲ.</p>
3	<p>ಕೇಂದ್ರ/ರಾಜ್ಯ ಸರ್ಕಾರಗಳು ಅಥವಾ ಅವುಗಳ ಏಜೆನ್ಸಿಗಳಿಂದ ನಿರ್ದಿಷ್ಟ ಯೋಜನೆಗಳಿಗೆ ಹಣಕಾಸು (ಅನುದಾನ/ಸಬ್ಸಿಡಿಗಳು ಇತ್ಯಾದಿ) ಸ್ವೀಕರಿಸಿದ/ ಪಡೆಯಬಹುದಾದ ಹಣವನ್ನು ಅದರ ಕರಾರು ಮತ್ತು ಷರತ್ತುಗಳ ಪ್ರಕಾರ ಕ್ರಮಬದ್ಧವಾಗಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆಯೇ?/ಲೆಕ್ಕಹಾಕಲಾಗಿದೆಯೇ/ ಬಳಸಲಾಗಿದೆಯೇ? ಬೇರೇ ಉದ್ದೇಶಕ್ಕೆ ಬಳಸಿದ ಪ್ರಕರಣಗಳನ್ನು ಪಟ್ಟಿ ಮಾಡಿ.</p>	<p>ಕೇಂದ್ರ/ ರಾಜ್ಯ ಏಜೆನ್ಸಿಗಳಿಂದ ನಿರ್ದಿಷ್ಟ ಯೋಜನೆಗಳಿಗಾಗಿ ಸ್ವೀಕರಿಸಿದ ಹಣವನ್ನು (ಫಂಡ್) ನಿಯಮ ಮತ್ತು ಷರತ್ತುಗಳ ಪ್ರಕಾರ ಸರಿಯಾಗಿ ಲೆಕ್ಕ ಮಾಡಲಾಗಿದೆ ಹೊರತಾಗಿ:</p> <p>ಎ) ಮಧ್ಯಾಹ್ನದ ಬಿಸಿಯೂಟ ಯೋಜನೆ</p> <p>ಮಧ್ಯಾಹ್ನದ ಬಿಸಿಯೂಟ ಯೋಜನೆಗೆ, ಕಂಪನಿಯು ಜಿಲ್ಲಾ ಪಂಚಾಯ್ತಿ ಕಚೇರಿಗಳಿಂದ ಮುಂಗಡ ಪಡೆಯುತ್ತದೆ. ಬಳಕೆ ಪ್ರಮಾಣಪತ್ರ ಅಥವಾ ಜಿಲ್ಲಾ ಪಂಚಾಯ್ತಿ ಕಚೇರಿಯಿಂದ ಉಳಿಕೆ ದೃಢೀಕರಣ ನಮಗೆ ಜಿಲ್ಲಾ ಪಂಚಾಯ್ತಿ ಕಚೇರಿಯಿಂದ ನೀಡದೇ ಇರುವುದರಿಂದ ಸ್ವೀಕರಿಸಿದ ಮುಂಗಡ ಮತ್ತು ಎಂಡಿಎಂ ಯೋಜನೆಗೆ ಖರ್ಚು ಮಾಡಲಾದ ಮೊತ್ತದ ಕುರಿತು ವ್ಯಾಖ್ಯಾನಿಸಲು ನಮಗೆ ಸಾಧ್ಯವಾಗಿಲ್ಲ.</p>



	<p><b>ಬಿ) ಕನಿಷ್ಠ ಬೆಂಬಲ ಬೆಲೆ ಸಹಾಯಧನ (ಸಬ್ಸಿಡಿ)</b></p> <p>ಹಣಕಾಸು ವರ್ಷ 2020-21ಕ್ಕೆ ನಿಗಮವು ರಾಗಿಗೆ ತಾತ್ಕಾಲಿಕ ಸಬ್ಸಿಡಿ ಪರವಾಗಿ ಕರ್ನಾಟಕ ಮಾರುಕಟ್ಟೆ ಒಕ್ಕೂಟ (ಮಾರ್ಕೆಟಿಂಗ್ ಫೆಡರೇಷನ್)ಗೆ ನೀಡಬೇಕಾದ ರೂ. 517.84 ಕೋಟಿ ರೂ ಸೇರಿದಂತೆ ರೂ.1341.84 ಕೋಟಿಗಳನ್ನು ಸ್ವೀಕರಿಸಿದೆ. ಹಣಕಾಸು ವರ್ಷ 2021-22ರ ಅವಧಿಯಲ್ಲಿ ಕಂಪನಿಯು ಕೇವಲ ರೂ.249 ಕೋಟಿಗಳನ್ನು ಪಾವತಿಸಿದೆ ಮತ್ತು ಉಳಿಕೆ ರೂ.277.84 ಕೋಟಿ ಇನ್ನೂ ಬಾಕಿ ಉಳಿದಿದ್ದು ಲೆಕ್ಕ ತಪ್ಪೆ ಪುಸ್ತಿಕೆಯಲ್ಲಿ ಪ್ರಕಟಪಡಿಸಿಲ್ಲ.</p> <p><b>ಸಿ) ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ (ಎಂಎಂಎಬಿವೈ)</b></p> <p>ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಅಡಿಯಲ್ಲಿ ನಿಗಮವು ಕರ್ನಾಟಕ ಸರ್ಕಾರದಿಂದ ಅನುದಾನಗಳನ್ನು ಪಡೆಯುತ್ತಿದೆ, ನಾವು ಲೆಕ್ಕ ತಪ್ಪೆ ಪುಸ್ತಕಗಳಿಂದ ಗಮನಿಸುವುದೇನೆಂದರೆ 31 ಮಾರ್ಚ್ 2022ರಂತೆ 206.52 ಲಕ್ಷ ರೂ ಬಳಕೆ ಮಾಡದೇ ಉಳಿದಿದೆ. ಮೊತ್ತವನ್ನು ಎಂಎಂಎಬಿವೈ ಅಡಿಯಲ್ಲಿ ಸರ್ಕಾರದಿಂದ ಪಡೆದಿರುವುದರಿಂದ ಫಲಾನುಭವಿಗಳಿಗೆ ಹಂಚಿಕೆ ಮಾಡಿದ ಮೊತ್ತ ಇನ್ನೂ ಪರಿಷ್ಕರಣೆ ಹಂತದಲ್ಲಿರುವುದರಿಂದ ನಾವು ಯೋಜನೆ ಪರವಾಗಿ ಮಾಡಿದ ವೆಚ್ಚದ ಮೇಲೆ ವ್ಯಾಖ್ಯಾನ ಮಾಡಲು ಸಾಧ್ಯವಾಗುತ್ತಿಲ್ಲ.</p> <p><b>ಡಿ) ಮಿಶ್ರಣ ಘಟಕಕ್ಕೆ ಅನುದಾನ</b></p> <p>ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಪೌಷ್ಟಿಕಾಂಶ ಯುಕ್ತ ಅಕ್ಕಿಗೆ 5 ಮಿಶ್ರಣ ಘಟಕ ಸ್ಥಾಪನೆಗೆ 2018-19ನೇ ಸಾಲಿನಲ್ಲಿ ಸ್ವೀಕರಿಸಲಾದ ರೂ.600 ಲಕ್ಷ ಬಳಕೆಯಾಗದ ಉಳಿಕೆ ಸಂಬಂಧಿಸಿದಂತೆ ಹಣಕಾಸು ವಿವರಣಾ ಪಟ್ಟಿಗೆ ಟಿಪ್ಪಣಿ 21.2ರ ಮೇಲೆ ನಾವು ತಮ್ಮ ಗಮನವನ್ನು ಸೆಳೆಯಬಯಸುತ್ತೇವೆ.</p> <p><b>ಇ) ಕಂಪ್ಯೂಟರಿಕರಣಕ್ಕೆ ಅನುದಾನ</b></p> <p>ಹಣಕಾಸು ವಿವರಣಾ ಪಟ್ಟಿಗೆ ಟಿಪ್ಪಣಿ 20.3, ಇಲ್ಲಿ ಉಲ್ಲೇಖಿಸಲಾಗಿರುವಂತೆ ಸಗಟು ಕೇಂದ್ರಗಳ ಕಂಪ್ಯೂಟರಿಕರಣಕ್ಕಾಗಿ ಸ್ವೀಕರಿಸಲಾದ ರೂ.508.32 ಲಕ್ಷ ಅನುದಾನದಲ್ಲಿ ರೂ.200.20 ಲಕ್ಷ ಮೊತ್ತವನ್ನು ಬಳಸದೇ ಇರುವುದನ್ನು ನಿಮ್ಮ ಗಮನಕ್ಕೆ ತರುತ್ತೇವೆ ಮತ್ತು ಇದರ ಬಳಕೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ಕಾಯಲಾಗುತ್ತಿದೆ.</p>
--	---



		<p><b>ಎಫ್) ನಗದು ಸಾಲ ಮರುಪಾವತಿಗಾಗಿ ಅನುದಾನ</b></p> <p>ಇಂಡಿಯನ್ ಬ್ಯಾಂಕ್‌ನಿಂದ ಪಡೆಯಲಾದ ನಗದು ಸಾಲ ಸೌಲಭ್ಯದ ಮರುಪಾವತಿಗಾಗಿ ಸರ್ಕಾರದಿಂದ ಸ್ವೀಕರಿಸಿದ ಅನುದಾನದ ಕುರಿತು ನಾವು ವರದಿ ಮಾಡಿರುವ ನಮ್ಮ ಸ್ವತಂತ್ರ ಲೆಕ್ಕಪರಿಶೋಧಕರ ವರದಿಯಲ್ಲಿ ವರದಿ ಮಾಡಲಾದ ಪ್ರತಿಕೂಲ ಅಭಿಪ್ರಾಯಕ್ಕೆ ಆಧಾರ ಖಂಡಿಕೆ 26 (ಡಿ) (iii) ಕುರಿತು ತಮ್ಮ ಗಮನ ಸೆಳೆಯುತ್ತೇವೆ.</p>
<b>ನಿಗಮ ನಿರ್ದಿಷ್ಟ ನಿರ್ದೇಶನಗಳು</b>		
1	<p>ಅನುಬಂಧ-1ರಲ್ಲಿರುವಂತೆ ನಗದು ಮತ್ತು ಬ್ಯಾಂಕ್ ಶಿಲ್ಕುಗಳಿಗೆ ಸಂಬಂಧಿಸಿದ ಎಲ್ಲಾ ಬಾಬತ್ತುಗಳನ್ನು ಪರಿಶೀಲಿಸಬೇಕು ಮತ್ತು ಯಾವುದೇ ಅನುಪಾಲನೆ ಆಗದೇ ಇರುವ ಪ್ರಕರಣಗಳನ್ನು ವರದಿ ಮಾಡಬೇಕು.</p>	<p>ದಯವಿಟ್ಟು ಅನುಬಂಧ-1 ನೋಡಿ</p>
2	<p>ನಿಗಮವು ಸರಬರಾಜುದಾರರಿಗೆ ಮುಂಗಡ ಹಣ ಪಾವತಿಗಳ ಮೇಲೆ ಶಿಲ್ಕುಗಳನ್ನು/ಬಾಕಿಗಳನ್ನು ತೀರ್ಮಾನಿಸುವಾಗ, ವಹಿವಾಟು ಪಾವತಿಗಳು, ಖರ್ಚುಗಳಿಗೆ ಬಾಕಿ ಇರುವ ಹೊಣೆಗಾರಿಕೆಗಳು ಇತ್ಯಾದಿ ಋಣಾತ್ಮಕ ಶಿಲ್ಕುಗಳು (ಡೆಬಿಟ್ ಬ್ಯಾಲನ್ಸ್) ಮತ್ತು ಪಾವತಿಸಬೇಕಾದ ಶಿಲ್ಕುಗಳನ್ನು ಕಡಿತ ಮಾಡಿದೆ. ಪರಿಣಾಮವಾಗಿ ಈ ಬಾಬತ್ತುಗಳ ಅಡಿಯಲ್ಲಿ ಶಿಲ್ಕುಗಳು ಸರಿಯಾಗಿಲ್ಲ. ಇದನ್ನು ಶಾಸನಬದ್ಧ ಲೆಕ್ಕಪರಿಶೋಧಕರು ಪ್ರತಿಕೂಲ ಟಿಪ್ಪಣಿ ಮಾಡಿದ್ದರೂ, ಸರಿಯಾದ ಶಿಲ್ಕುಗಳನ್ನು ಪ್ರತಿಬಿಂಬಿಸಲು ಕಡಿತಗೊಳಿಸಲಾದ ಶಿಲ್ಕುಗಳನ್ನು ಸೂಕ್ತವಾಗಿ ಸರಿಪಡಿಸಬೇಕು.</p>	<p>ನಿಗಮವು ಕಡಿತ ಮಾಡಲಾದ ಋಣಾತ್ಮಕ ಶಿಲ್ಕು ಮತ್ತು ಪಾವತಿಸಬೇಕಾದ ಶಿಲ್ಕುಗಳನ್ನು ಇನ್ನೂ ಸರಿಪಡಿಸಿಲ್ಲ. ಇದನ್ನು ಆದ್ಯತೆಯ ಮೇಲೆ ತೆಗೆದುಕೊಳ್ಳಲು ನಾವು ಸಲಹೆ ಮಾಡುತ್ತೇವೆ.</p>
3	<p>ನಿಗಮವು ಸರ್ಕಾರವು ಮಂಜೂರು ಮಾಡಿದ ಪ್ರಮಾಣದ ಆಹಾರಧಾನ್ಯವನ್ನು ಎತ್ತುವಳಿ ಮಾಡಿದೆಯೋ, ಎತ್ತುವಳಿ ಮಾಡಿದ ಆಹಾರ ಧಾನ್ಯಗಳನ್ನು ಸಹಾಯಧನ (ಸಬ್ಸಿಡಿ) ದರದಲ್ಲಿ ನ್ಯಾಯ ಬೆಲೆ ಅಂಗಡಿಗಳಿಗೆ ಸರಬರಾಜು ಮಾಡಿದೆಯೋ ಮತ್ತು ಎತ್ತುವಳಿ ಮಾಡಿದ ಒಟ್ಟು ಪ್ರಮಾಣದ ಆಹಾರಧಾನ್ಯಗಳನ್ನು ಮರು ಹೊಂದಾಣಿಕೆ ಮಾಡಿದೆಯೋ.</p>	<p>ನಾವು ಲೆಕ್ಕಪರಿಶೋಧನೆ ಪ್ರಕ್ರಿಯೆ ಕೈಗೊಂಡ ಅವಧಿಯಲ್ಲಿ, ನಾವು ಸರ್ಕಾರವು ಮಂಜೂರು ಮಾಡಿರುವ ಪ್ರಮಾಣ (ನಮ್ಮ ಸ್ವತಂತ್ರ ಲೆಕ್ಕಪರಿಶೋಧಕರ ವರದಿಯಲ್ಲಿ ವರದಿ ಮಾಡಿದ ಪ್ರತಿಕೂಲ ಅಭಿಪ್ರಾಯಗಳಿಗೆ ಆಧಾರದ ಖಂಡಿಕೆ 24ನ್ನು ನೋಡಿ)ಕ್ಕೂ ನಿಗಮವು ಎತ್ತುವಳಿ ಮಾಡಿದ ಪ್ರಮಾಣಕ್ಕೂ ವ್ಯತ್ಯಾಸಗಳನ್ನು ನಾವು ಗಮನಿಸಿದ್ದೇವೆ. ನಮಗೆ ವಿವರಣೆ ನೀಡಿದಂತೆ ನಿಗಮವು ನಿಗಮವು ನ್ಯಾಯ ಬೆಲೆ ಅಂಗಡಿಗಳಿಗೆ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಸರಬರಾಜು ಮಾಡಿದೆ. ಹೀಗಿದ್ದರೂ, ವರ್ಷದಲ್ಲಿ ಒಟ್ಟು ಎತ್ತುವಳಿ ಮಾಡಿದ ಮತ್ತು ವಿತರಿಸಿದ ಆಹಾರ ಧಾನ್ಯಗಳ ಪ್ರಮಾಣದ ಹೊಂದಾಣಿಕೆಯನ್ನು ನಿಗಮದಿಂದ ಒದಗಿಸಿರುವುದಿಲ್ಲ. ಒಟ್ಟು ಎತ್ತುವಳಿ ಮಾಡಿದ ಆಹಾರ ಧಾನ್ಯಗಳನ್ನು ಸರಬರಾಜು ಮಾಡಿರುವುದನ್ನು ಹೋಲಿಕೆ ಮಾಡಲು ಮತ್ತು ದೃಢಪಡಿಸಲು ನಾವು ಅಸಮರ್ಥರಾಗಿದ್ದೇವೆ.</p>



4	<p>ನಿಗಮವು ಸರ್ಕಾರದೊಂದಿಗೆ ವ್ಯತ್ಯಾಸದ ವೆಚ್ಚಕ್ಕೆ ನಿಗದಿತ ಸಮಯದಲ್ಲಿ ಕ್ಲೇಮ್ ಮಾಡಲು ಆದ್ಯತೆ ನೀಡಿದೆಯೇ ಮತ್ತು ಸ್ವೀಕರಿಸಿದ/ತಿರಸ್ಕರಿಸಿದ ಮೊತ್ತವನ್ನು ನಿಗಮದ ಪುಸ್ತಿಕೆಯಲ್ಲಿ ಸೂಕ್ತವಾಗಿ ಲೆಕ್ಕ ಮಾಡಲಾಗಿದೆಯೇ.</p>	<p>(ಎ) ನಮಗೆ ನಿಗಮವು ಒದಗಿಸಿರುವ ವಿವರಣೆಗಳ ಪ್ರಕಾರ ಕ್ಲೇಮ್‌ಗಳನ್ನು ಸರ್ಕಾರಕ್ಕೆ ಸಲ್ಲಿಸಲು ನಿರ್ದಿಷ್ಟ ಕಾಲಮಿತಿಗಳಿರುವುದಿಲ್ಲ. ಮೇಲಾಗಿ, ವರ್ಷದ ಅವಧಿಯಲ್ಲಿ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಯಾವುದೇ ಕ್ಲೇಮ್‌ಗಳನ್ನು ಮಾಡಿಲ್ಲವೆಂದು ಕಂಪನಿಯಿಂದ ಮಾಹಿತಿ ನೀಡಲಾಗಿದೆ. ಹೀಗಾಗಿ, ಇದರ ಮೇಲೆ ವ್ಯಾಖ್ಯಾನಿಸಲು ಅಸಮರ್ಥರಾಗಿದ್ದೇವೆ.</p> <p>(ಬಿ) ಸರ್ಕಾರಕ್ಕೆ ಮಾಡಲಾದ ಪಿಡಿಎಸ್ ಕ್ಲೇಮ್‌ಗಳು ಮತ್ತು ಲೆಕ್ಕತಪ್ಪಿ ಪುಸ್ತಿಕೆಯಲ್ಲಿ ಲೆಕ್ಕ ಮಾಡಲಾದ ವ್ಯತ್ಯಾಸದ ವೆಚ್ಚದ ಕುರಿತು ನಮ್ಮ ಸ್ವತಂತ್ರ ಲೆಕ್ಕಪರಿಶೋಧಕರ ವರದಿಯಲ್ಲಿ ವರದಿ ಮಾಡಲಾದ ಪ್ರತಿಕೂಲ ಅಭಿಪ್ರಾಯಕ್ಕೆ ಆಧಾರದ ಖಂಡಿಕೆ 22 (ii) ಕ್ಕೆ ನಿಮ್ಮ ಗಮನಸೆಳೆಯುತ್ತೇವೆ.</p>
5	<p>ಫಲಾನುಭವಿಗಳಿಗೆ ವಿತರಿಸಬೇಕಾದ ಆಹಾರ ಧಾನ್ಯಗಳ ಗುಣಮಟ್ಟದ ಕುರಿತಂತೆ ಗುಣಮಟ್ಟ ನಿಯಂತ್ರಣ ವ್ಯವಸ್ಥೆ ಅಸ್ತಿತ್ವದ ಬಗ್ಗೆ ವ್ಯಾಖ್ಯಾನಿಸಿ. ನಿಗದಿಪಡಿಸಿದ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿಲ್ಲದ ಆಹಾರಧಾನ್ಯಗಳ ಸರಬರಾಜು ಕುರಿತು ಉಲ್ಲೇಖಿಸಬೇಕು.</p>	<p>i) ನಮಗೆ ನೀಡಲಾದ ಮಾಹಿತಿ ಮತ್ತು ವಿವರಣೆ ಪ್ರಕಾರ, ಎಂಡಿಎಂ ಯೋಜನೆಯಡಿಯಲ್ಲಿ ಪಡೆದ ಮತ್ತು ಸರಬರಾಜು ಮಾಡಲಾದ ಆಹಾರ ಧಾನ್ಯಗಳ ಗುಣಮಟ್ಟ ಪರೀಕ್ಷೆಗೆ ಗುಣಮಟ್ಟ ತಪಾಸಣಾಧಿಕಾರಿ (ಇನ್‌ಸ್‌ಪೆಕ್ಟರ್)ಗಳನ್ನು ನಿಯೋಜಿಸಿದೆ. ಎನ್‌ಸಿಡಿಇಎಕ್ಸ್‌ನಿಂದ ಸಂಗ್ರಹಿಸಿದ ಆಹಾರ ಧಾನ್ಯಗಳ ಗುಣಮಟ್ಟ ವಿಶ್ಲೇಷಣೆಗೆ ಮೂರನೇ ಪಕ್ಷದ ವಿಶ್ಲೇಷಕರಿಗೆ ಎನ್‌ಸಿಡಿಇಎಕ್ಸ್ ಅಧಿಕಾರ ನೀಡಿದೆ. ಮೇಲಾಗಿ, ಕೃಷಿ ಇಲಾಖೆಯ ಗ್ರೇಡರ್‌ಗಳು ಎಂಎಸ್‌ಪಿಒ ಅಡಿಯಲ್ಲಿ ರೈತರಿಂದ ಸಂಗ್ರಹಿಸಲಾದ ಆಹಾರಧಾನ್ಯಗಳ ಗುಣಮಟ್ಟವನ್ನು ಪರೀಕ್ಷಿಸುತ್ತಾರೆ.</p> <p>ii) ನಮಗೆ ವಿವರಿಸಿದಂತೆ, ಫಲಾನುಭವಿಗಳಿಗೆ ವಿತರಿಸಿದ ಆಹಾರ ಧಾನ್ಯಗಳ ಗುಣಮಟ್ಟದ ಜವಾಬ್ದಾರಿಯು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯದ್ದಾಗಿರುವುದರಿಂದ ನಿಗಮವು ಜವಾಬ್ದಾರರಲ್ಲ. ಹೀಗಿದ್ದರೂ ನಿಗಮದ ಮಾಲಿಕತ್ವದ ಸಗಟು/ಚಿಲ್ಲರೆ ಪಾಯಿಂಟ್‌ಗಳಲ್ಲಿ ಇದು ನಿಗಮದ ಜವಾಬ್ದಾರಿಯಾಗಿದೆ.</p> <p>ನಮಗೆ ವಿವರಿಸಿರುವಂತೆ ನಿಗಮದ ಮಾಲಿಕತ್ವದ ಸಗಟು/ಚಿಲ್ಲರೆ ಪಾಯಿಂಟ್‌ಗಳಿಂದ ಆಹಾರ ಧಾನ್ಯಗಳ ಕಳಪೆ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ಯಾವುದೇ ದೂರುಗಳಿದ್ದರೆ, ನಿಗಮವು ಇಲಾಖೆಗೆ ಉತ್ತರದಾಯಿಯಾಗಿರುತ್ತದೆ ಮತ್ತು ಇಂತಹ ಪ್ರಕರಣಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಧಾನ್ಯ ವಿತರಣೆಗೆ ಜವಾಬ್ದಾರನಾದ ಸಿಬ್ಬಂದಿ ವಿರುದ್ಧ ತನಿಖೆ ಆರಂಭಿಸಲಾಗುವುದು. ವರ್ಷದ ಅವಧಿಯಲ್ಲಿ ಆಹಾರ ಧಾನ್ಯಗಳ ಸರಬರಾಜು ವ್ಯವಸ್ಥೆಯಲ್ಲಿ ಯಾವುದೇ ನ್ಯೂನತೆಗಳು ವರದಿಯಾಗಿಲ್ಲ ಮತ್ತು ನಿಗಮದ ವಿರುದ್ಧ ಯಾವುದೇ ದೂರುಗಳನ್ನು ಸ್ವೀಕರಿಸಿಲ್ಲ.</p>



6	<p>ದಿನಾಂಕ 27.08.2019ರ ಸುತ್ತೋಲೆಯಲ್ಲಿ ನಿಗದಿಪಡಿಸಿರುವಂತೆ ಕರ್ನಾಟಕ ಸರ್ಕಾರಕ್ಕೆ (ಜಿಬಿಕೆ) ನಿಗಮವು ಬಳಕೆ ಮಾಡದ ಬಂಡವಾಳ ಅನುದಾನದ ಮೇಲಿನ ಬಡ್ಡಿಯನ್ನು ಮರುಪಾವತಿಸಿದೆಯೇ? ಮಾಡದೇ ಇದ್ದಲ್ಲಿ, ಇದಕ್ಕೆ ಕಾರಣಗಳನ್ನು ವಿವರಿಸಬಹುದು.</p>	<p>ದಿನಾಂಕ 27.08.2019ರ ಸುತ್ತೋಲೆಯಂತೆ ಕರ್ನಾಟಕ ಸರ್ಕಾರಕ್ಕೆ (ಜಿಬಿಕೆ) ನಿಗಮವು ಬಳಕೆ ಮಾಡದ ಬಂಡವಾಳ ಅನುದಾನದ ಸ್ಥಿರ/ಹೊಂದಾಣಿಕೆ (ಫಿಕ್ಸೆಡ್/ಫ್ಲೆಕ್ಸಿ) ಠೇವಣಿ ಹೂಡಿಕೆ ಮೇಲಿನ ಬಡ್ಡಿಯನ್ನು ಮರುಪಾವತಿ ಮಾಡಬೇಕು ಎಂಬುದನ್ನು ನಾವು ಗಮನಿಸುತ್ತೇವೆ. ಹೀಗಿದ್ದರೂ, ಕಂಪನಿಯು ಇದನ್ನು ಮರುಪಾವತಿ ಮಾಡುತ್ತಿಲ್ಲ ಮತ್ತು ದುಡಿಯುವ ಬಂಡವಾಳದ ಅಗತ್ಯಗಳಿಗೆ ಬಳಕೆ ಮಾಡುತ್ತಿದೆ.</p>
---	--	---



## ಅನುಬಂಧ-1

ಆಂತರಿಕ ಹಣಕಾಸು ನಿಯಂತ್ರಣಕ್ಕೆ ಪರಿಷ್ಕಾ ಪಟ್ಟಿ : ಪರಿಷ್ಕೇಗಾಗಿ ನಗದು ಮತ್ತು ಬ್ಯಾಂಕ್ ಶುಲ್ಕಗಳನ್ನೊಳಗೊಂಡ ಪ್ರಕರಣಗಳನ್ನು ಪರಿಷ್ಕೇಸಿ

ಕ್ರ. ಸಂ.	ವಿಷಯಗಳಲ್ಲಿನ ಪರಿಷ್ಕಾ ಪಟ್ಟಿ	ಷರಾ
1	ಮೇಲೆ ಹೇಳಲಾದ ಅಧಿಕಾರಗಳ ಘೋಷಣೆ ಪ್ರಕಾರ ಎಲ್ಲಾ ಬ್ಯಾಂಕ್ ಖಾತೆಗಳು/ಸ್ಥಿರ ಠೇವಣಿಗಳನ್ನು ಬ್ಯಾಂಕ್‌ನ ಸೂಕ್ತವಾದ ಅಧಿಕೃತ ಪತ್ರ ಮತ್ತು ಅನುಮೋದನೆಗಳೊಂದಿಗೆ ತೆರೆಯಲಾಗಿದೆಯೇ?	ಹೌದು, ಎಲ್ಲಾ ಬ್ಯಾಂಕ್ ಖಾತೆಗಳನ್ನು /ಸ್ಥಿರ ಠೇವಣಿಗಳನ್ನು ಸೂಕ್ತವಾದ ಅಧಿಕೃತ ಪತ್ರ ಮತ್ತು ಅನುಮೋದನೆಗಳೊಂದಿಗೆ ತೆರೆಯಲಾಗಿದೆ.
2	ಬ್ಯಾಂಕ್ ಹೊಂದಾಣಿಕೆ ವಿವರಣಾ ಪಟ್ಟಿಯನ್ನು ತಯಾರಿಸುವ ನಿಯತಕಾಲಿಕ ವ್ಯವಸ್ಥೆ ಇತ್ತೇ ಮತ್ತು ಅವುಗಳನ್ನು ಲೆಕ್ಕಪರಿಶೋಧನೆ ಪರಿಶೀಲನೆಗೆ ಸಲ್ಲಿಸಲಾಗಿದೆಯೇ?	ಹೌದು, ನಿಗಮವು ಬ್ಯಾಂಕ್ ಹೊಂದಾಣಿಕೆ ವಿವರಣಾ ಪಟ್ಟಿಯನ್ನು ಕೈಯ್ಯಾರೆ ಮಾಡುವ ಪ್ರಕ್ರಿಯೆಯನ್ನು ಅನುಸರಿಸುತ್ತದೆ ಮತ್ತು ಅದನ್ನು ನಮ್ಮ ಪರಿಶೀಲನೆಗೆ ಒದಗಿಸಲಾಗಿದೆ.
3	ಪ್ರಮುಖ ಖಾತೆ ಮತ್ತು ಎಲ್ಲಾ ಉಪ ಬ್ಯಾಂಕ್ ಖಾತೆಗಳ ಬ್ಯಾಂಕ್ ಲೆಕ್ಕ ಹೊಂದಾಣಿಕೆ ಮಾಡಲಾಗಿದೆಯೇ?	ಹೌದು, ನಮ್ಮ ಸ್ವತಂತ್ರ ಲೆಕ್ಕಪರಿಶೋಧಕರ ವರದಿಯಲ್ಲಿ ವರದಿ ಮಾಡಲಾದ ಪ್ರತಿಕೂಲ ಅಭಿಪ್ರಾಯಗಳಿಗೆ ಆಧಾರದ ಅಂಶ 17(ii)ರಲ್ಲಿ ನಮೂದಿಸಿರುವುದನ್ನು ಹೊರತುಪಡಿಸಿ.
4	ಬ್ಯಾಂಕ್ ಖಾತೆಗಳನ್ನು ನಿರ್ವಹಿಸಲು ಅಧಿಕಾರವನ್ನು ಒಬ್ಬರೇ ಸಹಿದಾರರಿಗೆ ನೀಡಲಾಗುತ್ತೇ ?	ಇಲ್ಲ, ಅಧಿಕಾರವನ್ನು ಇಬ್ಬರು ಸಹಿದಾರರಿಗೆ ವಹಿಸಲಾಗಿದೆ.
5	ಲೆಕ್ಕ ಪುಸ್ತಿಕೆಯಲ್ಲಿ ಸ್ಥಿರ ಠೇವಣಿಯ ಪೂರ್ಣ ಅವಧಿಯ ಬಡ್ಡಿಯನ್ನು ಲೆಕ್ಕ ಮಾಡಲಾಗಿದೆಯೇ?	ಹೌದು, ಲೆಕ್ಕ ಪುಸ್ತಿಕೆಯಲ್ಲಿ ಪೂರ್ಣ ಅವಧಿಗೆ ಬಡ್ಡಿ ಲೆಕ್ಕ ಮಾಡಲಾಗಿದೆ.
6	ನಿಯಮಿತವಾಗಿ ನಗದು ಭೌತಿಕ ಪರಿಶೀಲನೆ ನಡೆದಿದೆಯೇ?	ಆಡಳಿತದಿಂದ ಪಡೆದ ಮಾಹಿತಿ ಮತ್ತು ವಿವರಣೆ ಪ್ರಕಾರ, ನಗದು ಭೌತಿಕ ಪರಿಶೀಲನೆ ನಿಯಮಿತ ಆಧಾರದಲ್ಲಿ ಮಾಡಲಾಗಿದೆ.
7	ಜಮಾ ಖರ್ಚು ಪಟ್ಟಿಯಲ್ಲಿ ತೋರಿಸಿದಂತೆ ಕೈಯ್ಯಲ್ಲಿರುವ ನಗದು, ನಗದಿನ ಭೌತಿಕ ಪರಿಷ್ಕೆಯ ಪ್ರಮಾಣ ಪತ್ರಕ್ಕೆ ತಾಳೆ ಆಗುತ್ತಿದೆಯೇ?	ನಗದಿನ ಪರಿಶೀಲನೆಗೆ ನಿಗಮವು ನಗದು ಗುಮಾಸ್ತರಿಂದ (ಕ್ಯಾಷಿಯರ್) ಭೌತಿಕ ನಗದು ಪ್ರಮಾಣ ಪತ್ರವನ್ನು ಪಡೆಯುವ ನೀತಿಯನ್ನು ನಿಗಮವು ಹೊಂದಿಲ್ಲ.
8	ಮೊತ್ತಗಳನ್ನು ತೋರಿಸುವ ಸ್ಥಿರ ಠೇವಣಿ, ಮುಕ್ತಾಯ ದಿನಾಂಕ, ಬಡ್ಡಿ ದರ ಹಾಗೂ ಬಡ್ಡಿ ಪಾವತಿಗೆ ದಿನಾಂಕಗಳ ರಿಜಿಸ್ಟರ್ ಇದೆಯೇ?	ಕಂಪನಿಯು ಸ್ಥಿರ ಠೇವಣಿಯ ಎಲ್ಲ ವಿವರಗಳ ರಿಜಿಸ್ಟರ್‌ನ್ನು ನಿರ್ವಹಿಸಿದೆ.
9	ಸ್ಥಿರ ಠೇವಣಿ ಮೇಲೆ ಬಡ್ಡಿಯು ಅಂತಿಮ ದಿನಾಂಕದೊಳಗೆ ಸ್ವೀಕೃತಿ ಆಗುವ ಕುರಿತು ಖಚಿತಪಡಿಸಿಕೊಳ್ಳಲು ಅನುಸರಣೆ ವ್ಯವಸ್ಥೆ ಇದೆಯೇ?	ಹೌದು, ಸ್ಥಿರ ಠೇವಣಿ ಮೇಲೆ ಬಡ್ಡಿಯು ಅಂತಿಮ ದಿನಾಂಕದಂದು ಸ್ವೀಕೃತಿ ಆಗಿರುವ ಕುರಿತು ಖಚಿತಪಡಿಸಲು ನಿಗಮವು ಪರ್ಯಾಪ್ತ ಅನುಸರಣೆ ವ್ಯವಸ್ಥೆ ಹೊಂದಿದೆ.
10	ಸ್ಥಿರ ಠೇವಣಿಗಳ ಪೂರ್ಣಗೊಂಡ ಮೊತ್ತದ ವರ್ಗಾವಣೆಯು ಯಾವುದೇ ವಿಳಂಬವಿಲ್ಲದೇ ಆಗುತ್ತಿರುವ ಕುರಿತು ಖಚಿತಪಡಿಸಿಕೊಳ್ಳಲು ಅನುಸರಣೆ ವ್ಯವಸ್ಥೆ ಇದೆಯೇ?	ಹೌದು, ಸ್ಥಿರ ಠೇವಣಿಗಳು ತಕ್ಷಣ ನವೀಕರಣಗೊಳ್ಳುತ್ತಿವೆ ಮತ್ತು ಪೂರ್ಣಗೊಂಡಲ್ಲಿ ನಿಗಮದ ಅಗತ್ಯತೆಗೆ ತಕ್ಕಂತೆ ನಗದೀಕರಣಗೊಳ್ಳುತ್ತಿದೆ.



11	ಎಲ್ಲಾ ಖಾತೆಗಳು; ಉಳಿತಾಯ ಖಾತೆಗಳು, ಚಾಲ್ತಿ ಖಾತೆಗಳು ಹಾಗೂ ಸ್ಥಿರ ಠೇವಣಿಗಳ ಬ್ಯಾಂಕ್ ದೃಢೀಕರಣ ವಿವರಣಾ ಪಟ್ಟಿಗಳನ್ನು ಎಲ್ಲಾ ಬ್ಯಾಂಕ್ ಗಳಿಂದ ನಿಯಮಿತವಾಗಿ ಪಡೆಯಲಾಗುತ್ತಿದೆಯೇ?	ಹೌದು, ನಿಗಮವು ಬ್ಯಾಂಕ್ ದೃಢೀಕರಣಗಳನ್ನು ವಾರ್ಷಿಕವಾಗಿ ಪಡೆದುಕೊಳ್ಳುತ್ತಿದೆ.
12	ಎಲ್ಲ ಬ್ಯಾಂಕ್ ಶಿಲ್ಕುಗಳಿಗೆ ಸಂಬಂಧಪಟ್ಟಂತೆ ದೃಢೀಕರಣಗಳು ಬ್ಯಾಂಕ್ ವಿವರಣಾ ಪಟ್ಟಿಯೊಂದಿಗೆ ತಾಳೆ ಆಗುತ್ತಿದೆಯೇ?	ವಿಜಯಪುರ ಜಿಲ್ಲೆಯಲ್ಲಿ ನಿರ್ವಹಿಸಲಾದ ಬ್ಯಾಂಕ್ ಖಾತೆಗಳಿಗೆ ಹೊರತಾಗಿ ನಿಗಮವು ಸಿದ್ಧಪಡಿಸಿದ ಬ್ಯಾಂಕ್ ಹೊಂದಾಣಿಕೆ ವಿವರಣಾ ಪಟ್ಟಿಯನ್ನು ಲೆಕ್ಕಪುಸ್ತಕಿಯೊಂದಿಗೆ ಮತ್ತು ಬ್ಯಾಂಕ್ ವಿವರಣಾ ಪಟ್ಟಿಯೊಂದಿಗೆ ಮತ್ತು ಬ್ಯಾಂಕ್ ವಿವರಣಾ ಪಟ್ಟಿಯೊಂದಿಗೆ ಹೋಲಿಕೆ ಮಾಡಲಾಗಿದೆ ಮತ್ತು ಬ್ಯಾಂಕ್ ವಿವರಣಾ ಪಟ್ಟಿಯು ಸರಿಯಾಗಿರುವುದು ಕಂಡುಬಂದಿದೆ.
13	ನಿಗಮವು ಠೇವಣಿ ರಿಜಿಸ್ಟರ್ ಪ್ರಕಾರ ಸ್ಥಿರ ಠೇವಣಿ ಮತ್ತು ಬಡ್ಡಿಗಳು ಬ್ಯಾಂಕ್ ನೀಡಿರುವ ದೃಢೀಕರಣ ಪ್ರಮಾಣಪತ್ರದೊಂದಿಗೆ ತಾಳೆಯಾಗುತ್ತಿದೆಯೇ?	ನಿಗಮವು ಬ್ಯಾಂಕ್ ನಿಂದ ಸ್ಥಿರ ಠೇವಣಿ ಮತ್ತು ಬಡ್ಡಿಗಳಿಗೆ ದೃಢೀಕರಣ ಪ್ರಮಾಣಪತ್ರ ಪಡೆದಿದ್ದು ಲೆಕ್ಕತಖ್ತೆ ಪ್ರಕಾರ ಶಿಲ್ಕುಗಳೊಂದಿಗೆ ತಾಳೆಯಾಗುತ್ತಿದೆ.
14	ಬ್ಯಾಂಕ್‌ಗಳಿಂದ ಪಡೆಯಲಾದ ದೃಢೀಕರಣ ವಿವರಣಾ ಪಟ್ಟಿಗಳು ಅಧಿಪ್ರಮಾಣನವೇ/ಪ್ರಮಾಣೀಕೃತವೇ ಮತ್ತು ಬ್ಯಾಂಕ್‌ನ ಶೀರ್ಷಿಕೆ ಪತ್ರ (ಲೆಟರ್‌ಹೆಡ್) ಹಾಳೆಯಲ್ಲಿದೆಯೇ?	ದೃಢೀಕರಣ ವಿವರಣಾ ಪಟ್ಟಿಗಳನ್ನು ಬ್ಯಾಂಕ್‌ನ ಶೀರ್ಷಿಕೆ ಪತ್ರದ ಹಾಳೆಗಳಲ್ಲಿ ಸ್ವೀಕರಿಸಲಾಗಿದೆ ಮತ್ತು ಅದು ಕ್ರಮಬದ್ಧವಾಗಿ ಪ್ರಮಾಣೀಕರಿಸಲಾಗಿದೆ.
15	ಮೇಲ್ಕಂಡ ಪರಿಶೀಲನೆಯಲ್ಲಿ ಏನಾದರೂ ವ್ಯತ್ಯಾಸಗಳನ್ನು ಗಮನಿಸಿದಲ್ಲಿ, ಅದನ್ನು ಮುಂದಿನ ವರ್ಷದಲ್ಲಿ ಹೊಂದಾಣಿಕೆ ಮಾಡಲಾಗಿದೆಯೇ?	ನಮ್ಮ ಸ್ವತಂತ್ರ ಲೆಕ್ಕ ಪರಿಶೋಧಕರ ವರದಿಯಲ್ಲಿ ವರದಿ ಮಾಡಲಾದ ಪ್ರತಿಕೂಲ ಅಭಿಪ್ರಾಯಕ್ಕೆ ಆಧಾರಗಳ ಖಂಡಿಕೆ 15 (i) ಮತ್ತು (ii) ಹೊರತಾಗಿ ಗುರುತಿಸಲಾದ ವ್ಯತ್ಯಾಸಗಳನ್ನು ಮುಂದಿನ ವರ್ಷದಲ್ಲಿ ಹೊಂದಾಣಿಕೆ ಮಾಡಲಾಗಿದೆ.
16	ಪರಿಶೀಲಿಸಿದ ಪ್ರಕರಣಗಳಲ್ಲಿ ಬ್ಯಾಂಕ್‌ಗಳಿಂದ ಬಾಹ್ಯ ದೃಢೀಕರಣಗಳನ್ನು ಪಡೆಯಲಾಗಿದೆಯೇ, ಹಾಗಿದ್ದರೆ ಅದರ ವಿವರಗಳು.	ಹೌದು, ಪರಿಶೀಲನೆಯ ಆಧಾರದಲ್ಲಿ ಈ ಕೆಳಗಿನ ಬಾಹ್ಯ ದೃಢೀಕರಣಗಳನ್ನು ಬ್ಯಾಂಕ್‌ನಿಂದ ಪಡೆಯಲಾಗಿದೆ ಮತ್ತು ವಿವರಗಳು ಈ ಕೆಳಗಿನಂತಿವೆ:



ಕ್ರ. ಸಂ	ಬ್ಯಾಂಕ್ ಹೆಸರು	ಖಾತೆ ಸಂಖ್ಯೆ	ಶಾಖೆ ಹೆಸರು	31.03.2022ರಂತೆ ಶಿಲ್ಕು (ಲಕ್ಷ ರೂಗಳಲ್ಲಿ)	ಖಾತೆಯ ಸ್ವರೂಪ	ದೃಢೀಕರಣದ ದಿನಾಂಕ
1	ಭಾರತೀಯ ಸ್ಟೇಟ್ ಬ್ಯಾಂಕ್	32194154586	ಜೆ.ಸಿ.ರಸ್ತೆ, ಬೆಂಗಳೂರು	9.45	ವಿಶೇಷ ಅವಧಿ ಠೇವಣಿ	18.06.2022
2	ಕೆನರಾ ಬ್ಯಾಂಕ್	0797301000114	ಚಾಮರಾಜನಗರ	475.61	ಮಧ್ಯಾಹ್ನದ ಬಿಸಿಯೂಟ ಖಾತೆ	26.07.2022
3	ಕೆನರಾ ಬ್ಯಾಂಕ್	0523301000084	ಯಾದಗಿರಿ	65.39	ಮಧ್ಯಾಹ್ನದ ಬಿಸಿಯೂಟ ಖಾತೆ	16.09.2022
4	ಇಂಡಿಯನ್ ಬ್ಯಾಂಕ್	7180100632	ಕೆ.ಜಿ.ರಸ್ತೆ, ಬೆಂಗಳೂರು	88,893.06	ಸ್ಥಿರ ಠೇವಣಿ	29.06.2022
5	ಕೆನರಾ ಬ್ಯಾಂಕ್	130008543644	ತಿಮ್ಮಯ್ಯ ರಸ್ತೆ, ಬೆಂಗಳೂರು	4,738.29	ಸ್ಥಿರ ಠೇವಣಿ	26.07.2022
6	ಇಂಡಿಯನ್ ಬ್ಯಾಂಕ್	7186342464	ಕೆ.ಜಿ.ರಸ್ತೆ, ಬೆಂಗಳೂರು	6,301.21	ಸ್ಥಿರ ಠೇವಣಿ	29.06.2022

ಎಸ್‌ಎಸ್‌ಬಿ & ಅಸೋಸಿಯೇಟ್ಸ್ ಪರವಾಗಿ  
ಲೆಕ್ಕಪರಿಶೋಧಕರು  
ಸಂಸ್ಥೆ ನೋಂ.ಸಂ.:010372ಎಸ್

ಸಹಿ/-

ಕೆ. ಬಾಲಾಜಿ

ಪಾಲುದಾರರು

ಸದಸ್ಯತ್ವ ಸಂಖ್ಯೆ: 207783

UDIN: 22207783BFHKJK7440

ಸ್ಥಳ: ಬೆಂಗಳೂರು

ದಿನಾಂಕ: 12.12.2022



**31ನೇ ಮಾರ್ಚ್ 2022ರಂದು ಕೊನೆಗೊಂಡ ಹಣಕಾಸು ವರ್ಷಕ್ಕೆ ಶಾಸನಬದ್ಧ ಲೆಕ್ಕ ಪರಿಶೋಧಕರಿಂದ ಮಾಡಲಾದ ಅಪರೋಕನಗಳಿಗೆ ಉತ್ತರಗಳು**



ಶಾಸನಬದ್ಧ ಲೆಕ್ಕ ಪರಿಶೋಧಕರ ಅಪರೋಕನಗಳು	ಲೆಕ್ಕಪತ್ರಗಳ ಮೇಲಿನ ಟಿಪ್ಪಣಿಗಳಲ್ಲಿ ಹೇಳಲಾದ ಸೂಚನೆ ಸಂಖ್ಯೆಯ ಉಲ್ಲೇಖ	ನಿಗಮದ ಉತ್ತರಗಳು
<p>ಪ್ರತಿಕೂಲ ಅಭಿಪ್ರಾಯಕ್ಕೆ ಆಧಾರ</p> <p>1) ಕಂಪನಿಯು ಲಾಭ ಮತ್ತು ನಷ್ಟ ಶಬ್ದಗಳನ್ನು ಆದಾಯ ಮತ್ತು ಖರ್ಚಿನ ಶಬ್ದ ಎಂದು ಹೆಸರಿಸಿದ್ದು ಇದು ಕಂಪನಿ ಕಾಯ್ದೆ, 2013ರ ಪರಿಚ್ಛೇದ IIIರಲ್ಲಿ ನೀಡಲಾದ ನಮೂನೆಯ ಪ್ರಕಾರ ಇಲ್ಲ.</p>		<p>ಕಂಪನಿ ಕಾಯ್ದೆ 2013, ಸೆಕ್ಷನ್ 2(40)ರ ಪ್ರಕಾರ ಕಂಪನಿಗಳು ಲಾಭಕ್ಕಾಗಿ ಯಾವುದೇ ಚಟುವಟಿಕೆಗಳನ್ನು ನಡೆಸದೇ ಇದ್ದರೆ ಆದಾಯ ಮತ್ತು ಲೆಕ್ಕ ಶಬ್ದಗಳನ್ನು ಕಂಪನಿಯ ವಾರ್ಷಿಕ ಮಹಾಸಭೆಯ ಮುಂದೆ ಲಾಭ ಮತ್ತು ನಷ್ಟ ಶಬ್ದ ಬದಲಾಗಿ ಮಂಡಿಸಬೇಕು. ನಿಗಮದ ಚಟುವಟಿಕೆಗಳು ಸ್ವಭಾವದಲ್ಲಿ ಉದಾರ ಆಗಿರುವುದರಿಂದ ಮತ್ತು ಹೀಗಾಗಿ ನಿಗಮವು ಆದಾಯ ಮತ್ತು ಖರ್ಚಿನ ಶಬ್ದಗಳನ್ನು ಸಿದ್ಧಪಡಿಸುತ್ತಿದೆ.</p>
<p>2) ಕನಿಷ್ಠ ಬೆಂಬಲ ಬೆಲೆ ಕಾರ್ಯಾಚರಣೆ ("ಎಂಎಸ್‌ಪಿ ಆಪರೇಷನ್ಸ್") ನಡೆಸುವ ವೇಳೆ ಧಾನ್ಯಗಳ ವೆಚ್ಚದ ಹೊರತಾಗಿ ಕಂಪನಿಯು ಮಾಡಿದ ವೆಚ್ಚವನ್ನು ವೆಚ್ಚ ಎಂದು ಗುರುತಿಸುವ ಬದಲಾಗಿ ಮತ್ತು ಕಂಪನಿಯು ಸ್ವೀಕರಿಸುವ ಯಾವುದೇ ಕ್ಲೇಮ್ ಅನ್ನು ಆದಾಯ ಮತ್ತು ಖರ್ಚು ಶಬ್ದಗಳಲ್ಲಿ ಆದಾಯ ಎಂದು ಗುರುತಿಸದೇ ಭಾರತ ಸರ್ಕಾರದಿಂದ ಮುಂಗಡ ಬಾಕಿ (ಲೆಕ್ಕಪತ್ರಕ್ಕೆ ಟಿಪ್ಪಣಿ 3.15(ಎ)(ii) ಉಲ್ಲೇಖ) ಎಂದು ಸಂಗ್ರಹಿಸಲಾಗುತ್ತಿದೆ.</p>	ಟಿಪ್ಪಣಿ 3.15(ಎ)(ii)	<p>ಲೆಕ್ಕಪರಿಶೋಧಕರು ನಡೆಸಿದ ಅವಲೋಕನವು ಸತ್ಯಾಂಶವಾಗಿದ್ದು ಕಳೆದ ವರ್ಷಗಳಿಂದ ಕಂಪನಿಯು ನಿರಂತರವಾಗಿ ಅನುಸರಿಸುತ್ತಿದೆ. ಈ ಕುರಿತು ಅಳವಡಿಸಿದ ನೀತಿಯು ಲೆಕ್ಕಪತ್ರದ ಮೇಲೆ ಟಿಪ್ಪಣಿ 3.15(ಎ)(ii) ಅಡಿಯಲ್ಲಿ ಪ್ರಕಟಿಸಲಾಗಿದೆ.</p>
<p>3) ರೂ.18.44 ಲಕ್ಷ ವ್ಯಾಪಾರ ಬಾಕಿ ಸ್ವೀಕೃತಿ ಬಾಕಿಗಳ ದೃಢೀಕರಿಸದೇ ಇರುವುದು, ರೂ.1,22,469.62 ಲಕ್ಷ ವ್ಯಾಪಾರಕ್ಕಾಗಿ ಸಂಕ್ಷಿಪ್ತ ಒಮ್ಮೆಗಳು, ರೂ.97,431 ಲಕ್ಷ ಮುಂಗಡ/ಸಾಲ-ಎಂಎಸ್‌ಪಿ-ಕೆಎಸ್‌ಎಂಐ, ರೂ.1,31,316.40 ಲಕ್ಷ ಚಾಲ್ತಿಯಲ್ಲಿಲ್ಲದ ಹಣಕಾಸು ಸ್ವತ್ತುಗಳು, ರೂ.1,31,316.40 ಲಕ್ಷ ಸರಬರಾಜುದಾರರಿಗೆ ಮುಂಗಡ ಪಾವತಿ, ರೂ.11,948 ಲಕ್ಷ ಮಾರುಕಟ್ಟೆ ಒಕ್ಕೂಟ (ಮಾರ್ಕೆಟಿಂಗ್ ಫೆಡರೇಷನ್)ಕ್ಕೆ ಪಾವತಿಸಿದ ಮುಂಗಡ ಮತ್ತು ರೂ.13,238.82 ಲಕ್ಷ ಇತರೇ ಚಾಲ್ತಿ ಹೊಣೆಗಾರಿಕೆಗಳು ಹಣಕಾಸು ವಿವರಣ ಪಟ್ಟಿ ಮೇಲೆ ಸಾಂದರ್ಭಿಕ ಪರಿಣಾಮವು ಖಚಿತಪಡಿಸಲಾಗಿದೆ.</p>	ಟಿಪ್ಪಣಿ 9,12,16,19	<p>ಬಹುಪಾಲು ಮೊತ್ತವು ಸರ್ಕಾರ/ಸರ್ಕಾರಿ ಸಂಸ್ಥೆಗಳಿಂದ ಸ್ವೀಕೃತಿಯಾಗಬೇಕೆಂದು ಮತ್ತು ಬಹುಪಾಲು ಮೊತ್ತವು ಸರ್ಕಾರ/ಸರ್ಕಾರಿ ಸಂಸ್ಥೆಗಳು ರೈತರಿಗೆ ಬಾಕಿ ಇದೆ. ಹೀಗಾಗಿ ಲೆಕ್ಕಪರಿಶೋಧಕರು ಅವಲೋಕಿಸಿದಂತೆ ಕಂಪನಿಯು ಬಾಕಿಯ ದೃಢೀಕರಣವನ್ನು ಪಡೆದುಕೊಂಡಿಲ್ಲ.</p>
<p>4) ಕಂಪನಿಯು ಕಂಪನಿ ಕಾಯ್ದೆ, 2013ರ ಅನುಚ್ಛೇದ IIIರ ಪ್ರಕಾರ ಚಾಲ್ತಿ ಮತ್ತು ಹಿಂದಿನ ಹಣಕಾಸು ವರ್ಷಗಳಿಗೆ ಸ್ವೀಕೃತಿ ಆಗಬೇಕಿರುವ ಲೆಕ್ಕಕ್ಕೆ ಲೆಕ್ಕಪತ್ರ ಕೋಷ್ಟಕ (ಏಜಿಂಗ್ ಷೆಡ್ಯೂಲ್)ವನ್ನು ಬಹಿರಂಗಪಡಿಸಿಲ್ಲ.</p>	ಟಿಪ್ಪಣಿ 19	<p>ಜಿಲ್ಲಾ ಕಚೇರಿಗಳಲ್ಲಿ ಲೆಕ್ಕಪತ್ರ ಕೋಷ್ಟಕವಾರು /ಪಕ್ಕವಾರು ವಿವರಗಳು ಲಭ್ಯವಿದೆ, ಆದರೆ ಎಲ್ಲ ಜಿಲ್ಲಾ ಕಚೇರಿಗಳ ಕ್ರೋಢೀಕರಿಸಿದ ವಿವರಗಳು ಕೇಂದ್ರ ಕಚೇರಿಯಲ್ಲಿ ಲಭ್ಯವಿಲ್ಲ.</p>



<p>5) ಕಂಪನಿಯು ರೂ.166.31 ಲಕ್ಷವನ್ನು ಸಂದೇಹಾತ್ಮಕ ಸಾಲ ಎಂದು ಅವಕಾಶ ಮಾಡಿದ್ದು ಇದು ಸಾಲದ ಅರ್ಹತೆಯ ವ್ಯಾಪಾರ ಸ್ವೀಕೃತಿ ರೂ.159.93ಲಕ್ಷಕ್ಕಿಂತ ಹೆಚ್ಚಾಗಿದೆ ಮತ್ತು ಇದರ ವಿವರಗಳನ್ನು ನಮಗೆ ಒದಗಿಸಿಲ್ಲ.</p>	<p>ಟಿಪ್ಪಣಿ 9</p>	<p>ಲೆಕ್ಕಪರಿಶೋಧಕರು ಮಾಡಿರುವ ಮಾಡಿರುವ ಅವಲೋಕನವನ್ನು ಗುರುತಿಸಲಾಗಿದೆ. ವ್ಯತ್ಯಾಸವನ್ನು ಪರಿಶೀಲಿಸಲಾಗುವುದು ಮತ್ತು ಪ್ರಸ್ತುತ ವರ್ಷದಲ್ಲಿ ಸರಿಪಡಿಸಲಾಗುವುದು.</p>
<p>6) ಕಂಪನಿಯು ಸರ್ಕಾರದ ಪರವಾಗಿ ಆಹಾರ ಧಾನ್ಯಗಳ ಖರೀದಿಗೆ ಮತ್ತು ಅದನ್ನು ಸರ್ಕಾರದ ಯೋಜನೆಗೆ ಅನುಸಾರವಾಗಿ ಸಾರ್ವಜನಿಕರಿಗೆ ವಿತರಣೆಗೆ ಏಕರೂಪದ ಲೆಕ್ಕ ನೀತಿಗಳನ್ನು ಅನುಸರಿಸುತ್ತಿಲ್ಲ, ಅದು ಈ ಕೆಳಗಿನಂತಿದೆ:          ಎ) ಮಧ್ಯಾಹ್ನದ ಬಿಸಿಯೂಟ ಯೋಜನೆ- ಕಂಪನಿಯು ಆಡಳಿತಾತ್ಮಕ ವೆಚ್ಚವನ್ನು ಮಾತ್ರ ಆದಾಯ ಎಂದು ಗುರುತಿಸುವುದು.          ಬಿ) ಸಾರ್ವಜನಿಕ ವಿತರಣಾ ವ್ಯವಸ್ಥೆ ಯೋಜನೆ- ಕಂಪನಿಯು ಖರೀದಿ ವೆಚ್ಚವನ್ನು ಖರೀದಿ ಎಂದು ಮತ್ತು ಖರೀದಿ ವೆಚ್ಚ ಮತ್ತು ಆಡಳಿತಾತ್ಮಕ ವೆಚ್ಚವನ್ನು ಆದಾಯ ಎಂದು ಗುರುತಿಸುವುದು.          ಸಿ) ಕನಿಷ್ಠ ಬೆಂಬಲ ಬೆಲೆ ಕಾರ್ಯಾಚರಣೆಗಳು- ಕಂಪನಿಯು ಆಹಾರ ಧಾನ್ಯಗಳ ವೆಚ್ಚ ಮತ್ತು ಆಡಳಿತಾತ್ಮಕ ವೆಚ್ಚವನ್ನು ಆದಾಯ ಎಂದು ಪರಿಗಣಿಸುವುದು ಆದರೆ ಸರ್ಕಾರದಿಂದ ವಸೂಲಾತಿ ಮಾಡಲಾದ ಸಾಂದರ್ಭಿಕ ವೆಚ್ಚಗಳನ್ನು ಆದಾಯವಾಗಿ ಗುರುತಿಸುವುದಿಲ್ಲ.          ಪರಿಣಾಮವಾಗಿ, ಆದಾಯ ಮತ್ತು ವೆಚ್ಚದ ಖಾತೆಯ ನಿವ್ವಳ ಹುಟ್ಟುವಳಿ ಮತ್ತು ಖರ್ಚಿನ ಮೇಲಿನ ಪರಿಣಾಮವು ಲಾಭದಾಯಕತೆಯ ಮೇಲೆ ಪರಿಣಾಮ ಬೀರದೇ ಪರಿಣಾಮವುಂಟು ಮಾಡುವುದು.</p>	<p>ಟಿಪ್ಪಣಿ - 3.1</p>	<p>ಹಿಂದಿನ ವರ್ಷಗಳಿಂದ ಯಾವುದೇ ಬದಲಾವಣೆಗಳಿಲ್ಲದೇ ನಿರಂತರವಾಗಿ ಕಂಪನಿಯು ಲೆಕ್ಕಪತ್ರ ನೀತಿಯನ್ನು ಅನುಸರಿಸುತ್ತಿದೆ.</p>
<p>7) ಕಂಪನಿ ಕಾಯ್ದೆ, 2013 ಸೆಕ್ಷನ್ 49ರ ಅಡಿಯಲ್ಲಿ ಅಗತ್ಯವಿರುವಂತೆ ನಿಗಮವು ಒಬ್ಬರು ಮಹಿಳಾ ನಿರ್ದೇಶಕರನ್ನು ಮತ್ತು ಸ್ವತಂತ್ರ ನಿರ್ದೇಶಕರನ್ನು ಹೊಂದಿಲ್ಲ.</p>	<p>ಟಿಪ್ಪಣಿ 31(ii)</p>	<p>ನಿಗಮವು ಕಂಪನಿ ಕಾಯ್ದೆ, 1956/2013ರ ಅಡಿಯಲ್ಲಿ ಸರ್ಕಾರಿ ಕಂಪನಿಯಾಗಿದೆ ಮತ್ತು ಬಹುಪಾಲು ಷೇರು ಬಂಡವಾಳವನ್ನು ಕರ್ನಾಟಕ ಸರ್ಕಾರ ಹೊಂದಿದೆ. ನಿಗಮದ ಸಂಘದ ನಿಯಮಾವಳಿ ಪ್ರಕಾರ, ಮಂಡಳಿಯ ಎಲ್ಲಾ ನಿರ್ದೇಶಕರನ್ನು ನೇಮಿಸುವ ಜವಾಬ್ದಾರಿ ಕರ್ನಾಟಕ ಸರ್ಕಾರದ ಕೈಯಲ್ಲಿದೆ. ಸರ್ಕಾರವೇ ಎಲ್ಲ ನಿರ್ದೇಶಕರನ್ನು ನೇಮಕ ಮಾಡುವುದರಿಂದ, ಮಹಿಳಾ ನಿರ್ದೇಶಕಿ ಮತ್ತು ಸ್ವತಂತ್ರ ನಿರ್ದೇಶಕರ ನೇಮಕದ ಪ್ರಶ್ನೆ ಉದ್ಭವಿಸುವುದಿಲ್ಲ.</p>



<p>8) ಸ್ವತ್ತು, ಸ್ಥಾವರ ಮತ್ತು ಉಪಕರಣಗಳು ಸ್ವತ್ತು ಮತ್ತು ಭೋಗ್ಯ ಒಪ್ಪಂದಗಳ ದಾಖಲೆ/ಹಕ್ಕುಪತ್ರಗಳನ್ನು ನಿಗಮವು ನೀಡಿಲ್ಲ, ಪರಿಣಾಮವಾಗಿ ಹಣಕಾಸು ವಿವರಣಾ ಪಟ್ಟಿಗಳಿಗೆ ಟಿಪ್ಪಣಿಗಳ ಟಿಪ್ಪಣಿ 4ರಲ್ಲಿರುವಂತೆ ಭೂಮಿ, ಭೋಗ್ಯ ಭೂಮಿಗಳು ಮತ್ತು ಭೋಗ್ಯ ಹೊಂದಿರುವ ಕಟ್ಟಡಗಳ ಘೋಷಣೆಯು ಹಕ್ಕುಪತ್ರಗಳು ಮತ್ತು ಕರಾರುಗಳೊಂದಿಗೆ ಸಮತೃಪ್ತವಾಗಿರುತ್ತದೆ ಪರಿಶೀಲಿಸಲು ನಮಗೆ ಸಾಧ್ಯವಾಗಿಲ್ಲ.</p>	<p>ಟಿಪ್ಪಣಿ 4</p>	<p>ಹಕ್ಕುಪತ್ರಗಳು/ಭೋಗ್ಯ ಒಪ್ಪಂದಗಳು ಜಿಲ್ಲಾ ಕಚೇರಿಯಲ್ಲಿ ಲಭ್ಯವಿರುತ್ತದೆ. ಹೀಗಾಗಿ ಇದನ್ನು ಲೆಕ್ಕಪರಿಶೋಧನ ಅಧಿಕಾರಿಗಳಿಗೆ ಲೆಕ್ಕ ಪರಿಶೋಧನೆಗೆ ನೀಡಲಾಗಿಲ್ಲ.</p>
<p>9) ಪ್ರಗತಿಯಲ್ಲಿರುವ ಕಾಮಗಾರಿಗಳ ಬಂಡವಾಳ ಕಂಪನಿಯು ಯೋಜನಾ ಕಾರ್ಯಸಾಧ್ಯತಾ ವರದಿ ವೆಚ್ಚಗಳನ್ನು ಮಾರುಕಟ್ಟೆ ಸಮೀಕ್ಷೆ ಮತ್ತು ಇತರ ವೆಚ್ಚಗಳನ್ನು ಪ್ರಗತಿಯಲ್ಲಿರುವ ಕಾಮಗಾರಿಗಳ ಬಂಡವಾಳ ವೆಚ್ಚಗಳ ಅಡಿಯಲ್ಲಿ ವರ್ಗೀಕರಿಸಿದೆ. ಪ್ರಗತಿಯಲ್ಲಿರುವ ಕಾಮಗಾರಿ ಬಂಡವಾಳ ಅಡಿಯಲ್ಲಿ ಮಾಡಲಾದ ವರ್ಗೀಕರಿಸಿದ ಮೊತ್ತಕ್ಕೆ ಕಂಪನಿಗೆ ಭವಿಷ್ಯದಲ್ಲಿ ಯಾವುದೇ ಲಾಭಗಳು ಸಂಚಿತವಾಗುವುದನ್ನು ನಾವು ಎದುರು ನೋಡದ ಕಾರಣ ಇದನ್ನು ಆದಾಯ ಮತ್ತು ಖರ್ಚಿನ ತಖ್ತೆಗೆ ವಿಧಿಸುವ ಅಭಿಪ್ರಾಯವನ್ನು ನಾವು ಹೊಂದಿದ್ದೇವೆ. ಹಾಗಾಗಿ ಸ್ವತ್ತುಗಳನ್ನು ರೂ.77.35 ಲಕ್ಷ ಮತ್ತು ಲಾಭವನ್ನು ಅಷ್ಟೇ ಮೊತ್ತಕ್ಕೆ ಉತ್ತೇಜಿಸಲಾಗಿದೆ.</p>	<p>ಟಿಪ್ಪಣಿ 5</p>	<p>ನಿರ್ಮಾಣ ವೆಚ್ಚಕ್ಕೂ ಮೊದಲು ವಾಸ್ತುಶಿಲ್ಪ ಕಾರ್ಯಸಾಧ್ಯತಾ ವರದಿಗೆ ತಗಲುವ ಖರ್ಚು ಮತ್ತು ಯೋಜನಾ ಮಂಜೂರಾತಿಗೆ ಪ್ರಮುಖ ಮೊತ್ತ ಇತರೇ, ಯಶವಂತಪುರದಲ್ಲಿ ವೈಜ್ಞಾನಿಕ ಉಗ್ರಾಣ ಮತ್ತು ಬೃಹತ್ ಕಚೇರಿ ಸಂಕೀರ್ಣ ನಿರ್ಮಾಣದ ಸಲುವಾಗಿ ಆಗಿರುತ್ತದೆ. ಮೇಲ್ಕಂಡ ಅಭಿಪ್ರಾಯದಂತೆ ನಿಗಮವು ಯಶವಂತಪುರದಲ್ಲಿ ವೈಜ್ಞಾನಿಕ ಉಗ್ರಾಣ ಮತ್ತು ಬೃಹತ್ ಕಚೇರಿ ಸಂಕೀರ್ಣ ನಿರ್ಮಾಣದ ವಿಶ್ವಾಸ ಹೊಂದಿದೆ. ಹೀಗಾಗಿ, ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿ ಅಡಿಯಲ್ಲಿ ಸೇರಿಸಲಾದ ನಿರ್ಮಾಣ ಪೂರ್ವ ವೆಚ್ಚವನ್ನು ಆದಾಯ ಮತ್ತು ಖರ್ಚು ತಖ್ತೆಗೆ ಸೇರಿಸಬೇಕಾದ ಅಗತ್ಯವಿರುವುದಿಲ್ಲ.</p>
<p>10) ಭವಿಷ್ಯನಿಧಿ ಬಾಕಿ ಹಣಕಾಸು ವಿವರಣಾ ಪಟ್ಟಿಯ ಟಿಪ್ಪಣಿ 32.3ರತ್ತ ತಮ್ಮ ಗಮನ ಸೆಳೆಯುತ್ತೇವೆ ಅಲ್ಲಿ 2004-05ರಿಂದ 2015-16ರವರೆಗಿನ ಅವಧಿಯಲ್ಲಿ ಸರಕು ತುಂಬಿಸುವ ಮತ್ತು ಇಳಿಸುವ ಕಾರ್ಮಿಕರ ಸಂಬಂಧಿಸಿದಂತೆ ಭವಿಷ್ಯ ನಿಧಿ ಪ್ರಾಧಿಕಾರಿಗಳು ರೂ.2674.44 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು ನಿಗಮವು ಮೇಲ್ಕಂಡ ಸಲ್ಲಿಸಿದ ಎಂಟು ತಿಳಿಸಿದೆ. ಸಲ್ಲಿಸಲಾದ ಮೇಲ್ಕಂಡ ಪ್ರತಿಯನ್ನು ಮತ್ತು ಪ್ರಸ್ತುತ ಸ್ಥಿತಿಯ ನಿಗಮವು ನೀಡದೇ ಇರುವುದರಿಂದ ಇದರ ಕುರಿತಾಗಿ ಹಣಕಾಸು ವಿವರಣಾ ಪಟ್ಟಿ ಮೇಲೆ ಪ್ರಭಾವವನ್ನು ಖಚಿತಪಡಿಸಿಕೊಳ್ಳಲಾಗದು.</p>	<p>ಟಿಪ್ಪಣಿ 32.3</p>	<p>ಲೆಕ್ಕಪರಿಶೋಧನಾ ಆಕ್ಷೇಪವನ್ನು ಗಮನಿಸಲಾಗಿದೆ ಮತ್ತು ಪ್ರಕರಣವು ಇನ್ನೂ ಇಪಿಎಫ್, ಮೇಲ್ಕಂಡ ಪ್ರಾಧಿಕಾರದೊಂದಿಗೆ ಬಾಕಿ ಇದೆ. ನಿಗಮವು ಪರಿವಾದ ತೀರ್ಪು ಪಡೆಯುವ ವಿಶ್ವಾಸ ಹೊಂದಿದೆ. ಈ ವಿಷಯವನ್ನು ಟಿಪ್ಪಣಿ 32.3 ರಲ್ಲಿ ಪ್ರಕಟಿಸಲಾಗಿದೆ.</p>



<p>11) ಠೇವಣಿಗಲು ನಿಗಮದ ವಿರುದ್ಧ ಸಲ್ಲಿಸಲಾದ ಪ್ರಕರಣಗಲ ಮೇಲಿನ ಬಡ್ಡಿಯೂ ಸೇರಿದಂತೆ ನಿಗಮವು ರೂ.40.64 ಲಕ್ಷ ರೂಗಲನ್ನು ಠೇವಣಿ ಇರಿಸಿದೆ. ನಿಗಮವು ಪ್ರಕರಣದ ವಿವರಗಲನ್ನು ಲಭ್ಯವಾಗಿರದ ಕಾರಣ ಪ್ರಕರಣಗಲ ಪ್ರಸ್ತುತ ಸ್ಥಿತಿ ಮತ್ತು ಹಣಕಾಸು ವಿವರಣಾ ಪಟ್ಟಿ ಮೇಲೆ ಪ್ರಭಾವವನ್ನು ಪರಿಶೀಲಿಸಲು ನಮಗೆ ಸಾಧ್ಯವಾಗುವುದಿಲ್ಲ. ಮೇಲಾಗಿ ಹೇಳಲಾದ ಠೇವಣಿಗಲಿಗೆ ನಿಗಮವು ಯಾವುದೇ ಅನಿಶ್ಚಿತ ಹೂಣಗಾರಿಕೆಯನ್ನು ಪ್ರಕಟಪಡಿಸಿಲ್ಲ.</p>	<p>ಅಭಿಪ್ರಾಯವನ್ನು ಗಮನಿಸಲಾಗಿದೆ. ಀ ಮೂತ್ತವನ್ನು ಅನಿಶ್ಚಿತ ಹೂಣಗಾರಿಕೆ ಎಂದು ಪರಿಗಣಿಸಲಾಗುವುದು ಮತ್ತು 2022-23ರ ಲೆಕ್ಕಪತ್ರದಲ್ಲಿ ಪ್ರಕಟಿಸಲಾಗುವುದು.</p>
<p>12) ಸರ್ಕಾರದಿಂದ ವಸೂಲಿ ಮಾಡಬಹುದಾದ ವೆಚ್ಚ ಕಂಪನಿಯು ಭಾರತ ಸರ್ಕಾರ, ಭಾರತೀಯ ಆಹಾರ ನಿಗಮ ಹಾಗೂ ಕರ್ನಾಟಕ ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಕಾರ್ಯಾಚರಣೆಗಾಗಿ ರೂ.1.30,960.90 ಲಕ್ಷಗಲನ್ನು ಚಾಲ್ತಿ ಹಣಕಾಸು ಸ್ವತ್ತುಗಲು ಮತ್ತು ರೂ.17,924.78 ಲಕ್ಷಗಲನ್ನು ಇತರೇ ಚಾಲ್ತಿ ಹಣಕಾಸು ಸ್ವತ್ತುಗಲ ಅಡಿಯಲ್ಲಿ ಹಕ್ಕೂತ್ತಾಯ (ಕ್ಲೇಮ್) ಸಲ್ಲಿಸಿದೆ. ಀ ಕ್ಲೇಮುಗಲು ದೀರ್ಘಾವಧಿ ಬಾಕಿ ಇದ್ದು ಸಂಬಂಧಿಸಿದ ಪಕ್ಷಗಲಿಂದ ದೃಢೀಕರಣ ಮತ್ತು ಸಮನ್ವಯ (ವ್ಯಾಜ್ಯ ಪರಿಹಾರ)ಕೊಳ್ಳಪಟ್ಟಿದೆ. ಹಾಗಾಗಿ ಹಣಕಾಸು ವಿವರಣಾ ಪಟ್ಟಿ ಮೇಲೆ ಇದರ ಪ್ರಭಾವವನ್ನು ಖಚಿತಪಡಿಸಿಕೊಳ್ಳಲಾಗದು.</p>	<p>2010-2011 ರಿಂದ 2021-22ರವರೆಗಿನ ಅವಧಿಗೆ ನಿಗಮವು ಭಾರತ ಸರ್ಕಾರ/ಕರ್ನಾಟಕ ಸರ್ಕಾರ/ಭಾರತೀಯ ಆಹಾರ ನಿಗಮ (ಎಫ್‌ಸಿಐ)ದೊಂದಿಗೆ ಸಲ್ಲಿಸಿದ ಎಂಎಸ್‌ಪಿ ಹಕ್ಕೂತ್ತಾಯ (ಕ್ಲೇಮ್)ಗಲು ತಾತ್ಕಾಲಿಕವಾಗಿ ಇತ್ಯರ್ಥಪಡಿಸಲಾಗಿದೆ. ಲೆಕ್ಕಪರಿಶೋಧನೆಗೂಂಡ ಲೆಕ್ಕಗಲ ಆಧಾರದಲ್ಲಿ ಬಾಕಿಯನ್ನು ಭಾರತ ಸರ್ಕಾರ/ಎಫ್‌ಸಿಐ ಇನ್ನಷ್ಟೇ ಇತ್ಯರ್ಥಪಡಿಸಬೇಕಿದೆ ಮತ್ತು ಇದರ ಪರಿಣಾಮವಾಗಿ 31 ಮಾರ್ಚ್ 2022ರಂತೆ ರೂ.130960.90 ಲಕ್ಷ ಮೂತ್ತವು ಇನ್ನೂ ನಿಗಮದ ಲೆಕ್ಕಪುಸ್ತಿಕೆಯಲ್ಲಿ ಬಾಕಿ ಇದೆ. ಶೀಘ್ರದ ದಿನಾಂಕದಲ್ಲೇ ಇದನ್ನು ಇತ್ಯರ್ಥಪಡಿಸುವಂತೆ ಸರ್ಕಾರದೊಂದಿಗೆ ನಿಗಮವು ಗಂಭೀರವಾದ ಒತ್ತಾಯ ಮಾಡುತ್ತಿದೆ. ಀ ಮೂತ್ತದ ಹೂರತಾಗಿ 31.03.2022ರಂತೆ ರೂ.17924.78 ಲಕ್ಷ ರೂ ಮೂತ್ತವು ರಾಜ್ಯಸರ್ಕಾರದಿಂದ 2019-20 ರಿಂದ 2020-21ರ ಅವಧಿಗೆ ಆಹಾರ ಧಾನ್ಯಗಲ ವ್ಯತ್ಯಾಸದ ವೆಚ್ಚವು ಬಾಕಿ ಇದ್ದು ಀ ಮೂತ್ತದಲ್ಲಿ ಬಹುಪಾಲು ಮೂತ್ತವು ಪ್ರಸ್ತುತ ವರ್ಷದಲ್ಲಿ ಸ್ವೀಕರಿಸಲಾಗಿದ್ದು ಉಳಿಕೆ ಮೂತ್ತವನ್ನು ಆದಷ್ಟು ಶೀಘ್ರ ಮರುಪಾವತಿಸುವಂತೆ ಒತ್ತಾಯಿಸುತ್ತಿದೆ.</p>
<p>13) ದಾಸ್ತಾನಿನಲ್ಲಿ ಕೂರತೆಗೆ ಸಿಬ್ಬಂದಿ ಕಡೆಯಿಂದ ಮಾಡಬಹುದಾದ ವಸೂಲಿ ಕಂಪನಿಯು ದಾಸ್ತಾನಿನಲ್ಲಿ ಕೂರತೆ ಪರಿಣಾಮವಾಗಿ ರೂ.2,965.46 ಲಕ್ಷಗಲಷ್ಟು ಮೂತ್ತವನ್ನು ಸಂದೇಹಾಸ್ಪದ ಮುಂಗಡವಾಗಿ ತೆಗೆದಿರಿಸಲು ಅವಕಾಶ ಮಾಡಿದೆ. ಅದರೂ, ಕಂಪನಿಯು ಇದನ್ನು ಸಿಬ್ಬಂದಿ ಮತ್ತು ಕರ್ನಾಟಕ ಸರ್ಕಾರ ಎರಡರಿಂದಲೂ ಕ್ಲೇಮ್ ಮಾಡುತ್ತಿದ್ದು ಆದಾಯ ಎಂದು ಗುರುತಿಸಿದೆ. ಕಂಪನಿಯು ಸಿಬ್ಬಂದಿ ವಿರುದ್ಧ ಹೂಡಲಾದ ಮೂಕದ್ಧಮೆಯ ಕುರಿತಾಗಿ ಮತ್ತು ಸಿಬ್ಬಂದಿಯಿಂದ ಮಾಡಲಾದ ವಸೂಲಿ ಕುರಿತು ವಿವರಗಲನ್ನು ನೀಡದೇ ಇರುವ ಕಾರಣಕ್ಕಾಗಿ ಹಣಕಾಸು ವಿವರಣಾ ಪಟ್ಟಿ ಮೇಲೆ ಅದರ ಪ್ರಭಾವವನ್ನು ಖಚಿತಪಡಿಸಿಕೊಳ್ಳಲು ನಮಗೆ ಸಾಧ್ಯವಾಗಿಲ್ಲ.</p>	<p>ಅಭಿಪ್ರಾಯವನ್ನು ಗಮನಿಸಲಾಗಿದೆ.</p>



<p>14) ದಾಸ್ತಾನುಗಳು</p> <p>ಕಂಪನಿಯು ರಾಜ್ಯದ ಉಗ್ರಾಣ(ವೇಲ್‌ಹೌಸ್)ದಲ್ಲಿ ಮತ್ತು ಗಿರಣಿ (ಮಿಲ್ಲರ್) ಗಳಲ್ಲಿ ಇರುವ ದಾಸ್ತಾನಿನ ಸಂಗ್ರಹವನ್ನು ಭೌತಿಕವಾಗಿ ಪರಿಶೀಲಿಸಿಲ್ಲ ಅಥವಾ ಅವರಿಂದ ಪ್ರಮಾಣಪತ್ರ ಪಡೆದುಕೊಂಡಿಲ್ಲ. ಹೀಗಾಗಿ, 31 ಮಾರ್ಚ್ 2022ರ ದಾಸ್ತಾನು ಮೌಲ್ಯಮಾಪನದ ದಾಸ್ತಾನಿನ ಮೌಲ್ಯದ ಮೇಲೆ ಟಿಪ್ಪಣಿ ಮಾಡಲು ನಮಗೆ ಸಾಧ್ಯವಾಗಿಲ್ಲ.</p>	<p>ಅಭಿಪ್ರಾಯವನ್ನು ಗಮನಿಸಲಾಗಿದೆ.</p>																																
<p>15) ನಗದು ಮತ್ತು ನಗದು ಸಮಾನಗಳು</p> <p>i) ಅವಧಿ ಮುಗಿದ/ ಹಳೆಯದಾದ ಚೆಕ್‌ಗಳಿಗೆ ರಿವರ್ಸ್‌ ನಮೂದುಗಳನ್ನು ಪಾಸ್ ಮಾಡಲಾಗಿಲ್ಲ ಎಂಬುದನ್ನು ಬ್ಯಾಂಕ್‌ನ ಹೊಂದಾಣಿಕೆ ಹೇಳಿಕೆಗಳ ಪರಿಶೀಲನೆ ವೇಳೆ ಗಮನಿಸಲಾಗಿದ್ದು ವಿವರಗಳು ಈ ರೀತಿಯಾಗಿವೆ:</p> <table border="1" data-bbox="582 1178 922 1930"> <thead> <tr> <th>ಜಿಲ್ಲೆಯ ಹೆಸರು</th> <th>ಬ್ಯಾಂಕಿನ ಹೆಸರು</th> <th>ಖಾತೆ ಸಂಖ್ಯೆ</th> <th>ಹಳೆಯ ಚೆಕ್‌ಗಳ ಮೊತ್ತ (ಲಕ್ಷ ರೂ.ಗಳಲ್ಲಿ)</th> </tr> </thead> <tbody> <tr> <td>ಚಿಕ್ಕಮಗಳೂರು</td> <td>ಕೆನರಾ ಬ್ಯಾಂಕ್</td> <td>507214000009</td> <td>8.02</td> </tr> <tr> <td></td> <td>ಕೆನರಾ ಬ್ಯಾಂಕ್</td> <td>507214000014</td> <td>0.095</td> </tr> <tr> <td>ಕಲಬುರಗಿ</td> <td>ಕೆನರಾ ಬ್ಯಾಂಕ್</td> <td>513214000007</td> <td>24.70</td> </tr> <tr> <td></td> <td>ಕೆನರಾ ಬ್ಯಾಂಕ್</td> <td>513214000025</td> <td>5.97</td> </tr> <tr> <td>ಮಂಡ್ಯ</td> <td>ಕೆನರಾ ಬ್ಯಾಂಕ್</td> <td>516214000009</td> <td>0.092</td> </tr> <tr> <td>ಯಾದಗಿರಿ</td> <td>ಕೆನರಾ ಬ್ಯಾಂಕ್</td> <td>523214000004</td> <td>0.38</td> </tr> <tr> <td colspan="3" style="text-align: center;"><b>ಒಟ್ಟು</b></td> <td><b>39.26</b></td> </tr> </tbody> </table> <p>ಪರಿಣಾಮವಾಗಿ ಬ್ಯಾಂಕ್‌ನಲ್ಲಿನ ನಗದು ರೂ.39.26 ಲಕ್ಷಗಳನ್ನು ಕಡಿಮೆ ಮಾಡಲಾಗಿದೆ ಮತ್ತು ಹೊಣೆಗಾರಿಕೆಯನ್ನು ಕೂಡಾ ಅದೇ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ.</p>	ಜಿಲ್ಲೆಯ ಹೆಸರು	ಬ್ಯಾಂಕಿನ ಹೆಸರು	ಖಾತೆ ಸಂಖ್ಯೆ	ಹಳೆಯ ಚೆಕ್‌ಗಳ ಮೊತ್ತ (ಲಕ್ಷ ರೂ.ಗಳಲ್ಲಿ)	ಚಿಕ್ಕಮಗಳೂರು	ಕೆನರಾ ಬ್ಯಾಂಕ್	507214000009	8.02		ಕೆನರಾ ಬ್ಯಾಂಕ್	507214000014	0.095	ಕಲಬುರಗಿ	ಕೆನರಾ ಬ್ಯಾಂಕ್	513214000007	24.70		ಕೆನರಾ ಬ್ಯಾಂಕ್	513214000025	5.97	ಮಂಡ್ಯ	ಕೆನರಾ ಬ್ಯಾಂಕ್	516214000009	0.092	ಯಾದಗಿರಿ	ಕೆನರಾ ಬ್ಯಾಂಕ್	523214000004	0.38	<b>ಒಟ್ಟು</b>			<b>39.26</b>	<p>i) ಅಭಿಪ್ರಾಯವನ್ನು ಗಮನಿಸಲಾಗಿದೆ, ಚೆಕ್ /ಉಪಕರಣಗಳ ಮೂರು ತಿಂಗಳ ಮಾನ್ಯತೆಯನ್ನು ಪರಿಗಣಿಸಲಾಗುತ್ತಿದೆ. 2022-23ರ ಅವಧಿಯಲ್ಲಿ ಇದನ್ನು ಹೊಂದಾಣಿಕೆ ಮಾಡಿ ರದ್ದು ಮಾಡಲಾಗುವುದು.</p>
ಜಿಲ್ಲೆಯ ಹೆಸರು	ಬ್ಯಾಂಕಿನ ಹೆಸರು	ಖಾತೆ ಸಂಖ್ಯೆ	ಹಳೆಯ ಚೆಕ್‌ಗಳ ಮೊತ್ತ (ಲಕ್ಷ ರೂ.ಗಳಲ್ಲಿ)																														
ಚಿಕ್ಕಮಗಳೂರು	ಕೆನರಾ ಬ್ಯಾಂಕ್	507214000009	8.02																														
	ಕೆನರಾ ಬ್ಯಾಂಕ್	507214000014	0.095																														
ಕಲಬುರಗಿ	ಕೆನರಾ ಬ್ಯಾಂಕ್	513214000007	24.70																														
	ಕೆನರಾ ಬ್ಯಾಂಕ್	513214000025	5.97																														
ಮಂಡ್ಯ	ಕೆನರಾ ಬ್ಯಾಂಕ್	516214000009	0.092																														
ಯಾದಗಿರಿ	ಕೆನರಾ ಬ್ಯಾಂಕ್	523214000004	0.38																														
<b>ಒಟ್ಟು</b>			<b>39.26</b>																														
<p>ii) ಬ್ಯಾಂಕ್ ವಿವರಣಾ ಪಟ್ಟಿಗಳನ್ನು ನಮ್ಮ ಪರಿಶೀಲನೆಗೆ ನೀಡದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಬ್ಯಾಂಕ್ ಹೊಂದಾಣಿಕೆ ವಿವರಣಾ ಪಟ್ಟಿಯನ್ನು ಸಾಧ್ಯವಾಗಿದ್ದು ಸಾಂದರ್ಭಿಕ ಪರಿಣಾಮಗಳನ್ನು ಖಚಿತಪಡಿಸಿಕೊಳ್ಳಲಾಗಲಿಲ್ಲ.</p>	<p>ii) ವಿಜಯಪುರದ ಬ್ಯಾಂಕ್ ಹೊಂದಾಣಿಕೆ ವಿವರಣಾ ಪಟ್ಟಿಯನ್ನು ಲೆಕ್ಕ ಪರಿಶೋಧನೆಗೆ ಸಲ್ಲಿಸಲಾಗಿದೆ ಮತ್ತು ಸರಿಯಾಗಿರುವುದಾಗಿ ಕಂಡಿದೆ. ಆದರೆ ಬ್ಯಾಂಕ್‌ನಿಂದ ಇದನ್ನು ಪಡೆಯದೇ ಇರುವುದರಿಂದ ಬ್ಯಾಂಕ್ ವಿವರಣಾ ಪಟ್ಟಿಯೊಂದಿಗೆ ಪರಿಶೀಲಿಸಲಾಗಿಲ್ಲ.</p>																																



<p>iii) ಸಾಕಷ್ಟು ವಿವರಗಳು ಲಭ್ಯವಿಲ್ಲದ ಕಾರಣ ಶಿವಮೊಗ್ಗದ ಸ್ಪೆಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿನ ಚಾಲ್ತಿ ಖಾತೆಯಲ್ಲಿನ ಶಿಲ್ಕು ಲೆಕ್ಕಗಳಲ್ಲಿ ನೇರಿಸಲಾಗಿರುವ ಶಿಲ್ಕು ರೂ.139 ಲಕ್ಷದ ಪರಿಶೀಲನೆ ಸಾಧ್ಯವಾಗಿಲ್ಲ.</p> <p>iv) ಹಣಕಾಸು ವರ್ಷ 2020-21ಕ್ಕೆ ಮುನ್ನ ನಿಗಮವು ರೂ.56.68 ಲಕ್ಷವನ್ನು ಬ್ಯಾಂಕ್‌ಗಳಲ್ಲಿ ಶಿಲ್ಕುಗಳಿಗಿರುವಾಗ ಅಪಕಾಶವನ್ನು ಮಾಡಿಕೊಂಡಿದೆ ಮತ್ತು ಅದಕ್ಕೆ ವಿವರಗಳನ್ನು ಒದಗಿಸಲಿಲ್ಲ. ಹೀಗಾಗಿ ಹಣಕಾಸು ವಿವರಣ ಪಟ್ಟಿ ಮೇಲೆ ಸಾಂದರ್ಭಿಕ ಪ್ರಭಾವವನ್ನು ಖಚಿತಪಡಿಸಿಕೊಳ್ಳಲಾಗಲಿಲ್ಲ.</p> <p>v) ನಿಗಮವು ಬ್ಯಾಂಕ್‌ಗಳ ಚಾಲ್ತಿ ಖಾತೆಗಳಲ್ಲಿ ರೂ.1,38,823.73 ಲಕ್ಷ ಸ್ಥಿರ ಠೇವಣಿಯ ಶಿಲ್ಕನ್ನು ಪ್ರಕಟಿಸಿರುವುದನ್ನು ನಗದು ಮತ್ತು ನಗದು ಸಮಾನಗಳ ಅಡಿಯಲ್ಲಿ ಸ್ಥಿರ ಠೇವಣಿ ಎಂದು ಪ್ರಕಟಿಸಬೇಕಿದೆ. ಅದುದರಿಂದ ಈ ಪ್ರಕಟಣೆಯು ಕಂಪನಿ ಕಾಯ್ದೆ 2013ರ ಅನುಚ್ಛೇದ IIIರ ಪ್ರಕಾರ ಇಲ್ಲ.</p> <p>vi) ರೂ.82.52 ಲಕ್ಷವನ್ನು ನ್ಯಾಯಾಲಯದ ಆದೇಶಕ್ಕೆದರಾಗಿ ಠೇವಣಿಯಾಗಿ ಹೊಂದಿದ್ದು ಹಣಕಾಸು ವಿವರಣಾ ಪಟ್ಟಿಯ ಟಿಪ್ಪಣಿ 10.1 ಕ್ಕೆ ನಿಮ್ಮ ಗಮನ ಸೆಳೆಯಲು ಬಯಸುತ್ತೇವೆ. ಹೀಗಿದ್ದರೂ ನಿಗಮವು ಹಣಕಾಸು ವಿವರಣಾ ಪಟ್ಟಿಯಲ್ಲಿ ಸಂಬಂಧಿತ ಸಂಭವನೀಯ ಹೊಣೆಗಾರಿಕೆಗಳನ್ನು ಪ್ರಕಟಿಸಿಲ್ಲ.</p>	<p>ಟಿಪ್ಪಣಿ ಸಂ. 10.1</p>	<p>iii) ಅಭಿಪ್ರಾಯವನ್ನು ಗಮನಿಸಲಾಗಿದೆ, ವಿವರಗಳನ್ನು 2022-23ರ ಅವಧಿಯಲ್ಲಿ ಲಭ್ಯಗೊಳಿಸಲಾಗುವುದು.</p> <p>iv) ಗಮನಿಸಲಾಗಿದೆ.</p> <p>v) ಲೆಕ್ಕಪರಿಶೋಧಕರಿಂದ ಗಮನಿಸಲ್ಪಟ್ಟಿರುವಂತೆ 2022-23ರ ಲೆಕ್ಕಪತ್ರ ಅಂತಿಮಗೊಳಿಸುವ ವೇಳೆ ಈ ಅಂಶವನ್ನು ಪರಿಗಣಿಸಲಾಗುವುದು.</p> <p>vi) ಈ ಮೊತ್ತವು ಕಡಿಮೆ ಗುಣಮಟ್ಟದ ತೊಗರಿ ಬೇಳೆ ಹರಾಜಿನಿಂದ ವಸೂಲಾದ ಮೊತ್ತವನ್ನು ಪ್ರತಿನಿಧಿಸುತ್ತದೆ + 31.03.2022ರಂತೆ ಸಂಚಿತಗೊಂಡ ಅದರ ಬಡ್ಡಿ ಸರಬರಾಜುದಾರರಿಗೆ ಪಾವತಿಸಲಾದ ತೊಗರಿ ಬೇಳೆಯ ವೆಚ್ಚ ( 31.03.2022ರಂತೆ ನ್ಯಾಯಾಲಯದಲ್ಲಿ ವಿಲೇಗೆ ಬಾಕಿ ಇರುವ ಠೇವಣಿ ಮೊತ್ತಕ್ಕೆದರಾಗಿ ಹೊಂದಾಣಿಕೆ ಮಾಡಲಾಗುವುದು. ಹೀಗಾಗಿ ಸಂಭವನೀಯ ಹೊಣೆಗಾರಿಕೆಗಳನ್ನು ಪ್ರಕಟಿಸುವ ಪ್ರಶ್ನೆ ಉದ್ಭವಿಸುವುದಿಲ್ಲ.</p>
<p>16) ಚಾಲ್ತಿ ತೆರಿಗೆ ಸ್ವತ್ತು ಮತ್ತು ಚಾಲ್ತಿ ತೆರಿಗೆ ಹೊಣೆಗಾರಿಕೆ ಕಂಪನಿಯು ಚಾಲ್ತಿ ತೆರಿಗೆಗೆ ಕಂಪನಿಯು ಅವಕಾಶವನ್ನು 29ನೇ ಸೆಪ್ಟೆಂಬರ್ 2022ರಂದು ಸಲ್ಲಿಸಿದ ತಾತ್ಕಾಲಿಕ ಮತ್ತು ಅನುಮೋದಿಸಿದ ಹಣಕಾಸು ವಿವರಣಾ ಪಟ್ಟಿಗಳ ಮೇಲೆ ನಮೂನೆ 10ಬಿ ಆಧರಿಸಿ ಸಲ್ಲಿಸಿದ್ದು ನಮ್ಮ ಅಭಿಪ್ರಾಯದಂತೆ ಇದು ಆದಾಯ ತೆರಿಗೆ ಕಾಯ್ದೆ, 1961ಕ್ಕೆ ಅನುಸಾರವಾಗಿಲ್ಲ.</p>	<p>ಆದಾಯ ತೆರಿಗೆ ಕಾಯ್ದೆ ಪ್ರಕಾರ 10ಬಿಯೊಂದಿಗೆ ಆದಾಯದ ಸಲ್ಲಿಕೆಯನ್ನು ಅಂತಿಮ ದಿನಾಂಕದೊಳಗೆ ತಾತ್ಕಾಲಿಕ ಲೆಕ್ಕದ ಆಧಾರದ ಮೇಲೆ ಮಾಡಲಾಗಿದೆ. ಹೀಗಿದ್ದರೂ ಆದಾಯದ ಮೇಲೆ ಪರಿಷ್ಕೃತ ಸಲ್ಲಿಕೆಯನ್ನು ಡಿಸೆಂಬರ್ 2022ರೊಳಗಾಗಿ ಲೆಕ್ಕಪರಿಶೋಧನೆಗೊಂಡ ಹಣಕಾಸು ವಿವರಣಾ ಪಟ್ಟಿಗಳ ಪ್ರಕಾರ ಸಲ್ಲಿಸಲಾಗುವುದು.</p>	



<p>17) ಇತರೇ ಈಕ್ವಿಟಿ</p> <p>i) ಆದಾಯ ಮತ್ತು ಖರ್ಚು ಖಾತೆ ವಿಂಗಡಣೆಯ ಪ್ರಕಟಣೆಗೆ ಒದಗಿಸಲಾದ ಆದಾಯ ಮತ್ತು ಖರ್ಚಿನ ಲೆಕ್ಕಕ್ಕೆ ಇತರೇ ಸಮಗ್ರ ಆದಾಯ ರೂ.1,105.07 ಲಕ್ಷ ಮತ್ತು ರೂ.-1596.76 ಲಕ್ಷ ಹೊಂದಾಣಿಕೆ ಆಗದೇ ಇರುವ ಹಣಕಾಸು ವಿವರಣಾ ಪಟ್ಟಿಯ ಟಿಪ್ಪಣಿ 15 ಮೀಸಲು ಮತ್ತು ಹೆಚ್ಚುವರಿ ಟಿಪ್ಪಣಿಗಳ ಮೇಲೆ ನಿಮ್ಮ ಗಮನ ಸೆಳೆಯಬಯಸುತ್ತೇವೆ.</p> <p>ii) ಬೆಲೆ ಸಮಾನೀಕರಣ/ಸ್ಥಿರೀಕರಣ ನಿಧಿ ("ಪಿಇಎಸ್‌ಎಫ್")</p> <p>ಎ) ಬೆಲೆ ಸಮಾನೀಕರಣ/ಸ್ಥಿರೀಕರಣ ನಿಧಿ ("ಪಿಇಎಸ್‌ಎಫ್") ಕಾರ್ಯಾಚರಣೆ ಪ್ರಕಟಿಸಲಾಗಿರುವ ಹಣಕಾಸು ವಿವರಣಾ ಪಟ್ಟಿಗೆ ಟಿಪ್ಪಣಿ 15ರ ಮೇಲೆ ತಮ್ಮ ಗಮನ ಸೆಳೆಯಬಯಸುತ್ತೇವೆ. ಹೀಗಿದ್ದರೂ, ಪಿಇಎಸ್‌ಎಫ್ ಖಾತೆಗೆ ವರ್ಗಾವಣೆ ಮತ್ತು ನಂತರ ಪಿಇಎಸ್‌ಎಫ್ ಬಳಕೆ ಖಾತೆಗೆ ವರ್ಗಾವಣೆಗೆ ಅಳವಡಿಸಲಾಗಿರುವ ಕ್ರಮಾನುಸರಣಿ/ವಿಧಾನದ ಕುರಿತು ವಿವರಿಸಲಾಗಿಲ್ಲ. ಅದರಂತೆ, ಈ ಟಿಪ್ಪಣಿಗಳಲ್ಲಿ ಪ್ರಕಟಿಸಲಾದ ವ್ಯವಹಾರಗಳ ಕುರಿತು ಮತ್ತು ಹಣಕಾಸು ವಿವರಣಾ ಪಟ್ಟಿ ಮೇಲೆ ಅದರ ಯಾವುದೇ ಪ್ರಭಾವ ಇದ್ದಲ್ಲಿ ಅದರ ಕುರಿತು ವ್ಯಾಖ್ಯಾನಿಸಲು ಸಾಧ್ಯವಾಗಿಲ್ಲ.</p> <p>ಬಿ) ಆರಂಭಿಕ ಶಿಲ್ಕು, ಸಂಚಲನ ಮತ್ತು ಅನುದಾನ ಸ್ವೀಕೃತಿ ಖಾತೆಯ ಅಂತಿಮ ಶಿಲ್ಕು, ಬೆಲೆ ಸಮಾನೀಕರಣ/ಸ್ಥಿರೀಕರಣ ನಿಧಿ (ಪಿಇಎಸ್‌ಎಫ್) ಯನ್ನು ಈಕ್ವಿಟಿ ಬದಲಾವಣೆ ವಿವರಣ ಪಟ್ಟಿಯಲ್ಲಿ ಪ್ರತ್ಯೇಕವಾಗಿ ಪ್ರಕಟಿಸಿಲ್ಲ ಎಂಬುದನ್ನು ನಾವು ಗಮನಿಸಿದ್ದೇವೆ.</p>	<p>ಟಿಪ್ಪಣಿ ಸಂ.15</p>	<p>i) ಲೆಕ್ಕಪರಿಶೋಧಕರ ಅಭಿಪ್ರಾಯವನ್ನು ಗಮನಿಸಲಾಗಿದ್ದು 2022-23ರಲ್ಲಿ ಸರಿಪಡಿಸಲಾಗುವುದು.</p> <p>ii) ಎ) ಅಭಿಪ್ರಾಯವನ್ನು ಗಮನಿಸಲಾಗಿದೆ. ಹಣಕಾಸು ವಿವರಣಾ ಪಟ್ಟಿಯಲ್ಲಿ ಪಿಇಎಫ್‌ಎಸ್‌ನ ವ್ಯವಹಾರವನ್ನು ಲೆಕ್ಕತಪ್ಪು ಮೇಲಿನ ಟಿಪ್ಪಣಿಯ ಟಿಪ್ಪಣಿ 15ರಲ್ಲಿ ವಿವರಿಸಲಾಗಿದೆ.</p> <p>ಬಿ) ಅಭಿಪ್ರಾಯವನ್ನು ಗಮನಿಸಲಾಗಿದ್ದು 2022-23ರಲ್ಲಿ ಸರಿಪಡಿಸಲಾಗುವುದು.</p>
---	----------------------	--



<p>18) ಚಾಲ್ತಿ ಅಲ್ಲದ ಹಣಕಾಸು ಹೊಣೆಗಾರಿಕೆಗಳು</p> <p>ಕಂಪನಿಯು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯಿಂದ ಅವರ್ತನಿಧಿಯನ್ನು ಪಡೆದುಕೊಂಡಿದೆ ಮತ್ತು ರೂ.97,431.16 ಲಕ್ಷವನ್ನು 31 ಮಾರ್ಚ್ 2022ಕ್ಕೆ ಚಾಲ್ತಿ ಅಲ್ಲದ ಹಣಕಾಸು ಹೊಣೆಗಾರಿಕೆಗಳ ಅಡಿಯಲ್ಲಿ ವಸೂಲಾತಿಗೆ ಬಾಕಿ ಎಂದು ಘೋಷಿಸಿದೆ. ಆದಾಗ್ಯೂ</p> <p>i) ಅದು ರೂ.97,431.16 ಲಕ್ಷಕ್ಕೆ ಸಾಲ ವಿವರಣೆ ಪಟ್ಟಿ/ ಶಿಲ್ಕು, ಶಿಲ್ಕು ದೃಢೀಕರಣ ಪ್ರಮಾಣಪತ್ರ/ ಒಪ್ಪಂದ/ ಸಾಲ ದಾಖಲೆ ಒದಗಿಸಿಲ್ಲ.</p>		<p>i) ಕರ್ನಾಟಕದಲ್ಲಿ ಎಂಎಸ್‌ಪಿ ಕಾರ್ಯಾಚರಣೆಗಳನ್ನು ನಡೆಸಲು ಕರ್ನಾಟಕ ಸರ್ಕಾರವು ನಿಗಮಕ್ಕೆ ಕೆಎಸ್‌ಎಎಂಬಿ ಮೂಲಕ ಮುಂಗಡ ಪಾವತಿಸಿದ್ದು ಇದು ಸಾಲ ಮೊತ್ತ ಆಗಿರುವುದಿಲ್ಲ. ಈ ಸಂಬಂಧ ಕೆಎಸ್‌ಎಎಂಬಿ ಮತ್ತು ನಿಗಮದ ನಡುವೆ ಯಾವುದೇ ಒಪ್ಪಂದ ಆಗಿಲ್ಲ. ಆದಾಗ್ಯೂ ಶಿಲ್ಕು ದೃಢೀಕರಣಕ್ಕೆ ಪ್ರಮಾಣಪತ್ರ ಪಡೆದಿರುವುದಿಲ್ಲ.</p>
<p>ii) ಘೋಷಣೆಯು ಎರವಲು ಅಡಿಯಲ್ಲಿ ಆಗಬೇಕೆಂದು ಮತ್ತು ಕಂಪನಿ ಕಾಯ್ದೆ, 2013ರ ಅನುಚ್ಛೇದ IIIರ ಅನುಸಾರವಾಗಿ ಚಾಲ್ತಿ ಅಲ್ಲದ ಹಣಕಾಸು ಹೊಣೆಗಾರಿಕೆಗಳ ಅಡಿಯಲ್ಲಿ ಅಲ್ಲ</p> <p>iii) ಕಂಪನಿಯು ಹಲವಾರು ವರ್ಷಗಳಿಂದ ಬಡ್ಡಿ ಅವಕಾಶವನ್ನು ಒದಗಿಸಿಲ್ಲ. ಸಂಬಂಧಿಸಿದ ವಿವರಗಳನ್ನು ನಮಗೆ ಒದಗಿಸಿದ ಕಾರಣ ಹಣಕಾಸು ವಿವರಣಾ ಪಟ್ಟಿ ಮೇಲೆ ಅದರ ಪ್ರಭಾವವನ್ನು ಪ್ರಮಾಣೀಕರಿಸಲು ನಮಗೆ ಸಾಧ್ಯವಾಗಿಲ್ಲ.</p>		<p>ii) ಲೆಕ್ಕಪರಿಶೋಧಕರ ಅಭಿಪ್ರಾಯವನ್ನು ಗಮನಿಸಲಾಗಿದೆ ಮತ್ತು 2022-23ರಲ್ಲಿ ಸರಿಯಾದ ಪ್ರಕಟಣೆ ಮಾಡಲಾಗುವುದು.</p> <p>iii) ಸರ್ಕಾರದಿಂದ ಬಡ್ಡಿ ಸ್ವೀಕೃತಿ ಸೂಚನೆ ಇಲ್ಲದೇ ಇರುವುದರಿಂದ ಬಡ್ಡಿ ಕಡೆಗೆ ಯಾವುದೇ ಅವಕಾಶ ಮಾಡಿರುವುದಿಲ್ಲ.</p>
<p>19) ವ್ಯವಹಾರ ಪಾವತಿ/ಸಂದಾಯಗಳು</p> <p>ಕಂಪನಿಯು ಕಂಪನಿ ಕಾಯ್ದೆ, 2013ರ ಅನುಚ್ಛೇದ III ರನ್ವಯ ಅಗತ್ಯವಿರುವಂತೆ ಸೂಕ್ತ ಸಣ್ಣ ಹಾಗೂ ಮಧ್ಯಮ ಉದ್ಯಮಗಳ ವಿವರಗಳನ್ನು ಒದಗಿಸಿಲ್ಲ.</p>	<p>ಟಿಪ್ಪಣಿ ಸಂ.34.1</p>	<p>ಲೆಕ್ಕ ತಪ್ಪು ಮೇಲಿನ ಟಿಪ್ಪಣಿ 34.1ರ ಅಡಿಯಲ್ಲಿ ಈ ಕುರಿತು ಪ್ರಕಟಿಸಲಾಗಿದೆ.</p>





<p>20) ಇತರೇ ಹಣಕಾಸು ಹೊಣೆಗಾರಿಕೆಗಳು</p> <p>i) ಶಾಸನಬದ್ಧ ಬಾಕಿ ಪಾವತಿಸಬೇಕಾದುದು</p> <p>ಎ) ಪಾವತಿಸಬೇಕಾದ ಶಾಸನಬದ್ಧ ಬಾಕಿಗಳಲ್ಲಿ ಹೊಂದಾಣಿಕೆಗೆ ಒಳಪಟ್ಟು ರೂ.26.58 ಲಕ್ಷ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಬಾಕಿ ಜಮೆ (ಇನ್‌ಪುಟ್ ಕ್ರೆಡಿಟ್) ಒಳಗೊಂಡಿದೆ.</p> <p>ಬಿ) ಜಿಎಸ್‌ಟಿ ಹೊಣೆಗಾರಿಕೆ ಮತ್ತು ಜಿಎಸ್‌ಟಿ ತಾಣದ (ಪೋರ್ಟಲ್) ಪ್ರಕಾರ ಲೆಕ್ಕ ಪುಸ್ತಕಗಳಲ್ಲಿ (ಇನ್ ಬುಕ್) ದಾಖಲು ಮಾಡಲಾದ ಉತ್ಪಾದನಾ ವೆಚ್ಚ (ಇನ್‌ಪುಟ್) ಹೊಂದಾಣಿಕೆ ಮಾಡಲಾಗಿಲ್ಲ ಮತ್ತು ಪರಿಣಾಮವಾಗಿ ಹಣಕಾಸು ವಿವರಣ ಪಟ್ಟಿಯಲ್ಲಿ ಪ್ರಕಟಿಸಲಾಗಿರುವ ರೂ.-35.44 ಲಕ್ಷದ ಮೇಲೆ ಮತ್ತು ಹೊಂದಾಣಿಕೆಯಲ್ಲಿ ಏನಾದರೂ ಹಣಕಾಸು ವಿವರಣಾ ಪಟ್ಟಿ ಮೇಲೆ ಅದರ ಪರಿಣಾಮವನ್ನು ಟಿಪ್ಪಣಿ ಮಾಡಲು ಸಾಧ್ಯವಾಗಿಲ್ಲ.</p> <p>ಸಿ) ಮಾಹಿತಿ ಮತ್ತು ದಾಖಲೆಗಳನ್ನು ನಮಗೆ ಲಭ್ಯವಾಗಿಸದೇ ಇರುವುದರಿಂದ ನಿಗಮವು ಮಾಡಿರುವ ವ್ಯವಹಾರಗಳ ಮೇಲೆ ಅನ್ವಯವಾಗುವ ಟಿಡಿಎಸ್ (ಮೂಲದಲ್ಲೇ ತೆರಿಗೆ ಕಡಿತ), ತೆರಿಗೆ ಕಡಿತ ಮತ್ತು ಮಾಹಿತಿಯಂತೆ ಮಾಡಿದ ಪಾವತಿ ಪರಿಶೀಲಿಸಲು ಸಾಧ್ಯವಾಗಿಲ್ಲ.</p> <p>ಡಿ) ಕಂಪನಿಯು ಹಣಕಾಸು ವರ್ಷ 2018-19ರಿಂದ ಮತ್ತು ನಂತರ ಬೋನಸ್‌ಗೆ ಅವಕಾಶವನ್ನು ಉಂಟು ಮಾಡಿಲ್ಲ. ನಮಗೆ ವಿವರಗಳನ್ನು ಒದಗಿಸದ ಕಾರಣ ಹಣಕಾಸು ವಿವರಣಾ ಪಟ್ಟಿ ಮೇಲೆ ಅದರ ಪರಿಣಾಮವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ.</p>	<p>ಎ) ಇದು ಮರು ಹೊಂದಾಣಿಕೆ ಮಾಡಬೇಕಾದ ಅಗತ್ಯವಿದೆ ಮತ್ತು 2022-23ರಲ್ಲಿ ಇದರ ಮರು ಹೊಂದಾಣಿಕೆ ಮಾಡಲಾಗುವುದು.</p> <p>ಬಿ) ಜಿಎಸ್‌ಟಿ ವಾರ್ಷಿಕ ರಿಟರ್ನ್ಸ್ ವೇಳೆ ಇದನ್ನು ಮರು ಹೊಂದಾಣಿಕೆ ಮಾಡಲಾಗುವುದು ಮತ್ತು ಪರಿಗಣಿಸಲಾಗುವುದು.</p> <p>ಸಿ) ನಿಗಮವು ಜಿಲ್ಲಾವಾರು ಟಿಡಿಎಸ್ ಪಾವತಿಗಳನ್ನು ಹೊಂದಿದೆ ಮತ್ತು ಪ್ರತಿ ಜಿಲ್ಲೆಗಳ ಅನುಪಾಲನೆಯನ್ನು ಕೈಗೊಳ್ಳಬೇಕಿದೆ.</p> <p>ಡಿ) ಅಭಿಪ್ರಾಯವನ್ನು ಗಮನಿಸಲಾಗಿದೆ.</p>
<p>21) ಇತರೇ ಚಾಲ್ತಿ ಹೊಣೆಗಾರಿಕೆಗಳು</p> <p>i) ಮಧ್ಯಾಹ್ನದ ಬಿಸಿಯೂಟ ಯೋಜನೆ ಅಡಿಯಲ್ಲಿ ಸರಬರಾಜು ಮಾಡಲಾದ ಆಹಾರ ಧಾನ್ಯಗಳಿಗೆ ಸಂಬಂಧಿಸಿದಂತೆ ಜಿಲ್ಲಾಪಂಚಾಯತ್‌ಗಳಿಂದ ಸ್ವೀಕರಿಸಲಾದ ಮುಂಗಡಗಳನ್ನು ಜಿಲ್ಲಾ ಕಚೇರಿಗಳಿಂದ ಪಡೆಯಲಾದ ಬಳಕೆ ಪ್ರಮಾಣ ಪತ್ರದ ಆಧಾರದಲ್ಲಿ ಹೊಂದಾಣಿಕೆ ಮಾಡಲಾಗಿದೆ. ಅಗತ್ಯವಿರುವ ಬಳಕೆ ಪ್ರಮಾಣಪತ್ರಗಳನ್ನು ನಮಗೆ ಒದಗಿಸದ ಕಾರಣ ಬಳಕೆ ಮಾಡಲಾದ ಮೊತ್ತದ ಕುರಿತು ವ್ಯಾಖ್ಯಾನಿಸಲು ನಮಗೆ ಸಾಧ್ಯವಾಗಿಲ್ಲ.</p>	<p>ಗಮನಿಸಲಾಗಿದೆ ಜಿಲ್ಲಾವಾರು ಅನುಪಾಲನೆಯನ್ನು ಮಾಡಲಾಗುವುದು.</p>



<p>22) ಇತರೇ ಆದಾಯ i) ಬಡ್ಡಿ ಸ್ವೀಕೃತಿಗಳು ಕರ್ನಾಟಕ ರಾಜ್ಯ ಸರ್ಕಾರವು 27.08.2019ರಂದು ಹೊರಡಿಸಿರುವ ಸುತ್ತೋಲೆಯ ಪ್ರಕಾರ, ನಿಗಮವು ಬಳಕೆ ಮಾಡಲಾಗದ ಮೊತ್ತವನ್ನು ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡಿದ ಮೊತ್ತದ ಮೇಲೆ ಗಳಿಕೆಯಾದ ಬಡ್ಡಿಯನ್ನು ಸರ್ಕಾರಕ್ಕೆ ಮರುಪಾವತಿ ಮಾಡಬೇಕು. ಹೀಗಿದ್ದರೂ, ನಿಗಮವು ಬಳಕೆಯಾಗದ ಅನುದಾನದ ಮೇಲಿನ ಬಡ್ಡಿಯನ್ನು ಆದಾಯವೆಂದು ಪರಿಗಣಿಸಿದ್ದು ಇದನ್ನು ಬಡ್ಡಿ ಸ್ವೀಕೃತಿಗಳಲ್ಲಿ ಸೇರಿಸಿದೆ ಮತ್ತು ಸರ್ಕಾರಕ್ಕೆ ಪಾವತಿಸಬೇಕಾದುದು ಎಂದು ಘೋಷಿಸಿಲ್ಲ. ಪರಿಣಾಮವಾಗಿ ಆದಾಯವು ಉತ್ತೇಜಿತವಾಗಿದೆ ಮತ್ತು ಹೊಣೆಗಾರಿಕೆಯು ಅಷ್ಟೇ ಪ್ರಮಾಣದಲ್ಲಿ ಕಡಿಮೆಯಾಗಿದೆ. ನಮಗೆ ಅಗತ್ಯ ವಿವರಗಳನ್ನು ನೀಡದ ಕಾರಣ ಇದನ್ನು ಪ್ರಮಾಣೀಕರಿಸಲು ನಮಗೆ ಸಾಧ್ಯವಾಗಿಲ್ಲ.</p>	<p>ವಿಷಯವನ್ನು ಮಂಡಳಿ ಮುಂದೆ ತರಲಾಗುವುದು ಮತ್ತು ಬಳಕೆ ಈ ಕುರಿತು ತ್ರಮ ಕೈಗೊಳ್ಳಲಾಗುವುದು.</p>
<p>23) ವ್ಯವಹಾರದಲ್ಲಿ ದಾಸ್ತಾನು ಖರೀದಿಗಳು ನಮಗೆ ವಿವರಿಸಿರುವಂತೆ ಸರ್ಕಾರವು ಹೊರಡಿಸಿದ ಹಂಚಿಕೆ ಪತ್ರಗಳ/ನೀಡಲಾದ ಆದೇಶಗಳ ಪ್ರಕಾರ ಆಹಾರ ಧಾನ್ಯಗಳನ್ನು ಸಂಗ್ರಹಿಸುತ್ತದೆ. ಸ್ಟಾಕ್ ಬುಕ್‌ಗಳ (ದಾಸ್ತಾನು ಪುಸ್ತಿಕೆ) ಪ್ರಕಾರ ಸಂಗ್ರಹಿಸಿದ ಧಾನ್ಯಗಳ ದಾಸ್ತಾನು ಮತ್ತು ಸರ್ಕಾರವು ಹಂಚಿಕೆ ಪತ್ರಗಳಲ್ಲಿ ನೀಡಿದ ನಿರ್ದೇಶನಗಳೊಂದಿಗೆ ಮಾಡಿದ ಖರೀದಿ ವೆಚ್ಚಗಳಲ್ಲಿ ಗಣನೀಯ ವ್ಯತ್ಯಾಸಗಳನ್ನು ಗುರುತಿಸಲಾಯಿತು. ನಿಗಮದೊಂದಿಗೆ ಮಾತುಕತೆ ವೇಳೆ ಆದಾಯ ಮತ್ತು ಖರ್ಚಿನ ತಖ್ತೆಯಲ್ಲಿ ಗುರುತಿಸಲಾದ ಖರೀದಿ ಮೌಲ್ಯವನ್ನು ಹಂಚಿಕೆ ಪತ್ರ/ವೆಚ್ಚ ವಿವರಣ ಪಟ್ಟಿಯೊಂದಿಗೆ ಈ ಕೆಳಗಿನ ಕಾರಣಗಳಿಗಾಗಿ ಹೋಲಿಕೆ ಮಾಡಲಾಗಿದೆ.</p> <p>ಎ) ಸರ್ಕಾರ ನೀಡಿದ ಹಂಚಿಕೆ ಪತ್ರದ ಬಳಿಕ ಆಹಾರ ಉಪನಿರ್ದೇಶಕರು ನೀಡಿದ ಪರಿಷ್ಕೃತ ಹಂಚಿಕೆ</p> <p>ಬಿ) ಸರ್ಕಾರವು ಮುಕ್ತ ಮಾರುಕಟ್ಟೆಯಲ್ಲಿ ನಿಗದಿ ಮಾಡಿದ ಬೆಲೆಗೆ ಆಹಾರ ಧಾನ್ಯಗಳು ಲಭ್ಯವಿಲ್ಲದೇ ಇರುವುದು, ಈ ಕಾರಣಕ್ಕಾಗಿ ಹೆಚ್ಚುವರಿ ಮೊತ್ತ ಪಾವತಿ ಮಾಡಬೇಕಾಗಬಹುದು.</p>	<p>ಲೆಕ್ಕಪರಿಶೋಧಕರ ಅಭಿಪ್ರಾಯವು ವಾಸ್ತವವಾಗಿದೆ. ಹೀಗಿದ್ದರೂ ಲೆಕ್ಕಪರಿಶೋಧಕರು ಗಮನಿಸಿದಂತೆ ಬೆಂಬಲಿತ ದಾಖಲೆಗಳು ಕೇವಲ ಜಿಲ್ಲಾ ಕಚೇರಿಗಳಲ್ಲಿ ಮಾತ್ರ ಲಭ್ಯವಿದೆ ಮತ್ತು ಹೀಗಾಗಿ, ಇದನ್ನು ಲೆಕ್ಕಪರಿಶೋಧಕರಿಗೆ ಲಭ್ಯವಾಗುವಂತೆ ಮಾಡಲಾಗಿಲ್ಲ.</p>

<p>ಸಿ) ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಶಿಕ್ಷಣ ಇಲಾಖೆ ನೀಡಿದ ಹಂಚಿಕೆ ಪತ್ರದ ಬಳಿಕ ಜಿಲ್ಲಾಮಟ್ಟದಲ್ಲಿ ಜಿಲ್ಲಾ ಪಂಚಾಯ್ತಿ ಕಚೇರಿಯು ನೀಡಿದ ಪರಿಷ್ಕೃತ ಹಂಚಿಕೆ ಪತ್ರ.</p> <p>ಈ ಮೇಲಿನ ಮಂಡನೆಗಳಿಗೆ ಅಗತ್ಯ ದಾಖಲೆಗಳನ್ನು ನಿಗಮವು ಒದಗಿಸಿಲ್ಲ ಪರಿಣಾಮವಾಗಿ ನಾವು ಯಾವುದೇ ವ್ಯಾಖ್ಯಾನ/ಟಿಪ್ಪಣಿ ಮಾಡಲು ಸಾಧ್ಯವಾಗಿಲ್ಲ.</p>		
<p>24) ಸಾಂಸ್ಥಿಕ (ಕಾರ್ಪೊರೇಟ್) ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಹಣಕಾಸು ವಿವರಣಾ ಪಟ್ಟಿಗಳ ಟಿಪ್ಪಣಿ 36ರತ್ತ ನಿಮ್ಮ ಗಮನ ಸೆಳೆಯಲಾಗಿದ್ದು, ಅದರಲ್ಲಿ ನಿಗಮವು ಸಿಎಸ್‌ಆರ್‌ಗೆ ಮಾಡಬೇಕಾದ ವೆಚ್ಚಗಳಿಗೆ ಯಾವುದೇ ನಿಬಂಧನೆಗಳನ್ನು ಮಾಡಿಲ್ಲ ಮತ್ತು ಅದರ ಪ್ರಕಾರ ಕಂಪನಿಯು ಕಂಪನಿ ಕಾಯ್ದೆ, 2013ರ ಸೆಕ್ಷನ್ 135ರ ನಿಬಂಧನೆಗಳನ್ನು ಮತ್ತು ಅದರಡಿಯಲ್ಲಿ ಮಾಡಲಾದ ನಿಯಮಗಳನ್ನು ಈಡೇರಿಸಿಲ್ಲ.</p>	<p>ಟಿಪ್ಪಣಿ ಸಂ.36</p>	<p>ಸಿಎಸ್‌ಆರ್ ಚಟುವಟಿಕೆಗಳ ಅನುಪಾಲನೆಯನ್ನು 28.11.2022ರಂದು ನಡೆದ 307ನೇ ಮಂಡಳಿ ಸಭೆಯಲ್ಲಿ ಚರ್ಚಿಸಲಾಗಿದೆ. ಕಂಪನಿಯು ಅಗತ್ಯ ಕ್ರಮಗಳನ್ನು ತೀವ್ರದಲ್ಲೇ ಕೈಗೊಳ್ಳಲಿದೆ.</p>
<p>25) ಭಾರತೀಯ ಲೆಕ್ಕಪತ್ರ ಮಾನದಂಡಗಳು (ಇಂಡ್ ಎಎಸ್)) :</p> <p>ಎ) ಇಂಡ್ ಎಎಸ್-109 ಹಣಕಾಸಿನ ಒಪ್ಪಂದಗಳು:</p> <p>ಇಂಡ್- ಎಎಸ್ 109ರ ಪ್ರಕಾರ ಹಣಕಾಸಿನ ಸ್ವತ್ತುಗಳ ಮೇಲೆ ದುರ್ಬಲತೆಗಾಗಿ ಮತ್ತು ದುರ್ಬಲತೆಯ ನಷ್ಟ ಗುರುತಿಸಲು ನಿಗಮವು ನಿರೀಕ್ಷಿತ ಬಾಕಿ ನಷ್ಟ (ಕ್ರೆಡಿಟ್ ಲಾಸ್) ಮಾದರಿಯನ್ನು ಅನ್ವಯಿಸಬೇಕು. ಹೀಗಿದ್ದರೂ, ನಮಗೆ ನೀಡಿರುವ ಮಾಹಿತಿ ಮತ್ತು ವಿವರಣೆಗಳ ಪ್ರಕಾರ ನಿರೀಕ್ಷಿತ ಸಾಲ ನಷ್ಟ ಮಾದರಿ (ಇಸಿಎಲ್ ಮ್ಯಾಟ್ರಿಕ್ಸ್) ಯನ್ನು ಲೆಕ್ಕಪರಿಶೋಧನಾ ಅವಧಿಗೆ ನಷ್ಟ ಭತ್ಯೆ ಅವಕಾಶ ಸೃಷ್ಟಿಗಾಗಿ ಸಿದ್ಧಪಡಿಸಲಾಗಿಲ್ಲ. ಹೀಗಾಗಿ, ಹಣಕಾಸು ವಿವರಣಾ ಪಟ್ಟಿ ಮೇಲೆ ನಾವು ಇದರ ಪ್ರಭಾವವನ್ನು , ಯಾವುದೇ ಆದರೂ ಇದ್ದಲ್ಲಿ ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ.</p>		<p>ಎ) ವಸೂಲಾತಿ ಅನುಮಾನಾಸ್ಪದವೆಂದು ಪರಿಗಣಿಸಿ ನಿಗಮವು ಸರ್ಕಾರದಿಂದ ಸ್ವೀಕರಿಸಬೇಕಾದ ಮೊತ್ತಕ್ಕೆ ಅವಕಾಶ ಮಾಡಿದೆ. ಆದಾಗ್ಯೂ, ಇದು ಇಂಡ್ ಎಎಸ್-109ರಲ್ಲಿ ಸೂಚಿಸಿದ ಮಾನದಂಡದ ಪ್ರಕಾರದಲ್ಲಿ ಇರಲಾರದು.</p>



<p>ಬಿ) ಇಂಡ್ ಎಎಸ್-2 ದಾಸ್ತಾನುಗಳು:</p> <p>i) ಇಂಡ್ ಎಎಸ್-2 ದಾಸ್ತಾನುಗಳಿಗೆ ಅಗತ್ಯವಿರುವಂತೆ ಸಾಲಗಳನ್ನು ಪಡೆಯಲು ಭದ್ರತೆಯಾಗಿ ಅಡಮಾನ ಮಾಡಿದ ಮಾಡಿದ ಜಮಾ ಖರ್ಚು ಪಟ್ಟಿಯಲ್ಲಿನ ದಾಖಲಿಸಿದ ದಾಸ್ತಾನುಗಳ ಮೊತ್ತವನ್ನು ಕಂಪನಿಯು ಬಹಿರಂಗಪಡಿಸಿಲ್ಲ.</p> <p>ii) ಸಾಗಾಟ ವೆಚ್ಚಗಳು, ಮಾರುಕಟ್ಟೆ ಸುಂಕ (ಸೆಸ್), ಸಾಂದರ್ಭಿಕ ವೆಚ್ಚಗಳು, ಪ್ರಸ್ತುತ ಸ್ಥಳಕ್ಕೆ ದಾಸ್ತಾನುಗಳನ್ನು ತರಲು ತಗುಲಿದ ಕಾರ್ಮಿಕರ ವೆಚ್ಚಗಳು ಮತ್ತು ದಾಸ್ತಾನುಗಳ ಮೌಲ್ಯಮಾಪನಕ್ಕೆ ಷರತ್ತುಗಳು ಮೊದಲಾದ ಸಾಂದರ್ಭಿಕ ವೆಚ್ಚಗಳನ್ನು ಸೇರಿಸಿಕೊಳ್ಳದೇ ಇರುವುದನ್ನು ಗಮನಿಸಲಾಯಿತು, ಹೀಗಾಗಿ ದಾಸ್ತಾನುಗಳ ಮೌಲ್ಯ ನಿರ್ಧಾರದ ಮೇಲೆ ಪ್ರಭಾವ ಮತ್ತು ಪರಿಣಾಮವಾಗಿ ಹಣಕಾಸು ವಿವರಣಾ ಪಟ್ಟಿ ಮೇಲೆ ಅದರ ಪ್ರಭಾವವನ್ನು ಮೌಲ್ಯ ಮಾಪನ ಮಾಡಲು ನಮಗೆ ಸಾಧ್ಯವಾಗಲಿಲ್ಲ.</p>	<p>ಬಿ) (i) ಈ ವಿಚಾರವನ್ನು ಪ್ರಕಟಿಸಲಾಗಿಲ್ಲ</p> <p>ಬಿ) (ii) ವೆಚ್ಚದ ಹಾಳೆ (ಕಾಸ್ಟಿಂಗ್ ಶೀಟ್) ಪ್ರಕಾರ ಸರ್ಕಾರ ನಿಗದಿಪಡಿಸಿದ ಬೆಲೆಯ ಆಧಾರದ ಮೇಲೆ ದಾಸ್ತಾನಿನ ಮೌಲ್ಯಮಾಪನ ನಡೆಸಲಾಗುವುದು. ಈ ನಿಟ್ಟಿನಲ್ಲಿ ಮೌಲ್ಯಮಾಪನದ ವಿಧಾನವನ್ನು 3.2(II) ಅಡಿಯಲ್ಲಿ ಖಾತೆಗಳ ಟಿಪ್ಪಣಿಗಳಲ್ಲಿ ಪ್ರಕಟಿಸಲಾಗಿದೆ.</p>
<p>ಸಿ) ಇಂಡ್ ಎಎಸ್-16 ಗುತ್ತಿಗೆ/ಭೋಗ್ಯಗಳು :</p> <p>i) ಗುರುತಿಸುವಿಕೆ, ಮಾಪನ, ಪ್ರಸ್ತುತಿ ಹಾಗೂ ಅದರ ಫೋಟೋಗೆ ಸಂಬಂಧಿಸಿದಂತೆ ಇಂಡ್ ಎಎಸ್- 116 ಗುತ್ತಿಗೆಗಳ ಅನುಪಾಲನೆ ಮಾಡಿಲ್ಲ.</p> <p>ii) ಗುತ್ತಿಗೆ (ಲೀಸ್) ಹೊಂದಿದ ಭೂಮಿಯಲ್ಲಿ ನಿರ್ಮಾಣ ಮಾಡಲಾದ ಕಟ್ಟಡವನ್ನು ಕಂಪನಿ ಕಾಯ್ದೆ 2013, ಅನುಚ್ಛೇದ IIರಲ್ಲಿ ಸೂಚಿಸಿರುವ ಉಪಯುಕ್ತತೆ ಅವಧಿ ಪ್ರಕಾರ ಮತ್ತು ಇಂಡ್ ಎಎಸ್ 116 ಗುತ್ತಿಗೆ ಅಡಿಯಲ್ಲಿ ಸೂಚಿಸಲಾಗಿರುವ ಗುತ್ತಿಗೆ ಅವಧಿ ಪ್ರಕಾರದಲ್ಲಿ ನಿಗಮವು ಸವಕಳಿ ಮಾಡುತ್ತಿದೆ. ನಿಗಮವು ವಿವರಗಳನ್ನು ಒದಗಿಸದ ಕಾರಣ ಇದನ್ನು ಪ್ರಮಾಣೀಕರಿಸಲು ನಮಗೆ ಸಾಧ್ಯವಾಗಿಲ್ಲ.</p> <p>iii) ಗುತ್ತಿಗೆ ಅವಧಿಯ ಮುಕ್ತಾಯಗೊಂಡ ಬಳಿಕ ನಿಗಮವು ಈ ಭೂಮಿಯನ್ನು ಸಾಧಿಸಿರಬಹುದೆಂದು ಹೇಳಿಕೆಯ ಮೂಲಕ ನಿಗಮವು ಈ ಗುತ್ತಿಗೆಯನ್ನು ಬಂಧವಾಳ ಮಾಡಿಕೊಳ್ಳುವ ಹಣಕಾಸು ವಿವರಣಾ ಪಟ್ಟಿಯ ಟಿಪ್ಪಣಿ 3.5 ಮತ್ತು 4ರ ಕುರಿತು ನಾವು ತಮ್ಮ ಗಮನಸೆಳೆಯಬಯಸುತ್ತೇವೆ. ಆದಾಗ್ಯೂ, ಗುತ್ತಿಗೆ ಒಪ್ಪಂದವು ಪರಿಶೀಲನೆಗೆ ಲಭ್ಯವಾಗದ ಕಾರಣ ಗುತ್ತಿಗೆ ಒಪ್ಪಂದವು ಗುತ್ತಿಗೆ ಅವಧಿಯ ಕೊನೆಯಲ್ಲಿ ಕಂಪನಿಯು ಭೂಮಿಯನ್ನು ಬಂಧವಾಳೀಕರಿಸುವುದು ಇಂಡ್ ಎಎಸ್- 116 ಗುತ್ತಿಗೆಗಳ ಪ್ರಕಾರವೇ ಎಂದು ಖಚಿತಪಡಿಸಲು ನಮಗೆ ಸಾಧ್ಯವಾಗುತ್ತಿಲ್ಲ.</p>	<p>ಸಿ (i) ನಿಗಮವು ಇಂಡ್ ಎಎಸ್-116 ಗುತ್ತಿಗೆಗಳ ಅನುಪಾಲನೆ ಮಾಡಿಲ್ಲ.</p> <p>ಸಿ (ii) ನಿಗಮವು ಗುತ್ತಿಗೆ ಹೊಂದಿದ ಭೂಮಿಯಲ್ಲಿ ಕಟ್ಟಲಾದ ಕಟ್ಟಡವನ್ನು ಕೇಂದ್ರ ಕಚೇರಿಯಲ್ಲಿ ಗುತ್ತಿಗೆ ಅವಧಿ ಪ್ರಕಾರ ಸವಕಳಿ ಮಾಡುತ್ತಿದೆ.</p> <p>ಸಿ (iii) ಮಂಡಿಸುವುದೇನೆಂದರೆ, ಗುತ್ತಿಗೆ ಒಪ್ಪಂದಗಳ ದಾಖಲೆಗಳು, ಹಂಚಿಕೆಗಳ ಪತ್ರ, ಕೇವಲ ನಿಗಮದ ಜಿಲ್ಲಾ ಕಚೇರಿಗಳಲ್ಲಿ ಮಾತ್ರ ಲಭ್ಯವಿದೆ, ಮತ್ತು ಹೀಗಾಗಿ ಇದನ್ನು ಲೆಕ್ಕಪರಿಶೋಧನೆಗೆ ಮಂಡಿಸಲಾಗಿಲ್ಲ.</p>
<p>ಟಿಪ್ಪಣಿ ಸಂ. 3.5</p>	



<p>ಡಿ) ಇಂಡ್ ಎಎಸ್-20 ಸರ್ಕಾರಿ ಅನುದಾನಗಳು</p> <p>i) ಹಣಕಾಸು ವಿವರಣಾ ಪಟ್ಟಿಯ ಟಿಪ್ಪಣಿ 4.5 ರ ಕುರಿತು ತಮ್ಮ ಗಮನಸೆಳೆಯುತ್ತೇವೆ. ಅಲ್ಲಿ ಇಂಡ್ ಎಎಸ್ 20ರ ಪ್ರಕಾರ ಲೆಕ್ಕಪತ್ರ ಪುಸ್ತಕಿಯಲ್ಲಿ ಕರ್ನಾಟಕ ಸರ್ಕಾರದಿಂದ ಪಡೆಯಲಾಗಿರುವ 44 ಗೋದಾಮುಗಳನ್ನು ನಿಗಮವು ಇನ್ನಷ್ಟೇ ದಾಖಲಿಸಬೇಕಿದೆ.</p> <p>ii) ನಿಗಮವು ಕರ್ನಾಟಕ ಸರ್ಕಾರದಿಂದ ಅನುದಾನವನ್ನು ಕಂಪ್ಯೂಟರ್‌ಗಳ ಖರೀದಿ ಮತ್ತು ಇಲೆಕ್ಟ್ರಾನಿಕ್ಸ್ ಉತ್ಪನ್ನಗಳ ಖರೀದಿಗೆ (ರೂ.4.5ಲಕ್ಷ) ಮತ್ತು ಗೋದಾಮುಗಳ ನಿರ್ಮಾಣಕ್ಕಾಗಿ (ರೂ.5.64 ಲಕ್ಷ) ಸ್ವೀಕರಿಸಿದ್ದು ಇವುಗಳನ್ನು ಇಂಡ್ ಎಎಸ್ -20 ಸರ್ಕಾರಿ ಅನುದಾನಗಳ ಪ್ರಕಾರ ಇನ್ನೂ ಸ್ವೀಕೃತಿಯಾಗದ ಆದಾಯದ ಬದಲಾಗಿ ಇತರೇ ಈಜಿಟಿಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ.</p> <p>iii) ಕರ್ನಾಟಕ ಸರ್ಕಾರದಿಂದ ಸ್ವೀಕೃತವಾದ ವ್ಯಾಪಾರ ಪಾವತಿಗಳ ಅಡಿಯಲ್ಲಿ ಅನ್ವಭಾಗ್ಯಕ್ಕಾಗಿ ಉಪಯೋಗಿಸಿದ ರೂ.400 ಕೋಟಿ ಮೊತ್ತದಷ್ಟಾಗುವ ಅನುದಾನವನ್ನು ನಿಗಮವು ದುಡಿಯುವ ಬಂಡವಾಳದ ವಾಪಸ್ಸಾಗಿಗೆ ಎಂದು ವರ್ಗೀಕರಿಸಿದ್ದು ಇಂಡ್ ಎಎಸ್-20 ಸರ್ಕಾರಿ ಅನುದಾನಗಳ ಪ್ರಕಾರ ಆದಾಯ ಎಂದು ಪರಿಗಣಿಸಬೇಕಿತ್ತು. ಪರಿಣಾಮವಾಗಿ ಆದಾಯವನ್ನು ಕಡಿಮೆ ಹೇಳಲಾಗಿದೆ ಮತ್ತು ಅದೇ ಪ್ರಮಾಣದಲ್ಲಿ ಹೊಣೆಗಾರಿಕೆಯನ್ನು ಅತಿಯಾಗಿ ಹೇಳಲಾಗುತ್ತಿದೆ.</p> <p>ಇ) ಇಂಡ್ ಎಎಸ್-36 ಸ್ವತ್ತುಗಳ ದುರ್ಬಲತೆ :</p> <p>ಇಂಡ್ ಎಎಸ್ 36 ಅಡಿಯಲ್ಲಿ ಅಗತ್ಯವಿರುವಂತೆ ನಿಗಮವು ಯಾವುದೇ ಸ್ವತ್ತುಗಳ ದುರ್ಬಲತೆಯ ಮೌಲ್ಯ ನಿಗದಿ ಮಾಡಿಲ್ಲ. ಪರಿಣಾಮವಾಗಿ ಹಣಕಾಸು ವಿವರಣಾ ಪಟ್ಟಿ ಮೇಲೆ ದುರ್ಬಲತೆಯ ಯಾವುದಾದರೂ ಪ್ರಭಾವಗಳಿದ್ದಲ್ಲಿ ಖಚಿತಪಡಿಸಲಾಗಿಲ್ಲ.</p>	<p>ಟಿಪ್ಪಣಿ ಸಂ. 4.5</p>	<p>ಡಿ(i) ಸರ್ಕಾರವು ಗೋದಾಮುಗಳನ್ನು ಉಚಿತವಾಗಿ ವರ್ಗಾಯಿಸಿದೆ (ವೆಚ್ಚವನ್ನು ಖಚಿತಪಡಿಸದೇ). ಹೀಗಾಗಿ, ಇದನ್ನು ಲೆಕ್ಕ ಮಾಡಲಾಗಿಲ್ಲ ಆದರೆ ಲೆಕ್ಕ ಪತ್ರದಲ್ಲಿ ಪ್ರಕಟಿಸಲಾಗಿದೆ.</p> <p>ಡಿ(ii) ಅಭಿಪ್ರಾಯವನ್ನು ಗಮನಿಸಲಾಗಿದೆ. 2022-23ನೇ ಸಾಲಿನಲ್ಲಿ ಇಂಡ್ ಎಎಸ್ 20ರ ಪ್ರಕಾರ ಮುಂದೂಡಲ್ಪಟ್ಟ ಆದಾಯವನ್ನು ಲೆಕ್ಕಾಚಾರ ಮಾಡಲು ಕ್ರಮ ಕೈಗೊಳ್ಳಲಾಗುವುದು.</p> <p>ಡಿ(iii) ಲೆಕ್ಕ ಪರಿಶೋಧಕರು ಗಮನಿಸಿದಂತೆ ಕರ್ನಾಟಕ ಸರ್ಕಾರದಿಂದ ಸ್ವೀಕರಿಸಿದ ರೂ.400 ಕೋಟಿ ಅನುದಾನ ಅಲ್ಲ ಮತ್ತು ಇದನ್ನು ಸರ್ಕಾರಕ್ಕೆ ಮರುಪಾವತಿ ಮಾಡಬೇಕಿದೆ. ಹೀಗಾಗಿ, ಇದನ್ನು ಹೊಣೆಗಾರಿಕೆ ಎಂದು ಪರಿಗಣಿಸಲಾಗುವುದು ಮತ್ತು ಹಣಕಾಸು ವಿವರಣಾ ಪಟ್ಟಿಯಲ್ಲಿ ವ್ಯಾಪಾರ ಪಾವತಿಗಳಡಿಯಲ್ಲಿ ಲೆಕ್ಕಾಚಾರ ಮಾಡಲಾಗುವುದು.</p> <p>ಇ) ಇಂಡ್ ಎಎಸ್-36 ಸ್ವತ್ತುಗಳ ದುರ್ಬಲತೆಯೊಂದಿಗೆ ನಿಗಮವು ಅನುಪಾಲನೆ ಮಾಡಿಲ್ಲ.</p>
--	------------------------	---



<p>ಎಫ್) ಇಂಡ್ ಎಎಸ್-12 ಆದಾಯ ತೆರಿಗೆಗಳು : ಇಂಡ್ ಎಎಸ್-12 ಆದಾಯ ತೆರಿಗೆಗಳಲ್ಲಿ ಸೂಚಿಸಿರುವಂತೆ ನಿಗಮವು ಮುಂದೂಡಲ್ಪಟ್ಟ ತೆರಿಗೆ ಸ್ವತ್ತು/ಹೊಣೆಗಾರಿಕೆಯನ್ನು ಗುರುತಿಸಿಲ್ಲ.</p> <p>ಜಿ) ಇಂಡ್ ಎಎಸ್-108 ಕಾರ್ಯಾಚರಣೆ ವಲಯಗಳು: ಪ್ರತಿಯೊಂದು ವರದಿ ಮಾಡಬೇಕಾದ ವಲಯಕ್ಕೆ ನಿಗಮವು ಒಟ್ಟು ಸ್ವತ್ತುಗಳನ್ನು ಮತ್ತು ಹೊಣೆಗಾರಿಕೆಗಳನ್ನು ಮತ್ತು ಬಾಡ್ಯ ಗ್ರಾಹಕರಿಂದ ಮತ್ತು ಪ್ರಮುಖ ಗ್ರಾಹಕರಿಂದ ಆದಾಯದ ಕುರಿತು ಇಂಡ್ ಎಎಸ್ -108 ಕಾರ್ಯಾಚರಣೆ ವಲಯಗಳು ಅಡಿಯಲ್ಲಿ ಅಗತ್ಯವಿರುವಂತೆ ಬಹಿರಂಗಪಡಿಸಿಲ್ಲ.</p> <p>ಹೆಚ್) ಇಂಡ್ ಎಎಸ್ 24- ಸಂಬಂಧಿತ ಪಕ್ಷಗಳ ಪ್ರಕಟಣೆಗಳು: ಇಂಡ್ ಎಎಸ್ 24 ಸಂಬಂಧಿತ ಪಕ್ಷಗಳ ಪ್ರಕಟಣೆಗಳು: ಇಂಡ್ ಎಎಸ್ 24 ಸಂಬಂಧಿತ ಪಕ್ಷಗಳ ಪ್ರಕಟಣೆಗಳ ಪ್ಯಾರಾ 18ರಲ್ಲಿ ಸೂಚಿಸಿರುವಂತೆ ಪ್ರಕಟಣೆ ಅಗತ್ಯಗಳಿಂದ ವಿನಾಯ್ತಿಯನ್ನು ಸರ್ಕಾರಿ ನಿಗಮವಾಗಿ ಕ್ಲೇಮ್ ಮಾಡಿದೆ. ಹೀಗಿದ್ದರೂ ಹೇಳಲಾದ ಇಂಡ್ ಎಎಸ್ ನ ಪ್ಯಾರಾ 26ರಲ್ಲಿ ನಿರ್ದಿಷ್ಟಪಡಿಸಿರುವಂತೆ ನಿಗಮವು ಗಮನಾರ್ಹ ವಹಿವಾಟುಗಳನ್ನು ಪ್ರಕಟಿಸದೇ ಇರುವುದನ್ನು ನಾವು ಗಮನಿಸಿದ್ದೇವೆ.</p> <p>ಐ) ಇಂಡ್ ಎಎಸ್ -8 ಲೆಕ್ಕ ನೀತಿಗಳು : ಇಂಡ್ ಎಎಸ್-8ರ 49ನೇ ಖಂಡಿಕೆ ಅಡಿಯಲ್ಲಿ ಅಗತ್ಯವಿರುವಂತೆ ಲೆಕ್ಕಾಚಾರದ ಅಂದಾಜುಗಳು ಮತ್ತು ಲೋಪಗಳಲ್ಲಿ ನಿಗಮವು ಹಿಂದಿನ ಅಪಧಿಯ ಪ್ರಕಟಣೆ ಮಾಡಿರುವುದಿಲ್ಲ.</p> <p>ಜೆ) ಇಂಡ್ ಎಎಸ್ -37 ಸಂಭವನೀಯ ಹೊಣೆಗಾರಿಕೆಗಳು ಮತ್ತು ಸಂಭವನೀಯ ಸ್ವತ್ತುಗಳು i) ಇಂಡ್ ಎಎಸ್ -37ರ ಅವಕಾಶಗಳ ಕಂಡಿಕೆ 85ರ ಸಂಭವನೀಯ ಹೊಣೆಗಾರಿಕೆಗಳು ಮತ್ತು ಸಂಭವನೀಯ ಸ್ವತ್ತುಗಳು ಅಡಿಯಲ್ಲಿ ಅವಶ್ಯವಿರುವ ಬಾಡ್ಯತೆಯ ಹೊರಹರಿವಿನ (ಹೊಣೆಗಾರಿಕೆಯು ಪ್ರಸ್ತುತ ಬಾಡ್ಯತೆ ಆಗಿದ್ದು ತೀರುವಳಿ ಬಾಡ್ಯತೆಯ ಹೊರಹರಿವು) ಸ್ವಭಾವ ಮತ್ತು ನಿರೀಕ್ಷಿತ ಸಮಯವನ್ನು ಕಂಪನಿಯು ಪ್ರಕಟಿಸಿಲ್ಲ.</p>	<p>ಒಫ್) ನಿಗಮವು ಪ್ರಕಟಿಸುವುದೇನೆಂದರೆ, ಪಿಡಿಎಸ್ ಅಲ್ಲದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಮಯದ ವ್ಯತ್ಯಾಸವು ಗಮನಾರ್ಹವಲ್ಲ ಎಂಬ ಅಂಶದ ದೃಷ್ಟಿಯಿಂದ ಮುಂದೂಡಲ್ಪಟ್ಟ ತೆರಿಗೆ ಲೆಕ್ಕ ವ್ಯವಹಾರ ಮಾಡಿರುವುದಿಲ್ಲ</p> <p>ಜಿ) ಲೆಕ್ಕಪತ್ರಗಳಿಗೆ ಟಿಪ್ಪಣಿ 3.10 ಅಡಿಯಲ್ಲಿ ಪ್ರಕಟಿಸದೇ ಇರುವುದಕ್ಕೆ ಕಾರಣವನ್ನು ಪ್ರಕಟಿಸಲಾಗಿದೆ.</p> <p>ಹೆಚ್) ಅಭಿಪ್ರಾಯವನ್ನು ಗಮನಿಸಲಾಗಿದೆ, 2022-23ನೇ ಸಾಲಿನಲ್ಲಿ ಇದನ್ನು ಗಣನೆಗೆ ತೆಗೆದುಕೊಳ್ಳಲಾಗುವುದು.</p> <p>ಐ) ಲೆಕ್ಕ ಪರಿಶೋಧನೆ ಅಭಿಪ್ರಾಯವನ್ನು ಗಮನಿಸಲಾಗಿದೆ.</p> <p>ಜೆ) (i) ಲೆಕ್ಕ ಪರಿಶೋಧನೆ ಅಭಿಪ್ರಾಯವನ್ನು ಗಮನಿಸಲಾಗಿದೆ</p>
--	--



<p>ii) ಪರಿಶೀಲನಾ ವರ್ಷ 2013-14ಕ್ಕೆ ಆದಾಯ ತೆರಿಗೆ ಆಯುಕ್ತರಲ್ಲಿ (ಮೇಲ್ನವಿ) ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 144 ಬಿಯೊಂದಿಗೆ ಓದಲಾದ ಸೆಕ್ಷನ್ 147ರ ಅಡಿಯಲ್ಲಿ ಮೌಲ್ಯಮಾಪನದ ಸೇರ್ಪಡೆಗಳ ಮೇಲೆ ಮಾಡಲಾದ ಆದೇಶದ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗೆ ಸಂಬಂಧಿಸಿದಂತೆ ಕಂಪನಿಯು ಹಣಕಾಸು ವಿವರಣಾ ಪಟ್ಟಿಯ ಟಿಪ್ಪಣಿಯಲ್ಲಿ ರೂ. 206.28 ಲಕ್ಷವನ್ನು ಸಂಭವನೀಯ ಹೊಣೆಗಾರಿಕೆ ಎಂದು ಪ್ರಕಟಿಸಿಲ್ಲ.</p> <p>ಕೆ) ಇಂಟ್ ಎಎಸ್-16 ಸ್ವತ್ತು ಸ್ಥಾವರ ಮತ್ತು ಉಪಕರಣಗಳು ಕಂಪನಿಯು ಸ್ವತ್ತು ಸ್ಥಾವರ ಮತ್ತು ಉಪಕರಣಗಳ ಸ್ವತ್ತಿನ ಖರೀದಿಗೆ ಪಾವತಿಸಬೇಕಾದ ಒಟ್ಟು ಮೊತ್ತವನ್ನು (ಸೇಲ್ ಕನ್ಸಿಡರೇಶನ್) ಆದಾಯ ಮತ್ತು ವೆಚ್ಚದ ತಖ್ತೆಯಲ್ಲಿ ಸ್ವತ್ತು ಸ್ಥಾವರ ಮತ್ತು ಉಪಕರಣಗಳ ನಿವ್ವಳ ವಿಭಾಗದಿಂದ ಕಡಿಮೆ ಮಾಡದೇ ಎಲ್ಲಿ ಇಂಟ್ ಎಎಸ್-16 ಸ್ವತ್ತು ಸ್ಥಾವರ ಪ್ರಕಾರ ಆದಾಯ ಮತ್ತು ನಷ್ಟವನ್ನು ಗುರುತಿಸದೇ ಕಂಪನಿಯು ನೇರವಾಗಿ ಗುರುತಿಸುವುದು. ಮಾರಾಟವಾದ ಸ್ವತ್ತಿನ ಬೆಲೆ, ಸ್ಥಾವರ ಮತ್ತು ಉಪಕರಣಗಳ ಬೆಲೆಯ ವಿವರಗಳನ್ನು ಕಂಪನಿಯು ಲಭ್ಯವಾಗಿರುವ ಕಾರಣ, ಇದನ್ನು ಪ್ರಮಾಣೀಕರಿಸಲು ಸಾಧ್ಯವಾಗಲಿಲ್ಲ.</p> <p>ಎಲ್) ಇಂಟ್ ಎಎಸ್-7 ಹಣದ ಹರಿವು :</p> <p>ಇಂಟ್ ಎಎಸ್-7 ಹಣದ ಹೊರ ಹರಿವು ಪ್ರಕಾರ ಈ ಕೆಳಗಿನವು ಇಲ್ಲ:</p> <p>ಇತರೇ ಸಮಗ್ರ ಆದಾಯದಿಂದಾದ ಬದಲಾವಣೆಯನ್ನು ಹಣದ ಹರಿವಿನ ವಿವರಣಾ ಪಟ್ಟಿಯಲ್ಲಿ ಪ್ರಕಟಿಸಲಾಗಿಲ್ಲ.</p> <p>ಬಿ) ಹಣಕಾಸೇತರ ನಮೂದುಗಳಾದ ಕರ್ನಾಟಕ ಸರ್ಕಾರಕ್ಕೆ ಪಾವತಿಸಬೇಕಾದ ಗ್ಯಾರಂಟಿ ಕಮಿಷನ್, ಸರ್ಕಾರದಿಂದ ವಸೂಲಾತಿ ಮಾಡಬೇಕಾದ ಬಡ್ಡಿ ಸಿಬ್ಬಂದಿ ಕೊರತೆಗಳಿಗೆ ಅವಕಾಶಗಳನ್ನು ಹಣಕಾಸು ಹರಿವಿನ ವಿವರಣಾ ಪಟ್ಟಿಯಲ್ಲಿ ಸಮರ್ಪಕವಾಗಿ ಹೊಂದಾಣಿಕೆ ಮಾಡಿಲ್ಲ.</p> <p>ಸಿ) ಗ್ರಾಹ್ಯಿಯುಟಿ ಅವಕಾಶ ಮತ್ತು ರಜೆ ನಗದೀಕರಣಗಳನ್ನು ಹಣಕಾಸಿನ ಚಟುವಟಿಕೆಗಳ ಅಡಿಯಲ್ಲಿ ತಪ್ಪಾಗಿ ಪ್ರಕಟಿಸಲಾಗಿದೆ.</p> <p>ಡಿ) ದೀರ್ಘಾವಧಿ ಸಾಲದ ಹೆಚ್ಚಳ ಅಥವಾ ಕಡಿತೆ ಮತ್ತು ಮುಂಗಡಗಳನ್ನು ಹೂಡಿಕೆ ಚಟುವಟಿಕೆಗಳ ಹಣದ ಹರಿವಿನ ಅಡಿಯಲ್ಲಿ ಪ್ರಕಟಿಸಲಾಗಿದ್ದು ಆದರೆ ಇದು ಕಾರ್ಯಾಚರಣೆ ಚಟುವಟಿಕೆಗಳ ಹಣದ ಹರಿವಿನ ಅಡಿಯಲ್ಲಿ ಪ್ರಕಟಿಸಬೇಕಾಗಿತ್ತು.</p>	<p>ಟಿಪ್ಪಣಿ ಸಂ. 33</p>	<p>ಜೆ(ii) ಲೆಕ್ಕ ಪರಿಶೋಧನೆ ಅಭಿಪ್ರಾಯವನ್ನು ಗಮನಿಸಲಾಗಿದೆ</p> <p>ಕೆ) ಲೆಕ್ಕಪರಿಶೋಧನೆ ಅಭಿಪ್ರಾಯವನ್ನು ಗಮನಿಸಲಾಗಿದೆ.</p> <p>ಎಲ್) ಲೆಕ್ಕಪರಿಶೋಧನೆ ಅಭಿಪ್ರಾಯವನ್ನು ಗಮನಿಸಲಾಗಿದೆ.</p>
---	-----------------------	---



<p>ಎಂ) ಇಂಡ್ ಎಎಸ್ -33 ಪ್ರತಿ ಷೇರಿಗೆ ಗಳಿಕೆ : ಇಂಡ್ ಎಎಸ್ -33ರಲ್ಲಿ ಅಗತ್ಯವಿರುವಂತೆ ಕಂಪನಿಯು ಕೆಳಗಿನವುಗಳನ್ನು ಪ್ರಕಟಿಸಿಲ್ಲ.</p> <p>i) ನಿರೀಕ್ಷಿತ ಸರಾಸರಿ ಷೇರುಗಳ ಸಂಖ್ಯೆಯ ಆಧಾರ ಮತ್ತು ಲೆಕ್ಕಾಚಾರ ii) ಆದಾಯ ಮತ್ತು ವೆಚ್ಚದ ತಖ್ತೆಯ ಪ್ರಕಾರ ಇಟಿಎಸ್ ಲೆಕ್ಕಾಚಾರದ ಅಂಶ ಮತ್ತು ಹೆಚ್ಚುವರಿ ನಡವಿನ ಹೊಂದಾಣಿಕೆಯ ಪ್ರತ್ಯೇಕ ಪ್ರಕಟಣೆ</p>		<p>ಎಂ) ಭವಿಷ್ಯದ ಮಾರ್ಗರ್ಶನಕ್ಕಾಗಿ ಅಭಿಪ್ರಾಯವನ್ನು ಗಮನಿಸಲಾಗಿದೆ.</p>
---	--	---

**ಸ್ವತಂತ್ರ ಲೆಕ್ಕಪರಿಶೋಧಕರ ವರದಿಗೆ ಅನುಬಂಧ “ಎ” “ಬಿ” ಮತ್ತು “ಸಿ”**

ಲೆಕ್ಕ ಪರಿಶೋಧಕರ ವರದಿಗೆ ಲಗತ್ತಿಸಿದ ಮೇಲ್ವಿಚಾರಣೆಯ ಅನುಬಂಧಗಳಲ್ಲಿ ಲೆಕ್ಕಪರಿಶೋಧಕರು ಮಾಡಿದ ಎಲ್ಲಾ ಅಭಿಪ್ರಾಯಗಳು ಮತ್ತು ಟಿಪ್ಪಣಿಗಳನ್ನು ಗಮನಿಸಲಾಗಿದೆ.

ಕೆಎಫ್‌ಸಿಎಸ್‌ಸಿ ನಿಯಮಿತದ ಪರವಾಗಿ

ಸಹಿ/

ವ್ಯವಸ್ಥಾಪಕ ನಿರ್ದೇಶಕರು

ಕೆಎಫ್‌ಸಿಎಸ್‌ಸಿ ನಿಯಮಿತದ ಪರವಾಗಿ

ಸಹಿ/

ಅಧ್ಯಕ್ಷರು





ಕರ್ನಾಟಕ ಆಹಾರ ಮತ್ತು ನಾಗರಿಕ  
ಸರಬರಾಜು ನಿಗಮ ನಿಯಮಿತ



ಹಣಕಾಸಿನ ಸಮತೋಲನ ಪಟ್ಟಿ ಮತ್ತು  
ಆದಾಯ ಮತ್ತು ಖರ್ಚಿನ ತಃಖ್ತೆ 2021-22



ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ

ಸಮತೋಲನ ಪಟ್ಟಿ

(ಮೊತ್ತವನ್ನು ಲಕ್ಷ ರೂಪಾಯಿಗಳಲ್ಲಿ ರೌಂಡಾಫ್ ಮಾಡಲಾಗಿದೆ. ಪ್ರತ್ಯೇಕವಾಗಿ ಹೇಳದ ಹೊರತು)

ಮಾತ್ರ ಲಕ್ಷ ರೂ.ಗಳಲ್ಲಿ

	ವಿವರ	ಟಿಪ್ಪಣಿ ಸಂಖ್ಯೆ	31ನೇ ಮಾರ್ಚ್ 2022ರಲ್ಲಿದ್ದಂತೆ	31ನೇ ಮಾರ್ಚ್ 2021ರಲ್ಲಿದ್ದಂತೆ	1ನೇ ಏಪ್ರಿಲ್ 2020ರಲ್ಲಿದ್ದಂತೆ
<b>I</b>	<b>ಆಸ್ತಿಗಳು</b>				
<b>1</b>	<b>ಚಾಲ್ತಿಯಲ್ಲಿಲ್ಲದ ಆಸ್ತಿಗಳು</b>				
(ಎ)	ಆಸ್ತಿ ಸ್ಥಾವರ ಮತ್ತು ಉಪಕರಣಗಳು ಮತ್ತು ಅಮೂರ್ತ ಸ್ವತ್ತುಗಳು	4	1,284.20	1,335.67	1,316.98
(ಬಿ)	ಬಂಡವಾಳ ಕಾಮಗಾರಿ- ಪ್ರಗತಿಯಲ್ಲಿದೆ	5	77.35	57.65	57.65
(ಸಿ)	ಹಣಕಾಸು ಆಸ್ತಿಗಳು				
(i)	ಹೂಡಿಕೆಗಳು	6	0.00	0.00	0.00
(ii)	ಇತರೆ	7	1,31,316.40	1,03,974.10	89,805.04
			<b>1,32,677.95</b>	<b>1,05,367.42</b>	<b>91,179.67</b>
<b>2</b>	<b>ಚಾಲ್ತಿ ಆಸ್ತಿಗಳು</b>				
(ಎ)	ದಾಸ್ತಾನುಗಳು	8	63,682.07	96,814.65	20,952.69
(ಬಿ)	ಹಣಕಾಸು ಆಸ್ತಿಗಳು				
(i)	ವ್ಯಾಪಾರ ಸ್ವೀಕೃತಿಗಳು	9	18.44	20.36	715.99
(ii)	ನಗದು ಮತ್ತು ನಗದು ಸಮಾನ	10	2,69,634.46	80,894.62	22,053.23
(iii)	ಇತರೆ	11	1,30,175.39	30,481.75	31,446.64
(ಸಿ)	ಚಾಲ್ತಿ ತೆರಿಗೆ ಆಸ್ತಿಗಳು	12	331.64	253.67	275.43
(ಡಿ)	ಇತರೆ ಚಾಲ್ತಿ ಆಸ್ತಿಗಳು	13	15,789.49	8,778.91	4,158.33
			<b>4,79,631.48</b>	<b>2,17,243.96</b>	<b>79,602.31</b>
	<b>ಒಟ್ಟು ಆಸ್ತಿ</b>		<b>6,12,309.43</b>	<b>3,22,611.38</b>	<b>1,70,781.98</b>



II ಈಕ್ಷಿತಿ ಮತ್ತು ಬಾಧ್ಯತೆಗಳು					
ಈಕ್ಷಿತಿ					
(ಎ)	ಈಕ್ಷಿತಿ ಷೇರು ಬಂಡವಾಳ	14	325.00	325.00	325.00
(ಬಿ)	ಇತರೆ ಈಕ್ಷಿತಿ	15	28,616.56	18,836.85	14,499.88
			<b>28,941.56</b>	<b>19,161.85</b>	<b>14,824.88</b>
ಬಾಧ್ಯತೆಗಳು					
1 ಚಾಲ್ತಿಯಲ್ಲಿಲ್ಲದ ಬಾಧ್ಯತೆಗಳು					
(ಎ)	ಹಣಕಾಸಿನ ಬಾಧ್ಯತೆಗಳು				
	(i) ಇತರೆ ಹಣಕಾಸಿನ ಬಾಧ್ಯತೆಗಳು	16	97,436.56	97,436.56	59,525.29
(ಬಿ)	ನಿಬಂಧನೆಗಳು	17	1,627.06	1,965.22	3,261.33
			<b>99,063.62</b>	<b>99,401.77</b>	<b>62,786.62</b>
2 ಚಾಲ್ತಿ ಬಾಧ್ಯತೆಗಳು					
(ಎ)	ಹಣಕಾಸಿನ ಬಾಧ್ಯತೆಗಳು				
	(i) ಸಾಲಗಳು	18	-	2,953.15	38,549.76
	(ii) ವ್ಯಾಪಾರ ಪಾವತಿಗಳು				
	ಎ. ಅತಿಸಣ್ಣ ಉದ್ಯಮಗಳು ಮತ್ತು ಸಣ್ಣ ಉದ್ಯಮಗಳನ್ನು ಹೊರತುಪಡಿಸಿ ಸಾಲಗಾರರ ಒಟ್ಟು ಬಾಕಿ ಬಾಕಿಗಳು	19	1,22,469.62	1,54,672.94	39,534.08
	(iii) ಇತರೆ ಹಣಕಾಸಿನ ಬಾಧ್ಯತೆಗಳು	20	3,47,672.22	6,339.67	6,139.42
(ಬಿ)	ಇತರೆ ಚಾಲ್ತಿ ಬಾಧ್ಯತೆಗಳು	21	13,238.82	39,307.17	8,402.55
(ಸಿ)	ನಿಬಂಧನೆಗಳು	22	775.93	695.28	482.11
(ಡಿ)	ಪ್ರಸ್ತುತ ತೆರಿಗೆ ಬಾಧ್ಯತೆಗಳು		147.68	79.54	62.56
			<b>4,84,304.26</b>	<b>2,04,047.76</b>	<b>93,170.48</b>
			<b>6,12,309.43</b>	<b>3,22,611.38</b>	<b>1,70,781.98</b>
	ಒಟ್ಟು ಈಕ್ಷಿತಿ ಮತ್ತು ಬಾಧ್ಯತೆಗಳು				

ಹಣಕಾಸಿನ ಹೇಳಿಕೆಗಳಿಗೆ ಸಂಬಂಧಿಸಿದ ಟಿಪ್ಪಣಿಗಳನ್ನು ನೋಡಿ

ನಮ್ಮ ಸಮ ದಿನಾಂಕದ ವರದಿ ನೋಡಿ

ನಿರ್ದೇಶಕರ ಮಂಡಳಿಯ ಪರವಾಗಿ

ಎಸ್‌ಎಸ್‌ಬಿ & ಅಸೋಸಿಯೇಟ್ಸ್ ಪರವಾಗಿ

ಚಾರ್ಟೆಡ್ ಅಕೌಂಟೆಂಟ್ಸ್

ಸಂಸ್ಥೆಯ ನೋಂದಣಿ ಸಂಖ್ಯೆ: 010372S

ಸಹಿ/

ಕೆ. ಬಾಲಾಜಿ

ಪಾಲುದಾರ

ಸದಸ್ಯತ್ವ ಸಂಖ್ಯೆ: 207783

ಸಹಿ/

ಕೆ.ಎಂ. ಮುರಳೀಧರ

ನಿರ್ದೇಶಕರು

DIN: 09465403

ಸಹಿ/

ಬಸವರಾಜ್ ಆರ್. ಸೋಮಣ್ಣನವರ್

ನಿರ್ದೇಶಕರು

DIN: 09159029

ಸ್ಥಳ: ಬೆಂಗಳೂರು

ದಿನಾಂಕ: 12.12.2022

ಸ್ಥಳ: ಬೆಂಗಳೂರು

ದಿನಾಂಕ: 28.11.2022



ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ

CIN: U51220KA1973SGC002400

ನೋಂದಾಯಿತ ಕಛೇರಿ: ನಂ. 56, 16/1, ಮಿಲ್ಲರ್ಸ್ ಟ್ಯಾಂಕ್ ಬೆಡ್ ಏರಿಯಾ, ವಸಂತನಗರ, ಬೆಂಗಳೂರು-560 052

ಈ ಕ್ಷೇತ್ರದಲ್ಲಿನ ಬದಲಾವಣೆ ಹೇಳಿಕೆ

ಎ. ಈ ಕ್ಷೇತ್ರದ ಷೇರು ಬಂಡವಾಳ

(1) ಹಾಲಿ ವರದಿ ಅವಧಿ

ಮೊತ್ತ ಲಕ್ಷ ರೂಪಾಯಿಗಳಲ್ಲಿ

1ನೇ ಏಪ್ರಿಲ್ 2021ರಲ್ಲಿ ಇದ್ದಂತೆ ಶಿಲ್ಕು	ಹಿಂದಿನ ಅವಧಿಯ ಲೋಪಗಳಿಂದ ಈ ಕ್ಷೇತ್ರದ ಷೇರು ಬಂಡವಾಳದಲ್ಲಿನ ಬದಲಾವಣೆ	1ನೇ ಏಪ್ರಿಲ್ 2021 ರಂದು ಮರುಹೇಳಿಕೆಯಲ್ಲಿನ ಶಿಲ್ಕು	ಹಾಲಿ ಹಣಕಾಸು ವರ್ಷದಲ್ಲಿ ಈ ಕ್ಷೇತ್ರದ ಷೇರು ಬಂಡವಾಳದಲ್ಲಿನ ಬದಲಾವಣೆ	31ನೇ ಮಾರ್ಚ್ 2022ರಂದು ಇದ್ದಂತೆ ಶಿಲ್ಕು
325.00	-	325.00	-	325.00

(2) ಹಿಂದಿನ ವರದಿ ಅವಧಿ

ಮೊತ್ತ ಲಕ್ಷ ರೂಪಾಯಿಗಳಲ್ಲಿ

1ನೇ ಏಪ್ರಿಲ್ 2020ರಲ್ಲಿ ಇದ್ದಂತೆ ಶಿಲ್ಕು	ಹಿಂದಿನ ಅವಧಿಯ ಲೋಪಗಳಿಂದ ಈ ಕ್ಷೇತ್ರದ ಷೇರು ಬಂಡವಾಳದಲ್ಲಿನ ಬದಲಾವಣೆ	ಪ್ರಾರಂಭಿಕ ಹಿಂದಿನ ವರ್ಷದ ಮರು ಹೇಳಿಕೆಯಲ್ಲಿನ ಶಿಲ್ಕು	ಹಿಂದಿನ ಹಣಕಾಸು ವರ್ಷದಲ್ಲಿ ಈ ಕ್ಷೇತ್ರದ ಷೇರು ಬಂಡವಾಳದಲ್ಲಿನ ಬದಲಾವಣೆ	31ನೇ ಮಾರ್ಚ್ 2021ರಂದು ಇದ್ದಂತೆ ಶಿಲ್ಕು
325	-	325	-	325

ಬಿ. ಇತರೆ ಈ ಕ್ಷೇತ್ರ

(1) ಹಾಲಿ ವರದಿ ಅವಧಿ

ಮೊತ್ತ ಲಕ್ಷ ರೂಪಾಯಿಗಳಲ್ಲಿ

	ಷೇರು ಅರ್ಜಿ ಹಣ ಪಂಚಿಕೆ ಬಾಕಿ	ಸಮಗ್ರ ಹಣಕಾಸಿನಲ್ಲಿ ಈ ಕ್ಷೇತ್ರದ ಷೇರು ಮತ್ತು ಹೆಚ್ಚುವರಿ	ಮೀಸಲು ಮತ್ತು ಹೆಚ್ಚುವರಿ				ಇತರೆ ಸಮಗ್ರ ಆದಾಯ / (ವೆಚ್ಚ)ದ ಇತರ ಏಟುಗಳು	ಷೇರು ವಾರಂಟ್‌ಗಳಿಗೆ ವಿರುದ್ಧವಾಗಿ ಸ್ವೀಕರಿಸಲಾದ ಮೊತ್ತ	ಒಟ್ಟು
			ಬಂಡವಾಳ ಮೀಸಲು	ಸೆಕ್ಯೂರಿಟೀಸ್ ಪ್ರೀಮಿಯಂ	ಇತರೆ ಮೀಸಲು	ಉಳಿಸಿದ ಗಳಿಕೆ			
1ನೇ ಏಪ್ರಿಲ್ 2021 ರಂತೆ ಶಿಲ್ಕು			14.27	-	231.27	19,862.89	-2,347.90		17,760.54
ಲೆಕ್ಕಪತ್ರ ನೀತಿಯಲ್ಲಿನ ಬದಲಾವಣೆಗಳು ಅಥವಾ ಮುಂಚಿನ ಅವಧಿಯ ದೋಷಗಳು							1,076.32		1,076.32
ವರದಿ ಮಾಡುವ ಅವಧಿಯ ಆರಂಭದಲ್ಲಿ ಸಮತೋಲನ ಮರುಸ್ಥಾಪನೆ	-	-	14.27	-	231.27	19,862.89	-1,271.58	-	18,836.85
ವರ್ಷದ ಒಟ್ಟು ಸಮಗ್ರ ಆದಾಯ	-	-	14.27	-	231.27	19,862.89	-1,271.58	-	18,836.85
ಲಾಭಾಂಶಗಳು									
ಉಳಿಸಿಕೊಂಡಿರುವ ಗಳಿಕೆಗಳಿಗೆ ವರ್ಗಾವಣೆ									-
ವರ್ಷಕ್ಕೆ ಲಾಭ/(ನಷ್ಟ) ಸೇರಿಸಿ						10,104.88	-325.18		9,779.70
ಬೇರೆ ಯಾವುದೇ ಬದಲಾವಣೆ									
31ನೇ ಮಾರ್ಚ್ 2022 ರಂತೆ ಶಿಲ್ಕು	-	-	14.27	-	231.27	29,967.77	-1,596.76	-	28,616.56



(2) ಹಿಂದಿನ ವರದಿ ಅವಧಿ

ಮೊತ್ತ ಲಕ್ಷ ರೂಪಾಯಿಗಳಲ್ಲಿ

	ಷೇರು ಅರ್ಜಿ ಹಣ ಪಂಚಿಕೆ ಬಾಕಿ	ಸಮಗ್ರ ಹಣಕಾಸಿನಲ್ಲಿ ಈಕ್ವಿಟಿ ಪಾಲು ಮತ್ತು ಹೆಚ್ಚುವರಿ	ಮೀಸಲು ಮತ್ತು ಹೆಚ್ಚುವರಿ				ಇತರ ಸಮಗ್ರ ಆದಾಯ / (ನಷ್ಟ)ದ ಇತರ ಐಟಂಗಳು	ಷೇರು ವಾರಂಟ್‌ಗಳಿಗೆ ವಿರುದ್ಧವಾಗಿ ಸ್ವೀಕರಿಸಲಾದ ಮೊತ್ತ	ಒಟ್ಟು
			ಬಂಡವಾಳ ಮೀಸಲು	ಸೆಕ್ಯೂರಿಟೀಸ್ ಪ್ರೀಮಿಯಂ	ಇತರ ಮೀಸಲು	ಉಳಿಸಿದ ಗಳಿಕೆ			
1ನೇ ಏಪ್ರಿಲ್ 2020 ರಂತೆ ಶಿಲ್ಕು	-	-	14.27	-	231.27	15,707.25	-6,767.77		9,185.02
ಲೆಕ್ಕಪತ್ರ ನೀತಿಯಲ್ಲಿನ ಬದಲಾವಣೆಗಳು ಅಥವಾ ಮುಂಚಿನ ಅವಧಿಯ ದೋಷಗಳು	-	-					5,314.86		5,314.86
ವರದಿ ಮಾಡುವ ಅವಧಿಯ ಆರಂಭದಲ್ಲಿ ಸಮತೋಲನ ಮರುಸ್ಥಾಪನೆ	-	-	14.27	-	231.27	15,707.25	-1,452.91	0.00	14,499.88
ವರ್ಷದ ಒಟ್ಟು ಸಮಗ್ರ ಆದಾಯ	-	-	14.27	-	231.27	15,707.25	-1,452.91	0.00	14,499.88
ಲಾಭಾಂಶಗಳು	-	-					-		0.00
ಉಳಿಸಿಕೊಂಡಿರುವ ಗಳಿಕೆಗಳಿಗೆ ವರ್ಗಾವಣೆ	-	-					-		0.00
ವರ್ಷಕ್ಕೆ ಲಾಭ/(ನಷ್ಟ) ಸೇರಿಸಿ			-	-	-	4,155.65	181.32		4,336.97
ಬೇರೆ ಯಾವುದೇ ಬದಲಾವಣೆ	-	-					0.00		0.00
31ನೇ ಮಾರ್ಚ್ 2021 ರಂತೆ ಶಿಲ್ಕು	-	-	14.27	-	231.27	19,862.89	-1,271.58	0.00	18,836.85



ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ

ಆದಾಯ ಮತ್ತು ವೆಚ್ಚದ ಲೆಕ್ಕಪತ್ರ

(ಮೊತ್ತವನ್ನು ಲಕ್ಷ ರೂಪಾಯಿಗಳಲ್ಲಿ ರೌಂಡಾಫ್ ಮಾಡಲಾಗಿದೆ, ಪ್ರತ್ಯೇಕವಾಗಿ ಹೇಳದ ಹೊರತು)

ಮೊತ್ತ ಲಕ್ಷ ರೂಪಾಯಿಗಳಲ್ಲಿ

ವಿವರ		ಟಿಪ್ಪಣಿ ಸಂಖ್ಯೆ	ವರ್ಷ 2021-22 ಗಾಗಿ	ವರ್ಷ 2020-21 ಗಾಗಿ
I	ಕಾರ್ಯಾಚರಣೆಗಳಿಂದ ಆದಾಯ	23	2,83,918.85	2,15,181.40
II	ಇತರೆ ಆದಾಯ	24	1,413.94	1,254.50
III	<b>ಒಟ್ಟು ಆದಾಯ (I + II)</b>		<b>2,85,332.80</b>	<b>2,16,435.90</b>
IV	ವೆಚ್ಚಗಳು			
	ಸ್ಟಾಕ್-ಇನ್-ಟೇಡ್ ಖರೀದಿಗಳು	25	2,34,037.98	2,79,229.73
	ಸ್ಟಾಕ್-ಇನ್-ಟೇಡ್ ದಾಸ್ತಾನುಗಳಲ್ಲಿನ ಬದಲಾವಣೆಗಳು	26	33,132.31	-75,865.99
	ಉದ್ಯೋಗಿ ಪ್ರಯೋಜನಗಳ ವೆಚ್ಚ	27	3,875.87	4,017.60
	ಹಣಕಾಸು ವೆಚ್ಚ	28	1,181.99	1,948.98
	ಸವಕಳಿ ಮತ್ತು ಭೋಗ್ಯ ವೆಚ್ಚಗಳು	1	75.81	76.23
	ಇತರೆ ವೆಚ್ಚಗಳು	29	2,855.83	2,794.16
	<b>ಒಟ್ಟು ವೆಚ್ಚಗಳು (IV)</b>		<b>2,75,159.78</b>	<b>2,12,200.71</b>
V	ತೆರಿಗೆಯ ಮೊದಲು ಹಾಗೂ ಹೊರತಾದ ಐಟಂಗಳಿಗಿಂತ ಮೊದಲು ವೆಚ್ಚಕ್ಕಿಂತ ಹೆಚ್ಚಿನ ಆದಾಯ (III-IV)		10,173.02	4,235.19
VI	ಅಸಾಧಾರಣ ವಸುಗಳು		-	-
VII	ತೆರಿಗೆಗೆ ಮುನ್ನ ಹೆಚ್ಚುವರಿ ಆದಾಯ/(ವೆಚ್ಚ) (V-VI)		10,173.02	4,235.19
VIII	ತೆರಿಗೆ ವೆಚ್ಚಗಳು			
	(i) ಚಾಲ್ತಿ ತೆರಿಗೆ		68.14	79.54
	(ii) ಮುಂದೂಡಲ್ಪಟ್ಟ ತೆರಿಗೆ		-	-
IX	ಮುಂದುವರಿದ ಕಾರ್ಯಾಚರಣೆಗಳಿಂದ ಅವಧಿಯ ಆದಾಯ/(ವೆಚ್ಚ) (VII-VIII)		10,104.88	4,155.65
X	ಹೆಚ್ಚುವರಿ ಆದಾಯ/(ವೆಚ್ಚ) ಸ್ಥಗಿತಗೊಂಡ ಕಾರ್ಯಾಚರಣೆಗಳಿಂದ		-	-
XI	ಸ್ಥಗಿತಗೊಂಡ ಕಾರ್ಯಾಚರಣೆಗಳ ತೆರಿಗೆ ವೆಚ್ಚ		-	-
XII	ಹೆಚ್ಚುವರಿ ಆದಾಯ/(ವೆಚ್ಚ) ಸ್ಥಗಿತಗೊಂಡ ಕಾರ್ಯಾಚರಣೆಗಳಿಗೆ (ತೆರಿಗೆ ನಂತರ) (X-XI)		-	-
XIII	ಅವಧಿಗೆ ಹೆಚ್ಚುವರಿ ಆದಾಯ/(ವೆಚ್ಚ) (IX + XII)		10,104.88	4,155.65
XIV	ಇತರೆ ಸಮಗ್ರ ಆದಾಯ			
	ಎ (i) ಲಾಭ ಅಥವಾ ನಷ್ಟಕ್ಕೆ ಮರುವಿಂಗಡಣೆ ಮಾಡದ ಐಟಂಗಳು	30	-325.18	181.32
	(ii) ಲಾಭ ಅಥವಾ ನಷ್ಟಕ್ಕೆ ಮರುವರ್ಗೀಕರಿಸಲಾಗದ ವಸ್ತುಗಳಿಗೆ ಸಂಬಂಧಿಸಿದ ಆದಾಯ ತೆರಿಗೆ			
	ಬಿ (i) ಲಾಭ ಅಥವಾ ನಷ್ಟಕ್ಕೆ ಮರುವರ್ಗೀಕರಿಸಲಾಗುವ ಐಟಂಗಳು			
	(ii) ಲಾಭ ಅಥವಾ ನಷ್ಟಕ್ಕೆ ಮರುವರ್ಗೀಕರಿಸಲಾಗುವ ವಸ್ತುಗಳಿಗೆ ಸಂಬಂಧಿಸಿದ ಆದಾಯ ತೆರಿಗೆ			
XV	ಅವಧಿಗೆ ಒಟ್ಟು ಸಮಗ್ರ ಆದಾಯ (XIII + XIV)		9,779.70	4,336.97
XVI	ಈಕ್ವಿಟಿ ಷೇರಿಗೆ ಗಳಿಕೆಗಳು (ಮುಂದುವರೆಯುವ ಕಾರ್ಯಾಚರಣೆಗಳಿಗಾಗಿ)			
	(i) ಮೂಲ		0.31	0.13
	(ii) ದುರ್ಬಲಗೊಳಿಸಲಾಗಿದೆ		0.31	0.13
XVII	ಪ್ರತಿ ಈಕ್ವಿಟಿ ಷೇರಿಗೆ ಗಳಿಕೆಗಳು (ಸ್ಥಗಿತಗೊಳಿಸಿದ ಕಾರ್ಯಾಚರಣೆಗಳಿಗಾಗಿ)			
	(i) ಮೂಲ		-	-
	(ii) ದುರ್ಬಲಗೊಳಿಸಲಾಗಿದೆ		-	-
XVIII	ಪ್ರತಿ ಈಕ್ವಿಟಿ ಷೇರಿಗೆ ಗಳಿಕೆಗಳು (ಸ್ಥಗಿತಗೊಳಿಸಿದ ಕಾರ್ಯಾಚರಣೆಗಳಿಗಾಗಿ)			
	(i) ಮೂಲ		0.31	0.13
	(ii) ದುರ್ಬಲಗೊಳಿಸಲಾಗಿದೆ		0.31	0.13

ಹಣಕಾಸು ಹೇಳಿಕೆ ಜಾರಿಗಿನ ಟಿಪ್ಪಣಿ ಗಮನಿಸಿ

ಎಸ್‌ಎಸ್‌ಬಿ & ಅಸೋಸಿಯೇಟ್ಸ್ ಪರವಾಗಿ  
ಚಾರ್ಟೆಡ್ ಅಕೌಂಟೆಂಟ್ಸ್  
ಸಂಸ್ಥೆಯ ನೋಂದಣಿ ಸಂಖ್ಯೆ: 010372S

ಸಹಿ/  
ಕೆ. ಬಾಲಾಜಿ  
ಪಾಲುದಾರ  
ಸದಸ್ಯತ್ವ ಸಂಖ್ಯೆ: 207783

ನಿರ್ದೇಶಕರ ಮಂಡಳಿಯ ಪರವಾಗಿ

ಸಹಿ/  
ಕೆ.ಎಂ. ಮುರಳೀಧರ  
ನಿರ್ದೇಶಕರು  
DIN: 09465403

ಸಹಿ/  
ಬಸವರಾಜ್ ಆರ್. ಸೋಮಣ್ಣನವರ್  
ನಿರ್ದೇಶಕರು  
DIN: 09159029

ಸ್ಥಳ: ಬೆಂಗಳೂರು  
ದಿನಾಂಕ: 12.12.2022

ಸ್ಥಳ: ಬೆಂಗಳೂರು  
ದಿನಾಂಕ: 28.11.2022



**ನಗದು ಹರಿವಿನ ಹೇಳಿಕೆ**

(ಮೊತ್ತವನ್ನು ಲಕ್ಷ ರೂಪಾಯಿಗಳಲ್ಲಿ ರೌಂಡಾಫ್ ಮಾಡಲಾಗಿದೆ, ಪ್ರತ್ಯೇಕವಾಗಿ ಹೇಳಿದ ಹೊರತು)

ಮೊತ್ತ ಲಕ್ಷ ರೂಪಾಯಿಗಳಲ್ಲಿ

ವಿವರಗಳು	31.03.2022	31.03.2021
ಕಾರ್ಯಾಚರಣೆ ಚಟುವಟಿಕೆಗಳಿಂದ ನಗದು ಹರಿವು		
ವೆಚ್ಚದ ಮೇಲೆ ಆದಾಯದ ಅಧಿಕ/ಆದಾಯದ ಮೇಲಿನ ಖರ್ಚುಗಳ ಅಧಿಕ	10,173.02	4,235.19
ಇದಕ್ಕಾಗಿ ಹೊಂದಾಣಿಕೆಗಳು:		
ಸವಕಳಿ ಮತ್ತು ಭೋಗ್ಯ	75.81	76.23
ಆಸಿ, ಸ್ವಾವರ ಮತ್ತು ಉಪಕರಣಗಳ ವಿಲೇವಾರಿಯಲ್ಲಿ ಲಾಭ / (ನಷ್ಟ)	(0.24)	(1.50)
ಹಣಕಾಸು ಆದಾಯ	(1,311.20)	(397.12)
ದುರ್ಬಲತೆಯ ನಷ್ಟ, ಹಣಕಾಸಿನ ಸ್ವತ್ತುಗಳ ಮೇಲಿನ ಹಿಮ್ಮುಖದ ನಿವ್ವಳ	-	-
ಹಣಕಾಸು ವೆಚ್ಚಗಳು	1,174.05	1,801.50
ಕಾಮಗಾರಿ ಬಂಡವಾಳ ಬದಲಾವಣೆಯ ಮೊದಲು ಕಾರ್ಯಾಚರಣೆಯ ಲಾಭ	<b>10,111.44</b>	<b>5,714.31</b>
ಕಾಮಗಾರಿ ಬಂಡವಾಳ ಬದಲಾವಣೆಗಳು:		
(ಹೆಚ್ಚಳ)/ವ್ಯಾಪಾರ ಕರಾರುಗಳಲ್ಲಿ ಇಳಿಕೆ	1.92	695.63
(ಹೆಚ್ಚಳ)/ಇತರ ಹಣಕಾಸು ಆಸಿಗಳಲ್ಲಿ ಇಳಿಕೆ	-99,693.64	(3,662.24)
(ಹೆಚ್ಚಳ)/ಇತರ ಪ್ರಸುತ ಆಸಿಗಳಲ್ಲಿ ಇಳಿಕೆ	(7,010.58)	6.55
(ಹೆಚ್ಚಳ)/ದಾಸಾನುಗಳಲ್ಲಿ ಇಳಿಕೆ	33,132.59	(75,861.96)
ವ್ಯಾಪಾರ ಪಾವತಿಗಳಲ್ಲಿ ಹೆಚ್ಚಳ/(ಕಡಿಮೆ)	(32,203.32)	1,15,138.86
ಇತರ ಹಣಕಾಸಿನ ಬಾಧ್ಯತೆಗಳಲ್ಲಿ ಹೆಚ್ಚಳ/(ಕಡಿಮೆ)	3,41,332.54	200.25
ಇತರ ಚಾಲಿ ಬಾಧ್ಯತೆಗಳಲ್ಲಿ ಹೆಚ್ಚಳ/(ಕಡಿಮೆ)	(26,068.36)	30,904.62
ಇತರ ಚಾಲ್ತಿ ನಿಬಂಧನೆಗಳಲ್ಲಿ ಹೆಚ್ಚಳ/(ಕಡಿಮೆ)	80.65	213.17
ತೆರಿಗೆ	(77.97)	(40.79)
ಕಾರ್ಯಾಚರಣೆ ಚಟುವಟಿಕೆಗಳಿಂದ ನಗದು ಹರಿವು	2,09,493.83	67,594.09
ಹೆಚ್ಚುವರಿ ಸಾಮಾನ್ಯ ವಸ್ತುಗಳ ಮೊದಲು ನಗದು ಹರಿವು	<b>2,19,605.27</b>	<b>73,308.40</b>
ಹೆಚ್ಚುವರಿ ಸಾಮಾನ್ಯ ವಸ್ತುಗಳು	-	-
ಕಾರ್ಯಾಚರಣೆ ಚಟುವಟಿಕೆಗಳಿಂದ ನಿವ್ವಳ ನಗದು ಹರಿವು (ಎ)	<b>2,19,605.27</b>	<b>73,308.40</b>
ಹೂಡಿಕೆ ಚಟುವಟಿಕೆಗಳಿಂದ ನಗದು ಹರಿವು		
ಸಿರ ಆಸಿಗಳ ಖರೀದಿ	(24.34)	(94.92)
(ಹೆಚ್ಚಳ)/ಪ್ರಗತಿಯಲ್ಲಿರುವ ಬಂಡವಾಳದಲ್ಲಿ ಇಳಿಕೆ	(19.69)	-
(ಹೆಚ್ಚಳ)/ದೀರ್ಘಾವಧಿ ಮುಂಗಡಗಳಲ್ಲಿ ಇಳಿಕೆ	(27,342.30)	(14,169.07)
(ಹೆಚ್ಚಳ)/ಇತರ ಹಣಕಾಸಿನ ಬಾಧ್ಯತೆಗಳಲ್ಲಿ ಇಳಿಕೆ	-	37,911.27
ಆಸಿಗಳ ಮಾರಾಟದಿಂದ ಮುಂದುವರಿಯುವುದು	0.24	1.50
ಬಡ್ಡಿ ಆದಾಯ	1,311.20	397.12
ಹೂಡಿಕೆ ಚಟುವಟಿಕೆಗಳಿಂದ ನಿವ್ವಳ ನಗದು ಹರಿವು (ಬಿ)	(26,074.89)	24,045.91
ಹಣಕಾಸು ಚಟುವಟಿಕೆಗಳಿಂದ ನಗದು ಹರಿವು		
ದೀರ್ಘಾವಧಿಯ ನಿಬಂಧನೆಗಳಲ್ಲಿ ಹೆಚ್ಚಳ/(ಕಡಿಮೆ).	(663.33)	(1,114.79)
ಬಡ್ಡಿ ಪಾವತಿಸಲಾಗಿದೆ	(1,174.05)	(1,837.38)
ಹಣಕಾಸು ಚಟುವಟಿಕೆಗಳಿಂದ ನಿವ್ವಳ ನಗದು ಹರಿವು (ಸಿ)	(1,837.38)	(2,916.30)
ನಗದು ಮತ್ತು ನಗದು ಸಮಾನಗಳಲ್ಲಿ ನಿವ್ವಳ ಹೆಚ್ಚಳ / (ಕಡಿಮೆ) (A+B+C)	<b>1,91,693.00</b>	<b>94,438.01</b>
ನಗದು ಮತ್ತು ನಗದು ಸಮಾನ ಆರಂಭಿಕ ಶಿಲ್ಕು		
ಕೈಯಲ್ಲಿ ನಗದು/ಚೆಕ್	13.90	14.84
ಶೆಡ್ಯೂಲ್ಡ್ ಬ್ಯಾಂಕ್‌ಗಳಲ್ಲಿ ಶಿಲ್ಕು	80,880.05	22,037.71
ಅಲಾವಧಿಯ ಸಾಲಗಳು	(2,953.15)	(38,549.76)
ಸಾಗಣೆಯಲ್ಲಿನ ಮೊತ್ತ	0.68	0.68
ನಗದು ಮತ್ತು ನಗದು ಸಮಾನತೆಯನ್ನು ಮುಚ್ಚುವುದು	<b>2,69,634.47</b>	<b>77,941.47</b>
ಕೈಯಲ್ಲಿ ನಗದು/ಚೆಕ್	11.84	13.90
ಶೆಡ್ಯೂಲ್ಡ್ ಬ್ಯಾಂಕ್‌ಗಳಲ್ಲಿ ಶಿಲ್ಕು	2,68,919.79	80,880.05
ಅಲಾವಧಿಯ ಸಾಲಗಳು	-	(2,953.15)
ಸಾಗಣೆಯಲ್ಲಿನ ಮೊತ್ತ	702.83	0.68

ನ್ಯಾಯಾಲಯದ ಆದೇಶದಂತೆ ಇತರ ಬ್ಯಾಂಕ್ ಶಿಲ್ಕುಗಳು ಸೇರಿದಂತೆ ರೂ.82.52 ಲಕ್ಷ (ಹಿಂದಿನ ವರ್ಷ ರೂ.78.78) ಕೇವಲ ಇಡಲಾಗಿದೆ ಮತ್ತು ಈ ಮೊತ್ತವು ನಿಗಮದ ಬಳಕೆಗೆ ಲಭ್ಯವಿಲ್ಲ.

ಎಸ್‌ಎಸ್‌ಬಿ & ಅಸೋಸಿಯೇಟ್ಸ್ ಪರವಾಗಿ  
ಚಾರ್ಟೆಡ್ ಅಕೌಂಟೆಂಟ್ಸ್  
ಸಂಸ್ಥೆಯ ನೋಂದಣಿ ಸಂಖ್ಯೆ: 010372S  
ಸಹಿ/  
ಕೆ. ಬಾಲಾಜಿ  
ಪಾಲುದಾರ  
ಸದಸ್ಯತ್ವ ಸಂಖ್ಯೆ: 207783  
ಸ್ಥಳ: ಬೆಂಗಳೂರು  
ದಿನಾಂಕ: 12.12.2022

ನಿರ್ದೇಶಕರ ಮಂಡಳಿಯ ಪರವಾಗಿ  
ಸಹಿ/  
ಕೆ.ಎಂ. ಮುರಳೀಧರ  
ನಿರ್ದೇಶಕರು  
DIN: 09465403  
ಸಹಿ/  
ಬಸವರಾಜ್ ಆರ್. ಸೋಮಣ್ಣನವರ್  
ನಿರ್ದೇಶಕರು  
DIN: 09159029  
ಸ್ಥಳ: ಬೆಂಗಳೂರು  
ದಿನಾಂಕ: 28.11.2022



**ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ**

**CIN: U51220KA1973SGC002400**

**ನೋಂದಾಯಿತ ಕಛೇರಿ: ನಂ. 56, 16/1, ಮಿಲ್ಲರ್ಸ್ ಟ್ಯಾಂಕ್ ಬೆಡ್ ಏರಿಯಾ, ವಸಂತನಗರ, ಬೆಂಗಳೂರು-560 052**

**ದಿನಾಂಕ: 31.03.2022ರಂದು ಇದ್ದ ಹಣಕಾಸಿನ ಸಮತೋಲನಾ ಪಟ್ಟಿಯ ಭಾಗವಾಗಿರುವ ಮತ್ತು 31.03.2022ಕ್ಕೆ ಕೊನೆಗೊಂಡ ವರ್ಷದ ಆದಾಯ ಮತ್ತು ವೆಚ್ಚದ ತಃಖ್ತೆಯ ಭಾಗವಾಗಿರುವ ಅಂಶಗಳಿಗೆ ಸಂಬಂಧಿಸಿದ ಟಿಪ್ಪಣಿಗಳು**

**1. ಕಾರ್ಪೊರೇಟ್ ಮಾಹಿತಿ:**

1956ರ ಕಂಪನಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ನಿಗಮವನ್ನು ಕರ್ನಾಟಕ ಸರ್ಕಾರದ ಸಂಪೂರ್ಣ ಸ್ವಾಮ್ಯದ ನಿಗಮವಾಗಿ ಸಂಯೋಜಿಸಲಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಅಗತ್ಯ ವಸ್ತುಗಳ ಸಂಗ್ರಹಣೆ ಮತ್ತು ವಿತರಣೆಯ ಪ್ರಧಾನ ಉದ್ದೇಶದೊಂದಿಗೆ ನಿಗಮವನ್ನು ಸ್ಥಾಪಿಸಲಾಗಿದೆ. ಹೆಚ್ಚುವರಿಯಾಗಿ, ರಾಜ್ಯ ಸರ್ಕಾರದ ಸಂಪೂರ್ಣ ಮಾರಾಟ ನಾಮಿನಿಯಾಗಿ ಕನಿಷ್ಠ ಬೆಂಬಲ ಬೆಲೆ ಕಾರ್ಯಾಚರಣೆಗಳ ಅಡಿಯಲ್ಲಿ ರೈತರಿಗೆ ಬೆಲೆಗಳು/ಬೆಲೆ ರಕ್ಷಣೆಯನ್ನು ಸ್ಥಿರಗೊಳಿಸಲು ಮಾರುಕಟ್ಟೆ ಮಧ್ಯಸ್ಥಿಕೆಯಲ್ಲಿ ನಿಗಮವು ತೊಡಗಿಸಿಕೊಂಡಿದೆ. ನಿಗಮವು ಪೆಟ್ರೋಲ್ ಬಂಕ್ ಮಳಿಗೆಗಳು, ಎಲ್‌ಪಿಜಿ ವಿತರಣೆ ಮತ್ತು ಆಟೋ ಎಲ್‌ಪಿಜಿ ವಿತರಣಾ ಕೇಂದ್ರಗಳನ್ನು ಸಹ ನಿರ್ವಹಿಸುತ್ತದೆ. ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದ ಯೋಜನೆಯಡಿ ಆಹಾರ ಧಾನ್ಯಗಳನ್ನು ವಿತರಿಸುವಲ್ಲಿ ನಿಗಮವು ತೊಡಗಿಸಿಕೊಂಡಿದೆ.

**2. ಹಣಕಾಸು ವಿವರಣಾ ಪಟ್ಟಿ ತಯಾರಿಕೆಯ ಆಧಾರ:**

**ಇಂಡ್ ಎಎಸ್ ನೊಂದಿಗೆ ಅನುಪಾಲನೆ**

- i. ಈ ಹಣಕಾಸು ವಿವರಣಾ ಪಟ್ಟಿ ಕಂಪನಿ ಕಾಯ್ದೆ, 2013 (ದಿ ಆ್ಯಕ್ಟ್) [ಕಂಪನಿಗಳು (ಭಾರತೀಯ ಲೆಕ್ಕಪತ್ರ ಮಾನದಂಡ) ನಿಯಮಗಳು, 2015] ಮತ್ತು ಕಾಯ್ದೆಯ ಇತರ ಸಂಬಂಧಿತ ನಿಬಂಧನೆಗಳ ಸೆಕ್ಷನ್ 133 ರ ಅಡಿಯಲ್ಲಿ ಸೂಚಿಸಲಾದ ಭಾರತೀಯ ಲೆಕ್ಕಪತ್ರ ಮಾನದಂಡಗಳಿಗೆ (ಇಂಡ್ ಎಎಸ್) ಮತ್ತು ಎಲ್ಲಾ ವಾಸ್ತವಿಕ ಅಂಶಗಳಿಗೆ ಅನುಗುಣವಾಗಿರುತ್ತವೆ.
- ii. ಈ ಹಣಕಾಸು ವಿವರಣಾಪಟ್ಟಿಯನ್ನು ಭಾರತೀಯ ರೂಪಾಯಿಗಳಲ್ಲಿ ಪ್ರಸ್ತುತಪಡಿಸಲಾಗಿದೆ, ಇದು ಅಧಿಕೃತ ಕರೆನ್ಸಿಯಾಗಿದೆ ಮತ್ತು ಯಾವಾಗ ಸೂಚಿಸದ ಹೊರತಾಗಿ ಎಲ್ಲಾ ಮೌಲ್ಯಗಳನ್ನು ಹತ್ತಿರದ ಲಕ್ಷಕ್ಕೆ ಪೂರ್ಣಗೊಳಿಸಲಾಗಿದೆ.
- iii. ಸೂಚಿಸದ ಹೊರತಾಗಿ ಈ ಹಣಕಾಸು ವಿವರಣಾ ಪಟ್ಟಿಯನ್ನು ಲೆಕ್ಕಪತ್ರದ ತಂತ್ರ (ಜಮಾ ಖರ್ಚಿನ ಪಟ್ಟಿಯ ಉದ್ದೇಶಗಳಿಗಾಗಿ ಸ್ವತ್ತು/ಆಸ್ತಿ ಸ್ವಾಧೀನಪಡಿಸಿಕೊಳ್ಳುವ ವೇಳೆ ಆಸ್ತಿಗೆ ಪಾವತಿಸಿದ ಬೆಲೆಯಲ್ಲಿ ಮೌಲ್ಯೀಕರಿಸುವ ಲೆಕ್ಕಪತ್ರ ತಂತ್ರ)ದ ಆಧಾರದ ಮೇಲೆ ರಚಿಸಲಾಗಿದೆ.
- iv. ಇಂಡ್ ಎಎಸ್‌ಗೆ ಅನುಗುಣವಾಗಿ ಹಣಕಾಸು ವಿವರಣಾ ಪಟ್ಟಿಯನ್ನು ಸಿದ್ಧಪಡಿಸುವುದು ಸ್ವತ್ತುಗಳು ಮತ್ತು ಹೊಣೆಗಾರಿಕೆಗಳ (ಸಂಭವನೀಯ ಹೊಣೆಗಾರಿಕೆಗಳನ್ನು ಒಳಗೊಂಡಂತೆ) ವರದಿಯಾದ ಮೊತ್ತಗಳ ಅಂದಾಜು ಮತ್ತು ಊಹೆಗಳನ್ನು ಆಡಳಿತವು ವರ್ಷದ ಅವಧಿಯಲ್ಲಿ ಮಾಡುವ ಅಗತ್ಯವಿದೆ. ಹಣಕಾಸು ವಿವರಣಾ ಪಟ್ಟಿಯನ್ನು ಸಿದ್ಧಪಡಿಸುವಲ್ಲಿ ಮಾಡಲಾದ ಅಂದಾಜುಗಳ ಬಳಕೆಯು ಎಚ್ಚರಿಕೆಯಿಂದ ಕೂಡಿದೆ ಮತ್ತು ನ್ಯಾಯಸಮ್ಮತವಾಗಿದೆ ಎಂದು ಮಂಡಳಿಯು ವಿಶ್ವಾಸ ಹೊಂದಿದೆ. ಭವಿಷ್ಯದ ಫಲಿತಾಂಶಗಳು ಈ ಅಂದಾಜುಗಳಿಂದ ಭಿನ್ನವಾಗಿರಬಹುದು ಮತ್ತು ನೈಜ ಫಲಿತಾಂಶಗಳು ಮತ್ತು ಅಂದಾಜುಗಳ ನಡುವಿನ ವ್ಯತ್ಯಾಸ ಮತ್ತು ಫಲಿತಾಂಶಗಳು ತಿಳಿಯುವ/ ಕಾರ್ಯರೂಪಕ್ಕೆ ಬರುವ ಅವಧಿಯಲ್ಲಿ ಗುರುತಿಸಲಾಗುವುದು. ಅಂದಾಜುಗಳು ಮತ್ತು ಅಂತರ್ವಿಹಿತ ಊಹೆಗಳನ್ನು ನಡೆಯುತ್ತಿರುವ ಆಧಾರದ ಮೇಲೆ ಅವಲೋಕನ ಮಾಡಲಾಗುವುದು. ಲೆಕ್ಕಪತ್ರ ನೀತಿಗಳನ್ನು ಅನ್ವಯಿಸುವಲ್ಲಿ ಗಂಭೀರವಾದ ನಿರ್ಣಯಗಳ ಕುರಿತು ಮಾಹಿತಿಗಳು, ಸ್ವತ್ತುಗಳ ನೈಜ ಮೌಲ್ಯದ ಮೇಲೆ ನಿರ್ದಿಷ್ಟ ಪರಿಣಾಮವುಳ್ಳ ಸ್ವತ್ತುಗಳ ಮತ್ತು ಹೊಣೆಗಾರಿಕೆಗಳ ಅಂದಾಜುಗಳು ಮತ್ತು ಊಹೆಗಳ ಜೊತೆಗೆ ಮತ್ತು ಪ್ರತಿ ಜಮಾ ಖರ್ಚು ಪಟ್ಟಿ ವೇಳೆ ಹೊಣೆಗಾರಿಕೆಗಳನ್ನು ಕೆಳಗೆ ಚರ್ಚಿಸಲಾಗಿದೆ:





ಎ) ಹಣಕಾಸು ಒಪ್ಪಂದಗಳ ನ್ಯಾಯಯುತ ಮೌಲ್ಯ

ನ್ಯಾಯಯುತ ಮೌಲ್ಯವು ಮಾಪನದ ದಿನಾಂಕದಂದು ಈ ಬೆಲೆ ನೇರವಾಗಿ ವೀಕ್ಷಿಸಬಹುದಾಗಿದೆಯೇ ಅಥವಾ ಮತ್ತೊಂದು ಮೌಲ್ಯಮಾಪನ ತಂತ್ರವನ್ನು ಬಳಸಿಕೊಂಡು ಅಂದಾಜು ಮಾಡಲಾಗಿದೆಯೇ ಎಂಬುದನ್ನು ಲೆಕ್ಕಿಸದೇ ಮಾರುಕಟ್ಟೆ ಭಾಗಿದಾರರು ಸ್ವತ್ತುನ್ನು ಮಾರಾಟ ಮಾಡಲು ಸ್ವೀಕರಿಸುವ ಬೆಲೆ ಅಥವಾ ಹೊಣೆಗಾರಿಕೆಯನ್ನು ವರ್ಗಾಯಿಸಲು ಕ್ರಮಬದ್ಧವಾದ ವಹಿವಾಟಿನಲ್ಲಿ ಪಾವತಿಸಿದ ಬೆಲೆ. ಇಂಡ್ ಎಎಸ್ ಅಡಿಯಲ್ಲಿ ನ್ಯಾಯಯುತ ಮೌಲ್ಯದ ಮಾಪನಗಳು ಹಂತ 1, 2 ಹಾಗೂ 3 ಎಂದು ನ್ಯಾಯೋಚಿತ ಮೌಲ್ಯಮಾಪನಗಳಿಗೆ ಒಳಹರಿವುಗಳನ್ನು ಗಮನಿಸಬಹುದಾದ ಮಟ್ಟ ಮತ್ತು ಅದರ ಸಂಪೂರ್ಣತೆಯಲ್ಲಿ ನ್ಯಾಯಯುತ ಮೌಲ್ಯಮಾಪನಕ್ಕೆ ಒಳಹರಿಸಿದ ಮಹತ್ವವನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

**ಹಂತ 1:** ನಿಗಮವು ಮಾಪನದ ದಿನಾಂಕದಂದು ಪಡೆಯಬಹುದಾದ ಒಂದೇ ರೀತಿಯ ಸ್ವತ್ತುಗಳು ಅಥವಾ ಹೊಣೆಗಾರಿಕೆಗಳು ಉಲ್ಲೇಖಿಸಲಾದ (ಹೊಂದಾಣಿಕೆ ಮಾಡದ) ಬೆಲೆಗಳು

**ಹಂತ 2:** ಉಲ್ಲೇಖಿಸಲಾದ ಬೆಲೆಗಳ ಹೊರತಾಗಿ ಹೂಡುವಳಿಗಳು, ಹಂತ 1 ರಲ್ಲಿ ಸೇರ್ಪಡೆಗೊಳಿಸಲಾದ ಸ್ವತ್ತು ಅಥವಾ ಹೊಣೆಗಾರಿಕೆಗೆ ಗಮನಿಸಬಹುದಾದ, ನೇರವಾಗಿ ಅಥವಾ ಪರೋಕ್ಷವಾಗಿ.

**ಹಂತ 3:** ಗಮನಿಸಬಹುದಾದ ಮಾರುಕಟ್ಟೆ ದತ್ತಾಂಶಗಳನ್ನು (ಗಮನಿಸಲು ಆಗದ ಹೂಡುವಳಿಗಳು) ಆಧರಿಸಿ ಕಂಪನಿಯು ಮಾಪನದ ದಿನಾಂಕದಂದು ಪಡೆಯಬಹುದಾದ ಸ್ವತ್ತು ಅಥವಾ ಹೊಣೆಗಾರಿಕೆಗಳಿಗೆ ಹೂಡುವಳಿಗಳು, ಬೇರೆ ಬೇರೆ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳ ನ್ಯಾಯಯುತ ಮೌಲ್ಯವನ್ನು ನಿರ್ಧರಿಸುವಲ್ಲಿ ಬಳಸಲಾದ ಮೌಲ್ಯ ನಿರ್ಧಾರದ ತಂತ್ರಗಳು ಮತ್ತು ಹೂಡುವಳಿಗಳ ಮಾಹಿತಿಯನ್ನು ಲೆಕ್ಕಪತ್ರಗಳ ಟಿಪ್ಪಣಿ 37ರಲ್ಲಿ ನೀಡಲಾಗಿದೆ.

ಬಿ) ವ್ಯವಹಾರ ಮಾದರಿ ನಿರ್ಧಾರ

ಹಣಕಾಸು ಸವಲತ್ತುಗಳ ವರ್ಗೀಕರಣ ಮತ್ತು ಮಾಪನವು ವ್ಯವಹಾರ ಮಾದರಿ ಪರೀಕ್ಷೆ ಮೇಲೆ ಅವಲಂಬಿತವಾಗಿದೆ.

ವ್ಯವಹಾರದ ನಿರ್ದಿಷ್ಟ ಉದ್ದೇಶ/ಗುರಿ ಸಾಧನೆಗೆ ಹೇಗೆ ಹಣಕಾಸಿನ ಸ್ವತ್ತುಗಳನ್ನು ಒಟ್ಟಾಗಿ ನಿರ್ವಹಿಸಬೇಕು ಎಂಬ ವ್ಯವಹಾರ ಮಾದರಿಯನ್ನು ಸಂಸ್ಥೆಯು ನಿರ್ಧರಿಸುತ್ತದೆ. ಸ್ವತ್ತುಗಳ ನಿರ್ವಹಣೆಯನ್ನು ಹೇಗೆ ಮೌಲ್ಯೀಕರಿಸಲಾಗಿದೆ ಮತ್ತು ಮಾಪನ ಮಾಡಲಾಗಿದೆ ಎಂಬುದೂ ಒಳಗೊಂಡಂತೆ ಎಲ್ಲ ಸಂಬಂಧಿತ ಸಾಕ್ಷ್ಯಗಳನ್ನು ಪ್ರತಿಬಿಂಬಿಸುವ ತೀರ್ಮಾನವನ್ನು ಈ ಮೌಲೀಕರಣವು ಒಳಗೊಂಡಿರುತ್ತದೆ.

ಉಳಿದ ಸ್ವತ್ತುಗಳನ್ನು ಹೊಂದಿರುವ ವ್ಯವಹಾರ ಮಾದರಿಯು ಸೂಕ್ತವಾಗಿ ಮುಂದುವರೆಯುತ್ತಿದೆಯೇ ಮತ್ತು ಸೂಕ್ತವಾಗಿರದೇ ಹೋದರೆ ವ್ಯವಹಾರದ ಮಾದರಿಯಲ್ಲೇನಾದರೂ ಬದಲಾವಣೆ ಆಗಿದೆಯೇ ಮತ್ತು ಹೀಗಾಗಿ ಈ ಸ್ವತ್ತುಗಳ ವರ್ಗೀಕರಣದಲ್ಲಿ ನಿರೀಕ್ಷಿತ ಬದಲಾಣೆಯಾಗಿದೆಯೇ ಎಂಬುದರ ಮೇಲ್ವಿಚಾರಣೆಯು ಸಂಸ್ಥೆಯ ನಿರಂತರ ಮೌಲೀಕರಣದ ಭಾಗವಾಗಿದೆ.

ಸಿ) ಸ್ವತ್ತುಗಳ ಪ್ರಯೋಜನಕಾರಿ ಅವಧಿ ಮತ್ತು ನಿರೀಕ್ಷಿತ ಉಳಿಕೆಯ ಮೌಲ್ಯ

ಸ್ವತ್ತು ಸ್ಥಾವರ ಹಾಗೂ ಉಪಕರಣ, ಇತರೇ ಅಮೂರ್ತ ಸ್ವತ್ತುಗಳು ಮತ್ತು ಹೂಡಿಕೆ. ಸ್ವತ್ತು ಸಂಸ್ಥೆಯ ಗಮನಾರ್ಹ ಭಾಗದ ಆಸ್ತಿಯನ್ನು ಪ್ರತಿನಿಧಿಸುವುದು. ಸ್ವತ್ತಿನ ಅಂದಾಜು ಪ್ರಯೋಜನಕಾರಿ ಅವಧಿ ಮತ್ತು ಅದರ ಜೀವಿತಾವಧಿ ಕೊನೆಯಲ್ಲಿ ನಿರೀಕ್ಷಿತ ಉಳಿಕೆ ಮೌಲ್ಯವನ್ನು ಕಂಡು ಹಿಡಿಯುವ ಮೂಲಕ ಸವಕಳಿ ಮತ್ತು ಆವರ್ತೀಕರಣ/ ಅಮಾಟ್ರೈಸೇಷನ್ (ಅಮೂರ್ತ



ಸ್ವತ್ತಿನ ಮೇಲಿನ ಸಾಲದ ಮಾಸಿಕ ಕಂತುಗಳನ್ನು) ಅಂದಾಜು ಬಳಿಕ ಕಂಡು ಹಿಡಿಯಲಾಗುವುದು. ಸಂಸ್ಥೆಯ ಆಸ್ತಿಗಳ ಪ್ರಯೋಜನಕರ ಅವಧಿ ಮತ್ತು ಉಳಿಕೆ ಮೌಲ್ಯವನ್ನು ಆಡಳಿತವು ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವಾಗ ಮತ್ತು ಹಣಕಾಸು ವರ್ಷದ ಕೊನೆಯಲ್ಲಿ ಅವಲೋಕಿಸಲಾಗುವುದು. ಆಸ್ತಿಯ ಪ್ರಯೋಜನಕಾರಿ ಅವಧಿಯು ಅಂತಹುದೇ ಆಸ್ತಿಗಳ ಚರಿತ್ರೆ ಮತ್ತು ಭವಿಷ್ಯದಲ್ಲಿ ತಂತ್ರಜ್ಞಾನದಲ್ಲಿ ಬದಲಾವಣೆ ಮೊದಲಾದ ಅದರ ಪ್ರಯೋಜನಕರ ಅವಧಿ ಮೇಲೆ ಪರಿಣಾಮ ಬೀರುವ ಭವಿಷ್ಯದ ಘಟನೆಗಳನ್ನು ಆಧರಿಸಿದೆ.

**ಡಿ) ವ್ಯಾಖ್ಯಾನಿಸಲಾದ (ಗೊತ್ತುಪಡಿಸಿದ) ಪ್ರಯೋಜನಕಾರಿ ಯೋಜನೆಗಳು**

ವ್ಯಾಖ್ಯಾನಿಸಲಾದ ಪ್ರಯೋಜನಕಾರಿ ಯೋಜನೆಗಳ ವೆಚ್ಚ ಮತ್ತು ವ್ಯಾಖ್ಯಾನಿಸಲಾದ ಪ್ರಯೋಜನಕಾರಿ ಹೊಣೆಗಾರಿಕೆಗಳ ಮೌಲ್ಯಗಳು ಯೋಜಿತ ಯುನಿಟ್ ಕ್ರೆಡಿಟ್ ವಿಧಾನ (ಐಎಎಸ್ 19ರ ಅಡಿಯಲ್ಲಿ ಡಿಬಿಒ (ಡೇಟಾ ಬೇಸ್ ಓನರ್) ಮಾಪನ ಮಾಡಲು ಯೋಜಿತ ಯುನಿಟ್ ಕ್ರೆಡಿಟ್ ವಿಧಾನವನ್ನು ಬಳಸಲಾಗುವುದು. ಈ ವಿಧಾನದಲ್ಲಿ ಒಂದು ಘಟಕದ ನೌಕರರು ತಮ್ಮ ಸೇವೆಗೆ ಪ್ರತಿಯಾಗಿ ಗಳಿಸಿದ ಸೌಲಭ್ಯಕ್ಕೆ ಕಂಪನಿಗೆ ತಗಲುವ ಅಂತಿಮ ವೆಚ್ಚ) ಬಳಸಿ ವಾಸ್ತವಿಕ ಮೌಲ್ಯಮಾಪನ ಆಧರಿಸಿದೆ. ವಾಸ್ತವಿಕ ಮೌಲ್ಯಮಾಪನವು ಭವಿಷ್ಯದಲ್ಲಿ ವಾಸ್ತವಿಕ ಬೆಳವಣಿಗೆಗಳಿಂದ ಭಿನ್ನವಾದ ವಿವಿಧ ಊಹೆಗಳನ್ನು ಒಳಗೊಂಡಿದೆ. ಇವುಗಳು ರಿಯಾಯಿ ದರದ ನಿರ್ಧಾರ, ಭವಿಷ್ಯದ ಸಂಬಳ ಹೆಚ್ಚಳಗಳು ಮತ್ತು ಮರಣ ಪ್ರಮಾಣಗಳನ್ನು ಒಳಗೊಂಡಿರುವುದು. ಮೌಲ್ಯಮಾಪನದಲ್ಲಿ ಒಳಗೊಂಡಿರುವ ಸಂಕೀರ್ಣತೆಗಳ ಬದಲಾವಣೆಗಳ ಕಾರಣದಿಂದಾಗಿ ಮತ್ತು ಅದರ ದೀರ್ಘಾವಧಿ ಸವಭಾವದಿಂದಾಗಿ, ವ್ಯಾಖ್ಯಾನಿಸಲಾದ ಸೌಲಭ್ಯದ ಬಾಧ್ಯತೆಯು ಈ ಊಹೆಗಳಲ್ಲಿನ ಬದಲಾವಣೆಗಳಿಗೆ ಅತ್ಯಂತ ಸೂಕ್ಷ್ಮ ಸಂವೇದಿಯಾಗಿರುತ್ತದೆ. ಎಲ್ಲಾ ಊಹೆಗಳನ್ನು ಪ್ರತೀ ವರದಿ ಮಾಡುವ ದಿನಾಂಕಕ್ಕೆ ಪರಿಶೀಲಿಸಲಾಗುವುದು.

**ಇ) ಅವಕಾಶ ಮತ್ತು ಅನಿಶ್ಚಿತ ಹೊಣೆಗಾರಿಕೆಗಳು**

ಬಾಕಿ ಇರುವ ಮೊಕದ್ದಮೆಗಳು ಮತ್ತು ಬಾಕಿ ಉಳಿದ ಹಕ್ಕುಗಳಿಗೆ (ಕ್ಲೇಮ್) ಸಂಬಂಧಿಸಿದ ಅವಕಾಶಗಳು ಮತ್ತು ಅನಿಶ್ಚಿತ ಹೊಣೆಗಾರಿಕೆಗಳನ್ನು ಮಾಪನ ಮಾಡುವಲ್ಲಿ ಮತ್ತು ಗುರುತಿಸುವಲ್ಲಿ ಸಂಸ್ಥೆಯ ಆಡಳಿತವು ತೀರ್ಮಾನವನ್ನು ಪ್ರಯೋಗಿಸುತ್ತದೆ.

ಬಾಕಿ ಇರುವ ಕ್ಲೇಮ್ ಯಶಸ್ವಿಯಾಗುವುದು ಅಥವಾ ಹೊಣೆಗಾರಿಕೆ ಉಂಟಾಗುವುದು ಮತ್ತು ಹಣಕಾಸಿನ ಇತ್ಯಥವಾಗುವ ಸಾಧ್ಯತಾ ವ್ಯಾಪ್ತಿಯನ್ನು ಗೊತ್ತು ಮಾಡಲು ತೀರ್ಮಾನವು ಅಗತ್ಯವಾಗಿದೆ. ಈ ಮೌಲ್ಯಮಾಪನ ಪ್ರಕ್ರಿಯೆಯಲ್ಲಿನ ಸ್ವಾಭಾವಿಕ ಅನಿಶ್ಚಿತತೆಯ ಕಾರಣದಿಂದಾಗಿ ಮೂಲತಃ ಅಂದಾಜಿನ ಅವಕಾಶಕ್ಕಿಂತ ಭಿನ್ನವಾಗಿರಬಹುದು.

v) ಸರ್ಕಾರಿ ಸ್ವೀಕೃತಿಗಳನ್ನು ದೀರ್ಘಾವಧಿ ಮತ್ತು ಚಾಲ್ತಿಯಲ್ಲದ ಎಂದು, ಇದೇ ವೇಳೆ ಮುಂದಿನ 12 ತಿಂಗಳಲ್ಲಿ ನಿರೀಕ್ಷಿತ ವ್ಯತ್ಯಾಸದ ವೆಚ್ಚಗಳನ್ನು ಚಾಲ್ತಿ ಸ್ವತ್ತುಗಳೆಂದು ಪರಿಗಣಿಸಲಾಗುತ್ತದೆ.

vi) ಹಣಕಾಸು ವಿವರಣಾ ಪಟ್ಟಿಯ ಮುಕ್ತಾಯದ ಮುಂದಿನ 12 ತಿಂಗಳೊಳಗೆ ಅವುಗಳು ಸ್ವೀಕೃತಿ ಇಲ್ಲವೇ ಪಾವತಿ ಆಗಿರುವುದರಿಂದ ಇತರೇ ಚಾಲ್ತಿ ಸ್ವತ್ತುಗಳು ಮತ್ತು ಪ್ರಸ್ತುತ ಹೊಣೆಗಾರಿಕೆಗಳನ್ನು ಅನುಕ್ರಮವಾದ ವ್ಯವಹಾರದ ಮೌಲ್ಯಗಳೆಂದು ಮೌಲ್ಯ ಮಾಡಲಾಗುತ್ತದೆ.

**2.1 ಸಾಂಪ್ರದಾಯಿಕ ಬೆಲೆ ವಿಧಾನಗಳು**

ಹಣಕಾಸು ವಿವರಣಾ ಪಟ್ಟಿಯನ್ನು ಸಾಂಪ್ರದಾಯಿಕ ಬೆಲೆ ವಿಧಾನದ ಆಧಾರದ ಮೇಲೆ ತಯಾರು ಮಾಡಲಾಗುವುದು, ಈ ಕೆಳಗಿನವುಗಳನ್ನು ಹೊರತಾಗಿ:



- ವ್ಯಾಖ್ಯಾನಿತ ಸೌಲಭ್ಯ ಯೋಜನೆಗಳು- ಯೋಜನಾ ಸ್ವತ್ತುಗಳನ್ನು ನ್ಯಾಯಮುತ ಮೌಲ್ಯದಲ್ಲಿ ಮಾಪನ ಮಾಡುವುದು.

### 3. ನಿರ್ದಿಷ್ಟ ಲೆಕ್ಕಾಚಾರದ ನೀತಿಗಳು

ಈ ಟಿಪ್ಪಣಿಯು ಹಣಕಾಸು ವಿವರಣಾ ಪಟ್ಟಿಯ ತಯಾರಿಕೆಯಲ್ಲಿ ಅಳವಡಿಸಿಕೊಂಡ ಮಹತ್ವದ ಲೆಕ್ಕಪತ್ರ ನೀತಿಗಳ ಪಟ್ಟಿಯನ್ನು ಒದಗಿಸುತ್ತದೆ. ಈ ನೀತಿಗಳನ್ನು ಬೇರೆ ರೀತಿಯಲ್ಲಿ ಹೇಳದ ಹೊರತು ಪ್ರಸ್ತುತಪಡಿಸಿದ ಎಲ್ಲಾ ವರ್ಷಗಳಿಗೆ ಸ್ಥಿರವಾಗಿ ಅನ್ವಯಿಸಲಾಗಿದೆ.

#### 3.1 ಆದಾಯ ಗುರುತಿಸುವುದು:

ಇಂಡ್ ಎಎಸ್ 115 ಗ್ರಾಹಕರೊಂದಿಗಿನ ಒಪ್ಪಂದಗಳಿಂದ ಬರುವ ಆದಾಯವು ಗ್ರಾಹಕರೊಂದಿಗಿನ ಒಪ್ಪಂದದಿಂದ ಬರುವ ಆದಾಯದ ಒಂದು ಸಮಗ್ರ ಮಾದರಿಯನ್ನು ವಿವರಿಸುತ್ತದೆ ಮತ್ತು ಇಂಡ್ ಎಎಸ್‌ನಲ್ಲಿ ಕಂಡು ಬರುವ ಹಿಂದಿನ ಆದಾಯ ಗುರುತಿಸುವಿಕೆ ಮಾರ್ಗದರ್ಶನವನ್ನು ರದ್ದುಗೊಳಿಸುತ್ತದೆ. ಇಂಡ್ ಎಎಸ್ 115ರಲ್ಲಿ ನಿಗದಿಪಡಿಸಿದಂತೆ ಗ್ರಾಹಕರೊಂದಿಗಿನ ಒಪ್ಪಂದಗಳಿಂದ ಬರುವ ಆದಾಯವನ್ನು 5 ಹಂತದ ಮಾದರಿಯಲ್ಲಿ ತಂಡವು ಗುರುತಿಸುತ್ತದೆ:

**ಹಂತ 1: ಗ್ರಾಹಕರೊಂದಿಗೆ ಒಪ್ಪಂದ(ಗಳು)ವನ್ನು ಗುರುತಿಸುವುದು:** ಒಪ್ಪಂದ(ಗಳು)ವನ್ನು ಎರಡು ಅಥವಾ ಹೆಚ್ಚು ಪಕ್ಷಗಳೊಂದಿಗೆ ಜಾರಿಗೊಳಿಸಬಹುದಾದ ಹಕ್ಕುಗಳನ್ನು ಮತ್ತು ಹೊಣೆಗಾರಿಕೆಗಳನ್ನು ಮತ್ತು ಎಲ್ಲ ಒಪ್ಪಂದಗಳಿಗೆ ಅನುಸರಿಸಬೇಕಾದ ಮಾನದಂಡವನ್ನು ಸೃಷ್ಟಿಸುವ ಒಪ್ಪಂದ ಎಂದು ವ್ಯಾಖ್ಯಾನಿಸಲಾಗಿದೆ.

**ಹಂತ 2: ಒಪ್ಪಂದದಲ್ಲಿ ಕಾರ್ಯಾಚರಣೆ ಹೊಣೆಗಾರಿಕೆಗಳನ್ನು ಗುರುತಿಸುವುದು:** ಕಾರ್ಯಾಚರಣೆ ಹೊಣೆಗಾರಿಕೆ ಎಂದರೆ ಗ್ರಾಹಕನಿಗೆ ವಸ್ತು ಅಥವಾ ಸೇವೆಯನ್ನು ವರ್ಗಾಯಿಸುವ ಭರವಸೆ ನೀಡುವ ಒಪ್ಪಂದ.

**ಹಂತ 3: ವ್ಯವಹಾರದ ಬೆಲೆ ನಿರ್ಧಾರ:** ಮೂರನೇ ಪಕ್ಷದ ಪರವಾಗಿ ಸಂಗ್ರಹಿಸಿದ ಮೊತ್ತವನ್ನು ಹೊರತಾಗಿ ನಿಗಮವು ಗ್ರಾಹಕರಿಗೆ ಭರವಸೆ ನೀಡಿದ ವಸ್ತು ಅಥವಾ ಸೇವೆಗಳ ಬದಲಾಗಿ ನಿರೀಕ್ಷಿಸುವ ಪರಿಗಣನೆ ಮೊತ್ತ.

**ಹಂತ 4: ಗುತ್ತಿಗೆಯಲ್ಲಿನ ಕಾರ್ಯಕ್ಷಮತೆ ಜವಾಬ್ದಾರಿಗಳಿಗೆ ವ್ಯವಹಾರ ಬೆಲೆ/ ಮೊತ್ತ ನಿರ್ಧಾರ:** ಒಂದಕ್ಕಿಂತ ಹೆಚ್ಚು ಕಾರ್ಯಕ್ಷಮತೆ ಜವಾಬ್ದಾರಿ ಹೊಂದಿರುವ ಒಪ್ಪಂದಕ್ಕೆ, ನಿಗಮವು ಪ್ರತಿಯೊಂದು ಕಾರ್ಯಕ್ಷಮತೆ ಜವಾಬ್ದಾರಿಯನ್ನು ಪೂರೈಸಲು ನಿಗಮವು ಪರಿಗಣಿಸಿದ ಮೊತ್ತ, ಪ್ರತಿಯೊಂದು ಕಾರ್ಯಕ್ಷಮತೆಯನ್ನು ಸಂತೃಪ್ತಿಪಡಿಸಿದ್ದಕ್ಕಾಗಿ ಬೆಲೆ ನಿಗದಿ ಮಾಡುತ್ತದೆ.

**ಹಂತ 5: ನಿಗಮವು ಕಾರ್ಯಕ್ಷಮತೆ ಜವಾಬ್ದಾರಿಯನ್ನು ಸಂತೃಪ್ತಿಗೊಳಿಸಿದಾಗ ಆದಾಯವನ್ನು ಗುರುತಿಸುವುದು.**

ನಿಗಮದ ನಿರ್ದಿಷ್ಟ ರಾಜಸ್ವಗಳ ವಿವಿಧ ಮೂಲಗಳನ್ನು ಕೆಳಗೆ ವಿವರಿಸಲಾಗಿದೆ.

**ಸಾರ್ವಜನಿಕ ವಿರರಣಾ ವ್ಯವಸ್ಥೆ ("ಪಿಡಿಎಸ್ ಚಟುವಟಿಕೆಗಳು")**

ನಿಗಮವು ನ್ಯಾಯಬೆಲೆ ವಿತರಕರಿಗೆ ಆಹಾರ ಧಾನ್ಯಗಳ ವಿತರಣೆಗೆ ಮಾರ್ಗದರ್ಶಿ (ನೋಡಲ್) ಏಜೆನ್ಸಿಯಾಗಿದ್ದು ವಿತರಕರು ತರುವಾಯ ಇದನ್ನು ಸಾರ್ವಜನಿಕರಿಗೆ ವಿತರಿಸುತ್ತಾರೆ. ಸಂಗ್ರಹಿಸಬೇಕಾದ ಪ್ರಮಾಣ, ಯಾವ ದರದಲ್ಲಿ ಇದನ್ನು ಸಂಗ್ರಹಿಸಬೇಕು, ಯಾವ ಸ್ಥಳದಲ್ಲಿ ಯಾವ ಪ್ರಮಾಣದಲ್ಲಿ ದಾಸ್ತಾನಿಡಬೇಕು, ಯಾರಿಗೆ ಈ ಆಹಾರ ಧಾನ್ಯಗಳನ್ನು ವಿತರಿಸಬೇಕು ಎಂಬ ವಿವರಗಳನ್ನೊಳಗೊಂಡ ಹಂಚಿಕೆ ಪತ್ರಗಳನ್ನು ಸರ್ಕಾರವು ನಿಗಮಕ್ಕೆ ಮಾಸಿಕ ಆಧಾರದಲ್ಲಿ ನೀಡುತ್ತದೆ. ಪಿಡಿಎಸ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಿಗಮ ಮತ್ತು ಸರ್ಕಾರದ ನಡುವಿನ ಒಪ್ಪಂದದ ಸ್ವಭಾವವು ಮಾರಾಟಗಾರ ಗ್ರಾಹಕನಿಗೆ ವಸ್ತುವಿನ ಬಿಲ್ ಮಾಡುವ ಆದರೆ ವಸ್ತುವನ್ನು ಭೌತಿಕವಾಗಿ



ಸ್ವಾಧೀನ ಹೊಂದುವ ಮುನ್ನವೇ (ಬಟವಾಡೆ) ಪಾವತಿಸುವ (ಬಿಲ್ ಮತ್ತು ಹೋಲ್ಡ್) ವ್ಯವಸ್ಥೆಯಾಗಿದೆ. ಇಂಡ್‌ಎಎಸ್ 115ರಲ್ಲಿ ಸೂಚಿಸಿರುವ ನಿರ್ದೇಶನಗಳಂತೆ ಬಿಲ್ ಅಂಡ್ ಹೋಲ್ಡ್ ವ್ಯವಸ್ಥೆಗಳಲ್ಲಿ ರಾಜಸ್ವವನ್ನು ಗ್ರಾಹಕನು ವಸ್ತುವಿನ ನಿಯಂತ್ರಣ/ಸ್ವಾಧೀನ ಪಡೆದುಕೊಂಡಾಗ ಮತ್ತು ಕೆಳಗಿನ ಷರತ್ತುಗಳು ಪೂರೈಸಿದಾಗ ಗುರುತಿಸಬೇಕು ಎಂದಿದೆ.

- ಎ) ಬಿಲ್ ಮತ್ತು ಹೋಲ್ಡ್ ವ್ಯವಸ್ಥೆಯು ವಾಸ್ತವಿಕವಾಗಿರಬೇಕು (ಉದಾಹರಣೆಗೆ, ಗ್ರಾಹಕನು ವ್ಯವಸ್ಥೆಯನ್ನು ವಿನಂತಿಸಿದ್ದಾನೆ)
- ಬಿ) ವಸ್ತುವನ್ನು ಗ್ರಾಹಕನಿಗೆ ಸೇರಿದ್ದು ಎಂದು ಪ್ರತ್ಯೇಕವಾಗಿ ಗುರುತಿಸಬೇಕು.
- ಸಿ) ವಸ್ತುವು ಪ್ರಸ್ತುತ ಗ್ರಾಹಕನಿಗೆ ಭೌತಿಕವಾಗಿ ವರ್ಗಾವಣೆಗೆ ಸಿದ್ಧವಾಗಿರಬೇಕು ಹಾಗೂ
- ಡಿ) ವಸ್ತುವನ್ನು ಬಳಕೆ ಮಾಡುವ ಅಥವಾ ಮತ್ತೊಬ್ಬ ಗ್ರಾಹಕನೊಡನೆ ಸಂಚಾಲನೆ ಮಾಡುವ ಸಾಮರ್ಥ್ಯವನ್ನು ಸಂಸ್ಥೆಯು ಹೊಂದಲು ಸಾಧ್ಯವಿಲ್ಲ.

ಮೇಲಿನ ಎಲ್ಲಾ ಷರತ್ತುಗಳು ಪೂರೈಸಿದಂತೆ, ಉಗ್ರಾಣದಲ್ಲಿ ಆಹಾರಧಾನ್ಯಗಳ ಸಂಗ್ರಹಣೆ ಮತ್ತು ಸ್ವೀಕೃತಿ ಮೇಲೆ ನಿಗಮವು ರಾಜಸ್ವವನ್ನು ಗುರುತಿಸುತ್ತದೆ.

ಪೆಟ್ರೋಲಿಯಂ, ಡೀಸೆಲ್, ದ್ರವೀಕೃತ ಪೆಟ್ರೋಲಿಯಂ ಅನಿಲ, ಸೀಮೆ ಎಣ್ಣೆ, ಅಟೋ ಗ್ಯಾಸ್, ವಸತಿ ನಿಲಯಗಳಿಗೆ ಆಹಾರ ಧಾನ್ಯಗಳ ಮಾರಾಟ, ಟಿಎಪಿಸಿಎಂಎಸ್‌ಗಳಿಗೆ ಮಾರಾಟ.

ಮೇಲ್ಕಂಡ ಪ್ರಕರಣಗಳಲ್ಲಿ ನಿಗಮವು ಗ್ರಾಹಕರಿಗೆ ಸರಕನ್ನು ನೀಡಿದೊಡನೆ ರಾಜಸ್ವವನ್ನು ಗುರುತಿಸುವುದು.

#### ಮಧ್ಯಾಹ್ನದ ಬಿಸಿಯೂಟ ಯೋಜನೆ

ಹಲವಾರು ಸರ್ಕಾರಿ ಆದೇಶಗಳ ಮೂಲಕ ಸರ್ಕಾರದ ಕಾರ್ಯಕ್ರಮವಾದ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಆಹಾರ ಧಾನ್ಯ ಮತ್ತಿತರ ವಸ್ತುಗಳನ್ನು ಸರಬರಾಜು ಮಾಡಲು ನಿಗಮದ ಮೇಲೆ ಜವಾಬ್ದಾರಿ ವಹಿಸಲಾಗಿದೆ. ಒಪ್ಪಂದವು ಇಂಡ್ ಎಎಸ್ 115ನ ಅಗತ್ಯಗಳನ್ನು ಪೂರೈಸುತ್ತಿದೆಯಾದರೂ, ಗ್ರಾಹಕರೊಂದಿಗೆ ಒಪ್ಪಂದಗಳಿಂದ ಬರುವ ರಾಜಸ್ವ, ಸರ್ಕಾರದ ಪರವಾಗಿ ಒಪ್ಪಂದವನ್ನು ಅನುಷ್ಠಾನಗೊಳಿಸಬೇಕಿದ್ದು ನಿರ್ದಿಷ್ಟ ಪ್ರಮಾಣದ ಕೆಲಸವನ್ನು ಅನುಷ್ಠಾನಗೊಳಿಸಿದಾಗ ಇದಕ್ಕೆದುರಾಗಿ ಪರಿಗಣನೆಯು ಪಾವತಿಸಬೇಕಾಗುವುದು. ಇಷ್ಟೇ ಅಲ್ಲದೇ ಸಂಗ್ರಹಕ್ಕೂ ಹಣ ಸ್ವೀಕರಿಸಲಾಗುವುದು. ವಹಿವಾಟಿನ ವಿಷಯವು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದಾಗಿದ್ದು ಮಾರಾಟ ಅಲ್ಲ. ನಿಗಮವು ಸರ್ಕಾರದ ಪರವಾಗಿ ಸುಪರ್ದುದಾರನಾಗಿ ಕಾರ್ಯನಿರ್ವಹಿಸುವುದು. ನಿಗಮವು ತನ್ನದೇ ಹೆಸರಲ್ಲಿ ಧಾನ್ಯಗಳನ್ನು ಸರ್ಕಾರಕ್ಕಾಗಿ ಮತ್ತು ಸರ್ಕಾರದ ಪರವಾಗಿ ವಾಣಿಜ್ಯ ಅನುಕೂಲಕ್ಕಾಗಿ ಖರೀದಿ ಮಾಡುವುದು, ಆದರೆ ಸರಕಿನ ಸಂಪೂರ್ಣ ನಿಯಂತ್ರಣವು ಸ್ಪಷ್ಟವಾಗಿ ಸರ್ಕಾರದ ಕೈಯಲ್ಲೇ ಇರುವುದು. ಹೀಗಾಗಿ, ಕಾರ್ಯಕ್ರಮದಡಿಯಲ್ಲಿ ಮಾಡಿದ ಖರೀದಿಯು ನೇರವಾಗಿ ಸರ್ಕಾರದ ಖಾತೆಗೆ ಕಡಿತಗೊಳ್ಳುವುದು ಮತ್ತು ಆಯಾ ಕಾರ್ಯನಿರ್ವಹಣಾ ಜವಾಬ್ದಾರಿಯು ಪೂರ್ಣಗೊಂಡಾಗ ರಾಜಸ್ವದ ಗುರುತಿಸುವಿಕೆಗೆ ಕೇವಲ ಆಡಳಿತಾತ್ಮಕ ವೆಚ್ಚವನ್ನು ಪರಿಗಣಿಸಲಾಗುವುದು. ಆರ್ಥಿಕ ವಿಚಾರವಾಗಿ ಅವುಗಳ ಕಾನೂನು ರೂಪಕ್ಕಿಂತ ಅನುಪಾಲನೆಗಾಗಿ ಅಳವಡಿಸಲಾಗಿದೆ. ಈ ಮೊದಲು ಆಡಳಿತಾತ್ಮಕ ವೆಚ್ಚವನ್ನು ಸಂಗ್ರಹಿಸಿದ ವಸ್ತುಗಳ ಆಧಾರದ ಮೇಲೆ ಗುರುತಿಸಲಾಗುತ್ತಿತ್ತು.



ಇತರೇ :

- ಎ) ಹಣಕಾಸು ವರ್ಷದಲ್ಲಿ ಸಂಚಿತವಾಗುವ ಖರ್ಚುಗಳು ಮತ್ತು ಕೊನೆಯ ದಿನಾಂಕದಂದು ನ್ಯಾಯಸಮ್ಮತ ನಿಖರತೆಯೊಂದಿಗೆ ಕಂಡು ಹಿಡಿಯಬಹುದಾದ ವೆಚ್ಚಗಳನ್ನು ಲೆಕ್ಕಾಚಾರಕ್ಕೆ ಒದಗಿಸಲಾಗಿದೆ.
- ಬಿ) ಹಣಕಾಸು ವರ್ಷದಲ್ಲಿ ಸಂಚಿತವಾಗುವ ಆದಾಯ ಮತ್ತು ಕೊನೆಯ ದಿನಾಂಕದಂದು ನ್ಯಾಯ ಸಮ್ಮತ ಖಚಿತತೆಯೊಂದಿಗೆ ಅರಿತುಕೊಳ್ಳಬಹುದಾದುದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು.
- ಸಿ) ವ್ಯತ್ಯಾಸದ ವೆಚ್ಚದ ಕ್ಲೇಮ್‌ಗಳನ್ನು (ವಿವಿಧ ಸರ್ಕಾರಿ ಪ್ರಾಯೋಜಿತ ಯೋಜನೆಗಳಲ್ಲಿ ಸರ್ಕಾರದಿಂದ ಸ್ವೀಕರಿಸಬೇಕಾದ ಸಬ್ಸಿಡಿ) ಈ ಕೆಳಗಿನಂತೆ ಲೆಕ್ಕ ಮಾಡಲಾಗಿದೆ.
  - i. ಪಿಡಿಎಸ್ ಅಡಿಯಲ್ಲಿ ಅಕ್ಕಿ ಮತ್ತು ಗೋಧಿ, ಭಾರತೀಯ ಆಹಾರ ನಿಗಮದಿಂದ (ಎಫ್‌ಸಿಐ) ಪಡೆದ ಪ್ರಮಾಣಕ್ಕೆ ಅನುಗುಣವಾಗಿ.
  - ii. ಒಎಂಎಸ್‌ಎಸ್ ಅಡಿಯಲ್ಲಿ ಅಕ್ಕಿ ಮತ್ತು ಗೋಧಿ, ಭಾರತೀಯ ಆಹಾರ ನಿಗಮದಿಂದ (ಎಫ್‌ಸಿಐ) ಪಡೆದ ಪ್ರಮಾಣಕ್ಕೆ ಅನುಗುಣವಾಗಿ.
  - iii. ಎನ್‌ಸಿಡಿಇಎಕ್ಸ್ ಮತ್ತು ಎನ್‌ಎಫ್‌ಡಿ(ನಫೆಡ್) ಮೂಲಕ ಪಿಡಿಎಸ್ ಅಡಿಯಲ್ಲಿ ಎಂಡಿಎಸ್ ಹೊರತಾದ ಹಂಚಿಕೆಗೆ ಅನುಗುಣವಾಗಿ ಖರೀದಿ ಮಾಡಲಾದ ತೊಗರಿ ಬೇಳೆ ಸಂಬಂಧಿಸಿದಂತೆ.
  - iv. ರಾಗಿಗೆ ಸಂಬಂಧಿಸಿದಂತೆ, ಬಿಳಿ ಜೋಳ ಮತ್ತು ಭತ್ತ/ಅಕ್ಕಿ ಕನಿಷ್ಠ ಬೆಂಬಲ ಬೆಲೆ ಕಾರ್ಯಾಚರಣೆ (ಎಂ.ಎಸ್.ಪಿ.ಬಿ) ಅಡಿಯಲ್ಲಿ ಸಂಗ್ರಹಿತ ಮತ್ತು ಪಿಡಿಎಸ್‌ಗೆ ಹಂಚಿಕೆ ಮಾಡಿದ ಲೆವಿ ಅಕ್ಕಿ.
  - v. ಸಕ್ಕರೆಗೆ ಸಂಬಂಧಿಸಿದಂತೆ ಸಕ್ಕರೆ ಕಾರ್ಖಾನೆಗಳು ಮತ್ತು ಎನ್‌ಸಿಡಿಇಎಕ್ಸ್ ವೇದಿಕೆಗಳಿಂದ ಖರೀದಿ ಮಾಡಿದ ಪ್ರಮಾಣದ ಅನುಸಾರವಾಗಿ.
- ಡಿ) ಆಹಾರಧಾನ್ಯ, ಸಕ್ಕರೆ, ಉಪ್ಪು ಹಾಗೂ ತಾಳೆ ಎಣ್ಣೆಗಳ ಮಾರಾಟವನ್ನು ವಿತರಣೆಯ ಬೆಲೆಯಲ್ಲಿ ಲೆಕ್ಕ ಹಾಕಲಾಗುವುದು.
- ಇ) ಕನಿಷ್ಠ ಬೆಂಬಲ ಬೆಲೆ ಕಾರ್ಯಾಚರಣೆಗೆ (ಎಂಎಸ್‌ಪಿಬಿ) ಸಂಗ್ರಹಣೆಗೆ ಸಂಬಂಧಿಸಿದಂತೆ ಮೆಕ್ಕೆ ಜೋಳ, ರಾಗಿ, ಬಿಳಿ ಜೋಳ ಹಾಗೂ ಬಾಜ್ರಾ ಖರೀದಿಯ ಪ್ರಮಾಣವನ್ನು ಆಧರಿಸಿ ಮತ್ತು ಅಕ್ಷರದಾಸೋಹ (ಮಧ್ಯಾಹ್ನದ ಬಿಸಿಯೂಟ) ದಂತಹ ಇತರೇ ಅರ್ಹ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಿಗೆ, ವಿತರಣೆ ಮೇಲೆ ಆಡಳಿತಾತ್ಮಕ ವೆಚ್ಚವನ್ನು ಆದಾಯ ಎಂದು ಗುರುತಿಸಲಾಗುವುದು.

### 3.2 ದಾಸ್ತಾನುಗಳು:

- I. ಅಂದಾಜು ಮಾಡಲಾದ ದೊರೆಯಬಹುದಾದ ಬೆಲೆಯಲ್ಲಿ ಲೆಕ್ಕ ಮಾಡಿ (ಮೌಲ್ಯೀಕರಿಸಿ) ಬಳಸಿದ ಗೋಣಿ ಚೀಲಗಳನ್ನು ಹೊರತಾಗಿ ವಹಿವಾಟಿನಲ್ಲಿರುವ ದಾಸ್ತಾನನ್ನು ಕಡಿಮೆ ಬೆಲೆಯಲ್ಲಿ (ಇನ್‌ಪುಟ್ ವ್ಯಾಟ್/ಜಿಎಸ್‌ಟಿ ಹೊರತಾಗಿ) ಲೆಕ್ಕ ಮಾಡಲಾಗುವುದು (ಮೌಲ್ಯೀಕರಿಸಲಾಗುವುದು).
- II. ಶೂನ್ಯ ಬೆಲೆ ಪಟ್ಟಿ (ಜೀರೋ ಕಾಸ್ಪಿಂಗ್ ಶೀಟ್) ಆಧರಿಸಿ ಶೂನ್ಯ ಎಂದು ಮೌಲ್ಯ (ಲೆಕ್ಕ) ಮಾಡಿದ ಕೆಲವು ಸರಕುಗಳನ್ನು ಮುಕ್ತಾಯದ ದಾಸ್ತಾನು ಹೊಂದಿರುವುದು.



III. ವಹಿವಾಟಿನಲ್ಲಿರುವ ದಾಸ್ತಾನಿಗೆ ಸಂಬಂಧಿಸಿದಂತೆ ಮೌಲ್ಯವನ್ನು ಈ ಕೆಳಗಿನಂತೆ ನಿರ್ಧರಿಸಲಾಗಿದೆ:

ಕ್ರ. ಸಂ.	ಸರಕು	ಮೌಲ್ಯ ಮಾಡುವ ವಿಧಾನ
1	ಆಹಾರ ಧಾನ್ಯಗಳು	
	(ಎ) ಒಂಎಸ್‌ಎಸ್ ಅಕ್ಕಿ/ಗೋಧಿ, ತೋಗರಿಬೇಳೆ ಮತ್ತು ಎಪಿಎಲ್ ಹೊರತಾಗಿ ಹೆಚ್ಚುವರಿ/ವಿಶೇಷ	ರಾಜ್ಯ ಸರ್ಕಾರದ ಇತ್ತೀಚಿನ ಬೆಲೆಪಟ್ಟಿಯ ಅನುಸಾರ ಅನ್ವಯಿತ ಆಡಳಿತಾತ್ಮಕ ವೆಚ್ಚಗಳನ್ನೂ ಸೇರಿಸಿ ಮತ್ತು/ಅಥವಾ ಬೆಲೆ ವ್ಯತ್ಯಾಸದ ಮತ್ತು ಅಂತರ ಕಡಿಮೆ ಮಾಡಿ.
	ಬಿ) ಎಪಿಎಲ್ ಹೆಚ್ಚುವರಿ/ವಿಶೇಷ	ರಾಜ್ಯ ಸರ್ಕಾರದ ಇತ್ತೀಚಿನ ಬೆಲೆಪಟ್ಟಿಯ ಅನುಸಾರ ಅನ್ವಯಿತ ಆಡಳಿತಾತ್ಮಕ ವೆಚ್ಚಗಳನ್ನೂ ಸೇರಿಸಿ ಮತ್ತು/ಅಥವಾ ಬೆಲೆ ವ್ಯತ್ಯಾಸದ ಮತ್ತು ಅಂತರ ಕಡಿಮೆ ಮಾಡಿ.
	ಸಿ) ಎನ್‌ಸಿಡಿಇಎಕ್ಸ್‌ನಿಂದ ಸಂಗ್ರಹಿಸಿದ ಅಕ್ಕಿ	ಸರಾಸರಿ ಬೆಲೆಯಲ್ಲಿ
	ಡಿ) ಎನ್‌ಸಿಡಿಇಎಕ್ಸ್‌ನಿಂದ ಸಂಗ್ರಹಿಸಿದ ರಾಗಿ ಮತ್ತು ಸಕ್ಕರೆ	ಬೆಲೆಯಂತೆ
	ಇ) ಪಜಾ ಪಪಂ ವಸತಿ ನಿಲಯ, ಬಿಸಿಎಂ (ಹಿಂದುಳಿದ ವರ್ಗ ಅಲ್ಪಸಂಖ್ಯಾತರು/ಬಿಸಿಎಂ) ವಸತಿ ನಿಲಯ	ಕರ್ನಾಟಕ ಸರ್ಕಾರವು ನಿಗದಿಪಡಿಸಿದ ಬಿಪಿಎಲ್ ದರದಲ್ಲಿ
	ಎಫ್) ಅಗ್ಗದ ಬೆಲೆಯ ಅಕ್ಕಿ/ಗೋಧಿ	ಬೆಲೆಯಂತೆ
2	ಸಕ್ಕರೆ/ರಾಗಿ	ಕಡಿಮೆ ಬೆಲೆ ಅಥವಾ ಎನ್‌ಆರ್‌ವಿ
3	ಎಲ್.ಪಿ.ಜಿ ಮರುಭರ್ತಿ	ಎಫ್‌ಐಎಫ್‌ಒ ಆಧಾರದಲ್ಲಿ ಬೆಲೆ ನಿಗದಿ ಮಾಡಿದಂತೆ.
4	ಪೆಟ್ರೋಲ್/ಡೀಸೆಲ್/ಆಟೋ ಅನಿಲ/ ಕೀಲೆಣ್ಣೆ (ಲ್ಯುಬ್ರಿಕೇಂಟ್)	ಎಫ್‌ಐಎಫ್‌ಒ ಆಧಾರದಲ್ಲಿ ಬೆಲೆ ನಿಗದಿ ಮಾಡಿದಂತೆ.
5	ಸೀಮೆ ಎಣ್ಣೆ	ಇತ್ತೀಚಿನ ಖರೀದಿ ಪಟ್ಟಿ (ಇನ್‌ವಾಯ್ಸ್) ಮತ್ತು ವೆಚ್ಚದ ಕೆಳ ಮಟ್ಟದಲ್ಲಿ ಅಥವಾ ಎನ್‌ಆರ್‌ವಿ
6	(ಎ) ಕನಿಷ್ಠ ಬೆಂಬಲ ಬೆಲೆ ದಾಸ್ತಾನು	ಭಾರತ ಸರ್ಕಾರ/ಕರ್ನಾಟಕ ಸರ್ಕಾರ ನಿಗದಿ ಮಾಡಿದ ಕನಿಷ್ಠ ಬೆಂಬಲ ಬೆಲೆಯಂತೆ
	(ಬಿ) ಹೊಟ್ಟು ತೆಗೆದ (ಪಾಲಿಷ್ ಮಾಡಿದ) ಅಕ್ಕಿ (ಎಂಎಸ್‌ಪಿ ಭತ್ತ)	ಭತ್ತದ ದಾಸ್ತಾನಿನ ಪ್ರಮಾಣವನ್ನು 67% ಪರಿವರ್ತನೆ ದರದಲ್ಲಿ ಪಾಲಿಷ್ ಮಾಡಿದ ಅಕ್ಕಿಯಾಗಿ ಮರು ಬದಲಿಸಲಾಗುವುದು ಮತ್ತು ಅದರಂತೆ ಲೆಕ್ಕ ಮಾಡಲಾಗುವುದು
7	ಲೆವಿ (ತೆರಿಗೆ ವಿಧಿಸಿದ) ಅಕ್ಕಿ	ಗಿರಣಿ ಕೇಂದ್ರದಲ್ಲಿ ಭಾರತ ಸರ್ಕಾರ/ಕರ್ನಾಟಕ ಸರ್ಕಾರ ನಿಗದಿ ಮಾಡಿದ ಲೆವಿ ಬೆಲೆಯಲ್ಲಿ
8	ಅನಿಯಂತ್ರಿತ ವಸ್ತುಗಳು	ಬೆಲೆಯಂತೆ

IV. ರವಾನೆಯಲ್ಲಿರುವ ದಾಸ್ತಾನನ್ನು ಖರೀದಿ ಬೆಲೆಯಲ್ಲಿ ಇನ್‌ಪುಟ್ ಜಿಎಸ್‌ಟಿ ಸೇರಿದಂತೆ ತೆಗೆದುಕೊಳ್ಳಲಾಗುವುದು.



### 3.3 ನಗದು ಹರಿವಿನ ವಿವರಣಾ ಪಟ್ಟಿ :

ಇಂಡ್ ಎಎಸ್-7 ರ ಪ್ರಕಾರ ಪರೋಕ್ಷ ವಿಧಾನದ ಅಡಿಯಲ್ಲಿ ನಗದು ಹರಿವಿನ ವಿವರಣಾ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

### 3.4 ಸವಕಳಿ ಲೆಕ್ಕಚಾರ

- ಎ) ಸ್ಥಿರ ಸ್ವತ್ತು/ ಸ್ಥಿರಾಸ್ತಿಗಳ ಮೇಲೆ ದರಗಳ ಸ್ಟ್ರೇಟ್ ಲೇನ್ ವಿಧಾನ (ಸ್ಥಿರಾಸ್ತಿಯ ಉಪಯುಕ್ತತೆ ಅವಧಿಯ ಪ್ರತಿ ವರ್ಷ ಆಸ್ತಿಯ ಮೌಲ್ಯದಿಂದ ಸವಕಳಿ ಕಳೆಯುವುದು) ದಲ್ಲಿ ಮತ್ತು ಕಂಪನಿಗಳ ಕಾಯಿದೆ, 2013 ರ ಶೆಡ್ಯೂಲ್ II ರಲ್ಲಿ ಸೂಚಿಸಲಾದ ರೀತಿಯಲ್ಲಿ ಸವಕಳಿಯನ್ನು ವಿಧಿಸಲಾಗಿದೆ.
- ಬಿ) ಸರ್ಕಾರ/ಇತರ ಅನುದಾನ/ಸಬ್ಸಿಡಿಗಳಿಂದ ಸ್ವಾಧೀನಪಡಿಸಿಕೊಂಡ ಆಸ್ತಿಗಳಿಗೆ ಸಂಬಂಧಿಸಿದ ಸವಕಳಿಯ ಭಾಗವನ್ನು ಬಂಡವಾಳ ಮೀಸಲಿನಿಂದ ಹಿಂಪಡೆಯಲಾಗುತ್ತಿದೆ.
- ಸಿ) ವರ್ಷದಲ್ಲಿ ಸ್ವಾಧೀನಪಡಿಸಿಕೊಂಡ/ಮಾರಾಟ/ ತಿರಸ್ಕರಿಸಿದ ಸ್ವತ್ತುಗಳ ಮೇಲಿನ ಸವಕಳಿಯನ್ನು ಆಸ್ತಿಯನ್ನು ಸ್ವಾಧೀನಪಡಿಸಿಕೊಂಡ/ ಮಾರಾಟ/ತಿರಸ್ಕರಿಸಿದ ತಿಂಗಳಿನಿಂದ/ವರೆಗೆ ಒದಗಿಸಲಾಗುತ್ತದೆ.
- ಡಿ) ಕಂಪನಿಗಳ ಕಾಯಿದೆ, 2013 ರ ಪ್ರಕಾರ ಸ್ವಾಧೀನ ವೆಚ್ಚದ/ಮರುಮೌಲ್ಯಮಾಪನ ಮೊತ್ತದ 95% ವರೆಗೆ ಕನಿಷ್ಠ ಸವಕಳಿಯನ್ನು ಒದಗಿಸಲಾಗಿದೆ ಮತ್ತು ಮೌಲ್ಯದ 5% ಅನ್ನು ಪುಸ್ತಕಗಳಲ್ಲಿ ಉಳಿಸಿಕೊಳ್ಳಲಾಗಿದೆ.

### 3.5 ಸ್ವತ್ತು, ಸ್ಥಾವರ ಹಾಗೂ ಸಲಕರಣೆಗಳು

- ಎ) ಸ್ಥಿರ ಸ್ವತ್ತುಗಳನ್ನು ವಾಸ್ತವಿಕ ವೆಚ್ಚದಲ್ಲಿ ಹೇಳಲಾಗುತ್ತದೆ (ಬೇರೆ ರೀತಿಯಲ್ಲಿ ಹೇಳದ ಹೊರತು). ಉಚಿತವಾಗಿ ಪಡೆದ ಸ್ವತ್ತುಗಳನ್ನು ಲೆಕ್ಕಪತ್ರಗಳಲ್ಲಿ ಲೆಕ್ಕ ಹಾಕಲಾಗುವುದಿಲ್ಲ. ಆದರೆ ಸ್ವೀಕೃತಿಯ ವರ್ಷದಲ್ಲಿ ಟಿಪ್ಪಣಿಯ ಮೂಲಕ ಪ್ರಕಟಿಸಲಾಗುತ್ತದೆ.
- ಬಿ) ಸ್ಥಿರ ಸ್ವತ್ತುಗಳು ಭೋಗ್ಯದ/ಗುತ್ತಿಗೆ ಭೂಮಿಯ ವೆಚ್ಚವನ್ನು ಒಳಗೊಂಡಿರುತ್ತವೆ. ಇದನ್ನು ಹಂಚಿಕೆಯ ಪತ್ರ/ಒಪ್ಪಂದದ ಪತ್ರಗಳ ಆಧಾರದ ಮೇಲೆ ಹೇಳಲಾಗುತ್ತದೆ. ಭೋಗ್ಯ/ಗುತ್ತಿಗೆ ಅವಧಿ ಮುಗಿದ ನಂತರ ನಿಗಮವು ಆಸ್ತಿಯನ್ನು ಪಡೆದುಕೊಳ್ಳುವುದರಿಂದ ಅದೇ ಭೋಗ್ಯಕ್ಕೆ ಒಳಗಾಗುವುದಿಲ್ಲ.

#### ಪ್ರಗತಿಯಲ್ಲಿರುವ ಕಾಮಗಾರಿ ಬಂಡವಾಳ

- ಸಿ) ನಿರ್ಮಾಣ ಪೂರ್ವ ವೆಚ್ಚಗಳು ಮತ್ತು ಬ್ಯಾಲೆನ್ಸ್ ಶೀಟ್ ಪಟ್ಟಿ ದಿನಾಂಕದಂದು ಬಳಸದ ಸ್ವತ್ತುಗಳ ವೆಚ್ಚವನ್ನು ಬಂಡವಾಳದ ಕಾಮಗಾರಿ ಅಡಿಯಲ್ಲಿ ಪ್ರಕಟಿಸಲಾಗಿದೆ. ಸ್ವತ್ತುಗಳು ಬಳಕೆ/ಬಳಕೆಗೆ ಸಿದ್ಧವಾದಾಗ ಅದನ್ನು ಬಂಡವಾಳ ಎಂದು ಪರಿಗಣಿಸಲಾಗುವುದು.

### 3.6 ಸರ್ಕಾರದ ಅನುದಾನಗಳು:

ಸ್ಥಿರಾಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಪಡೆದ ಸರ್ಕಾರ/ಇತರ ಅನುದಾನಗಳು/ಸಬ್ಸಿಡಿಗಳನ್ನು ಆರಂಭದಲ್ಲಿ ಚಾಲ್ತಿ ಹೊಣೆಗಾರಿಕೆಗಳ ಅಡಿಯಲ್ಲಿ ಲೆಕ್ಕಹಾಕಲಾಗುತ್ತದೆ ಮತ್ತು ನಂತರ ಜವಾಬ್ದಾರಿಗಳನ್ನು ಪೂರೈಸಿದ ನಂತರ ಬಂಡವಾಳ ಮೀಸಲಿಗೆ ವರ್ಗಾಯಿಸಲಾಗುತ್ತದೆ. ನಿಯತಕಾಲಿಕವಾಗಿ ಅಂತಹ ಸ್ವತ್ತುಗಳ ಮೇಲೆ ವರ್ಷದಲ್ಲಿ ಕ್ಲೈಮ್ ಮಾಡಲಾದ ಸವಕಳಿಯ ಮಟ್ಟಿಗೆ ಬಂಡವಾಳ ಮೀಸಲು ಇತರ ಈಕ್ವಿಟಿಯಲ್ಲಿನ ಬದಲಾವಣೆಗಳಿಗೆ ಪರಿಣಾಮ ಬೀರುತ್ತದೆ.



### 3.7 ಹೂಡಿಕೆಗಳು:

ದೀರ್ಘಾವಧಿಯ ಹೂಡಿಕೆಗಳನ್ನು ವೆಚ್ಚದ ಆಧಾರದಲ್ಲಿ ಮೌಲ್ಯಮಾಪನ ಮಾಡಲಾಗುವುದು. ಯಾವುದಾದರೂ ಅವಕಾಶಗಳು ಇದ್ದರೆ, ದೀರ್ಘಾವಧಿಯ ಹೂಡಿಕೆಗಳ ಮೌಲ್ಯದಲ್ಲಿ ತಾತ್ಕಾಲಿಕ ಕುಸಿತವನ್ನು ಹೊರತುಪಡಿಸಿ ಕುಸಿತವನ್ನು ಗುರುತಿಸುವಂತೆ ಮಾಡಲಾಗಿದೆ. ಚಾಲ್ತಿ ಹೂಡಿಕೆಗಳು, ಯಾವುದಾದರೂ ಇದ್ದರೆ, ವೆಚ್ಚಕ್ಕಿಂತ ಕಡಿಮೆ ಅಥವಾ ನ್ಯಾಯಯುತ ಮಾರುಕಟ್ಟೆ ಮೌಲ್ಯದಲ್ಲಿ ಮೌಲ್ಯಮಾಪನ ಮಾಡಲಾಗುವುದು.

### 3.8 ನೌಕರರ ಸೌಲಭ್ಯಗಳು

- (i) **ಭವಿಷ್ಯ ನಿಧಿ:** ನಿಗಮದಿಂದ ನೌಕರರ ಭವಿಷ್ಯ ನಿಧಿಗಳು ಮತ್ತು ವಿವಿಧ ನಿಬಂಧನೆ ಕಾಯ್ದೆ, 1952 ರ ಪ್ರಕಾರ ಭವಿಷ್ಯ ನಿಧಿಗೆ ಪಾವತಿಸಬೇಕಾದ ಕೊಡುಗೆಗಳನ್ನು, ಕೊಡುಗೆ ಯೋಜನೆ ಎಂದು ವ್ಯಾಖ್ಯಾನಿಸಲಾಗಿದ್ದು, ಆದಾಯ ಮತ್ತು ವೆಚ್ಚ ಖಾತೆಗೆ ವಿಧಿಸಲಾಗುತ್ತದೆ.
- (ii) **ಗ್ರಾಚ್ಯುಟಿ:** ಗ್ರಾಚ್ಯುಟಿಯು ಎಲ್ಲಾ ಅರ್ಹ ಉದ್ಯೋಗಿಗಳಿಗೆ ವ್ಯಾಖ್ಯಾನಿಸಲಾದ ಪ್ರಯೋಜನದ ಬಾಧ್ಯತೆಯಾಗಿದೆ. ನಿಗಮವು ಭಾರತೀಯ ಜೀವ ವಿಮಾ ನಿಗಮದಿಂದ ಗುಂಪು ಗ್ರಾಚ್ಯುಟಿ ಪಾಲಿಸಿಯನ್ನು ತೆಗೆದುಕೊಂಡಿದೆ. ಭವಿಷ್ಯದ ಗ್ರಾಚ್ಯುಟಿ ಲಾಭದ ಹೊಣೆಗಾರಿಕೆಯನ್ನು ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ವಾಸ್ತವಿಕ ಮೌಲ್ಯಮಾಪನದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.
- (iii) **ರಜೆ ನಗದೀಕರಣ:** ಅರ್ಹ ಉದ್ಯೋಗಿಗಳಿಗೆ ವ್ಯಾಖ್ಯಾನಿಸಲಾದ ರಜೆ ನಗದೀಕರಣ ಲಾಭವು ಆರ್ಥಿಕ ವರ್ಷದಲ್ಲಿ ವಾಸ್ತವಿಕ ಮೌಲ್ಯಮಾಪನವನ್ನು ಆಧರಿಸಿದೆ.
- (iv) **ನಿವೃತ್ತಿ ಪ್ರಯೋಜನಗಳು:** ಇದು ಒಂದು ವ್ಯಾಖ್ಯಾನಿತ ಕೊಡುಗೆ ಯೋಜನೆಯಾಗಿದೆ. ನಿಗಮದ ನೌಕರರು ನಿವೃತ್ತಿ ಯೋಜನೆಯಲ್ಲಿ ಭಾಗವಹಿಸುವವರು. ಭಾರತೀಯ ಜೀವ ವಿಮಾ ನಿಗಮದಿಂದ ನಿರ್ವಹಿಸಲ್ಪಡುವ ಪಿಂಚಣಿ ಫಂಡ್‌ಗೆ ನಿಗಮವು ಪೂರ್ವ-ನಿರ್ಧಾರಿತ ದರದಲ್ಲಿ ಕೊಡುಗೆಯನ್ನು ನೀಡುತ್ತದೆ ಮತ್ತು ಅದನ್ನು ಆದಾಯ ಮತ್ತು ವೆಚ್ಚದ ವಿವರಣಾ ಪಟ್ಟಿಗೆ ವಿಧಿಸಲಾಗುತ್ತದೆ. ನಿಗಮವು ತನ್ನ ಕೊಡುಗೆಯನ್ನು ಮೀರಿ ಯೋಜನೆಗೆ ಯಾವುದೇ ಬಾಧ್ಯತೆ/ಗಳನ್ನು ಹೊಂದಿಲ್ಲ.
- (v) **ಅಂತಿಮ ಪ್ರಯೋಜನಗಳು:** ಅಂತಿಮ ಪ್ರಯೋಜನಗಳನ್ನು ಉದ್ಯೋಗದ ಮುಕ್ತಾಯದ ವರ್ಷದಲ್ಲಿನ ಖರ್ಚಿಗೆ ಸೇರಿಸಲಾಗುವುದು.

### 3.9 ಸಾಲ ವೆಚ್ಚ:

ಸ್ವಾಧೀನ, ನಿರ್ಮಾಣ ಅಥವಾ ಅರ್ಹ ವಸ್ತುಗಳ ಉತ್ಪಾದನೆಗೆ ನೇರವಾಗಿ ಕಾರಣವಾಗುವ ಸಾಲ ವೆಚ್ಚಗಳು ಮತ್ತು ಆಸ್ತಿಯ ವೆಚ್ಚದ ಭಾಗವಾಗಿ ಬಂಡವಾಳೀಕರಣಗೊಳ್ಳುವುದು. ಸಾಮಾನ್ಯವಾಗಿ ಸಾಲ ಪಡೆದ ಮತ್ತು ಅರ್ಹತಾ ಸ್ವತ್ತುಗಳನ್ನು ಪಡೆಯುವ ಉದ್ದೇಶಕ್ಕಾಗಿ ಬಳಸಲಾಗುವ ನಿಧಿಗಳಿಗೆ ಸಂಬಂಧಿಸಿದಂತೆ, ಆಯಾ ವರ್ಷದ ಸಾಲ ವೆಚ್ಚದ ಸರಾಸರಿ ದರವನ್ನು ಅನ್ವಯಿಸುವ ಮೂಲಕ ಸಾಲ ವೆಚ್ಚವನ್ನು ನಿರ್ಧರಿಸಲಾಗುತ್ತದೆ. ಇತರ ಸಾಲ ವೆಚ್ಚಗಳನ್ನು ಆ ವರ್ಷದಲ್ಲಿ ಮಾಡಿದ ಖರ್ಚು ಎಂದು ಗುರುತಿಸಲಾಗುತ್ತದೆ.

### 3.10 ವಿಭಾಗೀಯ ವರದಿಗಾರಿಕೆ :

- ಎ) ನಿಗಮವು ಮೂರು ವ್ಯಾಪಾರ ವಿಭಾಗಗಳನ್ನು ಗುರುತಿಸಿದೆ, ಅವುಗಳೆಂದರೆ. ಪಿಡಿಎಸ್ ಪದಾರ್ಥಗಳು, ಎಂಎಸ್‌ಪಿ ಪದಾರ್ಥಗಳು ಮತ್ತು ಪಿಡಿಎಸ್ ಅಲ್ಲದ ಪದಾರ್ಥಗಳು. ನಿಗಮದ ಕಾರ್ಯ ಚಟುವಟಿಕೆಗಳ ಆಧಾರದ ಮೇಲೆ ಆಯಾ ವಿಭಾಗಗಳಿಗೆ ಆದಾಯ ಮತ್ತು ವೆಚ್ಚಗಳನ್ನು ಗುರುತಿಸಲಾಗಿದೆ. ಒಂದು ವಿಭಾಗಕ್ಕೆ ನಿಯೋಜಿಸಲಾಗದ ಆದಾಯ ಮತ್ತು ವೆಚ್ಚಗಳಾದರೂ, ಒಟ್ಟಾರೆಯಾಗಿ ನಿಗಮಕ್ಕೆ ಸಂಬಂಧಿಸಿವೆ. ಸಮಂಜಸವಾದ ಆಧಾರದ ಮೇಲೆ ಹಂಚಿಕೆ ಮಾಡಲಾಗದ ಆದಾಯ ಮತ್ತು ವೆಚ್ಚಗಳನ್ನು ಪ್ರಕಟಿಸಲಾಗಿದೆ.





- ಬಿ) ಭಾರತೀಯ ಲೆಕ್ಕಪತ್ರ ಮಾನದಂಡ - 108 ರಲ್ಲಿ ವ್ಯಾಖ್ಯಾನಿಸಲಾದ ಮಿತಿಯನ್ನು ದಾಟಿದ ಕಾರಣ ವರದಿ ಮಾಡಬಹುದಾದ ಗ್ರಾಹಕ ವಿಭಾಗ ಅಥವಾ ಭೌಗೋಳಿಕ ವಿಭಾಗವಿಲ್ಲ. ಇದಲ್ಲದೆ, ಯಾವುದೇ ನಿರ್ದಿಷ್ಟ ವಿಭಾಗಕ್ಕೆ ಆಸ್ತಿಗಳು ಮತ್ತು ಹೊಣೆಗಾರಿಕೆಗಳನ್ನು ಗುರುತಿಸುವುದು ಪ್ರಾಯೋಗಿಕವಾಗಿಲ್ಲ. ಅಂತಹ ಸ್ವತ್ತುಗಳು ಮತ್ತು ಬಾಧ್ಯತೆಗಳ ವಿಭಾಗದ ವರದಿಗಾರಿಕೆಗೆ ಸಹಾಯ ಮಾಡುವುದಿಲ್ಲ. ಆದ್ದರಿಂದ, ಅವುಗಳಿಗೆ ಸಂಬಂಧಿಸಿದ ಯಾವುದೇ ನೀತಿ ಇಲ್ಲ.
- ಸಿ) ಲೆಕ್ಕಪತ್ರ ದಾಖಲೆಯ ಅನುಪಸ್ಥಿತಿಯ ಕಾರಣದಿಂದಾಗಿ ವಿಭಾಗವಾರು ನಗದು ಹರಿವಿನ ವಿವರಣಾಪಟ್ಟಿಯನ್ನು ಪ್ರತ್ಯೇಕಿಸಲು ಅದನ್ನು ಸಿದ್ಧಪಡಿಸುವುದು ಪ್ರಾಯೋಗಿಕವಾಗಿಲ್ಲ.

### 3.11 ಭೋಗ್ಯಗಳು:

ಭೋಗ್ಯದ ಅವಧಿಯು ಚಾಲ್ತಿಯಲ್ಲಿರುವಾಗ ತೊಡಗಿಸಲಾದ ಮೊತ್ತವನ್ನು ಅದು ಸಂಭವಿಸಿದ ವರ್ಷದಲ್ಲಿ ಖರ್ಚು ಮಾಡಲಾಗುತ್ತದೆ. ಚಾಲ್ತಿಯಲ್ಲಿರುವ ಭೋಗ್ಯದ ಅವಧಿಯಲ್ಲಿನ ಸ್ವೀಕೃತಿಗಳನ್ನು ಲಾಭದ ಆಧಾರದಲ್ಲಿ ರಾಜಸ್ವ ಎಂದು ಪರಿಗಣಿಸಲಾಗುತ್ತದೆ.

### 3.12 ಆದಾಯದ ಮೇಲಿನ ತೆರಿಗೆಗಳ ಲೆಕ್ಕಾಚಾರ:

ನಿಗಮವನ್ನು ಸಾರ್ವಜನಿಕ ದತ್ತಿ ಸಂಸ್ಥೆ ಎಂದು ಪರಿಗಣಿಸಲಾಗಿದೆ ಮತ್ತು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 12ಎಎ ಅಡಿಯಲ್ಲಿ ನೋಂದಣಿಯನ್ನು ನೀಡಲಾಗಿದೆ. ಆದರೆ ನಿಗಮವು ಕೆಲವು ಪಿಡಿಎಸ್ ಅಲ್ಲದ ಚಟುವಟಿಕೆಗಳನ್ನು ನಡೆಸುವುದರಿಂದ, ಅಂದಾಜು ಆಧಾರದ ಮೇಲೆ ಆದಾಯ ತೆರಿಗೆಗೆ ಅವಕಾಶವನ್ನು ಒದಗಿಸಲಾಗಿದೆ. ಆದಾಗ್ಯೂ, ಪಿಡಿಎಸ್ ಅಲ್ಲದ ಚಟುವಟಿಕೆಗಳಲ್ಲಿ ಸಮಯದ ವ್ಯತ್ಯಾಸವು ಗಮನಾರ್ಹವಾಗಿಲ್ಲ ಎಂಬ ಅಂಶದ ದೃಷ್ಟಿಯಿಂದ ಮುಂದೂಡಲ್ಪಟ್ಟ ತೆರಿಗೆಗೆ ಯಾವುದೇ ಲೆಕ್ಕ ಪರಿಶೋಧಕ ಸ್ವರೂಪವನ್ನು ಮಾಡಲಾಗಿಲ್ಲ.

### 3.13 ಚಾಲ್ತಿಯಲ್ಲಿರುವ ಮತ್ತು ಚಾಲ್ತಿಯಲ್ಲಿಲ್ಲದ ವರ್ಗೀಕರಣ

ಚಾಲ್ತಿಯಲ್ಲಿರುವ/ ಚಾಲ್ತಿಯಲ್ಲಿಲ್ಲದ ವರ್ಗೀಕರಣದ ಆಧಾರದ ಮೇಲೆ ನಿಗಮವು ಸ್ವತ್ತುಗಳು ಮತ್ತು ಅದರ ಬಾಧ್ಯತೆಗಳನ್ನು ಜಮಾಖರ್ಚಿನ ಪಟ್ಟಿ (ಬ್ಯಾಲನ್ಸ್ ಶೀಟ್) ಈ ಕೆಳಗಿನಂತೆ ಪ್ರಸ್ತುತಪಡಿಸುತ್ತದೆ:

- ಎ) ಆಸ್ತಿಯನ್ನು ಚಾಲ್ತಿಯಲ್ಲಿರುವುದು ಎಂದು ಯಾವಾಗ ಪರಿಗಣಿಸಲಾಗುತ್ತದೆ:
- ಸಾಮಾನ್ಯ ಕಾರ್ಯಾಚರಣೆಯ ಅವರ್ತನದಲ್ಲಿ ಅದು ಒಳಗೊಂಡಿದ್ದರೆ ಅಥವಾ ಮಾರಾಟವಾಗಲಿಕ್ಕಿದ್ದರೆ ಅಥವಾ ಉಪಯೋಗಿಸುತ್ತಿದ್ದರೆ;
  - ವರದಿ ಮಾಡುವ ಅವಧಿಯಲ್ಲಿ ಹನ್ನೆರಡು ತಿಂಗಳೊಳಗೆ/ ಒಂದು ವರ್ಷದ ಅವಧಿಯಲ್ಲಿ ಇದ್ದರೆ ಪರಿಗಣಿಸಬಹುದು; ಅಥವಾ
  - ನಗದು ಅಥವಾ ನಗದು ಸಮಾನವಾದವುಗಳನ್ನು ಬದಲಾಯಿಸದೆಯೇ ಹಾಗೆಯೇ ಉಳಿಸಿಕೊಂಡಿರುವುದನ್ನು ನಿರ್ಬಂಧಿಸಿದ್ದರೆ ಅಥವಾ ಯಾವುದಾದರೂ ಬಾಧ್ಯತೆ/ ಸಾಲವನ್ನು ತೀರಿಸಲು ನಾವು ವರದಿ ಮಾಡಿದ ಅವಧಿಯ ನಂತರ ಕನಿಷ್ಠ ಹನ್ನೆರಡು ತಿಂಗಳ ಒಳಗೆ ಬಳಕೆಯಾಗಿದ್ದರೆ ಪರಿಗಣಿಸಬಹುದು.

ಮಿಕ್ಕಿಲ್ಲಾ ಆಸ್ತಿಗಳನ್ನು ಚಾಲ್ತಿಯಲ್ಲಿಲ್ಲದವು ಎಂದು ವರ್ಗೀಕರಿಸಬಹುದು.



- ಬಿ) ಹೊಣೆಗಾರಿಕೆ/ಸಾಲವನ್ನು ಚಾಲ್ತಿ ಎಂದು ಯಾವಾಗ ಪರಿಗಣಿಸಬಹುದು ಎಂದರೆ
- ಸಾಮಾನ್ಯ ಕಾರ್ಯಾಚರಣೆಯ ಆವರ್ತದಲ್ಲಿ ಮುಕ್ತಾಯಗೊಳ್ಳುವ ನಿರೀಕ್ಷಿಸಿದಾಗ
  - ವರದಿಗಾರಿಕೆ ಅವಧಿಯಿಂದ ಹನ್ನೆರಡು ತಿಂಗಳ ಅವಧಿಯೊಳಗೆ ತೀರಿಸಲು ಸಾಧ್ಯವಿದೆ ಎಂದು ಅನ್ನಿಸಿದ್ದರೆ.
- ಮಿಕ್ಕಲ್ಲಾ ಬಾಧ್ಯತೆ/ಸಾಲಗಳನ್ನು ಚಾಲ್ತಿಯಲ್ಲಿ ಇಲ್ಲದವು ಎಂದು ಪರಿಗಣಿಸಬಹುದು.

### 3.14 ನಿಬಂಧನೆಗಳು, ಅನಿಶ್ಚಿತ ಬಾಧ್ಯತೆಗಳು ಮತ್ತು ಅನಿಶ್ಚಿತ ಸ್ವತ್ತುಗಳು:

- ಎ) ನಿಬಂಧನೆಯನ್ನು ಯಾವಾಗ ಗುರುತಿಸಲಾಗುತ್ತದೆ
- ಹಿಂದಿನ ಘಟನೆಯ ಪರಿಣಾಮವಾಗಿ ನಿಗಮವು ಪ್ರಸ್ತುತ ಬಾಧ್ಯತೆಯನ್ನು ಹೊಂದಿದೆ;
  - ಬಾಧ್ಯತೆಯನ್ನು ಇತ್ಯರ್ಥಪಡಿಸಲು ಆರ್ಥಿಕ ಪ್ರಯೋಜನಗಳನ್ನು ಒಳಗೊಂಡಿರುವ ಸಂಪನ್ಮೂಲಗಳ ಹೊರಹರಿವು ಅಗತ್ಯವಾಗಬಹುದು ಮತ್ತು
  - ಬಾಧ್ಯತೆಯ ಮೊತ್ತದ ಬಗ್ಗೆ ವಿಶ್ವಾಸಾರ್ಹ ಅಂದಾಜು ಮಾಡಬಹುದು.
- ಬಿ) ಅನಿಶ್ಚಿತ ಬಾಧ್ಯತೆಗಳನ್ನು ಲೆಕ್ಕಪತ್ರಗಳಲ್ಲಿ ಟಿಪ್ಪಣಿಗಳ ಮೂಲಕ ಪ್ರಕಟಿಸಲಾಗುತ್ತದೆ.
- ಸಿ) ಅನಿಶ್ಚಿತ ಸ್ವತ್ತುಗಳನ್ನು ಗುರುತಿಸಲಾಗುವುದಿಲ್ಲ ಅಥವಾ ಪ್ರಕಟಿಸಲಾಗುವುದಿಲ್ಲ.

### 3.15 ಮಾರಾಟ/ಖರೀದಿಗಳು:

(ಎ)

- ಖರೀದಿಗಳಲ್ಲಿ ಸರಕು/ಸಾರಿಗೆ ಶುಲ್ಕಗಳು, ಸರ್ಕಾರಕ್ಕೆ ಪಾವತಿಸಬೇಕಾದ ಆಡಳಿತ ಶುಲ್ಕಗಳು (ಕೆಲವು ಯೋಜನೆಗಳ ಅಡಿಯಲ್ಲಿ) ಮತ್ತು ನಿರ್ವಹಣೆ ಶುಲ್ಕಗಳಂತಹ ನೇರ ವೆಚ್ಚಗಳು ಸೇರಿವೆ.
- ಧಾನ್ಯದ ವೆಚ್ಚವನ್ನು ಹೊರತುಪಡಿಸಿ, ಭತ್ತ/ಅಕ್ಕಿ ಮತ್ತು ಲೆವಿ ಅಕ್ಕಿ ಮತ್ತು ರಾಗಿ, ಬಿಳಿ ಜೋಳದಂತಹ ಒರಟಾದ ಧಾನ್ಯಗಳು (ಮೆಕ್ಕೆಜೋಳ ಮತ್ತು ಬಾಜ್ರಾ ಹೊರತುಪಡಿಸಿ) 2012-13 ರವರೆಗಿನ ಬೆಳೆಗಳನ್ನು ಮುಂಗಡವಾಗಿ ಸಂಗ್ರಹಿಸಲಾಗಿದೆ. ಎಫ್‌ವೈ 2013-14 ರ ಬೆಳೆ ವರ್ಷದಲ್ಲಿ ಭತ್ತ/ಅಕ್ಕಿ ಮತ್ತು ಲೆವಿ ಅಕ್ಕಿ ಮತ್ತು ಒರಟಾದ ರಾಗಿ ಮತ್ತು ಬಿಳಿ ಜೋಳದಂತಹ ಒರಟಾದ ಸಂಗ್ರಹಣೆಗೆ ತಗಲುವ ಧಾನ್ಯದ ವೆಚ್ಚ ಮತ್ತು ಪ್ರಾಸಂಗಿಕ ಶುಲ್ಕಗಳು ಜಿಬಿಎ ನಿಂದ ಮುಂಗಡವಾಗಿ ಲೆಕ್ಕ ಹಾಕಲಾಗುತ್ತದೆ, ಏಕೆಂದರೆ ಹಂಚಿಕೆಯ ಮೇಲೆ ಜಿಬಿಎ ನಿಂದ ವ್ಯತ್ಯಾಸದ ವೆಚ್ಚವಾಗಿ ಮರುಪಡೆಯಬಹುದು. 2014-15 ರಿಂದ 2021-22 ರವರೆಗಿನ ವರ್ಷದಲ್ಲಿ, ಭತ್ತ/ಅಕ್ಕಿ ಮತ್ತು ಲೆವಿ ಅಕ್ಕಿ ಮತ್ತು ರಾಗಿ ಮತ್ತು ಬಿಳಿ ಜೋಳದಂತಹ ಒರಟಾದ ಧಾನ್ಯಗಳ ಸಂಗ್ರಹಣೆಯಲ್ಲಿ ಮಾಡಿದ ಧಾನ್ಯದ ವೆಚ್ಚವನ್ನು ಹೊರತುಪಡಿಸಿ ವೆಚ್ಚವನ್ನು ಜಿಬಿಎ ನಿಂದ ಮುಂಗಡವಾಗಿ ಸಂಗ್ರಹಿಸಲಾಗುತ್ತಿದೆ ಮತ್ತು ಹಣಕಾಸಿನ ವಿವರಣಾ ಪಟ್ಟಿಯಲ್ಲಿ ವೆಚ್ಚಗಳಾಗಿ ಗುರುತಿಸಲಾಗಿಲ್ಲ.
- ಖರೀದಿ ಮತ್ತು ಮಾರಾಟಗಳು ಕ್ರಮವಾಗಿ ಇನ್‌ಪುಟ್ ವ್ಯಾಟ್/ಜಿಎಸ್‌ಟಿ ಮತ್ತು ಔಟ್‌ಪುಟ್ ವ್ಯಾಟ್/ಜಿಎಸ್‌ಟಿಯಿಂದ ಹೊರತಾಗಿವೆ.



- (iv) ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಕಾರ್ಯಾಚರಣೆಯಲ್ಲಿ ಸಂಗ್ರಹಿಸಲಾದ ರಾಗಿ, ಬಿಳಿ ಜೋಳ ಮತ್ತು ಭತ್ತ / ಅಕ್ಕಿಯಂತಹ ಒರಟಾದ ಧಾನ್ಯಗಳನ್ನು ತೆರಿಗೆ ವಿಧಿಸಿದ (ಲೆವಿ) ಅಕ್ಕಿಯೊಂದಿಗೆ ರಾಜ್ಯದಲ್ಲಿ ಪಿಡಿಎಸ್ ಕಾರ್ಯಾಚರಣೆಗೆ ಉಪಯೋಗಿಸಲಾಗಿದ್ದು, ಅದನ್ನು ನಿಗಮದಿಂದ ಮಾಡಲಾದ ಖರೀದಿ ಮತ್ತು ಮಾರಾಟದ ಹೆಸರಿನಲ್ಲಿ ಲೆಕ್ಕಮಾಡಲಾಗಿದೆ.
- (v) ವಸೂಲಾತಿಗಳನ್ನು ಕೊರತೆಗಳ ಖಾತೆಯಲ್ಲಿ ಇತರೆ ಕಾರ್ಯಾಚರಣೆ ಆದಾಯದ ಅಡಿಯಲ್ಲಿ ಪ್ರಕಟಿಸಲಾಗುತ್ತದೆ.
- (vi) ಅಕ್ಷರ ದಾಸೋಹ (ಮಧ್ಯಾಹ್ನ ಊಟ ಯೋಜನೆ) ಮತ್ತು ರಾಷ್ಟ್ರೀಯ ಪೌಷ್ಟಿಕಾಂಶ ಯೋಜನೆಗೆ ಸಂಬಂಧಿಸಿದಂತೆ ಖರೀದಿಯನ್ನು ಕ್ರಮವಾಗಿ ಸಂಬಂಧಪಟ್ಟ ಜಿಲ್ಲಾ ಪಂಚಾಯತ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮುಂಗಡವಾಗಿ ಪರಿಗಣಿಸಲಾಗುತ್ತದೆ.
- (vii) ತಡೆಹಿಡಿಯಲಾದ ದಾಸ್ತಾನಿನ ಉತ್ಪನ್ನಗಳ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿನ ಮಾರಾಟ ಬೆಲೆಯ ಪರಿಷ್ಕರಣೆಯ ಸಲುವಾಗಿ ಪರಿಷ್ಕರಣೆ ದಿನಾಂಕದಂದು ಸರ್ಕಾರದಿಂದ ಪಾವತಿಸಬೇಕಾದ/ಸ್ವೀಕರಿಸಬಹುದಾದ ವ್ಯತ್ಯಾಸವನ್ನು ಮೇಲ್ಮುಖ ಪರಿಷ್ಕರಣೆಯ ಸಂದರ್ಭದಲ್ಲಿ ಖರೀದಿಯಲ್ಲೂ ಮತ್ತು ಕೆಳಮುಖ ಪರಿಷ್ಕರಣೆಯ ಸಂದರ್ಭದಲ್ಲಿ ಮಾರಾಟದಲ್ಲೂ ಸೇರಿಸಲಾಗುವುದು.

### 3.16 ಹಣಕಾಸಿನ ಒಪ್ಪಂದಗಳು

**ಮಾನ್ಯತೆಯ ದಿನಾಂಕ:** ನಿಗಮವು ಒಪ್ಪಂದದ ನಿಬಂಧನೆಗಳಿಗೆ ಬಾಧ್ಯವಾದಾಗ ನಿಗಮದ ಜಮಾ ಖರ್ಚಿನ ಪಟ್ಟಿಯಲ್ಲಿ ಹಣಕಾಸಿನ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳು ಗುರುತಿಸಲಾಗುವುದು.

**ಆರಂಭಿಕ ಮಾನ್ಯತೆ ಮತ್ತು ಮಾಪನ:** ಎಲ್ಲಾ ಹಣಕಾಸಿನ ಸ್ವತ್ತುಗಳನ್ನು ಗುರುತಿಸಲಾಗುವುದು ಆರಂಭದಲ್ಲಿ ನ್ಯಾಯಯುತ ಮೌಲ್ಯವನ್ನು ಸಮೀಕರಿಸುವ ವ್ಯವಹಾರದ ಮೌಲ್ಯದಲ್ಲಿ ಅಳೆಯಲಾಗುತ್ತದೆ.

**ಮುಂದಿನ ವರ್ಗೀಕರಣ ಮತ್ತು ಮಾಪನ:** ವ್ಯವಹಾರದ ಮಾದರಿ ಮತ್ತು ಒಪ್ಪಂದದ ಗುಣಲಕ್ಷಣಗಳನ್ನು ಆಧರಿಸಿ ಹಣಕಾಸಿನ ಆಸ್ತಿಗಳನ್ನು ನಂತರ ಮಾಪನ ಮಾಡಲಾಗುವುದು ಮತ್ತು ಈ ಕೆಳಗಿನ ವಿಭಾಗಗಳಾಗಿ ವರ್ಗೀಕರಿಸಲಾಗುವುದು.

#### i) ದತ್ತಿ ಬೆಲೆಯಲ್ಲಿ ತೆಗೆದುಕೊಳ್ಳಲಾದ ಹಣಕಾಸು ಸ್ವತ್ತುಗಳು

ಈ ಕೆಳಗಿನ ಎರಡು ಷರತ್ತುಗಳನ್ನು ಪೂರೈಸುವ ಹಣಕಾಸು ಸ್ವತ್ತನ್ನು ದತ್ತಿ ವೆಚ್ಚದಲ್ಲಿ ಮಾಪನ ಮಾಡಲಾಗುವುದು (ಯಾವುದೇ ದುರ್ಬಲತೆಗೆ ಬರೆಯಲಾದ ನಿವ್ವಳ) ಸ್ವತ್ತನ್ನು ಎಫ್‌ವಿಟಿಪಿಎಲ್ (ಲಾಭ ಅಥವಾ ನಷ್ಟದ ಮೂಲಕ ನ್ಯಾಯಯುತ ಮೌಲ್ಯ)ನಲ್ಲಿ ಸೂಚಿಸದ ಹೊರತಾಗಿ.

**ವ್ಯವಹಾರ ಮಾದರಿ ಪರೀಕ್ಷೆ:** ನಿಗಮದ ವ್ಯವಹಾರ ಮಾದರಿಯ ಉದ್ದೇಶವು ಹಣಕಾಸಿನ ಒಪ್ಪಂದದ ಹಣದ ಹರಿವನ್ನು ಸಂಗ್ರಹಿಸಲು ಸ್ವತ್ತನ್ನು ಹೊಂದುವುದಾಗಿದೆ (ಒಪ್ಪಂದದ ಕೊನೆಗೂ ಮೊದಲೇ ನ್ಯಾಯಯುತ ಮೌಲ್ಯ ಬದಲಾವಣೆಗಳನ್ನು ಅರಿತುಕೊಳ್ಳಲು ಮಾರಾಟ ಮಾಡುವುದರ ಹೊರತಾಗಿ).

**ಹಣದ ಹರಿವಿನ ಗುಣಲಕ್ಷಣ ಪರೀಕ್ಷೆ:** ಹಣಕಾಸಿನ ಸ್ವತ್ತಿನ ಒಪ್ಪಂದದ ಷರತ್ತುಗಳು ಅಸಲು ಮತ್ತು ಬಾಕಿ ಇರುವ ಅಸಲಿನ ಮೇಲಿನ ಬಡ್ಡಿ ಪಾವತಿಗಳಾಗಿದ್ದು ನಿರ್ದಿಷ್ಟ ದಿನಾಂಕದಂದು ಹಣದ ಹರಿವಿಗೆ ಕಾರಣವಾಗುವುದು.



**ii) ಸಮಗ್ರ ಆದಾಯದ ಮೂಲಕ ನ್ಯಾಯಯುತ ಮೌಲ್ಯದಲ್ಲಿ ಹಣಕಾಸಿನ ಸ್ವತ್ತುಗಳು**

ಒಪ್ಪಂದದ ನಗದು ಹರಿವನ್ನು ಸಂಗ್ರಹಿಸುವ ಮತ್ತು ಸ್ವತ್ತುಗಳನ್ನು ಮಾರಾಟ ಮಾಡುವ ಎರಡೂ ಉದ್ದೇಶಗಳನ್ನು ವ್ಯಾಪಾರದ ಮಾದರಿಯೊಳಗೆ ಹೊಂದಿರುವ ಹಣಕಾಸು ಸ್ವತ್ತುಗಳನ್ನು ನಂತರ ಇತರೇ ಸಮಗ್ರ ಆದಾಯ (ಒಸಿಐ) ಎಂದು ಮಾಪನ ಮಾಡಲಾಗುವುದು. ಆದಾಯ ಮತ್ತು ನಷ್ಟದಲ್ಲಿ ಗುರುತಿಸಲಾದ ಡಿವಿಡೆಂಡ್ (ಲಾಭಾಂಶ) ಆದಾಯ ಹೊರತಾಗಿ ಅಂತಹ ಹಣಕಾಸು ಸ್ವತ್ತುಗಳ ಚಲನಗಳನ್ನು ಇತರೇ ಸಮಗ್ರ ಆದಾಯ (ಒಸಿಐ)ದಲ್ಲಿ ಗುರುತಿಸಲಾಗುವುದು. ಒಸಿಐನಲ್ಲಿ ಗುರುತಿಸಲಾದ ಮೊತ್ತವನ್ನು ಲಾಭ ಮತ್ತು ನಷ್ಟದ ತಖ್ತೆಗೆ ತರುವಾಯವೇ ವರ್ಗಾಯಿಸಲಾಗುವುದಿಲ್ಲ.

ಈ ಕ್ಷಿತಿ ಒಪ್ಪಂದಗಳಲ್ಲಿ ಸಂಸ್ಥೆಯ ಹೂಡಿಕೆಗಳನ್ನು ನ್ಯಾಯಯುತ ಮೌಲ್ಯದಲ್ಲಿ ಇತರೇ ಸಮಗ್ರ ಆದಾಯಗಳ ಮೂಲಕ ಮಾಪನ ಮಾಡಲಾಗುವುದು ಅಂತಹ ಗುರುತಿಸಲಾದ ಮೊತ್ತವನ್ನು ಆದಾಯ ಮತ್ತು ನಷ್ಟ ತಖ್ತೆಗೆ ನಂತರವೇ ಮರು ವರ್ಗಾಯಿಸುವುದಿಲ್ಲ.

**iii) ಆದಾಯ ಮತ್ತು ನಷ್ಟದ ಮೂಲಕ ನ್ಯಾಯಯುತ ಮೌಲ್ಯದಲ್ಲಿ ಹಣಕಾಸು ಸ್ವತ್ತುಗಳು (ಎಫ್‌ವಿಟಿಪಿಎಲ್)**

ದತ್ತಿ ಬೆಲೆಯಲ್ಲಿ ಅಥವಾ ಎಫ್‌ವಿಟಿಪಿಎಲ್ ಆಗಿ ವರ್ಗೀಕರಿಸುವ ಮಾನದಂಡಗಳನ್ನು ಪೂರೈಸುವುದಿಲ್ಲವೋ ಅಂತಹ ಹಣಕಾಸು ಸ್ವತ್ತುಗಳನ್ನು ಎಫ್‌ವಿಟಿಪಿಎಲ್‌ನಲ್ಲಿ ಗುರುತಿಸಲಾಗುವುದು. ನ್ಯಾಯಬೆಲೆಯಲ್ಲಿ ನಂತರದ ಬದಲಾವಣೆಗಳನ್ನು ಲಾಭ ಮತ್ತು ನಷ್ಟದ ತಖ್ತೆಯಲ್ಲಿ ಗುರುತಿಸಲಾಗುವುದು.

**ಹಣಕಾಸು ಬಾಧ್ಯತೆಗಳು**

ಹಣಕಾಸು ಬಾಧ್ಯತೆಗಳನ್ನು ದತ್ತಿ ಬೆಲೆಯಲ್ಲಿ ಮಾಪನ ಮಾಡಲಾಗುವುದು. ಇಬ್ಬರೂ ವಿಧಾನ ಅನುಸರಿಸಿ ಸ್ವತ್ತಿನ ಮೂಲ ಬೆಲೆ (ಕಂಪನಿಯ ಜಮಾ ಖರ್ಚಿನ ಪಟ್ಟಿಯಲ್ಲಿ ತೋರಿಸಿರುವಂತೆ, ಸ್ವತ್ತಿನ ಸಮಚಿತ ಸವಕಳಿ ಕಳೆದು)ಯನ್ನು ನಿರ್ಧರಿಸಲಾಗುವುದು. ಬಡ್ಡಿ ಖರ್ಚನ್ನು ಆದಾಯ ಮತ್ತು ನಷ್ಟದ ತಖ್ತೆಯಲ್ಲಿ ಗುರುತಿಸಲಾಗುವುದು. ಯಾವುದೇ ಹಣಕಾಸಿನ ಹೊಣೆಗಾರಿಕೆಯನ್ನು/ಬಾಧ್ಯತೆಯನ್ನು ಅಮಾನ್ಯಗೊಳಿಸುವುದರಿಂದ ಆಗುವ ಯಾವುದೇ ಲಾಭ ಅಥವಾ ನಷ್ಟವನ್ನು ಕೂಡಾ ಆದಾಯ ಮತ್ತು ನಷ್ಟದ ತಖ್ತೆಯಲ್ಲಿ ಗುರುತಿಸಲಾಗುವುದು.

**3.17 ಜಮಾ ಅಪಾಯದ ಗುಣವಿಶೇಷಗಳು**

ನಿಗಮವು ಕರ್ನಾಟಕ ಸರ್ಕಾರದ ಪೂರ್ಣ ಸ್ವಾಯತ್ತದ (ಮಾಲಿಕತ್ವದ) ಸಂಸ್ಥೆಯಾಗಿದ್ದು ನಾಗರಿಕರಿಗೆ ಆಹಾರಧಾನ್ಯಗಳ ವಿತರಣೆ ಮತ್ತು ಆಹಾರ ಭದ್ರತೆ ಒದಗಿಸುವ ಉದ್ದೇಶದೊಂದಿಗೆ ಸ್ಥಾಪನೆಯಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಗಳು, ಕನಿಷ್ಠ ಬೆಂಬಲ ಬೆಲೆ ಕಾರ್ಯಾಚರಣೆಗಳು, ಮಧ್ಯಾಹ್ನದ ಬಿಸಿಯೂಟ ಮೊದಲಾದ ನಾಗರಿಕರಿಗೆ ಆಹಾರ ಭದ್ರತೆ ಒದಗಿಸುವ ವಿವಿಧ ಯೋಜನೆಗಳಿಗೆ ಕರ್ನಾಟಕ ಸರ್ಕಾರ/ಭಾರತ ಸರ್ಕಾರವು ತನ್ನ ಸಂಬಂಧಿತ ಆಯವ್ಯದಿಂದ ಹಣಕಾಸನ್ನು (ಫಂಡ್) ಮೀಸಲಿರಿಸುತ್ತಿದೆ. ಸರ್ಕಾರದಿಂದ ಗೊತ್ತುಪಡಿಸಿದ/ಮೀಸಲಿರಿಸಿದ ಮೊತ್ತವು ನಿಗಮದ ಚಟುವಟಿಕೆಗಳನ್ನು ನಡೆಸಲು ಸಾಕಷ್ಟು ಹಣಕಾಸಿನ ಸಂಪನ್ಮೂಲಗಳು ಲಭ್ಯವಿರುವುದನ್ನು ಖಾತರಿಪಡಿಸುತ್ತದೆ. ನಿಗಮದಿಂದ ನಡೆಸಲಾಗುವ ಕಾರ್ಯ ಚಟುವಟಿಕೆಗಳು ಮೂಲತಃ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಾಗಿದೆ ಎಂಬುದು ಮೇಲೆ ಉಲ್ಲೇಖಿಸಿದ ಕಾರ್ಯವಿಧಾನಗಳಿಂದ ಸ್ಪಷ್ಟವಾಗುತ್ತದೆ ಮತ್ತು ಹೀಗಾಗಿ ನಿಗಮದ ಜಮಾ ಅಪಾಯ ನಗಣ್ಯವಾಗಿದೆ.

ದ್ರವ್ಯತೆ (ಸಾಲದ ಅಪಾಯ) ಎಂಬುದು ನಿಗಮವು ತನ್ನ ಹಣಕಾಸಿನ ಬಾಧ್ಯತೆಗಳನ್ನು ಪೂರೈಸಲು ನಗದು ಕೊರತೆ ಆಗಿದ್ದು ಇದನ್ನು ಹಣ ಸಂದಾಯ ಅಥವಾ ಮತ್ತೊಂದು ಆಸ್ತಿಯ ಸಂದಾಯದಿಂದ ತೀರಿಸಬಹುದಾಗಿದೆ. ದ್ರವ್ಯತೆಯನ್ನು ನಿರ್ವಹಿಸುವ ನಿಗಮದ ವಿಧಾನವೆಂದರೆ ಸಾಮಾನ್ಯ ಮತ್ತು ಒತ್ತಡದ ಪರಿಸ್ಥಿತಿಗಳೆರಡರಲ್ಲೂ, ಸ್ವೀಕಾರಾರ್ಹವಲ್ಲದ ನಷ್ಟಗಳನ್ನು ಹೊಂದದೇ ಅಥವಾ ಕಂಪನಿಯ



ಘನತೆಗೆ ಕುಂದು ತಾರದೇ ಸಾಧ್ಯವಾದಷ್ಟು ಹೊಣೆಗಾರಿಕೆ/ಬಾಧ್ಯತೆಗಳನ್ನು ನಿರ್ವಹಿಸಲು ಇದು ಸಾಕಷ್ಟು ದ್ರವ್ಯತೆ ಹೊಂದಿದೆ ಎಂಬುದನ್ನು ಖಾತರಿಪಡಿಸಿಕೊಳ್ಳುವುದಾಗಿದೆ. ನಿಗಮವು ಸಂಪೂರ್ಣ ಕರ್ನಾಟಕ ಸರ್ಕಾರಿ ಸ್ವಾಮ್ಯದ ನಿಗಮ ಆಗಿರುವುದರಿಂದ ಹಣಕಾಸಿನ ಬಾಧ್ಯತೆಗಳನ್ನು ಪೂರೈಸಲು ಸರ್ಕಾರದಿಂದ ಸಾಕಷ್ಟು ಹಣಕಾಸನ್ನು ಒದಗಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಅದೇನೇ ಇದ್ದರೂ ಯಾವುದೇ ಬಾಧ್ಯತೆಗಳನ್ನು ನಿಭಾಯಿಸಲು ನಿಗಮವು ಸಾಕಷ್ಟು ನಗದು ಅಥವಾ ನಗದು ಸಮಾನವನ್ನು ಹೊಂದಿದೆ.

ಮಾರುಕಟ್ಟೆ ಅಪಾಯ ಎಂಬುದು ಮಾರುಕಟ್ಟೆಯಲ್ಲಿ ವಿದೇಶಿ ವಿನಿಮಯ ದರಗಳು, ಬಡ್ಡಿ ದರಗಳು ಹಾಗೂ ಈಕ್ವಿಟಿ (ಷೇರು) ಮೌಲ್ಯಗಳ ಏರಿಳಿತ/ ಬದಲಾವಣೆಗಳಿಂದ ನಿಗಮದ ಆದಾಯ ಅಥವಾ ಹಣಕಾಸಿನ ಒಪ್ಪಂದಗಳಲ್ಲಿ ಇದರ ಪಾಲುದಾರಿಕೆ ಮೇಲೆ ಆಗುವ ಅಪಾಯವಾಗಿದೆ. ನಿಗಮವು ಯಾವುದೇ ಮಾರುಕಟ್ಟೆ ದರ ಬದಲಾವಣೆಗಳಿಗೆ ತೆರೆದುಕೊಳ್ಳದೇ ಇರುವುದರಿಂದ, ಬಡ್ಡಿ ದರಗಳು ಮತ್ತು ಈಕ್ವಿಟಿ ದರಗಳು ಯಾವುದೇ ಮಾರುಕಟ್ಟೆ ಅಪಾಯಕ್ಕೆ ತೆರೆದುಕೊಳ್ಳುವುದಿಲ್ಲ.

ವಿದೇಶಿ ಕರೆನ್ಸಿ ಒಳಗೊಂಡಿರುವ ಯಾವುದೇ ವಹಿವಾಟುಗಳನ್ನು ನಿಗಮವು ಹೊಂದಿಲ್ಲದೇ ಇರುವುದರಿಂದ ನಿಗಮವು ಯಾವುದೇ ಕರೆನ್ಸಿ ಅಪಾಯಗಳಿಗೆ ಒಳಗಾಗುವುದಿಲ್ಲ. ಪ್ರಾಥಮಿಕವಾಗಿ ಭಾರತೀಯ ರೂಪಾಯಿ (ಐಎನ್‌ಆರ್) ನಿಗಮದ ಚಾಲ್ತಿ ಇರುವ ಕರೆನ್ಸಿ ಆಗಿದೆ. ವರ್ಷದ ಕೊನೆಯಲ್ಲಿ ನಿಗಮವು ಯಾವುದೇ ಅನಿರೀಕ್ಷಿತ ವಿದೇಶಿ ಕರೆನ್ಸಿಗೆ ತೆರೆದುಕೊಳ್ಳದೇ ಇರುವುದರಿಂದ, ಕರೆನ್ಸಿ ಅಪಾಯಕ್ಕೆ ಒಡ್ಡಿಕೊಳ್ಳುವುದಿಲ್ಲ.

ಮಾರುಕಟ್ಟೆಯ ಬಡ್ಡಿ ದರಗಳ ಬದಲಾವಣೆಯಿಂದಾಗಿ ಹಣಕಾಸಿನ ಒಪ್ಪಂದದ ಭವಿಷ್ಯದ ಹಣದ ಹರಿವಿಗೆ ನ್ಯಾಯಯುತ ಮೌಲ್ಯದಲ್ಲಿ ಏರಿಳಿತವಾಗುವುದು ಬಡ್ಡಿ ದರಗಳ ಅಪಾಯವಾಗಿದೆ. ನಿಗಮಕ್ಕೆ ಯಾವುದೇ ಸಾಲ ಇಲ್ಲ, ಹೀಗಾಗಿ ಯಾವುದೇ ಬಡ್ಡಿ ದರದ ಅಪಾಯಕ್ಕೆ ಒಡ್ಡಿಕೊಳ್ಳುವುದಿಲ್ಲ.

#### **ಷೇರೊಂದರ ಗಳಿಕೆ**

ನಿಗಮವು ಪ್ರತಿಯೊಂದು ಈಕ್ವಿಟಿ ಷೇರಿಗೆ ಮೂಲ ಮತ್ತು ದುರ್ಬಲಗೊಂಡ ಗಳಿಕೆಯನ್ನು ವರದಿ ಮಾಡುವುದು. ಷೇರೊಂದಕ್ಕೆ ಮೂಲ ಗಳಿಕೆಯನ್ನು ತೆರಿಗೆ ನಂತರದ ನಿವ್ವಳ ಲಾಭವನ್ನು ವರ್ಷದ ಅವಧಿಯಲ್ಲಿ ಬಾಕಿ ಉಳಿದಿರುವ ಪ್ರಮುಖ ಷೇರುಗಳ ಸರಾಸರಿಯಿಂದ ಭಾಗ ಮಾಡಿ ಲೆಕ್ಕ ಹಾಕಲಾಗುವುದು. ಷೇರೊಂದರ ದುರ್ಬಲ ಗಳಿಕೆಯನ್ನು ಲೆಕ್ಕ ಮಾಡುವ ಉದ್ದೇಶಕ್ಕಾಗಿ ಈಕ್ವಿಟಿ ಷೇರುದಾರರಿಗೆ ವರ್ಷಕ್ಕೆ ನೀಡಬಹುದಾದ ನಿವ್ವಳ ಲಾಭ ಅಥವಾ ನಷ್ಟಕ್ಕೆ ಮತ್ತು ವರ್ಷದ ಅವಧಿಯಲ್ಲಿ ಬಾಕಿ ಇರುವ ಪ್ರಮುಖ ಷೇರುಗಳ ಸರಾಸರಿ ಸಂಖ್ಯೆಯಿಂದ ಎಲ್ಲಾ ದುರ್ಬಲ ಸಂಭಾವ್ಯ ಷೇರುಗಳೊಂದಿಗೆ ಹೊಂದಾಣಿಕೆ ಮಾಡಲಾಗುವುದು.

#### **ಹಿಂದಿನ ಅವಧಿಯ ತಪ್ಪುಗಳು**

ಇಂಡ್ ಎಎಸ್ 109 ಒಪ್ಪಂದದ ಪ್ರಕಾರ ನಿಗಮವು ಇಂಡ್ ಎಎಸ್ ಅನ್ವಯಗೊಳಿಸಿದ ಏಪ್ರಿಲ್ 1 2017ರಿಂದ ಮಾರ್ಚ್ 31 2021ರವರೆಗೆ ಚಾಲ್ತಿ ಅಲ್ಲದ ಮುಂಗಡಗಳನ್ನು ಮತ್ತು ಚಾಲ್ತಿ ಅಲ್ಲದ ಹಣಕಾಸು ಬಾಧ್ಯತೆಗಳನ್ನು ಇತರೇ ಸಮಗ್ರ ಆದಾಯದಿಂದ ನ್ಯಾಯಯುತ ಮೌಲ್ಯದ ವಿಧಾನದ ("ಎಫ್‌ವಿಟಿಬಿಸಿಐ) ಮೂಲಕ ಗುರುತಿಸಿದೆ.

ಹ.ವ 2020-21ರ ಶಾಸನಾತ್ಮಕ ಲೆಕ್ಕಪರಿಶೋಧನೆ ವೇಳೆ, ಆರಂಭಿಕ ಮತ್ತು ನಂತರದ ಹಣಕಾಸು ಒಪ್ಪಂದಗಳ ಮಾಪನಗಳಿಗೆ ಅಳವಡಿಸಿದ ವಿಧಾನವು ಇಂಡ್ ಎಎಸ್ 109ರ ನೀತಿಗಳಿಗೆ ಕೆಳಗಿನ ಕಾರಣಗಳಿಗಾಗಿ ಅನುಗುಣವಾಗಿಲ್ಲ ಎಂದು ಸ್ವತಂತ್ರ ಲೆಕ್ಕಪರಿಶೋಧಕರು ನಮೂದಿಸಿದ್ದಾರೆ;



- ಎ) ಇಂಡ್ ಎಎಸ್ 109ರ ಪ್ರಕಾರ, ವ್ಯಾಪಾರ ಸ್ವೀಕೃತಿ ಹೊರತಾಗಿ ಹಣಕಾಸಿನ ಬಾಧ್ಯತೆಗಳನ್ನು ಎಲ್ಲಿ ಅವುಗಳನ್ನು ಎಫ್‌ವಿಟಿಪಿಎಲ್ ವಿಧಾನದ ಮೂಲಕ ಗುರುತಿಸಬಹುದೋ ಅಂತಹ ಕೆಲವೊಂದು ಪ್ರಕರಣಗಳ ಹೊರತಾಗಿ ದತ್ತಿ ವಿಧಾನದ ಮೂಲಕ ಮಾತ್ರ ಗುರುತಿಸಬೇಕು. ಅದೇ ರೀತಿ, ಎಫ್‌ವಿಟಿಪಿಎಐ ಮೂಲಕ ಹಣಕಾಸಿನ ಬಾಧ್ಯತೆಗಳನ್ನು ಗುರುತಿಸುವುದು ಇಂಡ್ ಎಎಸ್-109ಕ್ಕೆ ಅನುಗುಣವಾಗಿಲ್ಲ.
- ಬಿ) ಇಂಡ್‌ಎಎಸ್ 109ರ ಪ್ರಕಾರ, ವ್ಯಾಪಾರ ಸ್ವೀಕೃತಿಗಳನ್ನು ಹೊರತಾದ ಹಣಕಾಸು ಸ್ವತ್ತುಗಳನ್ನು ನ್ಯಾಯಯುತ ಮೌಲ್ಯ ಎಂದು ಗುರುತಿಸಬೇಕು. ಈ ತಕ್ಷಣದ ಪ್ರಕರಣದಲ್ಲಿ ನಿಗಮದ ಹಣಕಾಸಿನ ಸ್ವತ್ತುಗಳು ವ್ಯಾಪಾರ ಸ್ವೀಕೃತಿಯ ವ್ಯಾಖ್ಯಾನವನ್ನು ಪೂರೈಸುವುದರಿಂದ ಮತ್ತು ಹೀಗಾಗಿ ಹಣಕಾಸಿನ ಸ್ವತ್ತುಗಳಿಗೆ ಯಾವುದೇ ನ್ಯಾಯಯುತ ಮೌಲ್ಯದ ಹೊಂದಾಣಿಕೆಯನ್ನು ಮಾಡುವ ಅವಶ್ಯಕತೆ ಇರುವುದಿಲ್ಲ.

ನಿಗಮವು ಮೇಲ್ಕಾಣಿಸಿದ ವಿವರಗಳನ್ನು ಪರಿಗಣಿಸಿದ ನಂತರ ತನ್ನ ಹಣಕಾಸಿನ ಸ್ವತ್ತುಗಳು/ಬಾಧ್ಯತೆಗಳಿಗೆ ವರ್ಷದ ಅವಧಿಯಲ್ಲಿ ಯಾವುದೇ ನ್ಯಾಯಯುತ ಮೌಲ್ಯದ ಹೊಂದಾಣಿಕೆಗಳನ್ನು ಮಾಡಿರುವುದಿಲ್ಲ ಮತ್ತು ಸಂಬಂಧಿತ ಮೊತ್ತಗಳಿಗೆ ಹಣಕಾಸು ವಿವರಣಾ ಪಟ್ಟಿಯಲ್ಲಿ ಪೂರ್ವಾನ್ವಯ ಮರು ವಿವರಣೆಯನ್ನೂ ಕೂಡ ಮಾಡಿದೆ.



**ಟಿಪ್ಪಣಿ**

**4 ಆಸ್ತಿ, ಸ್ಥಾವರ ಮತ್ತು ಉಪಕರಣ**

- 4.1 ಹಿಂದಿನ GAAP ಸಾಗಿಸುವ ಮೊತ್ತದಲ್ಲಿ ಅಂದರೆ 31.03.2016 ರಂದು ಅದರ ಡೀಮ್ಡ್ ವೆಚ್ಚದಂತೆ ಆಸ್ತಿ, ಸ್ಥಾವರ ಮತ್ತು ಉಪಕರಣಗಳನ್ನು ಅಳೆಯಲು ನಿಗಮವು ಆಯ್ಕೆ ಮಾಡಿದೆ.
- 4.2 ಆಸ್ತಿ, ಸ್ಥಾವರ ಮತ್ತು ಉಪಕರಣಗಳ ವಿವರಗಳನ್ನು ಅನುಬಂಧ 1 ರಲ್ಲಿ ಲಗತ್ತಿಸಲಾಗಿದೆ
- 4.3 ನಿಗಮವು ಹೊಂದಿರುವ ಗುತ್ತಿಗೆ ಜಮೀನಿನ ವಿವರಗಳನ್ನು ಅನುಬಂಧ 2 ರಲ್ಲಿ ಲಗತ್ತಿಸಲಾಗಿದೆ
- 4.4 ಗುತ್ತಿಗೆಗಾಗಿ ನಿಗಮವು ನೀಡಿದ ಭೂಮಿಯ ವಿವರಗಳನ್ನು ಅನುಬಂಧ 3 ರಲ್ಲಿ ಲಗತ್ತಿಸಲಾಗಿದೆ
- 4.5 ವಿವಿಧ ಸ್ಥಳಗಳಲ್ಲಿ ಆಹಾರ ಧಾನ್ಯಗಳ ಶೇಖರಣೆಗಾಗಿ ಸರ್ಕಾರದ ಆದೇಶ ಸಂಖ್ಯೆ FCS.23 RPR 2010 ರ ಪ್ರಕಾರ ಕರ್ನಾಟಕ ಸರ್ಕಾರವು ಮಂಜೂರು ಮಾಡಿದ 44 ಗೋದಾಮುಗಳನ್ನು ನಿಗಮವು ಖಾಸಗಿಯವರಿಂದ ಪಡೆದಿದೆ. ನಿಗಮವು 38 ಗೋದಾಮುಗಳನ್ನು ವರ್ಗಾವಣೆಯ ಮೂಲಕ ಪಡೆದುಕೊಂಡಿದೆ (11 ಗೋದಾಮುಗಳಿಗೆ ಖಾತಾ ವರ್ಗಾವಣೆಯನ್ನು ಜಾರಿಗೊಳಿಸಲಾಗಿದೆ). Ind AS 20, ಸರ್ಕಾರದ ಅನುದಾನಕ್ಕಾಗಿ ಲೆಕ್ಕಪತ್ರ ನಿರ್ವಹಣೆ ಮತ್ತು ಸರ್ಕಾರದ ಸಹಾಯದ ಬಹಿರಂಗಪಡಿಸುವಿಕೆಯ ಅಗತ್ಯತೆಗಳ ಪ್ರಕಾರ ನಿಗಮವು ಇನ್ನೂ ಅದನ್ನು ಲೆಕ್ಕ ಹಾಕಬೇಕಾಗಿದೆ.

**5 ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿ**

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021	1ನೇ ಏಪ್ರಿಲ್ 2020
ಕಟ್ಟಡ ನಿರ್ಮಾಣಕ್ಕಾಗಿ ಹೂಡಿಕೆ	77.35	57.65	57.65

**CWIP ಅವಧಿಯ ಷೆಡ್ಯೂಲ್**

ಲಕ್ಷ ರೂಪಾಯಿಗಳಲ್ಲಿ

CWIP	CIPಯಲ್ಲಿ ಅವಧಿಗಾಗಿ ಮೊತ್ತ				ಒಟ್ಟು
	1 ವರ್ಷಕ್ಕಿಂತ ಕಡಿಮೆ	1-2 ವರ್ಷ	2-3 ವರ್ಷ	3 ವರ್ಷ ಮೇಲ್ಪಟ್ಟು	
ಪ್ರಗತಿಯಲ್ಲಿರುವ ಯೋಜನೆಗಳು	19.69	-	-	57.65	77.35
ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಯೋಜನೆಗಳು					

**6. ಚಾಲ್ತಿಯಲ್ಲದ ಹೂಡಿಕೆಗಳು**

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021	1ನೇ ಏಪ್ರಿಲ್ 2020
ಈಕ್ವಿಟಿ ಉಪಕರಣಗಳಲ್ಲಿ ಹೂಡಿಕೆ (ಸಂಪೂರ್ಣ ಪಾವತಿ)			
ಉಲ್ಲೇಖಿಸಲಾಗಿಲ್ಲ			
ಕರ್ನಾಟಕ ಕೋ-ಆಪರೇಟಿವ್ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್‌ನಲ್ಲಿ 1 ಷೇರುಗಳು (ಪ್ರತಿ ಷೇರಿನ ಮುಖಬೆಲೆ 100 ರೂ.)	0.00	0.00	0.00
<b>ಒಟ್ಟು</b>	<b>0.00</b>	<b>0.00</b>	<b>0.00</b>



7. ಪ್ರಸ್ತುತವಲ್ಲದ ಹಣಕಾಸು ಆಸ್ತಿಗಳು - ಇತರೆ

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021	1ನೇ ಏಪ್ರಿಲ್ 2020
ಬಂಡವಾಳ ಮುಂಗಡಗಳು (ಎ)	-		-
ಬಂಡವಾಳ ಮುಂಗಡಗಳನ್ನು ಹೊರತುಪಡಿಸಿದ ಮುಂಗಡಗಳು			
ಭದ್ರತಾ ಠೇವಣಿ (ಬಿ)	346.91	339.98	332.79
ಕಳೆಯಿರಿ ಅನುಮಾನಾಸ್ಪದ ಠೇವಣಿಗಳಿಗೆ ನಿಬಂಧನೆ	-0.86	-0.86	-0.86
<b>ಭದ್ರತಾ ಠೇವಣಿಗಳು - ನಿವ್ವಳ (ಬಿ)</b>	<b>346.05</b>	<b>339.12</b>	<b>331.93</b>
ಇತರೆ ಮುಂಗಡಗಳು (ಸಿ)			
ಎ. ಸರ್ಕಾರದಿಂದ ವಸೂಲಿ ಮಾಡಬಹುದಾದ ವೆಚ್ಚ	1,41,937.57	1,14,336.35	99,971.81
ಕಳೆಯಿರಿ ಅನುಮಾನಾಸ್ಪದ ಮುಂಗಡಗಳಿಗೆ ನಿಬಂಧನೆ	-10,976.67	-10,710.81	-10,506.73
<b>ಸರ್ಕಾರದಿಂದ ವಸೂಲಿ ಮಾಡಬಹುದಾದ ನಿವ್ವಳ ಮುಂಗಡ</b>	<b>1,30,960.90</b>	<b>1,03,625.54</b>	89,465.08
ಬಿ. ಕೊರತೆ ಭರ್ತಿಗಾಗಿ ಸಿಬ್ಬಂದಿಯಿಂದ ವಸೂಲಿ ಮಾಡಬಹುದಾದ ಮೊತ್ತ	2,965.46	2,923.92	2,972.88
ಕಳೆಯಿರಿ: ಅನುಮಾನಾಸ್ಪದ ಮುಂಗಡಗಳಿಗೆ ನಿಬಂಧನೆ	-2,965.46	-2,923.92	-2,972.88
ಸಿಬ್ಬಂದಿಯಿಂದ ಪಡೆಯಬಹುದಾದ ನಿವ್ವಳ ಮುಂಗಡ	-	-	-
ಇತರೆ ಮುಂಗಡಗಳು- ನಿವ್ವಳ ಸಿ	1,30,960.90	1,03,625.54	89,465.08
<b>ಒಟ್ಟು (ಎ) + (ಬಿ) + (ಸಿ)</b>	<b>1,31,306.95</b>	<b>1,03,964.65</b>	<b>89,797.00</b>
12 ತಿಂಗಳುಗಳಿಗಿಂತ ಹೆಚ್ಚಿನ ಅವಧಿಯ ಬ್ಯಾಂಕ್ ಠೇವಣಿಗಳು (ಡಿ)	9.45	9.45	8.03
<b>ಒಟ್ಟು (ಎ) + (ಬಿ) + (ಸಿ) + (ಡಿ)</b>	<b>1,31,316.40</b>	<b>1,03,974.10</b>	<b>89,805.04</b>

7.1 ಮೊತ್ತವನ್ನು ಕಂಡುಹಿಡಿಯಲಾಗದಿದ್ದರೆ, ಆದರೆ ಸಿಬ್ಬಂದಿಯಿಂದ ವಸೂಲಿ ಮಾಡಬಹುದೆಂದು ಪರಿಗಣಿಸಿದರೆ, ಕೊರತೆಯ ಕಾರಣದಿಂದಾಗಿ, ಸ್ವೀಕರಿಸಿದಾಗ ಮತ್ತು ಸ್ವೀಕರಿಸಿದಾಗ ರಶೀದಿ ಆಧಾರದ ಮೇಲೆ ಗುರುತಿಸಲಾಗುತ್ತದೆ.

7.2 ಎಂಎಸ್‌ಪಿ ಕಾರ್ಯಾಚರಣೆಗಳು ಮತ್ತು ಪಿಡಿಎಸ್ ಮೂಲಕ ಸಕ್ಕರೆಯ ಸರಬರಾಜಿಗೆ ಸ್ವೀಕೃತಿಯನ್ನು ಚಾಲ್ತಿಯೇತರ ಎಂದು ಪರಿಗಣಿಸಲಾಗಿದೆ. ಎಫ್.ವೈ 2009-10 ರವರೆಗಿನ ಬಾಕಿಗಳಿಗೆ ಸಂಪೂರ್ಣ ನಿಬಂಧನೆಯನ್ನು ಅಂತಿಮ ವೆಚ್ಚದ ಹಾಳೆಗಳನ್ನು ನೀಡಲಾಗಿದೆ. 2009-10 ರ ನಂತರದ ಕಾರ್ಯಾಚರಣೆಯ ವರ್ಷಗಳವರೆಗೆ ಅಂತಿಮ ವೆಚ್ಚದ ಹಾಳೆಗಳನ್ನು ಇನ್ನೂ ಸಿದ್ಧಪಡಿಸಲಾಗಿಲ್ಲ.

8. ದಾಸ್ತಾನುಗಳು

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021	1ನೇ ಏಪ್ರಿಲ್ 2020
ವ್ಯಾಪಾರದಲ್ಲಿ ದಾಸ್ತಾನು	63,678.37	96,810.68	20,944.68
ಸಾಗಾಣೆಯಲ್ಲಿ ದಾಸ್ತಾನು	3.70	3.97	8.01
<b>ಒಟ್ಟು</b>	<b>63,682.07</b>	<b>96,814.65</b>	<b>20,952.69</b>





9. ವ್ಯಾಪಾರ ಸ್ವೀಕೃತಿ

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021	1ನೇ ಏಪ್ರಿಲ್ 2020
ಎ. ವ್ಯಾಪಾರ ಸ್ವೀಕೃತಿಗಳು ಉತ್ತಮವೆಂದು ಪರಿಗಣಿಸಲಾಗಿದೆ - ಸುರಕ್ಷಿತವಾಗಿದೆ	-	-	-
ಬಿ. ವ್ಯಾಪಾರ ಸ್ವೀಕೃತಿಗಳು ಉತ್ತಮವೆಂದು ಪರಿಗಣಿಸಲಾಗಿದೆ - ಅಸುರಕ್ಷಿತ;	24.82	26.74	722.36
ಸಿ. ಕ್ರೆಡಿಟ್ ರಿಸ್ಕಿನಲ್ಲಿ ಗಮನಾರ್ಹ ಹೆಚ್ಚಳವನ್ನು ಹೊಂದಿರುವ ವ್ಯಾಪಾರ ಕರಾರುಗಳು	-	-	-
ಡಿ. ವ್ಯಾಪಾರ ಸ್ವೀಕೃತಿಗಳು - ಕ್ರೆಡಿಟ್ ದುರ್ಬಲಗೊಂಡಿದೆ	159.93	159.93	159.93
	184.75	186.67	882.29
<b>ಕಳೆಯಿರಿ ಅನುಮಾನಾಸ್ಪದ ಸಾಲಗಳಿಗೆ ಕಡಿಮೆ ಭತ್ಯೆ (ನಿಬಂಧನ)</b>	<b>-166.31</b>	<b>-166.31</b>	<b>-166.31</b>
<b>ಒಟ್ಟು</b>	<b>18.44</b>	<b>20.36</b>	<b>715.99</b>

2021-22 ವ್ಯಾಪಾರ ಸ್ವೀಕೃತಿಗಳ ಕಾಲಮಾನ ವೇಳಾಪಟ್ಟಿ

ಲಕ್ಷ ರೂಪಾಯಿಗಳಲ್ಲಿ

ವಿವರಗಳು	ಪಾವತಿಯ ದಿನಾಂಕದಿಂದ ಈ ಕೆಳಗಿನ ಅವಧಿಗಳಿಗೆ ಬಾಕಿ ಉಳಿದಿದೆ					ಒಟ್ಟು
	6 ತಿಂಗಳಿಗಿಂತ ಕಡಿಮೆ	6 ತಿಂಗಳು-1 ವರ್ಷ	1-2 ವರ್ಷಗಳು	2-3 ವರ್ಷಗಳು	3 ವರ್ಷಗಳಿಗಿಂತ ಹೆಚ್ಚು	
(i) ವಿವಾದರಹಿತ ವ್ಯಾಪಾರ ಸ್ವೀಕೃತಿಗಳು - ಉತ್ತಮವೆಂದು ಪರಿಗಣಿಸಲಾಗಿದೆ	-	-	-	-	-	-
(ii) ವಿವಾದರಹಿತ ವ್ಯಾಪಾರ ಸ್ವೀಕೃತಿಗಳು - ಅನುಮಾನಾಸ್ಪದವೆಂದು ಪರಿಗಣಿಸಲಾಗಿದೆ	7.49	-	0.58	8.04	168.65	184.75
(iii) ವಿವಾದಿತ ವ್ಯಾಪಾರ ಸ್ವೀಕೃತಿಗಳು - ಉತ್ತಮವೆಂದು ಪರಿಗಣಿಸಲಾಗಿದೆ	-	-	-	-	-	-
(iv) ವಿವಾದಿತ ವ್ಯಾಪಾರ ಸ್ವೀಕೃತಿಗಳು - ಅನುಮಾನಾಸ್ಪದವೆಂದು ಪರಿಗಣಿಸಲಾಗಿದೆ	-	-	-	-	-	-

2020-21 ವ್ಯಾಪಾರ ಸ್ವೀಕೃತಿಗಳ ಕಾಲಮಾನ ವೇಳಾಪಟ್ಟಿ

ಲಕ್ಷ ರೂಪಾಯಿಗಳಲ್ಲಿ

ವಿವರಗಳು	ಪಾವತಿಯ ದಿನಾಂಕದಿಂದ ಈ ಕೆಳಗಿನ ಅವಧಿಗಳಿಗೆ ಬಾಕಿ ಉಳಿದಿದೆ					ಒಟ್ಟು
	6 ತಿಂಗಳಿಗಿಂತ ಕಡಿಮೆ	6 ತಿಂಗಳು-1 ವರ್ಷ	1-2 ವರ್ಷಗಳು	2-3 ವರ್ಷಗಳು	3 ವರ್ಷಗಳಿಗಿಂತ ಹೆಚ್ಚು	
(i) ವಿವಾದರಹಿತ ವ್ಯಾಪಾರ ಸ್ವೀಕೃತಿಗಳು - ಉತ್ತಮವೆಂದು ಪರಿಗಣಿಸಲಾಗಿದೆ	-	-	-	-	-	-
(ii) ವಿವಾದರಹಿತ ವ್ಯಾಪಾರ ಸ್ವೀಕೃತಿಗಳು - ಅನುಮಾನಾಸ್ಪದವೆಂದು ಪರಿಗಣಿಸಲಾಗಿದೆ	4.70	-	-	-	181.96	186.67
(iii) ವಿವಾದಿತ ವ್ಯಾಪಾರ ಸ್ವೀಕೃತಿಗಳು - ಉತ್ತಮವೆಂದು ಪರಿಗಣಿಸಲಾಗಿದೆ	-	-	-	-	-	-
(iv) ವಿವಾದಿತ ವ್ಯಾಪಾರ ಸ್ವೀಕೃತಿಗಳು - ಅನುಮಾನಾಸ್ಪದವೆಂದು ಪರಿಗಣಿಸಲಾಗಿದೆ	-	-	-	-	-	-



**10. ನಗದು ಮತ್ತು ನಗದು ಸಮಾನ**

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021	1ನೇ ಏಪ್ರಿಲ್ 2020
ಬ್ಯಾಂಕ್‌ಗಳಲ್ಲಿನ ಶಿಲ್ಕು			
- ಚಾಲ್ತಿ ಖಾತೆಗಳಲ್ಲಿ	2,68,893.95	80,857.95	22,020.25
ಕಳೆಯಿರಿ: ನಿಬಂಧನೆ	-56.68	-56.68	-56.68
<b>ಶಿಲ್ಕು</b>	<b>2,68,837.27</b>	<b>80,801.27</b>	<b>21,963.57</b>
ಲೇವಣಿ ಶಿಲ್ಕು			
ಹನ್ನೆರಡು ತಿಂಗಳಿಗಿಂತ ಹೆಚ್ಚಿನ ಅವಧಿಯ ಲೇವಣಿ	-	-	-
ಮೂರು ತಿಂಗಳಿಂದ ಹನ್ನೆರಡು ತಿಂಗಳ ಅವಧಿಯ ಮುಕ್ತಾಯದೊಂದಿಗೆ ಲೇವಣಿ	82.52	78.78	74.14
ಮೂರು ತಿಂಗಳಿಗಿಂತ ಕಡಿಮೆ ಅವಧಿಯ ಲೇವಣಿ	-	-	-
<b>ಬ್ಯಾಂಕ್‌ಗಳಲ್ಲಿರುವ ಒಟ್ಟು ಮೊತ್ತ</b>	<b>2,68,919.79</b>	<b>80,880.05</b>	<b>22,037.71</b>
ಕೈಯಲ್ಲಿ ನಗದು	11.84	13.90	14.84
ಇತರೆ:			
ರವಾನೆ ಸೇರಿದಂತೆ ಸಾಗಣೆಯಲ್ಲಿನ ಮೊತ್ತ	702.83	0.68	0.68
<b>ಒಟ್ಟು</b>	<b>2,69,634.46</b>	<b>80,894.62</b>	<b>22,053.23</b>

10.1 ಇತರ ಬ್ಯಾಂಕ್ ಶಿಲ್ಕುಗಳಲ್ಲಿ ಒಳಗೊಂಡಿರುವ ರೂ.82.52 ಲಕ್ಷ (ಹಿಂದಿನ ವರ್ಷ ರೂ. 78.78 ಲಕ್ಷ) ನ್ಯಾಯಾಲಯದ ಆದೇಶದ ಅನುಸಾರ ಇರುವ ಲೇವಣಿಯಾಗಿದೆ ಮತ್ತು ಅದು ನಿಗಮದ ಬಳಕೆಗೆ ಲಭ್ಯವಿಲ್ಲ.

10.2 ಚಾಲ್ತಿ ಖಾತೆಗಳಲ್ಲಿನ ಬ್ಯಾಂಕ್ ಶಿಲ್ಕು ರೂ. 207.21 ಲಕ್ಷ (ಹಿಂದಿನ ವರ್ಷ ರೂ. 688.69 ಲಕ್ಷ) ಇದು ಎಂಎಂಎಬಿವೈ ಯೋಜನೆಗೆ ಸಂಬಂಧಿಸಿದೆ.

**11. ಇತರ ಹಣಕಾಸು ಆಸ್ತಿಗಳು**

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021	1ನೇ ಏಪ್ರಿಲ್ 2020
ಬಂಡವಾಳ ಮುಂಗಡಗಳನ್ನು ಹೊರತುಪಡಿಸಿ ಮುಂಗಡಗಳು			
- ಇತರ ಮುಂಗಡಗಳು			
ಎ. ಸರ್ಕಾರದಿಂದ ವಸೂಲು ಮಾಡಬಹುದಾದ ವೆಚ್ಚ	17,924.78	13,472.94	15,737.63
ಬಿ. ಸರ್ಕಾರದಿಂದ ವಸೂಲು ಮಾಡಬಹುದಾದ ಬಡ್ಡಿ	-	16,904.16	15,678.20
ಸಿ. ಬ್ಯಾಂಕ್ ಲೇವಣಿಗಳ ಮೇಲಿನ ಬಡ್ಡಿ	203.58	2.17	3.02
ಡಿ. ಸಿಬ್ಬಂದಿಯಿಂದ ವಸೂಲು ಮಾಡಬಹುದಾದ ಮುಂಗಡ	60.39	70.50	27.79
ಇ. ಬಾಡಿಗೆ ಕರಾರುಗಳು	84.54	77.89	46.67
ಎಫ್. ಸ್ವೀಕರಿಸಬಹುದಾದ ವಿಮಾ ಹಕ್ಕು	-	-	-0.77
ಜಿ. ಮಾರ್ಕೆಟಿಂಗ್ ಫೆಡರೇಷನ್‌ಗೆ ಪಾವತಿಸಿದ ಮುಂಗಡ	1,11,948.00	-	-
ಹೆಚ್. ಫ್ಲೆಕ್ಸಿ ಲೇವಣಿಯ ಮೇಲಿನ ಬಡ್ಡಿ			
ಕಳೆಯಿರಿ: ಅನುಮಾನಾಸ್ಪದ ಮುಂಗಡಗಳಿಗೆ ನಿಬಂಧನೆ	-45.90	-45.90	-45.90
ಭದ್ರತಾ ಲೇವಣಿ	-	-	-
<b>ಒಟ್ಟು</b>	<b>1,30,175.39</b>	<b>30,481.75</b>	<b>31,446.64</b>

ನಿಗಮವು ಮೊತ್ತ 237.96 ಲಕ್ಷ ರೂ.ಗಳಿಗೆ ಸಂಬಂಧಿಸಿದಂತೆ ಪೂರೈಕೆದಾರರ ವಿರುದ್ಧ ಮರುಹಂಚಿಕೆ ವಿವಾದದಲ್ಲಿದೆ. 2009-10ರಲ್ಲಿ ಮಾಡಿದ ಪೂರೈಕೆಗಳ ವಿರುದ್ಧ ನ್ಯಾಯಾಲಯದ ನಿರ್ದೇಶನದಂತೆ ಷೇರು ಹರಾಜು ಮಾಡಲಾಗಿದ್ದು, ಬಂದ ಹಣ ರೂ. 82.52 ಲಕ್ಷ (ರೂ. 16.79 ಲಕ್ಷ ಸಂಚಿತ ಬಡ್ಡಿ ಸೇರಿದಂತೆ) ಸ್ಥಿರ ಲೇವಣಿಗಳಲ್ಲಿ ಇರಿಸಲಾಗಿದೆ (ಟಿಪ್ಪಣಿ 10.1 ನೋಡಿ).



**12. ಚಾಲ್ತಿ ತೆರಿಗೆ ಆಸ್ತಿ (ನಿವ್ವಳ)**

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021	1ನೇ ಏಪ್ರಿಲ್ 2020
ಚಾಲ್ತಿ ತೆರಿಗೆ	331.64	253.67	275.43
<b>ಒಟ್ಟು</b>	<b>331.64</b>	<b>253.67</b>	<b>275.43</b>

**13. ಇತರ ಚಾಲ್ತಿ ಆಸ್ತಿ**

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021	1ನೇ ಏಪ್ರಿಲ್ 2020
ಇತರ:			
ಎ. ಪೂರ್ವಪಾವತಿ ವೆಚ್ಚ	17.72	102.27	108.82
ಬಿ. ಪೂರೈಕೆದಾರರಿಗೆ ಮುಂಗಡ ಪಾವತಿ	15,771.77	8,676.64	4,049.51
<b>ಒಟ್ಟು</b>	<b>15,789.49</b>	<b>8,778.91</b>	<b>4,158.33</b>

**14. ಈಕ್ಷಿತಿ ಷೇರು ಬಂಡವಾಳ**

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021	1ನೇ ಏಪ್ರಿಲ್ 2020
ಅಧಿಕೃತ ಈಕ್ಷಿತಿ ಷೇರು ಬಂಡವಾಳ ತಲಾ ರೂ. 1000/- ಮೌಲ್ಯದ 60,000 ಈಕ್ಷಿತಿ ಷೇರುಗಳು	600.00	600.00	600.00
ನೀಡಲಾದ ಚಂದಾದಾರಿಕೆ ಮತ್ತು ಪಾವತಿಸಿದ ಬಂಡವಾಳ:			
ಆರಂಭಿಕ ಶಿಲ್ಕು:			
ತಲಾ ರೂ. 1000/- ಮೌಲ್ಯದ 32500 ಈಕ್ಷಿತಿ ಷೇರುಗಳು, ಸಂಪೂರ್ಣವಾಗಿ ಪಾವತಿಸಲಾಗಿದೆ	325.00	325.00	325.00
ವರ್ಷದಲ್ಲಿ ನೀಡಲಾಗಿದೆ	-	-	-
ಅಂತಿಮ ಶಿಲ್ಕು:			
ತಲಾ ರೂ. 1000/- ಮೌಲ್ಯದ 32500 ಈಕ್ಷಿತಿ ಷೇರುಗಳು, ಸಂಪೂರ್ಣವಾಗಿ ಪಾವತಿಸಲಾಗಿದೆ	325.00	325.00	325.00
<b>ಒಟ್ಟು</b>	<b>325.00</b>	<b>325.00</b>	<b>325.00</b>

5% ಕ್ಕಿಂತ ಹೆಚ್ಚು ಷೇರುಗಳನ್ನು ಹೊಂದಿರುವ ಷೇರುದಾರರ ವಿವರಗಳು:

ವಿವರಗಳು	ಷೇರುಗಳ ಸಂಖ್ಯೆ	ಷೇರುಗಳ ಸಂಖ್ಯೆ	ಷೇರುಗಳ ಸಂಖ್ಯೆ
ಕರ್ನಾಟಕ ರಾಜ್ಯ ಸರ್ಕಾರ	32,500	32,500	32,500
% ಷೇರು	100%	100%	100%



ಇತರ ಈಕ್ವಿಟಿ

ಲಕ್ಷ ರೂಪಾಯಿಗಳಲ್ಲಿ

**15. ಮೀಸಲು ಮತ್ತು ಹೆಚ್ಚುವರಿ**

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021	1ನೇ ಏಪ್ರಿಲ್ 2020
ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಖರೀದಿಗೆ ಸ್ವೀಕರಿಸಿದ ಅನುದಾನ	4.50	5.59	6.67
ಗೋದಾಮುಗಳ ನಿರ್ಮಾಣಕ್ಕೆ ಲಭಿಸಿರುವ ಅನುದಾನ	5.64	6.31	6.98
ಡೀಸೆಲ್ ಜನರೇಟರ್ ಖರೀದಿಗೆ ಲಭಿಸಿರುವ ಅನುದಾನ	-	-	-
ಆಸ್ತಿಗಳ ಮಾರಾಟದ ಮೇಲಿನ ಬಂಡವಾಳ ಲಾಭ	0.61	0.61	0.61
ಸಾಮಾನ್ಯ ಮೀಸಲು	231.27	231.27	231.27
ಆದಾಯ ಮತ್ತು ಖರ್ಚಿನ ಲೆಕ್ಕ	1,105.07	1,103.31	-3,052.34
ಇತರ ಸಮಗ್ರ ಆದಾಯದ ಇತರ ವಸ್ತುಗಳು/(ವೆಚ್ಚ)	-1,596.76	-1,271.58	-1,452.91
ಬೆಲೆ ಸಮೀಕರಣ/ಸ್ಥಿರೀಕರಣ ನಿಧಿ	-	-	-
ಬೆಲೆ ಸಮೀಕರಣ/ಸ್ಥಿರೀಕರಣ ನಿಧಿಯನ್ನು ಖಾತೆಗೆ ಬಳಸಲಾಗಿದೆ	28,866.22	18,761.34	18,759.58
	<b>28,616.56</b>	<b>18,836.85</b>	<b>14,499.88</b>

ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಖರೀದಿಗಾಗಿ ಸ್ವೀಕರಿಸಿದ ಅನುದಾನ

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021	1ನೇ ಏಪ್ರಿಲ್ 2020
ಆರಂಭಿಕ ಶಿಲ್ಕು	5.59	6.67	21.47
ವರ್ಷದಲ್ಲಿ ಸ್ವೀಕರಿಸಿದ ಅನುದಾನ	-	-	-
ಆದಾಯ ಮತ್ತು ವೆಚ್ಚ ಖಾತೆಗೆ ವರ್ಗಾವಣೆ	1.09	1.09	14.79
ಅಂತಿಮ ಶಿಲ್ಕು	<b>4.50</b>	<b>5.59</b>	<b>6.67</b>

ಗೋದಾಮುಗಳ ನಿರ್ಮಾಣಕ್ಕೆ ಲಭಿಸಿರುವ ಅನುದಾನ

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021	1ನೇ ಏಪ್ರಿಲ್ 2020
ಆರಂಭಿಕ ಶಿಲ್ಕು	6.31	6.98	7.65
ವರ್ಷದಲ್ಲಿ ಸ್ವೀಕರಿಸಿದ ಅನುದಾನ	-	-	-
ಆದಾಯ ಮತ್ತು ವೆಚ್ಚ ಖಾತೆಗೆ ವರ್ಗಾವಣೆ	0.67	0.67	0.67
ಅಂತಿಮ ಶಿಲ್ಕು	<b>5.64</b>	<b>6.31</b>	<b>6.98</b>

ಡೀಸೆಲ್ ಜನರೇಟರ್ ಖರೀದಿಗಾಗಿ ಸ್ವೀಕರಿಸಿದ ಅನುದಾನ

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021	1ನೇ ಏಪ್ರಿಲ್ 2020
ಆರಂಭಿಕ ಶಿಲ್ಕು	-	-	0.37
ವರ್ಷದಲ್ಲಿ ಸ್ವೀಕರಿಸಿದ ಅನುದಾನ	-	-	-
ಆದಾಯ ಮತ್ತು ವೆಚ್ಚ ಖಾತೆಗೆ ವರ್ಗಾವಣೆ	-	-	0.37
ಅಂತಿಮ ಶಿಲ್ಕು	-	-	-



ಆಸ್ತಿಗಳ ಮಾರಾಟದ ಮೇಲಿನ ಬಂಡವಾಳ ಲಾಭ

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021	1ನೇ ಏಪ್ರಿಲ್ 2020
ಆರಂಭಿಕ ಶಿಲ್ಕು	0.61	0.61	0.61
ವರ್ಷದಲ್ಲಿ ಆಗಿರುವ ಸೇರ್ಪಡೆ	-	-	-
ಆದಾಯ ಮತ್ತು ವೆಚ್ಚ ಖಾತೆಗೆ ವರ್ಗಾವಣೆ	-	-	-
<b>ಅಂತಿಮ ಶಿಲ್ಕು</b>	<b>0.61</b>	<b>0.61</b>	<b>0.61</b>

ಸಾಮಾನ್ಯ ಮೀಸಲು

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021	1ನೇ ಏಪ್ರಿಲ್ 2020
ಆರಂಭಿಕ ಶಿಲ್ಕು	231.27	231.27	231.27
ವರ್ಷದಲ್ಲಿ ಆಗಿರುವ ಸೇರ್ಪಡೆ	-	-	-
ಆದಾಯ ಮತ್ತು ವೆಚ್ಚ ಖಾತೆಗೆ ವರ್ಗಾವಣೆ	-	-	-
<b>ಅಂತಿಮ ಶಿಲ್ಕು</b>	<b>231.27</b>	<b>231.27</b>	<b>231.27</b>

ಆದಾಯ ಮತ್ತು ವೆಚ್ಚ ಖಾತೆ

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021	1ನೇ ಏಪ್ರಿಲ್ 2020
ಆರಂಭಿಕ ಶಿಲ್ಕು	-168.27	-4,505.25	-3,276.47
ವರ್ಷಕ್ಕೆ ವೆಚ್ಚದ ಮೇಲಿನ ಆದಾಯದ ಹೆಚ್ಚುವರಿ/(ಆದಾಯದ ಮೇಲಿನ ಖರ್ಚು)	10,104.88	4,155.65	-1,083.40
ಇತರ ಸಮಗ್ರ ಆದಾಯದ ಇತರ ವಸ್ತುಗಳು / (ವೆಚ್ಚ)	-325.18	181.32	-145.38
ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಖರೀದಿಗಾಗಿ ಪಡೆದ ಅನುದಾನದಿಂದ ವರ್ಗಾವಣೆ	1.09	1.09	14.79
ಗೋದಾಮುಗಳ ನಿರ್ಮಾಣಕ್ಕೆ ಪಡೆದ ಅನುದಾನದಿಂದ ವರ್ಗಾವಣೆ	0.67	0.67	0.67
ಡೀಸೆಲ್ ಜನರೇಟರ್ ಖರೀದಿಗಾಗಿ ಪಡೆದ ಅನುದಾನದಿಂದ ವರ್ಗಾವಣೆ	-	-	0.37
ಬೆಲೆ ಸಮೀಕರಣ/ಸ್ಥಿರೀಕರಣ ನಿಧಿಗೆ ವರ್ಗಾವಣೆ	10,104.88	1.76	15.83
<b>ಅಂತಿಮ ಶಿಲ್ಕು</b>	<b>-491.69</b>	<b>-168.27</b>	<b>-4,505.25</b>

ಆರಂಭಿಕ ಶಿಲ್ಕು ಇತರ ಸಮಗ್ರ ವೆಚ್ಚದ ಐಟಂಗಳನ್ನು ಒಳಗೊಂಡಿದೆ ರೂ. 1271.58 ಲಕ್ಷ (01/04/2021) ಮತ್ತು ರೂ. 1452.9 ಲಕ್ಷ (01/04/2020).



ಬೆಲೆ ಸಮೀಕರಣ/ಸ್ಥಿರೀಕರಣ ನಿಧಿ

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021	1ನೇ ಏಪ್ರಿಲ್ 2020
ಆರಂಭಿಕ ಶಿಲ್ಕು	-	-	-
ಆದಾಯ ಮತ್ತು ವೆಚ್ಚ ಖಾತೆಯಿಂದ ವರ್ಗಾವಣೆ	10,104.88	1.76	15.83
ಬೆಲೆ ಸಮೀಕರಣ/ಸ್ಥಿರೀಕರಣ ನಿಧಿ ಖಾತೆಗೆ ವರ್ಗಾವಣೆ	10,104.88	1.76	15.83
ಅಂತಿಮ ಶಿಲ್ಕು	-	-	-

ಬೆಲೆ ಸಮೀಕರಣ/ಸ್ಥಿರೀಕರಣ ನಿಧಿ ಖಾತೆ ಬಳಕೆ

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021	1ನೇ ಏಪ್ರಿಲ್ 2020
ಆರಂಭಿಕ ಶಿಲ್ಕು	18,761.34	18,759.58	18,743.75
ಚಾಲ್ತಿ ವರ್ಷದ ಬಳಕೆ	10,104.88	1.76	15.83
ಅಂತಿಮ ಶಿಲ್ಕು	<b>28,866.22</b>	<b>18,761.34</b>	<b>18,759.58</b>

1995-96 ರಿಂದ ನಿಗಮದ ವೆಚ್ಚಕ್ಕಿಂತ ಹೆಚ್ಚಿನ ಆದಾಯವನ್ನು (ಪೂರ್ವ ಅವಧಿಯ ಹೊಂದಾಣಿಕೆಗಳ ನಿವ್ವಳ) ಬೆಲೆ ಸಮೀಕರಣ / ಸ್ಥಿರೀಕರಣ ನಿಧಿಗೆ (P.E.S.F.) ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ತಿದ್ದುಪಡಿ ಮಾಡಿದ ಆರ್ಟಿಕಲ್ ನಂ.22 ರಲ್ಲಿ ಪರಿಗಣಿಸಿ ಮತ್ತು ಅಲ್ಲಿಂದ ವರ್ಗಾಯಿಸಲಾಗಿದೆ. ಕರ್ನಾಟಕ ಸರ್ಕಾರವು ಹೊರಡಿಸಿದ ಸರ್ಕಾರಿ ಆದೇಶ NO.FTD 232 FCS 92 29.11.1996 ನ ನಿರ್ಧಾರದ ಪ್ರಕಾರ ಸೂಚಿಸಲಾದ ಸಾಲುಗಳ ಮೇಲೆ P.E.S.ಈ ಸಮಿತಿ ತೀರ್ಮಾನದಂತೆ ಬೆಲೆ ಸಮೀಕರಣ/ ಸ್ಥಿರೀಕರಣ ನಿಧಿಯನ್ನು ಬಳಸಲಾಗಿದೆ. ಸರ್ಕಾರದ ಆದೇಶದ ಪ್ರಕಾರ ನಿಧಿಯ ಬಳಕೆಯ ನಂತರ ಯಾವುದೇ ಹೆಚ್ಚುವರಿ ಮೊತ್ತ ಲಭ್ಯವಿಲ್ಲದ ಕಾರಣ, ನಿಗಮವು ಸದರಿ ನಿಧಿಯಿಂದ ಸರ್ಕಾರದ ಖಾತೆಗೆ ಯಾವುದೇ ಮೊತ್ತವನ್ನು ಪಾವತಿಸಿಲ್ಲ.

ಚಾಲ್ತಿಯೇತರ ಬಾಧ್ಯತೆಗಳು

16. ಇತರ ಹಣಕಾಸು ಬಾಧ್ಯತೆಗಳು

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021	1ನೇ ಏಪ್ರಿಲ್ 2020
ಮುಂಗಡ/ಸಾಲ-ಎಂಎಸ್‌ಪಿ-ಕೆಎಸ್‌ಎಎಂಬಿ	97,431.16	97,431.16	59,519.89
ಕಳೆಯಿರಿ: ಫೇರ್ ವ್ಯಾಲ್ಯೂ ಬದಲಾವಣೆ	-	-	-
ನಿವ್ವಳ ಮುಂಗಡ/ ಸಾಲ-ಎಂಎಸ್‌ಪಿ-ಕೆಎಸ್‌ಎಎಂಬಿ	<b>97,431.16</b>	<b>97,431.16</b>	<b>59,519.89</b>
ಬಾಡಿಗೆ ಠೇವಣಿ ಸ್ವೀಕೃತಿ	5.40	5.40	5.40
ಒಟ್ಟು	<b>97,437</b>	<b>97,437</b>	<b>59,525</b>

16.1 ಸಾಲ / ಮುಂಗಡ - ಕೆಎಸ್‌ಎಎಂಬಿಯಿಂದ 2012-13 ಮತ್ತು 2013-14 ನೇ ಸಾಲಿಗಾಗಿ ಎಂಎಸ್‌ಪಿಯಲ್ಲಿ ರೈತರಿಗೆ ನೀಡಿದ ಪ್ರೋತ್ಸಾಹಧನದ ವಿರುದ್ಧ ಪಡೆದ ರೂ.544 ಲಕ್ಷಗಳನ್ನು ಒಳಗೊಂಡಿದೆ. ಆದಾಗ್ಯೂ, ಕೆಎಸ್‌ಎಎಂಬಿ ಯಿಂದ ಬಾಕಿ ಉಳಿದಿರುವ ದೃಢೀಕರಣ, ಇತರ ಚಾಲ್ತಿ ಸ್ವತ್ತುಗಳ ಅಡಿಯಲ್ಲಿ ಹಿರಂಗಪಡಿಸಲಾದ ಸ್ವೀಕೃತಿಯ ಹಕ್ಕುಗಳ ವಿರುದ್ಧ ಮೊತ್ತವನ್ನು ಸರಿಹೊಂದಿಸಲಾಗಿಲ್ಲ.



16.2 2001-02 ರಿಂದ 2005-06 ರವರೆಗೆ ಕೆಎಸ್‌ಎಎಂಬಿಯಿಂದ ಪಡೆದ ಹಣದ ಮೇಲಿನ ಬಡ್ಡಿಗೇ ಖಾತೆಯಲ್ಲಿ ಯಾವುದೇ ಹೊಂದಾಣಿಕೆಯನ್ನು ಮಾಡಲಾಗಿಲ್ಲ, ಅದು ಅಂತಿಮ ನಿರ್ಧಾರ/ಇತ್ಯರ್ಥಕ್ಕೆ ಬಾಕಿ ಉಳಿದಿದೆ. ಬಡ್ಡಿ ಭಾಗಕ್ಕೆ (2005-06 ಬೆಳೆ ವರ್ಷಕ್ಕೆ ಸಂಬಂಧಿಸಿದ) ರೂ.231.54 ಲಕ್ಷಗಳ ಮೊತ್ತಕ್ಕೆ ಕೆಎಸ್‌ಎಎಂಬಿಯಿಂದ ಕ್ಲೈಮ್ ಮಾಡಲು ಖಾತೆಯಲ್ಲಿ ಯಾವುದೇ ಹೊಂದಾಣಿಕೆಯನ್ನು ಮಾಡಲಾಗಿಲ್ಲ, ಏಕೆಂದರೆ ಜಿಒಎ ಮೂಲಕ ಪೂರ್ಣ ಮತ್ತು ಅಂತಿಮ ಇತ್ಯರ್ಥದ ನಂತರವೇ ಮತ್ತು ಸಮನ್ವಯವನ್ನು ಪೂರ್ಣಗೊಳಿಸಿದ ಮೇಲೆ, ಹಾಗೆಯೇ ಬಡ್ಡಿ ಹಂಚಿಕೆಯ ಬಗ್ಗೆ ಅಂತಿಮ ನಿರ್ಧಾರದ ಮೇಲೆ, ಬಡ್ಡಿ ಭಾಗದ ಪಾವತಿಯ ಬಾಧ್ಯತೆಯು ಉದ್ಭವಿಸುತ್ತದೆ.

16.3 ನೋಡಲ್ ಏಜೆನ್ಸಿಯಾಗಿ ಸರ್ಕಾರದ ಪರವಾಗಿ ಎಂಎಸ್‌ಪಿ ಕಾರ್ಯಾಚರಣೆಗಳನ್ನು ನಡೆಸಲು ಕೆಎಸ್‌ಎಎಂಬಿ ನಿಂದ ಆವರ್ತ ನಿಧಿಯನ್ನು ಸ್ವೀಕರಿಸಲಾಗಿದೆ. ಮರುಪಾವತಿಯು ಸರ್ಕಾರದ ಕರಾರುಗಳ ಮೇಲೆ ಅವಲಂಬಿತವಾಗಿದೆ (ಟಿಪ್ಪಣಿ 7) ಮತ್ತು 3 ವರ್ಷಗಳ ನಂತರ ಬಾಕಿಯಿರುವಂತೆ ಪರಿಗಣಿಸಲಾಗಿದೆ. ಸರ್ಕಾರದಿಂದ ಬಡ್ಡಿಯ ಸ್ವೀಕೃತಿಯ ಸೂಚನೆ ಇಲ್ಲದ ಕಾರಣ ಅಂತಹ ಸಾಲದ ಮೇಲಿನ ಬಡ್ಡಿಗೇ ಯಾವುದೇ ನಿಬಂಧನೆಯನ್ನು ಮಾಡಲಾಗಿಲ್ಲ. ಈ ಅನಿಶ್ಚಿತತೆಯ ಕಾರಣದಿಂದಾಗಿ ಯಾವುದೇ ಬಡ್ಡಿ ಪರಿಹಾರದ ಮೇಲೆ ಈ ಹಂತದಲ್ಲಿ ಯಾವುದೇ ರಿಯಾಯಿತಿಯನ್ನು ನಿರ್ಧರಿಸಲಾಗುವುದಿಲ್ಲ. ಆದ್ದರಿಂದ, ಈ ಖಾತೆಯಲ್ಲಿ ಯಾವುದೇ ಸರ್ಕಾರಿ ಅನುದಾನದ ಮಾನ್ಯತೆ ಈ ಹಂತದಲ್ಲಿ ಉದ್ಭವಿಸುವುದಿಲ್ಲ. ಕಂಪನಿಯ ಆಕಸ್ಮಿಕ ಕ್ಲೈಮ್ ರೂ. 231.54 ಲಕ್ಷ ಈಗಾಗಲೇ ಕೆಎಸ್‌ಎಎಂಬಿ ನಿಂದ ಬಾಕಿ ಉಳಿದಿದೆ (ಟಿಪ್ಪಣಿ 16.2 ನೋಡಿ).

## 17. ನಿಬಂಧನೆಗಳು

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021	1ನೇ ಏಪ್ರಿಲ್ 2020
ನಿಬಂಧನೆಗಳು			
ಉದ್ಯೋಗಿ ಪ್ರಯೋಜನದ ಬದ್ಧತೆ			
ರಜೆ ನಗದೀಕರಣ	1,260.90	1,439.06	2,196.00
ಗ್ರಾಚ್ಯುಟಿ	366.16	526.15	1,065.33
<b>ಒಟ್ಟು</b>	<b>1,627.06</b>	<b>1,965.22</b>	<b>3,261.33</b>

17.1 IND-AS 19 ರ ಅಡಿಯಲ್ಲಿ ಅಗತ್ಯವಿರುವ ಮಾಹಿತಿಯನ್ನು ಟಿಪ್ಪಣಿ ಸಂಖ್ಯೆ 27.3 ರಲ್ಲಿ ಒದಗಿಸಲಾಗಿದೆ.

## ಚಾಲ್ತಿ ಬಾಧ್ಯತೆಗಳು

## 18. ಸಾಲಗಳು

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021	1ನೇ ಏಪ್ರಿಲ್ 2020
ಬ್ಯಾಂಕ್‌ಗಳ ಬೇಡಿಕೆಯಂತೆ ಸಾಲ ಮರುಪಾವತಿ - ಸುರಕ್ಷಿತ	-	2,953.15	38,549.76
ಇತರ ಬೇಡಿಕೆಯಂತೆ ಸಾಲ ಮರುಪಾವತಿ - ಅಸುರಕ್ಷಿತ	-	-	-
<b>ಒಟ್ಟು</b>	<b>-</b>	<b>2,953.15</b>	<b>38,549.76</b>



ನಿಗಮವು ಬ್ಯಾಂಕ್‌ನಿಂದ ಈ ಕೆಳಕಂಡ ಸೌಲಭ್ಯಗಳನ್ನು ಪಡೆದುಕೊಂಡಿದೆ:

ಲಕ್ಷ ರೂಪಾಯಿಗಳಲ್ಲಿ

ವಿವರಗಳು	ಲಿಮಿಟ್ಸ್		
	2021-22	2020-21	2019-20
ಗೋದಾಮಿನಲ್ಲಿರುವ ದಾಸ್ತಾನು, ಪುಸ್ತಕದ ಸಾಲಗಳು ಮತ್ತು ಸರ್ಕಾರದಿಂದ ಸ್ವೀಕರಿಸಬಹುದಾದ ಮೊತ್ತಗಳನ್ನು ಅಡಮಾನ ಇಟ್ಟು ಇಂಡಿಯನ್ ಬ್ಯಾಂಕ್‌ನಿಂದ ಸಾಲ ಪಡೆಯಲಾಗಿದೆ.	30,000.00	40,000.00	70,000.00

ಮೇಲಿನ ಮಿತಿಯಂತೆ ವರ್ಷದ ಅಂತ್ಯದಲ್ಲಿ ಬಾಕಿ ಈ ಕೆಳಕಂಡಂತೆ ಇದೆ:

ವಿವರಗಳು	ಬಾಕಿ ಮೊತ್ತ		
	2021-22	2020-21	2019-20
ಗೋದಾಮಿನಲ್ಲಿರುವ ದಾಸ್ತಾನು, ಪುಸ್ತಕದ ಸಾಲಗಳು ಮತ್ತು ಸರ್ಕಾರದಿಂದ ಸ್ವೀಕರಿಸಬಹುದಾದ ಮೊತ್ತಗಳನ್ನು ಅಡಮಾನ ಇಟ್ಟು ಇಂಡಿಯನ್ ಬ್ಯಾಂಕ್‌ನಿಂದ ಸಾಲ ಪಡೆಯಲಾಗಿದೆ. ಈ ಸಾಲಕ್ಕೆ ಕರ್ನಾಟಕ ಸರ್ಕಾರವು ಖಾತರಿ ನೀಡಿದೆ.	-	2,953.15	38,549.76

### 19. ವ್ಯಾಪಾರ ಪಾವತಿಗಳು

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021	1ನೇ ಏಪ್ರಿಲ್ 2020
ವ್ಯಾಪಾರಕ್ಕಾಗಿ ಸಂಕ್ಷಿಪ್ತ ಸಾಲಗಾರರು			
ಎ. ಅತಿಸಣ್ಣ ಉದ್ಯಮಗಳು ಮತ್ತು ಸಣ್ಣ ಉದ್ಯಮಗಳ ಒಟ್ಟು ಬಾಕಿಗಳು	-	-	-
ಬಿ. ಅತಿಸಣ್ಣ ಉದ್ಯಮಗಳು ಮತ್ತು ಸಣ್ಣ ಉದ್ಯಮಗಳನ್ನು ಹೊರತುಪಡಿಸಿ ಸಾಲಗಾರರ ಒಟ್ಟು ಬಾಕಿ ಬಾಕಿಗಳು	1,22,469.62	1,54,672.94	39,534.08
<b>ಒಟ್ಟು</b>	<b>1,22,469.62</b>	<b>1,54,672.94</b>	<b>39,534.08</b>

ವಿವಿಧ ಸಾಲಗಾರರು ಸಾಲ ಶಿಲ್ಕು ಬ್ಯಾಲೆನ್ಸ್ ರೂ. 179.90 ಲಕ್ಷ (ಹಿಂದಿನ ವರ್ಷ 179.90 ಲಕ್ಷ) ಶಿವಮೊಗ್ಗ ಜಿಲ್ಲೆಯಲ್ಲಿ ಬ್ಯಾಂಕ್ ಖಾತೆಗಳ ಹೊಂದಾಣಿಕೆಯಾಗದೇ ಇರುವುದನ್ನೂ ಒಳಗೊಂಡಿದೆ.





20. ಇತರ ಹಣಕಾಸು ಬಾಧ್ಯತೆಗಳು

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021	1ನೇ ಏಪ್ರಿಲ್ 2020
ಎ) ಹರಿಯಾಣದಿಂದ ಅಕ್ಕಿ ಖರೀದಿಸಲು ಕರ್ನಾಟಕ ಸರ್ಕಾರದಿಂದ ಸ್ವೀಕರಿಸಿದ ಮುಂಗಡ	100.00	100.00	100.00
ಬಿ) ಸರ್ಕಾರಕ್ಕೆ ಪಾವತಿಸಬೇಕಾಗಿರುವ ಬಡ್ಡಿ	293.00	293.00	293.00
ಸಿ) ವೇತನ ಬಾಕಿ	-	-	-
ಡಿ) ಗ್ರಾಹಕರು ಮತ್ತು ಗುತ್ತಿಗೆದಾರರಿಂದ ಭದ್ರತೆ ಮತ್ತು ವ್ಯಾಪಾರ ಠೇವಣಿ	783.91	1,016.70	783.70
ಇ) ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ಸಂಚಿತವಾಗಿರುವ ಬಡ್ಡಿ ಮತ್ತು ಬಾಕಿ	97.22	97.22	97.22
ಎಫ್) ಜೆಡಿಎಫ್‌ಎಸ್ 3.5% ಪಾಲಿಶ್ ಮಾಡಲಾದ ಅಕ್ಕಿ	11.15	11.15	11.15
ಜಿ) ಶಾಸನಬದ್ಧ ಪಾವತಿ ಬಾಕಿಗಳು	-52.62	-19.48	-29.74
ಹೆಚ್) ಬಾಧ್ಯತಾ ವೆಚ್ಚಗಳ ಬಾಕಿ	4,462.32	4,636.85	4,679.86
ಐ) ಎಂಎಸ್‌ಪಿ ಕಾರ್ಯಾಚರಣೆಗಾಗಿ ಸ್ವೀಕರಿಸಿದ ಮುಂಗಡ	3,41,777.03	4.03	4.03
ಜೆ) ಕಾನೂನು ಮಾಪನ ಇಲಾಖೆ	200.20	200.20	200.20
<b>ಒಟ್ಟು</b>	<b>3,47,672.22</b>	<b>6,339.67</b>	<b>6,139.42</b>

- 20.1 ಕೇಂದ್ರ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ ಸಂಚಿತ ಮತ್ತು ಬಾಕಿ ಇರುವ ಬಡ್ಡಿ ರೂ.97.22 ಲಕ್ಷ (ಹಿಂದಿನ ವರ್ಷ ರೂ.97.22 ಲಕ್ಷ) ಮೊಬೈಲ್ ವ್ಯಾನ್‌ಗಳನ್ನು ಖರೀದಿಸಲು ಮತ್ತು ಭಾರತ ಸರ್ಕಾರವು 30.09.2004 ರವರೆಗೆ (ಸಂಪೂರ್ಣ ಮರುಪಾವತಿಯ ದಿನಾಂಕ) ಮಂಜೂರು ಮಾಡಿದ ಗೋದಾಮುಗಳ ನಿರ್ಮಾಣಕ್ಕಾಗಿ ಮಂಜೂರಾದ ಸಾಲಗಳ ಮೇಲಿನ ಬಡ್ಡಿಯನ್ನು (ದಂಡದ ಬಡ್ಡಿಯನ್ನು ಒಳಗೊಂಡಂತೆ) ಪ್ರತಿನಿಧಿಸುತ್ತದೆ. ಇದಕ್ಕೆ ಸಂಬಂಧಿಸಿದಂತೆ ನಿಗಮವು ಮನ್ನಾ ಕೋರಿದೆ, ಇದಕ್ಕೆ ಸಂಬಂಧಿಸಿ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಯುತ್ತಿದೆ.
- 20.2 ನಿಗಮಕ್ಕೆ 2004-05 ರಲ್ಲಿ ರೂ. 214.64 ಲಕ್ಷ ಇದು ವೆಚ್ಚದ ಹಾಳೆ (2000-01) ಪ್ರಕಾರ, MSP ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ FCI ನಿಂದ ಪಡೆದ ಬಡ್ಡಿಯ 50% ಅನ್ನು ಪ್ರತಿನಿಧಿಸುತ್ತದೆ. ಮೊತ್ತವನ್ನು ಕೆಎಸ್‌ಎಎಂಬಿಗೆ ವರ್ಗಾಯಿಸಬೇಕು ಎಂಬ ಎಜಿ ಅವರ ಕಾಮೆಂಟ್‌ಗಳಿಗೆ ವಿಷಯವು ಒಳಪಟ್ಟಿರುತ್ತದೆ. ಇದರ ದೃಷ್ಟಿಯಿಂದ ಮತ್ತು ಅಂತಹ ಕಾರ್ಯಾಚರಣೆಗಳಿಗೆ ಸ್ವಂತ ನಿಧಿಗಳನ್ನು ಬಳಸಲಾಗಿದೆ ಮತ್ತು ಬಾಕಿ ಕ್ಲೈಮ್‌ಗೆ ಸಂಬಂಧಿಸಿದಂತೆ ನಿರ್ಧಾರ ಬಾಕಿ ಉಳಿದಿದೆ. ಹೀಗೆ ಸ್ವೀಕರಿಸಿದ ಮೊತ್ತವನ್ನು ಭದ್ರತೆ ಮತ್ತು ವ್ಯಾಪಾರ ಠೇವಣಿಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ.
- 20.3 ಕಂಪನಿಯು GoK ನಿಂದ ರೂ. 508.32 ಲಕ್ಷ ಅನುದಾನವನ್ನು ಸಗಟು ಕೇಂದ್ರದ ಗಣಕೀಕರಣಕ್ಕೆ ಪಡೆದಿದೆ. ಸಂಪೂರ್ಣ ಅನುದಾನವನ್ನು ಖರ್ಚು ಮಾಡಲಾಗಿದೆ, ಆದಾಗ್ಯೂ, ಅನುದಾನದ ಮೊತ್ತದ ಒಂದು ಭಾಗವಾದ ರೂ. 200.20 ಲಕ್ಷವು ಸಂಬಂಧಿಸಿದ ಅಧಿಕಾರಿಗಳಿಂದ ಮಂಜೂರಾತಿಗಾಗಿ ಕಾಯುತ್ತಿದೆ ಮತ್ತು ಆದ್ದರಿಂದ ಇತರ ಹಣಕಾಸಿನ ಬಾಧ್ಯತೆಯಾಗಿ ಪರಿಗಣಿಸಲಾಗುತ್ತದೆ.



**21. ಇತರ ಚಾಲ್ತಿ ಬಾಧ್ಯತೆಗಳು**

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021	1ನೇ ಏಪ್ರಿಲ್ 2020
ಇತರ ಮುಂಗಡಗಳು - ಖರೀದಿ ಸಲುವಾಗಿ ಸ್ವೀಕರಿಸಲಾಗಿದೆ	12,638.82	38,707.17	7,802.55
ಅನುದಾನವನ್ನು ಸ್ವೀಕರಿಸಲಾಗಿದೆ - ಪೋರ್ಟ್‌ಫ್ಯಾಡ್ ಎಂಡಿಎಂ ರೈಸ್‌ಗಾಗಿ ಘಟಕದ ಆರಂಭದ ಸಲುವಾಗಿ ಸ್ವೀಕರಿಸಲಾಗಿದೆ	600.00	600.00	600.00
<b>ಒಟ್ಟು</b>	<b>13,238.82</b>	<b>39,307.17</b>	<b>8,402.55</b>

21.1 ವರ್ಷದ ಅಂತ್ಯದ ವೇಳೆಗೆ ಮಧ್ಯಾಹ್ನದ ಊಟದ ಯೋಜನೆಗೆ ಬಾಕಿ ಉಳಿದಿರುವ ಬಾಕಿ ಮುಂಗಡ ರೂ. 11,866.63 ಲಕ್ಷ (ಹಿಂದಿನ ವರ್ಷ 36,460.4 ಲಕ್ಷ) ಮತ್ತು ಇತರ ಮುಂಗಡಗಳಲ್ಲಿ ಸೇರಿಸಲಾಗಿದೆ - ಖರೀದಿ ಸಲುವಾಗಿ ಸ್ವೀಕರಿಸಲಾಗಿದೆ.

21.2 ಪೋರ್ಟ್‌ಫ್ಯಾಡ್ ಎಂಡಿಎಂ ಅಕ್ಕಿಗಾಗಿ ಘಟಕ ನಿರ್ಮಾಣಕ್ಕೆ ಅನುದಾನವಾಗಿ ಸ್ವೀಕರಿಸಿದ ರೂ. 600 ಲಕ್ಷವನ್ನು ಚಾಲ್ತಿ ಬಾಧ್ಯತೆಯಾಗಿ ಪರಿಗಣಿಸಲಾಗಿದೆ, ಏಕೆಂದರೆ ಅಂತಹ ಅನುದಾನಕ್ಕೆ ಲಗತ್ತಿಸಲಾದ ಷರತ್ತುಗಳನ್ನು ಇನ್ನೂ ಅನುಸರಿಸಲಾಗಿಲ್ಲ.

**22. ನಿಬಂಧನೆಗಳು**

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021	1ನೇ ಏಪ್ರಿಲ್ 2020
i) ರಜೆ ನಗದೀಕರಣ	616.32	483.21	103.83
ii) ಗ್ರಾಚ್ಯುಟಿ	159.61	212.07	378.28
<b>ಒಟ್ಟು</b>	<b>775.93</b>	<b>695.28</b>	<b>482.11</b>

**23. ಕಾರ್ಯಾಚರಣೆಗಳಿಂದ ಆದಾಯ**

ಲಕ್ಷ ರೂಪಾಯಿಗಳಲ್ಲಿ

ನಿಗಮವು ಈ ಕೆಳಕಂಡ ರೀತಿಯ ಆದಾಯಗಳನ್ನು ಹೊಂದಿದೆ:

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021
ಉತ್ಪನ್ನಗಳ ಮಾರಾಟ		
- ಪಿಡಿಎಸ್ ಪದಾರ್ಥಗಳು	30,621.27	32,325.86
- ಎಂಎಸ್‌ಪಿ ಪದಾರ್ಥಗಳು	998.19	469.54
- ಪಿಡಿಎಸ್ ಹೊರತಾದ ಪದಾರ್ಥಗಳು	8,684.71	6,713.96
- ಇತರ ಪಿಡಿಎಸ್ ಪದಾರ್ಥಗಳು	3,426.52	2,845.05
- ಇತರ ಪದಾರ್ಥಗಳು	-	-
<b>ಉಪ ಮೊತ್ತ (ಎ)</b>	<b>43,730.69</b>	<b>42,354.41</b>
ಇತರ ಕಾರ್ಯಾಚರಣೆ ಆದಾಯಗಳು		
- ವ್ಯತ್ಯಾಸ ವೆಚ್ಚ		
ಎ. ಪಿಡಿಎಸ್ ಪದಾರ್ಥಗಳು	1,28,810.10	1,67,856.71
ಬಿ. ಎಂಎಸ್‌ಪಿ ಪದಾರ್ಥಗಳು	1,10,001.97	4,328.45
- ಕಮೀಷನ್/ಪ್ರೋತ್ಸಾಹಧನ	61.16	59.64
- ಆಡಳಿತಾತ್ಮಕ ವೆಚ್ಚಗಳು	1,226.53	527.90
- ಕೊರತೆ ರಿಕವರಿ	88.40	54.29
<b>ಉಪ ಮೊತ್ತ (ಬಿ)</b>	<b>2,40,188.17</b>	<b>1,72,826.99</b>
<b>ಒಟ್ಟು (ಎ+ಬಿ)</b>	<b>2,83,918.85</b>	<b>2,15,181.40</b>



**24. ಇತರ ಆದಾಯ**

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021
ಮುಟ್ಟುಗೋಲು ಹಾಕಿಕೊಂಡ ಇಎಂಡಿ	-	-
ಗ್ರಾಚ್ಯುಟಿ ಮುಟ್ಟುಗೋಲು	-	14.32
ಪಿಂಚಣಿ ಮುಟ್ಟುಗೋಲು	-	-
ಇತರೆ ಆದಾಯ	37.20	762.77
ವಿಮಾ ಹಕ್ಕುಗಳು	-	-
ಬಡ್ಡಿ ಸ್ವೀಕೃತಿಗಳು	1,311.20	397.12
ಬಾಡಿಗೆ ಸ್ವೀಕೃತಿಗಳು	55.12	53.61
ಸ್ಥಾಪನೆ/ಸೇವಾ ಶುಲ್ಕಗಳು	3.52	4.97
ದಂಡ ಸ್ವೀಕೃತಿಗಳು	6.67	20.21
ಸ್ವತ್ತುಗಳ ಮಾರಾಟದ ಲಾಭ	0.24	1.50
<b>ಒಟ್ಟು</b>	<b>1,413.94</b>	<b>1,254.50</b>

**25. ಸ್ಟಾಕ್-ಇನ್-ಟ್ರೇಡ್‌ನ ಖರೀದಿಗಳು**

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021
ಖರೀದಿಗಳು - ವ್ಯಾಪಾರದ ಸರಕುಗಳು	2,34,037.98	2,79,229.73
<b>ಒಟ್ಟು</b>	<b>2,34,037.98</b>	<b>2,79,229.73</b>

**26. ಸ್ಟಾಕ್-ಇನ್-ಟ್ರೇಡ್‌ನ ದಾಸ್ತಾನುಗಳಲ್ಲಿನ ಬದಲಾವಣೆಗಳು**

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021
ವ್ಯಾಪಾರದ ಸರಕುಗಳು - ಆರಂಭಿಕ ಶಿಲ್ಕು	96,810.68	20,944.68
ವ್ಯಾಪಾರದ ಸರಕುಗಳು - ಮುಕ್ತಾಯದ ಶಿಲ್ಕು	63,678.37	96,810.68
ವ್ಯಾಪಾರದಲ್ಲಿನ ಸ್ಟಾಕ್‌ನ ದಾಸ್ತಾನುಗಳಲ್ಲಿನ ಒಟ್ಟು ಬದಲಾವಣೆಗಳು	<b>33,132.31</b>	<b>-75,865.99</b>

**27. ಸಿಬ್ಬಂದಿ ಕಲ್ಯಾಣ ವೆಚ್ಚ**

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021
ಸಂಬಳ, ವೇತನ ಮತ್ತು ಬೋನಸ್	2,833.77	2,945.22
ಭವಿಷ್ಯ ನಿಧಿಗೆ ಕೊಡುಗೆ	310.95	345.62
ಮೇಲ್ವಿಚಾರಣಾ ನಿಧಿಗೆ ಕೊಡುಗೆ	79.62	102.14
ಗ್ರಾಚ್ಯುಟಿ	113.15	180.34
ರಜೆ ಪರಿಹಾರ	518.96	435.19
ಸಿಬ್ಬಂದಿ ಕಲ್ಯಾಣ ವೆಚ್ಚಗಳು	19.44	9.07
<b>ಒಟ್ಟು</b>	<b>3,875.87</b>	<b>4,017.60</b>



27.1 ನಿಗಮವು ತನ್ನ ಉದ್ಯೋಗಿಗಳಿಗೆ ಈ ಕೆಳಗಿನ ಗಮನಾರ್ಹ ಪ್ರಯೋಜನಗಳನ್ನು ಲಭ್ಯವಾಗುವಂತೆ ಮಾಡುವ ನೀತಿಯನ್ನು ಹೊಂದಿದೆ:

- ಎ ಉದ್ಯೋಗಿಗಳ ಭವಿಷ್ಯ ನಿಧಿಗಳು ಮತ್ತು ವಿವಿಧ ನಿಬಂಧನೆಗಳ ಕಾಯಿದೆ, 1952 ರ ಪ್ರಕಾರ ಭವಿಷ್ಯ ನಿಧಿ ಮತ್ತು ಪಿಂಚಣಿಗಳಂತಹ ರಾಜ್ಯ ಯೋಜನೆಗಳ ಅಡಿಯಲ್ಲಿ (ವ್ಯಾಖ್ಯಾನಿತ ಕೊಡುಗೆ ಯೋಜನೆಗಳು) ಕೊಡುಗೆ ಮತ್ತು ನೌಕರರ ರಾಜ್ಯ ವಿಮಾ ಕಾಯಿದೆ, 1948 ರ ಪ್ರಕಾರ ವೈದ್ಯಕೀಯ ವಿಮೆ.
- ಬಿ ಕಾರ್ಪೊರೇಷನ್‌ಗಳ ನಿಯಮದ ಪ್ರಕಾರ ಕ್ರೋಡೀಕರಿಸಲು ಮತ್ತು/ಅಥವಾ ನಗದೀಕರಿಸಲು ಅನುಮತಿಸಲಾದ ಗಳಿಕೆ ರಜೆಯ ಅರ್ಹತೆಯಂತಹ ಪರಿಹಾರ ಅನುಪಸ್ಥಿತಿ. ನಿಗಮವು ಈ ದೀರ್ಘಾವಧಿಯ ಪ್ರಯೋಜನದ ಅಡಿಯಲ್ಲಿ ಬಾಧ್ಯತೆಗೆ ಹಣವನ್ನು ನೀಡಿಲ್ಲ.
- ಸಿ ಉದ್ಯೋಗದ ನಿವೃತ್ತಿಯ ಮೇಲಿನ ಗ್ರಾಚ್ಯುಟಿ - ಈ ವ್ಯಾಖ್ಯಾನಿತ ಪ್ರಯೋಜನ ಯೋಜನೆಗೆ ನಿಧಿಯನ್ನು ನೀಡಲು ಕಾರ್ಪೊರೇಷನ್ ಭಾರತೀಯ ಜೀವ ವಿಮಾ ನಿಗಮದಿಂದ (LIC) ಮಾಸ್ಟರ್ ಪಾಲಿಸಿಯನ್ನು ತೆಗೆದುಕೊಂಡಿದೆ. ಹೇಳಲಾದ ಪಾಲಿಸಿಯ ಅಡಿಯಲ್ಲಿ ಪಾವತಿಸಿದ ಪ್ರೀಮಿಯಂ ಜೀವ ರಕ್ಷಣೆಯ ಪ್ರೀಮಿಯಂ ಅನ್ನು ಒಳಗೊಂಡಿರುತ್ತದೆ, ಇದನ್ನು ಸಿಬ್ಬಂದಿ ಕಲ್ಯಾಣ ವೆಚ್ಚವೆಂದು ಪರಿಗಣಿಸಲಾಗುತ್ತದೆ.
- ಡಿ ಸೂಪರ್‌ಅನ್ಯುಯೇಷನ್ ಪ್ರಯೋಜನ- ಬೋನಸ್‌ಗೆ ಅರ್ಹರಲ್ಲದ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಈ ಉದ್ಯೋಗ ನಂತರದ ಲಾಭ ಯೋಜನೆಗೆ ನಿಧಿಯನ್ನು ನೀಡಲು ನಿಗಮವು ವಿಮಾ ಕಂಪನಿಯೊಂದಿಗೆ ಪಾಲಿಸಿಯನ್ನು ತೆಗೆದುಕೊಂಡಿದೆ. ಪಾವತಿಸಿದ ಪ್ರೀಮಿಯಂ ಕಾಲಕಾಲಕ್ಕೆ ನಿಗಮದ ನಿರ್ದೇಶಕರ ಮಂಡಳಿಯಿಂದ ನಿಗದಿತ ಕೊಡುಗೆಯಾಗಿದೆ.

27.2 ನಿಯೋಜಿತ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಎಲ್‌ಐಸಿ ನಿರ್ವಹಿಸುವ ಉದ್ಯೋಗಿಗಳ ನಿವೃತ್ತಿ ನಿಧಿಗೆ ಕೊಡುಗೆಯನ್ನು ಅವರು ನಿಯೋಜಿಸಲಾದ ಸಂಸ್ಥೆಯಿಂದ ಮರುಪಡೆಯಲಾಗುವುದಿಲ್ಲ. ಆದ್ದರಿಂದ, ಕಂಪನಿಯು ಅವರ ಪರವಾಗಿ ನೀಡಿದ ಕೊಡುಗೆಗಳನ್ನು ಆದಾಯ ಮತ್ತು ವೆಚ್ಚ ಖಾತೆಯಲ್ಲಿ ಆವರ್ತಕ ವೆಚ್ಚವಾಗಿ ವಿಧಿಸಲಾಗುತ್ತದೆ.

**27.3 IND AS 19 ರಂತೆ ಪ್ರಕಾರ ಇತರೆ ಬಹಿರಂಗಪಡಿಸುವಿಕೆಗಳು**

ಲಕ್ಷ ರೂಪಾಯಿಗಳಲ್ಲಿ

ವಿವರಗಳು		31.03.2022 ರಲ್ಲಿ ಇದ್ದಂತೆ		31.03.2021 ರಲ್ಲಿ ಇದ್ದಂತೆ	
		ಗ್ರಾಚ್ಯುಟಿ (ಅನುದಾನ ಒದಗಿಸಲಾಗಿದೆ)	ರಜೆ ನಗದೀಕರಣ (ಅನುದಾನ ಒದಗಿಸಿಲ್ಲ)	ಗ್ರಾಚ್ಯುಟಿ (ಅನುದಾನ ಒದಗಿಸಲಾಗಿದೆ)	ರಜೆ ನಗದೀಕರಣ (ಅನುದಾನ ಒದಗಿಸಿಲ್ಲ)
<b>ಚಾಲ್ತಿ ಬಾಧ್ಯತೆಗಳಲ್ಲಿ ಬದಲಾವಣೆ:</b>					
(i)	01.04.2021 ರಂತೆ ಬಾಧ್ಯತೆಯ ಪ್ರಸ್ತುತ ಮೌಲ್ಯ	3,418.36	1,922.27	4,179.98	2,300.37
(ii)	ಪ್ರಸ್ತುತ ಸೇವಾ ವೆಚ್ಚ	104.82	37.92	107.28	36.08
(iii)	ಬಡ್ಡಿ ವೆಚ್ಚ	204.11	113.76	249.58	136.12
(iv)	ವಾಸ್ತವಿಕ ನಷ್ಟಗಳು/(ಲಾಭಗಳು)	357.54	277.03	-153.56	17.34
(v)	ಹಿಂದಿನ ಸೇವಾ ವೆಚ್ಚಗಳು	-	-	-	-
(vi)	ಪಾವತಿಸಿದ/ಪಡೆದ ಪ್ರಯೋಜನಗಳು	-788.90	-473.76	-964.92	-567.63
(vii)	31.03.2022 ರಂತೆ ಬಾಧ್ಯತೆಯ ಪ್ರಸ್ತುತ ಮೌಲ್ಯ	3,295.93	1,877.22	3,418.36	1,922.27



ಯೋಜನಾ ಸ್ವತ್ತುಗಳ ನ್ಯಾಯೋಚಿತ ಮೌಲ್ಯದಲ್ಲಿ ಬದಲಾವಣೆ:					
(i)	01.04.2021 ರಂತೆ ಯೋಜನಾ ಸ್ವತ್ತುಗಳ ನ್ಯಾಯೋಚಿತ ಮೌಲ್ಯ	2,680.13	-	2,736.37	-
(ii)	ಯೋಜನಾ ಸ್ವತ್ತುಗಳ ಮೇಲೆ ನಿರೀಕ್ಷಿತ ಆದಾಯ (ಬಡ್ಡಿ ಮನ್ನಣೆ)	176.91	-	175.93	-
(iii)	ನಿಗಮದಿಂದ ಕೊಡುಗೆ	670.38	473.76	704.99	567.63
(iv)	ಪಾವತಿಸಿದ ಪ್ರಯೋಜನಗಳು (ಎಲ್‌ಐಸಿ ಮೂಲಕ ವಿತರಣೆ)	-788.90	-473.76	-964.92	-567.63
(v)	ವಾಸ್ತವಿಕ ಲಾಭ/(ನಷ್ಟ)	32.36		27.76	-
(vi)	31.03.2022 ರಂತೆ ಯೋಜನಾ ಸ್ವತ್ತುಗಳ ನ್ಯಾಯೋಚಿತ ಮೌಲ್ಯ	2,770.89	-	2,680.13	-
	(**) ಎಲ್‌ಐಸಿಯ ವಿಮಾ ನಿರ್ವಹಣಾ ನಿಧಿಯಲ್ಲಿದೆ				
ಬ್ಯಾಲೆನ್‌ಶೀಟ್‌ನಲ್ಲಿ ಗುರುತಿಸಲಾಗಿರುವ ಬಾಧ್ಯತೆ:					
(i)	31.03.2021 ರಂತೆ ಬಾಧ್ಯತೆಯ ಪ್ರಸ್ತುತ ಮೌಲ್ಯ	3,295.93	1,877.22	3,418.36	1,922.27
(ii)	ಯೋಜನೆಯ ಆಸ್ತಿಯ ನ್ಯಾಯೋಚಿತ ಮೌಲ್ಯ	2,770.89	-	2,680.13	-
(iii)	ನಿಧಿರಹಿತ ಬಾಧ್ಯತೆಯ ಪ್ರಸ್ತುತ ಮೌಲ್ಯ	525.04	1,877.22	738.23	1,922.27
(iv)	ಬ್ಯಾಲೆನ್‌ಶೀಟ್‌ನಲ್ಲಿರುವ ಮೊತ್ತ - ಬಾಧ್ಯತೆ	525.04	1,877.22	738.23	1,922.27
ಆದಾಯ ಮತ್ತು ವೆಚ್ಚ ಖಾತೆಯಲ್ಲಿ ಗುರುತಿಸಲಾಗಿರುವ ಒಟ್ಟು ವೆಚ್ಚ:					
(i)	ಪ್ರಸ್ತುತ ಸೇವಾ ವೆಚ್ಚ	104.82	37.92	107.28	36.08
(ii)	ಬಡ್ಡಿ ವೆಚ್ಚ	204.84	113.76	73.65	136.12
(iii)	ಯೋಜನೆಯ ಆಸ್ತಿಯ ಮೇಲೆ ನಿರೀಕ್ಷಿತ ಆದಾಯ	-209.27	-	-27.76	-
(iv)	ವಾಸ್ತವಿಕ ನಷ್ಟಗಳು/(ಲಾಭ)	357.54	277.03	-153.56	17.34
(v)	ಹಿಂದಿನ ಸೇವಾ ವೆಚ್ಚ	-	-	-	-
(vi)	ಆದಾಯ ಮತ್ತು ವೆಚ್ಚ ಖಾತೆಯಲ್ಲಿ ಗುರುತಿಸಲಾದ ಒಟ್ಟು ವೆಚ್ಚ	457.93	428.71	-0.39	189.53
	(*) ಸಂಬಳ ಮತ್ತು ವೇತನದಲ್ಲಿ ಸೇರಿಸಲಾಗಿದೆ				
	ಗಳಿಕೆ ರಜೆ ನಗದೀಕರಣ (ನಿಬಂಧನೆ) ಎಂದು ತೋರಿಸಲಾಗಿದೆ				
ಇತರ ಸಮಗ್ರ ಆದಾಯದಲ್ಲಿ ಗುರುತಿಸಲಾಗಿರುವ ಒಟ್ಟು ವೆಚ್ಚ:					
(i)	ಡಿಬಿಬಿ ನಲ್ಲಿ ಹಣಕಾಸಿನ ಊಹೆಯ ಬದಲಾವಣೆಗಳಿಂದಾಗಿ ವಾಸ್ತವಿಕ (ಲಾಭ)/ನಷ್ಟ	-20.66	-	-19.77	-
(ii)	ಡಿಬಿಬಿ ನಲ್ಲಿನ ಅನುಭವದಿಂದಾಗಿ ವಾಸ್ತವಿಕ (ಲಾಭ)/ನಷ್ಟ	378.20	-	-133.79	-
(iii)	ಯೋಜನಾ ಸ್ವತ್ತುಗಳ ಮೇಲಿನ ಆದಾಯ (ಹೆಚ್ಚು) / ರಿಯಾಯಿತಿ ದರಕ್ಕಿಂತ ಕಡಿಮೆ	-32.36	-	-27.76	-
(iv)	ಒಸಿಐ ನಲ್ಲಿ ಒಳಗೊಂಡಿರುವ ಒಟ್ಟು ವಾಸ್ತವಿಕ (ಲಾಭ)/ನಷ್ಟ	325.18	-	-181.32	-
31.3.2022 ರಂತೆ ಪ್ರಮುಖ ವಾಸ್ತವಿಕ ಊಹೆ					
(i)	ರಿಯಾಯಿತಿ ದರ	7.03%	7.03%	6.75%	6.75%
(ii)	ಆಸ್ತಿಯಲ್ಲಿ ನಿರೀಕ್ಷಿತ ಲಾಭ	6.51%	0.00%	6.51%	0.00%
(iii)	ಸಂಬಳ ಹೆಚ್ಚಳ (*)	7.00%	7.00%	7.00%	7.00%
	(*) ಭವಿಷ್ಯದ ವೇತನ ಹೆಚ್ಚಳದ ಅಂದಾಜು ಹಣದುಬ್ಬರ, ಹಿರಿತನ, ಬಡ್ಡಿ ಮತ್ತು ಇತರ ಸಂಬಂಧಿತ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.				
(iv)	ನಿವೃತ್ತಿ ವಯಸ್ಸು	60	60	60	60
(v)	ಮೌಲ್ಯಮಾಪನ ವಿಧಾನ ಯೋಜಿತ ಘಟಕ ಕ್ರೆಡಿಟ್ ವಿಧಾನ				



ಯೋಜಿತ ಯೂನಿಟ್ ಕ್ರೆಡಿಟ್ ವಿಧಾನವನ್ನು ಬಳಸಿಕೊಂಡು ಪ್ರಯೋಜನಗಳ ಬಾಧ್ಯತೆಗಳನ್ನು ಅಂದಾಜಿಸಲಾಗಿದೆ. ಈ ವಿಧಾನದ ಅಡಿಯಲ್ಲಿ ಯೋಜನೆಯಡಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬರ ಪ್ರಯೋಜನಗಳು ಭವಿಷ್ಯದ ವೇತನ ಹೆಚ್ಚಳ ಮತ್ತು ಯೋಜನೆಯ ಲಾಭ ಹಂಚಿಕೆ ಸೂತ್ರವನ್ನು ಗಣನೆಗೆ ತೆಗೆದುಕೊಂಡು ವರ್ಷಗಳ ಸೇವೆಗೆ ಕಾರಣವಾಗಿವೆ.

ನಂತರದ ವರ್ಷಗಳಲ್ಲಿ ನೌಕರನ ಸೇವೆಯು ಹಿಂದಿನ ವರ್ಷಗಳಿಗಿಂತ ಭೌತಿಕವಾಗಿ ಹೆಚ್ಚಿನ ಮಟ್ಟದ ಪ್ರಯೋಜನಕ್ಕೆ ಕಾರಣವಾದರೆ, ಈ ಪ್ರಯೋಜನಗಳನ್ನು ನೇರ-ಸಾಲಿನ ಆಧಾರದ ಮೇಲೆ ಆರೋಪಿಸಲಾಗುತ್ತದೆ. ಲೆಕ್ಕಾಚಾರದ ವಿವರಣೆ ಹೀಗಿದೆ:

ನಿರ್ದಿಷ್ಟ ಪ್ರತ್ಯೇಕತೆಯ ದಿನಾಂಕಕ್ಕೆ ಸಂಬಂಧಿಸಿದ ಮೌಲ್ಯಮಾಪನ ಉದ್ದೇಶಗಳಿಗಾಗಿ ವ್ಯಕ್ತಿಯ ಅಂದಾಜು ಗುಣಲಕ್ಷಣ ಪ್ರಯೋಜನಗಳು (ಉದಾಹರಣೆಗೆ ನಿರೀಕ್ಷಿತ ನಿವೃತ್ತಿ ದಿನಾಂಕ, ಸೇವೆಯಿಂದ ನಿರ್ಗಮಿಸುವ ಅಥವಾ ಮರಣ) ಮಾಪನ ದಿನಾಂಕದಂದು ಕ್ರೆಡಿಟ್ ಸೇವೆಯ ಆಧಾರದ ಮೇಲೆ ಯೋಜನೆಯ ಅಡಿಯಲ್ಲಿ ವಿವರಿಸಲಾದ ಪ್ರಯೋಜನವಾಗಿದೆ, ಆದರೆ ನಿರೀಕ್ಷಿತ ಬೇರ್ಪಡಿಕೆ ದಿನಾಂಕದಂದು ಯೋಜಿತ ವೇತನವನ್ನು ಬಳಸಿಕೊಂಡು ನಿರ್ಧರಿಸಲಾಗುತ್ತದೆ ಹಾಗೂ ಲಾಭದ ಲೆಕ್ಕಾಚಾರದ ಅಂದಾಜಿನಲ್ಲಿ ಬಳಸಲಾಗುತ್ತದೆ.

ಯೋಜನಾ ವರ್ಷದಲ್ಲಿ ವ್ಯಕ್ತಿಯ ಸೇವೆಗೆ ಕಾರಣವಾದ ಪ್ರಯೋಜನವೆಂದರೆ ಯೋಜನಾ ವರ್ಷದ ಆರಂಭದಲ್ಲಿ ಮೌಲ್ಯಮಾಪನ ಉದ್ದೇಶಗಳಿಗಾಗಿ ಆಟ್ರಿಬ್ಯೂಟ್ ಮಾಡಲಾದ ಪ್ರಯೋಜನಕ್ಕಿಂತ ಯೋಜನಾ ವರ್ಷದ ಕೊನೆಯಲ್ಲಿ ಮೌಲ್ಯಮಾಪನ ಉದ್ದೇಶಗಳಿಗಾಗಿ ಆಟ್ರಿಬ್ಯೂಟ್ ಮಾಡಲಾದ ಪ್ರಯೋಜನವಾಗಿದೆ. ಎರಡೂ ಆಟ್ರಿಬ್ಯೂಟ್ ಮಾಡಲಾದ ಪ್ರಯೋಜನಗಳನ್ನು ವಿವಿಧ ನಿರೀಕ್ಷಿತ ಪ್ರತ್ಯೇಕತೆಯ ದಿನಾಂಕಗಳಿಗೆ ಒಂದೇ ಪ್ರಕ್ಷೇಪಗಳಿಂದ ಅಂದಾಜಿಸಲಾಗಿದೆ.

ವ್ಯಕ್ತಿಯ ಅಂದಾಜು ಪ್ರಯೋಜನದ ಬಾಧ್ಯತೆಯು ವರ್ಷದ ಆರಂಭದಲ್ಲಿ ಮೌಲ್ಯಮಾಪನ ಉದ್ದೇಶಗಳಿಗಾಗಿ ಗುಣಲಕ್ಷಣದ ಪ್ರಯೋಜನದ ಪ್ರಸ್ತುತ ಮೌಲ್ಯವಾಗಿದೆ ಮತ್ತು ಸೇವಾ ವೆಚ್ಚವು ಯೋಜನಾ ವರ್ಷದಲ್ಲಿ ಸೇವೆಯ ವರ್ಷಕ್ಕೆ ಕಾರಣವಾದ ಪ್ರಯೋಜನದ ಪ್ರಸ್ತುತ ಮೌಲ್ಯವಾಗಿದೆ. ಬಹು ಇಳಿಕೆಗಳನ್ನು ಬಳಸಿದರೆ, ಒಬ್ಬ ವ್ಯಕ್ತಿಗೆ ಲಾಭದ ಬಾಧ್ಯತೆ ಮತ್ತು ಸೇವಾ ವೆಚ್ಚವು ವಿವಿಧ ನಿರೀಕ್ಷಿತ ಬೇರ್ಪಡಿಕೆ ದಿನಾಂಕಗಳಿಗೆ ಸಂಬಂಧಿಸಿದ ಘಟಕ ಪ್ರಯೋಜನದ ಬಾಧ್ಯತೆಗಳು ಮತ್ತು ಸೇವಾ ವೆಚ್ಚಗಳ ಮೊತ್ತವಾಗಿದೆ. ಅಂತಹ ಪ್ರಯೋಜನದ ಬಾಧ್ಯತೆಗಳು ಮತ್ತು ಸೇವಾ ವೆಚ್ಚಗಳು ಅಂದಾಜು ಗುಣಲಕ್ಷಣದ ಪ್ರಯೋಜನಗಳನ್ನು ಮತ್ತು ಆ ದಿನಾಂಕಗಳಲ್ಲಿ ಪ್ರತ್ಯೇಕಗೊಳ್ಳುವ ವ್ಯಕ್ತಿಯ ಸಂಭವನೀಯತೆಯನ್ನು ಪ್ರತಿಬಿಂಬಿಸುತ್ತವೆ.

ಎಲ್ಲಾ ಸಂದರ್ಭಗಳಲ್ಲಿ, ಮಾಪನ ದಿನಾಂಕದಂದು ಮೌಲ್ಯಮಾಪನ ಉದ್ದೇಶಗಳಿಗಾಗಿ ವ್ಯಕ್ತಿಯ ಗುಣಲಕ್ಷಣದ ಪ್ರಯೋಜನಗಳ ಒಟ್ಟು ಪ್ರಸ್ತುತ ಮೌಲ್ಯವು ಲಾಭದ ಬಾಧ್ಯತೆಯಾಗಿದೆ ಮತ್ತು ಸೇವಾ ವೆಚ್ಚವು ವರ್ಷದಲ್ಲಿ ಸೇವೆಗೆ ಕಾರಣವಾದ ವ್ಯಕ್ತಿಯ ಪ್ರಯೋಜನಗಳ ಒಟ್ಟು ಪ್ರಸ್ತುತ ಮೌಲ್ಯವಾಗಿದೆ. ಬಹು ಇಳಿಕೆಗಳನ್ನು ಬಳಸಿದರೆ, ಪ್ರಸ್ತುತ ಮೌಲ್ಯಗಳು ವಿವಿಧ ನಿರೀಕ್ಷಿತ ಪ್ರತ್ಯೇಕತೆಯ ದಿನಾಂಕಗಳಲ್ಲಿ ಉದ್ಯೋಗವನ್ನು ತೊರೆಯುವ ಸಂಭವನೀಯತೆಯನ್ನು ಗಣನೆಗೆ ತೆಗೆದುಕೊಳ್ಳುತ್ತವೆ.



ವ್ಯಾಖ್ಯಾನಿಸಲಾದ ಲಾಭ ಬಾಧ್ಯತೆಯ ಮೆಚ್ಚುರಿಟಿ ಪ್ರೊಫೈಲ್:	31.03.2022	31.03.2021
ಯೋಜಿತ ಲಾಭ ಬಾಧ್ಯತೆ	3,296	3,418
ಸಂಚಿತ ಪ್ರಯೋಜನಗಳ ಬಾಧ್ಯತೆ	2,833	2,889
	<b>“ Discounted values / PV “</b>	
1 ವರ್ಷದೊಳಗೆ	1,019	
1-2 ವರ್ಷ	61	
2-3 ವರ್ಷ	624	
3-4 ವರ್ಷ	377	
4-5 ವರ್ಷ	258	
ಮುಂದಿನ 5 ವರ್ಷಗಳ ಪಾವತಿಗಳು (6-10 ವರ್ಷಗಳು)	327	
10 ವರ್ಷಗಳ ಮೇಲಿನ ಪಾವತಿಗಳು	78	
	2,745	
31-03-2022 ರಂತೆ ಸ್ಥಾಪಿತ ಪ್ರಯೋಜನದ ಬಾಧ್ಯತೆ	3,268.63	

### 31ನೇ ಮಾರ್ಚ್ 2022 ಕ್ಕೆ ಕೊನೆಗೊಳ್ಳುವ ಅವಧಿಯ ಸೂಕ್ಷ್ಮತೆಯ ವಿಶ್ಲೇಷಣೆ

ಡಿಬಿಬಿ ಮೇಲೆ 100 ಬೇಸಿಸ್ ಪಾಯಿಂಟ್‌ಗಳ ವಾಸ್ತವಿಕ ಊಹೆಗಳ ಬದಲಾವಣೆಗಳಿಂದ ಪ್ರಭಾವಿತವಾಗಿರುತ್ತದೆ. ಅವುಗಳೆಂದರೆ ರಿಯಾಯಿತಿ ದರಗಳು, ಸಂಬಳದ ಬೆಳವಣಿಗೆ, ಆಟ್ರಿಷನ್ ಮತ್ತು ಮರಣವನ್ನು ಕೆಳಗೆ ತೋರಿಸಲಾಗಿದೆ

	ಡಿಬಿಬಿ % ವಾರು ಹೆಚ್ಚಳ	ಬಾಧ್ಯತೆ	ಡಿಬಿಬಿ ಹೆಚ್ಚಳ
ರಿಯಾಯಿತಿ ದರ +100 ಬೇಸಿಸ್ ಪಾಯಿಂಟ್‌ಗಳು	-0	3,222.18	-74
ರಿಯಾಯಿತಿ ದರ -100 ಮೂಲ ಅಂಕಗಳು	0	3,375.91	80
ಸಂಬಳ ಬೆಳವಣಿಗೆ +100 ಮೂಲ ಅಂಕಗಳು	0	3,374.38	78
ಸಂಬಳ ಬೆಳವಣಿಗೆ -100 ಮೂಲ ಅಂಕಗಳು	-0	3,220.97	-75
ಕ್ಷೀಣತೆ ದರ +100 ಬೇಸಿಸ್ ಪಾಯಿಂಟ್‌ಗಳು	-0	3,290.83	-5
ಕ್ಷೀಣತೆ ದರ -100 ಮೂಲ ಅಂಕಗಳು	0	3,301.33	5
ಮರಣ ಪ್ರಮಾಣ 10% ಹೆಚ್ಚಳ	-0	3,295.53	-0

DBO ಅನ್ನು P.U.C ವಿಧಾನವನ್ನು ಬಳಸಿಕೊಂಡು ಲೆಕ್ಕಾಚಾರ ಮಾಡಿದೆ. ನಂತರದ ವರ್ಷಗಳಲ್ಲಿ ನೌಕರನ ಸೇವೆಯು ಹಿಂದಿನ ವರ್ಷಗಳಿಗಿಂತ ಭೌತಿಕವಾಗಿ ಹೆಚ್ಚಿನ ಮಟ್ಟದ ಪ್ರಯೋಜನಕ್ಕೆ ಕಾರಣವಾದರೆ, ಈ ಪ್ರಯೋಜನಗಳನ್ನು ನೇರ-ಸಾಲಿನ ಆಧಾರದ ಮೇಲೆ ಪರಿಗಣಿಸಲಾಗುತ್ತದೆ. ಮಿತಿಗಳೆಂದರೆ ಬದಲಾವಣೆಯನ್ನು ನಿರ್ಣಯಿಸುವಲ್ಲಿ ಇತರ ನಿಯತಾಂಕಗಳನ್ನು ಸ್ಥಿರವಾಗಿ ಇರಿಸಲಾಗುತ್ತದೆ. ಕೆಲವು ಊಹೆಗಳು ಪರಸ್ಪರ ಸಂಬಂಧ ಹೊಂದಿರುವುದರಿಂದ, ಊಹೆಗಳಲ್ಲಿ ಬದಲಾವಣೆಗಳು ಒಂದಕ್ಕೊಂದು ಪ್ರತ್ಯೇಕವಾಗಿ ಸಂಭವಿಸುವ ಸಾಧ್ಯತೆಯಿಲ್ಲ.

ಮೂಲ ದರಗಳು ಬದಲಾಗಿರುವುದನ್ನು ಹೊರತುಪಡಿಸಿ, ಮೇಲಿನ ವಿಶ್ಲೇಷಣೆಯ ತಯಾರಿಕೆಯಲ್ಲಿ ಬಳಸಿದ ವಿಧಾನಗಳು ಮತ್ತು ಊಹೆಗಳಲ್ಲಿ ಹಿಂದಿನ ಅವಧಿಗಿಂತ ಯಾವುದೇ ಬದಲಾವಣೆಯಿಲ್ಲ.



**28. ಹಣಕಾಸು ವೆಚ್ಚಗಳು**

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021
ಬಡ್ಡಿ	1,174.05	1,801.50
ಇತರೆ ಸಾಲದ ವೆಚ್ಚ		
- ಬ್ಯಾಂಕ್ ವೆಚ್ಚಗಳು	3.84	4.24
- ಖಾತ್ರಿ ಕಮೀಷನ್	4.10	143.24
<b>ಒಟ್ಟು</b>	<b>1,181.99</b>	<b>1,948.98</b>

**29. ಇತರ ವೆಚ್ಚಗಳು**

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021
ಜಾಹೀರಾತು ಶುಲ್ಕಗಳು	2.70	33.27
ಸಂವಹನ ವೆಚ್ಚಗಳು	19.66	24.23
ಸಾಗಣೆ ಶುಲ್ಕಗಳು	7.40	6.05
ಡೇಟಾ ಎಂಟ್ರಿ ಆಪರೇಟಿಂಗ್ ಶುಲ್ಕಗಳು	402.16	364.03
ವಿದ್ಯುತ್ ಮತ್ತು ನೀರಿನ ಶುಲ್ಕಗಳು	27.15	28.69
ಸಾಮಾನ್ಯ ಶುಲ್ಕಗಳು	30.20	34.30
ವಿಮೆ	69.64	46.50
ಲ್ಯಾಬ್ ಅನಾಲಿಸಿಸ್ ಶುಲ್ಕಗಳು	0.22	0.06
ಕಾನೂನು ಮತ್ತು ವೃತ್ತಿಪರ ಶುಲ್ಕಗಳು	89.61	138.43
ಸದಸ್ಯತ್ವ ಮತ್ತು ನಿಯತಕಾಲಿಕಗಳು	0.49	0.98
ವಿವಿಧ ವೆಚ್ಚಗಳು	61.90	34.56
ಕಚೇರಿ/ಗೋದಾಮು ವೆಚ್ಚಗಳು	29.71	38.57
ಪ್ಯಾಕಿಂಗ್ ಶುಲ್ಕಗಳು	1.67	0.31
ಶಾಸನಬದ್ಧ ಲೆಕ್ಕ ಪರಿಶೋಧಕರಿಗೆ ಪಾವತಿ	6.33	6.33
ಮುದ್ರಣ ಮತ್ತು ಸ್ಪೇಷನರಿ	27.07	37.72
ಅನುಮಾನಾಸ್ಪದ ಮುಂಗಡಗಳ ಚೇತರಿಕೆಗೆ ಅವಕಾಶ	307.40	207.01
ದರಗಳು ಮತ್ತು ತೆರಿಗೆಗಳು	127.41	155.83
ಅಧ್ಯಕ್ಷ/ಉಪಾಧ್ಯಕ್ಷರಿಗೆ ಸಂಭಾವನೆ	27.60	14.49
ಬಾಡಿಗೆ	1,397.02	1,405.58
ರಿಪೇರಿ	19.78	8.43
ನಿರ್ದೇಶಕರಿಗೆ ಸಭಾಭತ್ಯೆ	0.92	0.58
ಪ್ರಯಾಣ ವೆಚ್ಚಗಳು	28.25	31.72
ವಾಹನ ನಿರ್ವಹಣೆ	86.12	93.73
ಕಾವಲು ವ್ಯವಸ್ಥೆ	85.42	82.76
<b>ಒಟ್ಟು</b>	<b>2,855.83</b>	<b>2,794.16</b>





**30. ಆದಾಯ ಮತ್ತು ವೆಚ್ಚದ ಖಾತೆಗೆ ಮರುವರ್ಗೀಕರಣಗೊಳ್ಳದ ಐಟಂಗಳು**

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31ನೇ ಮಾರ್ಚ್ 2022	31ನೇ ಮಾರ್ಚ್ 2021
ಉದ್ಯೋಗದ ನಂತರದ ಲಾಭದ ಬಾಧ್ಯತೆಗಳ ಪುನರ್‌ಮಾಪನ	-325.18	181.32
<b>ಒಟ್ಟು</b>	<b>-325.18</b>	<b>181.32</b>

**31. ಸಂಬಂಧಿಸಿದ ಪಾರ್ತಿಗಳ ಕುರಿತು ಬಹಿರಂಗಪಡಿಸುವಿಕೆ- IND AS 24**

(1) IND AS 24- ಸಂಬಂಧಿತ ಪಾರ್ತಿಗಳ ಪ್ರಕಟಣೆಗಳಲ್ಲಿ ವ್ಯಾಖ್ಯಾನಿಸಲಾಗಿರುವಂತೆ ನಿಗಮವು ಸರ್ಕಾರಿ ಸಂಬಂಧಿತ ಘಟಕವಾಗಿದೆ. ಮಾನದಂಡದ ಪ್ಯಾರಾ 25 ರಲ್ಲಿ ಒದಗಿಸಿದಂತೆ ಕಂಪನಿಯು ಬಹಿರಂಗಪಡಿಸುವಿಕೆಯಿಂದ ವಿನಾಯಿತಿಯನ್ನು ಪಡೆದುಕೊಂಡಿದೆ. ಮಾನದಂಡದ ಪ್ಯಾರಾ 26 ರ ಅಗತ್ಯವಿರುವ ಮಾಹಿತಿಯು ಕೆಳಕಂಡಂತಿದೆ:

ಕ್ರ. ಸಂ.	ವಿವರಗಳು	ಪ್ರಸ್ತುತ ವರದಿ ಅವಧಿಯ ಕೊನೆಯಲ್ಲಿನ ಅಂಕಿಅಂಶಗಳು	ಹಿಂದಿನ ವರದಿ ಅವಧಿಯ ಕೊನೆಯಲ್ಲಿನ ಅಂಕಿಅಂಶಗಳು
	ಸರ್ಕಾರದ ಹೆಸರು	ಕರ್ನಾಟಕ ಸರ್ಕಾರ	
	ಷೇರುದಾರರ ಜೊತೆಗಿನ ಸಂಬಂಧದ ಸ್ವರೂಪ	ಕಂಪನಿಯ 100% ಷೇರು	

ಪ್ರತಿಯೊಂದು ಮಹತ್ವದ ವಹಿವಾಟಿನ ಸ್ವರೂಪ ಮತ್ತು ಮೊತ್ತ

ಕಂಪನಿಯು ವಹಿವಾಟು ನಡೆಸಿದ ಇತರ ಸಂಬಂಧಿತ ಪಾರ್ತಿಗಳು:

**(i) ಪ್ರಮುಖ ನಿರ್ವಹಣಾ ಸಿಬ್ಬಂದಿ:**

ಹೆಸರು	ಹುದ್ದೆ
ಶ್ರೀ ಕಪಿಲ್ ಮೋಹನ್, IAS	ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
ಶ್ರೀ ಬಿ.ಹೆಚ್ ಅನಿಲ್ ಕುಮಾರ್	ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
ಡಾ. ಶಾಮಲಾ ಇಕ್ವಿಲ್, IAS	ಆಯುಕ್ತರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ
ಶ್ರೀ ಕೆ. ನಿತೀಶ್, IAS	ನಿರ್ದೇಶಕರು, ಉಪ ಕಾರ್ಯದರ್ಶಿ, ಹಣಕಾಸು ಇಲಾಖೆ

**(ii) ನಿರ್ದೇಶಕರು**

ಹೆಸರು	ಹುದ್ದೆ
ಶ್ರೀ ಎ.ಎಸ್. ಪಾಟೀಲ್	ಅಧ್ಯಕ್ಷರು
ಶ್ರೀ ಕಿರಣ ಕೊಡ್ಡಿ	ಉಪಾಧ್ಯಕ್ಷರು
ಶ್ರೀ ಶಿವಾನಂದ್ ಭೀಮಪ್ಪ ಕಾಪಶಿ, ಐಎಎಸ್	ವ್ಯವಸ್ಥಾಪಕ ನಿರ್ದೇಶಕರು
ಶ್ರೀ ಬಸವರಾಜ ಆರ್ ಸೋಮನವರ್, ಕೆಎಎಸ್	ಪ್ರಧಾನ ವ್ಯವಸ್ಥಾಪಕರು ಮತ್ತು ನಿರ್ದೇಶಕರು
ಶ್ರೀ ಶರಣಬಸವ ಎಫ್. ಅಂಗಡಿ	ನಿರ್ದೇಶಕರು
ಶ್ರೀ ರಾಜಾರಾಂ ಗೋಪಾಲ್ ಭಟ್	ನಿರ್ದೇಶಕರು
ಶ್ರೀ ಜಯಪ್ರಕಾಶ ಶೆಟ್ಟಿ	ನಿರ್ದೇಶಕರು
ಶ್ರೀ ಮುರಳಿ ಕೆ. ಎಂ.	ನಿರ್ದೇಶಕರು
ಶ್ರೀ ಹನುಮಂತಪ್ಪ ಜಯರಾಂ	ನಿರ್ದೇಶಕರು
ಶ್ರೀ ಗಂಗಹನುಮಯ್ಯ	ನಿರ್ದೇಶಕರು
ಶ್ರೀ ಸಿ. ಖ. ರಾಮಚಂದ್ರಗೌಡ	ನಿರ್ದೇಶಕರು
ಶ್ರೀ ಕೆ. ಟಿ. ವಿಜಯಕೃಷ್ಣ	ಕಂಪನಿ ಕಾರ್ಯದರ್ಶಿ



ಕಂಪನಿ ಮತ್ತು ಸಂಬಂಧಿತ ಪಾಟೀಗಳ ನಡುವಿನ ವಹಿವಾಟುಗಳ ಬಹಿರಂಗಪಡಿಸುವಿಕೆ ಮತ್ತು ಸಾಲಗಳು ಮತ್ತು ಹೂಡಿಕೆಗಳ ಬಾಕಿ ಉಳಿದಿರುವ ಸ್ಥಿತಿಗಳು ಈ ಕೆಳಗಿನಂತಿವೆ:

ಲಕ್ಷ ರೂಪಾಯಿಗಳಲ್ಲಿ

ಕ್ರ. ಸಂ.	ವಿವರಗಳು	ಪ್ರಸ್ತುತ ವರದಿ ಅವಧಿಯ ಕೊನೆಯಲ್ಲಿನ ಅಂಕಿಅಂಶಗಳು	ಹಿಂದಿನ ವರದಿ ಅವಧಿಯ ಕೊನೆಯಲ್ಲಿನ ಅಂಕಿಅಂಶಗಳು
<b>1</b>	<b>ಅಧ್ಯಕ್ಷರಿಗೆ ಸಂಭಾವನೆ</b>		
	ಶ್ರೀ ಎ. ಎಸ್. ಪಾಟೀಲ್		
	i) ವೇತನಗಳು ಮತ್ತು ಭತ್ಯೆಗಳು	4.90	2.84
	ii) ವೈದ್ಯಕೀಯ ವೆಚ್ಚಗಳು ಮತ್ತು ಇತರ ಮರುಪಾವತಿ	21.00	10.73
<b>2</b>	<b>ವ್ಯವಸ್ಥಾಪಕ ನಿರ್ದೇಶಕರಿಗೆ ಸಂಭಾವನೆ</b>		
	ಶ್ರೀ ಶಿವಾನಂದ ಭೀಮಪ್ಪ ಕಾಪತಿ		
	i) ವೇತನಗಳು ಮತ್ತು ಭತ್ಯೆಗಳು	10.63	—
	ii) ವೈದ್ಯಕೀಯ ವೆಚ್ಚಗಳ ಮರುಪಾವತಿ	0.37	—
<b>3</b>	<b>ಪ್ರಧಾನ ವ್ಯವಸ್ಥಾಪಕರಿಗೆ ಸಂಭಾವನೆ</b>		
	ಶ್ರೀ ಬಸವರಾಜ ಆರ್. ಸೋಮಣ್ಣನವರ್		
	i) ವೇತನಗಳು ಮತ್ತು ಭತ್ಯೆಗಳು	13.34	13.27
	ii) ವೈದ್ಯಕೀಯ ವೆಚ್ಚಗಳ ಮರುಪಾವತಿ	—	—
	iii) ಸಂಬಳ ಮತ್ತು ಪಿಂಚಣಿ ಕೊಡುಗೆ ಬಿಡಿ	—	—
	iv) ಇತರ	—	—
<b>4</b>	<b>ನಿರ್ದೇಶಕರಿಗೆ ಸಭಾಭತ್ಯೆ</b>		
	ನಿರ್ದೇಶಕರಿಗೆ ವರ್ಷದಲ್ಲಿ ಪಾವತಿಸಿದ ಸಭಾಭತ್ಯೆ	0.92	0.58
<b>5</b>	<b>ಕಂಪನಿ ಕಾರ್ಯದರ್ಶಿಗೆ ಸಂಭಾವನೆ ಮತ್ತು ವೃತ್ತಿಪರ ಶುಲ್ಕಗಳು</b>	3.05	1.92

**32 ಅನಿಶ್ಚಿತ ಬಾಧ್ಯತೆಗಳು ಮತ್ತು ಒದಗಿಸದಿರುವ ಮಟ್ಟಿಗೆ ಬದ್ಧತೆಗಳು**

**32.1 ಅನಿಶ್ಚಿತ ಬಾಧ್ಯತೆಗಳು**

ಲಕ್ಷ ರೂಪಾಯಿಗಳಲ್ಲಿ

ವಿವರಗಳು	31.03.2022 ರಲ್ಲಿದಂತೆ	31.03.2021 ರಲ್ಲಿದಂತೆ
(ಎ) ಮುಂಗಾರು ಮಾರುಕಟ್ಟೆ ಋತು 2000-01 ರಿಂದ 2003-04 ರವರೆಗೆ ಶೇಖರಣಾ ಶುಲ್ಕಗಳಿಗೆ ಸಂಬಂಧಿಸಿದಂತೆ ರಾಜ್ಯ ಉಗ್ರಾಣ ನಿಗಮದಿಂದ ಕ್ಲೈಮ್ ಮಾಡಲಾಗಿದೆ, ಆದರೆ ಕಂಪನಿಯಿಂದ ಸ್ವೀಕರಿಸಲಾಗಿಲ್ಲ	186.53	186.53
(ಬಿ) ಇತರ: ನಿಗಮದ ವಿರುದ್ಧದ ಕ್ಲೈಮ್‌ಗಳು ದೃಢೀಕರಿಸಬಹುದಾದ ಮಟ್ಟಿಗೆ ಸಾಲವೆಂದು ಅಂಗೀಕರಿಸಲ್ಪಟ್ಟಿಲ್ಲ - ಉಲ್ಲೇಖ 33	20.95	20.95
(ಸಿ) ಕೆಎಸ್‌ಎಎಂಬಿ ಗೆ ಬಡ್ಡಿ ಬಾಧ್ಯತೆ (ಟಿಪ್ಪಣಿ 16.3 ನೋಡಿ)	231.54	231.54
(ಡಿ) ಬಳಕೆಯಾಗದ ಅನುದಾನ (20.3 ಮತ್ತು ಟಿಪ್ಪಣಿ 21.2 ನೋಡಿ)	800.2	800.2



### 32.2 ಆದಾಯ ತೆರಿಗೆ - ಮೌಲ್ಯಮಾಪನಗಳ ಸ್ಥಿತಿ

(i) 2008-09 ಕ್ಕೆ 106.78 ಲಕ್ಷ ರೂ.ಗಳ ಬೇಡಿಕೆಯ ಪರಿಣಾಮವಾಗಿ ಮೌಲ್ಯಮಾಪನ ಅಧಿಕಾರಿಯು ಸೆಕ್ಷನ್ 154 ರ ಅಡಿಯಲ್ಲಿ ತಿದ್ದುಪಡಿ ಆದೇಶವನ್ನು ಜಾರಿಗೊಳಿಸಿದ್ದಾರೆ. ಆದೇಶದ ವಿರುದ್ಧ CIT(A) ಮುಂದೆ ನಿಗಮವು ಮೇಲ್ಮನವಿ ಸಲ್ಲಿಸಿದೆ.

32.3 ಭವಿಷ್ಯ ನಿಧಿ ಅಧಿಕಾರಿಗಳು 2004-05 ರಿಂದ 2015-16 ರ ಅವಧಿಗೆ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕಾರ್ಮಿಕರಿಗೆ ಸಂಬಂಧಿಸಿದಂತೆ ಭವಿಷ್ಯ ನಿಧಿ ಬಾಕಿಗೆ ರೂ.2674.44 ಲಕ್ಷಗಳು ಮತ್ತು ರೂ. 203.12 ಲಕ್ಷಗಳು (ಟಿಪ್ಪಣಿ ಸಂಖ್ಯೆ 7 ರಲ್ಲಿ ಸೇರಿಸಲಾಗಿದೆ) ಡಿಮ್ಯಾಂಡ್ ಅನ್ನು ಸಲ್ಲಿಸಿದ್ದಾರೆ. ನಿಗಮವು ಅದರ ವಿರುದ್ಧ ಮೇಲ್ಮನವಿ ನ್ಯಾಯಮಂಡಳಿಯ ಮುಂದೆ ಮೇಲ್ಮನವಿ ಸಲ್ಲಿಸಲು ಆದ್ಯತೆ ನೀಡಿದೆ, ಹಾಗೂ ಅದು ಆದೇಶದ ಕಾರ್ಯಾಚರಣೆಯನ್ನು ತಡೆಹಿಡಿದಿದೆ. ನಿಗಮವು ಅನುಕೂಲಕರ ಆದೇಶವನ್ನು ಪಡೆಯುವ ಭರವಸೆಯಿರುವುದರಿಂದ ಖಾತೆಗಳಲ್ಲಿ ಅದನ್ನು ಒದಗಿಸಲಾಗಿಲ್ಲ.

### 33 ನಿಬಂಧನೆ, ಅನಿಶ್ಚಿತ ಬಾಧ್ಯತೆಗಳು ಮತ್ತು ಅನಿಶ್ಚಿತ ಸ್ವತ್ತುಗಳು

ಲಕ್ಷ ರೂಪಾಯಿಗಳಲ್ಲಿ

(ಎ)

ನಿಬಂಧನೆಗಳ ಅವಕಾಶ	ರಜೆ ನಗದೀಕರಣ	ಗ್ರಾಚ್ಯುಟಿ
01.04.2021 ರಂತೆ ಶಿಲ್ಕು	1,922	738
ಸೇರಿಸಿ: ಒದಗಿಸಿದ ಮೊತ್ತ	429	458
<b>ಒಟ್ಟು</b>	<b>2,351</b>	<b>1,196</b>
ಕಳೆಯಿರಿ: ಕೊಡುಗೆಯ ಮೊತ್ತ/ಹೊಂದಿದ/ಚಾರ್ಜ್ ಮಾಡಲಾದ/ಹಿಂತಿರುಗಿಸಿದ ಮೊತ್ತ	474	670
31.03.2022 ರಂತೆ ಶಿಲ್ಕು	1,877	526

(ಬಿ) ಟಿಪ್ಪಣಿ 32 ಮತ್ತು 11 ರಲ್ಲಿ ಉಲ್ಲೇಖಿಸಲಾದ ಅನಿಶ್ಚಿತ ಬಾಧ್ಯತೆಗಳು ನ್ಯಾಯಾಲಯದ/ಮಧ್ಯಸ್ಥಿಕೆ/ ನ್ಯಾಯಾಲಯದ ಹೊರಗಿನ ಇತ್ಯರ್ಥ, ಅಭಿವೃದ್ಧಿ, ಮೇಲ್ಮನವಿಗಳ ವಿಲೇವಾರಿ/ಉಲ್ಲೇಖ ಅರ್ಜಿ ಮತ್ತು ಒಪ್ಪಂದದ ಬಾಧ್ಯತೆಯ ಪರಿಭಾಷೆಯಲ್ಲಿ ಇತ್ಯರ್ಥದ ಫಲಿತಾಂಶವನ್ನು ಅವಲಂಬಿಸಿರುತ್ತದೆ. ರಾಜ್ಯ ಉಗ್ರಾಣ ನಿಗಮದ ಕ್ಲೈಮ್‌ಗಳಿಗೆ ಸಂಬಂಧಿಸಿರುವುದನ್ನು ಹೊರತುಪಡಿಸಿ ಅಂತಹ ಸಂದರ್ಭಗಳಲ್ಲಿ ಯಾವುದೇ ಮರುಪಾವತಿಯನ್ನು ನಿರೀಕ್ಷಿಸಲಾಗುವುದಿಲ್ಲ, ಇದನ್ನು ಭಾರತ ಸರ್ಕಾರವು ಮರುಪಾವತಿಸುತ್ತದೆ.

(ಸಿ) ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದಿಂದ ಗುತ್ತಿಗೆ ಪಡೆದ ಆಸ್ತಿಯನ್ನು ನಿಗಮವು ಸ್ವಾಧೀನಪಡಿಸಿಕೊಂಡಿದ್ದು, ಮೂಲ ಗುತ್ತಿಗೆ ಒಪ್ಪಂದದಲ್ಲಿ ಯಾವುದೇ ಉಪ ಗುತ್ತಿಗೆ ಷರತ್ತಿಲ್ಲದಿದ್ದರೂ HPC ಗೆ ಉಪ ಗುತ್ತಿಗೆ ನೀಡಲಾಗಿದೆ. ಅಧಿಕಾರವಿಲ್ಲದೆ ಉಪ-ಗುತ್ತಿಗೆಗೆ ಕಾಯಿದೆಯ ಖಾತೆಯಲ್ಲಿ HPCL ಯಾವುದೇ ನಷ್ಟ ಅಥವಾ ಹಾನಿಯನ್ನು ಅನುಭವಿಸಿದರೆ ಕಂಪನಿಯು ಸಾಂದರ್ಭಿಕವಾಗಿ ಜವಾಬ್ದಾರರಾಗಿರಬಹುದು. ಕಂಪನಿಯು ಸಾಂದರ್ಭಿಕವಾಗಿ ಹೊಣೆಗಾರರಾಗಿರುವ ಮೊತ್ತವನ್ನು ನಿರ್ಧರಿಸಲು ಸಾಧ್ಯವಿಲ್ಲ.

(ಡಿ) ನಿಗಮವು ಬಿಬಿಎಂಪಿಯಿಂದ ಭೋಗ್ಯಕ್ಕೆ ನಂ. 16/L, ಮಿಲ್ಲರ್ಸ್ ಟ್ಯಾಂಕ್ ಬೆಡ್ ಪ್ರದೇಶದಲ್ಲಿರುವ ಭೂಮಿಯನ್ನು ಪಡೆದುಕೊಂಡಿದೆ ಮತ್ತು ಮೇಲೆ ಹೇಳಿದ ಭೂಮಿಯಲ್ಲಿ ಆಡಳಿತಾತ್ಮಕ ಕಟ್ಟಡವನ್ನು ನಿರ್ಮಿಸಿದೆ. ಕಟ್ಟಡದ ಒಂದು ಭಾಗವನ್ನು ಕಂಪನಿಯಿಂದ ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಬಾಡಿಗೆಗೆ ನೀಡಲಾಗಿದೆ. ಮೂಲ ಗುತ್ತಿಗೆ ಒಪ್ಪಂದದಲ್ಲಿ ಯಾವುದೇ ಉಪಗುತ್ತಿಗೆ ಷರತ್ತು ಇಲ್ಲದಿದ್ದರೂ ಅಧಿಕಾರವಿಲ್ಲದೆ ಉಪ-ಗುತ್ತಿಗೆಗೆ ಕಾಯಿದೆಯ ಖಾತೆಯಲ್ಲಿ ಯಾವುದೇ ನಷ್ಟ ಅಥವಾ ಹಾನಿಯ ಸಂದರ್ಭದಲ್ಲಿ ಕಂಪನಿಯು ಸಾಂದರ್ಭಿಕವಾಗಿ ಜವಾಬ್ದಾರರಾಗಿರಬಹುದು. ಕಂಪನಿಯು ಸಾಂದರ್ಭಿಕವಾಗಿ ಬಾಧ್ಯತೆ ಹೊಂದಿರುವ ಮೊತ್ತವನ್ನು ನಿರ್ಧರಿಸಲು ಸಾಧ್ಯವಿಲ್ಲ.



### 34 ಹೆಚ್ಚುವರಿ ಮಾಹಿತಿ

- 34.1 ನಿಗಮದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ ಕಾಯಿದೆ, 2006 ರ ಅಡಿಯಲ್ಲಿ ಅತಿಸಣ್ಣ, ಸಣ್ಣ ಅಥವಾ ಮಧ್ಯಮ ಉದ್ಯಮವಾಗಿ ನೋಂದಾಯಿಸಲ್ಪಟ್ಟ ಪೂರೈಕೆದಾರರಿಗೆ 31.03.2022 ರಂತೆ ಯಾವುದೇ ಬಾಕಿಗಳಿಲ್ಲ. ಆದಾಗ್ಯೂ ಗುರುತಿಸುವಿಕೆ ಪ್ರಕ್ರಿಯೆ ಈ ಕಾಯಿದೆಯ ಪ್ರಕಾರ ನೋಂದಾಯಿಸಲಾದ ಪೂರೈಕೆದಾರರನ್ನು ಮುಂದಿನ ವರ್ಷದಲ್ಲಿ ತೆಗೆದುಕೊಳ್ಳಲಾಗುವುದು.
- 34.2 ವ್ಯಾಪಾರಕ್ಕಾಗಿ ಸಂಕ್ಷಿಪ್ತ ಸಾಲಗಾರರು, ಸರ್ಕಾರದಿಂದ ಮುಂಗಡ, ಭದ್ರತೆ ಮತ್ತು ವ್ಯಾಪಾರ ಠೇವಣಿಗಳು, ಬಾಕಿ ಇರುವ ಬಾಧ್ಯತೆಗಳು, ಸಂಕ್ಷಿಪ್ತ ಸಾಲಗಾರರು ಮತ್ತು ಮುಂಗಡಗಳು ಮತ್ತು ಠೇವಣಿಗಳು (ಇವುಗಳು ಡೆಬಿಟ್/ಕ್ರೆಡಿಟ್ ಶಿಲ್ಕುಗಳ ನಿವ್ವಳ ಎಂದು ಹೇಳಲಾಗಿದೆ) ಪುಸ್ತಕಗಳ ಪ್ರಕಾರ ಮತ್ತು ದೃಢೀಕರಣಕ್ಕೆ ಒಳಪಟ್ಟಿರುತ್ತವೆ.
- 34.3 ನಿಗಮವನ್ನು ಅದರ ಏಜೆಂಟ್ ಆಗಿ ಕಾರ್ಯನಿರ್ವಹಿಸಲು ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ ಸ್ಥಾಪಿಸಲಾಗಿದೆ ಮತ್ತು ನಿಗಮದ ಅಸೋಸಿಯೇಷನ್ ಆರ್ಟಿಕಲ್ಸ್‌ನ ಷರತ್ತು 22 ರ ಪ್ರಕಾರ, ಅದರ ಎಲ್ಲಾ ಆದಾಯವು ಬೆಲೆ ಸಮೀಕರಣ/ಸ್ಥಿರೀಕರಣ ನಿಧಿ (PESF), ಇಲಾಖೆಗೆ ಸೇರಿದೆ. ಆಹಾರ ಮತ್ತು ನಾಗರಿಕ ಸರಬರಾಜು. ಆದ್ದರಿಂದ ನಿರ್ವಹಣೆಯು ತನ್ನ ಎಲ್ಲಾ ಚಟುವಟಿಕೆಗಳನ್ನು ಸಾರ್ವಜನಿಕ ದತ್ತಿ ಉದ್ದೇಶಗಳಿಗಾಗಿ ಹೊಂದಿದೆ- ಸಾಮಾನ್ಯ ಸಾರ್ವಜನಿಕ ಉಪಯುಕ್ತತೆಯ ವಸ್ತುವಿನ ಪ್ರಗತಿ ಮತ್ತು ಆದಾಯದ ಯಾವುದೇ ಭಾಗವು ವ್ಯಾಪಾರ/ವಾಣಿಜ್ಯ ವ್ಯಾಪಾರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ 2008 ರ ಹಣಕಾಸು ಕಾಯಿದೆಯ ತಿದ್ದುಪಡಿಗೆ ಅನುಗುಣವಾಗಿ, IT ಕಾಯಿದೆಯ ಸೆಕ್ಷನ್ 2(15) 'ದತ್ತಿ ಉದ್ದೇಶ' ಪದದ ವ್ಯಾಖ್ಯಾನಕ್ಕೆ ಸಂಬಂಧಿಸಿದ್ದು, ಅದು ಆದಾಯ ತೆರಿಗೆಗೆ ಅರ್ಹವಾಗಿರುವುದಿಲ್ಲ ಎಂದು ತೆರಿಗೆ ತಜ್ಞರ ಅಭಿಪ್ರಾಯದಂತೆ, ನಿಗಮದ ಚಟುವಟಿಕೆಗಳನ್ನು ಸಾಮಾನ್ಯ ಸಾರ್ವಜನಿಕ ಉಪಯುಕ್ತತೆಯ ವಸ್ತುವಿನ ಪ್ರಗತಿಯ ಅಡಿಯಲ್ಲಿ ಬರುವ ಚಟುವಟಿಕೆ ಎಂದು ಕರೆಯಲಾಗುವುದಿಲ್ಲ ಮತ್ತು ನಿಗಮದ ಮುಖ್ಯ ಉದ್ದೇಶವನ್ನು ಬಡವರ ಪರಿಹಾರ ಎಂದು ಕರೆಯಬಹುದು ಮತ್ತು ಅದರ ಪ್ರಕಾರ ಸೆಕ್ಷನ್ 13(8) ಗೆ ಮಾಡಿದ ತಿದ್ದುಪಡಿಯು ನಿಗಮಕ್ಕೆ ಅನ್ವಯಿಸುವುದಿಲ್ಲ. ಆದಾಗ್ಯೂ, ನಿಗಮವು ಹೇರಳವಾದ ಮುನ್ನೆಚ್ಚರಿಕೆಯ ಕ್ರಮವಾಗಿ PDS ಅಲ್ಲದ ಚಟುವಟಿಕೆಯಿಂದ (ಅಂದರೆ, ಸೀಮೆಎಣ್ಣೆಯನ್ನು ಹೊರತುಪಡಿಸಿ LPG ಮತ್ತು ಪೆಟ್ರೋಲಿಯಂ ಉತ್ಪನ್ನಗಳು) ಅಂದಾಜು ಆದಾಯಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆಗೆ ನಿಬಂಧನೆಯನ್ನು ಮಾಡುತ್ತಿದೆ.

### 35 ಗುತ್ತಿಗೆಗಳು

ಗುತ್ತಿಗೆ ಬಾಡಿಗೆ ಆದಾಯ:

ರದ್ದುಗೊಳಿಸಲಾಗದ ಕಾರ್ಯಾಚರಣೆ ಗುತ್ತಿಗೆ ಅಡಿಯಲ್ಲಿ ಭವಿಷ್ಯದ ಕನಿಷ್ಠ ಗುತ್ತಿಗೆ ಪಾವತಿಗಳು/ಬಾಡಿಗೆ ಪಡೆಯುವುದು ಈ ಕೆಳಗಿನಂತಿದೆ

	2021-22	2020-21
(i) ಒಂದು ವರ್ಷಕ್ಕಿಂತ ಕಡಿಮೆ	35.63	29.96
(ii) ಒಂದು ವರ್ಷಕ್ಕಿಂತ ಹೆಚ್ಚು ಮತ್ತು ಐದು ವರ್ಷಗಳಿಗಿಂತ ಕಡಿಮೆ	190.81	184.40
(iii) ಐದು ವರ್ಷಗಳ ನಂತರ	333.86	374.21
<b>ಗುತ್ತಿಗೆ ಬಾಡಿಗೆ ವೆಚ್ಚ:</b>		
ಭವಿಷ್ಯದ ಗುತ್ತಿಗೆ ಬಾಡಿಗೆಯನ್ನು ಮರೆಮಾಚಲಾಗದ ಗುತ್ತಿಗೆಯ ಅಡಿಯಲ್ಲಿ ಪಾವತಿಸಬೇಕು	2021-22	2020-21
(i) ಒಂದು ವರ್ಷಕ್ಕಿಂತ ಕಡಿಮೆ	1.44	1.32
(ii) ಒಂದು ವರ್ಷಕ್ಕಿಂತ ಹೆಚ್ಚು ಮತ್ತು ಐದು ವರ್ಷಗಳಿಗಿಂತ ಕಡಿಮೆ	2.88	4.32
(iii) ಐದು ವರ್ಷಕ್ಕಿಂತ ಹೆಚ್ಚು	-	-



**36 ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ**

ಆದಾಯ ತೆರಿಗೆ ಕಾಯಿದೆ 1961 ರ ಅಡಿಯಲ್ಲಿ ನಿಗಮವನ್ನು ಸಾರ್ವಜನಿಕ ಚಾರಿಟೇಬಲ್ ಟ್ರಸ್ಟ್ ಎಂದು ಪರಿಗಣಿಸಿರುವುದರಿಂದ ನಿಗಮವು GOI ಯಿಂದ ವಿನಾಯಿತಿಯನ್ನು ಕ್ಲೈಮ್ ಮಾಡಿದೆ. ನಿಗಮವು 16.07.2018 ದಿನಾಂಕದ GOI ನಿಂದ “ಪ್ರಸ್ತುತ ರಾಜ್ಯ ಸರ್ಕಾರದ ಅಂಡರ್‌ಟೇಕಿಂಗ್” ಕುರಿತು ಯಾವುದೇ ವಿನಾಯಿತಿ ಇಲ್ಲ” ಎಂದು ಸಂವಹನವನ್ನು ಸ್ವೀಕರಿಸಿದೆ. ಅದರಂತೆ ಆಡಳಿತ ಮಂಡಳಿಯು 26.09.2018 ರಂದು ಸಿಎಸ್‌ಆರ್ ಸಮಿತಿಯನ್ನು ರಚಿಸಿದೆ. ಕಂಪನಿಯು ಸಿಎಸ್‌ಆರ್‌ಗೆ ವೆಚ್ಚವನ್ನು ಒದಗಿಸಿಲ್ಲ.

37 ಸ್ವತ್ತುಗಳು ಮತ್ತು ಬಾಧ್ಯತೆಗಳು ಚಾಲ್ತಿ ಮತ್ತು ಚಾಲ್ತಿಯಲ್ಲದ ಎಂದು ವರ್ಗೀಕರಿಸುವ ಉದ್ದೇಶಕ್ಕಾಗಿ ಕಾರ್ಯಾಚರಣೆ ಸೈಕಲ್ ಅನ್ನು 12 ತಿಂಗಳುಗಳೆಂದು ಪರಿಗಣಿಸಲಾಗಿದೆ.

38 ಶೀರ್ಷಿಕೆಗಳ ಅಡಿಯಲ್ಲಿ ಆರಂಭಿಕ ದಾಸ್ತಾನು, ಖರೀದಿಗಳು, ಮಾರಾಟಗಳು ಮತ್ತು ಮುಕ್ತಾಯದ ದಾಸ್ತಾನನ್ನು ಅನುಬಂಧ-IV ರಲ್ಲಿ ಒದಗಿಸಲಾಗಿದೆ

39 ಈ ಹಣಕಾಸು ಹೇಳಿಕೆಗಳನ್ನು ಷೇರುದಾರರು ಮತ್ತು ಇತರ ಆಸಕ್ತ ಪಾಲುದಾರರಿಗೆ ನೀಡುವುದಕ್ಕಾಗಿ ಮಂಡಳಿಯ ಸಭೆಯಲ್ಲಿ ದಿನಾಂಕ: 28.11.2022ರಂದು ನಿರ್ದೇಶಕರ ಮಂಡಳಿಯಿಂದ ಅಧಿಕೃತಗೊಳಿಸಲಾಗಿದೆ. ಈ ಹಣಕಾಸು ಹೇಳಿಕೆಗಳ ಬಿಡುಗಡೆಯ ನಂತರ, ಸದಸ್ಯರು ಹಣಕಾಸಿನ ಹೇಳಿಕೆಗಳನ್ನು ತಿದ್ದುಪಡಿ ಮಾಡುವ ಅಗತ್ಯವಿದ್ದಲ್ಲಿ ಅದನ್ನು ತಿದ್ದುಪಡಿ ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ.

ನಮ್ಮ ಸಮ ದಿನಾಂಕದ ವರದಿ ನೋಡಿ

ನಿರ್ದೇಶಕರ ಮಂಡಳಿಯ ಪರವಾಗಿ

ಎಸ್‌ಎಸ್‌ಬಿ & ಅಸೋಸಿಯೇಟ್ಸ್ ಪರವಾಗಿ

ಚಾರ್ಟೆಡ್ ಅಕೌಂಟೆಂಟ್ಸ್

ಸಂಸ್ಥೆಯ ನೋಂದಣಿ ಸಂಖ್ಯೆ: 010372S

ಸಹಿ/

ಕೆ. ಬಾಲಾಜಿ

ಪಾಲುದಾರ

ಸದಸ್ಯತ್ವ ಸಂಖ್ಯೆ: 207783

ಸಹಿ/

ಕೆ.ಎಂ. ಮುರಳೀಧರ

ನಿರ್ದೇಶಕರು

ಡಿನ್: 09465403

ಸಹಿ/

ಬಸವರಾಜ್ ಆರ್. ಸೋಮಣ್ಣನವರ್

ನಿರ್ದೇಶಕರು

ಡಿನ್: 09159029

ಸ್ಥಳ: ಬೆಂಗಳೂರು

ದಿನಾಂಕ: 12.12.2022

ಸ್ಥಳ: ಬೆಂಗಳೂರು

ದಿನಾಂಕ: 28.11.2022



**ಟಿಪ್ಪಣಿ 40 : IND AS 108 ರಂತೆ ಬಹಿರಂಗಪಡಿಸುವಿಕೆ**

ಮಾರ್ಚ್ 31, 2022 ಕ್ಕೆ ಕೊನೆಗೊಂಡ ವರ್ಷ  
ಮಾರ್ಚ್ 31, 2021 ಕ್ಕೆ ಕೊನೆಗೊಂಡ ವರ್ಷ

ವಿವರಗಳು	ಪಿಡಿಎಸ್	ಎಂಎಸ್‌ಪಿ	ಪಿಡಿಎಸ್ ಅಲ್ಲದ	ಒಟ್ಟು
ಆದಾಯಗಳು	1,64,146	1,11,000	8,685	2,83,830
	2,03,615	4,798	6,714	2,15,127
ಗುರುತಿಸಬಹುದಾದ ಕಾರ್ಯಾಚರಣಾ ವೆಚ್ಚಗಳು	1,43,972	1,15,020	8,179	2,67,170
	1,60,813	36,357	6,194	2,03,364
ವಲಯವಾರು ಕಾರ್ಯಾಚರಣೆ ಆದಾಯಗಳು	20,174	-4,020	506	16,660
	42,802	-31,559	520	11,763
ಹಂಚಿಕೆ ಮಾಡಲಾಗದ ಆದಾಯ				191
ಹಂಚಿಕೆ ಮಾಡಲಾಗದ ವೆಚ್ಚಗಳು				6,808
ಕಾರ್ಯಾಚರಣೆ ಆದಾಯ				10,044
ಬಡ್ಡಿ				1,182
ಬಡ್ಡಿ ಆದಾಯ				1,311
ತೆರಿಗೆಗೆ ಮುಂಚಿನ ಆದಾಯ				10,173
ತೆರಿಗೆ ವೆಚ್ಚ				68
ನಿವ್ವಳ ಆದಾಯ				10,105

**ಟಿಪ್ಪಣಿ 41. ಹಣಕಾಸು ಸಾಧನಗಳ ನ್ಯಾಯೋಚಿತ ಮೌಲ್ಯಮಾಪನಗಳು**

ಎ) ಕೆಳಗಿನ ಕೋಷ್ಟಕವು ಹಣಕಾಸಿನ ಸಾಧನಗಳ ಮಾಪನದಲ್ಲಿ ಬಳಸುವ ಮೌಲ್ಯಮಾಪನ ತಂತ್ರಗಳನ್ನು ತೋರಿಸುತ್ತದೆ:

ಕ್ರ. ಸಂ.	ಹಣಕಾಸು ಆಸ್ತಿ/ ಬಾಧ್ಯತೆ	ಶ್ರೇಣಿ	ಪ್ರಸ್ತುತ ವರದಿ ಅವಧಿಯ ಅಂತ್ಯದಲ್ಲಿ ಅಂಕಿ-ಅಂಶಗಳು	ಹಿಂದಿನ ವರದಿಯ ಅವಧಿಯ ಕೊನೆಯಲ್ಲಿ ಅಂಕಿ-ಅಂಶಗಳು	ನ್ಯಾಯಯುತ ಮೌಲ್ಯ ಮೌಲ್ಯಮಾಪನ ಶ್ರೇಣಿ	ಮೌಲ್ಯಮಾಪನ ತಂತ್ರ ಮತ್ತು ಪ್ರಮುಖ ಸಂಗತಿಗಳು	ಗಮನಿಸಲಾಗದ ಮಹತ್ವದ ಇನ್ಟುಟ್
1	ಹಣಕಾಸು ಸ್ವತ್ತುಗಳು ಉಲ್ಲೇಖಿಸಿದ ಈ ಕ್ಷಿತಿ ಹೂಡಿಕೆಗಳು (ಅಂಗಸಂಸ್ಥೆಗಳು/ ಸಹವರ್ತಿಗಳು/ ಜಂಟಿ ಉದ್ಯಮಗಳನ್ನು ಹೊರತುಪಡಿಸಿ)	FVOCI - 0 ಹಂತ 3 ರಲ್ಲಿ ಗೊತ್ತುಪಡಿಸಿದ ಹಣಕಾಸು ಸಾಧನಗಳು	0	0	ಹಂತ 3	ಉಲ್ಲೇಖಿಸಿದ ಈ ಕ್ಷಿತಿ ಷೇರುಗಳ ಸಂದರ್ಭದಲ್ಲಿ, ಷೇರುಗಳ ಪುಸ್ತಕ ಮೌಲ್ಯವನ್ನು ಆಯಾ ಘಟಕಗಳ ಲೆಕ್ಕಪರಿಶೋಧಕ ವಾರ್ಷಿಕ ಖಾತೆಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಆದಾಗ್ಯೂ ಲೆಕ್ಕಪರಿಶೋಧನೆ ಮಾಡಿದ ವಾರ್ಷಿಕ ಖಾತೆಗಳು ಲಭ್ಯವಿಲ್ಲದ ಸಂದರ್ಭಗಳಲ್ಲಿ ಹೂಡಿಕೆಯನ್ನು ವೆಚ್ಚದಲ್ಲಿ ಮೌಲ್ಯೀಕರಿಸಲಾಗುತ್ತದೆ.	

ಮೌಲ್ಯಮಾಪನ ತಂತ್ರದಲ್ಲಿ ಬಳಸುವ ಒಳಹರಿವಿನ ಆಧಾರದ ಮೇಲೆ ಹಣಕಾಸು ಸಾಧನಗಳ ನ್ಯಾಯಯುತ ಮೌಲ್ಯವನ್ನು 3 ವರ್ಗಗಳಾಗಿ ವರ್ಗೀಕರಿಸಲಾಗಿದೆ.



ಬಳಸಿದ ವರ್ಗಗಳು ಈ ಕೆಳಗಿನಂತಿವೆ:

ಹಂತ 1: ಸಕ್ರಿಯ ಮಾರುಕಟ್ಟೆಯಲ್ಲಿ ಒಂದೇ ರೀತಿಯ ಉಪಕರಣಗಳಿಗೆ ಬೆಲೆಗಳನ್ನು ಉಲ್ಲೇಖಿಸಲಾಗಿದೆ.

ಹಂತ 2 : ಹಂತ 1 ಇನ್‌ಪುಟ್‌ಗಳನ್ನು ಹೊರತುಪಡಿಸಿ ನೇರವಾಗಿ ಅಥವಾ ಪರೋಕ್ಷವಾಗಿ ಗಮನಿಸಬಹುದಾದ ಮಾರುಕಟ್ಟೆ ಒಳಹರಿವು

ಹಂತ 3 : ಗಮನಿಸಬಹುದಾದ ಮಾರುಕಟ್ಟೆ ಡೇಟಾವನ್ನು ಆಧರಿಸಿರದ ಇನ್‌ಪುಟ್‌ಗಳು

ಹಂತ 3 ವರ್ಗಗಳಲ್ಲಿ ಸೇರಿಸಲಾದ ಹಣಕಾಸು ಬಾಧ್ಯತೆಗಳ ನ್ಯಾಯೋಚಿತ ಮೌಲ್ಯವನ್ನು ರಿಯಾಯಿತಿ ನಗದು ಹರಿವಿನ ವಿಶ್ಲೇಷಣೆಯ ಆಧಾರದ ಮೇಲೆ ಸಾಮಾನ್ಯವಾಗಿ ಸ್ವೀಕರಿಸಿದ ಬೆಲೆ ಮಾದರಿಗಳಿಗೆ ಅನುಗುಣವಾಗಿ ನಿರ್ಧರಿಸಲಾಗಿದೆ. ಗಮನಾರ್ಹ ಇನ್‌ಪುಟ್ ಆಗಿರುವ ರಿಯಾಯಿತಿ ದರವನ್ನು ಈ ಕೆಳಗಿನಂತೆ ಲೆಕ್ಕಹಾಕಲಾಗುತ್ತದೆ:

1. ಬಾಡಿಗೆ ಠೇವಣಿಗಳ ಸಂದರ್ಭದಲ್ಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಜಿನಲ್ ಕಾಸ್ಟ್ ಲೆಂಡಿಂಗ್ ದರ (MCLR).

ನ್ಯಾಯೋಚಿತ ಮೌಲ್ಯಮಾಪನ

ಎ) ಶ್ರೇಣಿ ಪ್ರಕಾರ ಹಣಕಾಸು ಸಾಧನಗಳ ಸಾಗಿಸುವ ಮೌಲ್ಯ ಮತ್ತು ನ್ಯಾಯೋಚಿತ ಮೌಲ್ಯವು ಕೆಳಕಂಡಂತಿವೆ:

ವಿವರಗಳು	31.03.2022		31.03.2021	
	ಸಾಗಿಸಲಾದ ಮೊತ್ತ	ನ್ಯಾಯೋಚಿತ ಮೊತ್ತ	ಸಾಗಿಸಲಾದ ಮೊತ್ತ	ನ್ಯಾಯೋಚಿತ ಮೊತ್ತ
ನ್ಯಾಯೋಚಿತ ಮೌಲ್ಯದಲ್ಲಿ ಅಳೆಯಲಾದ ಹಣಕಾಸಿನ ಸ್ವತ್ತುಗಳು:	-	-	-	-
(ಎ) ಹೂಡಿಕೆಗಳು				
ಸ್ಟಾಕ್ ಎಕ್ಸ್‌ಚೇಂಜ್‌ನಿಂದ ಪಟ್ಟಿ ಮಾಡದ ಮತ್ತು ಉಲ್ಲೇಖಿಸದ ಘಟಕ				
ಕರ್ನಾಟಕ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್	0.00	0.00	0.00	0.00
ಒಟ್ಟು ಈ ಕ್ಷೇತ್ರ ಉಪಕರಣಗಳು	0.00	0.00	0.00	0.00
ಹಣಕಾಸಿನ ಸ್ವತ್ತುಗಳನ್ನು ನ್ಯಾಯಯುತ ಮೌಲ್ಯದಲ್ಲಿ ಅಳೆಯಲಾಗುವುದಿಲ್ಲ				
(ಎ) ನಗದು ಮತ್ತು ನಗದು ಸಮಾನ	2,69,634.46	2,69,634.46	80,894.62	80,894.62
(ಬಿ) ಮೇಲಿನ (ಎ) ಹೊರತುಪಡಿಸಿ ಬ್ಯಾಂಕ್ ಶಿಲ್ಕು	-	-	-	-
(ಸಿ) ಸ್ವೀಕೃತಿಗಳು				
(i) ವ್ಯಾಪಾರ ಸ್ವೀಕೃತಿಗಳು	18.44	18.44	20.36	20.36
(ii) ಇತರ ಸ್ವೀಕೃತಿಗಳು				
(ಡಿ) ರಾಜ್ಯ/ಕೇಂದ್ರ ಸರ್ಕಾರದಿಂದ ಸ್ವೀಕರಿಸಬಹುದಾದ ಮೊತ್ತಗಳು	2,61,491.79	2,61,491.79	1,34,455.85	1,34,455.85
	5,31,144.69	5,31,144.69	2,15,370.83	2,15,370.83
ಒಟ್ಟು ಹಣಕಾಸಿನ ಸ್ವತ್ತುಗಳು	5,31,144.69	5,31,144.69	2,15,370.83	2,15,370.83
ಹಣಕಾಸಿನ ಬಾಧ್ಯತೆಗಳನ್ನು ನ್ಯಾಯಯುತ ಮೌಲ್ಯದಲ್ಲಿ ಅಳೆಯಲಾಗುವುದಿಲ್ಲ:				
(ಎ) ಕೆಎಸ್‌ಎಎಂಬಿಗೆ ಬಾಕಿ ಇರುವ ಮೊತ್ತ	97,436.56	97,436.56	97,436.56	97,436.56
	97,436.56	97,436.56	97,436.56	97,436.56
ಒಟ್ಟು ಹಣಕಾಸು ಬಾಧ್ಯತೆಗಳು	97,436.56	97,436.56	97,436.56	97,436.56



42 ಅನುಪಾತ ವಿಶ್ಲೇಷಣೆ

ವಿವರಗಳು	ಮೂಲ	31ನೇ ಮಾರ್ಚ್ 2022ರಂತೆ	31ನೇ ಮಾರ್ಚ್ 2021ರಂತೆ	ವ್ಯತ್ಯಾಸದ %	ವ್ಯತ್ಯಾಸಕ್ಕೆ ಕಾರಣ
(ಎ) ಚಾಲ್ತಿ ಅನುಪಾತ	ಚಾಲ್ತಿ ಸ್ವತ್ತುಗಳು/ಚಾಲ್ತಿ ಬಾಧ್ಯತೆಗಳು	0.99	1.06	-6.98%	
(ಬಿ) ಸಾಲ- ಈಕ್ವಿಟಿ ಅನುಪಾತ	ಒಟ್ಟು ಸಾಲ / ಷೇರುದಾರರ ಈಕ್ವಿಟಿ	-	0.15	-100.00%	ಸಾಲದ ಈಕ್ವಿಟಿ ಅನುಪಾತದಲ್ಲಿನ ಸುಧಾರಣೆಯು ಅಲ್ಪಾವಧಿಯ ಸಾಲಗಳ ಮರುಪಾವತಿಯ ಕಾರಣದಿಂದಾಗಿರುತ್ತದೆ.
(ಸಿ) ಸಾಲ ಸೇವಾ ವ್ಯಾಪ್ತಿ ಅನುಪಾತ	ಸಾಲ ಸೇವೆ/ಸಾಲ ಸೇವೆಗಾಗಿ ಗಳಿಕೆ ಲಭ್ಯತೆ	2.76	0.17	1558.21%	ಸಾಲ ಸೇವೆಯ ಕವರೇಜ್ ಅನುಪಾತದಲ್ಲಿನ ಸುಧಾರಣೆಯು ಎರವಲುಗಳ ಹೆಚ್ಚಿನ ಮೂಲ ಪರಿಣಾಮದಿಂದಾಗಿ ಹಿಂದಿನ ವರ್ಷದ ಸರಾಸರಿ ಎರವಲುಗಳು ಪ್ರಸಕ್ತ ವರ್ಷದ ಸರಾಸರಿ ಎರವಲುಗಳಿಗಿಂತ ಗಮನಾರ್ಹವಾಗಿ ಹೆಚ್ಚಿವೆ, ಇದರಿಂದಾಗಿ ಹಿಂದಿನ ವರ್ಷದ DSCR ಕಡಿಮೆಯಾಗಿದೆ
(ಡಿ) ಈಕ್ವಿಟಿ ಅನುಪಾತದ ಮೇಲಿನ ಆದಾಯ	(ತೆರಿಗೆಗಳ ನಂತರದ ನಿವ್ವಳ ಲಾಭ - ಆದ್ಯತೆಯ ಲಾಭಾಂಶ)/ಸರಾಸರಿ ಷೇರುದಾರರ ಈಕ್ವಿಟಿ	0.42	0.24	71.80%	ಈಕ್ವಿಟಿ ಅನುಪಾತದ ಮೇಲಿನ ಪ್ರತಿಫಲದಲ್ಲಿನ ಸುಧಾರಣೆಯು ಹೆಚ್ಚಿನ ವಹಿವಾಟು ಮತ್ತು ಉತ್ತಮ ಸಾಮರ್ಥ್ಯದ ಬಳಕೆಯಿಂದಾಗಿ ಹೆಚ್ಚಿದ ಲಾಭದಾಯಕತೆಯ ಕಾರಣದಿಂದಾಗಿರುತ್ತದೆ.
(ಇ) ದಾಸ್ತಾನು ವಹಿವಾಟು ಅನುಪಾತ	COGS/ ಸರಾಸರಿ ದಾಸ್ತಾನು	3.33	3.45	-3.60%	
(ಎಫ್) ವ್ಯಾಪಾರ ಸ್ವೀಕೃತಿಗಳ ವಹಿವಾಟು ಅನುಪಾತ	ನಿವ್ವಳ ಕ್ರೆಡಿಟ್ ಮಾರಾಟ/ ಸರಾಸರಿ ವ್ಯಾಪಾರ ಸ್ವೀಕೃತಿ	1.43	1.68	14.55%	ವ್ಯಾಪಾರ ಸ್ವೀಕೃತಿಗಳ ವಹಿವಾಟು ಅನುಪಾತದಲ್ಲಿನ ಸುಧಾರಣೆಗೆ ಕಾರಣ , ಬಾಕಿಗಳ ವಸೂಲಿ ಮತ್ತು ವ್ಯಾಪಾರ ಸ್ವೀಕೃತಿಗಳ ಸಮರ್ಥ ನಿರ್ವಹಣೆ.
(ಜಿ) ವ್ಯಾಪಾರ ಪಾವತಿಗಳ ವಹಿವಾಟು ಅನುಪಾತ	ನಿವ್ವಳ ಕ್ರೆಡಿಟ್ ಖರೀದಿ/ ಸರಾಸರಿ ವ್ಯಾಪಾರ ಪಾವತಿಗಳು	-	-	0.00%	ಕಂಪನಿಯು ಬಹುಪಾಲು ಖರೀದಿಗಳಿಗೆ ಮುಂಗಡ ಪಾವತಿಯನ್ನು (ನಿಯಂತ್ರಿತವಲ್ಲದ ಸರಕುಗಳು ಮತ್ತು ಕೆಲವು ಎಂಡಿಎಂ ವಸ್ತುಗಳನ್ನು ಹೊರತುಪಡಿಸಿ) ಮಾಡುತ್ತದೆ ಮತ್ತು ಆದ್ದರಿಂದ ವ್ಯಾಪಾರ ಪಾವತಿಯ ಅನುಪಾತವು ಅನ್ವಯಿಸುವುದಿಲ್ಲ
(ಹೆಚ್) ನಿವ್ವಳ ಬಂಡವಾಳ ವಹಿವಾಟು ಅನುಪಾತ	ನಿವ್ವಳ ಮಾರಾಟ / ಸರಾಸರಿ ದುಡಿಯುವ ಬಂಡವಾಳ	66.62	-1,157.00	105.76%	ನಿವ್ವಳ ಬಂಡವಾಳ ವಹಿವಾಟು ಅನುಪಾತದಲ್ಲಿನ ಸುಧಾರಣೆಯು ವರ್ಷದಲ್ಲಿ ಅಲ್ಪಾವಧಿಯ ಸಾಲಗಳ ಮರುಪಾವತಿಯ ಕಾರಣದಿಂದಾಗಿರುತ್ತದೆ
(ಐ) ನಿವ್ವಳ ಲಾಭದ ಅನುಪಾತ	ನಿವ್ವಳ ಲಾಭ/ನಿವ್ವಳ ಮಾರಾಟ	0.04	0.02	84.29%	ನಿವ್ವಳ ಲಾಭದ ಅನುಪಾತದಲ್ಲಿನ ಸುಧಾರಣೆಯು ಪ್ರಾಥಮಿಕವಾಗಿ ಉತ್ತಮ ಸಾಮರ್ಥ್ಯದ ಬಳಕೆಯಿಂದಾಗಿ ಆಗಿರುತ್ತದೆ
(ಜೆ) ಬಂಡವಾಳದ ಮೇಲಿನ ಲಾಭ	ಬಡ್ಡಿ ಮತ್ತು ತೆರಿಗೆ ಮುನ್ನ ಗಳಿಕೆ/ ಉದ್ಯೋಗಿ ಬಂಡವಾಳ	0.39	0.28	39.55%	ಹೆಚ್ಚಿನ ವಹಿವಾಟಿನಿಂದ ಉಂಟಾಗುವ ಹೆಚ್ಚಿನ ಗಳಿಕೆಗಳಿಂದಾಗಿ ಉದ್ಯೋಗಿಗಳ ಬಂಡವಾಳದ ಮೇಲಿನ ಪ್ರತಿಯಾಗಿ ಏರಿಕೆಯಾಗಿದೆ.
(ಕೆ) ಹೂಡಿಕೆಯ ಮೇಲಿನ ಲಾಭ	ಬಡ್ಡಿ ಮತ್ತು ತೆರಿಗೆ ಮುನ್ನ ಗಳಿಕೆ/ ಒಟ್ಟು ಈಕ್ವಿಟಿಗಳು				ಅನ್ವಯಿಸುವುದಿಲ್ಲ





ವಿವರಗಳು	ಮೂಲ	31ನೇ ಮಾರ್ಚ್ 2021ರಂತೆ	31ನೇ ಮಾರ್ಚ್ 2020ರಂತೆ	ವ್ಯತ್ಯಾಸದ %	ವ್ಯತ್ಯಾಸಕ್ಕೆ ಕಾರಣ
(ಎ) ಚಾಲ್ತಿ ಅನುಪಾತ	ಚಾಲ್ತಿ ಸ್ವತ್ತುಗಳು/ಚಾಲ್ತಿ ಬಾಧ್ಯತೆಗಳು	1.06	0.85	24.61%	
(ಬಿ) ಸಾಲ- ಈಕ್ವಿಟಿ ಅನುಪಾತ	ಒಟ್ಟು ಸಾಲ / ಷೇರುದಾರರ ಈಕ್ವಿಟಿ	0.15	2.60	-94.07%	ಸಾಲದ ಈಕ್ವಿಟಿ ಅನುಪಾತದಲ್ಲಿನ ಸುಧಾರಣೆಯು ಅಲ್ಪಾವಧಿಯ ಸಾಲಗಳ ಮರುಪಾವತಿಯ ಕಾರಣದಿಂದಾಗಿರುತ್ತದೆ.
(ಸಿ) ಸಾಲ ಸೇವಾ ವ್ಯಾಪ್ತಿ ಅನುಪಾತ	ಸಾಲ ಸೇವೆ/ಸಾಲ ಸೇವೆಗಾಗಿ ಗಳಿಕೆ ಲಭ್ಯವಿದೆ	0.17	0.06	173.63%	ಸಾಲದ ಸೇವಾ ವ್ಯಾಪ್ತಿಯ ಪರಿಷ್ಕರಣೆ ಸುಧಾರಣೆಯು ಎರವಲುಗಳ ಹೆಚ್ಚಿನ ಮೂಲ ಪರಿಣಾಮದಿಂದಾಗಿ ಹಿಂದಿನ ವರ್ಷದ ಸರಾಸರಿ ಎರವಲುಗಳು ಪ್ರಸಕ್ತ ವರ್ಷದ ಸರಾಸರಿ ಸಾಲಗಳಿಗಿಂತ ಗಮನಾರ್ಹವಾಗಿ ಹೆಚ್ಚಿವೆ. ಇದರಿಂದಾಗಿ ಹಿಂದಿನ ವರ್ಷದ DSCR ಕಡಿಮೆಯಾಗಿದೆ.
(ಡಿ) ಈಕ್ವಿಟಿ ಅನುಪಾತದ ಮೇಲಿನ ಆದಾಯ	(ತೆರಿಗೆಗಳ ನಂತರದ ನಿವ್ವಳ ಲಾಭ - ಆದ್ಯತೆಯ ಲಾಭಾಂಶ)/ಸರಾಸರಿ ಷೇರುದಾರರ ಈಕ್ವಿಟಿ	0.24	-0.05	607.85%	ಈಕ್ವಿಟಿ ಅನುಪಾತದ ಮೇಲಿನ ಪ್ರತಿಫಲದಲ್ಲಿನ ಸುಧಾರಣೆಯು ಹೆಚ್ಚಿನ ವಹಿವಾಟು ಮತ್ತು ಉತ್ತಮ ಸಾಮರ್ಥ್ಯದ ಬಳಕೆಯಿಂದಾಗಿ ಹೆಚ್ಚಿದ ಲಾಭದಾಯಕತೆಯ ಕಾರಣದಿಂದಾಗಿರುತ್ತದೆ.
(ಇ) ದಾಸ್ತಾನು ವಹಿವಾಟು ಅನುಪಾತ	COGS/ ಸರಾಸರಿ ದಾಸ್ತಾನು	3.45	17.02	-79.71%	ವರ್ಷದಲ್ಲಿ ಹೆಚ್ಚಿದ MSP ಚಟುವಟಿಕೆಯಿಂದಾಗಿ ದಾಸ್ತಾನು ವಹಿವಾಟು ವ್ಯತ್ಯಾಸದಲ್ಲಿ ಕ್ಷೀಣತೆ ಕಂಡುಬಂದಿದೆ
(ಎಫ್) ವ್ಯಾಪಾರ ಸ್ವೀಕೃತಿಗಳ ವಹಿವಾಟು ಅನುಪಾತ	ನಿವ್ವಳ ಕ್ರೆಡಿಟ್ ಮಾರಾಟ/ ಸರಾಸರಿ ವ್ಯಾಪಾರ ಸ್ವೀಕೃತಿಗಳು	1.68	2.54	-33.95%	
(ಜಿ) ವ್ಯಾಪಾರ ಪಾವತಿಗಳ ವಹಿವಾಟು ಅನುಪಾತ	ನಿವ್ವಳ ಕ್ರೆಡಿಟ್ ಖರೀದಿ/ ಸರಾಸರಿ ವ್ಯಾಪಾರ ಪಾವತಿಗಳು	-	-	0.00%	
(ಹೆಚ್) ನಿವ್ವಳ ಬಂಡವಾಳ ವಹಿವಾಟು ಅನುಪಾತ	ನಿವ್ವಳ ಮಾರಾಟ / ಸರಾಸರಿ ದುಡಿಯುವ ಬಂಡವಾಳ	-1,157.00	-14.12	8092.92%	ಅಲ್ಪಾವಧಿಯ ಸಾಲಗಳ ಮರುಪಾವತಿಯಿಂದಾಗಿ ದುಡಿಯುವ ಬಂಡವಾಳದಲ್ಲಿ ಸುಧಾರಣೆಯಾಗಿದೆ
(ಐ) ನಿವ್ವಳ ಲಾಭದ ಅನುಪಾತ	ನಿವ್ವಳ ಲಾಭ/ನಿವ್ವಳ ಮಾರಾಟ	0.02	-0.00	-652.38%	ನಿವ್ವಳ ಲಾಭದ ಅನುಪಾತದಲ್ಲಿನ ಸುಧಾರಣೆಯು ಪ್ರಾಥಮಿಕವಾಗಿ ಉತ್ತಮ ಸಾಮರ್ಥ್ಯದ ಬಳಕೆಯಿಂದಾಗಿ ಆಗಿದೆ
(ಜೆ) ಬಂಡವಾಳದ ಮೇಲಿನ ಲಾಭ	ಬಡ್ಡಿ ಮತ್ತು ತೆರಿಗೆ ಮೊದಲು / ಉದ್ಯೋಗಿ ಬಂಡವಾಳ	0.28	0.03	950.73%	ಹೆಚ್ಚಿನ ವಹಿವಾಟಿನಿಂದ ಉಂಟಾಗುವ ಹೆಚ್ಚಿನ ಗಳಿಕೆಗಳಿಂದಾಗಿ ಉದ್ಯೋಗಿಗಳ ಬಂಡವಾಳದ ಮೇಲಿನ ಪ್ರತಿಯಾಗಿ ಏರಿಕೆಯಾಗಿದೆ.
(ಕೆ) ಹೂಡಿಕೆಯ ಮೇಲಿನ ಲಾಭ	ಬಡ್ಡಿ ಮತ್ತು ತೆರಿಗೆ ಮೊದಲು / ಒಟ್ಟು ಈಕ್ವಿಟಿಗಳು				ಅನ್ವಯಿಸುವುದಿಲ್ಲ.



**ಅನುಬಂಧ 1**

ಅಪ್ಪಿ, ಸ್ವಾವರ ಮತ್ತು ಉಪಕರಣಗಳು ಹಾಗೂ ಅಮೂರ್ತ ಅಪ್ಪಿಗಳು

ಅಕ್ಷ ರೂಪಾಯಿಗಳಲ್ಲಿ

ಕ್ರ. ಸಂ.	ಅಪ್ಪಿ ಸ್ವರೂಪ ಅಪ್ಪಿ ಸ್ವರೂಪ ಮತ್ತು ಉಪಕರಣಗಳು	ಒಟ್ಟು ಬಡ್ಡಿ				ಸವಕಳ ಬಡ್ಡಿ				ನಿವ್ವಳ ಬಡ್ಡಿ	
		01.04.2021 ರಲ್ಲಿ ಇದ್ದಂತೆ	ಸೇವಕಳ ಮರು ಪಾವತಿಯಾದ ದಿನದ ಬದಲಾವಣೆ	ತೆಗೆದು ಹಾಕಿ ವುಧು	31.03.2022 ರಲ್ಲಿ ಇದ್ದಂತೆ	ಅವಧಿ	ತೆಗೆದು ಹಾಕಿ ವುಧು	31.03.2022 ರವರೆಗೆ	31.03.2022 ರಲ್ಲಿ ಇದ್ದಂತೆ	31.03.2022 ರಲ್ಲಿ ಇದ್ದಂತೆ	31.03.2021 ರಲ್ಲಿ ಇದ್ದಂತೆ
1	ಭೂಮಿ	222.35	-	-	222.35	-	-	-	222.35	222.35	222.35
	ಹಿಂದಿನ ವರ್ಷ	222.35	-	-	222.35	-	-	-	222.35	222.35	222.35
2	ಗುತ್ತಿಗೆ ಭೂಮಿ	181.03	-	-	181.03	-	-	-	181.03	181.03	181.03
	ಹಿಂದಿನ ವರ್ಷ	181.03	-	-	181.03	-	-	-	181.03	181.03	181.03
3	ಗುತ್ತಿಗೆ ಕಟ್ಟಡ	223.59	-	-	223.59	-	-	10.07	182.18	31.34	41.40
	ಹಿಂದಿನ ವರ್ಷ	223.59	-	-	223.59	-	-	10.07	172.12	41.40	51.47
4	ಕಟ್ಟಡ	1,097.27	-	-	1,097.27	-	-	35.51	375.58	686.18	721.69
	ಹಿಂದಿನ ವರ್ಷ	1,047.42	49.85	-	1,097.27	-	-	34.18	341.40	721.69	706.02
5	ಮೋಟಾರ್ ಕಾರು	346.45	3.01	-	349.46	-	-	14.20	271.04	64.22	75.41
	ಹಿಂದಿನ ವರ್ಷ	323.48	22.97	-	346.45	-	-	12.41	258.62	75.41	64.86
6	ಪೀಠೋಪಕರಣಗಳು ಮತ್ತು ಉಪಕರಣಗಳು	168.03	0.50	-	168.53	-	-	2.51	148.42	17.60	19.61
	ಹಿಂದಿನ ವರ್ಷ	163.96	4.07	-	168.03	-	-	3.43	144.99	19.61	18.96
7	ಕಂಪ್ಯೂಟರ್‌ಗಳು	509.87	6.78	-	516.65	-	-	9.12	467.26	40.27	42.61
	ಹಿಂದಿನ ವರ್ಷ	494.88	14.99	-	509.87	-	-	12.43	454.83	42.61	40.05
8	ಸ್ವಾವರ ಮತ್ತು ಯಂತ್ರೋಪಕರಣಗಳು	170.66	12.50	-	183.16	-	-	3.61	145.00	34.55	25.66
	ಹಿಂದಿನ ವರ್ಷ	168.79	1.87	-	170.66	-	-	2.92	142.08	25.66	26.72
9	ಕಚೇರಿ ಉಪಕರಣಗಳು	20.10	1.56	-	21.66	-	-	0.81	14.19	6.66	5.91
	ಹಿಂದಿನ ವರ್ಷ	18.92	1.18	-	20.10	-	-	0.79	13.40	5.91	5.52
	<b>ಒಟ್ಟು</b>	<b>2,939.34</b>	<b>24.35</b>	-	<b>2,963.69</b>	-	-	<b>75.83</b>	<b>1,603.67</b>	<b>1,679.50</b>	<b>1,335.67</b>
	ಹಿಂದಿನ ವರ್ಷ	2,844.42	94.92	-	2,939.34	-	-	76.23	1,527.45	1,335.67	1,316.98



ಅನುಬಂಧ 2

ಗುತ್ತಿಗೆ ಪಡೆದಿರುವ ಭೂಮಿ ವಿವರಗಳು

ಸ್ಥಳ	ಗುತ್ತಿಗೆ ದಿವಾನ್ ದಿನಾಂಕ	ನಿರ್ಮಿತನದ ಅಳತೆ ಚದರ ಅಡಿಗಳಲ್ಲಿ	ವೆಚ್ಚ ಲಕ್ಷ ರೂ.ಗಳಲ್ಲಿ	ಗುತ್ತಿಗೆ ಅವಧಿ	ಷರಾ
ಶಿವಮೊಗ್ಗ, ಶಿವಮೊಗ್ಗ ಜಿಲ್ಲೆ	09-11-2004	18,000.00	3.60	11 ವರ್ಷಗಳು	ಗೋದಾಮು ನಿರ್ಮಿಸಲಾಗಿದೆ
ಭದ್ರಾವತಿ, ಶಿವಮೊಗ್ಗ ಜಿಲ್ಲೆ	24-04-2008	6,300.00	3.43	11 ವರ್ಷಗಳು	ಗೋದಾಮು ನಿರ್ಮಿಸಲಾಗಿದೆ
ಶಿಕಾರಿಪುರ, ಶಿವಮೊಗ್ಗ ಜಿಲ್ಲೆ	1995-96	4,000.00	0.32	11 ವರ್ಷಗಳು	ಗೋದಾಮು ನಿರ್ಮಿಸಲಾಗಿದೆ
ಸಾಗರ, ಶಿವಮೊಗ್ಗ ಜಿಲ್ಲೆ	23-04-2007	6,000.00	3.96	10 ವರ್ಷಗಳು	ಗೋದಾಮು ನಿರ್ಮಿಸಲಾಗಿದೆ
ಹೊಸನಗರ, ಶಿವಮೊಗ್ಗ ಜಿಲ್ಲೆ	23-04-2007	10,400.00	3.47	10 ವರ್ಷಗಳು	ಗೋದಾಮು ನಿರ್ಮಿಸಲಾಗಿದೆ
ಸೂರಬ, ಶಿವಮೊಗ್ಗ ಜಿಲ್ಲೆ	26-03-2009	7,605.00	2.51	10 ವರ್ಷಗಳು	ಗೋದಾಮು ನಿರ್ಮಿಸಲಾಗಿದೆ
ಹೊನ್ನಾಳಿ, ದಾವಣಗೆರೆ ಜಿಲ್ಲೆ	2004-05	10,000.00	0.50	10 ವರ್ಷಗಳು	ಗುತ್ತಿಗೆ ಅವಧಿ ಮುಗಿದಿದೆ. ಗೋದಾಮು ನಿರ್ಮಿಸಲಾಗಿದೆ. ಮಾರಾಟ ಪತ್ರ ಪಡೆಯಲು ಮುಂದಿನ ಕ್ರಮ ಕೈಗೊಳ್ಳಬೇಕು.
ಬಂಗಾರಪೇಟೆ, ಕೋಲಾರ ಜಿಲ್ಲೆ	26-10-2007	36,907.50	3.53	10 ವರ್ಷಗಳು	ಗುತ್ತಿಗೆ ಅವಧಿ ಮುಗಿದಿದೆ. ಇನ್ನೂ ನವೀಕರಣಕ್ಕೆ ಕ್ರಮ ಕೈಗೊಂಡಿಲ್ಲ.
ನವನಗರ, ಬಾಗಲಕೋಟೆ ಜಿಲ್ಲೆ	10-04-2007	7,750.02	2.13	10 ವರ್ಷಗಳು	ಗುತ್ತಿಗೆ ಅವಧಿ ಮುಗಿದಿದೆ
ಬೀರೂರು/ಕಡೂರು, ಚಿಕ್ಕಮಗಳೂರು ಜಿಲ್ಲೆ	05-10-2010	55,686.00	16.94	10 ವರ್ಷಗಳು	ಗುತ್ತಿಗೆ ಅವಧಿ ಮುಗಿದಿದೆ
ಗಂಗಾವತಿ, ಕೊಪ್ಪಳ ಜಿಲ್ಲೆ	30-06-2010	21,780.00	21.22	10 ವರ್ಷಗಳು	ಗುತ್ತಿಗೆ ಅವಧಿ ಮುಗಿದಿದೆ
ಕೆಂಚನಕಟ್ಟೆ, ಚಿತ್ರದುರ್ಗ ಜಿಲ್ಲೆ	12-06-2009	3,268.96	37.96	30 ವರ್ಷಗಳು	ಗುತ್ತಿಗೆ ಅವಧಿ ಇನ್ನೂ ಪೂರ್ಣಗೊಳ್ಳಬೇಕೆಂದು
ಬಾಗಲಕೋಟೆ, ಬಾಗಲಕೋಟೆ ಜಿಲ್ಲೆ	11-09-2012	87,090.80	23.33	10 ವರ್ಷಗಳು	ಗುತ್ತಿಗೆ ಅವಧಿ ಇನ್ನೂ ಪೂರ್ಣಗೊಳ್ಳಬೇಕೆಂದು
ಬಳ್ಳಾರಿ, ಬಳ್ಳಾರಿ ಜಿಲ್ಲೆ	01-04-2007	9,796.00	36.35	30 ವರ್ಷಗಳು	ಗುತ್ತಿಗೆ ಅವಧಿ ಇನ್ನೂ ಪೂರ್ಣಗೊಳ್ಳಬೇಕೆಂದು
ಕೆ.ಆರ್.ನಗರ, ಮೈಸೂರು ಜಿಲ್ಲೆ	28-12-2012	3,150.00	18.08	10 ವರ್ಷಗಳು	ಗುತ್ತಿಗೆ ಅವಧಿ ಇನ್ನೂ ಪೂರ್ಣಗೊಳ್ಳಬೇಕೆಂದು
ತುರುವೇಕೆರೆ, ತುಮಕೂರು ಜಿಲ್ಲೆ	26-11-2011	6,653.38	3.70	10 ವರ್ಷಗಳು	ಗುತ್ತಿಗೆ ಅವಧಿ ಇನ್ನೂ ಪೂರ್ಣಗೊಳ್ಳಬೇಕೆಂದು
<b>ಒಟ್ಟು</b>			<b>181.03</b>		

ಅನುಬಂಧ 3

ಗುತ್ತಿಗೆ ನೀಡಿರುವ ಭೂಮಿ ವಿವರಗಳು

ನಿಗಮವು ಭೂಮಿ ಹೊಂದಿರುವ ಸ್ಥಳ	ಗುತ್ತಿಗೆದಾರ ಹೆಸರು	ಭೂಮಿಯ ವಿಸ್ತೀರ್ಣ ಚದರ ಅಡಿಗಳಲ್ಲಿ	ಗುತ್ತಿಗೆ ಅವಧಿ	2021-22ರ ಅವಧಿಯಲ್ಲಿ ಗುತ್ತಿಗೆ ಬಾಡಿಗೆ ಸ್ವೀಕೃತಿ
ಬನಶಂಕರಿ, ಬೆಂಗಳೂರು ದಕ್ಷಿಣ	ಭಾರತೀಯ ತೈಲ ನಿಗಮ (IOC)	18,341	30 ವರ್ಷಗಳು	ರೂ. 114611.02 ಪ್ರತಿ ತಿಂಗಳು
ಕೆಂಚನಕಟ್ಟೆ, ಚಿತ್ರದುರ್ಗ ಜಿಲ್ಲೆ	ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (HPC)	1,225	29 ವರ್ಷಗಳು	ರೂ. 25,000.00 ಪ್ರತಿ ತಿಂಗಳು
ಕದಿರೇನಹಳ್ಳಿ, ಬೆಂಗಳೂರು ದಕ್ಷಿಣ	ಇಂಡಿಯನ್ ಆಯಿಲ್ ಪೆಟ್ರೋಲಿಯಂ ಪ್ರೈವೇಟ್ ಲಿಮಿಟೆಡ್ (IPPL)	20,017	30 ವರ್ಷಗಳು	ರೂ. 1,57485.00 ಪ್ರತಿ ತಿಂಗಳು
ಬಂಗಾರಪೇಟೆ, ಕೋಲಾರ ಜಿಲ್ಲೆ	ಭಾರತೀಯ ತೈಲ ನಿಗಮ (IOC)	26,620	30 ವರ್ಷಗಳು	ರೂ. 10,593.08 ಪ್ರತಿ ತಿಂಗಳು



ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ

CIN: U51220KA1973SGC002400

ನೋಂದಾಯಿತ ಕಛೇರಿ: ನಂ. 16/1, ಮಿಲ್ಲರ್ಸ್ ಟ್ಯಾಂಕ್ ಬೆಡ್ ಏರಿಯಾ, ವಸಂತನಗರ, ಬೆಂಗಳೂರು-560 052

ಆರಂಭಿಕ ದಾಸ್ತಾನು, ಖರೀದಿಗಳು, ಮಾರಾಟಗಳು ಮತ್ತು ಮುಕ್ತಾಯ ದಾಸ್ತಾನುಗಳ ಬ್ರೇಕಪ್ ಮಾಹಿತಿ

ಅನುಬಂಧ-IV

1) ಆರಂಭಿಕ ದಾಸ್ತಾನು

ಲಕ್ಷ ರೂಪಾಯಿಗಳಲ್ಲಿ

ಸರಕು		01.04.2021 ರಂತೆ	01.04.2020 ರಂತೆ
ಎ)	ಪಿಡಿಎಸ್ ಸರಕುಗಳು:		
1	ಅಕ್ಕಿ	1,868.23	847.13
2	ಗೋಧಿ	407.91	75.28
3	ಸಕ್ಕರೆ	-	-
4	ರಾಗಿ	-	-
5	ತಾಳೆ ಎಣ್ಣೆ	-	0.02
6	ಉಪ್ಪು	0.14	0.14
7	ತೊಗರಿಬೇಳೆ	0.05	0.24
8	ತೊಗರಿ	-	-
9	ಸೂರ್ಯಕಾಂತಿ ಎಣ್ಣೆ	-	-
10	ಹಸಿರು ಬಟಾಣಿ	-	-
	<b>ಒಟ್ಟು</b>	<b>2,276.33</b>	<b>922.80</b>
ಬಿ)	ಎಂಎಸ್‌ಪಿ ಸರಕುಗಳು:		
1	ಎಂಎಸ್‌ಪಿ-ಜೋಳ	-	-
2	ಎಂಎಸ್‌ಪಿ-ರಾಗಿ	77,205.52	18,691.27
3	ಎಂಎಸ್‌ಪಿ-ಅಕ್ಕಿ	11.29	11.29
4	ಎಂಎಸ್‌ಪಿ-ಭತ್ತ/ಅಕ್ಕಿ	7,452.72	998.40
5	ಲೆವಿ ಅಕ್ಕಿ	-	-
6	ಜೋಳ	9,712.50	213.77
	<b>ಒಟ್ಟು</b>	<b>94,382.03</b>	<b>19,914.73</b>
ಸಿ)	ಪಿಡಿಎಸ್ ಅಲ್ಲದ ಸರಕುಗಳು		
1	ಎಲ್‌ಪಿಜಿ ರೀಫಿಲ್ಸ್	33.60	17.22
2	ಆಟೋ ಗ್ಯಾಸ್/ಇಂಧನ/ಲೂಬ್ರಿಕಂಟ್‌ಗಳು/ಉಪಕರಣಗಳು	101.99	79.45
	<b>ಒಟ್ಟು</b>	<b>135.59</b>	<b>96.67</b>
ಡಿ)	ಇತರೆ-ಪಿಡಿಎಸ್		
1	ಸೀಮೆಎಣ್ಣೆ	10.38	3.36
2	ಖಾಲಿ ಗೋಣಿಚೀಲಗಳು	6.36	7.13
3	ಇತರೆ	-	-
	<b>ಒಟ್ಟು</b>	<b>16.73</b>	<b>10.48</b>
ಇ)	ಸಾಗಣೆಯಲ್ಲಿ ದಾಸ್ತಾನು	3.97	8.01
	<b>ಒಟ್ಟು</b>	<b>96,814.65</b>	<b>20,952.69</b>



2) ಖರೀದಿ ಮೌಲ್ಯ

ಲಕ್ಷ ರೂಪಾಯಿಗಳಲ್ಲಿ

ಸರಕು		ವರ್ಷಾಂತ್ಯ 31.03.2022	ವರ್ಷಾಂತ್ಯ 31.03.2021
ಎ)	ಪಿಡಿಎಸ್ ಸರಕು:		
1	ಅಕ್ಕಿ	85,195.69	96,068.27
2	ಗೋಧಿ	52,976.52	63,040.89
3	ಜೋಳ	1.67	-
4	ರಾಗಿ	451.16	240.93
5	ಉಪ್ಪು	-	-
6	ಪಾಮೋಲಿನ್ ಎಣ್ಣೆ	-0.17	-
7	ತೊಗರಿಬೇಳೆ	-	2.63
8	ಸಾರಿಗೆ ಶುಲ್ಕಗಳು	10.37	39.88
9	ಕಾರ್ಮಿಕ ಮತ್ತು ನಿರ್ವಹಣೆ ಶುಲ್ಕಗಳು	1.42	1.62
10	ಸಂಗ್ರಹಣೆ ಮತ್ತು ಧೂಮೀಕರಣ ಶುಲ್ಕಗಳು	0.10	0.13
	<b>ಉಪ ಮೊತ್ತ</b>	<b>1,38,636.75</b>	<b>1,59,394.35</b>
ಬಿ)	ಎಂಎಸ್‌ಪಿ ಸರಕು:		
1	ಎಂಎಸ್‌ಪಿ ರಾಗಿ	43,597.88	89,819.43
2	ಎಂಎಸ್‌ಪಿ -ಭತ್ತ	4,230.14	8,631.08
3	ಎಂಎಸ್‌ಪಿ -ಅಕ್ಕಿ	1,879.95	475.69
4	ಎಂಎಸ್‌ಪಿ - ಖಾಲಿ ಗೋಣಿ	0.18	0.01
5	ಎಂಎಸ್‌ಪಿ ಜೋಳ	32,802.77	11,859.10
6	ಎಂಎಸ್‌ಪಿ ಸಾರಿಗೆ ಶುಲ್ಕಗಳು	-	0.58
7	ಎಂಎಸ್‌ಪಿ ಸಂಗ್ರಹಣೆ ಮತ್ತು ಧೂಮೀಕರಣ ಶುಲ್ಕಗಳು	-	-
8	ಮಾರುಕಟ್ಟೆ ಸೆಸ್	-	-
9	ಎಂಎಸ್‌ಪಿ ಮಿಲಿಂಗ್ ಶುಲ್ಕಗಳು	0.98	38.20
10	ಎಂಎಸ್‌ಪಿ ಕಾರ್ಮಿಕ ಮತ್ತು ನಿರ್ವಹಣೆ ಶುಲ್ಕಗಳು	-	-
	<b>ಉಪ ಮೊತ್ತ</b>	<b>82,511.90</b>	<b>1,10,824.10</b>
ಸಿ)	ಪಿಡಿಎಸ್ ಅಲ್ಲದ ಸರಕು:		
1	ಎಲ್‌ಪಿಜಿ ಮರುಪೂರಣಗಳು	4,776.26	3,480.37
2	ಎಲ್‌ಪಿಜಿ ಸ್ವಚ್ಛಗಳು	4.80	5.68
3	ಎಲ್‌ಪಿಜಿ ಉಪಕರಣಗಳು	10.37	8.65
4	ಪೆಟ್ರೋಲ್	1,526.80	1,236.92
5	ಡೀಸೆಲ್	1,340.24	1,115.00
6	ಲೂಬ್ರಿಕೆಂಟ್ಸ್	4.88	2.13
7	ಆಟೋ ಗ್ಯಾಸ್	518.89	381.23
8	ಪಿಡಿಎಸ್ ಅಲ್ಲದ ಸಾರಿಗೆ ಶುಲ್ಕಗಳು	2.14	2.70
9	ಪಿಡಿಎಸ್ ಅಲ್ಲದ ಕಾರ್ಮಿಕ ಮತ್ತು ನಿರ್ವಹಣೆ ಶುಲ್ಕಗಳು	-	-0.01
10	ಇತರ ಅನಿಯಂತ್ರಿತ ಸರಕುಗಳು	-	-
	<b>ಉಪ ಮೊತ್ತ</b>	<b>8,184.38</b>	<b>6,232.67</b>
ಡಿ)	ಇತರೆ ಪಿಡಿಎಸ್:		
1	ಸೀಮೆಎಣ್ಣೆ	4,534.49	2,683.39
2	ಇತರೆ ಪಿಡಿಎಸ್ ಸಾರಿಗೆ ಶುಲ್ಕಗಳು	170.46	95.21
	<b>ಉಪ ಮೊತ್ತ</b>	<b>4,704.94</b>	<b>2,778.61</b>
ಇ)	ಇತರೆ ಸರಕು:		
1	ಅಕ್ಕಿ ಮುಟ್ಟುಗೋಲು	-	-
2	ಗೋಧಿ ಮುಟ್ಟುಗೋಲು	-	-
3	ತೊಗರಿಬೇಳೆ ಮುಟ್ಟುಗೋಲು	-	-
	<b>ಉಪ ಮೊತ್ತ</b>	<b>-</b>	<b>-</b>
	<b>ಒಟ್ಟು</b>	<b>2,34,037.98</b>	<b>2,79,229.73</b>



3) ಮಾರಾಟ ಮೌಲ್ಯ

ಲಕ್ಷ ರೂಪಾಯಿಗಳಲ್ಲಿ

ಸರಕು		ವರ್ಷಾಂತ್ಯ 31.03.2022	ವರ್ಷಾಂತ್ಯ 31.03.2021
ಎ)	ಪಿಡಿಎಸ್ ಸರಕು:		
1	ಅಕ್ಕಿ	14,782.97	14,690.35
2	ಗೋಧಿ	15,838.30	17,632.74
3	ಕಡಲೆ	-	0.00
4	ರಾಗಿ	-	-
5	ಉಪ್ಪು	-	-
6	ಪಾಮೋಲಿನ್ ಎಣ್ಣೆ	-	0.07
7	ಹಸಿರು ಬಟಾಣಿ	-	-
8	ಸೂರ್ಯಕಾಂತಿ ಎಣ್ಣೆ	-	-
9	ತೊಗರಿಬೇಳೆ	-	2.69
10	ತೊಗರಿ	-	-
11	ಜೋಳ	-	-
	<b>ಉಪ ಮೊತ್ತ</b>	<b>30,621.27</b>	<b>32,325.86</b>
ಬಿ)	ಎಂಎಸ್‌ಪಿ ಸರಕುಗಳು:		
1	ಎಂಎಸ್‌ಪಿ -ಅಕ್ಕಿ	58.12	118.33
2	ಎಂಎಸ್‌ಪಿ -ರಾಗಿ	879.60	351.21
3	ಎಂಎಸ್‌ಪಿ -ಜೋಳ	60.47	-
	<b>ಉಪ ಮೊತ್ತ</b>	<b>998.19</b>	<b>469.54</b>
ಸಿ)	ಪಿಡಿಎಸ್ ಅಲ್ಲದ ಸರಕುಗಳು:		
1	ಎಲ್‌ಪಿಜಿ ರೀಫಿಲ್ಲಿಂಗ್	4,955.10	3,843.88
2	ಎಲ್‌ಪಿಜಿ ಸ್ಪರ್ವ್‌ಗಳು	6.19	7.81
3	ಎಲ್‌ಪಿಜಿ ಉಪಕರಣಗಳು	11.58	12.34
4	ಪೆಟ್ರೋಲ್	1,557.84	1,273.19
5	ಡೀಸೆಲ್	1,386.88	1,137.14
6	ಲೂಬ್ರಿಕೆಂಟ್ಸ್	214.87	3.38
7	ಆಟೋ ಗ್ಯಾಸ್	552.25	436.23
8	ನಿಯಂತ್ರಿತವಲ್ಲದ ಸರಕುಗಳು	-	-
	<b>ಉಪ ಮೊತ್ತ</b>	<b>8,684.71</b>	<b>6,713.96</b>
ಡಿ)	ಇತರೆ ಪಿಡಿಎಸ್ ಸರಕುಗಳು:		
1	ಸೀಮೆಎಣ್ಣೆ	3,421.91	2,834.08
2	ಖಾಲಿ ಗೋಣಿಚೀಲಗಳು	4.60	10.96
	<b>ಉಪ ಮೊತ್ತ</b>	<b>3,426.52</b>	<b>2,845.05</b>
ಇ)	ಇತರ ಸರಕು:		
1	ಸರಕುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ	-	-
	<b>ಉಪ ಮೊತ್ತ</b>	<b>-</b>	<b>-</b>
	<b>ಒಟ್ಟು ಮೊತ್ತ</b>	<b>43,730.69</b>	<b>42,354.41</b>



4) ಮುಕ್ತಾಯದ ದಾಸ್ತಾನು ಮೌಲ್ಯ

ಲಕ್ಷ ರೂಪಾಯಿಗಳಲ್ಲಿ

ಸರಕು		31.03.2022 ರಂತೆ	31.03.2021 ರಂತೆ
ಎ)	ಪಿಡಿಎಸ್ ಸರಕುಗಳು:		
1	ಅಕ್ಕಿ	1,351.95	1,868.23
2	ಗೋಧಿ	278.30	407.91
3	ಸಕ್ಕರೆ	-	-
4	ರಾಗಿ	-	-
5	ತಾಳೆ ಎಣ್ಣೆ	-	-
6	ಉಪ್ಪು	-	0.14
7	ತೊಗರಿಬೇಳೆ	-	0.05
8	ಹಸಿರು ಬಟಾಣಿ	-	-
	<b>ಉಪ ಮೊತ್ತ</b>	<b>1,630.25</b>	<b>2,276.33</b>
ಬಿ)	ಎಂಎಸ್‌ಪಿ ಸರಕುಗಳು:		
1	ಎಂಎಸ್‌ಪಿ-ಜೋಳ	-	-
2	ಎಂಎಸ್‌ಪಿ-ರಾಗಿ	34,297.37	77,205.52
3	ಎಂಎಸ್‌ಪಿ-ಅಕ್ಕಿ	-	11.29
4	ಎಂಎಸ್‌ಪಿ-ಭತ್ತ/ಅಕ್ಕಿ	6,081.36	7,452.72
5	ಲೆವಿ ಭತ್ತ	-	-
6	ಜೋಳ	21,495.36	9,712.50
	<b>ಉಪ ಮೊತ್ತ</b>	<b>61,874.10</b>	<b>94,382.03</b>
ಸಿ)	ಪಿಡಿಎಸ್ ಅಲ್ಲದ ಸರಕುಗಳು		
1	ಎಲ್‌ಪಿಜಿ ರೀಫಿಲ್ಸ್	35.82	33.60
2	ಆಟೋ ಗ್ಯಾಸ್/ಇಂಧನ/ಲೂಬ್ರಿಕಂಟ್‌ಗಳು/ಉಪಕರಣಗಳು	105.46	101.99
	<b>ಉಪ ಮೊತ್ತ</b>	<b>141.28</b>	<b>135.59</b>
ಡಿ)	ಇತರೆ-ಪಿಡಿಎಸ್		
1	ಸೀಮೆಎಣ್ಣೆ	27.55	10.38
2	ಖಾಲಿ ಗೋಣಿಜೀಲಗಳು	5.20	6.36
3	ಇತರೆ	-	-
	<b>ಉಪ ಮೊತ್ತ</b>	<b>32.74</b>	<b>16.73</b>
ಇ)	ಸಾಗಣೆಯಲ್ಲಿ ದಾಸ್ತಾನು	3.70	3.97
	<b>ಒಟ್ಟು</b>	<b>63,682.07</b>	<b>96,814.65</b>



भारतीय लेखापरीक्षा और लेखा विभाग  
ಭಾರತೀಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರಗಳ ಇಲಾಖೆ



प्रधान महालेखाकार का कार्यालय (लेखापरीक्षा-1) कर्नाटक  
ಪ್ರಧಾನ ಲೆಕ್ಕ ಪರಿಶೋಧಕರ ಕಛೇರಿ (ಆಡಿಟ್-1)  
ಕರ್ನಾಟಕ, ಬೆಂಗಳೂರು

सत्यमेव जयते

## ನಂಬಲರ್ಹ ನೋಂದಾಯಿತ

### ಅಂಚೆಯಲ್ಲಿ ರವಾನಿತ

ಸಂಖ್ಯೆ: ಪಿಎಜಿ (ಲೆಕ್ಕಪರಿಶೋಧನೆ-1)/ಎಎಂಜಿ-2/ಎಸ್‌ಪಿಎಸ್‌ಯು-ಸಿಸಿ/ಎ-16(2)/2022-23/329

ದಿನಾಂಕ: 27.02.2023

ಇವರಿಗೆ,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ,

ಬೆಂಗಳೂರು

ವಿಷಯ: ಮಾರ್ಚ್ 31 2022ರಂದು ಕೊನೆಗೊಂಡ ವರ್ಷಕ್ಕೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ, ಬೆಂಗಳೂರು ಇವರ ಲೆಕ್ಕಪತ್ರದ ಮೇಲೆ ಕಂಪನಿ ಕಾಯ್ದೆ, 2013ರ ಸೆಕ್ಷನ್ 143(6)(ಬಿ) ಅಡಿಯಲ್ಲಿ ಭಾರತದ ನಿಯಂತ್ರಕರು ಮತ್ತು ಮಹಾಲೇಖಪಾಲರ ವಿಮರ್ಶೆಗಳು

ಮಾನ್ಯರೇ,

1. ಮಾರ್ಚ್ 31 2022ರಂದು ಕೊನೆಗೊಂಡ ವರ್ಷಕ್ಕೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ, ಬೆಂಗಳೂರು ಇವರ ಲೆಕ್ಕಪತ್ರದ ಮೇಲೆ ಕಂಪನಿ ಕಾಯ್ದೆ, 2013ರ ಸೆಕ್ಷನ್ 143(6)(ಬಿ) ಅಡಿಯಲ್ಲಿ ಅಡಿಯಲ್ಲಿ ವಿಮರ್ಶೆಗಳನ್ನು ಇದರೊಂದಿಗೆ ರವಾನಿಸುತ್ತಿದ್ದೇನೆ.
2. ಲೆಕ್ಕಪತ್ರಗಳನ್ನು ಪ್ರಮಾಣೀಕರಿಸಿದ ವಾರ್ಷಿಕ ಮಹಾಸಭೆಯ ನಡವಳಿಗಳ ಪ್ರತಿ, ಅದರ ಮೇಲೆ ಲೆಕ್ಕಪರಿಶೋಧಕರ ವರದಿ ಮತ್ತು ಭಾರತೀಯ ನಿಯಂತ್ರಕರು ಮತ್ತು ಮಹಾಲೇಖಪಾಲರ ಟಿಪ್ಪಣಿಗಳನ್ನು ಈ ಕಚೇರಿಗೆ ವಾರ್ಷಿಕ ಮಹಾಸಭೆ ಮುಕ್ತಾಯದ ಬಳಿಕ ಕೂಡಲೇ ಕಳುಹಿಸಬಹುದು. ಮುದ್ರಿತ ವಾರ್ಷಿಕ ವರದಿಯ ಆರು ಪ್ರತಿಗಳನ್ನು ಕೂಡ ಈ ಕಚೇರಿಗೆ ಕಳುಹಿಸಬಹುದು.
3. ಪತ್ರದ ಮತ್ತು ಲಗತ್ತುಗಳ ಸ್ವೀಕೃತಿಯನ್ನು ದಯಮಾಡಿ ತಿಳಿಸಬಹುದು.

ತಮ್ಮ ವಿಶ್ವಾಸಿ,

ಸಹಿ/

(ಸ್ಮಿತಾ ಗೋಪಾಲ್)

ಮಹಾಲೇಖಪಾಲರು (ಲೆಕ್ಕಪರಿಶೋಧನೆ-1)

ಕರ್ನಾಟಕ, ಬೆಂಗಳೂರು





**ಮಾರ್ಚ್ 31 2022ರಂದು ಕೊನೆಗೊಂಡ ವರ್ಷಕ್ಕೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ, ಬೆಂಗಳೂರು ಇವರ ಹಣಕಾಸು ವಿವರಣಾ ಪಟ್ಟಿ ಮೇಲೆ ಕಂಪನಿ ಕಾಯ್ದೆ, ಸೆಕ್ಷನ್ 143(6)(ಬಿ) ಅಡಿಯಲ್ಲಿ 2013ರ ಅಡಿಯಲ್ಲಿ ಭಾರತದ ನಿಯಂತ್ರಕರು ಮತ್ತು ಮಹಾಲೇಖಪಾಲರ ವಿಮರ್ಶೆಗಳು**

31ನೇ ಮಾರ್ಚ್ 2022 ಕ್ಕೆ ಕೊನೆಗೊಂಡ ಹಣಕಾಸು ವರ್ಷಕ್ಕಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ, ಬೆಂಗಳೂರು ಅವರ ಹಣಕಾಸು ವಿವರಣಾ ಪಟ್ಟಿ/ ತಃಖ್ತೆಗಳ ತಯಾರಿಕೆಯು ಕಂಪನಿಗಳ ಕಾಯ್ದೆ, 2013ರ ಪರಿಚ್ಛೇದ 143(6) (ಬಿ) ಯ ಅಡಿಯಲ್ಲಿ ತಿಳಿಸಲಾಗಿರುವ ಹಣಕಾಸು ವರದಿಗಳ ನಿಯಮಗಳ ಚೌಕಟ್ಟಿನಲ್ಲಿ ತಯಾರಿಸುವುದು ನಿಗಮದ ವ್ಯವಸ್ಥಾಪಕ ಮಂಡಳಿಯ ಜವಾಬ್ದಾರಿಯಾಗಿದೆ. ಕಾಯ್ದೆಯ ಪರಿಚ್ಛೇದ 139(5)ರ ಪ್ರಕಾರ ಭಾರತ ಸರ್ಕಾರದ ನಿಯಂತ್ರಕರು ಮತ್ತು ಪ್ರಧಾನಲೇಖಪಾಲರಿಂದ ನೇಮಕಗೊಂಡ ಶಾಸನಬದ್ಧ ಲೆಕ್ಕಪರಿಶೋಧಕರಿಂದ ಕಾಯ್ದೆಯ ಸೆಕ್ಷನ್ 143ರ ಅಡಿಯಲ್ಲಿ ಹಣಕಾಸು ವಿವರಣಾಪಟ್ಟಿಯ ಲೆಕ್ಕಪತ್ರ ಹೇಳಿಕೆ/ತಃಖ್ತೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಕಾಯ್ದೆಯ ಸೆಕ್ಷನ್ 143(10)ರ ಅಡಿಯಲ್ಲಿ ಸೂಚಿಸಲಾದ ಲೆಕ್ಕ ಪರಿಶೋಧನೆಗಳ ಮಾನದಂಡಗಳಡಿಯಲ್ಲಿ ವ್ಯಕ್ತಪಡಿಸಲು ಜವಾಬ್ದಾರಾಗಿರುತ್ತಾರೆ. ಇದು ಅವರ ಲೆಕ್ಕ ಪರಿಶೋಧನಾ ವರದಿ ದಿನಾಂಕ 12 ಡಿಸೆಂಬರ್ 2022 ರ ಮೂಲಕ ಅವರು ಮಾಡಿರುವುದಾಗಿ ತಿಳಿಸಲಾಗಿದೆ.

ನಾನು, ಭಾರತ ಸರ್ಕಾರದ ನಿಯಂತ್ರಕರು ಮತ್ತು ಮಹಾಲೇಖಪಾಲರ ಪರವಾಗಿ 31ನೇ ಮಾರ್ಚ್, 2022 ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ, ಬೆಂಗಳೂರು ಅವರ ಹಣಕಾಸು ವಿವರಣಾಪಟ್ಟಿ ಲೆಕ್ಕಪತ್ರ ಹೇಳಿಕೆ/ತಃಖ್ತೆಗಳ ಮೇಲೆ ಕಾಯ್ದೆಯ ಪರಿಚ್ಛೇದ 143(6)(ಎ)ರ ಅಡಿಯಲ್ಲಿ ಹೆಚ್ಚುವರಿ ಲೆಕ್ಕ ಪರಿಶೋಧನೆಯನ್ನು ನಡೆಸಿರುತ್ತೇನೆ. ಈ ಹೆಚ್ಚುವರಿ ಲೆಕ್ಕ ಪರಿಶೋಧನೆಯು ನಿಯೋಜಿತ ಲೆಕ್ಕ ಪರಿಶೋಧಕರ ಕಷ್ಟಾಪ್ತಿಯನ್ನು ಗಮನಿಸದೆ ಸ್ವತಂತ್ರವಾಗಿ ನಿರ್ವಹಿಸಲ್ಪಟ್ಟಿರುತ್ತದೆ. ಮತ್ತು ಇದರಲ್ಲಿ ನಿಯೋಜಿತ ಲೆಕ್ಕ ಪರಿಶೋಧಕರ ಪರಿಶೋಧನೆಯನ್ನು ಪ್ರಾಥಮಿಕವೆಂದು ಪರಿಗಣಿಸಿರುತ್ತದೆ ಹಾಗೂ ಕೆಲವು ಆರ್ಥಿಕ ದಾಖಲಾತಿಗಳ ಬಗ್ಗೆ ಸಂಸ್ಥೆಯ ವೈಯಕ್ತಿಕ ಮತ್ತು ಆಯ್ದ ಪರೀಕ್ಷೆಗಳಿಗೆ ಒಳಪಟ್ಟಿರುತ್ತದೆ.

ನನ್ನ ಪೂರಕ ಲೆಕ್ಕಪರಿಶೋಧನೆಯ ಆಧಾರದ ಮೇಲೆ ಕಾಯ್ದೆಯ ಸೆಕ್ಷನ್ 143(6)(ಬಿ)ಯ ಅಡಿಯಲ್ಲಿ ಶಾಸನಬದ್ಧ ಲೆಕ್ಕ ಪರಿಶೋಧನೆಯ ವರದಿಯಲ್ಲಿ ಮತ್ತು ನನ್ನ ದೃಷ್ಟಿಯಲ್ಲಿ ಹಣಕಾಸು ವಿವರಣಾ ಪಟ್ಟಿಯ ಉತ್ತಮ ತಿಳುವಳಿಕೆಗೆ ಅನುವು ಮಾಡಿಕೊಡಲು ಮತ್ತು ಸಂಬಂಧಿತ ಲೆಕ್ಕಪರಿಶೋಧನೆ ವರದಿಯಲ್ಲಿ ನನ್ನ ಗಮನಕ್ಕೆ ಬಂದಿರುವ ಈ ಕೆಳಗಿನ ಕೆಲವೊಂದು ನಿರ್ದಿಷ್ಟ ವಿಷಯಗಳನ್ನು ಎತ್ತಿ ತೋರಿಸಲು ಬಯಸುತ್ತೇನೆ.

## I. ಹಣಕಾಸು ಪರಿಷ್ಕಿತಿ ಮೇಲೆ ವಿಮರ್ಶೆ

### 1. ಬ್ಯಾಲೆನ್ಸ್ ಶೀಟ್

ಟಿಪ್ಪಣಿ ಸಂ.7-ಇತರೇ-ಚಾಲ್ತಿಯೇತರ ಹಣಕಾಸು ಸ್ವತ್ತುಗಳು ರೂ. 131316.40 ಲಕ್ಷಗಳು

ಸಂಶಯಾಸ್ಪದ ಮುಂಗಡಗಳಿಗೆ ಅವಕಾಶ ರೂ.10,976.67 ಲಕ್ಷಗಳು

ಸರ್ಕಾರದಿಂದ ಸ್ವೀಕರಿಸಬೇಕಾದ ನಿವ್ವಳ ಮುಂಗಡ: ರೂ. 130960.90 ಲಕ್ಷಗಳು

ಟಿಪ್ಪಣಿ 7.2ಕ್ಕೆ ಉಲ್ಲೇಖವನ್ನು ಕೇಳಲಾಗಿದ್ದು ಎಂಎಸ್‌ಪಿ ಕಾರ್ಯಾಚರಣೆಗೆ ಸ್ವೀಕೃತಿಗಳು ಮತ್ತು ಪಿಡಿಎಸ್ ಮೂಲಕ ಸರಬರಾಜು ಮಾಡಿದ ಸಕ್ಕರೆಯನ್ನು ಚಾಲ್ತಿಯೇತರ ಎಂದು ಪರಿಗಣಿಸಲಾಗಿದೆ ಮತ್ತು ಹ.ವ.2009-10ರ ವರೆಗೆ ಬಾಕಿ ಇರುವ ಮೊತ್ತಕ್ಕೆ ಪೂರ್ಣ ಅವಕಾಶವನ್ನು ಅಂತಿಮ ವೆಚ್ಚದ ಪಟ್ಟಿಯಾಗಿ ಮಾಡಲಾಗಿರುವುದನ್ನು ನೀಡಲಾಗಿದೆ.



ವಿವರಣಾತ್ಮಕ ಷೆಡ್ಯೂಲ್‌ನ್ನು (ವೇಳಾಪಟ್ಟಿಯನ್ನು) ಪರಿಕ್ಷಾರ್ಥ ಪರಿಶೀಲಿಸಿದಾಗ, ರೂ.2681.72 ಲಕ್ಷ ಅಲ್ಪಾವಧಿಯ ಹಣಕಾಸಿನ ಹೊಣೆಗಾರಿಕೆಗಳನ್ನು ಪೂರೈಸಲು ಪ್ರಸ್ತುತ ಮತ್ತು ಭವಿಷ್ಯದ ವರ್ಷದ ವೆಚ್ಚಗಳನ್ನು ಗಮನಿಸಲಾಗಿದ್ದು ಇದರ ಪರಿಣಾಮವಾಗಿ ಸಂದೇಹಾಸ್ಪದ ಮುಂಗಡಗಳ ನ್ಯೂನೋಕ್ತಿಯಾಗಿದ್ದು, ಸರ್ಕಾರದಿಂದ ವಸೂಲಿ ಮಾಡಬಹುದಾದ ನಿವ್ವಳ ಮುಂಗಡದ ಮತ್ತು ರೂ.2,681.72 ಲಕ್ಷ ತೆರಿಗೆಗೂ ಮುನ್ನ ಲಾಭ ಅತಿ ವಿವರಣೆಯಾಗಿದೆ.

## 2. ಬ್ಯಾಲೆನ್ಸ್ ಶೀಟ್

ಸ್ವತ್ತುಗಳು

ಟಿಪ್ಪಣಿ ಸಂ.7-ಇತರೇ - ರೂ.131316.40 ಲಕ್ಷ

ನಿವ್ವಳ ಇತರೇ ಮುಂಗಡ -ಸರ್ಕಾರದಿಂದ ವಸೂಲಿ ಮಾಡಬಹುದಾದ ವೆಚ್ಚ-ರೂ.130960.90 ಲಕ್ಷ

ಮೇಲಿನದ್ದು ಸಾಂದರ್ಭಿಕ ವೆಚ್ಚಗಳು ಮತ್ತು ಮುಕ್ತ ಮಾರುಕಟ್ಟೆ ಸಕ್ಕರೆ/ತೆರಿಗೆ ವಿಧಿಸಿದ ಸಕ್ಕರೆ (ಲೆವಿ ಸಕ್ಕರೆ) ಕಾರ್ಯಾಚರಣೆಗೆ ಸ್ವೀಕರಿಸಬೇಕಾದ ವ್ಯತ್ಯಾಸದ ವೆಚ್ಚಗಳಿಗೆ ಭಾರತ ಸರ್ಕಾರ/ಭಾರತೀಯ ಆಹಾರ ನಿಗಮದಿಂದ ನಿಗಮದ ಲೆಕ್ಕತಪ್ಪಿಯಲ್ಲಿ ಸ್ವೀಕೃತಿ ಆಗಬೇಕಾದ ರೂ.10456.75 ಎಂದು ತೋರಿಸಲಾಗಿದೆ.

ಮೇಲಿನವುಗಳಲ್ಲಿ, ರೂ.6760.78 ಲಕ್ಷವನ್ನು ಭಾರತ ಸರ್ಕಾರವು ತಿರಸ್ಕರಿಸಿದೆ ಮತ್ತು ರೂ.2333.30 ಲಕ್ಷವನ್ನು ಲೆವಿ ಸಕ್ಕರೆಗೆ ಬಾಕಿ ಕ್ಲೇಮ್ ಎಂದು ತೋರಿಸಲಾಗಿದೆ. ಹೀಗಾಗಿ, ದಾಖಲೆ ಪ್ರಕಾರ ಮತ್ತು ಹೊಂದಾಣಿಕೆ ಮಾಡದೇ ಇರುವ ಪರಿಣಾಮವಾಗಿ ಸರ್ಕಾರದಿಂದ ವಸೂಲಿ ಮಾಡಬಹುದಾದ ಅಧಿಕ ವಿವರಣೆ ವೆಚ್ಚ ಕ್ಲೇಮ್ ಮಾಡಿದ ಮೊತ್ತದ ನಡುವೆ ರೂ.1362.67 ಲಕ್ಷ ವ್ಯತ್ಯಾಸವಿದೆ.

ಸ್ವತ್ತುಗಳು

## 3. ಚಾಲ್ತಿಯೇತರ ಸ್ವತ್ತುಗಳು

ಹಣಕಾಸಿನ ಸ್ವತ್ತುಗಳು

ಟಿಪ್ಪಣಿ ಸಂ.07- ಇತರೇ ರೂ.131316.40 ಲಕ್ಷ

ನಿವ್ವಳ ಇತರ ಮುಂಗಡಗಳು -ಸರ್ಕಾರದಿಂದ ವಸೂಲಿ ಮಾಡಬಹುದಾದ ವೆಚ್ಚ -ರೂ.130960.90 ಲಕ್ಷ

2020-21 ವರ್ಷದ ಅವಧಿಯಲ್ಲಿ, ಹಣಕಾಸು ವರ್ಷ 2014-15ಕ್ಕೆ ಎಂಎಸ್‌ಪಿ ರಾಗಿಯ ಅಂತಿಮ ಇತ್ಯರ್ಥವು ಮುಕ್ತಾಯಗೊಂಡಿದೆ ಮತ್ತು ನಿಗಮವು ಲೆಕ್ಕತಪ್ಪಿ ಪ್ರಕಾರ ರೂ.3465.74 ಲಕ್ಷಕ್ಕೆದುರಾಗಿ ರೂ.2913.70 ಲಕ್ಷವನ್ನು ಸ್ವೀಕರಿಸಿದೆ. ಇನ್ನು ಮುಂದೆ ಸ್ವೀಕೃತಿಯಾಗದೇ ಇರುವ ಉಳಿಕೆ ಮೊತ್ತ ರೂ.552.05 ಲಕ್ಷವನ್ನು ಆದಾಯ ಮತ್ತು ನಷ್ಟದ ಲೆಕ್ಕಕ್ಕೆ ವಿಧಿಸಬೇಕು. ಇದು ವರ್ಷದಲ್ಲಿ ಸರ್ಕಾರದಿಂದ ವಸೂಲಿ ಮಾಡಬೇಕಾದ ವೆಚ್ಚವನ್ನು ರೂ.552.05 ಲಕ್ಷಕ್ಕೆ ಹೆಚ್ಚಳ ಮಾಡಿದೆ.

## 4. ಬ್ಯಾಲೆನ್ಸ್ ಶೀಟ್

ಚಾಲ್ತಿ ಸ್ವತ್ತುಗಳು

ಟಿಪ್ಪಣಿ ಸಂ.13-ಇತರೇ ಚಾಲ್ತಿ ಸ್ವತ್ತುಗಳು-ರೂ.15789.49 ಲಕ್ಷ

ಸರಬರಾಜುದಾರರಿಗೆ ಮುಂಗಡ ಪಾವತಿ-ರೂ.15771.77 ಲಕ್ಷ

ಸರ್ಕಾರದ ನಿರ್ದೇಶನದನ್ವಯ ಸಾರ್ವಜನಿಕ ವಿತರಣಾ ವ್ಯವಸ್ಥೆ ಅಡಿಯಲ್ಲಿ ವಿತರಿಸಲು ಎನ್‌ಎಎಫ್‌ಇಡಿ (ನಫೆಡ್)ನಿಂದ ತೋಗರಿ ಬೇಳೆ ಸರಬರಾಜಿಗೆ ವಹಿವಾಟು ಪಾವತಿ ಅಡಿಯಲ್ಲಿ ರೂ.3850.85 ಲಕ್ಷ ಒಳಗೊಂಡಿದೆ. (ಡೆಬಿಟ್ ಬ್ಯಾಲನ್ಸ್ ಟಿಪ್ಪಣಿ ಸಂ.19) (2018-19ರ ಅವಧಿಗೆ ರೂ.3311.20 ಲಕ್ಷದಿಂದ ರೂ.2019-20ರ ಅವಧಿಯಲ್ಲಿ ರೂ.539.65 ಲಕ್ಷ)



ನಿಗಮವು ಮೇಲಿನ ಮೊತ್ತವನ್ನು ಲೆಕ್ಕತಪ್ಪೆ ಪುಸ್ತಕದಲ್ಲಿ ಖರೀದಿ ಎಂದು ಲೆಕ್ಕಾಚಾರ ಮಾಡಿಲ್ಲ ಮತ್ತು ಸರ್ಕಾರವು ಪರಿವರ್ತನೆ ಶುಲ್ಕವನ್ನು ಪರಿಗಣಿಸದೇ ಮತ್ತು ಹಂಚಿಕೆ ಬೆಲೆಯನ್ನು ಬದಲಿಸದೇ ಖರೀದಿ ಬೆಲೆಯನ್ನು ಅನುಮೋದಿಸಿದ ಕಾರಣದಿಂದಾಗಿ ಈ ಬಾಕಿಯನ್ನು ಸರಿ ಹೊಂದಿಸಲಾಗಿಲ್ಲ. ವಹಿವಾಟಿಗೆ ಸಂಬಂಧಿಸಿದಂತೆ ಮುಂಗಡಗಳನ್ನು ಸರಿಹೊಂದಿಸದೇ ಇರುವುದರಿಂದ ಇತರೇ ಚಾಲ್ತಿ ಸ್ವತ್ತುಗಳ ಉತ್ತೇಕ್ಷಿತ ವಿವರಣೆ ಪಟ್ಟಿ ಮತ್ತು ರೂ.3850.85 ಲಕ್ಷದಷ್ಟು ವಹಿವಾಟು ಪಾವತಿ ನ್ಯೂನೋಕ್ತಿಗೆ ಕಾರಣವಾಗಿದೆ

#### 5. ಸ್ವತಂತ್ರ ಲೆಕ್ಕಪರಿಶೋಧಕರ ವರದಿ

ಶಿಲ್ಕುಗಳನ್ನು ಪಡೆಯುವ ವೇಳೆ ನಿಗಮವು ಜಮಾ ಮತ್ತು ಖರ್ಚುಗಳಲ್ಲಿ (ಸಂಬಂಧಿತ ಅಥವಾ /ಒಂದೇ ರೀತಿಯ ಎರಡು ವಿರುದ್ಧ ಮೊತ್ತಗಳನ್ನು) ಹೊಂದಿಸಿದೆ (ನೆಟ್‌ಡ್ ಆಫ್). ಶಿಲ್ಕುಗಳನ್ನು ಹೊಂದಿಸುವುದು ಇಂಡ್ ಎಎಸ್-1, ಹಣಕಾಸು ವಿವರಣಾ ಪಟ್ಟಿಯ ಅಗತ್ಯತೆಗಳ ಅನುಪಾಲನೆ ಅಲ್ಲ. ಮೇಲಾಗಿ ಕಂಪನಿ ಕಾಯ್ದೆ, 2013ರ ಸೆಕ್ಷನ್ 143(5)ರ ಅಡಿಯಲ್ಲಿ (ನಿರ್ದಿಷ್ಟ ನಿರ್ದೇಶನಗಳು ವಿಷಯ-2) ನಿರ್ದೇಶನಗಳಿಗೆ ಅನುಪಾಲನೆ ನೀಡುವಾಗ ಲೆಕ್ಕ ಪರಿಶೋಧಕರು ನಿಗಮವು ಜಮಾ ಮತ್ತು ಖರ್ಚಿನ ಹೊಂದಿಕೆ (ನೆಟ್‌ಆಫ್) ಮಾಡಿ ಶಿಲ್ಕುಗಳನ್ನು ಪ್ರಸ್ತುತಪಡಿಸಿದೆ ಎಂದು ಹೇಳಿದ್ದಾರೆ. ಈ, ಇಂಡ್ ಎಎಸ್ ಅನುಪಾಲನೆ ಮಾಡದೇ ಇರುವುದನ್ನು ಶಾಸನಬದ್ಧ ಲೆಕ್ಕಪರಿಶೋಧಕರು ವ್ಯಾಖ್ಯಾನಿಸಬೇಕಿತ್ತು.

ಭಾರತೀಯ ನಿಯಂತ್ರಕರು ಮತ್ತು ಮಹಾಲೇಖಪಾಲರ ಪರವಾಗಿ

ಸಹಿ/

(ಸ್ಮಿತಾ ಗೋಪಾಲ್)

ಮಹಾಲೇಖಪಾಲರು (ಲೆಕ್ಕಪರಿಶೋಧನೆ-I)

ಕರ್ನಾಟಕ, ಬೆಂಗಳೂರು

ದಿನಾಂಕ: 27 ಫೆಬ್ರವರಿ 2023



ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಬೆಂಗಳೂರು

ಕಂಪನಿ ಅಧಿನಿಯಮ 2013ರ 143(6)(ಬಿ) ಅಡಿಯಲ್ಲಿ ಭಾರತ ನಿಯಂತ್ರಕರು ಮಹಾಲೇಖಪಾಲರ (ಸಿ & ಎಜಿ) ವಿಮರ್ಶೆಗಳಿಗೆ ಉತ್ತರಗಳು

	ವಿಮರ್ಶೆಗಳು	ನಿಗಮದ ಉತ್ತರ
1	<p><b>ಬ್ಯಾಲೆನ್ಸ್ ಶೀಟ್</b></p> <p>ಟಿಪ್ಪಣಿ ಸಂ.7-ಇತರೇ-ಚಾಲ್ತಿಯೇತರ ಹಣಕಾಸು ಸ್ವತ್ತುಗಳು ರೂ. 131316.40 ಲಕ್ಷಗಳು</p> <p>ಸಂಶಯಾಸ್ಪದ ಮುಂಗಡಗಳಿಗೆ ಅವಕಾಶ ರೂ.10,976.67 ಲಕ್ಷಗಳು</p> <p>ಸರ್ಕಾರದಿಂದ ಸ್ವೀಕರಿಸಬೇಕಾದ ನಿವ್ವಳ ಮುಂಗಡ: ರೂ. 130960.90 ಲಕ್ಷಗಳು</p> <p>ಟಿಪ್ಪಣಿ 7.2ಕ್ಕೆ ಉಲ್ಲೇಖವನ್ನು ಕೇಳಲಾಗಿದ್ದು ಎಂಎಸ್‌ಪಿ ಕಾರ್ಯಾಚರಣೆಗೆ ಸ್ವೀಕೃತಿಗಳು ಮತ್ತು ಪಿಡಿಎಸ್ ಮೂಲಕ ಸರಬರಾಜು ಮಾಡಿದ ಸಕ್ಕರೆಯನ್ನು ಚಾಲ್ತಿಯೇತರ ಎಂದು ಪರಿಗಣಿಸಲಾಗಿದೆ ಮತ್ತು ಹ.ವ.2009-10ರ ವರೆಗೆ ಬಾಕಿ ಇರುವ ಮೊತ್ತಕ್ಕೆ ಪೂರ್ಣ ಅವಕಾಶವನ್ನು ಅಂತಿಮ ವೆಚ್ಚದ ಪಟ್ಟಿಯಾಗಿ ಮಾಡಲಾಗಿರುವುದನ್ನು ನೀಡಲಾಗಿದೆ.</p> <p>ವಿವರಣಾತ್ಮಕ ಷೆಡ್ಯೂಲ್‌ನ್ನು (ವೇಳಾಪಟ್ಟಿಯನ್ನು) ಪರಿಶೋಧಿಸಿ ಪರಿಶೀಲಿಸಿದಾಗ, ರೂ.2681.72 ಲಕ್ಷ ಅಲ್ಪಾವಧಿಯ ಹಣಕಾಸಿನ ಹೊಣೆಗಾರಿಕೆಗಳನ್ನು ಪೂರೈಸಲು ಪ್ರಸ್ತುತ ಮತ್ತು ಭವಿಷ್ಯದ ವರ್ಷದ ವೆಚ್ಚಗಳನ್ನು ಗಮನಿಸಲಾಗಿದ್ದು ಇದರ ಪರಿಣಾಮವಾಗಿ ಸಂದೇಹಾಸ್ಪದ ಮುಂಗಡಗಳ ನ್ಯೂನೋಕ್ತಿಯಾಗಿದ್ದು, ಸರ್ಕಾರದಿಂದ ವಸೂಲಿ ಮಾಡಬಹುದಾದ ನಿವ್ವಳ ಮುಂಗಡದ ಮತ್ತು ರೂ.2,681.72 ಲಕ್ಷ ತೆರಿಗೆಗೂ ಮುನ್ನ ಲಾಭ ಅತಿ ವಿವರಣೆಯಾಗಿದೆ.</p>	<p>ಸರ್ಕಾರದಿಂದ ವಸೂಲಿ ಮಾಡಬಹುದಾಗಿರುವುದಕ್ಕೆ ನಿಗಮವು ಅಲ್ಪಾವಧಿ ಅವಕಾಶ ಮಾಡಿರುವ ಕುರಿತು ಲೆಕ್ಕಪರಿಶೋಧಕರು ಮಾಡಿರುವ ಅಭಿಪ್ರಾಯವನ್ನು ಗಮನಿಸಲಾಗಿದೆ. 2022-23ರಲ್ಲಿನ ಲೆಕ್ಕ ಪುಸ್ತಿಕೆಯಲ್ಲಿ ರೂ.2,681.72 ಲಕ್ಷಕ್ಕೆ ನಿಗಮವು ಅವಕಾಶವನ್ನು ನೀಡುವ ಭರವಸೆ ನೀಡಲಾಗಿದೆ.</p>



	ವಿಮರ್ಶೆಗಳು	ನಿಗಮದ ಉತ್ತರ
2	<p><b>ಬ್ಯಾಲೆನ್ಸ್ ಶೀಟ್</b></p> <p><b>ಸ್ವತ್ತುಗಳು</b></p> <p><b>ಟಿಪ್ಪಣಿ ಸಂ.7-ಇತರೇ -ರೂ.131316.40 ಲಕ್ಷ</b></p> <p><b>ನಿವ್ವಳ ಇತರೇ ಮುಂಗಡ -ಸರ್ಕಾರದಿಂದ ವಸೂಲಿ ಮಾಡಬಹುದಾದ ವೆಚ್ಚ-ರೂ.130960.90 ಲಕ್ಷ</b></p> <p>ಮೇಲಿನದ್ದು ಸಾಂದರ್ಭಿಕ ವೆಚ್ಚಗಳು ಮತ್ತು ಮುಕ್ತ ಮಾರುಕಟ್ಟೆ ಸಕ್ಕರೆ/ತೆರಿಗೆ ವಿಧಿಸಿದ ಸಕ್ಕರೆ (ಲೆವಿ ಸಕ್ಕರೆ) ಕಾರ್ಯಾಚರಣೆಗೆ ಸ್ವೀಕರಿಸಬೇಕಾದ ವ್ಯತ್ಯಾಸದ ವೆಚ್ಚಗಳಿಗೆ ಭಾರತ ಸರ್ಕಾರ/ಭಾರತೀಯ ಆಹಾರ ನಿಗಮದಿಂದ ನಿಗಮದ ಲೆಕ್ಕತಖ್ತಿಯಲ್ಲಿ ಸ್ವೀಕೃತಿ ಆಗಬೇಕಾದ ರೂ.10456.75 ಎಂದು ತೋರಿಸಲಾಗಿದೆ.</p> <p>ಮೇಲಿನವುಗಳಲ್ಲಿ, ರೂ.6760.78 ಲಕ್ಷವನ್ನು ಭಾರತ ಸರ್ಕಾರವು ತಿರಸ್ಕರಿಸಿದೆ ಮತ್ತು ರೂ.2333.30 ಲಕ್ಷವನ್ನು ಲೆವಿ ಸಕ್ಕರೆಗೆ ಬಾಕಿ ಕ್ಲೇಮ್ ಎಂದು ತೋರಿಸಲಾಗಿದೆ. ಹೀಗಾಗಿ, ದಾಖಲೆ ಪ್ರಕಾರ ಮತ್ತು ಹೊಂದಾಣಿಕೆ ಮಾಡದೇ ಇರುವ ಪರಿಣಾಮವಾಗಿ ಸರ್ಕಾರದಿಂದ ವಸೂಲಿ ಮಾಡಬಹುದಾದ ಅಧಿಕ ವಿವರಣೆ ವೆಚ್ಚ ಕ್ಲೇಮ್ ಮಾಡಿದ ಮೊತ್ತದ ನಡುವೆ ರೂ.1362.67 ಲಕ್ಷ ವ್ಯತ್ಯಾಸವಿದೆ.</p>	<p>ಲೆಕ್ಕಪರಿಶೋಧನೆಯ ಅಭಿಪ್ರಾಯವನ್ನು ಗಮನಿಸಲಾಗಿದೆ. 31.03.2022ರಂತೆ ಬಾಕಿ ಇರುವ ರೂ.6760.78 ಲಕ್ಷ ಮುಕ್ತ ಮಾರುಕಟ್ಟೆ ಸಕ್ಕರೆ ಕ್ಲೇಮ್ ಕುರಿತು ನಿಗಮವು ಕರ್ನಾಟಕ ಸರ್ಕಾರದ ಮೂಲಕ ಭಾರತ ಸರ್ಕಾರಕ್ಕೆ ಶೀಘ್ರ ಇತ್ಯರ್ಥಪಡಿಸುವಂತೆ ಅನೇಕ ಪತ್ರ ವ್ಯವಹಾರ ಮಾಡಿದೆ ಎಂದು ಕೋರಿಕೆ ಸಲ್ಲಿಸಲಾಗಿದೆ. ಆದರೆ ಅಕ್ಟೋಬರ್ 2013ರಿಂದ ಮಾರ್ಚ್ 2014ರವರೆಗಿನ ಅವಧಿಯಲ್ಲಿ ಸಾರ್ವಜನಿಕ ವಿತರಣೆಗೆ ರಾಜ್ಯ ಸರ್ಕಾರದ ಬಳಿ ಲೆವಿ ಸಕ್ಕರೆ ಲಭ್ಯವಿತ್ತು ಎಂಬ ಕಾರಣದಿಂದಾಗಿ ಭಾರತ ಸರ್ಕಾರವು ಕ್ಲೇಮ್‌ಗಳನ್ನು ಪರಿಗಣಿಸಲು ಮತ್ತು ನಿಗಮಕ್ಕೆ ಮೊತ್ತವನ್ನು ಮರುಪಾವತಿಸಲು ಭಾರತ ಸರ್ಕಾರ ವಿಫಲವಾಗಿದೆ ಅಂತೆಯೇ, ವಿಷಯವನ್ನು ಅನುಮೋದನೆಗಾಗಿ ಮಂಡಳಿಯ ಮುಂದೆ ಮಂಡಿಸಲಾಗುವುದು ಬಳಿಕ ನಿಗಮಕ್ಕೆ ಈ ಮೊತ್ತ ಮರುಪಾವತಿಗಾಗಿ ರಾಜ್ಯ ಸರ್ಕಾರದ ಮುಂದೆ ತೆಗೆದುಕೊಂಡು ಹೋಗಲಾಗುವುದು.</p> <p>ಕರ್ನಾಟಕ ರಾಜ್ಯ ಸರ್ಕಾರದಿಂದ ಮೊತ್ತವನ್ನು ಪಡೆಯುವ ಕುರಿತು ನಿಗಮವು ವಿಶ್ವಾಸ ಹೊಂದಿದೆ.</p> <p>ಲೆವಿ ಸಕ್ಕರೆಗೆ ಸಂಬಂಧಿಸಿದಂತೆ, ನಿಗಮವು ಭಾರತ ಆಹಾರ ನಿಗಮದೊಂದಿಗೆ ಶೀಘ್ರ ಇತ್ಯರ್ಥಕ್ಕಾಗಿ ಒತ್ತಾಯಿಸುತ್ತಿದೆ ಮತ್ತು ಮೊತ್ತವನ್ನು ಪಡೆಯುವ ವಿಶ್ವಾಸ ಹೊಂದಿದೆ.</p> <p>ಆದ್ದರಿಂದ, ಲೆಕ್ಕಪರಿಶೋಧಕರು ಸೂಚಿಸಿದಂತೆ, ಬಾಕಿ ಉಳಿದಿರುವ ಮುಕ್ತ ಮಾರುಕಟ್ಟೆ/ಲೆವಿ ಸಕ್ಕರೆಗೆ ಸಂಬಂಧಿಸಂತೆ ನಿಬಂಧನೆ ಮಾಡುವ ಅಗತ್ಯವಿಲ್ಲ.</p> <p>ಮೇಲಾಗಿ, ಲೆಕ್ಕ ತಖ್ತೆ ಮತ್ತು ನಿಜವಾದ ಕ್ಲೇಮ್‌ಗಳ ಪ್ರಕಾರದ ಶಿಲ್ಕುಗಳ ನಡುವಿನ ವ್ಯತ್ಯಾಸ ರೂ.1362.67 ಲಕ್ಷವನ್ನು 2022-23ರಲ್ಲಿ ಮರುಹೊಂದಾಣಿಕೆ ಮಾಡಲಾಗುವುದು.</p>



	ವಿಮರ್ಶೆಗಳು	ನಿಗಮದ ಉತ್ತರ
3	<p><b>ಸ್ವತ್ತುಗಳು</b></p> <p>ಚಾಲ್ತಿಯಂತರ ಸ್ವತ್ತುಗಳು</p> <p>ಟಿಪ್ಪಣಿ ಸಂ.07- ಇತರೇ ರೂ.131316.40 ಲಕ್ಷ</p> <p>ನಿವ್ವಳ ಇತರ ಮುಂಗಡಗಳು -ಸರ್ಕಾರದಿಂದ ವಸೂಲಿ ಮಾಡಬಹುದಾದ ವೆಚ್ಚ -ರೂ.130960.90ಲಕ್ಷ</p> <p>2020-21 ವರ್ಷದ ಅವಧಿಯಲ್ಲಿ, ಹಣಕಾಸು ವರ್ಷ 2014-15ಕ್ಕೆ ಎಂಎಸ್‌ಪಿ ರಾಗಿಯ ಅಂತಿಮ ಇತ್ಯರ್ಥವು ಮುಕ್ತಾಯಗೊಂಡಿದೆ ಮತ್ತು ನಿಗಮವು ಲೆಕ್ಕತಪ್ಪಿ ಪ್ರಕಾರ ರೂ.3465.74 ಲಕ್ಷಕ್ಕಿಂತರಾಗಿ ರೂ.2913.70 ಲಕ್ಷವನ್ನು ಸ್ವೀಕರಿಸಿದೆ. ಇನ್ನು ಮುಂದೆ ಸ್ವೀಕೃತಿಯಾಗದೇ ಇರುವ ಉಳಿಕೆ ಮೊತ್ತ ರೂ.552.05 ಲಕ್ಷವನ್ನು ಆದಾಯ ಮತ್ತು ನಷ್ಟದ ಲೆಕ್ಕಕ್ಕೆ ವಿಧಿಸಬೇಕು.</p> <p>ಇದು ವರ್ಷದಲ್ಲಿ ಸರ್ಕಾರದಿಂದ ವಸೂಲಿ ಮಾಡಬೇಕಾದ ವೆಚ್ಚವನ್ನು ರೂ.552.05 ಲಕ್ಷಕ್ಕೆ ಹೆಚ್ಚಳ ಮಾಡಿದೆ.</p>	<p>ಲೆಕ್ಕ ಪರಿಶೋಧನೆಯ ಅಭಿಪ್ರಾಯವನ್ನು ಗಮನಿಸಲಾಗಿದೆ. ರಾಗಿಯ ಎಂಎಸ್‌ಪಿಯ ಸ್ವೀಕೃತಿ ಆಗದ ರೂ.552.05 ಲಕ್ಷಕ್ಕೆ 2014-15ನೇ ವರ್ಷಕ್ಕೆ ಲೆಕ್ಕ ತಪ್ಪಿ ಪುಸ್ತಕಿಯಲ್ಲಿ 2022-23ರಲ್ಲಿ ಅವಕಾಶ ಮಾಡಿಕೊಡಲಾಗುವುದು.</p>



	ವಿಮರ್ಶೆಗಳು	ನಿಗಮದ ಉತ್ತರ
4	<p><b>ಬ್ಯಾಲೆನ್ಸ್ ಶೀಟ್</b></p> <p><b>ಚಾಲ್ತಿ ಸ್ವತ್ತುಗಳು</b></p> <p><b>ಟಿಪ್ಪಣಿ ಸಂ.13-ಇತರೇ ಚಾಲ್ತಿ ಸ್ವತ್ತುಗಳು-</b></p> <p><b>ರೂ.15789.49 ಲಕ್ಷ</b></p> <p><b>ಸರಬರಾಜುದಾರರಿಗೆ ಮುಂಗಡ ಪಾವತಿ-ರೂ.15771.77 ಲಕ್ಷ</b></p> <p>ಸರ್ಕಾರದ ನಿರ್ದೇಶನದನ್ವಯ ಸಾರ್ವಜನಿಕ ವಿತರಣಾ ವ್ಯವಸ್ಥೆ ಅಡಿಯಲ್ಲಿ ವಿತರಿಸಲು ಎನ್‌ಎಎಫ್‌ಇಡಿ (ನಫೆಡ್)ನಿಂದ ತೊಗರಿ ಬೇಳೆ ಸರಬರಾಜಿಗೆ ವಹಿವಾಟು ಪಾವತಿ ಅಡಿಯಲ್ಲಿ ರೂ.3850.85 ಲಕ್ಷ ಒಳಗೊಂಡಿದೆ. (ಡೆಬಿಟ್ ಬ್ಯಾಲೆನ್ಸ್ ಟಿಪ್ಪಣಿ ಸಂ.19) (2018-19ರ ಅವಧಿಗೆ ರೂ.3311.20 ಲಕ್ಷದಿಂದ ರೂ.2019-20ರ ಅವಧಿಯಲ್ಲಿ ರೂ.539.65 ಲಕ್ಷ).</p> <p>ನಿಗಮವು ಮೇಲಿನ ಮೊತ್ತವನ್ನು ಲೆಕ್ಕ ತಖ್ತೆ ಪುಸ್ತಕದಲ್ಲಿ ಖರೀದಿ ಎಂದು ಲೆಕ್ಕಾಚಾರ ಮಾಡಿಲ್ಲ ಮತ್ತು ಸರ್ಕಾರವು ಪರಿವರ್ತನೆ ಶುಲ್ಕವನ್ನು ಪರಿಗಣಿಸದೇ ಮತ್ತು ಹಂಚಿಕೆ ಬೆಲೆಯನ್ನು ಬದಲಿಸದೇ ಖರೀದಿ ಬೆಲೆಯನ್ನು ಅನುಮೋದಿಸಿದ ಕಾರಣದಿಂದಾಗಿ ಈ ಬಾಕಿಯನ್ನು ಸರಿ ಹೊಂದಿಸಲಾಗಿಲ್ಲ. ವಹಿವಾಟಿಗೆ ಸಂಬಂಧಿಸಿದಂತೆ ಮುಂಗಡಗಳನ್ನು ಸರಿಹೊಂದಿಸದೇ ಇರುವುದರಿಂದ ಇತರೇ ಚಾಲ್ತಿ ಸ್ವತ್ತುಗಳ ಉತ್ತೇಜಿತ ವಿವರಣೆ ಪಟ್ಟಿ ಮತ್ತು ರೂ.3850.85 ಲಕ್ಷದಷ್ಟು ವಹಿವಾಟು ಪಾವತಿ ನ್ಯೂನೋಕ್ತಿಗೆ ಕಾರಣವಾಗಿದೆ.</p>	<p>ಲೆಕ್ಕಪರಿಶೋಧನೆಯ ವಿಚಾರಣೆಯನ್ನು ಗಮನಿಸಲಾಗಿದೆ. 2018-19 ಮತ್ತು 2019-20ರ ಅವಧಿಯಲ್ಲಿ ನಫೆಡ್ ನಿಗಮಕ್ಕೆ ತೊಗರಿ ಬೇಳೆಯನ್ನು ಸರ್ಕಾರದ ನಿರ್ದೇಶನದಂತೆ ಬೆಲೆ ಬೆಂಬಲ ಯೋಜನೆ (ಪಿಎಸ್‌ಎಸ್) ಅಡಿಯಲ್ಲಿ ಪಿಡಿಎಸ್ ಮೂಲಕ ನೀಡುವುದಕ್ಕಾಗಿ ಸರಬರಾಜು ಮಾಡಿತ್ತು. ಈ ಸಂಬಂಧ ನಿಗಮದಿಂದ ನಫೆಡ್‌ಗೆ ತೊಗರಿಯ ವೆಚ್ಚಕ್ಕಾಗಿ ಮತ್ತು ತೊಗರಿಯನ್ನು ತೊಗರಿಬೇಳೆಗೆ ಪರಿವರ್ತಿಸಲು ಸಾಂದರ್ಭಿಕ ವೆಚ್ಚವಾಗಿ ಮುಂಗಡ ಮೊತ್ತವನ್ನು ಪಾವತಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಸರ್ಕಾರ ನಿಗದಿಪಡಿಸಿದ ಖರೀದಿ ಬೆಲೆಯಂತೆ ನಫೆಡ್ ನಿಗಮಕ್ಕೆ ತೊಗರಿ ಬೇಳೆಯನ್ನು ಸರಬರಾಜು ಮಾಡಿದ್ದು ಪಡೆದಿರುವ ಪ್ರಮಾಣವನ್ನು ಲೆಕ್ಕ ತಖ್ತೆ ಪುಸ್ತಕದಲ್ಲಿ ದಾಖಲಿಸಲಾಗಿದೆ, ಮತ್ತು ನಿಗಮದ ಪುಸ್ತಕಗಳಲ್ಲಿ ಇದನ್ನು ನಫೆಡ್‌ಗೆ ಪಾವತಿಸಿದ ಮುಂಗಡದೊಂದಿಗೆ ಹೊಂದಾಣಿಕೆ ಮಾಡಲಾಗಿದೆ (ಮುಂಗಡ ಪಾವತಿ ಮತ್ತು ಹೊಂದಾಣಿಕೆ ಎರಡನ್ನೂ ಸಾಲದಾತರ ಖಾತೆ (ಸನ್‌ಡ್ರಿ ಕ್ರೆಡಿಟರ್ಸ್) ಅಡಿಯಲ್ಲಿ ಲೆಕ್ಕಾಚಾರ ಮಾಡಲಾಗಿದೆ).</p> <p>ಖರೀದಿಗಳನ್ನೇನಾದರೂ ಲೆಕ್ಕಾಚಾರ ಮಾಡಬೇಕಿದ್ದಲ್ಲಿ ತೊಗರಿ ಬೇಳೆ ಸರಬರಾಜು ಮಾಡಿದ ಹಣಕಾಸು ವರ್ಷ 2018-19 ಮತ್ತು 2019-20ರಲ್ಲಿ ಲೆಕ್ಕಾಚಾರ ಮಾಡಬೇಕಾಗಿತ್ತು. ಪರಿವರ್ತನಾ ಶುಲ್ಕ ಸರ್ಕಾರದಿಂದ ಇನ್ನೂ ಅನುಮೋದನೆಗೊಳ್ಳದ ಕಾರಣ ಅಂದಿನಿಂದಲೇ ಇದನ್ನು ಬಾಕಿ ಇರಿಸಲಾಗಿದೆ. ಈ ಹೊತ್ತಿನ ವಿಷಯವನ್ನು ಚರ್ಚೆಗೆ ಮಂಡಳಿ ಮುಂದೆ ಇಡಲಾಗುವುದು ಮತ್ತು ಮಂಡಳಿ ನಿರ್ಧಾರದಂತೆ ಹಣಕಾಸು ವರ್ಷ 2022-23ರಲ್ಲಿ ಲೆಕ್ಕಪತ್ರದಲ್ಲಿ ವ್ಯವಹರಿಸಲಾಗುವುದು.</p>



	ವಿಮರ್ಶೆಗಳು	ನಿಗಮದ ಉತ್ತರ
5	<p><b>ಸ್ವತಂತ್ರ ಲೆಕ್ಕಪರಿಶೋಧಕರ ವರದಿ</b></p> <p>ಶಿಲ್ಕುಗಳನ್ನು ಪಡೆಯುವ ವೇಳೆ ನಿಗಮವು ಜಮಾ ಮತ್ತು ಖರ್ಚುಗಳಲ್ಲಿ (ಸಂಬಂಧಿತ ಅಥವಾ /ಒಂದೇ ರೀತಿಯ ಎರಡು ವಿರುದ್ಧ ಮೊತ್ತಗಳನ್ನು) ಹೊಂದಿಸಿದೆ (ನೆಟ್‌ಆಫ್). ಶಿಲ್ಕುಗಳನ್ನು ಹೊಂದಿಸುವುದು ಇಂಡ್ ಎಎಸ್-1, ಹಣಕಾಸು ವಿವರಣಾ ಪಟ್ಟಿಯ ಅಗತ್ಯತೆಗಳ ಅನುಪಾಲನೆ ಅಲ್ಲ. ಮೇಲಾಗಿ ಕಂಪನಿ ಕಾಯ್ದೆ, 2013ರ ಸೆಕ್ಷನ್ 143(5)ರ ಅಡಿಯಲ್ಲಿ (ನಿರ್ದಿಷ್ಟ ನಿರ್ದೇಶನಗಳು ವಿಷಯ-2) ನಿರ್ದೇಶನಗಳಿಗೆ ಅನುಪಾಲನೆ ನೀಡುವಾಗ ಲೆಕ್ಕ ಪರಿಶೋಧಕರು ನಿಗಮವು ಜಮಾ ಮತ್ತು ಖರ್ಚಿನ ಹೊಂದಿಕೆ (ನೆಟ್‌ಆಫ್) ಮಾಡಿ ಶಿಲ್ಕುಗಳನ್ನು ಪ್ರಸ್ತುತಪಡಿಸಿದೆ ಎಂದು ಹೇಳಿದ್ದಾರೆ.</p> <p>ಈ, ಇಂಡ್ ಎಎಸ್ ಅನುಪಾಲನೆ ಮಾಡದೇ ಇರುವುದನ್ನು ಶಾಸನಬದ್ಧ ಲೆಕ್ಕಪರಿಶೋಧಕರು ವ್ಯಾಖ್ಯಾನಿಸಬೇಕಿತ್ತು.</p>	<p>ತಪಾಸಣೆ ವೇಳೆ ಎತ್ತಿ ತೋರಿಸಿದ ಶಿಲ್ಕುಗಳನ್ನು ಹೊಂದಾಣಿಕೆ ಮಾಡಲು ನಿಗಮವು ಸಾಕಷ್ಟು ಪ್ರಯತ್ನಗಳನ್ನು ಮಾಡಿದೆ ಎಂಬುದನ್ನು ಈ ಮೂಲಕ ಮನವರಿಕೆ ಮಾಡುತ್ತದೆ. ಅಂತಹ ಹೊಂದಾಣಿಕೆಗಳಲ್ಲಿ ನಿಗಮವು ಹಾಲಿ ಇರುವ ಶಿಲ್ಕುಗಳಿಗೆದುರಾಗಿ ಜಮಾ ಮತ್ತು ಖರ್ಚಿನ ಶಿಲ್ಕುಗಳನ್ನು ಮತ್ತು ಅದರ ಹೊಂದಾಣಿಕೆಗಳನ್ನು ಕಂಡು ಹಿಡಿಯಬೇಕು. ಅಂತಹ ಹೊಂದಾಣಿಕೆ ಬಳಿಕ ನಾವು ನಿಖರವಾದ ಶಿಲ್ಕುಗಳನ್ನು ಪಡೆಯುತ್ತೇವೆ ಮತ್ತು ನಿರ್ದಿಷ್ಟ ಶೀರ್ಷಿಕೆಗಳಿಗೆದುರಾಗಿ ಪ್ರತಿಬಿಂಬಿಸುತ್ತೇವೆ ಮತ್ತು ಅದರಂತೆ ಇಂಡ್ ಎಎಸ್-1 “ಹಣಕಾಸು ವಿವರಣಾ ಪಟ್ಟಿಯ ಪ್ರಸ್ತುತಿ”ಗೆ ಅನುಸಾರವಾಗಿ ಪ್ರಕಟಣೆ ಮಾಡಲಾಗುವುದು.</p>

ಕೆಎಫ್‌ಸಿಎಸ್‌ಸಿ ನಿಯಮಿತದ ಪರವಾಗಿ

ಸಹಿ/

ವ್ಯವಸ್ಥಾಪಕ ನಿರ್ದೇಶಕರು

ಕೆಎಫ್‌ಸಿಎಸ್‌ಸಿ ನಿಯಮಿತದ ಪರವಾಗಿ

ಸಹಿ/

ಅಧ್ಯಕ್ಷರು





